

## ಕರ್ನಾಟಕ ವಿಧಾನ ಪರಿಷತ್ತು

ನೂರ ನಲವತ್ತೆಂಟನೆಯ ಅಧಿವೇಶನ

28ನೇ ಡಿಸೆಂಬರ್ 2022

ಬುಧವಾರ

### ವಿಷಯಾನುಕ್ರಮಣಿಕೆ (INDEX)

#### 01. ಪ್ರಶೋತ್ತರಗಳು

ಅ) ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

1038 – ಪಶು ಸಂಜೀವಿನಿ ಯೋಜನೆ ಜಾರಿಯಾಗದಿರುವ ಬಗ್ಗೆ.

- ಶ್ರೀ ಎಸ್.ರವಿ
- ಶ್ರೀ ಪ್ರಭು ಬಿ. ಚವ್ವಾಣ್ (ಪಶುಸಂಗೋಪನೆ ಸಚಿವರು)

1128 – “ಪಿ” ಸರ್ವೆ ನಂಬರ್ ಬಗ್ಗೆ.

- ಶ್ರೀ ಎಂ.ಎಲ್.ಅನಿಲ್ ಕುಮಾರ್
- ಶ್ರೀ ಆರ್.ಅಶೋಕ್ (ಕಂದಾಯ ಸಚಿವರು)

1145 – ಲೆಕ್ಕ ಶೀರ್ಷಿಕೆಯಡಿ ಗುತ್ತಿಗೆದಾರರಿಗೆ ಪಾವತಿಸಬೇಕಾದ ಐಲ್ ಬಗ್ಗೆ

- ಶ್ರೀ ಶರಣಗೌಡ ಬಯ್ಯಪುರ
- ಶ್ರೀ ಸಿ.ಸಿ.ಪಾಟೀಲ್ (ಲೋಕೋಪಯೋಗಿ ಸಚಿವರು)

1055 – ಕೋಲಾರ ಜಿಲ್ಲೆಯಲ್ಲಿ ಸರ್ಕಾರಿ ಸರ್ವೆಯರ್‌ಗಳು ಮತ್ತು ಪರವಾನಗಿ ಸರ್ವೆಯರ್‌ ಹುದ್ದೆಗಳ ಬಗ್ಗೆ.

- ಶ್ರೀ ಕೆ.ಎ.ತಿಪ್ಪೇಸ್ವಾಮಿ(ಶ್ರೀ ಗೋವಿಂದ ರಾಜುರವರ ಪರವಾಗಿ)
- ಶ್ರೀ ಆರ್.ಅಶೋಕ್(ಕಂದಾಯ ಸಚಿವರು)

1047 – ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕುಮ್ಮಿ ಜಮೀನು ಸಕ್ರಮಿಕರಣ ಬಗ್ಗೆ

- ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ.
- ಶ್ರೀ ಆರ್.ಅಶೋಕ್(ಕಂದಾಯ ಸಚಿವರು)

1164 – ಕೆರೆ ಮೀನು ಹಾಗೂ ರಫ್ತಾಗುತ್ತಿರುವ ಮೀನು ಬಗ್ಗೆ

- ಶ್ರೀ ಕೆ.ಎಸ್.ನವೀನ್
- ಶ್ರೀ ಎಸ್.ಅಂಗಾರ (ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು)

1117 – ಬೆಂಗಳೂರು-ಮೈಸೂರು ದಶಪಥ ರಸ್ತೆ ಬಗ್ಗೆ.

- ಶ್ರೀ ಮರಿತಿಬ್ಬೇಗೌಡ
- ಶ್ರೀ ಸಿ.ಸಿ.ಪಾಟೀಲ್ (ಲೋಕೋಪಯೋಗಿ ಸಚಿವರು)

1083 – ಕುಕ್ಕೆ ಗ್ರಾಮದ ಶ್ರೀ ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲ ದಿನಸಿ ಪದಾರ್ಥಗಳ ಖರೀದಿ ಬಗ್ಗೆ

- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ವಿ.ಸೋಮಣ್ಣ(ವಸತಿ ಸಚಿವರು)(ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರ ಪರವಾಗಿ)

1175 – ವಿಶ್ವಕರ್ಮ ಸಮಾಜದವರಿಗೆ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಅವಕಾಶ ನೀಡುವ ಬಗ್ಗೆ

- ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ
- ಶ್ರೀ ವಿ.ಸೋಮಣ್ಣ(ವಸತಿ ಸಚಿವರು)(ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರ ಪರವಾಗಿ)

1071 – ನಿರೀಕ್ಷಣಾ ಮಂದಿರ ನಿರ್ವಹಣೆ ಬಗ್ಗೆ.

- ಶ್ರೀ ಮಂಜುನಾಥ್ ಭಂಡಾರಿ
- ಶ್ರೀ ಸಿ.ಸಿ.ಪಾಟೀಲ್ (ಲೋಕೋಪಯೋಗಿ ಸಚಿವರು)

1093 – ಗ್ರಾಮೀಣ ಪ್ರದೇಶದಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿವೇಶನ ರಹಿತರ ಬಗ್ಗೆ

- ಡಾ: ಡಿ. ತಿಮ್ಮಯ್ಯ
- ಶ್ರೀ ವಿ.ಸೋಮಣ್ಣ (ವಸತಿ ಸಚಿವರು)

1078 – ವಸತಿ ಇಲಾಖೆಯಲ್ಲಿನ ಯೋಜನೆಗಳು ಬ್ಲಾಕ್ ಆಗಿರುವ ಬಗ್ಗೆ

- ಶ್ರೀ ವೈ.ಎಂ.ಸತೀಶ್
- ಶ್ರೀ ವಿ.ಸೋಮಣ್ಣ (ವಸತಿ ಸಚಿವರು)

1070 – ಹಸಿರು ಕಾರಿಡಾರ್ ನಿರ್ಮಾಣದ ಬಗ್ಗೆ

- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಸಿ.ಸಿ.ಪಾಟೀಲ್ (ಲೋಕೋಪಯೋಗಿ ಸಚಿವರು)

1152 – ಬೀದರ್ ಜಿಲ್ಲೆಯ ಹಳದಕೇರಿ (ಕೆ) ಗ್ರಾಮದ ಸರ್ವೆ ನಂ. 52ರ ಬಗ್ಗೆ.

- ಶ್ರೀ ಅರವಿಂದ ಕುಮಾರ್ ಅರಳಿ
- ಶ್ರೀ ಆರ್.ಅಶೋಕ್ (ಕಂದಾಯ ಸಚಿವರು)

1000 – ವಿಧವೆಯರು, ಲೈಂಗಿಕ ಅಲ್ಪಸಂಖ್ಯಾತರು, ಹಿರಿಯ ನಾಗರಿಕರು ಹಾಗೂ ವಿಕಲಚೇತನರಿಗೆ ನೀಡುವ ಮಾಸಾಶನದ ಬಗ್ಗೆ.

- ಶ್ರೀ ಶಶೀಲ್ ಜಿ.ನಮೋಶಿ
- ಶ್ರೀ ಆರ್.ಅಶೋಕ್ (ಕಂದಾಯ ಸಚಿವರು)

ಆ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು

02. ಪ್ರಕಟಣೆ

ಕರ್ನಾಟಕ ವಿಧಾನ ಸಭೆಯು ದಿನಾಂಕ 27.12.2022 ರಂದು 2022ನೇ ಸಾಲಿನ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕವನ್ನು ಅಂಗೀಕರಿಸಿರುವ ಕುರಿತು ಹಾಗೂ ಸದರಿ ವಿಧೇಯಕಕ್ಕೆ ವಿಧಾನ ಪರಿಷತ್ತು ಸಹಮತಿ ನೀಡುವ ಬಗ್ಗೆ.

03. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವಿಸಲ್ಪಟ್ಟ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವರ ಹೇಳಿಕೆಗಳು

ಅ) ವಿದ್ಯುತ್ ದರ ಏರಿಕೆ ಬಗ್ಗೆ.

- ಶ್ರೀ ವಿ.ಸೋಮಣ್ಣ(ವಸತಿ ಸಚಿವರು)(ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರ ಪರವಾಗಿ)

ಆ) ತುಮಕೂರು ಜಿಲ್ಲೆ ಕೋಲೂರು ದಿಣ್ಣೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಮತಾಂತರದ ಬಗ್ಗೆ.

- ಶ್ರೀ ವಿ.ಸೋಮಣ್ಣ(ವಸತಿ ಸಚಿವರು)(ಗೃಹ ಸಚಿವರ ಪರವಾಗಿ)

ಇ) ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ.

- ಶ್ರೀ ವಿ.ಸೋಮಣ್ಣ(ವಸತಿ ಸಚಿವರು)(ಗೃಹ ಸಚಿವರ ಪರವಾಗಿ)

ಈ) ರಾಜ್ಯದ ಅಂಗನವಾಡಿಗಳಿಗೆ ಈ ಹಿಂದೆ ಕಳಪೆ ಆಹಾರ ಪೂರೈಕೆ ಮಾಡಿ ಕಷ್ಟ ಪಟ್ಟಿಗೆ ಸೇರಿದ ಸಂಸ್ಥೆಗಳಿಗೆ ಪುನಃ ಪೌಷ್ಟಿಕ ಆಹಾರ ಪದಾರ್ಥ ಪೂರೈಕೆಲು ಜವಾಬ್ದಾರಿ ನೀಡಿರುವ ಬಗ್ಗೆ.

- ಶ್ರೀ ಸೋಮಣ್ಣ (ವಸತಿ ಸಚಿವರು)(ಗಣಿ, ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರ ಪರವಾಗಿ)

ಉ) ಸರ್ಕಾರ ಬ್ಯಾಂಕುಗಳಿಂದ ಶೂನ್ಯ ಬಡ್ಡಿ ದರದಲ್ಲಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವಾಗ ರೈತರಿಂದ ಅನಾವಶ್ಯಕ ದಾಖಲೆ ಪಡೆಯುವುದನ್ನು ತಡೆಗಟ್ಟುವ ಬಗ್ಗೆ.

- ಶ್ರೀ ವಿ.ಸೋಮಣ್ಣ(ವಸತಿ ಸಚಿವರು)(ಸರ್ಕಾರ ಸಚಿವರ ಪರವಾಗಿ)

#### ೦೪. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವಿಸಲ್ಪಟ್ಟ ವಿಷಯಗಳು

ಅ) ಚಿತ್ರದುರ್ಗ ಜಿಲ್ಲೆ ಭರಮಸಾಗರದ ಮಾಜಿ ಶಾಸಕರು ಹಾಗೂ ನೇತ್ರ ತಜ್ಞರು ಆದ ಡಾ: ಬಿ.ಎಂ.ತಿಪ್ಪೇಸ್ವಾಮಿಯವರ ದಾವಣಗೆರೆಯಲ್ಲಿರುವ ಸಮಾಧಿ ಧ್ವಂಸ ಮಾಡಿ ಒತ್ತುವರಿ ಮಾಡಿರುವ ಬಗ್ಗೆ.

- ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ
- ಶ್ರೀ ಆರ್. ಅಶೋಕ್ (ಕಂದಾಯ ಸಚಿವರು)

ಆ) ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಬೋಧನಾ ಶುಲ್ಕ ಹಾಗೂ ವಿದ್ಯಾರ್ಥಿ ನಿಲಯಗಳ ಶುಲ್ಕ ಹೆಚ್ಚಳ ಹಾಗೂ ಪರಿಶಿಷ್ಟ ಜಾತಿ/ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶುಲ್ಕ ಮರುಭರಣ ಮಾಡುವ ಆದೇಶ ಹಿಂಪಡೆಯುವ ಬಗ್ಗೆ.

- ಡಾ: ತಳವಾರ್ ಸಾಬಣ್ಣ
- ಡಾ:ಸಿ.ಎನ್. ಅಶ್ವತ್ಥ ನಾರಾಯಣ(ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಿಜ್ಞಾನ ಹಾಗೂ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರು)

ಇ) 1996-97ನೇ ಸಾಲಿನಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ನೇಮಕಗೊಂಡು ಸುದೀರ್ಘ ಸೇವೆ ಸಲ್ಲಿಸಿ, ಪ್ರಾಂಶುಪಾಲರ ಹುದ್ದೆಗೆ ಬಡ್ಡಿ ನೀಡುವಲ್ಲಿ ವಿಳಂಬದ ಬಗ್ಗೆ.

- ಶ್ರೀ ಮರಿತಿಬ್ಬೇಗೌಡ
- ಶ್ರೀ ಜೆ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು)

ಈ) ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕು ಹಲಕುರ್ಕಿ ಗ್ರಾಮದ ರೈತರ ಜಮೀನು ಕೆ.ಐ.ಎ.ಡಿ.ಬಿ. ಸ್ವಾಧೀನಪಡಿಸಿಕೊಂಡ ಪ್ರಸ್ತಾವನೆ ಬಗ್ಗೆ.

- ಶ್ರೀ ಪ್ರಕಾಶ್ ಕೆ. ರಾಧೋಡ್(ವಿರೋಧ ಪಕ್ಷದ ಮುಖ್ಯ ಸಚೀತಕರು)
- ಶ್ರೀ ಜೆ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು)

ಉ) ಗದಗ ಜಿಲ್ಲೆಯ ಕುಸ್ತಿ ಪೈಲ್ವಾನರ ಹಾಗೂ ಕಬಡ್ಡಿ ಕ್ರೀಡಾಪಟುಗಳ ಮಾಶಾಸನ ಸ್ಥಗಿತಗೊಂಡ ವಿಚಾರದ ಬಗ್ಗೆ.

- ಶ್ರೀ ಎಸ್.ವಿ.ಸಂಕನೂರ
- ಶ್ರೀ ಜೆ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು)

ಊ) ಮುಖ್ಯಮಂತ್ರಿ ನಗರೋತ್ಥಾನ ಯೋಜನೆ ಮಾರ್ಗಸೂಚಿ ಉಲ್ಲಂಘನೆ ಬಗ್ಗೆ.

- ಶ್ರೀ ಯು.ಬಿ. ವೆಂಕಟೇಶ್
- ಶ್ರೀ ಜೆ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು)

ಋ) ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾಧ್ಯಮದವರು ರಿಯಾಲಟಿ ಚೆಕ್ ನಡೆಸಿದಾಗ ಹಳ್ಳಿಗಳಲ್ಲಿ ಬಸ್ ಸಂಚಾರದ ಕೊರತೆ ಆಗಿರುವ ಬಗ್ಗೆ.

- ಶ್ರೀ ಕೆ.ಹರೀಶ್ ಕುಮಾರ್
- ಶ್ರೀ ಜೆ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು)

ಎ) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕರ್ತವ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಧರಣಿ ಮಾಡಿರುವುದು ಪ್ರತಿಕೆಗಳಲ್ಲಿ ವರದಿಯಾಗಿರುವ ಬಗ್ಗೆ.

- ಶ್ರೀ ಡಿ.ಎಸ್.ಅರುಣ್
- ಶ್ರೀ ಜೆ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು)

ಏ) ಹೊಸ ವಿಶ್ವವಿದ್ಯಾಲಯಗಳಿಗೆ ಅನುದಾನ ಬಿಡುಗಡೆಗೊಳಿಸುವಲ್ಲಿ ವಿಳಂಬದ ಬಗ್ಗೆ

- ಶ್ರೀ ಮಂಜುನಾಥ ಭಂಡಾರಿ
- ಡಾ: ಸಿ.ಎನ್.ಅಶ್ವಥ್ ನಾರಾಯಣ (ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರು)

ಐ) ಸರ್ಕಾರಿ ಕಛೇರಿಗಳಲ್ಲಿ ಖಾಲಿ ಹುದ್ದೆಗಳ ಭರ್ತಿ ಬಗ್ಗೆ.

- ಶ್ರೀ ಟಿ.ಎ.ಶರವಣ
- ಶ್ರೀ ಜೆ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು)

೦೫. ಸಭಾಪತಿಯವರ ಅಪ್ಪಣೆ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳಿಗೆ ಸಂಬಂಧಪಟ್ಟ ಸಚಿವರುಗಳಿಂದ

ಉತ್ತರ ಬಾರದಿರುವ ಬಗ್ಗೆ.

- ಶ್ರೀ ಅಡಗೂರ್ ಹೆಚ್.ವಿಶ್ವನಾಥ್

೦೬. ಸಭೆಯ ಮುಂದಿಡಲಾದ ಕಾಗದ ಪತ್ರಗಳು

೦೭. ಕಾರ್ಯದರ್ಶಿಯವರ ವರದಿ

- ವಿಧಾನಸಭೆಯಿಂದ ತಿದ್ದುಪಡಿಯೊಂದಿಗೆ ಅಂಗೀಕೃತವಾದ ರೂಪದಲ್ಲಿರುವ 2022ನೇ ಸಾಲಿನ "ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕ"ದ ಮಂಡನೆ

೦೮. ಶಾಸನ ರಚನೆ

ವಿಧೇಯಕದ ಪರ್ಯಾಯೋಚನೆ ಹಾಗೂ ಅಂಗೀಕಾರ

ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕ, 2022

- ಶ್ರೀ ಜೆ.ಸಿ.ಮಾಧುಸ್ವಾಮಿ (ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು(ಮುಖ್ಯಮಂತ್ರಿಗಳ ಪರವಾಗಿ)
- ಶ್ರೀ ಬಿ.ಕೆ. ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು)
- ಶ್ರೀ ಪಿ.ಆರ್.ರಮೇಶ್
- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಎಸ್. ಕೇಶವ ಪ್ರಸಾದ್
- ಶ್ರೀ ಕೆ.ಎಸ್.ನವೀನ್

- ಶ್ರೀ ಯು.ಬಿ.ವೆಂಕಟೇಶ್
- ಶ್ರೀ ಎಂ.ನಾಗರಾಜು
- ಶ್ರೀ ಟಿ.ಎ.ಶರವಣ
- ಡಾ: ತೇಜಸ್ವಿನಿಗೌಡ
- ನಸೀರ್ ಅಹಮದ್
- ಮರಿತಿಬ್ಬೇಗೌಡ

(ವಿಧೇಯಕ ಅಂಗೀಕರಿಸಲ್ಪಟ್ಟಿತು)

## 09. ಕಾರ್ಯದರ್ಶಿಯವರ ವರದಿ

ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲರುವ 2022ನೇ ಸಾಲಿನ “ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ”ದ ಮಂಡನೆ.

## 10. ಶಾಸನ ರಚನೆ

ವಿಧೇಯಕಗಳ ಮಂಡನೆ, ಪರ್ಯಾಲೋಚನೆ ಹಾಗೂ ಅಂಗೀಕಾರ

i) ವಿಧೇಯಕಗಳ ಮಂಡನೆ

ಅ) “ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ವಿಧೇಯಕ, 2022”

- ಶ್ರೀ ಆರ್. ಅಶೋಕ್ (ಕಂದಾಯ ಸಚಿವರು)

ಆ) “ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ, 2022”

- ಶ್ರೀ ಜಿ.ಸಿ. ಮಾಧುಸ್ವಾಮಿ (ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು(ಆರೋಗ್ಯ ಮತ್ತು ಕುಟುಂಬ ಸಚಿವರ ಪರವಾಗಿ)

ii) ವಿಧೇಯಕಗಳ ಪರ್ಯಾಲೋಚನೆ ಹಾಗೂ ಅಂಗೀಕಾರ

ಅ) ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ವಿಧೇಯಕ, 2022

- ಶ್ರೀ ಆರ್. ಅಶೋಕ್ (ಕಂದಾಯ ಸಚಿವರು)
- ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು)
- ಶ್ರೀ ಜಿ.ಸಿ. ಮಾಧುಸ್ವಾಮಿ (ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು)
- ಶ್ರೀ ಕೆ.ಎ.ತಿಪ್ಪೇಸ್ವಾಮಿ
- ಶ್ರೀ ಕುಶಾಲಪ್ಪ ಎಂ.ಪಿ.(ಸುಜಾ)
- ಶ್ರೀ ಕೆ.ಎಸ್.ನವೀನ್
- ಶ್ರೀ ಸಿ.ಎನ್.ಮಂಜೇಗೌಡ
- ಶ್ರೀ ಮರಿತಿಬ್ಬೇಗೌಡ

- ಶ್ರೀಮತಿ ಭಾರತಿ ಶೆಟ್ಟಿ
- ಶ್ರೀ ಮುನಿರಾಜುಗೌಡ ಪಿ.ಎಂ.
- ಶ್ರೀ ಪಿ.ಆರ್.ರಮೇಶ್
- ಡಾ: ತೇಜಸ್ವಿನಿಗೌಡ
- ಶ್ರೀ ಪ್ರತಾಪ್ ಸಿಂಹ ನಾಯಕ್ ಕೆ.
- ಶ್ರೀ ಎಸ್.ರವಿ
- ಶ್ರೀ ಡಿ.ಎಸ್.ಅರುಣ್

(ವಿಧೇಯಕ ಅಂಗೀಕರಿಸಲ್ಪಟ್ಟಿತು)

ಅ) "ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ, 2022"

- ಶ್ರೀ ಜೆ.ಸಿ. ಮಾಧುಸ್ವಾಮಿ (ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು)(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಪರವಾಗಿ)
- ಡಾ: ಡಿ.ತಿಮ್ಮಯ್ಯ

(ವಿಧೇಯಕ ಅಂಗೀಕರಿಸಲ್ಪಟ್ಟಿತು)

11. ವಿಧಾನ ಪರಿಷತ್ತಿನ ಶಾಸಕರುಗಳಿಗೆ 25 ಕೋಟಿ ರೂಪಾಯಿಗಳ ಕ್ಷೇತ್ರಾಭಿವೃದ್ಧಿ ಅನುದಾನ ನೀಡುವ ಮನವಿಗೆ ಸರ್ಕಾರದಿಂದ ಉತ್ತರ ಬಾರದಿರುವ ಬಗ್ಗೆ.

- ಶ್ರೀ ಪ್ರಕಾಶ್ ಬಾಬಣ್ಣ ಹುಕ್ಕೇರಿ
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾ ನಾಯಕರು)
- ಶ್ರೀ ಮಂಜುನಾಥ ಭಂಡಾರಿ
- ಡಾ: ವೈ.ಎ.ನಾರಾಯಣಸ್ವಾಮಿ (ಸರ್ಕಾರದ ಮುಖ್ಯ ಸಚಿವರು)
- ಶ್ರೀಮತಿ ಭಾರತಿ ಶೆಟ್ಟಿ

12. ನಿಯಮ 330ರ ಮೇರೆಗೆ ಚರ್ಚೆ

"ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಾಣಿಯೂರಿನಲ್ಲಿ ರಾತ್ರಿ ಮಲಗಿ ನಿದ್ರಿಸುತ್ತಿದ್ದ ಜನರ ಮೇಲೆ ಕೈಬಾಂಬುಗಳನ್ನು ಸಿಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದು, ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವ ಬಗ್ಗೆ."

- ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು)
- ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು)
- ಶ್ರೀಮತಿ ಭಾರತಿ ಶೆಟ್ಟಿ
- ಶ್ರೀ ನಸೀರ್ ಅಹಮದ್
- ಶ್ರೀ ಆರಗ ಜ್ಞಾನೇಂದ್ರ (ಗೃಹ ಸಚಿವರು)
- ಶ್ರೀ ಪ್ರಕಾಶ್ ಕೆ. ರಾಠೋಡ್ (ವಿರೋಧ ಪಕ್ಷದ ಮುಖ್ಯ ಸಚಿವರು)
- ಶ್ರೀ ಆಯನೂರು ಮಂಜುನಾಥ್

- - -



**ಕರ್ನಾಟಕ ವಿಧಾನ ಪರಿಷತ್ತು**

**ಬುಧವಾರ, 28ನೇ ಡಿಸೆಂಬರ್ 2022**

**ಸದನವು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿರುವ**

**ವಿಧಾನ ಪರಿಷತ್ತಿನ ಸಭಾಂಗಣದಲ್ಲಿ**

**ಪೂರ್ವಾಹ್ನ 10 ಗಂಟೆ 44 ನಿಮಿಷಕ್ಕೆ ಸಮಾವೇಶಗೊಂಡಿತು.**

**ಉಪ ಸಭಾಪತಿಯವರಾದ ಶ್ರೀ ಎಂ.ಕೆ.ಪ್ರಾಣೇಶ್‌ವರರು**

**ವೀಶದಲ್ಲಿ ಉಪಸ್ಥಿತರಿದ್ದರು**

(1239) 28/12/2022/ಎಸ್‌ಪಿಆರ್-ಜಿಆರ್/10:40

01. ಪ್ರಶೋತ್ತರಗಳುಅ) ಚುಕ್ಕೆ ಗುರ್ತಿನ ಪ್ರಶ್ನೆಗಳಿಗೆ ಮೌಖಿಕವಾಗಿ ನೀಡಲಾದ ಉತ್ತರಗಳು

ಪ್ರಶ್ನೆ ಸಂಖ್ಯೆ: 1038

(ಉತ್ತರವನ್ನು ಲಗತ್ತಿಸಿದೆ)

**ಶ್ರೀ ಎಸ್.ರವಿ:-** ಮಾನ್ಯ ಸಭಾಪತಿಯವರೇ, ರಾಜ್ಯದಲ್ಲಿ ಪಶು ಸಂಜೀವಿನಿ ಯೋಜನೆ ಜಾರಿಯಲ್ಲದೆಯೇ; ಈ ಯೋಜನೆಯಡಿ ಎಷ್ಟು ಆಂಬ್ಯುಲೆನ್ಸ್‌ಗಳನ್ನು ಖರೀದಿಸಲಾಗಿದೆ; ಈ ಆಂಬ್ಯುಲೆನ್ಸ್‌ಗಳನ್ನು ಯಾವ ಯಾವ ಜಿಲ್ಲೆಗಳಿಗೆ ವಿತರಿಸಲಾಗಿದೆ ಎಂದು ನಾನು ಕೇಳಿರುವ ಪ್ರಶ್ನೆಗೆ ಸರ್ಕಾರವು ಉತ್ತರಿಸಿದೆ. ಮುಂದುವರೆದು, ಪಶು ಸಂಜೀವಿನಿ ಯೋಜನೆಯಡಿ ಖರೀದಿಸಲಾಗಿರುವ ಆಂಬ್ಯುಲೆನ್ಸ್‌ಗಳಿಗೆ ಸಿಬ್ಬಂದಿಗಳನ್ನು ನೇಮಿಸದ ಕಾರಣ ಈ ವಾಹನಗಳು ನಿಂತಲ್ಲೇ ಧೂಳು ಹಿಡಿಯುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ; ಬಂದಿದ್ದಲ್ಲಿ ಈ ಆಂಬ್ಯುಲೆನ್ಸ್‌ಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂಬುದಾಗಿಯೂ ಸಹ ಪ್ರಶ್ನೆಯನ್ನು ಕೇಳಿದ್ದೇನೆ. ಇದಕ್ಕೆ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದಡಿ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಖರೀದಿಸಿರುವ ಬಗ್ಗೆ ಸರ್ಕಾರವು ಉತ್ತರಿಸಿದೆ. ಇದಕ್ಕೆ ಅಗತ್ಯವಿರುವ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆಯೇ ಎಂದು ಕೇಳಿರುವ ಪ್ರಶ್ನೆಗೆ, ಈ ಸಂಬಂಧ ಟೆಂಡರ್ ಆಹ್ವಾನಿಸಲಾಗಿದ್ದು, ಟೆಂಡರ್ ಪ್ರಕ್ರಿಯೆಯು ಜಾಲ್ತಿಯಲ್ಲುತ್ತದೆ; ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡ ನಂತರ ಪಶುವೈದ್ಯರು ಮತ್ತು ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಾಗುವುದು ಎಂಬುದಾಗಿ ತಿಳಿಸಿರುತ್ತಾರೆ. ನೀಡಿರುವ ಉತ್ತರವೇ ಸರ್ಕಾರದ ಮತ್ತು ಇಲಾಖೆಯ ವೈಫಲ್ಯತೆಯನ್ನು ಸಾರುತ್ತದೆ.

ರಾಜ್ಯದಲ್ಲಿ ಪಶುಗಳಿಗೆ ಚರ್ಮಗಂಟು ರೋಗ ಹರಡುತ್ತಿದೆ. ಇತ್ತೀಚೆಗೆ ಸರ್ಕಾರವು ನೀಡಿದ ಉತ್ತರದಲ್ಲಿಯೇ ರಾಜ್ಯದಲ್ಲಿ 21,305 ರಾಸುಗಳು ಚರ್ಮಗಂಟು ರೋಗದಿಂದ ಮೃತಪಟ್ಟಿವೆ ಎಂಬುದಾಗಿ ತಿಳಿಸಿದ್ದಾರೆ. ಈಗ ರಾಜ್ಯದಲ್ಲಿ ತುರ್ತು ಸಂದರ್ಭವುಂಟಾಗಿದೆ. ಸರ್ಕಾರವು ಈ

ಯೋಜನೆಯನ್ನು ಜುಲೈ ಮಾಹೆಯಲ್ಲಿ ಜಾರಿಗೊಳಿಸಿದೆ. "ಮೂಗಿಗಿಂತ ಮೂಗುತಿ ಭಾರ" ಎನ್ನುವ ನಾಣ್ಣುಡಿಯಂತೆ, ಯೋಜನೆಯು ಇನ್ನೂ ಅನುಷ್ಠಾನಗೊಂಡಿಲ್ಲ; ಆದರೆ, ಸರ್ಕಾರವು ಎಲ್ಲಾ ಪತ್ರಿಕೆಗಳಲ್ಲಿ ಈ ಬಗ್ಗೆ ಅತ್ಯಧಿಕವಾಗಿ ಜಾಹಿರಾತನ್ನು ನೀಡಿದೆ. ಪ್ರತಿ ಆಂಬ್ಯುಲೆನ್ಸ್ ವಾಹನಕ್ಕೆ ಒಬ್ಬ ಪಶುವೈದ್ಯರು, ಒಬ್ಬ ಅರೆ ತಾಂತ್ರಿಕ ಸಿಬ್ಬಂದಿ ಮತ್ತು ವಾಹನ ಚಾಲಕ-ಕಮ್-ಗ್ರೂಪ್ 'ಡಿ' ಗಳು ಅಂದರೆ ಒಟ್ಟಾರೆಯಾಗಿ 3-4 ಸಿಬ್ಬಂದಿಗಳು ಬೇಕಾಗಿದ್ದಾರೆ. ಜುಲೈ ಮಾಹೆಯಿಂದ ಇದುವರೆವಿಗೆ ಸರ್ಕಾರವು ಒಟ್ಟು 275 ವಾಹನಗಳನ್ನು ಖರೀದಿಸಿದೆ. ಆ ಪೈಕಿ 201 ವಾಹನಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಸುಮಾರು 75 ವಾಹನಗಳನ್ನು ಸರ್ಕಾರವು ಇನ್ನೂ ಹಂಚಿಕೆ ಮಾಡಿಲ್ಲ; ಅವುಗಳು ಇದ್ದ ಜಾಗದಲ್ಲೆಯೇ ನಿಂತುಕೊಂಡಿವೆ. 201 ವಾಹನಗಳನ್ನೇನೋ ಸರ್ಕಾರವು ಹಂಚಿಕೆ ಮಾಡಿದೆ; ಆದರೆ, ಅವುಗಳಿಗೆ ಸಿಬ್ಬಂದಿಗಳಿಲ್ಲ. ಆದರೆ ಈ ಯೋಜನೆಯು ಜುಲೈ ಮಾಹೆಯಲ್ಲಿ ಜಾರಿಗೊಂಡಿದೆ. ಈ ಯೋಜನೆಯನ್ನು ಸರ್ಕಾರವು ಬಹು ದೊಡ್ಡದಾಗಿ ಜಾಹಿರಾತನ್ನು ನೀಡಿ, ಪ್ರಾರಂಭಿಸಿದೆ. ಆದರೆ ಈ ಯೋಜನೆಯು ಕಾರ್ಯರೂಪಕ್ಕೆ ಬಂದಿಲ್ಲ; ಗ್ರಾಮಗಳಿಗೆ ತೆರಳಲೇ ಇಲ್ಲ. ಈ ಬಗ್ಗೆ ಸರ್ಕಾರವು ಏನು ಮಾಡಿದೆ ಎನ್ನುವುದರ ಬಗ್ಗೆ ಸಚಿವರು ತಿಳಿಸಬೇಕೆಂದು ವಿನಂತಿಸುತ್ತೇನೆ.

**ಶ್ರೀ ಪ್ರಭು ಬಿ.ಚವ್ವಾಣ್:**- ಮಾನ್ಯ ಸಭಾಪತಿಯವರೇ, ಸದಸ್ಯರು ನಮ್ಮ ಇಲಾಖೆಯ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ನಮ್ಮ ರಾಜ್ಯದ ಇತಿಹಾಸದಲ್ಲಿ ನಮ್ಮ ಪಕ್ಷದ ಸರ್ಕಾರವು ಅಸ್ತಿತ್ವಕ್ಕೆ ಬಂದ ಮೇಲೆ "1962" ಸಹಾಯವಾಣಿ ಮತ್ತು ಪಶು ಸಂಜೀವಿನಿ ಯೋಜನೆಯಡಿ ಆಂಬ್ಯುಲೆನ್ಸ್‌ನ್ನು ಜಾರಿಗೊಳಿಸಲಾಗಿದೆ. ಮೊದಲ ಬಾರಿಗೆ ರಾಜ್ಯ ಸರ್ಕಾರದ ಕಡೆಯಿಂದ 15 ಆಂಬ್ಯುಲೆನ್ಸ್‌ಗಳನ್ನು ಖರೀದಿಸಿ, ಸಂಚಾರಿ ಪಶು ಚಿಕಿತ್ಸಾ ವಾಹನಗಳ ಮೂಲಕ ರೈತರ ಮನೆ ಬಾಗಿಲಿಗೆ ಅಗತ್ಯ ತರ್ತು ಪಶುವೈದ್ಯಕೀಯ ಸೇವೆಗಳನ್ನು ಪ್ರಾರಂಭಿಸಿದ್ದೇವೆ. 1962 - ಸಂಖ್ಯೆಯ ಸಹಾಯವಾಣಿಗೆ ಕರೆ ಮಾಡಿದರೆ, ನಮ್ಮ ಆಂಬ್ಯುಲೆನ್ಸ್, ಪಶು ವೈದ್ಯರು ಮತ್ತು ಸಿಬ್ಬಂದಿಗಳೊಂದಿಗೆ ರೈತರ ಮನೆಗೆ ಹೋಗುತ್ತದೆ. ನಮ್ಮ ರಾಜ್ಯದ 6 ಕೋಟಿ ಮಹಾಜನರ ಆಶೀರ್ವಾದದಿಂದ ಈ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೊಳಿಸಿದ ನಂತರ, ಈ ಯೋಜನೆಯು ಸಂಪೂರ್ಣವಾಗಿ ದೇಶದಲ್ಲಿ ಜಾರಿಗೊಂಡಿತ್ತು. ಈ ಬಗೆಗಿನ ಸಂಕಲ್ಪವು ನಮ್ಮ ದೇಶದ ಪ್ರಧಾನ ಮಂತ್ರಿಗಳಿಗೆ ಮುಂಚಿತವಾಗಿ ಇತ್ತು. ಆದರೆ, ಈ ಯೋಜನೆಯನ್ನು ನಾವು ಜಾರಿಗೊಳಿಸಿದ ತಕ್ಷಣ, ಇಡೀ ದೇಶದಲ್ಲೆಯೇ ಜಾರಿಗೊಂಡಿದೆ. ಕೇಂದ್ರ ಸರ್ಕಾರದಿಂದ 275 ಆಂಬ್ಯುಲೆನ್ಸ್‌ಗಳು ಬಂದಿವೆ. ನಾನು ಈಗಾಗಲೇ ಬೆಂಗಳೂರು ಮತ್ತು ಬೆಳಗಾವಿ ವಿಭಾಗಗಳಲ್ಲಿ ಲೋಕಾರ್ಪಣೆ ಮಾಡಿದ್ದೇನೆ. ಕಲಬುರಗಿ ಮತ್ತು

ಮೈಸೂರು ವಿಭಾಗಗಳಲ್ಲಿ ಇದು ಲೋಕಾರ್ಪಣೆಗೊಳ್ಳಬೇಕಾಗಿದ್ದು, ಇದನ್ನು ಶೀಘ್ರದಲ್ಲಿ ಮಾಡಲಾಗುತ್ತಿದೆ. ಪ್ರಸಕ್ತ ಅಧಿವೇಶನ ಪೂರ್ಣಗೊಂಡ ನಂತರ ದಿನಾಂಕವನ್ನು ನಿಗದಿಪಡಿಸಿ ನಾನು ಮಾಡುತ್ತೇನೆ. ಸದಸ್ಯರು ಪ್ರಸ್ತಾಪಿಸಿದಂತೆ, ಆಂಬ್ಯುಲೆನ್ಸ್‌ಗಳು ಧೂಳು ಹಿಡಿಯುತ್ತಿಲ್ಲ. ರಾಜ್ಯದಲ್ಲಿನ ರಾಸುಗಳಿಗೆ ಚರ್ಮಗಂಟು ರೋಗ ಹರಡುತ್ತಿದೆ, ಇದನ್ನು ತಡೆಗಟ್ಟುವ ಲಸಿಕೆಯನ್ನೂ ಸಹ ಪಶುವೈದ್ಯರು ಆಂಬ್ಯುಲೆನ್ಸ್‌ನಲ್ಲಿ ತೆಗೆದುಕೊಂಡು ಊರು-ಊರಿಗೆ ಹೋಗುತ್ತಾರೆ. ಹೀಗಾಗಿ ಆಂಬ್ಯುಲೆನ್ಸ್‌ಗಳು ನಮಗೆ ಬಹಳ ಲಾಭದಾಯಕವಾಗಿವೆ.

(ಮುಂದು)

(1240) 28.12.2022/10.50/ಬಕೆಪಿ:ಎಂಡಿ.

(ಉಪ ಸಭಾಪತಿಯವರು

ಪೀಠದಲ್ಲಿದ್ದರು)

**ಶ್ರೀ ಪ್ರಭು ಬಿ. ಚವ್ವಾಣ್(ಮುಂದು):-**

ಸನ್ಮಾನ್ಯ ಸಭಾಪತಿಯವರೇ, ಈ ಸರ್ಕಾರ ಬರೀ ಜಾಹೀರಾತು ಮಾಡುವುದಿಲ್ಲ, practical ಆಗಿ ಕೆಲಸ ಮಾಡುತ್ತದೆ. ನಮ್ಮ ಇಲಾಖೆಯ ಅಧಿಕಾರಿಗಳು ಮತ್ತು ನಮ್ಮ ಇಲಾಖೆ ಕರ್ನಾಟಕ ರಾಜ್ಯದ ಆರು ಕೋಟಿ ಜನರ ರೈತರ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಮಾನ್ಯ ಸದಸ್ಯರಾಗಿರುವ ಶ್ರೀ ಎಸ್. ರವಿಯವರು ಪಶು ವೈದ್ಯರನ್ನು ನೇಮಕಾತಿ ಮಾಡಿಲ್ಲ; ಅವರ ಸಂಖ್ಯೆ ಕಡಿಮೆ ಇದೆ ಎನ್ನುವ ಮಾತನ್ನು ಹೇಳಿದ್ದಾರೆ. ಇದು ಇತ್ತೀಚಿನ ಸಮಸ್ಯೆಯಲ್ಲ. ಪಶು ವೈದ್ಯರ ಹುದ್ದೆಗಳು ಹಲವಾರು ವರ್ಷಗಳಿಂದ ಖಾಲಿ ಇವೆ. ಆದರೆ, ನಮ್ಮ ಜನಪರ ಮುಖ್ಯಮಂತ್ರಿಗಳಾಗಿರುವ ಶ್ರೀ ಬಸವರಾಜ ಬೊಮ್ಮಾಯಿಯವರು 400 ಜನ ಪಶುವೈದ್ಯರುಗಳ ಹುದ್ದೆಗಳನ್ನು ವಿಶೇಷ ನೇರ ನೇಮಕಾತಿ ನಿಯಮದಡಿಯಲ್ಲಿ ಭರ್ತಿ ಮಾಡುವ ಪ್ರಕ್ರಿಯೆಗೆ ಜಾಲ್ತ ನೀಡಿದ್ದರು. ಆದರೆ, ಕೆಲವು ಅಭ್ಯರ್ಥಿಗಳು ಶೈಕ್ಷಣಿಕ ವಿದ್ಯಾರ್ಹತೆಯನ್ನು ಆಧರಿಸಿ ಆಯ್ಕೆ ಮಾಡುವುದು ಸರಿಯಲ್ಲವೆಂದು, ಮತ್ತೆ ಕೆಲವು ಅಭ್ಯರ್ಥಿಗಳು ಇನ್ನಿತರೆ ಶೈಕ್ಷಣಿಕ ನ್ಯೂನತೆಗಳ ಸಂಬಂಧ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಯನ್ನು ಸಲ್ಲಿಸಿದ್ದಾರೆ. ಸದರಿ ಪ್ರಕರಣ ಉಚ್ಚ ನ್ಯಾಯಾಲಯದ ಮುಂದಿದೆ. ಆದ್ದರಿಂದ ಕೋರ್ಟ್ ತೀರ್ಪು ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುತ್ತದೆ. ಜಾನುವಾರುಗಳ ಪರವಾಗಿ ತೀರ್ಪು ಬರಬೇಕೆನ್ನುವ ಅಪೇಕ್ಷೆ ನನ್ನದಾಗಿದೆ.

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸನ್ಮಾನ್ಯ ಸಭಾಪತಿಯವರೇ, ತಕ್ಷಣವೇ ಬಡ್ಡಿ ಕೊಡುವಂತಹ ಕೆಲಸಕ್ಕೆ ನಾನು ಚಾಲನೆಯನ್ನು ನೀಡುತ್ತೇನೆ. ಮಾನ್ಯ ಎಸ್.ರವಿಯವರಿಗೆ ನಮ್ಮ ಇಲಾಖೆಯ ಬಗ್ಗೆ ಬಹಳಷ್ಟು ಕಳಕಳಿಯಿದೆ. ಅವರು ನೀಡಿರುವ ಸಲಹೆ ಸೂಚನೆಯ ಮೇರೆಗೆ ಕ್ರಮವನ್ನು ತೆಗೆದುಕೊಳ್ಳಲಾಗುತ್ತದೆ. ಶೀಘ್ರದಲ್ಲಯೇ 106 ಸಂಚಾರಿ ಪಶು ಆಂಬ್ಯುಲೆನ್ಸ್‌ಗಳನ್ನು ಲೋಕಾರ್ಪಣೆ ಮಾಡಿ ರೈತರ ಮನೆ ಬಾಗಿಲಿಗೆ 106 ಆಂಬ್ಯುಲೆನ್ಸ್ ಸೇವೆ ತಲುಪಿಸುವಂತೆ ಮಾಡಲಾಗುತ್ತದೆ.

**ಶ್ರೀ ಎಸ್.ರವಿ:-** ಸನ್ಮಾನ್ಯ ಸಭಾಪತಿಯವರೇ, ತಾವು ಸಹ ರೈತರ ಮಕ್ಕಳಾಗಿದ್ದಾರೆ. ಅವರು ಈ ರೀತಿ ಉತ್ತರ ಕೊಟ್ಟರೆ ಹೇಗೆ? ರಾಜ್ಯದಲ್ಲ ಈಗಾಗಲೇ 21 ಸಾವಿರ ರಾಸುಗಳು ಚರ್ಮಗಂಟು ರೋಗದಿಂದ ಸಾಯುತ್ತಿರುವುದು ಬಹಳ ತುರ್ತು ಸಂದರ್ಭವಾಗಿದೆ. ರೈತನ ಬೆನ್ನೆಲುಬು ಮುರಿದು ಬೀಳುತ್ತಿದೆ; ರೈತರ ಮತ್ತು ಗ್ರಾಮೀಣ ಭಾಗದ ಆರ್ಥಿಕ ವ್ಯವಸ್ಥೆಯೇ ಕುಸಿದು ಹೋಗುತ್ತಿರುವ ಈ ಸಂದರ್ಭದಲ್ಲಿ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಜುಲೈ ತಿಂಗಳಿನಲ್ಲಿ ಖರೀದಿ ಮಾಡಲಾಗಿದೆ. ಆಂಬ್ಯುಲೆನ್ಸ್‌ಗಳನ್ನು ಖರೀದಿ ಮಾಡಿರುವುದನ್ನು ಸಚಿವರು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, 275 ಆಂಬ್ಯುಲೆನ್ಸ್‌ಗಳಲ್ಲಿ ಕೇವಲ 15 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಮಾತ್ರ trail ಮಾಡಿ ಓಡಿಸುತ್ತಿದ್ದಾರೆ. ಆದರೆ, ನನ್ನ ಪ್ರಶ್ನೆ ಏನೆಂದರೆ, ಉಳಿದಿರುವ ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಜಿಲ್ಲಾವಾರು allot ಮಾಡಿ ಅದಕ್ಕೆ ಅವಶ್ಯಕತೆ ಇರುವಂತಹ ಸಿಬ್ಬಂದಿಗಳನ್ನು ಹೊರಗುತ್ತಿಗೆಯ ಆಧಾರದ ಮೇಲೆ ನೇಮಕಾತಿ ಮಾಡಲಾಗಿದೆಯೇ ಎಂದು ಕೇಳಿದರೆ, "ನಾವು ಮಾಡುತ್ತಿದ್ದೇವೆ..... ನಾವು ದೇಶದಲ್ಲಯೇ ಬೆಸ್ಟ್..... ನಾವು ಮೂಕ ಪ್ರಾಣಿಗಳ ಬಗ್ಗೆ ಕಳಕಳಿಯನ್ನು ಹೊಂದಿದ್ದೇವೆ" ಈ ರೀತಿಯಾದ ಉತ್ತರವನ್ನು ಮಾನ್ಯ ಸಚಿವರು ನೀಡುತ್ತಿದ್ದಾರೆ. ಸನ್ಮಾನ್ಯ ಸಭಾಪತಿಯವರೇ, ಮೂಕ ಪ್ರಾಣಿಗಳಿಗೆ ಬಾಯಿಯಿಲ್ಲ. ಅವುಗಳು ಮೂಕವೇದನೆಯನ್ನು ಅನುಭವಿಸುತ್ತಿವೆ. ರಾಸುಗಳಿಗೆ ಬರುತ್ತಿರುವ ಚರ್ಮಗಂಟು ರೋಗವನ್ನು ತಡೆಗಟ್ಟುವುದಕ್ಕೆ ಸರ್ಕಾರ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕಾಗುತ್ತದೆ.

**ಉಪ ಸಭಾಪತಿಯವರು:-** ಮಾನ್ಯ ರವಿಯವರೇ, ತಾವು ಕೇಳಿರುವಂತಹ ಪ್ರಶ್ನೆಗಳಿಗೆ ಮಾನ್ಯ ಸಚಿವರು ಉತ್ತರವನ್ನು ನೀಡಿದ್ದಾರೆ. ತಾವು ಕೇಳಿರುವಂತಹ ಮೂರು ಪ್ರಶ್ನೆಗಳಿಗೆ ಅವರು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉತ್ತರವನ್ನು ಕೊಟ್ಟಿದ್ದಾರೆ. ಚರ್ಮಗಂಟು ರೋಗದ ಬಗ್ಗೆ ತಾವು ತಮ್ಮ ಪ್ರಶ್ನೆಯಲ್ಲಿ ಉಲ್ಲೇಖ ಮಾಡಿಲ್ಲ.

**ಶ್ರೀ ಎಸ್.ರವಿ:-** ಸನ್ಮಾನ್ಯ ಸಭಾಪತಿಯವರೇ, ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಂಡಿಲ್ಲವೆಂದು ಮಾನ್ಯ ಸಚಿವರೇ ಹೇಳಿದ್ದಾರೆ. ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳುವುದಕ್ಕೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ ಎನ್ನುವ ಉತ್ತರವನ್ನು ನೀಡಿದ್ದಾರೆ. ಇನ್ನೂ ಎಷ್ಟು ದಿನಗಳ ಕಾಲ ಇವರು ಟೆಂಡರ್ ಪ್ರಕ್ರಿಯೆಯನ್ನು ನಡೆಸುತ್ತಾರೆ ಎನ್ನುವುದು ನನ್ನ ಪ್ರಶ್ನೆಯಾಗಿದೆ. ನನಗಿರುವ ಮಾಹಿತಿಯ ಪ್ರಕಾರ ಈಗಾಗಲೇ ಎರಡು ಬಾರಿ ಟೆಂಡರ್ ಅನ್ನು ಕರೆದಿದ್ದಾರೆ. ಒಂದು ಆಂಬ್ಯುಲೆನ್ಸ್‌ಗೆ ಪಶುವೈದ್ಯರು, ಡ್ರೈವರ್ ಮತ್ತು ಒಬ್ಬ ಡಿ ಗ್ರೂಪ್ ನೌಕರ ಮೂರು ಜನ ಸಿಬ್ಬಂದಿಗಳು ಬೇಕೇ ಬೇಕಾಗುತ್ತಾರೆ. ಡೀಸೆಲ್ ಮತ್ತು ವಾಹನ ನಿರ್ವಹಣೆ ಇವೆಲ್ಲರೂ ಸೇರಿ ಕೋಟ್ಯಾಂತರ ರೂಪಾಯಿಗಳ ವ್ಯವಹಾರ ನಡೆಯುತ್ತದೆ. ಆ ಒಂದು ದೃಷ್ಟಿಯಿಂದ ಎರಡು ಬಾರಿ ಟೆಂಡರ್ ಕರೆದು ಎರಡು ಬಾರಿ ಟೆಂಡರ್‌ನಲ್ಲಿಯೂ single tender ಆಗಿ ಎರಡೂ ಬಾರಿಯೂ ಟೆಂಡರ್ ಅನ್ನು ಅಂತಿಮಗೊಳಿಸಿಲ್ಲ. ಇದರ ಬಗ್ಗೆ ಮಾನ್ಯ ಸಚಿವರು ಉತ್ತರವನ್ನು ಕೊಡಬೇಕಾಗಿದೆ.

ಮಾನ್ಯ ಸಭಾಪತಿಯವರೇ, ತಾವು ನನ್ನ ನೆರವಿಗೆ ಬರಬೇಕಾಗಿದೆ. ಮಾನ್ಯ ಸಚಿವರ ನೆರವಿಗೆ ಹೋಗಬಾರದು. ರಾಜ್ಯದ ರೈತರ ನೆರವಿಗೆ ತಾವು ಬರಬೇಕು.

**ಉಪ ಸಭಾಪತಿಯವರು:-** ಈ ಬಗ್ಗೆ ಸಚಿವರಿಂದ ಉತ್ತರವನ್ನು ಕೊಡಿಸುತ್ತೇನೆ.

**ಶ್ರೀ ಪ್ರಭು ಬಿ. ಚವ್ವಾಣ್:-** ಸನ್ಮಾನ್ಯ ಸಭಾಪತಿಯವರೇ, ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಆದಷ್ಟು ಶೀಘ್ರದಲ್ಲೆಯೇ ಟೆಂಡರ್ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸುತ್ತೇವೆ.

**ಶ್ರೀ ಎಸ್.ರವಿ:-** ಸನ್ಮಾನ್ಯ ಸಭಾಪತಿಯವರೇ, ಇಂತಹ ಉತ್ತರವನ್ನು ಕೇಳಿಕೊಂಡು ನಾನು ಹೇಗೆ ಸುಮ್ಮನೆ ಕುಳಿತುಕೊಳ್ಳುವುದಕ್ಕೆ ಸಾಧ್ಯ?

**ಶ್ರೀ ಪ್ರಭು ಬಿ. ಚವ್ವಾಣ್:-** ಸನ್ಮಾನ್ಯ ಸಭಾಪತಿಯವರೇ, ಅತಿ ಶೀಘ್ರದಲ್ಲೆಯೇ ನಾವು ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸುತ್ತೇವೆ. ಮಾನ್ಯ ಸದಸ್ಯರಾಗಿರುವ ಶ್ರೀ ಎಸ್.ರವಿಯವರ ಕಳಕಳ ನನಗೆ ಅರ್ಥವಾಗುತ್ತಿದೆ.

**ಉಪ ಸಭಾಪತಿಯವರು:-** ಆದಷ್ಟು ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

**ಶ್ರೀ ಎಸ್.ರವಿ:-** ಸನ್ಮಾನ್ಯ ಸಭಾಪತಿಯವರೇ, ಚರ್ಮಗಂಟು ರೋಗದಿಂದಾಗಿ ಈಗಾಗಲೇ ಸುಮಾರು 26 ಸಾವಿರ ರಾಸುಗಳು ಅಸುನೀಗಿವೆ. ಇವರು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವಷ್ಟರಲ್ಲಿ 56 ಸಾವಿರ ರಾಸುಗಳು ಪ್ರಾಣ ಕಳೆದುಕೊಳ್ಳುತ್ತವೆ. ಇಡೀ ರಾಜ್ಯವನ್ನು ಚರ್ಮಗಂಟು ರೋಗ ಬಾಧಿಸುತ್ತಿರುವ ಸಂದರ್ಭದಲ್ಲಿ ತುರ್ತು ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಅಸಮರ್ಥತೆಯನ್ನು ನಿವಾರಣೆ ಮಾಡಿ ಸಮರ್ಥವಾಗಿ ಅವರು ಇಲಾಖೆಯನ್ನು ನಿರ್ವಹಣೆ ಮಾಡುವುದನ್ನು ಬಿಟ್ಟು ಇಂತಹ ಅಸಮರ್ಥ ಉತ್ತರವನ್ನು ನೀಡುತ್ತಿದ್ದಾರೆ. ನಾನು ಈ ಉತ್ತರವನ್ನು ತೆಗೆದುಕೊಂಡು ಸುಮ್ಮನೆ ಕುಳಿತುಕೊಳ್ಳಬೇಕೆ? ಅವರು ಮತ್ತೊಂದು ಕೆಲಸವನ್ನು ಮಾಡಲಿ, ಮೂಕ ಪ್ರಾಣಿಗಳಿಗೆ ಮೊದಲೇ ಬಾಯಿಯಿಲ್ಲ. ಅವುಗಳಿಗೆ ದಯಾಮರಣವನ್ನು ನೀಡಲಿ.

**ಉಪ ಸಭಾಪತಿಯವರು:-** ಮಾನ್ಯ ಸಚಿವರೇ, ಶೀಘ್ರವೇ ತುರ್ತಾಗಿ ಟೆಂಡರ್ ಕರೆಯುವಂತಹ ಕೆಲಸವನ್ನು ತಾವು ಮಾಡಬೇಕಾಗುತ್ತದೆ. ಮಾನ್ಯ ಸದಸ್ಯರ ಕಾಳಜಿಯನ್ನು ತಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇಡೀ ರಾಜ್ಯದಲ್ಲಿ ಚರ್ಮಗಂಟು ಸಮಸ್ಯೆ ಕಂಡು ಬರುತ್ತಿದೆ. ಆದ್ದರಿಂದ ಈ ನಿಟ್ಟಿನಲ್ಲಿ ತಾವು ತುರ್ತಾಗಿ ಕಾರ್ಯಪ್ರವೃತ್ತರಾಗಬೇಕಾಗಿದೆ.

**ಶ್ರೀ ಎಸ್.ರವಿ:-** ಸನ್ಮಾನ್ಯ ಸಭಾಪತಿಯವರೇ, ಜುಲೈ ತಿಂಗಳಿನಲ್ಲಿ 275 ಸಂಚಾರಿ ಪಶು ಚಿಕಿತ್ಸಾ ವಾಹನಗಳನ್ನು ಖರೀದಿ ಮಾಡಿ ಇಲ್ಲಿಯವರೆವಿಗೂ ಅದಕ್ಕೆ ಬೇಕಾಗಿರುವ ಸಿಬ್ಬಂದಿಗಳನ್ನು ನೇಮಕ ಮಾಡಿ, ರೈತರಿಗೆ ಅದರ ಸೌಲಭ್ಯವನ್ನು ಒದಗಿಸಿಕೊಡುವಂತಹ ಕೆಲಸವನ್ನು ಮಾಡಿಲ್ಲ. ಚರ್ಮಗಂಟು ರೋಗ ಇರುವಂತಹ ತುರ್ತು ಸಂದರ್ಭದಲ್ಲಿಯೂ ಅವುಗಳನ್ನು ಬಳಕೆ ಮಾಡಿಕೊಳ್ಳದಿದ್ದರೆ, ಈ ಸರ್ಕಾರ ಜಾನುವಾರುಗಳಿಗೆ ದಯಾ ಮರಣವನ್ನು ಕರುಣಿಸಲಿ.

**ಉಪ ಸಭಾಪತಿಯವರು:-** ಸನ್ಮಾನ್ಯ ಸಭಾಪತಿಯವರೇ, ಇದೇ ವಿಚಾರದ ಮೇಲೆ ಅರ್ಧಗಂಟಿ ಕಾಲಾವಧಿಯಡಿಯಲ್ಲಿ ಚರ್ಚೆಗೆ ಅವಕಾಶವನ್ನು ಮಾಡಿಕೊಡಲಾಗಿದೆ. ಆಗ ಚರ್ಚೆ ಮಾಡೋಣ. ಪ್ರಶೋತ್ತರ ಅವಧಿಯಲ್ಲಿ ಇಷ್ಟೊಂದು ದೀರ್ಘವಾಗಿ ಈ ವಿಚಾರದ ಮೇಲೆ ಚರ್ಚೆ ಮಾಡುವುದಕ್ಕೆ ಅವಕಾಶವಿಲ್ಲ. ದಯ ಮಾಡಿ ಅರ್ಥ ಮಾಡಿಕೊಳ್ಳಿ.

**ಶ್ರೀ ಎಸ್.ರವಿ:-** ಸನ್ಮಾನ್ಯ ಸಭಾಪತಿಯವರೇ, ಅದು ಬೇರೆ ವಿಚಾರವಾಗಿದೆ. ಆದರೆ, ನಾನು ಕೇಳುತ್ತಿರುವುದೇನೆಂದರೆ. ಖರೀದಿ ಮಾಡಿರುವ ಸಂಚಾರಿ ಪಶು ಚಿಕಿತ್ಸಾ ವಾಹನಗಳಿಗೆ ಇದುವರೆವಿಗೂ ಇವರು ಚಾಲನೆ ಕೊಟ್ಟಿಲ್ಲ.

**ಉಪ ಸಭಾಪತಿಯವರು:-** ಮಾನ್ಯ ರವಿಯವರೇ, ಈ ದಿನವೇ ಇದರ ಬಗ್ಗೆ ಅರ್ಥಗಂಟಿ ಕಾಲಾವಧಿ ಚರ್ಚೆಗೆ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಆಗ ತಾವು ಈ ವಿಚಾರದ ಬಗ್ಗೆ ಮಾತನಾಡಬಹುದು. ದಯವಿಟ್ಟು ಈಗ ಕುಳಿತುಕೊಳ್ಳಿ.

**ಶ್ರೀ ಎಸ್.ರವಿ:-** ಸನ್ಮಾನ್ಯ ಸಭಾಪತಿಯವರೇ, ಇದೊಂದು ಅಸಮರ್ಥ ಇಲಾಖೆಯಾಗಿದೆ. ಇಂತಹ ಉತ್ತರವನ್ನು ಕೇಳಿಕೊಂಡು ಕುಳಿತುಕೊಳ್ಳುವುದಕ್ಕಾಗಿಯೇ ನಾವು ಗೆದ್ದು ಬಂದಿರುವುದು?

**ಉಪ ಸಭಾಪತಿಯವರು:-** ತಾವು ಗೆದ್ದು ಬಂದಿರುವುದು ನಿಜ ಆದರೆ, ಪ್ರಶೋತ್ತರದಲ್ಲ ಇಷ್ಟು ದೀರ್ಘವಾದ ಚರ್ಚೆಗೆ ಅವಕಾಶವಿಲ್ಲ. ನಾವು ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ.

**ಶ್ರೀ ವಿ.ಸೋಮಣ್ಣ(ವಸತಿ ಸಚಿವರು):-** ಸನ್ಮಾನ್ಯ ಸಭಾಪತಿಯವರೇ ಇದೊಂದು ಸೂಕ್ಷ್ಮವಾಗಿರುವ ವಿಚಾರವಾಗಿದೆ. ಮಾನ್ಯ ಎಸ್.ರವಿಯವರು ಹೇಳುತ್ತಿರುವುದು ನಮಗೆ ಮನವರಿಕೆಯಾಗಿದೆ. ಸಂಚಾರಿ ಪಶು ಚಿಕಿತ್ಸಾ ವಾಹನಗಳು ತಕ್ಷಣವೇ ಕಾರ್ಯೋನ್ಮುಖವಾಗಬೇಕಾಗಿದೆ. ನಾನು ಈ ವಿಚಾರವನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ. ತಕ್ಷಣವೇ ಟೆಂಡರ್ ಪ್ರಕ್ರಿಯೆಯನ್ನು ಅಂತಿಮಗೊಳಿಸುವಂತಹ ಕೆಲಸವನ್ನು ಮಾಡುತ್ತೇವೆ. ದಿನ ಬೆಳಗಾದರೇ ಮೂಕ ಪ್ರಾಣಿಗಳು ಸಾಯುತ್ತಿರುವಂತಹ ಪ್ರಕರಣಗಳನ್ನು ನಾವು ನೋಡುತ್ತಿದ್ದೇವೆ. ಈ ವಿಷಯವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಅತಿ ಜರೂರಾಗಿ ಇವತ್ತಿನಿಂದಲೇ ಇದಕ್ಕೆ ಯಾವ ರೀತಿಯಲ್ಲಿ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಆ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಪ್ರಯತ್ನಿಸಲಾಗುತ್ತದೆ.

**ಶ್ರೀ ಎಸ್.ರವಿ:-** ಸನ್ಮಾನ್ಯ ಸಭಾಪತಿಯವರೇ, ಮಾನ್ಯ ವಸತಿ ಸಚಿವರ ಮಾತಿನ ಬಗ್ಗೆ ನನಗೆ ನಂಬಿಕೆ ಇದೆ. ಅವರಿಗೂ ಒಂದು ಅವಕಾಶವನ್ನು ನೀಡುತ್ತಿದ್ದೇವೆ. ಅವರು ಜವಾಬ್ದಾರಿಯನ್ನು ವಹಿಸಿಕೊಂಡು ಈ ಕೆಲಸವನ್ನು ಮಾಡಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ.



### ಪ್ರಶ್ನೆ ಸಂಖ್ಯೆ:1128

(ಉತ್ತರವನ್ನು ಲಗತ್ತಿಸಲಾಗಿದೆ)

**ಶ್ರೀ ಎಂ.ಎಲ್.ಅನಿಲ್‌ಕುಮಾರ್:-** ಸನ್ಮಾನ್ಯ ಸಭಾಪತಿಯವರೇ, ನಾನು ಕೇಳಿರುವಂತಹ ಪ್ರಶ್ನೆಗಳಿಗೆ ಮಾನ್ಯ ಸಚಿವರು ಅಖತರೂಪದಲ್ಲ ಉತ್ತರವನ್ನು ಒದಗಿಸಿದ್ದಾರೆ. ನಾನು ಈ ದಿನ ಕೇಳಿರುವಂತಹ ಪ್ರಶ್ನೆಯನ್ನು, ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದಂತಹ ಅಧಿವೇಶನದಲ್ಲೆಯೂ ಕೇಳಿದ್ದೆ. ಆಗ ಅದು ಚುಕ್ಕೆ ರಹಿತ ಪ್ರಶ್ನೆಯಾಗಿತ್ತು. ಅಲ್ಲಂದ ಇಲ್ಲಿಯವರೆಗೆ ಸುಮಾರು 9 ತಿಂಗಳುಗಳಾದರೂ ಈ ಪ್ರಶ್ನೆಗೆ ಸಂಬಂಧಪಟ್ಟ ಮಾಹಿತಿಯನ್ನು ನನಗೆ ಒದಗಿಸಿಲ್ಲ. ಇದು ಈ ಸದನದ ಸದಸ್ಯರ ಗೌರವದ ಪ್ರಶ್ನೆಯಾಗಿದೆ. ವಿಧಾನ ಪರಿಷತ್ತಿನ ಸಚಿವಾಲಯದಿಂದಲೂ ಸಹ ನೆನಪಿನೋಲಿಯನ್ನು ಕಳುಹಿಸಿಕೊಟ್ಟಿದ್ದಾರೆ. ಆದರೂ ಕೂಡ ಉತ್ತರವನ್ನು ಒದಗಿಸಲಿಲ್ಲ. ಆದ್ದರಿಂದ ಪುನಃ ಅದೇ ಪ್ರಶ್ನೆಯನ್ನು ಕೇಳುವಂತಹ ಪರಿಸ್ಥಿತಿ ಉದ್ಭವವಾಗಿದೆ.

ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರ ಕೊಡುವ ಸಂದರ್ಭದಲ್ಲಿ 9 ತಿಂಗಳುಗಳು ಕಳೆದರೂ ಉತ್ತರ ಕೊಡುವುದಕ್ಕೆ ವಿಳಂಬವಾಗಿರುವ ಬಗ್ಗೆ ಮತ್ತು ಈ ಸದನದ ಸದಸ್ಯರಿಗೆ ಈ ರೀತಿಯ ಅಗೌರವ ತೋರಿಸಿರುವ ಸ್ವಷ್ಟೀಕರಣವನ್ನು ನೀಡಬೇಕಾಗಿದೆ. ಈ ರೀತಿಯಾದರೇ ಮಾನ್ಯ ಸದಸ್ಯರುಗಳು ಪ್ರಶ್ನೆ ಕೇಳುವ ಅವಶ್ಯಕತೆಯೇ ಇರುವುದಿಲ್ಲ.

ಸನ್ಮಾನ್ಯ ಸಭಾಪತಿಯವರೇ, ಕೋಲಾರ ಚಿಕ್ಕಬಳ್ಳಾಪುರ ಮಾತ್ರವಲ್ಲ ಇಡೀ ರಾಜ್ಯದಲ್ಲಯೇ ಇದೊಂದು ಗಂಭೀರವಾಗಿರುವ ವಿಚಾರವಾಗಿದೆ. ರೈತರುಗಳ "ಪಿ" ಸರ್ವೆ ನಂಬರ್‌ಗಳನ್ನು ತೆಗೆದು ಹೊಸ ಸರ್ವೆ ನಂಬರ್‌ಗಳನ್ನು ನೀಡಲು ಸರ್ಕಾರವು ರೂಪಿಸಿರುವ ಮಾನದಂಡಗಳೇನು ಎನ್ನುವ ನನ್ನ ಪ್ರಶ್ನೆಗೆ, "ಕೋಲಾರ ಜಿಲ್ಲೆಗೆ ಸಂಬಂಧಪಟ್ಟಂತೆ ದಿನಾಂಕ:16.08.2017ರಲ್ಲಿ ಸರ್ಕಾರದಿಂದ ಒಂದು ಸುತ್ತೋಲೆಯನ್ನು ಹೊರಡಿಸಿದ್ದೇವೆ.ಅದರಂತೆ "ಪಿ" ಸರ್ವೆ ನಂಬರ್‌ಗಳನ್ನು ನೀಡಲು ಕ್ರಮ ವಹಿಸಲಾಗಿದೆ" ಎನ್ನುವ ಉತ್ತರವನ್ನು ನೀಡಿದ್ದಾರೆ. ಮುಂದುವರೆದು "ಚಿಕ್ಕಬಳ್ಳಾಪುರ ಮತ್ತು ರಾಜ್ಯಾದ್ಯಂತ ಬೇರೆ ಬೇರೆ ದಿನಾಂಕಗಳಂದು ಸುತ್ತೋಲೆಗಳನ್ನು ಹೊರಡಿಸಿದ್ದೇವೆಅದರಂತೆ ಹೊಸ ಸರ್ವೆ ನಂಬರ್‌ಗಳನ್ನು ನೀಡಲಾಗುತ್ತದೆ" ಎನ್ನುವ ಉತ್ತರವನ್ನು ನೀಡಿದ್ದಾರೆ. ಆ ಸುತ್ತೋಲೆಯಲ್ಲಿ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಏನಿದೆ ಎಂದರೆ, ಗೋಮಾಳ ಮಂಜೂರಾಗಿದ್ದ ಸಂದರ್ಭದಲ್ಲಿ ಸರ್ವೆ ನಂಬರ್‌ಗಾಗಿ ರೈತ ಅರ್ಜಿ ಹಾಕಿಕೊಂಡಿರುತ್ತಾನೆ. ಒಂದು ಸರ್ವೆ ನಂಬರಿನಲ್ಲಿ ನೂರಾರು ಎಕರೆ ಜಮೀನು ಇರುತ್ತದೆ. ಆ ನೂರಾರು ಎಕರೆ ಜಮೀನನ್ನು ಅಲ್ಲರುವಂತಹ ರೈತರು ಅನುಭೋಗದ ಆಧಾರದ ಮೇಲೆ ಅಲ್ಲರುವಂತಹ ರೈತರು ಫಾರಂ ನಂಬರ್ 50 ಮತ್ತು 53 ಅನ್ನು ಹಾಕಿಕೊಂಡು ಮಂಜೂರು ಮಾಡಿಸಿಕೊಂಡಿರುತ್ತಾರೆ. ಆದರೆ ಅದಕ್ಕೆ "ಪಿ" ನಂಬರ್ ಅಥವಾ Pyki number ಎಂದು ಕೊಟ್ಟಿರುತ್ತಾರೆ. ಈ "ಪಿ" ನಂಬರ್ ಅನ್ನು ತೆಗೆಯದೇ ಹೋದರೆ, ಆ ಜಮೀನಿನಿಂದ ರೈತನಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಕೇವಲ ಉಳುಮೆ ಮಾಡಿ ಬೆಳೆ ತೆಗೆಯಬಹುದು ಅಷ್ಟೆ. ಆದರೆ, ರೈತ ಆ ಜಮೀನನ್ನು ಅಡಮಾನವಿಟ್ಟು ಬ್ಯಾಂಕ್‌ಗಳಲ್ಲಿ ಸಾಲ ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಆಸ್ಮಿತವಾಗಿ ಆ ಜಮೀನು ಪೌತಿ ಆದರೆ, ಖಾತೆ ಮಾಡಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಅಣ್ಣ ತಮ್ಮಂದಿರು ವಿಭಾಗವಾಗಿ ವಿಭಾಗದ ಮೂಲಕ ಖಾತೆ ಮಾಡಿಸಿಕೊಳ್ಳಬೇಕೆಂದರೆ ಖಾತೆ ಆಗುವುದಿಲ್ಲ. ಸರ್ಕಾರದ ಸುತ್ತೋಲೆಯ ಪ್ರಕಾರ 15 ವರ್ಷಗಳ ಕಾಲ ಅದನ್ನು ಪರಿಭಾರೆ ಮಾಡಬಾರದೆಂದು ಇದೆ. ಆ ಅವಧಿ ಮುಗಿದ ನಂತರ ರೈತ ಆ ಜಮೀನು ಮಾರಾಟ ಮಾಡಬೇಕಾದರೆ, ಅದನ್ನು ಮಾರಾಟ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಈ ರೀತಿ ಅನೇಕ ಸಮಸ್ಯೆಗಳು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಇವೆ. ಈ ಸಮಸ್ಯೆಗಳು ಇಡೀ ರಾಜ್ಯದಲ್ಲಯೇ ಇವೆಯೆಂದು ನಾನು ಭಾವಿಸುತ್ತೇನೆ. ಸರ್ಕಾರದ ಸುತ್ತೋಲೆಯ ಪ್ರಕಾರ ಫಾರಂ 1 ರಿಂದ 5 ಮಾಡಬೇಕಾಗಿದೆ. ಈ ಫಾರಂ ನಂಬರ್ 1 ರಿಂದ 5 ಅನ್ನು ಯಾವಾಗ ಮಾಡುತ್ತಾರೆಂದರೆ, ಆಕಾರಬಂಧಿಯಿಲ್ಲದವ ವಿಸ್ತೀರ್ಣ ಮತ್ತು ಪಹಣಿಯಿಲ್ಲದವ ವಿಸ್ತೀರ್ಣಗಳಲ್ಲಿ ವ್ಯತ್ಯಾಸ ಕಂಡು ಬಂದರೆ ಫಾರಂ ನಂಬರ್ 1 ರಿಂದ 5 ಅನ್ನು ಮಾಡುತ್ತಾರೆ.

**ಉಪ ಸಭಾಪತಿಯವರು:-** ಮಾನ್ಯ ಅನಿಲ್‌ಕುಮಾರ್‌ವರೇ, ತಾವು ಪ್ರಶ್ನೆ ಕೇಳಿ ತಾವೇ ಉತ್ತರವನ್ನು ನೀಡುತ್ತಿದ್ದೀರಿ. ಮಾನ್ಯ ಸಚಿವರು ಉತ್ತರವನ್ನು ನೀಡುತ್ತಾರೆ. ತಾವು ಪ್ರಶ್ನೆ ಕೇಳಿ.

**ಶ್ರೀ ಎಂ.ಎಲ್.ಅನಿಲ್‌ಕುಮಾರ್:-** ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಕಂದಾಯ ಸಚಿವರು ಸಹ ರೈತ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಅವರ ಬಗ್ಗೆ ನನಗೆ ಬಹಳ ಗೌರವವಿದೆ. ಅವರು ಕಂದಾಯ ಇಲಾಖೆಯ ಅಧಿಕಾರವನ್ನು ವಹಿಸಿಕೊಂಡ ಮೇಲೆ ನೊಂದಾಣಿ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪತ್ರ, ಪೌತಿ ಖಾತೆಗಳು ಮತ್ತು ಭೂ ಪರಿವರ್ತನೆ ಆದೇಶಗಳು ವಿಳಂಬವಿಲ್ಲದೆ ತ್ವರಿತವಾಗಿ ಆಗಬೇಕೆನ್ನುವ ಹಿನ್ನೆಲೆಯಲ್ಲಿ ಜನಸ್ನೇಹಿ ಮತ್ತು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಆದರೆ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ "ಪಿ" ಸರ್ವೆ ನಂಬರ್‌ಗಳನ್ನು ತೆಗೆಯುವಂತಹ ಕಾರ್ಯದಲ್ಲಿ ಬಹಳಷ್ಟು ವಿಳಂಬವಾಗಿದೆ. ಸರ್ಕಾರ ಹೊರಡಿಸಿರುವ ಸುತ್ತೋಲೆಗಳೇ ರೈತರಿಗೆ ಮಾರಕವಾಗಿವೆ. ಫಾರಂ ನಂಬರ್ 1 ರಿಂದ 5 ಮಾಡುವುದಕ್ಕೂ ಸಾಧ್ಯವಿಲ್ಲ. ಸರ್ವೆ ಇಲಾಖೆಯವರು ಮಾಡಬೇಕಾಗಿರುವ ಫಾರಂ ನಂಬರ್ 6 ರಿಂದ 10 ಅನ್ನು ಸಹ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಏನು ಮಾಡುವುದಕ್ಕೆ ಸಾಧ್ಯವಿಲ್ಲ; ಆ ವಿಷಯಗಳ ಬಗ್ಗೆ ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳು ಸುತ್ತೋಲೆಗಳನ್ನು ಹೊರಡಿಸಿ ಅದು ಆಗದೇ ಇರುವ ರೀತಿಯಲ್ಲಿ ನೋಡಿಕೊಳ್ಳುತ್ತಿದ್ದಾರೆ.

(ಮುಂದು)

(1241) 28.12.2022 11.00 ಎಸ್‌ವಿ-ಎಂಡಿ

(ಉಪ ಸಭಾಪತಿಯವರ ಉಪಸ್ಥಿತಿ)

**ಶ್ರೀ ಎಂ.ಎಲ್. ಅನಿಲ್ ಕುಮಾರ್ (ಮುಂದು):-**

ಆದರೆ ಆಗುತ್ತಿಲ್ಲ ಎಂದಲ್ಲ. ದುರಸ್ತಿಯಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಜಮೀನಿನ ಬೆಲೆ ಹೆಚ್ಚಾದ ಮೇಲೆ ದುರಸ್ತಿಯಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ದಾಖಲೆಗಳನ್ನು ಮಾನ್ಯ ಮಂತ್ರಿಗಳು ತರಿಸಿ ನೋಡಲಿ. 100ಕ್ಕೆ 90ಕ್ಕಿಂತ ಹೆಚ್ಚು ಯಾರು ಶ್ರೀಮಂತರಿದ್ದಾರೆ ಯಾರು ಬಂಡವಾಳಶಾಹಿಗಳಿದ್ದಾರೆ, ಯಾರು ರಿಯಲ್ ಎಸ್ಟೇಟ್ ಉದ್ಯಮಿಗಳಿದ್ದಾರೆ, ಅವರು ಪಿ- ಸರ್ವೆ ನಂಬರ್ ಅನ್ನು...

**ಉಪ ಸಭಾಪತಿಯವರು:-** ಮಾನ್ಯ ಅನಿಲ್ ಕುಮಾರ್ ಅವರೇ, ಮಾನ್ಯ ಸಚಿವರು ಉತ್ತರವನ್ನು ಕೊಡುತ್ತಾರೆ. ತಾವು ದಯವಿಟ್ಟು ಕುಳಿತುಕೊಳ್ಳಿ. ಇದು ಚರ್ಚೆ ಮಾಡುವ ಸಮಯವಲ್ಲ, ಪ್ರಶೋತ್ತರ ಅವಧಿ. ಅರ್ಥ ಮಾಡಿಕೊಳ್ಳಿ. ಸಚಿವರಿಂದ ಉತ್ತರವನ್ನು ಪಡೆದುಕೊಂಡು ನಂತರ ಬೇಕಾದರೆ ಒಂದು ಉಪ ಪ್ರಶ್ನೆಯನ್ನು ಕೇಳಿ. ಒಂದು ನಿಮಿಷದಲ್ಲ ಮುಗಿಸಿ.

**ಶ್ರೀ ಎಂ.ಎಲ್.ಅನಿಲ್ ಕುಮಾರ್:-** ಮಾನ್ಯ ಸಚಿವರೇ, 1 to 5 ಮಾಡುವುದಕ್ಕೆ ಸಾಧ್ಯವಿಲ್ಲ. 6 to 10 ಮಾಡುವುದಕ್ಕೆ ಸಾಧ್ಯವಿಲ್ಲ. ಇದನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಅಧಿಕಾರಿಗಳು ಕೊಟ್ಟಂತಹ ಉತ್ತರದಲ್ಲಿ ಅವರೇ ಹೇಳಿದ್ದಾರೆ. ಆಕಾರ್‌ಬಂದ್‌ಗೂ ಪಹಣಿಗೂ ತಾಳೆಯಾಗುತ್ತಿಲ್ಲ. ಕೆಲವು ನ್ಯಾಯಾಲಯದಲ್ಲಿದೆ. ಕೆಲವು ದಾಖಲೆಗಳೇ ಸಿಗುತ್ತಿಲ್ಲ. ದಾಖಲೆಗಳನ್ನು ಯಾರು ಇಟ್ಟುಕೊಳ್ಳಬೇಕು? ದಾಖಲೆಗಳು ಕಂದಾಯ ಇಲಾಖೆಯ ಸುಪರ್ದಿಯಲ್ಲಿರಬೇಕು. ಅವರ ಬಳಿ ದಾಖಲೆಗಳಲ್ಲ ಎಂದರೆ ಅದಕ್ಕೆ ಒಂದು missing file ಎಂದು ಮಾಡುತ್ತಾರೆ. ಆ missing file ಸಿದ್ಧ ಪಡಿಸಬೇಕಾದರೆ ರೈತ ವರ್ಷಾನುಗಟ್ಟಲೆ ಓಡಾಡಬೇಕು. ಇವತ್ತು ಇದಕ್ಕೆಲ್ಲಾ ದೊಡ್ಡ ಪ್ಯಾಕೇಜ್ ಆಗಿದೆ. ಮಾನ್ಯ ಸಚಿವರು ಬಹಳಷ್ಟು ಕಾಳಜಿಯಿಂದ ಇಲಾಖೆಯಲ್ಲಿ ಪರಿವರ್ತನೆ ತರುತ್ತಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಪಿ-ಸರ್ವೆ ನಂಬರ್ ಅನ್ನು ತೆಗೆಯುವಂತಹ ಸಂದರ್ಭದಲ್ಲಿ ದೊಡ್ಡ ಮಾಫಿಯಾ ಆಗಿದೆ. ನೀವೇನಾದರೂ ಇವತ್ತು ಇದಕ್ಕೆ ಒಂದು ಪರಿಹಾರವನ್ನು ಕಂಡುಕೊಂಡರೆ ಕೋಲಾರ ಜಿಲ್ಲೆಯಲ್ಲಿ ಬಾಕಿ ಇರುವಂತಹ ಪಿ-ಸರ್ವೆ ನಂಬರ್...

**ಉಪ ಸಭಾಪತಿಯವರು:-** ಮಾನ್ಯ ಅನಿಲ್ ಕುಮಾರ್ ಅವರೇ, ಒಂದು ನಿಮಿಷ. ಮಾನ್ಯ ಸಚಿವರು ಮಾತನಾಡಿದ ನಂತರ ನೀವು ಮತ್ತೊಂದು ಉಪ ಪ್ರಶ್ನೆಯನ್ನು ಕೇಳಿ. ಮೊದಲು ಸಚಿವರಿಂದ ಉತ್ತರ ತೆಗೆದುಕೊಳ್ಳಿ.

**ಶ್ರೀ ಆರ್. ಅಶೋಕ್:-** ಮಾನ್ಯ ಉಪ ಸಭಾಪತಿಯವರೇ, ಮಾನ್ಯ ಅನಿಲ್ ಕುಮಾರ್ ರವರು ಪಿ-ನಂಬರ್ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪಿ-ನಂಬರ್ ಎನ್ನುವುದು ಸರ್ಕಾರಿ ಜಮೀನನ್ನು ಉಳುಮೆ ಮಾಡುತ್ತಿರುವಂತಹ ರೈತರಿಗೆ ಕೊಟ್ಟಾಗ ಆ ಜಮೀನಿನ ವಿಸ್ತೀರ್ಣವನ್ನು ನೋಡಿ ಪೋಡಿ ಮಾಡಬೇಕು. ಸೈಜ್ ಮಾಡಿಕೊಡಬೇಕು. ಅದು ಮಾಡುವುದಕ್ಕೆ ಆಗುತ್ತಿರುವುದಿಲ್ಲ. ಇದು ಕಳೆದ 50-60 ವರ್ಷಗಳಿಂದಲೂ ಬಂದಿದೆ. ಅದಕ್ಕೋಸ್ಕರ ಉಳುಮೆ ಮಾಡುವುದಕ್ಕೆ ತೊಂದರೆಯಾಗಬಾರದು ಹಾಗೂ ಸರ್ಕಾರದಿಂದ ಅವರಿಗೆ ಏನಾದರೂ ಸ್ವಲ್ಪ ಸೌಲಭ್ಯಗಳು ದೊರೆಯಲಿ ಎನ್ನುವ ದೃಷ್ಟಿಯಿಂದ ಪಿ-ನಂಬರ್ ಅನ್ನು ಹೊಸದಾಗಿ ಸೃಷ್ಟಿ ಮಾಡಲಾಯಿತು. ಪಿ-

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಂಬರ್‌ನಿಂದ ರೆಗ್ಯುಲರ್ ನಂಬರ್‌ಗೆ ಬಂದರೆ ಮಾನ್ಯ ಸದಸ್ಯರು ಹೇಳಿದಂತೆ ಭೂ ಪರಿವರ್ತನೆ ಎಲ್ಲವನ್ನೂ ಮಾಡಿಕೊಳ್ಳುವುದಕ್ಕೆ ಅವಕಾಶವಾಗುತ್ತದೆ. ಅದಾಗಬೇಕು ಎನ್ನುವುದು ಬೇಡಿಕೆ.

ಮಾನ್ಯ ಹರಿಪ್ರಸಾದ್ ಅವರ ಗಮನಕ್ಕೆ. ಬೇರೆ ಜಿಲ್ಲೆಗಳವರು ಕೇಳಬೇಕಾಗಿತ್ತು. ಇಡೀ ರಾಜ್ಯದಲ್ಲಿ 1 to 5 ಮಾಡಿದ ಮೇಲೆ 6 to 10 ಮಾಡಬೇಕು. ಆದರೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ 6 to 10 ಬೇಡ, ಹಾಗೆಯೇ ಮಾಡಿ ಎಂದು exemption ಕೊಟ್ಟಿದ್ದೇವೆ. ಒಟ್ಟು ಕೋಲಾರ ಜಿಲ್ಲೆಯಲ್ಲಿ 2650 ಎಕರೆ ಜಮೀನಿಗೆ 1 to 5 ಈಗಾಗಲೇ ಆಗಿದೆ. ಆಮೇಲೆ 6 to 10 ಮಾಡಬೇಕಾಗಿತ್ತು. ಇಡೀ ರಾಜ್ಯದಲ್ಲಿ ಮಾಡುತ್ತೇವೆ. ಈ ಜಿಲ್ಲೆಗಳಿಗೆ ಮಾತ್ರ exemption ಕೊಟ್ಟಿದ್ದೇವೆ. Special category ಕೊಟ್ಟಿದ್ದೇವೆ. ಹಾಗಿದ್ದಾಗ ಆಗಿಲ್ಲ ಎಂದು ಹೇಗೆ ಹೇಳುತ್ತಾರೆ? ಕೋಲಾರದಲ್ಲಿ ಉಳಿದಿರುವುದು 467 ಪಿ-ನಂಬರ್ ಮಾತ್ರ. ಅದನ್ನು ಕೂಡ ಮಾನ್ಯ ಸದಸ್ಯರೇ ಹೇಳಿದ್ದಾರೆ. ಮಾನ್ಯ ಉಪ ಸಭಾಪತಿಯವರು ಹೇಳಿದಂತೆ ಪ್ರಶ್ನೆಗೆ ಉತ್ತರವನ್ನು ಅವರೇ ಹೇಳಿದ್ದಾರೆ. ಸಮಸ್ಯೆ ಏನೆಂದರೆ 3 ಮತ್ತು 9ಕ್ಕೆ ತಾಳಿಯಾಗುವುದಿಲ್ಲ. ಹಕ್ಕುದಾರರು ಮತ್ತು ಉಳುಮೆದಾರರಿಗೆ ತಾಳಿಯಾಗುತ್ತಿಲ್ಲ. ಪ್ರತಿಯೊಂದಕ್ಕೂ ಅರಣ್ಯ ಇಲಾಖೆಯ ನಿರಾಕ್ಷೇಪಣಾ ಪತ್ರ ಬೇಕಾಗಿದ್ದು, ಅದು ಸಿಗುತ್ತಿಲ್ಲ. ಅದನ್ನು ಕಡ್ಡಾಯ ಮಾಡಿರುವುದು ಮಾನ್ಯ ಸದಸ್ಯರಿಗೂ ತಿಳಿದಿದೆ. ಅನುಭವದಲ್ಲಿ ಇರುವುದಕ್ಕೂ, ಉಳುಮೆ ಮಾಡುವುದಕ್ಕೂ ವ್ಯತ್ಯಾಸ ಇದೆ. ಎರಡು ಎಕರೆ ಮಂಜೂರಾಗಿದ್ದರೆ ಮೂರು ಎಕರೆ ಉಳುಮೆ ಮಾಡುತ್ತಿರಬಹುದು ಅಥವಾ ಒಂದೂವರೆ ಎಕರೆ ಮಾಡುತ್ತಿರಬಹುದು. ಒಬ್ಬ ರೈತನಿಗೂ ಮತ್ತೊಬ್ಬ ರೈತನಿಗೂ ನಡುವೆ ಇರುವ ಬಾರ್ಡರ್ ವಿಷಯದಲ್ಲಿ ಈಗಾಗಲೇ ಕೋರ್ಟ್ ಕೇಸ್‌ಗಳು ಹೋಗಿವೆ. ಇದಕ್ಕೆ ಸಂಬಂಧಿಸಿದಂತೆ ಪೆಂಡಿಂಗ್ ಉಳಿದಿರುವುದೇ ಹೆಚ್ಚು. ಉಳಿದಂತೆ ಈಗಾಗಲೇ 1 to 5 ಮಾಡಿದ್ದೇವೆ. ಅದಕ್ಕೆಲ್ಲಾ ರೈತರಿಗೆ ಹಕ್ಕನ್ನು ಕೊಡಲಾಗುತ್ತಿದೆ.

ಇದನ್ನು ಇಡೀ ರಾಜ್ಯಕ್ಕೆ ಏಕೆ ಮಾಡಬಾರದು ಎಂದು ನಾವು ಯೋಚನೆ ಮಾಡುತ್ತಿದ್ದೇವೆ. 100 ಎಕರೆ ಸರ್ಕಾರಿ ಜಮೀನಿನಲ್ಲಿ ನಾವು 90 ಎಕರೆಯನ್ನು ಕೊಟ್ಟಿದ್ದರೆ dispute ಇರುವುದಿಲ್ಲ. 100 ಎಕರೆ ಇರುವ ಕಡೆಗಳಲ್ಲಿ 200 ಎಕರೆ, 300 ಎಕರೆ ಕೊಟ್ಟಿದ್ದಾರೆ. ಆ ತರಹದ ಕೇಸ್‌ಗಳು ಬಹಳಷ್ಟು ಇರುವುದರಿಂದ ಈ ನಂಬರ್ ಶುರುವಾಗಿರುವುದು. ಆದ್ದರಿಂದ ಇಡೀ ರಾಜ್ಯಕ್ಕೆ ಒಂದು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆದೇಶವನ್ನು ಹೊರಡಿಸೋಣ ಎಂದು ಯೋಚಿಸಿದ್ದೇನೆ. ಗೋಮಾಳ ಜಮೀನು, ಸರ್ಕಾರಿ ಜಮೀನು ಇರುವುದಕ್ಕಿಂತಲೂ ಕಡಿಮೆ ಹಕ್ಕುಪತ್ರ ಕೊಟ್ಟಿದ್ದರೆ ಅಲ್ಲ ಈ ರೀತಿಯ ವ್ಯವಸ್ಥೆ ಬೇಡ. ಅವರಿಗೆ 6 to 9 exemption ಕೊಟ್ಟು ಅವರಿಗೂ ಒಳ್ಳೆಯದನ್ನು ಮಾಡಬೇಕೆನ್ನುವ ಉದ್ದೇಶ ಇದೆ. ಮಾನ್ಯ ಅನಿಲ್ ಕುಮಾರ್ ಅವರು ಪ್ರಶ್ನೆಯನ್ನು ಕೇಳಿರುವುದಕ್ಕೆ ನಾನು ಸದನದಲ್ಲ ಇಂದು ಎಲ್ಲರಿಗೂ ಹೇಳಬಯಸುತ್ತೇನೆ.

ಚಿಕ್ಕಬಳ್ಳಾಪುರದಲ್ಲ 56 ಪ್ರಕರಣಗಳಲ್ಲಿ 1 to 5 ಸಿದ್ಧ ಪಡಿಸಿದ್ದೇವೆ. ಈ ಪೈಕಿ 35 ಕಡತಗಳು ನ್ಯೂನತೆ ಇರುವುದರಿಂದ 13 ಕಡತಗಳನ್ನು ಹಿಂದಿರುಗಿಸಲಾಗಿದೆ. ಇನ್ನು 8 ಕಡತಗಳು ಪರಿಶೀಲನೆಯಲ್ಲಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ 15 ಪ್ರಕರಣಗಳಲ್ಲಿ 6 to 10 ಅನ್ನು ಸಿದ್ಧಪಡಿಸಲಾಗುತ್ತಿದೆ. ಅದಕ್ಕೆ exemption ಇಲ್ಲ. ಅಲ್ಲಯೂ ಕೂಡ ಪ್ರಕರಣ ಕಡಿಮೆಯಾಗುತ್ತಿದೆ. ಪಿ-ನಂಬರ್ ಎನ್ನುವುದು ಇಡೀ ರಾಜ್ಯದಲ್ಲ ಸಮಸ್ಯೆ ಇರುವಂಥದ್ದು. ಇದನ್ನು ತ್ವರಿತವಾಗಿ ಮಾಡಬೇಕು ಎಂದು ಈಗಾಗಲೇ 3000ಕ್ಕೂ ಹೆಚ್ಚು ಜನ ಸರ್ವೆಯರ್‌ಗಳನ್ನು ಗುತ್ತಿಗೆ ಆಧಾರದಲ್ಲ ನೇಮಕ ಮಾಡಲಾಗಿದೆ. ಲಕ್ಷಾಂತರ ಅರ್ಜಿಗಳು ಬಾಕಿ ಉಳಿದಿವೆ. ಪೋಡಿಗೆ ಸಂಬಂಧಪಟ್ಟಂತೆ, ಸರ್ವೆಗೆ ಸಂಬಂಧಪಟ್ಟಂತೆ ಲಕ್ಷಾಂತರ ಅರ್ಜಿಗಳು ಬಾಕಿಯಿವೆ. ಕೋವಿಡ್ ಬಂದ ಮೇಲೆ ಇನ್ನೂ ಜಾಸ್ತಿಯಾಯಿತು. ಕನಿಷ್ಠ ಪಕ್ಷ ಇನ್ನು ನಾಲ್ಕೈದು ವರ್ಷಗಳಲ್ಲಿ ಇದು clear ಆಗಬೇಕೆಂದು ಹೇಳಿ ಒಂದು ಹೊಸ ವ್ಯವಸ್ಥೆಯನ್ನು ನಾವು ಮಾಡುತ್ತಿದ್ದೇವೆ. ಅರ್ಹ ಸರ್ವೆಯರ್‌ಗಳನ್ನು ಮೂರು ವರ್ಷಕ್ಕೆ ನೇಮಕ ಮಾಡಿಕೊಳ್ಳುತ್ತಿದ್ದೇವೆ. ಅದರ ಬಗ್ಗೆ ಮುಂದೆ ಪ್ರಶ್ನೆ ಬರುತ್ತದೆ. ಆಗ ಉತ್ತರ ಹೇಳುತ್ತೇವೆ. ಇದನ್ನು ಸ್ವಲ್ಪ ಬೇಗ clear ಮಾಡಲು ಕ್ರಮ ತೆಗೆದುಕೊಳ್ಳುತ್ತೇನೆ. ಕೋಲಾರ-ಚಿಕ್ಕಬಳ್ಳಾಪುರಗಳಿಗೆ ಹೋದಾಗ ಈ ಪಿ-ನಂಬರ್ ಸಮಸ್ಯೆಯನ್ನು ನನ್ನ ಗಮನಕ್ಕೂ ತಂದಿದ್ದಾರೆ. ವಿನಂತಿ ಮಾಡಿದ್ದಾರೆ. ನಾನು ಇದರ ಬಗ್ಗೆ ಮುತುವರ್ಜಿ ವಹಿಸಿ ಇನ್ನಷ್ಟು ಸರಳೀಕರಣ ಮಾಡಿ ಉಳುಮೆ ಮಾಡುತ್ತಿರುವ ರೈತರಿಗೆ ಜಮೀನು, ಅನುಭವ ಮತ್ತು ಎಲ್ಲಾ ದಾಖಲೆಗಳನ್ನು ಮಾಡಿಕೊಡುವ ಯೋಚನೆಯನ್ನು ಮಾಡಿದ್ದೇನೆ. ನಾನೇ ಮನೆಬಾಗಿಲಿಗೆ ಕಂದಾಯ ದಾಖಲೆಗಳನ್ನು ಕೊಟ್ಟಿದ್ದೇನೆ. ಯಾರನ್ನೂ ಹೇಳದೆ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೇಳದೆ, ಹಣವನ್ನು ಪಡೆಯದೆ ನಾನೇ ಎಲ್ಲರ ಮನೆ ಬಾಗಿಲಿಗೆ ಕಂದಾಯ ದಾಖಲೆಗಳನ್ನು ಕೊಟ್ಟಿದ್ದೇನೆ. ಇದನ್ನು ಕೂಡ ಮಾಡುತ್ತೇನೆ ಎನ್ನುವ ವಿಶ್ವಾಸವನ್ನು ತಮಗೆ ಕೊಡಬಯಸುತ್ತೇನೆ.

**ಶ್ರೀ ಎಂ.ಎಲ್.ಅನಿಲ್ ಕುಮಾರ್:-** ಮಾನ್ಯ ಸಭಾಪತಿಯವರೇ, ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಅವರು ಮಾಡುತ್ತಾರೆ ಎನ್ನುವ ವಿಶ್ವಾಸ ಮತ್ತು ನಂಬಿಕೆ ನನಗೆ ಇದೆ. ಕೋಲಾರ ಜಿಲ್ಲೆಯಲ್ಲಿ ಪಿ-ನಂಬರ್‌ಗಳು, ಸರ್ವೆ ನಂಬರ್‌ಗಳು ಬಾಕಿ ಇರುವುದು 467 ಎಂದು ಮಾನ್ಯ ಸಚಿವರ ಬಾಯಿಂದ ಸದನದಲ್ಲಿ ಹೇಳಿಸುತ್ತಾರೆ. ಆಡಳಿತ ಪಕ್ಷದ ಮಾನ್ಯ ಮುಖ್ಯ ಸಚಿವರ ನಮ್ಮ ಜಿಲ್ಲೆಯವರೇ ಇಲ್ಲ ಇದ್ದಾರೆ. ಬಹುಶಃ ಅವರ ತಾಲ್ಲೂಕಿನಲ್ಲಿ ಬಾಕಿ ಇರುವುದು ಇಡೀ ಜಿಲ್ಲೆಗೆ 467 ಎಂದು ಹೇಳಿದ್ದಾರೆ. ಸಾವಿರಾರು ಸರ್ವೆ ನಂಬರ್‌ಗಳು ಬಾಕಿ ಇವೆ. ಬಹುಶಃ ಕೋಲಾರ ಜಿಲ್ಲೆ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 40 ರಿಂದ 50,000 ಜನ ರೈತರು ಪಿ-ನಂಬರ್ ತೊಂದರೆಗೆ ಒಳಪಟ್ಟು ಬಹಳಷ್ಟು ಕಷ್ಟ ಅನುಭವಿಸುತ್ತಿದ್ದಾರೆ. ಮಾನ್ಯ ಮುಖ್ಯ ಸಚಿವರ ಕೂಡ ತಮ್ಮ ಅಭಿಪ್ರಾಯವನ್ನು ತಿಳಿಸಲಿ. ಜಿಲ್ಲಾಧಿಕಾರಿಯವರು ತುಂಬಾ ಒಳ್ಳೆಯವರು. ಬಹುಶಃ ಇದು ಅವರ ಗಮನಕ್ಕೂ ಬಂದಿರುವುದಿಲ್ಲ. ಬಹುಶಃ ಅಲ್ಲಿರುವ ಶಾಖೆಯ ಮುಖ್ಯಸ್ಥರೋ ಅಥವಾ Legislative Assembly/ Legislative Council questions ಗಳನ್ನು ನೋಡುತ್ತಿರುವವರೋ ಈ ರೀತಿಯ ತಪ್ಪು ಮಾಹಿತಿಯನ್ನು ಕೊಟ್ಟಿದ್ದಾರೆ.

**ಉಪ ಸಭಾಪತಿಯವರು:-** ಮಾನ್ಯ ಸಚಿವರೇ, ಅವರ ಪ್ರಶ್ನೆ ಇರುವಂಥದ್ದು ತಮ್ಮ ಗಮನಕ್ಕೆ ಬಾರದೆ ಆಗಿದೆ ಎಂದು.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ಅದನ್ನು ಮತ್ತೊಮ್ಮೆ ಪರಿಶೀಲನೆ ಮಾಡಿ ಮಾನ್ಯ ಸದಸ್ಯರಿಗೆ ಉತ್ತರವನ್ನು ಕೊಡಿಸುತ್ತೇನೆ.

**ಶ್ರೀ ಎಂ.ಎಲ್.ಅನಿಲ್ ಕುಮಾರ್:-** ಮಾನ್ಯ ಸಚಿವರೇ, ಬಹಳಷ್ಟು ತೊಂದರೆಯಿದೆ. ಈ ತೊಂದರೆಯನ್ನು ಬಗೆಹರಿಸಿಕೊಟ್ಟರೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಜನರು ಮನೆ ಮನೆಗಳಲ್ಲಿ ಸಚಿವರ ಘೋಷಣೆ ಹಾಕಿಕೊಳ್ಳುತ್ತಾರೆ. ಕೆಲವು ಕಡೆ ದುರಸ್ತಿ ಆಗಿದೆ. ಪಹಣಿಯಲ್ಲಿ ಇಂಡೀಕರಣ

ಆಗಿಲ್ಲ. ದುರಸ್ತಿ ಆಗಿದೆ. ಆದರೆ ಗ್ರಾಮ ನಕಾಶೆಯಲ್ಲಿ ಇಂಡೀಕರಣ ಮಾಡಿಲ್ಲ. ಇಲಾಖೆ ಅಧಿಕಾರಿಗಳಿಗೆ ಎಷ್ಟು ಬೇಜವಾಬ್ದಾರಿ ಇದೆ ಎಂದರೆ ಶ್ರೀಮಂತರಿಗೆ, ಬಂಡವಾಳಶಾಹಿಗಳಿಗೆ, ರಿಯಲ್ ಎಸ್ಟೇಟ್‌ನವರಿಗೆ ಕೈಗಾರಿಕೆಗಳನ್ನು ಮಾಡುವವರಿಗೆ ಎಲ್ಲಾ ಕೆಲಸವೂ ಆಗುತ್ತದೆ. ಆದರೆ ಸಾಮಾನ್ಯ ರೈತರಿಗೆ ಆಗುತ್ತಿಲ್ಲ. ಸಣ್ಣಪುಟ್ಟ ರೈತರಿಗೆ ಆಗುತ್ತಿಲ್ಲ. ಮಾನ್ಯ ಸಚಿವರು ಮಾಡಿರುವ ಒಳ್ಳೆಯ ಕೆಲಸವನ್ನು ನಾನು ಈಗಾಗಲೇ ಹೇಳಿದ್ದೇನೆ. ಜನಸ್ನೇಹಿ, ಸ್ವಾವಲಂಬಿ ಕೆಲಸಗಳನ್ನು ಮಾಡಿದ್ದಾರೆ. Conversion ನಲ್ಲಿ ಸರಳೀಕರಣ ಮಾಡಿದ್ದಾರೆ.

**ಉಪ ಸಭಾಪತಿಯವರು:-** ಮಾನ್ಯ ಅನಿಲ್ ಕುಮಾರ್ ಅವರೇ, ಇದು ಪ್ರಶೋತ್ತರ ಅವಧಿ. ದಯಮಾಡಿ ಕುಳಿತುಕೊಳ್ಳಿ.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ಮಾನ್ಯ ಅನಿಲ್‌ಕುಮಾರ್ ಅವರಿಗೆ ಮತ್ತೊಮ್ಮೆ ಸ್ಪಷ್ಟ ಮಾಡುತ್ತೇನೆ. ಪಿ-ನಂಬರ್ ಬಗ್ಗೆ ನನಗೂ ಕೂಡ ಆಸಕ್ತಿ ಇದೆ.

**ಉಪ ಸಭಾಪತಿಯವರು:-** ಮಾನ್ಯ ಅನಿಲ್ ಕುಮಾರ್ ಅವರೇ, ಐದು ನಿಮಿಷ ಇರುವ ಅವಧಿಯ ಬದಲು ನಿಮಗೆ 15 ನಿಮಿಷವನ್ನು ಕೊಟ್ಟಿದ್ದೇನೆ.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ಪಿ-ನಂಬರ್ ಅನ್ನು ತೆಗೆದು ರೆಗ್ಯುಲರ್ ನಂಬರ್ ಅನ್ನು ಕೊಡುವುದಕ್ಕೆ ಕ್ರಮ ಮಾಡುತ್ತೇವೆ.

**ಶ್ರೀ ಎಂ.ಎಲ್.ಅನಿಲ್ ಕುಮಾರ್:-** ಮಾನ್ಯ ಸಚಿವರೇ, 6 to 10 ತೆಗೆದಿದ್ದೀರಿ. ಅದೇ ರೀತಿ 1 to 5 ಅನ್ನು relax ಮಾಡಿದರೆ ಒಳ್ಳೆಯದು.

**ಶ್ರೀ ಆರ್.ಅಶೋಕ್:-** ಮಾನ್ಯ ಅನಿಲ್ ಕುಮಾರ್ ಅವರೇ, 1 to 5 ಅನ್ನು relax ಮಾಡುವುದಕ್ಕೆ ಆಗುವುದೇ ಇಲ್ಲ. ಆಮೇಲೆ ಇಡೀ ಕರ್ನಾಟಕದಲ್ಲಿ ಒಂದು ಇಂಚು ಜಾಗವೂ ಸಿಗುವುದಿಲ್ಲ. ಎಲ್ಲವನ್ನೂ ಬರೆದುಕೊಂಡು ಬಿಡುತ್ತಾರೆ.

(ಮುಂದು)



(1242) 28-12-2022, 11.10 ಕೆ.ಜಿ.ಎಕೆ

(ಉಪ ಸಭಾಪತಿಯವರ ಉಪಸ್ಥಿತಿ)

**ಪ್ರಶ್ನೆ ಸಂಖ್ಯೆ 1145****(ಉತ್ತರವನ್ನು ಲಗತ್ತಿಸಲಾಗಿದೆ)**

**ಶ್ರೀ ಶರಣಗೌಡ ಬಯ್ಯಪುರ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಆದರೆ, ಉತ್ತರದಲ್ಲಿ ಮಾನ್ಯ ಸಚಿವರು 2022-23ನೇ ಸಾಲಿನ ನವೆಂಬರ್-22 ರ ಅಂತ್ಯಕ್ಕೆ ಲೋಕೋಪಯೋಗಿ ಇಲಾಖೆಯಲ್ಲಿ ವಿವಿಧ ಲೆಕ್ಕಶೀರ್ಷಿಕೆಗಳಡಿ ಒಟ್ಟು ರೂ.6333.28 ಕೋಟಿ ರೂಪಾಯಿಗಳ ಮೊತ್ತದ ಬಿಲ್ಲುಗಳು ಗುತ್ತಿಗೆದಾರರಿಗೆ ಪಾವತಿಸುವುದು ಬಾಕಿ ಇದೆ ಎಂದು ತಿಳಿಸಿದ್ದಾರೆ. ಇಷ್ಟು ಮೊತ್ತವನ್ನು ಮಾನ್ಯ ಸಚಿವರು ಮಾರ್ಚ್ ತಿಂಗಳ ಅಂತ್ಯದೊಳಗೆ ಪಾವತಿ ಮಾಡುತ್ತೇವೆಂದು ತಿಳಿಸಿದ್ದಾರೆ. ಆದರೆ, ಜೊತೆಗೆ ಇನ್ನು ongoing works 2 ರಿಂದ 3 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿ ನಡೆಯುತ್ತಿದೆ. ನನಗೆ ಈಗ ಉತ್ತರ ಸಿಕ್ಕಿದೆ. ನಾನು ಉತ್ತರವನ್ನು ವಿವರವಾಗಿ ನೋಡುವುದಕ್ಕೆ ಆಗಲಿಲ್ಲ. ಮಾರ್ಚ್ ತಿಂಗಳವರೆಗೆ ಅಂದರೆ, ಸುಮಾರು 10 ಸಾವಿರ ಕೋಟಿ ರೂಪಾಯಿಗಳಷ್ಟು ಬಿಲ್ಲು ಬರಬಹುದು ಎಂದು ನನ್ನ ಅಂದಾಜು ಇದೆ. ಈ 10 ಸಾವಿರ ಕೋಟಿ ರೂಪಾಯಿಗಳನ್ನು ಪ್ರಸ್ತುತ ಸಾಲಿನಲ್ಲಿ ಕೊಡಲಾಗುವೆಂದರೆ, ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣಗಳು ಜಾಸ್ತಿಯಾಗುತ್ತವೆ. ನಮ್ಮ ರಾಜ್ಯದಲ್ಲಿನ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಗುತ್ತಿಗೆದಾರರ ಗಂಡು ಮಕ್ಕಳಿಗೆ ಮದುವೆ ಮಾಡಲು ಯಾರು ಹೆಣ್ಣು ಮಕ್ಕಳನ್ನು ಕೊಡುತ್ತಿಲ್ಲ. ಅವರಿಗೆ ಯಾರು ಸಾಲ ಕೊಡುತ್ತಿಲ್ಲ. ಅವರದ್ದು ಎಲ್ಲಾ ಬ್ಯಾಂಕುಗಳಲ್ಲಿ O.D. (Overdraft) ಗಳಾಗಿವೆ. ಅವರ report ಗಳು ಸರಿಯಾಗಿ ಇಲ್ಲ. ಅವರ ಆಸ್ತಿಗಳನ್ನು ಕೊಟ್ಟು ಯಾರು ಸಾಲ ಕೊಡುತ್ತಿಲ್ಲ. ಈ ರೀತಿಯ ಪರಿಸ್ಥಿತಿಯಾಗಿದೆ. ಇದರ ಬಗ್ಗೆ ಒಂದು ಉದಾಹರಣೆಯನ್ನು ಹೇಳುತ್ತೇನೆ. ಮೊನ್ನೆ ದಿವಸ ನನ್ನ ಗೆಳೆಯ ಒಬ್ಬ ಗುತ್ತಿಗೆದಾರ ನನ್ನನ್ನು ಭೇಟಿಯಾಗಿದ್ದ. ಆತನದ್ದು ಸುಮಾರು 40 ರಿಂದ 50 ಕೋಟಿ ರೂಪಾಯಿಗಳ pending bills ಇದೆ. ಆತನದ್ದು ಎಲ್ಲೂ ಒಂದು ಕಡೆ ಮೊಬೈಲ್‌ಪೋನ್ ಬಿದ್ದು ಅದು switch off ಆಗಿದೆ. ಆ ಸಂದರ್ಭದಲ್ಲಿ ಆತನ ಮನೆಗೆ ಯಾರೋ ಸಾಲ ಕೊಟ್ಟವರು ಕೇಳಿಕೊಂಡು 2 ರಿಂದ 3 ಜನರು ಬಂದಿದ್ದಾರೆ. ಅದೇ ಸಮಯದಲ್ಲಿ ಆತನು ಮನೆಯಿಂದ ಹೊರಗಡೆ ಹೋಗಿದ್ದಾನೆ. ಆ ಸಾಲಗಾರರು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮನೆಗೆ ಬಂದಂತಹ ಸಂದರ್ಭದಲ್ಲಿ ಆತನ ಕುಟುಂಬದವರು ಹತ್ತುಸುರಿದು ಗದ್ದಲ ಮಾಡಿಕೊಂಡಿದ್ದಾರೆ. ಇಂತಹ ವಾತಾವರಣ ಇಡೀ ನಮ್ಮ ರಾಜ್ಯದಲ್ಲಿ ಸೃಷ್ಟಿಯಾಗಿದೆ. ನಮ್ಮ ಸಚಿವರ ಬಗ್ಗೆ ವಿಶ್ವಾಸ ಇದೆ. ಈಗಾಗಲೇ ಸಾಕಷ್ಟು ಅನುದಾನವನ್ನು ಕೊಟ್ಟಿದ್ದಾರೆ.

**ಉಪ ಸಭಾಪತಿಯವರು:-** ಮಾನ್ಯ ಸದಸ್ಯರೇ, ತಮಗೆ ಮಾನ್ಯ ಸಚಿವರ ಮೇಲೆ ವಿಶ್ವಾಸ ಇದ್ದರೆ, ತಾವು ಪ್ರಶ್ನೆ ಕೇಳಿ ಸಚಿವರು ಉತ್ತರ ಕೊಡುತ್ತಾರೆ.

**ಶ್ರೀ ಶರಣಗೌಡ ಬಯ್ಯಪುರ:-** ಮಾನ್ಯ ಸಭಾಪತಿಯವರೇ, ಪ್ರಸಕ್ತ ಸಾಲಿನ ಬಾಕಿ ಮೊತ್ತವನ್ನು ಕೊಟ್ಟು ಗುತ್ತಿಗೆದಾರರನ್ನು ಉಳಿಸುವಂತಹ ಕೆಲಸವನ್ನು ಮಾಡಬೇಕೆಂದು ವಿನಂತಿ ಮಾಡಿಕೊಳ್ಳುತ್ತೇನೆ.

**ಶ್ರೀ ಸಿ.ಸಿ.ಪಾಟೀಲ್:-** ಮಾನ್ಯ ಸಭಾಪತಿಯವರೇ, ಬಜೆಟ್‌ನಲ್ಲಿ ಘೋಷಣೆಯಾದಂತಹ ಹಣವನ್ನು ಮಾರ್ಚ್ ತಿಂಗಳ ಅಂತ್ಯದೊಳಗೆ ಸಂಪೂರ್ಣವಾಗಿ ಪಾವತಿ ಮಾಡುತ್ತೇವೆ. Pending works, ongoing works ಏನಿವೆ, it is a continuous process. ತಮ್ಮೆಲ್ಲರ ಹಾಗೂ ವಿಧಾನ ಸಭೆಯ ಸದಸ್ಯರಿಂದ ಕೆಲಸವನ್ನು ತೆಗೆದುಕೊಂಡಿರುತ್ತೇವೆ. ನಾವು ಬೇಡ ಹಣ ಇಲ್ಲ, ಹಣ ಕಡಿಮೆ ಇದೆ ಎಂದು ಹೇಳಿದರೂ ಸಹ ಕೇಳುವುದಿಲ್ಲ. ಕಾಮಗಾರಿ ಕೊಡಿ ಗುತ್ತಿಗೆದಾರರು ಮಾಡುತ್ತಾರೆ. ಅದರ ಹಣ ಯಾವಾಗಲಾದರೂ ಕೊಡಿ ಎಂದು ಹೇಳುತ್ತಾರೆ. ಒಂದು ಕಡೆ ರಸ್ತೆ ಮಾಡಿಕೊಡಿ ಎಂದು ಹಾಗೂ ಇನ್ನೊಂದು ಕಡೆ ಬಾಕಿ ಮೊತ್ತವನ್ನು ಪಾವತಿ ಮಾಡಿ ಎಂದು ಒತ್ತಡವನ್ನು ತರುತ್ತಾರೆ. Budget allocation ಏನಿದೆ, ಅದನ್ನು March end ಒಳಗೆ ಸಂಪೂರ್ಣವಾದ ಹಣವನ್ನು payment ಮಾಡುತ್ತೇವೆ. Additionality ಗೆ ಮಾನ್ಯ ಮುಖ್ಯಮಂತ್ರಿಯವರಿಗೆ ಕೇಳಿದ್ದೇನೆ. ರಾಜ್ಯದ ಹಣಕಾಸಿನ ವ್ಯವಸ್ಥೆಯನ್ನು ನೋಡಿಕೊಂಡು ಪ್ರತಿ ವರ್ಷದಂತೆ ಲೋಕೋಪಯೋಗಿ ಇಲಾಖೆಯವರು ಕೊಡುತ್ತಾರೆ ಎನ್ನುವಂತಹ ವಿಶ್ವಾಸ ಇದೆ. ಈ ಹಣವನ್ನು ಗುತ್ತಿಗೆದಾರರ ಬಾಕಿ ಮೊತ್ತವನ್ನು ಪಾವತಿ ಮಾಡುವುದಕ್ಕೆ ಕ್ರಮವನ್ನು ತೆಗೆದುಕೊಳ್ಳುತ್ತೇವೆ. On merit payment ಮಾಡುತ್ತಿದ್ದೇವೆ. ನಾವು ಯಾರಿಗೂ ಸಹ discretionary quota ದಡಿ payment ಮಾಡುತ್ತಿಲ್ಲ. On merit ಮೇಲೆ ಪಾವತಿ ಮಾಡುತ್ತಿದ್ದೇವೆ.

**ಶ್ರೀ ಶರಣಗೌಡ ಬಯ್ಯಪುರ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಹೇಳಿದ್ದು ಸರಿ ಇದೆ. ನಾನು ಇಲ್ಲವೆಂದು ಹೇಳುತ್ತಿಲ್ಲ. ಮಾನ್ಯ ಸಚಿವರು ಬಜೆಟ್‌ಗೆ ಅನುಗುಣವಾಗಿ ಕೊಡುತ್ತೇವೆಂದು ಹೇಳಿದ್ದಾರೆ. ಹಾಗಾದರೆ, ಇನ್ನು ಎಷ್ಟು ಮೊತ್ತ ಮಾರ್ಚ್ ತಿಂಗಳವರೆಗೆ ಬಾಕಿ ಉಳಿಯಬಹುದು. 10 ಸಾವಿರ ಕೋಟಿ ರೂಪಾಯಿಗಳು ಬಾಕಿ ಉಳಿದರೆ, ಗುತ್ತಿಗೆದಾರರಿಗೆ ಇನ್ನಷ್ಟು ಕಷ್ಟವಾಗುತ್ತದೆ. ಇದಕ್ಕೆ ಮಾನ್ಯ ಸಚಿವರು ಮಾನ್ಯ ಮುಖ್ಯಮಂತ್ರಿಯವರ ಬಳಿ ಮಾತನಾಡಿ ಏನಾದರೊಂದು ವ್ಯವಸ್ಥೆ ಮಾಡಬೇಕು.

**ಶ್ರೀ ಸಿ.ಸಿ.ಪಾಟೀಲ:-** ಮಾನ್ಯ ಸಭಾಪತಿಯವರೇ, ನಾವು ಮಾನ್ಯ ಮುಖ್ಯಮಂತ್ರಿಯವರ ಮೇಲೆ ನಿರಂತರವಾಗಿ ಒತ್ತಡವನ್ನು ಹಾಕುತ್ತಿರುತ್ತೇವೆ. ಎಲ್ಲಾ ಇಲಾಖೆಗಳನ್ನು ನೋಡಬೇಕಾಗುತ್ತದೆ. ಎಲ್ಲಾ ಇಲಾಖೆಗಳನ್ನು ನೋಡಿಕೊಂಡು ಲೋಕೋಪಯೋಗಿ ಇಲಾಖೆಗೆ ಕೊಡುವಂತಹ ಅನುದಾನದಲ್ಲ contractor ದಾರರಿಗೆ on merit and seniority ಮೇಲೆ ಕೊಡುತ್ತೇವೆ.

**ಶ್ರೀ ಶರಣಗೌಡ ಬಯ್ಯಪುರ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು seniority ಮೇಲೆ ಕೊಡುತ್ತೇವೆ ಎಂದು ಹೇಳಿದ್ದಾರೆ. ದಯವಿಟ್ಟು, ಅದನ್ನು maintain ಮಾಡಬೇಕು. ಏಕೆಂದರೆ, ಯಾರು 10% ಕೊಡುತ್ತಾರೆ, 15% ಕೊಡುತ್ತಾರೆ ಅಂತಹವರಿಗೆ payment ಕೊಡುತ್ತಾರೆ. ಅಷ್ಟೊತ್ತಿಗೆ ಗುತ್ತಿಗೆದಾರರು ಸಾಕಷ್ಟು ಬಡ್ಡಿ ಕಟ್ಟಿ ಸಾಕಾಗಿರುತ್ತಾರೆ. ಅವರಿಗೆ ಏನಾಗಿದೆ ಎಂದರೆ, 2 ತಿಂಗಳು LoC (Letter of Credit) ಬರುವುದು ತಡವಾಗಿದೆ ಎಂದರೆ, 5 ರಿಂದ 6% ..

(ಗೊಂದಲ)

**ಡಾ|| ತೇಜಸ್ವಿನಿ ಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಸದನದಲ್ಲಿ 10 ರಿಂದ 15% ಕೊಡಬೇಕು ಎಂದು vague ಆಗಿ ಹೇಳುವುದು ಸರಿಯಲ್ಲ..

(ಗೊಂದಲ)

**ಉಪ ಸಭಾಪತಿಯವರು:-** ಮಾನ್ಯ ತೇಜಸ್ವಿನಿ ಗೌಡರವರೇ, ತಾವು ಮಧ್ಯದಲ್ಲ ಮಾತನಾಡಬೇಡಿ. ದಯವಿಟ್ಟು ಕುಳಿತುಕೊಳ್ಳಿ.

(ಗೊಂದಲ)

**ಶ್ರೀ ಶರಣಗೌಡ ಬಯ್ಯಪುರ:-** ಮಾನ್ಯ ಸಭಾಪತಿಯವರೇ, ಇದನ್ನು ನಾನು ಒಬ್ಬನೇ ಹೇಳುತ್ತಿಲ್ಲ. ಇಡೀ ರಾಜ್ಯ ಹೇಳುತ್ತಿದೆ. ಈಗ ಆ ವಿಷಯಗಳು ಬೇಡ. ನನಗೆ ಸಚಿವರ ಮೇಲೆ ವಿಶ್ವಾಸ ಇದೆ, ಮಾನ್ಯ ಸಚಿವರು ಮಾನ್ಯ ಮುಖ್ಯಮಂತ್ರಿಯವರ ಬಳಿ ಮಾತನಾಡಿ ಗುತ್ತಿಗೆದಾರರಿಗೆ ಕೊಡಬೇಕಾದಂತಹ pending bills ಅನ್ನು ಕೊಡಿಸುವಂತಹ ಕೆಲಸವನ್ನು ಮಾಡಲಿ. ಈಗ ಅದನ್ನು controversy ಮಾಡುವಂತಹ ಅವಶ್ಯಕತೆ ಇಲ್ಲ. ಅವರು ಉಳಿದರೆ ongoing works ಕೆಲಸ ಎಲ್ಲವೂ ಆಗುತ್ತವೆ.

**ಉಪಸಭಾಪತಿಯವರು:-** ಮಾನ್ಯ ಸದಸ್ಯರೇ, ಆಯಿತು, ಕುಳಿತುಕೊಳ್ಳಿ, ಮಾನ್ಯ ಸದಸ್ಯರಾದ ತಿಪ್ಪೇಸ್ವಾಮಿಯವರೇ, ತಾವು ಪ್ರಶ್ನೆ ಕೇಳಿ.

## ಪ್ರಶ್ನೆ ಸಂಖ್ಯೆ 1055

(ಉತ್ತರವನ್ನು ಲಗತ್ತಿಸಲಾಗಿದೆ)

ಶ್ರೀ ಕೆ.ಎ.ತಿಪ್ಪೇಸ್ವಾಮಿ (ಶ್ರೀ ಗೋವಿಂದ ರಾಜುರವರ ಪರವಾಗಿ):- ಮಾನ್ಯ ಸಭಾಪತಿಯವರೇ, ನಾನು ಹೆಚ್ಚಾಗಿ ಸರ್ಕಾರಿ ಸೇವೆಯ ಮತ್ತು ಕಾರ್ಯವೈಖರಿಯ ಬಗ್ಗೆ ಮಾತನಾಡುವುದಕ್ಕೆ ಹೋಗುವುದಿಲ್ಲ. ಮಾನ್ಯ ಸಚಿವರು ಇಲಾಖೆಯಡಿಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಮತ್ತು ಯೋಜನೆಗಳನ್ನು ಮಾಡುತ್ತಿದ್ದಾರೆ. ಆದರೆ, ಅದು ತಳಮಟ್ಟದಲ್ಲಿ ಸಾಕಷ್ಟು implement ಆಗಿಲ್ಲ. ಇದಕ್ಕೆ ಜನರು ರೋಸಿ ಹೋಗಿ High Court ಗೂ ಹೋಗುತ್ತಾರೆ. ಮೊನ್ನೆ ದಿವಸ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ದಿನಾಂಕ 12-12-2022ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿಗೆ ಸೇರಿದ ಕುರಳ ಗ್ರಾಮದ ವೃದ್ಧಿಯಾದ ಶ್ರೀಮತಿ ಪಾರ್ವತಮ್ಮನವರು 2014ರಲ್ಲಿ High Court ಗೆ ತನ್ನ ಜಮೀನನ್ನು ಸರ್ವೆ ಮಾಡಿಕೊಡಿ ಎಂದು ಹೋಗಿರುತ್ತಾರೆ. ಆಗ ಆದೇಶವಾಗುತ್ತದೆ. ಆದರೂ ಸಹ, ಸರ್ವೆ ಕಾರ್ಯವನ್ನು ಮಾಡಲಿಲ್ಲ. ಮತ್ತೆ ಅವರು 2018ನೇ ಸಾಲಿನಲ್ಲಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹಾಕುತ್ತಾರೆ. ನ್ಯಾಯಮೂರ್ತಿಗಳಾದ ಶ್ರೀ ಬಿ.ವೀರಪ್ಪನವರು ಮತ್ತು ಶ್ರೀಮತಿ ಕೆ.ಎಸ್.ಹೇಮಲೇಖರವರು ಮೂರು ಲಕ್ಷ ರೂಪಾಯಿಗಳ ದಂಡವನ್ನು ಹಾಕಿ ಸರ್ವೆ ಮಾಡಿಕೊಡಿ ಎಂದು ಹೇಳುತ್ತಾರೆ. ಆದರೂ ಸಹ, ಮಾಡುವುದಿಲ್ಲ. 2022 ರಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಬಂದಾಗ, ಮೊನ್ನೆ ದಿವಸ ಮಾಡಿಕೊಟ್ಟಿದ್ದಾರೆ, ಆದ್ದರಿಂದ, ದಯಮಾಡಿ ಆ ರೀತಿ ಆಗಬಾರದು. ಎಲ್ಲ ರೀತಿಯಲ್ಲಿಯೂ ತಹಶೀಲ್ದಾರ್‌ರವರು ಆಗಬಹುದು, Deputy Commissioner ಹಾಗೂ ಮಾನ್ಯ ಸದಸ್ಯರಾದ ಶ್ರೀ ಎಸ್.ರವಿಯವರು ಹೇಳಿದಂತೆ, A.D.L.R. (Assistant Director of Land Records), D.D.L.R. (Deputy Director of Land Records) ರವರು ಸಹ ಕ್ರಮವನ್ನು ವಹಿಸಬೇಕು. ಮಾನ್ಯ ಸಚಿವರು ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಆದರೆ, ಇಂತಹವು ಎಲ್ಲಾದರೂ ಒಂದೊಂದು ಅಡ್ಡ ಬಂದರೆ, ಬಹುಶಃ ಇಲಾಖೆಗೆ ಮತ್ತು ಮಾನ್ಯ ಸಚಿವರಿಗೆ ಗೌರವ ತರುವುದಿಲ್ಲ. ಅದಕ್ಕೆ ಮಾನ್ಯ ಸಚಿವರು ಎಚ್ಚರವಹಿಸಬೇಕೆಂದು ಕಳಕಳಿಯಿಂದ ಕೇಳಿಕೊಳ್ಳುತ್ತೇನೆ.

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಹೊರಗುತ್ತಿಗೆ ಮೇಲೆ ಯಾರನ್ನು ನೇಮಕ ಮಾಡುತ್ತಿಲ್ಲವೆಂದು ಹೇಳಿದ್ದಾರೆ. Contract basis ಮೇಲೆ ಪರವಾನಿಗೆ ಸರ್ವೆಯರ್‌ಗಳನ್ನು ನೇಮಕ ಮಾಡುತ್ತಿದ್ದಾರೆಂದು ತಿಳಿದುಕೊಂಡಿದ್ದೇನೆ. ಇದಕ್ಕೆ ಏನಾದರೂ roster system ಮಾಡುತ್ತಿದ್ದಾರೆಯೇ, ಆ ಮೇಲೆ ಸೇವೆಯ ಷರತ್ತು, ನಿಬಂಧನೆಗಳು ಯಾವುವು, ಅವರಿಗೆ ಎಷ್ಟು ವೇತನವನ್ನು ಕೊಡುತ್ತಿದ್ದಾರೆ, ಅವರಿಗೆ ವೇತನವನ್ನು ಕೊಡಬೇಕಾದರೆ, ಯಾವ ಆಧಾರದ ಮೇಲೆ ಕೊಡಲಾಗುತ್ತಿದೆ ಎಂಬುದನ್ನು ದಯಮಾಡಿ ಮಾನ್ಯ ಸಚಿವರು ತಿಳಿಸಬೇಕು.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಮೊದಲು ಕೇಳಿದಂತಹ ವಿಷಯ ಈ ಪ್ರಶ್ನೆಯಲ್ಲಿ ಇಲ್ಲ. ಆದರೂ ಸಹ, ಮಾನ್ಯ ಸದಸ್ಯರು ಸಮಾಜದ ಹಿತದೃಷ್ಟಿಯಿಂದ ಮಂಡ್ಯ ಜಿಲ್ಲೆಯ ವಿಷಯವನ್ನು ಕೇಳಿದ್ದಾರೆ. ಇದು ನನ್ನ ಗಮನಕ್ಕೆ ಬಂದಿದೆ. ನಾನು ಅಲ್ಲಿಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ಈ ವಿಷಯವನ್ನು ಹೇಳಿದ್ದಾರೆ. ನಾವು ಅದರ ಮೇಲೆ ಕ್ರಮವನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ರೀತಿಯ ಪ್ರಕರಣಗಳು ಕೆಲವು ಕಡೆಗಳಲ್ಲಿ ಇದ್ದೇ ಇರುತ್ತದೆ. ನಿನ್ನೆ ದಿವಸ ಮಾನ್ಯ ಸದಸ್ಯರಾದ ಎಸ್.ರವಿಯವರು ಸಹ ಇಂತಹ ಪ್ರಕರಣಗಳು ಬಹು ಇವೆ ಎಂದು ಹೇಳಿದ್ದಾರೆ. ನಾನು ಬಂದು ನಾಲ್ಕು ವರ್ಷಗಳು ಆಗಿವೆ. ಇದು ಮೊದಲಿನಿಂದಲೂ ಬಹಳ ದೊಡ್ಡ racket ಇದೆ. ಇದು ಮೊದಲಿನಿಂದಲೂ ಬಹಳ systematic ಆಗಿ ನಡೆದುಕೊಂಡು ಬಂದಿದೆ. ಈಗ ನಾನು ಅದನ್ನು ಸರಳೀಕರಣ ಮಾಡುತ್ತಿದ್ದೇನೆ. table ಗಳು ಜಾಸ್ತಿಯಾದರೆ, ಅವ್ಯವಹಾರ ಜಾಸ್ತಿಯಾಗುತ್ತದೆ. ಹಾಗಾಗಿ, table ಗಳನ್ನು ಕಡಿಮೆ ಮಾಡಬೇಕು. Table ಗಳು ಕಡಿಮೆಯಾದರೆ, ಭ್ರಷ್ಟಚಾರ ಕಡಿಮೆಯಾಗುತ್ತದೆ. ಇಲ್ಲಿ ಸಮಯ ಬಹಳ important. ಹಣಕ್ಕಿಂತ ಸಮಯ ಬಹಳ important. ಈ ಸಮಯದ ದೃಷ್ಟಿಯಿಂದಲೇ ಭ್ರಷ್ಟಚಾರ ಜಾಸ್ತಿಯಾಗುತ್ತಿದೆ. ಸಾರ್ವಜನಿಕರನ್ನು ಜಾಸ್ತಿ ಕಛೇರಿಗೆ ಅಲೆಸಿದರೆ, ಹೆಚ್ಚಿಗೆ ಸಿಗುತ್ತದೆ ಎನ್ನುವ ದೃಷ್ಟಿಯಿಂದ ಇದೊಂದು policy ಆಗಿಹೋಗಿದೆ. ಇದನ್ನು ಕಡಿಮೆ ಮಾಡಬೇಕೆಂದು ಹೇಳಿದ್ದಾರೆ. ಮಾನ್ಯ ಸದಸ್ಯರು ಹೇಳಿದಂತಹ ಮಂಡ್ಯ ಜಿಲ್ಲೆಯ ಘಟನೆಯನ್ನು attend ಮಾಡಿದ್ದೇನೆ. ಈ ರೀತಿಯ ಘಟನೆಗಳು ಎಲ್ಲೆ ನಡೆದರೂ ಸಹ ಕ್ರಮವನ್ನು ತೆಗೆದುಕೊಂಡಿದ್ದೇವೆ. ಅಧಿಕಾರಿಗಳನ್ನು suspend ಮಾಡುವಂತಹದ್ದು ಆಗಿದೆ. ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡರೆ, ಅಧಿಕಾರಿಗಳು

ದಾರಿಗೆ ಬರುತ್ತಾರೆ ಎನ್ನುವಂತಹದ್ದು ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಬಹುಷು ಅಧಿಕಾರಿಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಪರವಾನಿಗೆ ಸರ್ವೆಯರ್‌ಗಳು ಕನಿಷ್ಠ ಪಕ್ಷ P.U.C. pass ಆಗಿರಬೇಕು ಮತ್ತು I.T.I. ನಲ್ಲಿ ಸರ್ವೆ ಪರೀಕ್ಷೆ ಪಾಸಾಗಿದ್ದರೆ ಅಂತಹವರನ್ನು ತೆಗೆದುಕೊಳ್ಳುತ್ತೇವೆ. ಇವರನ್ನು ಮೂರು ವರ್ಷಗಳ ಅವಧಿಗೆ ಮಾತ್ರ ತೆಗೆದುಕೊಳ್ಳುತ್ತೇವೆ. ಒಂದು ಸರ್ವೆ ಕಾರ್ಯಕ್ಕೆ ಅವರಿಗೆ 1,200 ಗಳನ್ನು ಪಾವತಿ ಮಾಡುವಂತಹ ವ್ಯವಸ್ಥೆ ಇದೆ. ಈ ಮೊದಲು 800 ರೂಪಾಯಿಗಳು ಇತ್ತು. ಅನಂತರ ಅವರಿಗೆ ಕೆಲಸದ ಒತ್ತಡ ಜಾಸ್ತಿಯಾಗಿದ್ದರಿಂದ 1,200 ರೂಪಾಯಿಗಳನ್ನು ಮಾಡಿದ್ದೇವೆ.

ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೊನೆಯದಾಗಿ ಕಛೇರಿಯಲ್ಲಿಯೇ ಕುಳಿತುಕೊಂಡು ಯಾರೋ ಮಾಡಿದ sketch ಗೆ ಅಧಿಕಾರಿಗಳು ಸಹಿ ಮಾಡಿಕೊಡುತ್ತಿದ್ದಾರೆಂದು ಹೇಳಿದ್ದಾರೆ. ಆದರೆ, ಆ ರೀತಿ ಯಾವುದೇ ದೂರು ಬಂದಿಲ್ಲ. ಆ ರೀತಿ ಏನಾದರೂ ದೂರು ಬಂದರೆ, ಅವರ license ಅನ್ನು ರದ್ದು ಮಾಡುತ್ತೇವೆ, ಅವರ ವಿರುದ್ಧ case ಹಾಕುತ್ತೇವೆ. ಸರ್ವೆ ವ್ಯವಸ್ಥೆಯನ್ನು ಇನ್ನಷ್ಟು ಆಧುನೀಕರಣ ಮಾಡಬೇಕು ಎನ್ನುವ ದೃಷ್ಟಿಯಿಂದ ಇನ್ನೂ ಕೆಲವು online system ಅನ್ನು ಜಾರಿಗೆ ತರುತ್ತಿದ್ದೇವೆ. 1-5 ಬಗ್ಗೆ ಹೇಳಿದ್ದಾರೆ. Online system ಅನ್ನು ಜಾರಿಗೆ ತರಬೇಕೆಂದು ಯೋಚನೆ ಮಾಡುತ್ತಿದ್ದೇವೆ. ಇದೆಲ್ಲಾ long process. ಇದನ್ನು ಒಂದೇ ದಿವಸಕ್ಕೆ ಬದಲಾವಣೆ ಮಾಡುವುದಕ್ಕೆ ಸಾಧ್ಯ ಇಲ್ಲ. ಆದರೆ, ಸರಳೀಕರಣ ಮಾಡುವುದೊಂದೇ ಇರುವಂತಹ ದಾರಿ. ಆದ್ದರಿಂದ, ಸರಳೀಕರಣವನ್ನು ಮಾಡುತ್ತೇವೆ. ಮಾನ್ಯ ಸದಸ್ಯರು ಪರವಾನಿಗೆ ಭೂ-ಮಾಪಕರ ಬಗ್ಗೆ ಹೇಳಿದ್ದಾರೆ. ಅವರ ನೇಮಕಾತಿಯನ್ನು ಹೆಚ್ಚಿಗೆ ಮಾಡಿದ್ದೇವೆ. ಏಕೆಂದರೆ, ನಮಗಿರುವಂತಹ licensed surveyors ರವರಿಗೆ ಹದ್ದುಬಸ್ತು, ಇ-ಸ್ವತ್ತು ಮತ್ತು ಇತರೆ ಅಳತೆಯ ಕೆಲಸವನ್ನು ವಹಿಸಿದ್ದೇವೆ. ಪರವಾನಿಗೆ ಭೂ-ಮಾಪಕರಿಗೆ ಭೂಪರಿವರ್ತನೆ, ಇ-ಸ್ವತ್ತು 11-ಇ ತತ್ಕಾಲ ಪೊಡಿ ಇಷ್ಟನ್ನು ಮಾತ್ರ ಕೊಟ್ಟಿದ್ದೇವೆ. ಉಳಿದಂತೆ, ನ್ಯಾಯಾಲಯದಲ್ಲಿ ಕೇಸ್‌ಗಳು ಇರುವಂತಹ sensitive ವಿಷಯಗಳಲ್ಲಿ ನಮ್ಮ Government Surveyor ಮಾಡಬೇಕೆಂದು ಸೂಚನೆಯನ್ನು ಕೊಟ್ಟಿದ್ದೇನೆ.

(ಮುಂದು.. )

(1243) 28-12-2022 (11.20) ಎಂವಿ-ಎಕೆ

(ಉಪ ಸಭಾಪತಿಯವರ ಉಪಸ್ಥಿತಿ)

**ಶ್ರೀ ಕೆ.ಎ.ತಿಪ್ಪೇಸ್ವಾಮಿ:-** ಈಗ ಗ್ರಾಮದ ನಕ್ಷೆ ದುರಸ್ತಿಯಾಗಿ ಪೋಡ್ ಆಗುತ್ತದೆ. ಆಗ ಅದರ ಪೈಕಿ ಇರುವಂತಹ ನಂಬರ್‌ಗಳು ಹೊಸ ನಂಬರ್‌ಗಳಾಗುತ್ತವೆ. ಅವುಗಳಲ್ಲಿ ನಾಲ್ಕೈದು ಇದ್ದು, ಐದರಲ್ಲಿ 251 ಆಗುತ್ತದೆ. ಅದು ಮತ್ತೆ ದುರಸ್ತಿಯಾಗಿ 2-3 ನಂಬರ್‌ಗಳು ಪೋಡ್ ಆಗುತ್ತವೆ. ಅದಕ್ಕೆ ಮತ್ತೆ ಹೊಸ ನಂಬರ್ ಬರುತ್ತದೆ. ರೈತರು ಪದೇ ಪದೇ ಗ್ರಾಮದ ನಕ್ಷೆ ತೆಗೆದುಕೊಳ್ಳುವುದೇ ಕಷ್ಟವಾಗಿದೆ. ಈ ರೀತಿಯ ಗೊಂದಲಕ್ಕೆ ಏನಾದರೂ ಕೂಡ ಇಲಾಖೆಯಲ್ಲಿ ಸುಧಾರಣೆ ಮಾಡುವುದಕ್ಕೆ ಸಾಧ್ಯವೆ? ಏಕೆಂದರೆ, ಇದು ತುಂಬಾ ಕಷ್ಟವಾಗುತ್ತಿದೆ.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಏನಾದರೂ ಸಲಹೆಗಳಿದ್ದರೆ ತಿಳಿಸಲಿ.

**ಶ್ರೀ ಕೆ.ಎ.ತಿಪ್ಪೇಸ್ವಾಮಿ:-** ಮಾನ್ಯ ಸಭಾಪತಿಯವರೇ, ಇದಕ್ಕೆ ಸಂಬಂಧಪಟ್ಟಂತೆ ನನಗೆ ಸ್ವಲ್ಪ ಅನುಭವವಿದೆ.

**ಉಪ ಸಭಾಪತಿಯವರು:-** ಮಾನ್ಯ ಸದಸ್ಯರೇ, ಇದಕ್ಕೆ ಸಂಬಂಧಪಟ್ಟಂತೆ ಏನಾದರೂ ಸಲಹೆಗಳಿದ್ದರೆ, ಮಾನ್ಯ ಸಚಿವರಿಗೆ ಬರೆದು ಕೊಡಿ.

**ಶ್ರೀ ಕೆ.ಎ.ತಿಪ್ಪೇಸ್ವಾಮಿ:-** ಮಾನ್ಯ ಸಭಾಪತಿಯವರೇ, ಈಗ chain survey, table survey, theodolite survey ಮಾಡಿ ಬಂದಿದ್ದೇನೆ. ಅದಕ್ಕೆ ನನಗೆ ಸ್ವಲ್ಪ ಅನುಭವವಿದೆ. ಆದರೆ, ಇದು ನನಗೂ ಸಹ ಅರ್ಥವಾಗುತ್ತಿಲ್ಲ. ಏಕೆಂದರೆ, ಅದು incorporation ಆದ ತಕ್ಷಣ ನಕ್ಷೆ ಗ್ರಾಮದ ನಕ್ಷೆ ಬದಲಾವಣೆಯಾಗುವಂಥದ್ದು ಇದೆ. ಇದನ್ನು ಏನಾದರೂ re-survey ಮಾಡಿದ ಮೇಲೆ ಬರಬಹುದು. ಇದರಲ್ಲಿ ಸ್ವಲ್ಪ ಗೊಂದಲವಿದೆ. ಪ್ರತಿಬಾರಿ ಗ್ರಾಮದ ನಕ್ಷೆ ತೆಗೆದುಕೊಳ್ಳುವುದಾಗ, ಅದು ಪ್ರತಿ ಆರು ತಿಂಗಳು ಮತ್ತು ವರ್ಷಕ್ಕೊಂದು ಬಾರಿ ಸಾಕಷ್ಟು ಬದಲಾವಣೆಯಾಗುತ್ತಿರುತ್ತದೆ. ಮೊದಲೆಲ್ಲಾ ನಂಬರ್‌ಗಳು ವಿಭಾಗವಾಗುತ್ತಿದ್ದವು. ಆದರೆ, ಈಗ ದುರಸ್ತಿಯಾಗುತ್ತವೆ, alienation ಆಗುತ್ತವೆ, ಸರ್ಕಾರದಿಂದ ಭೂಸ್ವಾಧೀನವಾಗುತ್ತದೆ. ಈ ರೀತಿ ಸಾಕಷ್ಟು ರೀತಿಯಲ್ಲಿ ಬದಲಾವಣೆಯಾಗುತ್ತದೆ. ಆದುದರಿಂದ, ಇದಕ್ಕೆ ಏನಾದರೂ ಯೋಜನೆ ಮಾಡುವುದಕ್ಕೆ ದಯಮಾಡಿ ಅಧಿಕಾರಿಗಳ ಜೊತೆ ಚರ್ಚೆ ಮಾಡಿ, ಬೇರೆ ರೀತಿಯಲ್ಲಿ



ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉಪಯೋಗವಾಗುವುದಕ್ಕೆ ಒಂದು ಮಾರ್ಗವನ್ನು ಕಂಡುಹಿಡಿಯಲಿ ಎಂದು ತಮ್ಮ ಮೂಲಕ ಮಾನ್ಯ ಸಚಿವರನ್ನು ಕೋರುತ್ತೇನೆ.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ನಾವು ಇದರ ಕಡೆಗೆ ಗಮನಹರಿಸುತ್ತೇವೆ. ಈಗಾಗಲೇ ನಾವು ಸ್ವಾವಲಂಬಿ ಎಂಬ App (Application) ಮಾಡಿದ್ದೇವೆ. ಈಗ ರೈತರು ತಮ್ಮ ಜಮೀನನ್ನು ಭಾಗ ಮಾಡಿಕೊಳ್ಳಬೇಕಾದರೆ, ಅಂದರೆ ಅಣ್ಣ-ತಮ್ಮಂದಿರು ಮತ್ತು ತಂದೆ-ತಾಯಿಗಳು ತಮ್ಮ ಜಮೀನನ್ನು ಭಾಗ ಮಾಡಿಕೊಳ್ಳಬೇಕಾದರೆ, ಮೊದಲೆಲ್ಲಾ ಸರ್ವೆಗೆ ಅರ್ಜಿ ಸಲ್ಲಿಸಬೇಕಾಗಿತ್ತು. ಅದು ಒಂದು ದೊಡ್ಡ process ಆಗಿತ್ತು. ಈಗ ಅದಕ್ಕೆ ಸಂಬಂಧಪಟ್ಟಂತೆ ಸ್ವಾವಲಂಬಿ ಎಂಬ App ಮಾಡಿದ್ದೇವೆ. ರೈತರು ತಮ್ಮ ಜಮೀನು ಎಷ್ಟಿದೆ? ಈಗ ಐದು ಎಕರೆ ಜಮೀನು ಇದೆ, ಅದನ್ನು ಅವರು ಭಾಗ ಮಾಡಿಕೊಳ್ಳಬೇಕು ಎಂದರೆ, ರೈತರೇ ಸ್ಕೆಚ್ ಮಾಡಿಕೊಟ್ಟು, ಐದು ಜನರ ಆಧಾರ್ ಸಂಖ್ಯೆಯನ್ನು ನೀಡಿ, ಸ್ವಾವಲಂಬಿ ಎಂಬ App ಗೆ ಕಳುಹಿಸಿಕೊಟ್ಟರೆ, ಅದನ್ನು ತಕ್ಷಣ ಅನುಮೋದನೆ ಮಾಡುತ್ತೇವೆ. ಮೊದಲೆಲ್ಲಾ ಇದಕ್ಕೆ ಒಂದು ವರ್ಷದವರೆಗೆ ಸಮಯ ತೆಗೆದುಕೊಳ್ಳುತ್ತಿತ್ತು. ಈಗ ಒಂದು ತಿಂಗಳ ಒಳಗಡೆ ಕೊಟ್ಟರೆ, ಅದನ್ನು ನಾವು ಉಪನೋಂದಣಾಧಿಕಾರಿಗಳ ಕಛೇರಿಗೆ ಕಳುಹಿಸಿಕೊಟ್ಟುಬಿಡುತ್ತೇವೆ. ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೇ ಈಗ ಇನ್ನೊಂದು ಕೆ-2 ಮಾಡುತ್ತಿದ್ದೇವೆ. ಮೊದಲೆಲ್ಲಾ ಬೋಗಸ್ ದಾಖಲೆಗಳನ್ನು ಸೃಷ್ಟಿ ಮಾಡುವುದಕ್ಕೆ ಬಹಳ ದೊಡ್ಡ ದಂಧೆ ಇದೆ. ಎಲ್ಲಾ ಸರ್ಕಾರಗಳು ಏನೇನೋ ಮಾಡಿದರು ಸಹ ಪ್ರತಿ ಅಸೆಂಬ್ಲಿಯಲ್ಲಿ ಪ್ರತಿ ಕಂದಾಯ ಮಂತ್ರಿಗಳಿಂದ ಇದನ್ನು ಮುಟ್ಟುಹಾಕುತ್ತೇವೆ ಎಂದು ಈ ರೀತಿಯ ಉತ್ತರ ಹೇಳುತ್ತಿದ್ದರು. ಈಗ ಅದಕ್ಕೆ ಅದರ ಸಿಸ್ಟಮ್ ಅನ್ನೇ ಬದಲಾವಣೆ ಮಾಡುತ್ತಿದ್ದೇವೆ. ಈಗ ಯಾರೂ ಸಹ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಕೇಳಬಾರದು. ಈಗ ದಾಖಲೆಗಳನ್ನು ತೆಗೆದುಕೊಂಡು ಬನ್ನಿ ಎಂದರೆ, ಅವರು ಬೋಗಸ್ ದಾಖಲೆಗಳನ್ನು ತೆಗೆದುಕೊಂಡು ಬರುತ್ತಾರೆ. ಮತ್ತೆ ನಕಲಿ ದಾಖಲೆಗಳನ್ನು ನೀಡುತ್ತಾರೆ. ಅದಕ್ಕೆ ನಾವು ಏನು ಮಾಡಿದ್ದೇವೆ ಎಂದರೆ, ಇದಕ್ಕೆ ಒಂದು ವೆಬ್‌ಸೈಟ್ ಮಾಡಿ, ಯಾವುದು ಸರ್ಕಾರಿ ಜಮೀನು, ಯಾವುದು ಕೆರೆ, ಯಾವುದು ರಾಜಕಾಲುವೆ, ಅದು ಯಾರದ್ದು ಮತ್ತು ಯಾವ ಸರ್ವೆ ನಂಬರ್ ಮತ್ತು ಅವರ extent ಎಂದು ಎಲ್ಲವನ್ನು ಕೂಡ, ಉಪನೋಂದಣಾಧಿಕಾರಿಗಳ ಕಛೇರಿಗೆ ಅಪ್‌ಲೋಡ್ ಮಾಡಬೇಕು. ಅವರು ದಾಖಲೆಗಳನ್ನು ಕೇಳುವಂತಿಲ್ಲ. ಅವರು ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿಯೇ ನೋಡಬಹುದು. ಈಗ ಯಾರೋ ದಾಖಲೆಗಳನ್ನು ತಿದ್ದುಪಡಿ ಮಾಡಬೇಕು ಎಂದರೆ, ಅವರು ಆ ದಾಖಲೆಗಳನ್ನು ತಿದ್ದುಪಡಿ ಮಾಡುವುದಕ್ಕೆ ಆಗುವುದಿಲ್ಲ ಮತ್ತು ಅವರಿಗೆ ಆ ಅಧಿಕಾರವಿರುವುದಿಲ್ಲ.

ಏಕೆಂದರೆ, ಅದಕ್ಕೆ ಸಂಬಂಧಪಟ್ಟಂತೆ ಕಂದಾಯ ಇಲಾಖೆಯ ಕಾರ್ಯದರ್ಶಿಯವರ ಬಳಿ ಅದರ ಲಾಕ್ ಇರುತ್ತದೆ. ಅದನ್ನು ಯಾರೂ ಸಹ ಮುಟ್ಟುವುದಕ್ಕೆ ಆಗುವುದಿಲ್ಲ. ಮೊನ್ನೆಯ ದಿವಸ ಮಾನ್ಯ ಸದಸ್ಯರಾದ ಪಿ.ಆರ್.ರಮೇಶ್‌ವರರು ಹೇಳುತ್ತಿದ್ದರು, ಉಪ ನೋಂದಣಾಧಿಕಾರಿಯವರು ವಿಧಾನ ಸೌಧವನ್ನು ಸಹ ನೋಂದಣಿ ಮಾಡಿಕೊಟ್ಟುಬಿಡುತ್ತಾರೆಂದು. ಇನ್ನು ಮುಂದೆ ಆ ರೀತಿ ಮಾಡುವುದಕ್ಕೆ ಆಗುವುದಿಲ್ಲ. ಇದನ್ನು ಪ್ರಾಯೋಗಿಕವಾಗಿ ಬಳಸಿ ಜಿಲ್ಲೆಯಲ್ಲಿ ಪ್ರಾರಂಭ ಮಾಡಿ, ಆ ನಂತರ ಅದನ್ನು ಇಡೀ ರಾಜ್ಯದಾದ್ಯಂತ ಮಾಡೋಣವೆಂದು ತಿಳಿಸಿದ್ದೇನೆ. ಒಂದು ಬಾರಿ ಈ ರೀತಿಯ ಸಿಸ್ಟಮ್ ಬಂದರೆ, ಬೋಗಸ್ ಆಗುವಂಥದ್ದಕ್ಕೆ ಒಂದು ದೊಡ್ಡ ಕಡಿವಾಣ ಬೀಳುತ್ತದೆ. ಅದನ್ನು ಕೂಡ ನಾವು ಜಾರಿಗೆ ತರುತ್ತೇವೆ.

**ಶ್ರೀ ಕೆ.ಎ.ತಿಪ್ಪೇಸ್ವಾಮಿ:-** ಮಾನ್ಯ ಸಭಾಪತಿಯವರೇ, ಈಗ ಸ್ವಾವಲಂಬಿಯಲ್ಲಿ ಬಹುಶಃ ಸರ್ವೇ ನಂಬರ್ ಡಿವೈಡ್ ಆಗಲಾರದು. ಏಕೆಂದರೆ, ಹಿಂದೆ ಪಾಲು ಪಾರಿಕತ್‌ನಲ್ಲಿ ಕೂಡ ಮಾಡುತ್ತಿದ್ದರು. ಈಗ whole number ಇದ್ದರೆ ಮಾಡುತ್ತಾರೆ. ಈಗ ಡಿವೈಡ್ ಆಗುವುದಾದರೆ ಅದನ್ನು ಮಾಡುವುದಕ್ಕೆ ಸ್ವಲ್ಪ ಕಷ್ಟವಾಗುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿದೆ.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ಅದು ಅವರ ಆಸ್ತಿಗೆ ಸಂಬಂಧಪಟ್ಟಂತಹ ಜಮೀನಿಗೆ ಮಾತ್ರ. ಮೊದಲು ಅವರು ಸೈಚ್‌ಗೆ ಅರ್ಜಿ ಸಲ್ಲಿಸಬೇಕು. ಆ ಸೈಚ್ ಅನ್ನು ನಾವು ಕೊಡುತ್ತೇವೆ. ಆ ಸೈಚ್‌ನಲ್ಲಿ ಅವರು ಎಷ್ಟೆಷ್ಟು extent ಎಂದು ಬರೆದು, ಅವರ ಆಧಾರ ಸಂಖ್ಯೆಯನ್ನು ನಮೂದಿಸಿ, ಅದಕ್ಕೆ ಎಲ್ಲರೂ ಸಹಿ ಮಾಡಿಕೊಟ್ಟರೆ, ಅದನ್ನು ಅಪ್‌ಲೋಡ್ ಮಾಡುತ್ತೇವೆ. ಮಾನ್ಯ ಸದಸ್ಯರು ಬದಲಾವಣೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದರೆ, ಅದನ್ನು ನಾವು ಅನುಷ್ಠಾನ ಮಾಡುತ್ತೇವೆ.

ಪ್ರಶ್ನೆ ಸಂಖ್ಯೆ: 1047

(ಉತ್ತರವನ್ನು ಲಗತ್ತಿಸಲಾಗಿದೆ)

**ಶ್ರೀ ಕೆ. ಪ್ರತಾಪ್ ಸಿಂಹ ನಾಯಕ್:-** ಮಾನ್ಯ ಸಭಾಪತಿಯವರೇ, ಈ ಪ್ರಶ್ನೆ ಸಾಕಷ್ಟು ಬಾರಿ ಸದನದಲ್ಲಿ ಚರ್ಚೆಯಾಗುತ್ತಿದೆ. ರೈತರ ಮತ್ತು ಜನಸಾಮಾನ್ಯರ ಜನಸ್ನೇಹಿಯಾಗಿ ತುಂಬಾ ಬದಲಾವಣೆಯನ್ನು ತರುವಂತಹ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತಿರುವಂತಹ ಕಂದಾಯ ಸಚಿವರು, ಈ ಮೂರುವರೆ ಲಕ್ಷ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ರೈತರ ಸಮಸ್ಯೆಗೆ ಪರಿಹಾರ ಒದಗಿಸುತ್ತಾರೆಂದು ಹೆಚ್ಚಿನ ಭರವಸೆ ಕರಾವಳಿ ಭಾಗದ ರೈತರಿಗೆ ಇದೆ. ನಾನು ಇದರ ಒಂದು ಸಣ್ಣ ಸೂಕ್ಷ್ಮವನ್ನು ಹೇಳುವುದೇನೆಂದರೆ, ಖದೀಮ್ ವರ್ಗದಾರರಿಗೆ ತಾಗಿಕೊಂಡಿರುವಂತಹ ಸರ್ಕಾರಿ ಜಮೀನುಗಳಿಗೆ ವಿಶೇಷ ಸವಲತ್ತನ್ನು ಮದ್ರಾಸ್ ಪ್ರಾಂತ್ಯ ಇರುವಾಗಲೇ ಕೊಟ್ಟಿರುವಂತಹ ಒಂದು ವಿಶೇಷ ಹಕ್ಕು, special privilege. ಅದು ಕರ್ನಾಟಕ ರಾಜ್ಯ ಆದಮೇಲೂ ಕೂಡ ಕಂದಾಯ ನಿಯಮದ ಅಡಿಯಲ್ಲಿ ಅದನ್ನು ಗುರುತಿಸಿದ್ದಾರೆ. ಈಗಾಗಲೇ ಆ ಜಮೀನುಗಳಲ್ಲಿ ರೈತರು ಕೃಷಿ ಮಾಡಿ, ಅದರ ಸ್ವಾಧೀನತೆಯಲ್ಲಿದ್ದಾರೆ. ಇದಕ್ಕೆ ಒಂದು ರೂಪ ಕೊಡದೇ ಇರುವುದಕ್ಕೆ, ಸರ್ಕಾರಕ್ಕೆ ಯಾವುದೇ ರೀತಿಯ ತೆರಿಗೆ ಮತ್ತು ಆದಾಯ ಬರುತ್ತಿಲ್ಲ ಎನ್ನುವುದು ಕಾರಣವಾಗಿದೆ. 1970 ರವರೆಗೆ ಈ ಭೂಮಿಯನ್ನು ಕೆ.ಡಿ.ಆರ್. ಎಂದು ದರ್ಖಾಸ್ ಆಗಿ ಕೊಟ್ಟಿರುವುದು ಇದೆ. ಅದರ ನಂತರ ಅದು ನಿಂತುಹೋಯಿತು. ಈಗ ಮೊನ್ನೆ ನಮೂನೆ-50 ಮತ್ತು ನಮೂನೆ-53ರ ಅಕ್ರಮ ಸಕ್ರಮದ ಅಡಿಯಲ್ಲಿ ಹೆಚ್ಚು ಜನ ಕುಮ್ಮಿದಾರರಿಗೆ ಈ ಜಮೀನು ಗ್ರ್ಯಾಂಟ್ ಆಗಿ, ಸಾಗುವಳಿ ಚೀಟಿಯಾಗಿ, ಅವರ ಹೆಸರಿಗೆ ಪಹಣಿ ಕೂಡ ಆಗಿದೆ. ಆದರೆ, ಕೆಲವು ಕುಮ್ಮಿದಾರ ಜನರು ಸುಪ್ರೀಂ ಕೋರ್ಟಿಗೆ ಹೋಗಿ ಅರ್ಜಿ ಹಾಕಿದ ಹಿನ್ನೆಲೆಯಲ್ಲಿ, ಆಗ ಇದನ್ನು ನಿಲ್ಲಿಸಿದರು. ಆ ನಂತರ ಶ್ರೀ ಯಡಿಯೂರಪ್ಪನವರು, ಶ್ರೀ ಡಿ.ವಿ.ಸದಾನಂದಗೌಡರು ಮತ್ತು ಶ್ರೀ ಜಗದೀಶ್ ಶೆಟ್ಟರು ಕಂದಾಯದ ನಿಯಮಾವಳಿಗಳಿಗೆ ಅಮೆಂಡ್‌ಮೆಂಟ್ ತಂದು, ಮತ್ತೆ ಅದು ಕ್ಯಾಚಿನ್‌ನಲ್ಲೂ ಸಹ ಪಾಸ್ ಆಯಿತು.

**ಉಪ ಸಭಾಪತಿಯವರು:-** ಮಾನ್ಯ ಕೆ.ಪ್ರತಾಪ್ ಸಿಂಹ ನಾಯಕ್ ರವರೆ, ಈಗ ಏನು ಮಾಡಬೇಕೆಂಬುದನ್ನು ತಿಳಿಸಿ.

**ಶ್ರೀ ಕೆ.ಪ್ರತಾಪ್ ಸಿಂಹ ನಾಯಕ್:-** ಮಾನ್ಯ ಸಭಾಪತಿಯವರೇ, ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ. ಮಾನ್ಯ ಸಚಿವರು ಉತ್ತರ ನೀಡುವುದಕ್ಕೆ ಕಷ್ಟವಾಗುತ್ತದೆ ಎನ್ನುವ ದೃಷ್ಟಿಯಿಂದ

ಇದನ್ನು ಹೇಳುತ್ತಿದ್ದೇನೆ. ಈ ಕುಮ್ಮಿದಾರರ ಜೊತೆ ಮಾತನಾಡಲಿ. ಮೊನ್ನೆಯ ದಿವಸ ಮಾನ್ಯ ಸದಸ್ಯರಾದ ಶ್ರೀ ಕೆ.ಹರೀಶ್‌ಕುಮಾರ್ ರವರು ಶ್ರೀ ಮಹಬಲೇಶ್ವರ ಭಟ್ಟರ ಅರ್ಜಿ ಏನಾಗಿದೆ ಎಂದು ಪ್ರಶ್ನೆಯನ್ನು ಕೇಳಿದ್ದರು. ಆಗಲೇ ಅದಕ್ಕೆ ಸಂಬಂಧಪಟ್ಟಂತೆ ಮಾತುಕತೆ ಮಾಡಿ, ಇದನ್ನು ಗ್ರಾಂಟ್ ಮಾಡುತ್ತೇವೆ ಎಂದು ಹೇಳಿದರು. ಆಗ ಆ ಅರ್ಜಿಯನ್ನು ವಾಪಸ್ಸು ತೆಗೆದುಕೊಂಡಿದ್ದು, ಅದರ ನಂತರ ಈಗ ನಾನು ಪ್ರಶ್ನೆ ಕೇಳಿದ್ದೆ; ಅದು ಏನೆಂದರೆ, ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಎಷ್ಟು ಭೂಮಿ ವರ್ಗಾವಣೆಯಾಗಬೇಕಾಗಿತ್ತು ಎಂದು. ಮೊನ್ನೆ ಮೊನ್ನೆಯವರೆಗೆ ಡೀಮ್ಡ್ ಫಾರೆಸ್ಟ್ ಎಂದು ಹೇಳುವ ಕಾರಣಕ್ಕೋಸ್ಕರ ಮಾನ್ಯ ಸುಪ್ರೀಂ ಕೋರ್ಟ್ ಅಫಿಡವಿಟ್ ಸಲ್ಲಿಸಿದ್ದೇವೆ ಎನ್ನುವ ಹಿನ್ನೆಲೆಯಲ್ಲಿ, ಈಗ ಅದನ್ನು ಅದರಿಂದ ಹೊರತಂದಿದ್ದೇವೆ ಎನ್ನುವಂತಹ ದೃಷ್ಟಿಯಲ್ಲಿ ಮತ್ತು ಇನ್ನು ಮುಂದೆ ಕೊಡುವುದಕ್ಕೆ ಆಗುತ್ತದೆ ಎನ್ನುವಂತಹ ಭಾವನೆಯನ್ನು ಇಲಾಖೆ ವ್ಯಕ್ತಪಡಿಸಿತ್ತು. ಆದರೆ, ತಮ್ಮ ಉತ್ತರದಲ್ಲಿ ಈ ರೀತಿ ಹೇಳಿದ್ದಾರೆ. ಅಂದರೆ, ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಯಿಸುವಂತಹ ಅರಣ್ಯ ಭೂಮಿ ಇರುವುದಿಲ್ಲ. ಹಾಗಾದರೆ, ಅದಕ್ಕೆ ಏನು ಸಮಸ್ಯೆ ಇದೆ? ಅದನ್ನು ಕೊಡುವುದಕ್ಕೆ ತಯಾರಾಗಿ, ರಾಜಕೀಯ ಕಾರಣಗಳಿಗೋಸ್ಕರ ಆಗ ಕುಮ್ಮಿದಾರರಿಗೆ ಗ್ರಾಂಟ್ ಆಗುವುದಕ್ಕೆ ಸಮಸ್ಯೆಯಾಗಿ ನಿಂತಿತ್ತು. ಹಾಗಾಗಿ, ದಯವಿಟ್ಟು ಮಾನ್ಯ ಸಚಿವರು ಮುಂದೆ ಯಾವ ರೀತಿಯ ಕ್ರಮಕೈಗೊಳ್ಳುತ್ತಾರೆಂದು ತಿಳಿಸಲಿ. ಈಗ ನೀಡಿರುವ ಉತ್ತರದಲ್ಲಿ ಸಮಿತಿ ರಚನೆಯಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಇದಕ್ಕೆ ಏನು ಕಾನೂನಿನ ತೊಡಕು ಇದೆ ಎಂಬುದನ್ನು ದಯಮಾಡಿ ಮಾನ್ಯ ಕಂದಾಯ ಸಚಿವರು ತಿಳಿಸಬೇಕೆಂದು ತಮ್ಮ ಮೂಲಕ ಕೋರುತ್ತೇನೆ.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಕೆ.ಪ್ರತಾಪ ಸಿಂಹ ನಾಯಕ್ ರವರು ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಪಟ್ಟಂತೆ ಕುಮ್ಮಿ ಭೂಮಿ, ಬಾಣಿ ಭೂಮಿ, ಕಾಣಿ ಭೂಮಿ, ಬೆಟ್ಟ ಭೂಮಿ, ಹಾಡಿ ಭೂಮಿ, ಸೊಪ್ಪಿನ ಬೆಟ್ಟ ಭೂಮಿ, ಕೊಡಗಿನ ಜಮ್ಮಾ ಮತ್ತು ಬಾಣಿ ಭೂಮಿ ಈ ರೀತಿಯ ಎಲ್ಲಾ ವಿಚಾರಗಳ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಮಾನ್ಯ ಸದಸ್ಯರು ಹೇಳಿದ ಹಾಗೆ ನನ್ನ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ನೇಮಕ ಮಾಡಲಾಗಿದೆ. ಅದರಲ್ಲಿ ಯಾರು ಬಹಳ ವರ್ಷಗಳಿಂದ ಉಳುಮೆ ಮಾಡುತ್ತಿದ್ದಾರೆ, ಅಂದರೆ ಈ ಕುಮ್ಮಿ ಭೂಮಿ, ಬಾಣಿ ಭೂಮಿ ಮತ್ತು ಸೊಪ್ಪಿನ ಬೆಟ್ಟ ಭೂಮಿಗಳನ್ನು ಹಿಂದೆ ಬ್ರಿಟಿಷರ ಕಾಲದಲ್ಲಿ, ಅವರ ಹೊಲದ ಪಕ್ಕದಲ್ಲಿದ್ದಂತಹ ಜಮೀನನ್ನು ಅವರು ಹುಲ್ಲು ಮತ್ತು ಸೊಪ್ಪುಗಳನ್ನು ಬೆಳೆಯುವುದಕ್ಕೆ ಅವರಿಗೆ ನೀಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಇದು ನಮ್ಮದೇ ಜಮೀನು ಎಂದು ಎಲ್ಲರೂ ಸಹ ಕೋರ್ಟ್‌ಗೆ ಹೋದರು. ಅದು ಕೋರ್ಟ್‌ನಲ್ಲಿ reject ಆಗಿ, ಇದು ಸರ್ಕಾರಿ ಜಮೀನು, ಮತ್ತೆ ಸುಪ್ರೀಂ

ಕೋರ್ಟ್‌ನಲ್ಲಿ ಇದನ್ನು ಫಾರ್‌ಸ್ಟ್‌ಗೆ ಬಿಟ್ಟುಕೊಡಬೇಕೆಂದು ಆದೇಶ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಒಂದು ದೊಡ್ಡ ಹೋರಾಟ ನಡೆದಿದೆ. ಇದರ ಬಗ್ಗೆ ನಾವು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಇದಕ್ಕೆ ಒಂದು ಸಮಿತಿ ನೇಮಕ ಮಾಡಿದ್ದೇವೆ. ಈಗ ಅವರು ಎಷ್ಟು ಒತ್ತುವರಿ ಮಾಡಿದ್ದಾರೋ ಅದು ಪ್ರಶ್ನೆ. At least ಅದನ್ನು ಕೊಡಬಹುದು ಎನ್ನುವುದರ ಬಗ್ಗೆ, ಎರಡು ಎಕರೆ ಕೊಡಬಹುದೋ ಅಥವಾ ಕೇಂದ್ರ ಸರ್ಕಾರದ ನಿಯಮದ ಪ್ರಕಾರ ಜಮೀನನ್ನು ಗ್ರ್ಯಾಂಟ್ ಮಾಡುವುದಕ್ಕೆ ಐದು ಎಕರೆ ಒಳಗಡೆ ಇರಬೇಕು.

(ಮುಂದು)

(1244) 28.12.2022 11.30 LL-RN

(ಉಪ ಸಭಾಪತಿಯವರ ಉಪಸ್ಥಿತಿ)

**ಶ್ರೀ ಆರ್. ಅಶೋಕ್(ಮುಂದು...)**

ಅವರ ಸ್ವಂತ ಜಮೀನು ಮತ್ತು ಉಳುಮೆ ಮಾಡುವಂತಹ ಜಮೀನು ಎಲ್ಲವೂ ಸೇರಿ 5 ಎಕರೆ ಒಳಗಡೆ ಇದ್ದವರಿಗೆ ಜಮೀನು ಮಂಜೂರು ಮಾಡಬಹುದು ಎಂದು ರೂಲ್ಸ್ ನಲ್ಲಿ ಅವಕಾಶ ಇದೆ. ಈ ರೀತಿಯ ಎಲ್ಲಾ ನಿಬಂಧನೆಗಳನ್ನು ನೋಡಿ, ಅವರಿಗೆ ಕೊಡುವುದಕ್ಕೆ ಸಾಧ್ಯವೇ ಎನ್ನುವುದನ್ನು ಪರಿಶೀಲಿಸಲು ಒಂದು ಸಮಿತಿಯನ್ನು ನೇಮಕ ಮಾಡಲಾಗಿದೆ. ಸದರಿ ಸಮಿತಿಯು ಈಗಾಗಲೇ ಒಂದು ಸಭೆಯನ್ನು ಸಹ ನಡೆಸಿರುತ್ತದೆ. ಅದರಲ್ಲಿ ಕಾನೂನು ತೊಡಕು ಜಾಸ್ತಿ ಕಾಣುತ್ತದೆ. ಮಾನ್ಯ ಸುಪ್ರೀಂ ಕೋರ್ಟ್ ಮತ್ತು ಮಾನ್ಯ ಹೈಕೋರ್ಟ್‌ನಲ್ಲಿ ಕಾನೂನು ತೊಡಕುಗಳು ಜಾಸ್ತಿಯಾಗಿ ಕಾಣಿಸುತ್ತಿರುವುದರಿಂದ, ಈ ವಿಷಯಕ್ಕೆ ಸಂಬಂಧಿಸಿದಂತೆ, ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಇದಕ್ಕೆ ಒಂದು ಕಾಯಿದೆಯನ್ನು ಜಾರಿಗೆ ತರುವುದಕ್ಕಾಗಿ ಚರ್ಚೆ ಮಾಡಿ, ಅದಕ್ಕೆ ಒಂದು ಕಾಯಿದೆ ರೂಪ ಕೊಟ್ಟರೆ, ಆ ಜನರಿಗೆ ಏನಾದರೂ ಒಂದು ಅವಕಾಶ ಮಾಡಿಕೊಡಬಹುದು. ಜಮೀನು ವಿಸ್ತೀರ್ಣದ ಬಗ್ಗೆಯೂ ಸಹ ಒಂದು ಗೊಂದಲವಿದೆ. ಆದಾಗ್ಯೂ, ಸೊಪ್ಪಿನ ಬೆಟ್ಟವನ್ನು ಯಾರು ಉಳುಮೆ ಮಾಡುತ್ತಿದ್ದಾರೆ, ಒಂದು ವೇಳೆ ನಾನು ಅವರಿಗೆ ಜಮೀನು ಮಂಜೂರು ಮಾಡಿದರೆ, 50 ಎಕರೆ ಜಮೀನು ಒಬ್ಬನಿಗೆ ಹೋಗುವ ಸಾಧ್ಯತೆಗಳಿವೆ. ಈ ರೀತಿ ಆದರೆ, ಉದ್ದೇಶದ ಜೀವವೇ ಹೋಗುತ್ತದೆ. ಹಾಗಾಗಿ, ಈ ಕೆಲಸವನ್ನು ಮಾಡುವಂತಹ ಸಂದರ್ಭದಲ್ಲಿ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟು ಮಾಡಬೇಕು.

ಇನ್ನು ಕೆಲವರು ನನ್ನ ಬಳಿ ಬಂದು, "ಸರ್, ಅವರಿಗೆ ಏತಕ್ಕೆ ಜಮೀನು ಕೊಡುತ್ತೀರಿ? ಯಾರಿಗೆ ಕನಿಷ್ಠ ಒಂದು ಎಕರೆ ಅಥವಾ ಅರ್ಧ ಜಮೀನು ಗತಿ ಇಲ್ಲ, ಅಂತಹವರನ್ನು ಪರಿಗಣಿಸಬೇಕು ಮತ್ತು ಒಂದು ಕಡೆ ಅವರು ಸ್ವಾಧೀನಾನುಭವದಲ್ಲಿದ್ದಾರೆ. ಇನ್ನೊಂದು ಕಡೆ ಯಾರಿಗೆ ಕನಿಷ್ಠ ಜಮೀನು ಇಲ್ಲದೇ ಇರುವವರಿಗೆ ಕೊಡಬೇಕು" ಎಂದು ಹೇಳುತ್ತಾರೆ. ಇವೆರಡೂ ವಿಷಯಗಳನ್ನು ನಾವು ಕಾನೂನಾತ್ಮಕವಾಗಿ ಚಿಂತನೆ ಮಾಡಬೇಕಾಗಿದೆ. ಮಾನ್ಯ ಪ್ರತಾಪ ಸಿಂಹ ನಾಯಕ್‌ರವರಿಗೆ ಹೇಳುವುದೇನೆಂದರೆ, ಈಗಾಗಲೇ ನಮ್ಮ ಸರ್ಕಾರ ಈ ವಿಷಯದಲ್ಲಿ ಪಾಸಿಟಿವ್ ಆಗಿ ಯೋಚನೆ ಮಾಡುತ್ತಿದೆ. ಅದರಂತೆ, ಈ ವಿಷಯದಲ್ಲಿ ಚರ್ಚೆ ಮಾಡಿ, ಇದಕ್ಕೆ ನ್ಯಾಯಯುತವಾದಂತಹ ಕಾನೂನು ತರುವಂತಹ ಪ್ರಯತ್ನವನ್ನು ಮಾಡುತ್ತೇವೆ. ಆದಷ್ಟು ಶೀಘ್ರವಾಗಿ ಇನ್ನೊಂದು ಸಭೆ ಮಾಡಿ, ಆ ಕಾನೂನು ತೊಡಕುಗಳು ಏನಿದೆ, ಅದಕ್ಕೆ ಏನು ಮಾಡಬೇಕೆಂಬ ಚರ್ಚಿಸಲು ಅಡ್ವೋಕೇಟ್ ಜನರಲ್‌ರವರನ್ನು ಸದರಿ ಸಭೆಗೆ ಆಹ್ವಾನಿಸಿ, ಇದಕ್ಕೆ ಒಂದು ರೂಪ ಕೊಟ್ಟು, ಆ ನಂತರ ಚರ್ಚೆಗೆ ಬರುತ್ತೇನೆ.

**ಶ್ರೀ ಪ್ರತಾಪ ಸಿಂಹ ನಾಯಕ್ .ಕೆ:-** ಮಾನ್ಯ ಸಭಾಪತಿಯವರೇ, ನನ್ನ ಪ್ರಶ್ನೆ ಇರುವಂಥದ್ದೇ ಅದು. ಈ ವಿಷಯದಲ್ಲಿ ಕಾನೂನು ತೊಡಕು ಏನಿದೆ?

**ಉಪ ಸಭಾಪತಿಯವರು:-** ಮಾನ್ಯ ಪ್ರತಾಪ ಸಿಂಹ ನಾಯಕ್‌ರವರೇ, ಅದಕ್ಕಾಗಿಯೇ ನಿಮ್ಮನ್ನು ಕರೆದು ಸಭೆ ಮಾಡಿ, ಪಾಸಿಟಿವ್ ಆಗಿ ನಾನು ಮಾಡುತ್ತೇನೆ ಎಂದು ಮಾನ್ಯ ಸಚಿವರು ಹೇಳಿರುತ್ತಾರೆ. ತದನಂತರ, ತಾವು ಈ ಬಗ್ಗೆ ಯೋಚನೆ ಮಾಡಬಹುದು.

**ಶ್ರೀ ಪ್ರತಾಪ ಸಿಂಹ ನಾಯಕ್ .ಕೆ:-** ಮಾನ್ಯ ಸಭಾಪತಿಯವರೇ, ಅದಕ್ಕಾಗಿ ನಾನು ಮಾನ್ಯ ಸಚಿವರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಮಾನ್ಯ ಸಚಿವರು 2-3 ಬಾರಿ ನಮ್ಮ ಜಿಲ್ಲೆಗೆ ಬಂದಾಗಲೂ ರೈತರ ಜೊತೆ ಮಾತನಾಡುವಾಗ, ಈ ಜಮೀನು ಮಂಜೂರು ಮಾಡಿಕೊಡುತ್ತೇವೆ ಎಂದು ಹೇಳುವಂತಹ ಆಶ್ವಾಸನೆಯನ್ನು ನೀಡಿದ್ದಾರೆ. ಆದರೆ, ಹಿಂದಿನ ಸರ್ಕಾರ ಜಮೀನು ಮಂಜೂರು ಮಾಡಿಕೊಡುವ ಸ್ಥಿತಿಯವರಿಗೆ ಬಂದಿದ್ದು, ಈಗ ಆ ವಿಷಯದಲ್ಲಿ ಕಾನೂನು ತೊಡಕು ಏನಿದೆ ಎಂಬುದನ್ನು ತಿಳಿಸಬೇಕು.

**ಉಪ ಸಭಾಪತಿಯವರು:-** ಈ ಬಗ್ಗೆ ನಿಮ್ಮ ಜೊತೆ ಮಾತನಾಡುತ್ತೇವೆ ಹಾಗೂ ಈ ವಿಷಯದಲ್ಲ ಪಾಸಿಟಿವ್ ಆಗಿ ಇದ್ದೇವೆಂದು ಹೇಳಿದ್ದಾರೆ.

**ಶ್ರೀ ಬಿ.ಕೆ. ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ಈ ಪ್ರಶ್ನೆಗೆ ಮಾನ್ಯ ಕಂದಾಯ ಸಚಿವರು ಸವಿಸ್ತಾರವಾಗಿ ಉತ್ತರ ಕೊಟ್ಟಿದ್ದಾರೆ. ಒಂದು ರೀತಿಯ ಜಟಿಲವಾದ ಸಮಸ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದೆ. ಬ್ರಿಟಿಷರ ಕಾಲದಲ್ಲ ಕೊಟ್ಟಿರತಕ್ಕಂಥ ಜಮೀನು ಇದಾಗಿದೆ. ಏಕೆಂದರೆ, ಅಲ್ಲಿ ಕೃಷಿ ಮತ್ತು ತೋಟಗಾರಿಕೆ ಪ್ರಧಾನವಾಗಿರುವುದರಿಂದ ಅವರ ಜಮೀನು ಪಕ್ಕದಲ್ಲಿರತಕ್ಕಂತಹ ಜಾಗವನ್ನು ಕುಮ್ಮಿ ಜಾಗ ಎಂದು ಹೇಳಿ, ಸೊಪ್ಪು ಬೆಳೆಯುವುದಕ್ಕೋಸ್ಕರ ಕೊಟ್ಟಿರುತ್ತಾರೆ. ಸದರಿ ಜಮೀನು 1905ರಲ್ಲಿ ಮೊದಲನೇ ಸರ್ವೆ ಆಗಿರುತ್ತದೆ. ತದನಂತರ, ಇನ್ನೊಂದು ಸರ್ವೆ ಆಗಿರುವುದು 1934ರಲ್ಲಿ. ತದನಂತರ, ಪ್ರತಿ 30 ವರ್ಷಗಳಿಗೊಮ್ಮೆ ಒಂದು ಬಾರಿ ಸರ್ವೆ ಆಗಬೇಕೆಂದು ಕಾನೂನು ಹೇಳುತ್ತದೆ. ಆದರೆ, ಯಾವುದೇ ಸರ್ವೆ ಆಗಿರುವುದಿಲ್ಲ. ಆದುದರಿಂದ, ಫಲಾನುಭವಿಗಳು ನಿರಂತರವಾಗಿ ಕುಮ್ಮಿ ಜಮೀನನ್ನು ಅನುಭವಿಸಿಕೊಂಡು ಬರುತ್ತಿದ್ದಾರೆ. ಈಗ ಅವರು ದ್ವಂದ್ವ ಸ್ಥಿತಿಯಲ್ಲಿದ್ದಾರೆ.

ಮಾನ್ಯ ಪ್ರತಾಪ ಸಿಂಹ ನಾಯಕ್‌ರವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ಮೂರುವರೆ ಲಕ್ಷ ಜನರು ಇದ್ದಾರೆಂದು ಹೇಳಿರುತ್ತಾರೆ. ಆದರೆ, ನನಗಿರುವ ಮಾಹಿತಿ ಪ್ರಕಾರ ಸುಮಾರು ನಾಲ್ಕುವರೆ ಲಕ್ಷ ಜನರು ಸದರಿ ಕುಮ್ಮಿ ಜಮೀನಿನ ಮೇಲೆ ಅವಲಂಬಿತರಾಗಿದ್ದಾರೆ. ಏಕೆಂದರೆ, ಬಹಳ ವರ್ಷಗಳಿಂದ ಈ ಜಮೀನನ್ನು ಅನುಭವಿಸಿಕೊಂಡು ಬಂದಿರುತ್ತಾರೆ. ಈ ಬಗ್ಗೆ ಕರಾವಳಿ ಪ್ರದೇಶದಲ್ಲ ಬಹಳ ಸ್ಪಷ್ಟವಾಗಿದೆ. ಜಿಲ್ಲಾಡಳಿತ ಕಾಲದ ಪ್ರಕಾರ ಸರ್ಕಾರ ಯಾವುದೇ ಸಮಯದಲ್ಲ ಜಮೀನು ಬಿಟ್ಟು ಕೊಡಬೇಕೆಂದು ಹೇಳದರೆ, ಅವರು ಜಮೀನು ಬಿಟ್ಟುಕೊಡಬೇಕು. ಆದರೆ, ಕೆಲವು ಬಲಾಢ್ಯರು ಆ ಜಮೀನನ್ನು ಬಿಟ್ಟುಕೊಡದೇ, ಸುಮಾರು ವರ್ಷಗಳಿಂದ ಅನುಭವಿಸಿಕೊಂಡು ಬರುತ್ತಿದ್ದಾರೆ. ತಮಗೆ ಗೊತ್ತಿರುವ ಹಾಗೆ, 2013ರಲ್ಲಿ ಕಂದಾಯ ಇಲಾಖೆಯಲ್ಲಿ ಒಂದು ಆದೇಶ ಹೊರಡಿಸಿರುತ್ತಾರೆ. ಅದೇನೆಂದರೆ, ಸೆಕ್ಷನ್ 17(ಬಿ) ಆ ಕುಮ್ಮಿದಾರರಿಗೆ ಕುಮ್ಮಿ ಜಮೀನನ್ನು ಅನುಭವಿಸ ಹಕ್ಕನ್ನು ನೀಡುವ ಬಗ್ಗೆ ಉಲ್ಲೇಖಿಸಿದ 6 ತಿಂಗಳ ಒಳಗೆ ಅದನ್ನು ಅನುಭವಿಸುವ ಹಕ್ಕಿನ ಅವರವರ ಜಮೀನುಗಳ ಸರ್ವೆ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಂಬರ್ ಹಾಗೂ ಇತ್ಯಾದಿ ವಿವರಗಳನ್ನು ಸಂಬಂಧಪಟ್ಟ ತಹಶೀಲ್ದಾರರವರಿಗೆ ಸಲ್ಲಿಸತಕ್ಕದ್ದು. ಅದರ ಜೊತೆಗೆ, ಸೆಕ್ಷನ್ 17(ಬಿ)(3) ಒಬ್ಬ ಕುಮ್ಮಿದಾರನಿಗೆ ಗರಿಷ್ಠ 5 ಎಕರೆವರೆಗೆ ಮಾತ್ರ ಭೂ ಕಂದಾಯ 500 ಪಟ್ಟು ಮೊತ್ತವನ್ನು ಭರಿಸಿಕೊಂಡು ಜಮೀನನ್ನು ಮಂಜೂರು ಮಾಡಿಸಬಹುದು ಎಂದು ಇರುತ್ತದೆ. ಈ ಒಂದು 5 ಎಕರೆ ಮೀರಿದಲ್ಲಿ ಸ್ಥಳೀಯ ಗ್ರಾಮದ ಗೈಡ್‌ಲೈನ್ ವ್ಯಾಲ್ಯೂನಂತೆ ಮೊತ್ತವನ್ನು ನಿಗದಿಗೊಳಿಸಬಹುದು. ಆದರೆ, ಈ ವಿಚಾರದಲ್ಲಿ ತಾವು ಏನಾದರೂ ಮುಂದೆ ಹೋಗಿದ್ದಾರೆಯೇ ಎನ್ನುವುದನ್ನು ಮಾನ್ಯ ಸಚಿವರು ಹೇಳಬೇಕೆಂದು ಕೋರುತ್ತೇನೆ.

**ಶ್ರೀ ಆರ್. ಅಶೋಕ್:-** ಮಾನ್ಯ ಸಭಾಪತಿಯವರೇ, ಈಗಾಗಲೇ ಅರಣ್ಯ ಇಲಾಖೆಯವರು ಸದರಿ ಜಮೀನು ನಮ್ಮ ಜಮೀನು ಎಂದು ಪತ್ರ ಬರೆದಿರುತ್ತಾರೆ. ಮಾನ್ಯ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ಹಾಗಾಗಿ, ಈ ಜಮೀನು ನಮ್ಮದು ಎನ್ನುವುದು ಅವರ ನಿಲುವು. ಮಾನ್ಯ ವಿರೋಧ ಪಕ್ಷದ ನಾಯಕರು, ಈ ಹಿಂದೆಯೂ ಕೂಡ 5 ಎಕರೆವರೆಗೆ ಜಮೀನು ಮಂಜೂರು ಮಾಡಬಹುದೆಂದು ಹೇಳಿದ್ದಾರೆ. ಸರ್ಕಾರದ ಸುತ್ತೋಲೆಗಳ ಮುಖಾಂತರ ಈ ಹಿಂದೆ ಇದ್ದಂತಹ ಕಂದಾಯ ಮಂತ್ರಿಗಳ ಮುಖಾಂತರ ಬಹಳಷ್ಟು ಆದೇಶಗಳು ಬಂದಿರುತ್ತವೆ. ಆದರೆ, ಈ ರೀತಿಯ ಯಾವುದೇ ಸುತ್ತೋಲೆಗಳು ಕೋರ್ಟ್‌ನಲ್ಲಿ ಉರ್ಜಿವಾಗುವುದಿಲ್ಲ. ಆಕ್ಟ್ ನ್ನು ಮಾತ್ರ ಕೋರ್ಟ್ ಪರಿಗಣಿಸುತ್ತದೆ. ಅದಕ್ಕಾಗಿ, ಆಕ್ಟ್‌ನಲ್ಲಿ ಮಾಡಿದರೆ, ಆ ಜನರಿಗೆ ಸಹಾಯ ಮಾಡಬಹುದು. ಇದು ಕೇವಲ ಕರಾವಳಿ ಜಿಲ್ಲೆಗೆ ಮಾತ್ರ ಸಂಬಂಧಪಟ್ಟಿರುವುದಿಲ್ಲ. ಈ ವಿಚಾರ ಕೊಡಗು, ಶಿವಮೊಗ್ಗ, ಕಾರವಾರ ಮತ್ತು ಉಡುಪಿ ಜಿಲ್ಲೆಯಲ್ಲಿಯೂ ಸಹ ಇದೆ. ಅಂದರೆ, ಸುಮಾರು 5-6 ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಪ್ರದೇಶವಾಗಿದೆ. ಈ ಬಗ್ಗೆ ಅನೇಕ ಸದಸ್ಯರು ಬೇರೆ ರೀತಿಯಲ್ಲಿ ಕೇಳಿದ್ದಾರೆ. ಈಗ ಕಾಫಿ ಬೆಳೆಗಾರರ ಸಮಸ್ಯೆ ಕೂಡ ಇದೇ ರೀತಿಯಾಗಿರುತ್ತದೆ. ಅವರೂ ಕೂಡ ಕಳೆದ 60-70 ವರ್ಷಗಳಿಂದ ಇದೇ ರೀತಿಯ ಸಮಸ್ಯೆಗಳ ವಿರುದ್ಧ ಹೋರಾಡುತ್ತಿದ್ದಾರೆ. ಅವರಿಗೆ ಪರಿಹಾರ ಕೊಡುವಂಥದ್ದಕ್ಕೆ ವಿಧೇಯಕವನ್ನು ತಿದ್ದುಪಡಿಗೆ ತರುತ್ತಿದ್ದೇನೆ. ಅಂದರೆ, ಆ ಜಮೀನನ್ನು 30 ವರ್ಷಗಳ ಕಾಲ ಅನ್ ಗೆ ಕೊಡುವಂತಹ ವ್ಯವಸ್ಥೆಯನ್ನು ಜಾರಿಗೆ ತರುತ್ತಿದ್ದೇವೆ. ಈಗಾಗಲೇ ಕೇರಳ ರಾಜ್ಯದಲ್ಲಿ ಜಾರಿಗೆ ತಂದಿದ್ದು, ಅದು ಸಕ್ಸಸ್ ಆಗಿರುತ್ತದೆ. ಈ ಜಮೀನು ಸರ್ಕಾರದ್ದು ಎಂದು ಆಗುತ್ತದೆ.



ಎರಡನೆಯದಾಗಿ, ಆ ಜಮೀನನ್ನು ಅಲಿಸ್ ಆಧಾರದಲ್ಲಿ ಕೊಟ್ಟರೆ, ಅವರು ಅದರ ಮೇಲೆ ಲೋನ್ ತೆಗೆದುಕೊಂಡು ವ್ಯವಸಾಯ ಮಾಡಿ, ನಮ್ಮ ಜಮೀನು ಎಂದು ನೆಮ್ಮದಿಯಾಗಿ ಬದುಕುವುದಕ್ಕೆ ಒಂದು ಅವಕಾಶ ಆಗುತ್ತದೆ. ಈ ವಿಷಯ ಕೂಡ ನಮ್ಮ ಚಿಂತನೆಯಲ್ಲಿದೆ. ನಾನು ಅದಕ್ಕಾಗಿ ಕರಾವಳಿ ಭಾಗದ ಎಲ್ಲಾ ಚುನಾಯಿತ ಪ್ರತಿನಿಧಿಗಳ ಸಭೆಯನ್ನು ಕರೆದು, ಈ ವಿಚಾರದಲ್ಲಿ ಏನೇನು ಕಾನೂನು ತೊಡಕು ಇದೆ ಎಂಬುದನ್ನು ಚರ್ಚೆ ಮಾಡುತ್ತೇನೆ. ಈ ವಿಷಯದಲ್ಲಿ ಯಾವ ಕ್ರಮ ತೆಗೆದುಕೊಂಡರೆ ಒಳ್ಳೆಯದಾಗುತ್ತದೆ ಎಂಬುದನ್ನು ತೀರ್ಮಾನ ಮಾಡೋಣ. ನಾನು ಈ ವಿಷಯದಲ್ಲಿ ಮುಕ್ತ ಮನಸ್ಸಿನಲ್ಲಿದ್ದೇನೆ. ಹಾಗಾಗಿ, ಇದರಲ್ಲಿ ಒಂದು ಒಳ್ಳೆಯ ತೀರ್ಮಾನ ಆಗಿ, ಅದು ಜನರಿಗೆ ತಲುಪಬೇಕು. ಅದರಲ್ಲಿ ಯಾವುದೇ ರೀತಿಯ ವ್ಯವಹಾರ ಅಥವಾ ಇನ್ನಿತರ ವಿಷಯಗಳು ಇರಬಾರದು. ಅದಕ್ಕಾಗಿ, ಮುಕ್ತ ಮನಸ್ಸಿನಲ್ಲಿ ಎಲ್ಲರ ಜೊತೆ ಕುಳಿತು, ಚರ್ಚೆ ಮಾಡಿ, ಈ ಕುಮ್ಮಿ, ಬಾಣ, ಜಮ್ಮಾ ಜಮೀನುಗಳು ಏನಿದೆ, ಅದಕ್ಕೆ ಒಂದು ಪರಿಹಾರ ಕಂಡುಕೊಂಡು, ಮುಂದಿನ ದಿನಗಳಲ್ಲಿ ಒಂದು ಸಭೆ ಮಾಡಿ, ಇದರಲ್ಲಿ ಕಾನೂನು ತೊಡಕುಗಳು ಏನಾದರೂ ಬಂದರೆ, ಚುನಾಯಿತ ಪ್ರತಿನಿಧಿಗಳ ಜೊತೆ ಸಭೆ ಮಾಡಿ, ಇದಕ್ಕೆ ಒಂದು ಅಂತಿಮ ರೂಪ ನೀಡುತ್ತೇನೆ. ಈ ವಿಷಯ ವಿಸ್ತೃತವಾಗಿ ಚರ್ಚೆಯಾಗಬೇಕು.

ಮಾನ್ಯ ವಿರೋಧ ಪಕ್ಷದ ನಾಯಕರು, ಈ ರೀತಿ ಕುಮ್ಮಿ ಜಮೀನು ಉಳುಮೆ ಮಾಡುವವರು ಸುಮಾರು ನಾಲ್ಕುವರೆ ಲಕ್ಷ ಜನರಿದ್ದಾರೆಂದು ಹೇಳಿದ್ದಾರೆ. ಇದು ಕೇವಲ ಒಂದು ಜಿಲ್ಲೆಯ ಸಮಸ್ಯೆ ಅಲ್ಲ. ಇತರೆ ಜಿಲ್ಲೆಗಳನ್ನು ಸೇರಿಸಿದರೆ, ಬಹಳಷ್ಟು ಜಮೀನು ಬರುತ್ತದೆ. ಆದುದರಿಂದ, ಈ ಜಮೀನು ಕೊಡಬೇಕಾದರೆ ಅದರ ಆಗುಹೋಗುಗಳನ್ನು ನೋಡಬೇಕಾಗುತ್ತದೆ. ಏಕೆಂದರೆ, ಭವಿಷ್ಯದಲ್ಲಿ ಏನೇನು ಪರಿಣಾಮಗಳು ಬೀಳುತ್ತದೆ ಎಂಬುದನ್ನು ನಾವು ಗಮನದಲ್ಲಿಟ್ಟುಕೊಂಡು ಮಾಡಬೇಕಾಗುತ್ತದೆ. ಈಗಿರುವಂತಹ ಕಾನೂನಿನಲ್ಲಿ ಕುಮ್ಮಿ, ಬಾಣಿ, ಜಮ್ಮಾ ಈ ರೀತಿಯ ಜಮೀನನ್ನು ಸರ್ಕಾರದ ಉದ್ದೇಶಗಳಿಗೆ ಕೊಡಬೇಕೆಂದು ಈಗಾಗಲೇ ಕಾಯಿದೆಯನ್ನೇ ಮಾಡಲಾಗಿರುತ್ತದೆ. ಒಂದು ವೇಳೆ ಆ ಪ್ರದೇಶದಲ್ಲಿ ಸರ್ಕಾರಿ ಶಾಲೆ ಅಥವಾ ಆಸ್ಪತ್ರೆ ಕಟ್ಟುವುದಕ್ಕೆ ಯಾವುದೇ ರೀತಿಯ ತಡೆ ಮಾಡುವ ಆಗಿಲ್ಲ ಅಥವಾ ಬಡವರಿಗೆ ಉಚಿತ ನಿವೇಶನ ಮಾಡುವುದಕ್ಕೆ

ಯಾವುದೇ ರೀತಿಯ ತಡೆ ಮಾಡುವ ಆಗಿಲ್ಲ. ಇದನ್ನು ಕೊಡಬೇಕಾದರೂ ಸಹ ಅದನ್ನು ನಾವು ಪರಿಶೀಲನೆ ಮಾಡಬೇಕು. ಏಕೆಂದರೆ, ನಗರ ಪ್ರದೇಶದಲ್ಲೆಯೂ ಸಹ ಕುಮ್ಮಿ, ಬಾಣಿ ಮತ್ತು ಜಮ್ಮಾ ಈ ರೀತಿಯ ಜಮೀನುಗಳು ಇವೆ. ಈ ಮೊದಲು ಸಣ್ಣ ಪ್ರಮಾಣದಲ್ಲಿದ್ದು, ಈಗ ಹೆಚ್ಚಾಗಿರುತ್ತದೆ. ಹಾಗಾಗಿ, ನಗರಪ್ರದೇಶದಿಂದ ಇಂತಿಷ್ಟು ಕಿಲೋಮೀಟರ್ ದೂರ ಇರಬೇಕೆಂದು ಸಹ ನಮೂದು ಮಾಡಬೇಕು. ಅದನ್ನು ಮಾಡದೇ, ನಗರಪ್ರದೇಶದ ಜಮೀನು ಮಂಜೂರು ಮಾಡಿದರೆ, ಭವಿಷ್ಯದಲ್ಲ ಇದೊಂದು ದೊಡ್ಡ ದಂಧೆ ಕೂಡ ಆಗುತ್ತದೆ. ಅದಕ್ಕಾಗಿ ನಗರಪ್ರದೇಶಕ್ಕಿಂತ ಇಂತಿಷ್ಟು ಕಿಲೋಮೀಟರ್ ಆಚೆಯಿಂದ ಜಮೀನು ಮಂಜೂರು ಮಾಡಬೇಕು. ಆ ರೀತಿ ಕೊಟ್ಟಾಗ ಮಾತ್ರ, ನಿಜವಾದ ರೈತರು ಯಾರು ಉಳುಮೆ ಮಾಡುತ್ತಿದ್ದಾರೆ, ಅವರಿಗೆ ಸಿಗುವಂತಹ ಪ್ರಯತ್ನ ಆಗುತ್ತದೆ. ಅದನ್ನು ಕೂಡ ನಾವು ನಿಮ್ಮೆಲ್ಲರ ಜೊತೆ ಚರ್ಚೆ ಮಾಡಿ, ತೀರ್ಮಾನ ತೆಗೆದುಕೊಳ್ಳುತ್ತೇನೆ.

**ಪ್ರಶ್ನೆ ಸಂಖ್ಯೆ:- 1164**

**(ಉತ್ತರವನ್ನು ಲಗತ್ತಿಸಲಾಗಿದೆ)**

**ಶ್ರೀ ಕೆ.ಎಸ್. ನವೀನ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ನನ್ನ ಪ್ರಶ್ನೆಗೆ ಉತ್ತರವನ್ನು ಒದಗಿಸಿದ್ದಾರೆ. ಆದರೆ, ಈ ಉತ್ತರದಲ್ಲಿರುವ ಅಂಕಿ-ಸಂಖ್ಯೆಗಳನ್ನು ನೋಡಿದರೆ ಒಂದು ರೀತಿಯ ಆಶ್ಚರ್ಯ ಆಗುತ್ತದೆ. ಏಕೆಂದರೆ, 2021-22ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಲ್ಲಿರುವಂತಹ ಒಟ್ಟು 3351 ಜಲ ಸಂಪನ್ಮೂಲಗಳ ವಿಲೇವಾರಿಯಿಂದ ಸರ್ಕಾರಕ್ಕೆ ರೂ.10,35,76,651-00 ಹಣ ಜಮಾ ಆಗಿದೆ ಎಂದು ಹೇಳಿದ್ದಾರೆ. 2022-23ನೇ ಸಾಲಿನಲ್ಲಿ ರೂ.15,89,71,675-00 ಜಮಾ ಆಗಿದೆ ಎಂದು ಹೇಳಿದ್ದಾರೆ. ಇದನ್ನು ಸರಾಸರಿಯಾಗಿ ತೆಗೆದುಕೊಂಡರೆ, 2021-22ನೇ ಸಾಲಿನಲ್ಲಿ ಒಂದು ಕೆರೆಗೆ ರೂ.29,000-00 ಅಷ್ಟೆ. 2022-23ನೇ ಸಾಲಿನಲ್ಲಿ ರೂ.54,000-00 ಅಷ್ಟೆ. ಬಹುಶಃ ರೂ.15-00 ಕೋಟಿ ಅನುದಾನ ಏನು ಬಂದಿದೆ, ಅದು ಆ ಇಲಾಖೆಯಲ್ಲಿರುವಂತಹ ಅಧಿಕಾರಿಗಳ ವೇತನಭತ್ಯೆಗಳಿಗೆ ಸಾಕಾಗುವುದಿಲ್ಲ ಎಂದು ನನಗನ್ನಿಸುತ್ತದೆ. ಮಾನ್ಯ ಸಚಿವರಲ್ಲಿ ವಿನಂತಿ ಮಾಡುವುದೇನೆಂದರೆ, ಅವರು ಅತ್ಯಂತ ಹಿರಿಯ ಶಾಸಕರು ಹಾಗೂ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದಿಂದ ಆರಿಸಿ ಬಂದಂತಹವರು.

(ಮುಂದು)

(1245) 28.12.2022 11.40 YL-RN

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಕೆ.ಎಸ್.ನವೀನ್ (ಮುಂದು):-**

ಈ ಒಂದು ಇಲಾಖೆ ತಮ್ಮ ಕೈಯಲ್ಲಿ ಇದ್ದು, ನಾನು ಸಹ ನಮ್ಮ ಜಿಲ್ಲೆಯಲ್ಲಿ ಕೆ.ಡಿ.ಪಿ. ಸಭೆಯಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಈ ಇಲಾಖೆಯ ಅಧಿಕಾರಿಗಳು ಸರಿಯಾಗಿ ಸಭೆಗೆ ಹಾಜರಾಗುವುದಿಲ್ಲ. ಆ ಜಿಲ್ಲೆಯಲ್ಲಿ ಎಷ್ಟು production ಆಗುತ್ತಿದೆ ಎಂದು ಕೇಳಿದರೆ, ಅವರ ಹತ್ತಿರ ಉತ್ತರವೂ ಇರುವುದಿಲ್ಲ. ಹಾಗೆಯೇ ಅಲ್ಲಿನ ಕೆರೆಗಳನ್ನು ಯಾರಿಗೆ ಗುತ್ತಿಗೆ ನೀಡಲಾಗಿದೆ ಎಂದು ಕೇಳಿದರೆ, ಅದರ ಬಗ್ಗೆ ಸಹ ಮಾಹಿತಿ ಇರುವುದಿಲ್ಲ. ಇಲ್ಲವೆಂದರೆ ಅಷ್ಟು ಕೆರೆಗಳು ಮತ್ತು ಒಳನಾಡು ನೀರಿನ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಂಪನ್ಮೂಲ ಏನಿದೆ, ಅದನ್ನು ಯಾರೋ ಮಧ್ಯವರ್ತಿಗಳು ಪೂರ್ತಿಯಾಗಿ ಸರ್ಕಾರಕ್ಕೆ ಬರಬೇಕಾದಂಥ ಹಣವನ್ನು ವಸೂಲ ಮಾಡುವಂಥ ಸಂದರ್ಭದಲ್ಲಿ ಇಲಾಖೆಗೆ ಬರಬೇಕಾದಂಥ ಹಣ ವಿಫಲವಾಗಿರುವುದರಿಂದ ಇಷ್ಟು ಕಡಿಮೆ ಆದಾಯ ಬರುತ್ತಿದೆ. ಒಂದು ಕೆರೆಯಿಂದ ಕೇವಲ ರೂ.29,000/- ಮಾತ್ರ ಆದಾಯ ಬರುತ್ತಿದೆ. ಒಂದು ಮಾಹಿತಿಯನ್ನು ನೀಡಬಯಸುವುದೇನೆಂದರೆ, ನಮ್ಮ ಕರ್ನಾಟಕ ರಾಜ್ಯದಲ್ಲಿ ವಿದೇಶಿ ರಫ್ತು ಎಷ್ಟಿದೆ ಎನ್ನುವಂಥ ಪ್ರಶ್ನೆಯನ್ನು ಕೇಳಿದ್ದು, ರೂ.1,962 ಕೋಟಿ ಎಂದು ಉತ್ತರ ನೀಡಿದ್ದಾರೆ. ಹಾಗೆಯೇ ಪಕ್ಕದ ರಾಜ್ಯವಾದ ಆಂಧ್ರಪ್ರದೇಶದಲ್ಲಿ ವಿದೇಶಿ ರಫ್ತು ಎಷ್ಟಿದೆ ಎಂದು ಕೇಳಿದರೆ, ರೂ.21,000 ಕೋಟಿ ಎಂದು ತಿಳಿಸಿದ್ದಾರೆ. ಆಂಧ್ರ ಪ್ರದೇಶದವರು ಇರುವಂಥ quotient ಗೆ ನಾವು ಮೂರನೇ ಒಂದು ಭಾಗ ಇದ್ದೇವೆ. ನಾವು ಸಹ ಏನು ಕಡಿಮೆ ಇಲ್ಲ. ಹಾಗೆಯೇ ಅವರಲ್ಲರುವಂಥ ಒಳ ನಾಡು ಜಲ ಸಂಪನ್ಮೂಲಗಳೇನಿವೆ, ಅಂತಹ ಅಣೆಕಟ್ಟುಗಳು, ದೊಡ್ಡ ದೊಡ್ಡ backwaters ಇವೆಲ್ಲವೂ ನಮ್ಮಲ್ಲಿಯೂ ಇದೆ. ಆದರೆ, ಎಲ್ಲಯೋ ಒಂದು ಕಡೆ ಈ ಇಲಾಖೆಗೆ revenue oriented ಬರುವಂತ ಆದಾಯ ಬರುವಂತ ಪ್ರಯತ್ನ ಮಾಡದೇ ಇರುವುದರಿಂದ ಅಧಿಕಾರಿಗಳು ಬೇಕಾದಂಥ ರೀತಿಯಲ್ಲಿ ಉಪಯೋಗಿಸುತ್ತಿದ್ದಾರೆ ಎನ್ನುವಂಥ ಮಾಹಿತಿ ನೀಡಿರುವಂಥ ಉತ್ತರದಲ್ಲಿ ಮೇಲ್ನೋಟಕ್ಕೆ ಕಾಣುತ್ತಿದೆ.

ಮೊನ್ನೆ ದಿವಸ ಬೆಂಗಳೂರಿನಲ್ಲಿ ಮಾನ್ಯ ಸಚಿವರು ಉತ್ತಮವಾದಂಥ ಕಾರ್ಯಕ್ರಮವನ್ನು ಮಾಡಿದ್ದು, ಅದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ಈ ರೀತಿ ಬೆಳೆ ಮಾಡುವಂಥ ರೈತರಿಗೆ ನಾವು ಉತ್ತಮವಾದಂಥ ಅವಕಾಶ ಮಾಡಿಕೊಡಬೇಕು. ಮಾನ್ಯ ಸಚಿವರ ಉತ್ತರದಲ್ಲಿ ಕೇವಲ ಸಜ್ಜಿಡಿ ನೀಡುವ ಬಗ್ಗೆ ಮಾತ್ರ ಮಾಹಿತಿ ಕೊಟ್ಟಿದ್ದಾರೆ. ಸಜ್ಜಿಡಿ ಬೇಕಾಗಿಲ್ಲ. ಸಜ್ಜಿಡಿ ಮಾಹಿತಿ ಕೇಳುವವರು ಯಾರು ಎಂದರೆ, ಸಜ್ಜಿಡಿಗೋಸ್ಕರ ಪ್ರಯತ್ನ ಮಾಡುವಂಥವರು. ಆದರೆ, ಸರ್ಕಾರ ಶೀತಲಕರಣ ಕೇಂದ್ರಗಳನ್ನು ಮಾಡಿ, ಅದಕ್ಕೆ ಬೇಕಾಗಿರುವಂಥ ಟ್ರಾನ್ಸ್‌ಪೋರ್ಟೇಷನ್ ವ್ಯವಸ್ಥೆಗಳನ್ನು ಮಾಡಿದರೆ ನಾವು ಆಂಧ್ರಪ್ರದೇಶ ರಾಜ್ಯಕ್ಕೆ ಸರಿಸಮನಾಗಿ ಉತ್ಪಾದನೆ ಮತ್ತು ಎಕ್ಸ್‌ಪೋರ್ಟ್ ಮಾಡಲು ಅವಕಾಶ ಇದೆ. ಏತಕ್ಕೆ ಇಂತಹ ಒಂದು ಪರಿಸ್ಥಿತಿ ಅವರ ಇಲಾಖೆಯಲ್ಲಿ ಇದೆ ಎಂಬುದನ್ನು ಮಾನ್ಯ ಸಚಿವರು ತಿಳಿಸಬೇಕೆಂದು ತಮ್ಮ ಮೂಲಕ ವಿನಂತಿಸಿಕೊಳ್ಳುತ್ತೇನೆ.

**ಶ್ರೀ ಎಸ್.ಅಂಗಾರ:-** ಮಾನ್ಯ ಸಭಾಪತಿಯವರೇ, ಈಗಾಗಲೇ ಮಾನ್ಯ ಸದಸ್ಯರು ಕೇಳಿರುವಂಥ ಪ್ರಶ್ನೆಗೆ ಉತ್ತರ ನೀಡಿದ್ದೇನೆ. ಒಂದಿಷ್ಟು ಮೀನುಗಾರಿಕೆ ಇಲಾಖೆಯಲ್ಲಿ ಅಭಿವೃದ್ಧಿಯಾಗಬೇಕೆಂಬ ಅಪೇಕ್ಷೆಯನ್ನು ವ್ಯಕ್ತಪಡಿಸಿ, ಸಲಹೆಯನ್ನು ನೀಡಿದ್ದಾರೆ. ಈ ಹಿಂದೆ ನಮ್ಮ ರಾಜ್ಯದಲ್ಲಿ ಕೆರೆಗಳ, ಜಲಾಶಯಗಳ ಏನಿವೆ, ಅದರ ವ್ಯವಸ್ಥೆಗಾಗಿ lease ಮೂಲಕ ನೀಡುವಂಥ ಪದ್ಧತಿ ಇತ್ತು. ಅದರಿಂದಾಗಿ ಕರ್ನಾಟಕ ರಾಜ್ಯಕ್ಕೆ ಮೀನುಗಾರಿಕೆಯಿಂದ ಬರುವಂಥ ಆದಾಯ ಕಡಿಮೆಯಾಗಿದೆ. ಆದರೆ, ಈಗ ನಾವು ಅದನ್ನು ಬದಲಾವಣೆ ಮಾಡಿಕೊಂಡು, ಇ-ಟೆಂಡರ್ ಕರೆಯುವುದರ ಮೂಲಕ ಹರಾಜು ಮಾಡಬೇಕೆಂದು ಒಂದು ಕಾನೂನು ತರುವಂಥ ಕೆಲಸ ಮಾಡಿದ್ದೇವೆ. ಇದರ ಮೂಲಕ ಈಗಿನ ಆದಾಯ ಏನಿದೆ, ಅದು ಎರಡು ಪಟ್ಟು, ಮೂರು ಪಟ್ಟು ಆದಾಯ ಜಾಸ್ತಿಯಾಗುವ ಸಾಧ್ಯತೆ ಇದೆ. ಅದಕ್ಕಾಗಿ ಮೊನ್ನೆ ಬಳ್ಳಾರಿ ಹೋಗಿದ್ದು, ಅಲ್ಲಿ ಒಂದು ಜಲಾಶಯ ಇದೆ. ಈ ಹಿಂದೆ ಅದು ಕೇವಲ ಆರು ಲಕ್ಷ ರೂಪಾಯಿಗೆ lease ಗೆ ಹೋಗುತ್ತಿತ್ತು. ಆದರೆ, ಇ-ಟೆಂಡರ್ ಕರೆದ ಮೇಲೆ ಅರವತ್ತಾರು ಲಕ್ಷ ರೂಪಾಯಿಗೆ ಹೋಗಿದ್ದೆ. ಈ ರೀತಿಯಾಗಿ ಇಲಾಖೆಗೆ ಆದಾಯ ತರುವ ದೃಷ್ಟಿಯಿಂದ ಏನೇನು ಬದಲಾವಣೆ ತರಬೇಕು, ಅಂತಹ ಕೆಲಸವನ್ನು ಸಹ ಮಾಡುತ್ತಿದ್ದೇನೆ.

ಎರಡನೆಯದಾಗಿ, ಒಳನಾಡು ಮೀನುಗಾರಿಕೆಗೆ ಸಂಬಂಧಿಸಿದಂತೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಸುಮಾರು ಅರವತ್ತು ಲಕ್ಷ ಮೀನು ಮರಿಯ ಬೇಡಿಕೆ ಇತ್ತು. ಆದರೆ, ನಮ್ಮಲ್ಲಿ ಕೇವಲ 40 ಕೋಟಿ ಮೀನು ಮರಿ ಉತ್ಪಾದನೆಯಾಗುತ್ತದೆ. ಇನ್ನು ಇಷ್ಟತ್ತು ಕೋಟಿ ಮೀನು ಮರಿಯನ್ನು ಹೊರ ರಾಜ್ಯದಿಂದ ತರುವಂಥ ಒಂದು ಪರಿಸ್ಥಿತಿ ಇದೆ. ಅದಕ್ಕಾಗಿ ಮೀನು ಮರಿ ಉತ್ಪಾದನೆಯನ್ನು ಕರ್ನಾಟಕ ರಾಜ್ಯದಲ್ಲೆಯೇ ಮಾಡಬೇಕೆಂಬ ದೃಷ್ಟಿಯಿಂದ ಮೀನು ಮರಿ ಉತ್ಪಾದನೆಯ ಕೇಂದ್ರಗಳು ಎಲ್ಲೆಲ್ಲ ಇವೆ, ಯಾವ ಕೇಂದ್ರಗಳಲ್ಲಿ ಸರಿಯಾಗಿ ಮೀನು ಮರಿ ನಡೆಯುತ್ತಿಲ್ಲ ಅಂತಹ ಭಾಗವನ್ನು ಗುರುತಿಸಿಕೊಂಡು PPP (Public Private Partnernership) Model ಯಲ್ಲಿಯೂ ಸಹ ಮೀನು ಮರಿ ಉತ್ಪಾದನೆ ಮಾಡಬೇಕೆಂದು ನಿಶ್ಚಯ ಮಾಡಿದ್ದೇವೆ.

ಮೂರನೆಯದಾಗಿ, ಆಲಮಟ್ಟಿ ನೀರಾವರಿ ನಿಗಮದಿಂದ ಸುಮಾರು ಇಪ್ಪತ್ತೈದು ಎಕರೆ ನೀರಾವರಿ ಜಾಗವನ್ನು ನೀಡಿದ್ದಾರೆ. ಅಲ್ಲಿ ಮೀನು ಮರಿ ಉತ್ಪಾದನೆ ಮಾಡುವ ಮೂಲಕ ಪಕ್ಕದಲ್ಲರುವಂಥ ಜಲಾಶಯಗಳೇನಿವೆ, ಆ ಜಲಾಶಯಗಳಲ್ಲಿ ಹೆಚ್ಚು ಮೀನು ಮರಿ ಉತ್ಪಾದನೆ ಮಾಡಿ, ಆದಾಯ ಬರುವ ದೃಷ್ಟಿಯ ಕಡೆಗೆ ಗಮನಹರಿಸುವ ಕೆಲಸ ಮಾಡುತ್ತೇವೆ ಎಂದು ಈ ಸಂದರ್ಭದಲ್ಲಿ ಮಾನ್ಯ ಸದಸ್ಯರ ಗಮನಕ್ಕೆ ತರುತ್ತೇನೆ. ಅವರ ಸಂಶಯ, ಸಲಹೆಗಳೇನಿವೆ, ಅದನ್ನು ಸ್ವೀಕಾರ ಮಾಡಿಕೊಂಡು ಮತ್ತೆ ನಾವು ಮೀನು ಮರಿ ಆದಾಯವನ್ನು ಜಾಸ್ತಿ ಮಾಡಬೇಕು, ರಫ್ತಿಗೆ ಯಾವ ರೀತಿ ಗಮನಹರಿಸಬೇಕು, ಅದೆಲ್ಲದರ ಬಗ್ಗೆ ಕೂಡಾ ಚಿಂತನೆ ಮಾಡುತ್ತೇವೆ.

**ಸಭಾಪತಿಯವರು:-** ಕೇಂದ್ರ ಸರ್ಕಾರ ಯೋಜನೆ ಅನುಷ್ಠಾನವಾದಾಗ ಒಂದು ಮಿಷನ್ ಟನ್ ಮೀನು ಉತ್ಪಾದನೆ ಮಾಡಿರುವುದಕ್ಕೆ ರಾಜ್ಯಕ್ಕೆ ಮೊದಲನೆ ಸ್ಥಾನ ಸಿಕ್ಕಿರುವುದಕ್ಕೆ ಅಭಿನಂದನೆಯನ್ನು ಸಹ ಸಲ್ಲಸಲಾಗಿದೆ ಅಲ್ಲವೇ?

**ಶ್ರೀ ಎಸ್.ಅಂಗಾರ:-** ಮಾನ್ಯ ಸಭಾಪತಿಯವರೇ, ಹೌದು.

**ಸಭಾಪತಿಯವರು:-** ಅದನ್ನು ಸಹ ಮಾನ್ಯ ಸದಸ್ಯರಿಗೆ ನೆನಪು ಮಾಡಿದರೆ ಒಳ್ಳೆಯದಾಗುತ್ತಿತ್ತು. ಏಕೆಂದರೆ, ಮಾನ್ಯ ಸದಸ್ಯರು "ಎಲ್ಲಯೂ ಕೆಲಸ ಸರಿಯಾಗಿ ಆಗುತ್ತಿಲ್ಲ" ಎನ್ನುವಂಥ ಪ್ರಶ್ನೆಯನ್ನು ಕೇಳಿದ್ದಾರೆ.

**ಶ್ರೀ ಎಸ್.ಅಂಗಾರ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಿಗೆ ಗೊತ್ತಿರಬಹುದು ಎಂದು ನಾನು ಹೇಳುವುದಕ್ಕೆ ಹೋಗುವುದಿಲ್ಲ. ಆದರೆ, ಇತ್ತೀಚೆಗೆ ಕರ್ನಾಟಕ ರಾಜ್ಯ ಕೂಡಾ ಮೀನುಗಾರಿಕೆಯಲ್ಲಿ ಅಭಿವೃದ್ಧಿ ಹೊಂದುತ್ತಿದೆ ಎನ್ನುವ ದೃಷ್ಟಿಯಿಂದ ಪ್ರಶಸ್ತಿ ಬಂದಿದೆ. ಅದಕ್ಕಾಗಿ ಒಳನಾಡು ಮೀನುಗಾರಿಕೆ, ಕರಾವಳಿ ಮೀನುಗಾರಿಕೆ ಎರಡು ಕ್ಷೇತ್ರದಲ್ಲಯೂ ಹೆಚ್ಚಿನ ಆದಾಯ ತರುವ ದೃಷ್ಟಿಯಿಂದ ಏನೇನು ಬದಲಾವಣೆ ತರಬೇಕು, ಆ ಎಲ್ಲಾ ಬದಲಾವಣೆ ಮಾಡುವಂಥ ಕೆಲಸ ನಡೆಯುತ್ತಿದೆ. ಅದಕ್ಕಾಗಿ ಹೆಚ್ಚು ಒತ್ತು ನೀಡುವಂಥ ಕೆಲಸ ಮಾಡುತ್ತಿದ್ದೇವೆ.

**ಶ್ರೀ ಕೆ.ಎಸ್.ನವೀನ್:-** ಮಾನ್ಯ ಸಭಾಪತಿಯವರೇ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂಥ ಕೆರೆಗಳೇನಿವೆ, ಅದರಲ್ಲಿ ಬರುವಂಥ ಒಂದಿಷ್ಟು ಆದಾಯವನ್ನು ನಮ್ಮ ಗ್ರಾಮ ಪಂಚಾಯತಿಗೆ ಕೊಡುವಂತೆ ಮಾಡಿದರೆ, ಪಂಚಾಯತಿಯವರು ಇಂಡಸ್ಟ್ರೀಸ್ ಮಾಡುವಂಥ ಸಂದರ್ಭದಲ್ಲಿ ಟ್ಯಾಕ್ಸ್ ಹೋಗುತ್ತದೆ. ಅದೇ ರೀತಿ ಗ್ರಾಮ ಪಂಚಾಯತಿಯಲ್ಲಿ ಒಂದು ಸಮಿತಿ ಮಾಡಿ, ಕೆರೆಗಳಿಂದ ಒಂದಿಷ್ಟು ಆದಾಯ ಬರುವಂತೆ ಮಾಡಿದರೆ, ಖಂಡಿತವಾಗಿ ಅಲ್ಲಿಯೂ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದು ಮಾನ್ಯ ಸಚಿವರಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.

**ಶ್ರೀ ಎಸ್.ಅಂಗಾರ:-** ಮಾನ್ಯ ಸಭಾಪತಿಯವರೇ, ಈಗಾಗಲೇ ಜಲಾಶಯಗಳು, ಕೆರೆಗಳಿವೆ, ಅಲ್ಲಿ ಈಗಾಗಲೇ ಮೀನು ಕೃಷಿಗೆ ಹೆಚ್ಚು ಒತ್ತು ನೀಡಿದ್ದೇವೆ. ಗ್ರಾಮ ಪಂಚಾಯತಿಗೆ ಸಂಬಂಧಪಟ್ಟ ಕೆರೆಗಳೇನಿವೆ, ಅದನ್ನು ಗ್ರಾಮ ಪಂಚಾಯತಿಯವರು ಆಯ್ಕೆ ಮಾಡುವುದರಿಂದ ಅಲ್ಲಿ ಮೀನು ಕೃಷಿಗೆ ಸಂಬಂಧಪಟ್ಟಂತೆ ಮೀನು ಮರಿಯನ್ನು ಒದಗಿಸುವಂಥ ಕೆರೆಗಳನ್ನು ಮಾಡುತ್ತಿದ್ದೇವೆ. ಆ ಮೂಲಕ ಪ್ರೋತ್ಸಾಹ ನೀಡುತ್ತೇವೆ.

## ಪ್ರಶ್ನೆ ಸಂಖ್ಯೆ 1117

(ಉತ್ತರವನ್ನು ಲಗತ್ತಿಸಲಾಗಿದೆ)

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದು, ಅವರ ಉತ್ತರವು ಈ ಬಾರಿ ನನಗೆ ಸಮಾಧಾನವಾಗಲಿಲ್ಲ. ಕಳೆದ ಮೂರು ಬಾರಿ ಪ್ರಶ್ನೆಯನ್ನು ಕೇಳಿದ್ದೇನೆ. ಬೆಂಗಳೂರು, ಮೈಸೂರು ದಶಪಥ ರಸ್ತೆಯೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಹಳ ಮಹತ್ವ ಪೂರ್ಣವಾದಂಥ ಯೋಜನೆಯಾಗಿದೆ. ಈ ಭಾಗದ ಅಭಿವೃದ್ಧಿ ಮತ್ತು ಜನರ ಉಪಯೋಗಕ್ಕಾಗಿ ಈ ರಸ್ತೆಯ ಯೋಜನಾ ಗಾತ್ರವನ್ನು ಸುಮಾರು ರೂ.4,473/- ಕೋಟಿ ಖರ್ಚು ಮಾಡಿ ಮಾಡಲಾಗುತ್ತಿದೆ. ಆದರೆ, ನಾವು ಈಗಾಗಲೇ ಈ ರಸ್ತೆಯಲ್ಲಿ ಪ್ರಯಾಣ ಮಾಡುತ್ತಿದ್ದೇವೆ. ರಸ್ತೆಯ ಉಬ್ಬು-ತಗ್ಗುಗಳನ್ನು ಸರಿ ಮಾಡಲಿಲ್ಲ. ಕಾರುಗಳು ಹಳ್ಳಕ್ಕೆ ಬಿದ್ದ ಕೂಡಲೇ ಮತ್ತೇ ಮೇಲಕ್ಕೆ push-up ಆಗುವುದರಿಂದ ನಿಯಂತ್ರಣಕ್ಕೆ ಸಿಗುವುದಿಲ್ಲ. ಅಂತಹ ಉಬ್ಬು-ತಗ್ಗುಗಳಿವೆ. ಜೊತೆಗೆ ಮೇಲಿನ ಸೇತುವೆಯಲ್ಲಿ ಮಳೆ ಬಂದಾಗ ನೀರು ನಿಲ್ಲುತ್ತದೆ. ಆ ನೀರು ತಕ್ಷಣವೇ ಕೆಳಗಡೆ ಹೋಗುವಂಥ ಕೆಲಸವನ್ನು ಮಾಡಲಿಲ್ಲ. ಇದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಅದರಲ್ಲಿಯೂ ಮಳೆಗಾಲದಲ್ಲಿ ನೀರು ಸಂಚಾರ ಮಾಡುವಾಗ ಎದುರುಗಡೆ ಬರುವ ವಾಹನಗಳಿಗೆ ಬಹಳ ತೊಂದರೆಯಾಗುತ್ತಿದೆ. ಇದರ ಜೊತೆಗೆ ರೈತರು, ಸ್ಥಳೀಯರು ತಿರುಗಾಡಲು ಏಕೋವರೆ ಮೀಟರ್‌ವರೆಗೂ ಸರ್ವಿಸ್ ರಸ್ತೆ ಮಾಡಲಾಗುತ್ತಿದೆ. ಇದಕ್ಕೆ ಚರಂಡಿಗಳಲ್ಲದೇ ಬರುವಂಥ ಮಳೆ ನೀರು ರಸ್ತೆಯಲ್ಲಿ ಇರುತ್ತದೆ. ಅಲ್ಲಿ ರೈತರು ಸ್ಥಳೀಯರು, ರೈತರು ತಿರುಗಾಡಲು ಸಾಧ್ಯವಾಗುತ್ತಿಲ್ಲ. ಸರ್ವಿಸ್ ರಸ್ತೆ ಕ್ವಾಲಿಟಿ ರಸ್ತೆಯಾಗುತ್ತಿಲ್ಲ. ಇದರ ಜೊತೆಗೆ ರಸ್ತೆಯ ಉದ್ದಕ್ಕೂ ಪ್ರಾಣಿಗಳು, ಮತ್ಯಾವುದೇ ಅಡೆ-ತಡೆಯಾಗಬಾರದೆಂಬ ದೃಷ್ಟಿಯಿಂದಾಗಿ ಬ್ಯಾರಿಕೇಡ್ ಹಾಕಿದ್ದಾರೆ. ಅದರ ಜೊತೆಗೆ ತಂತಿ ಬೇಲ ಸಹ ಹಾಕಲಾಗಿದ್ದು, ಅದೂ ಸಹ ಬಹಳಷ್ಟು ಕಡೆಗಳಲ್ಲಿ ತುಕ್ಕು ಹಿಡಿದು ಕೆಳಗಡೆ ಬಿದ್ದು ಹೋಗಿವೆ. ಅಂತಹ ಒಂದು ಕಳಪೆ ತಂತಿ ಬೇಲೆಯನ್ನು ಹಾಕಿದ್ದಾರೆ. ಮುಖ್ಯವಾಗಿ ರಾಮನಗರ, ಚೆನ್ನಪಟ್ಟಣ, ಮದ್ದೂರು, ಮಂಡ್ಯ ಈ ನಾಲ್ಕು ಪ್ರಮುಖ ಪಟ್ಟಣಗಳು ಅದರ ಮಧ್ಯೆಲ್ಲ ಸಿಲುಕಿರುವಂಥದಾಗಿದೆ.

(ಮುಂದು)



(1246) 28.12.2022/11.50/ಎಸ್ಕೆ-ವಿಕೆ

(ಉಪಸಭಾಪತಿಯವರ ಉಪಸ್ಥಿತಿ)

**ಶ್ರೀ ಮರಿತಿಬ್ಬೇಗೌಡ(ಮುಂದು):-**

ರಾಮನಗರ ತಾಲ್ಲೂಕು ರೇಷ್ಮೆ ನಾಡ ಆಗಿದೆ. ಚನ್ನಪಟ್ಟಣ ತಾಲ್ಲೂಕು ಬೊಂಬೆ ನಾಡಾಗಿದೆ. ಮದ್ದೂರು ತಾಲ್ಲೂಕು ಸ್ವತಂತ್ರ ಹೋರಾಟಗಾರರು ಕಹಳೆಯನ್ನು ಮಾಡಿರುವಂತಹದ್ದು. ಮಂಡ್ಯ ಜಿಲ್ಲಾ ಕೇಂದ್ರ ಪಾರ್ಲಿಮೆಂಟರಿ ಕ್ಷೇತ್ರವಾಗಿದೆ. ರಾಷ್ಟ್ರೀಯ ಹೆದ್ದಾರಿಯು ಈ ಪಟ್ಟಣಗಳ ಮಧ್ಯೆ ಎಲ್ಲಯೂ ಹಾದು ಹೋಗದೇ bypass ನಲ್ಲಿ ಹೋಗುತ್ತದೆ. ಆದರೆ ಇಲ್ಲಿರುವ ಜನರು ಈ ರಸ್ತೆಯನ್ನು ಉಪಯೋಗ ಮಾಡಿಕೊಳ್ಳುವುದಕ್ಕೆ ಸಂಪರ್ಕವಿರುವುದಿಲ್ಲ. ಅವರುಗಳು ಈ ಪಟ್ಟಣಗಳು ಬಂದಾಗ ಆ ಭಾಗದ ಜನರು ರಸ್ತೆ ಬರಲು ಸೌಕರ್ಯವನ್ನು ಕಲ್ಪಿಸಿಲ್ಲ. ಉದಾಹರಣೆಗೆ ಮದ್ದೂರಿಗೆ ಚನ್ನಪಟ್ಟಣ ತಾಲ್ಲೂಕನ್ನು ಕೊಟ್ಟಿದ್ದಾರೆ....

**ಉಪ ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡರೇ, ಮೊದಲು ಏನು ಮಾಡಬೇಕೆಂಬುದರ ಬಗ್ಗೆ ಹೇಳಿ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಅದನ್ನೇ ನಾನು ಹೇಳುತ್ತಿದ್ದೇನೆ.

**ಉಪ ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡರೇ, ತಾವು ವಿವರವಾಗಿ ಹೇಳಬೇಡಿ. ಪ್ರಶ್ನೆಗಳನ್ನು ಮಾತ್ರ ಕೇಳಿ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಅದನ್ನೇ ನಾನು ಹೇಳುತ್ತಿದ್ದೇನೆ.

**ಉಪ ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡರೇ, ಸಮಯ...

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಅದರ ಸಮಸ್ಯೆಗಳ ಬಗ್ಗೆ ಹೇಳುತ್ತಿದ್ದೇನೆ. ಈ ಮದ್ದೂರು ಜನ ರಸ್ತೆಗೆ ಬರಬೇಕೆಂದರೆ, ಚನ್ನಪಟ್ಟಣದ ರಸ್ತೆಗೆ ಬಂದು ಹೋಗಬೇಕು. ಚನ್ನಪಟ್ಟಣ ರಸ್ತೆಯಿಂದ ಮದ್ದೂರಿಗೆ ಮಂಡ್ಯದ ಜನರು ಹೋಗಬೇಕು. ಮಂಡ್ಯ ಜಿಲ್ಲೆಯಲ್ಲಿ ಸುಮಾರು 680 ಎಕರೆ ಕಬ್ಬು ಬೆಳೆಯುವಂತಹ ಜಮೀನನ್ನೇ ಭೂಸ್ವಾಧೀನಪಡಿಸಿಕೊಂಡಿದ್ದಾರೆ. ಆದರೆ ಸರ್ಕಾರ

ಪರಿಹಾರ ಕೊಟ್ಟರಬಹುದು. ಅವರಿಗೆ ಸರಿಯಾದ ಸಮಯಕ್ಕೆ ಪರಿಹಾರ ಕೊಡುತ್ತಿಲ್ಲ. ಇದರಲ್ಲಿ ಬಹಳಷ್ಟು ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ನೋಡಿಕೊಳ್ಳತಕ್ಕಂತಹ Project Director ರಾದ ಶ್ರೀಧರ್ ಎಂಬುವವರು ಯಾರೂ ದೂರವಾಣಿ ಕರೆ ಮಾಡಿದರೂ, ಅವರು ದೂರವಾಣಿ ಕರೆಗೆ ಸಿಗುತ್ತಿಲ್ಲ. ಆ ಅಧಿಕಾರಿ ಯಾರ ಸಮಸ್ಯೆಯನ್ನು ಕೇಳುತ್ತಿಲ್ಲ. ಆ ಅಧಿಕಾರಿ ಏನಾದರೂ ಮಂಡ್ಯ ಕಡೆ ಸಿಕ್ಕಿದರೆ, ರೈತರು ಅವರನ್ನು ಕಟ್ಟಹಾಕಿ, ಚಾಟಿಯಲ್ಲಿ ಹೊಡೆಯುತ್ತಾರೆ. ಅಮೇಲೆ ಅವರನ್ನು ಜೈಲಿಗೆ ಹಾಕಿ. ಅವರನ್ನು ಚಾಟಿಯಲ್ಲಿ ಹೊಡೆಯುತ್ತಿರುವಾಗ, ಅವರನ್ನು ಜಡಿಸಿಕೊಂಡು ಬರಲು ಮಾನ್ಯ ಸಚಿವರು ಬರಬೇಕಾಗುತ್ತದೆ. ಇಂತಹ ಒಂದು ಪರಿಸ್ಥಿತಿ ಇದೆ. ದಯಮಾಡಿ, ನಾನು ತಮ್ಮ ಮೂಲಕ ಮಾನ್ಯ ಸಚಿವರಲ್ಲಿ ಕೇಳಿಕೊಳ್ಳುವುದೇನೆಂದರೆ, ಮಂಡ್ಯ ಮತ್ತು ಶ್ರೀರಂಗಪಟ್ಟಣದ ಜನರು ಈ ರಸ್ತೆಯನ್ನು ಉಪಯೋಗಿಸುವುದಕ್ಕಾಗುವುದಿಲ್ಲವೇ ಹೇಗೆ? ಈ ರಸ್ತೆಯ ತಳಭಾಗದಲ್ಲಿ ಹೋಟೆಲ್, ಪೆಟ್ರೋಲ್ ಬಂಕ್, ವಾಣಿಜ್ಯೋದ್ಯಮಗಳು ಎಷ್ಟೊಂದು ಸಮೃದ್ಧವಾಗಿತ್ತು. ಈಗ ಈ ರಸ್ತೆ ಬಂದಿದ್ದರಿಂದ ಆ ಭಾಗದ ಜನರಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ನಾನು ಹೇಳುವುದೇನೆಂದರೆ, ಪ್ರಮುಖ ಪಟ್ಟಣಗಳ ಜನರು ಈ ರಸ್ತೆಯನ್ನು ಉಪಯೋಗಿಸುವಂತಹದ್ದಾಗಬೇಕು. ಬೆಂಗಳೂರಿನ ಹೆಬ್ಬಾಳದಲ್ಲಿ Clover-Leaf junction ಎಂದು ಮಾಡಿದ್ದೀರಿ.

**ಉಪ ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡರೇ, ಅದು ಇರಲಿ. ಮಾನ್ಯ ಸಚಿವರೇ, ತಾವು ಮಾತನಾಡಿ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಬೆಂಗಳೂರಿನ ಹೆಬ್ಬಾಳದಲ್ಲಿ Clover-Leaf ಎಂದು ಮಾಡಿದ್ದು, ಆ ಭಾಗದ ಜನರು ಹತ್ತುವುದಕ್ಕೆ ಮತ್ತು ಇಳಿಯುವುದಕ್ಕೆ ಹಾಗೂ ವ್ಯಾಪಾರ ವಹಿವಾಟನ್ನು ಪಾರಂಭ ಮಾಡುವುದಕ್ಕೆ ಮಾಡಿದ್ದೀರಿ.

**ಉಪ ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡರೇ, ಬೆಂಗಳೂರಿನ ವಿಷಯದ ಬಗ್ಗೆ ಇಲ್ಲಿ ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಗೆ ಮಾನ್ಯ ಸಚಿವರೇ ಉತ್ತರ ಕೊಡಿ. ಮಾನ್ಯ ಮರಿತಿಬ್ಬೇಗೌಡರೇ ದಯವಿಟ್ಟು ಕುಳಿತುಕೊಳ್ಳಿ. ತಾವು ಉಪ ಪ್ರಶ್ನೆ ಕೇಳಿ. ತಾವು

ಕೇಳುವಂತಹ ಪ್ರಶ್ನೆಯನ್ನು present ಮಾಡಿ. ಮಾನ್ಯ ಸಚಿವರು ಉತ್ತರ ಹೇಳಿದಾಗ, ತಮಗೆ satisfaction ಇಲ್ಲವೆಂದಾಗ,

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಎಲ್ಲವೂ ಉಪ ಪ್ರಶ್ನೆ. ಈ project ನಲ್ಲಿ ಯಾವುದು ಆಗಿಲ್ಲವೆಂದು ಮಾನ್ಯ ಸಚಿವರಿಗೆ ಕೇಳುತ್ತಿದ್ದೇನೆ.

**ಉಪ ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡರೇ, ತಾವು ಅಷ್ಟು ಹೊತ್ತಿನಿಂದ ಬೆಂಗಳೂರು, ಹೆಬ್ಬಾಳ ಬಗ್ಗೆ ಮಾತನಾಡಿದರೆ, ತಾವು ಕೇಳಿರುವ ಪ್ರಶ್ನೆಯೆಲ್ಲ ಏನಿದೆ, ಅದರ ಬಗ್ಗೆ ಮಾತ್ರ ತಾವು ಪ್ರಶ್ನೆ ಕೇಳ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ನಾನು ಕೇಳಿರುವ ಪ್ರಶ್ನೆಗೆ ಉತ್ತರ ಬಂದಿಲ್ಲವೆಂದು ನಾನು ಕೇಳುತ್ತಿದ್ದೇನೆ.

**ಉಪ ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡರೇ, ದಯವಿಟ್ಟು, ಈಗ ಸಮಯವಿಲ್ಲ. ತಮ್ಮ ಪ್ರಶ್ನೆ ಏನಿದೆಯೋ, ಅಷ್ಟು ಮಾತ್ರ ಪ್ರಶ್ನೆ ಕೇಳ. ಪ್ರಶ್ನೋತ್ತರ ವೇಳೆ ಪ್ರಾರಂಭವಾಗಿ ಈಗಾಗಲೇ ಒಂದು ಗಂಟೆ ಸಮಯವಾಗಿದೆ. ಈಗಾಗಲೇ ಆರು ಪ್ರಶ್ನೆ ಮಾತ್ರವಾಗಿದೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ನಾನು ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ,...

**ಉಪ ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡರೇ, ತಮಗೆ ಮಾತನಾಡುವುದಕ್ಕೆ ಅವಕಾಶ ಕೊಡುವುದಕ್ಕಾಗುವುದಿಲ್ಲ. ಮಾನ್ಯ ಸಚಿವರೇ, ತಾವು ಉತ್ತರ ಕೊಡಿ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ನಾನು ತಮ್ಮ ಮೂಲಕ ಮಾನ್ಯ ಸಚಿವರಿಗೆ ಕೇಳಿಕೊಳ್ಳುವುದೇನೆಂದರೆ, ದಯವಿಟ್ಟು, ಮಾನ್ಯ ಸಚಿವರು ಒಂದು ದಿನ ಪೂರ್ಣವಾಗಿ ಬಿಡುವು ಮಾಡಿಕೊಂಡು ಆ ಭಾಗಕ್ಕೆ ಖುದ್ದಾಗಿ ಭೇಟಿ ನೀಡಿ ಮತ್ತು ಆ ಭಾಗದ ಜನಪ್ರತಿನಿಧಿಗಳು ಕರೆದುಕೊಳ್ಳಿ. ಮಾನ್ಯ ಸಚಿವರು ನೀಡಿರುವ ಉತ್ತರದಲ್ಲಿ ನಮ್ಮ ರಾಜ್ಯದ್ದು ಏನಿಲ್ಲ, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ವರದಿಯನ್ನು ಕೊಡುತ್ತಾರೆ. ಆ ವರದಿಯನ್ನು ಮಾತ್ರ

ಕೊಟ್ಟಿದ್ದೀರಿ. ನನ್ನ ಪ್ರಶ್ನೆ ಏನೆಂದರೆ, ಕಾಮಗಾರಿಯ ಗುಣಮಟ್ಟ ಮತ್ತು ಸೌಕರ್ಯದ ಬಗ್ಗೆ ಮಾತ್ರ ಪ್ರಶ್ನೆ ಕೇಳಿದ್ದೇನೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ವರದಿ ಏನು ಕೊಟ್ಟಿದ್ದಾರೋ, ಅದು ಮಾತ್ರ ಕೊಡುತ್ತಿದ್ದೀರಿ. ಹಾಗಾದರೆ, ನಮ್ಮ ರಾಜ್ಯದಲ್ಲಿ ಆಗಿರುವಂತಹ ಈ ಕಾಮಗಾರಿಯ ಬಗ್ಗೆ ಕಳಪೆ ಕಾಮಗಾರಿ ಇರಬಹುದು ಮತ್ತು ಸವಲತ್ತುಗಳನ್ನು ಕೊಡತಕ್ಕದ್ದು ಇರಬಹುದು. ಈ project ನಲ್ಲಿರತಕ್ಕಂಥ ವಿಚಾರಗಳನ್ನೆಲ್ಲಾ ಮಾನ್ಯ ಸಚಿವರು ಪರಿಶೀಲನೆ ಮಾಡಿ. ಅದನ್ನು ಸರಿಪಡಿಸುವುದಕ್ಕೆ ಮಾನ್ಯ ಲೋಕೋಪಯೋಗಿ ಸಚಿವರಿಗೆ ಅಧಿಕಾರ ಇಲ್ಲವೇ? ದಯವಿಟ್ಟು, ಮಾನ್ಯ ಸಚಿವರು ಒಂದು ದಿನ ಅಲ್ಲಿಗೆ ಭೇಟಿ ನೀಡಿ, ಆ ಭಾಗದ ಜನಪ್ರತಿನಿಧಿಗಳನ್ನು ಕರೆದುಕೊಳ್ಳಿ. ಇದಕ್ಕೆ ಸಂಬಂಧಪಟ್ಟಂತ ಶ್ರೀಧರವರನ್ನು ಕರೆಸಿ. ದಯವಿಟ್ಟು, ಮಾನ್ಯ ಸಚಿವರೇ, ಅಲ್ಲಿಗೆ ಬಂದು ಪ್ರತ್ಯಕ್ಷವಾಗಿ ನೋಡಿ ಸರ್ವೆ ಮಾಡಿ. ಅದು ನಿಜಕ್ಕೂ ಕೂಡ ತಪ್ಪಾಗಿದ್ದರೆ, ಅದನ್ನು ಸರಿಪಡಿಸುವಂತಹ ಕೆಲಸವನ್ನು ಮಾಡಿಸಿ.

**ಉಪ ಸಭಾಪತಿಯವರು:-** ಮಾನ್ಯ ಸಚಿವರೇ, ತಾವು ಮಾತನಾಡಿ.

**ಶ್ರೀ ಸಿ.ಸಿ. ಪಾಟೀಲ್:-** ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರು ಮಹತ್ವವಾದ ಪ್ರಶ್ನೆಯನ್ನು ಕೇಳಿದ್ದಾರೆ. ಅವರು ಕೇಳಿರುವ ಬಗ್ಗೆ ನಾನು ಉತ್ತರವನ್ನು ಒದಗಿಸಿದ್ದೇನೆ. ನಾನು ಅಲ್ಲಿಗೆ ಬಂದು ನೋಡಬೇಕೆಂದು ಮಾನ್ಯ ಸದಸ್ಯರು ಹೇಳಿದ್ದಾರೆ. ಈಗಾಗಲೇ ಎರಡು ಬಾರಿ ಆ ಭಾಗಕ್ಕೆ ಹೋಗಿ ನೋಡಿಕೊಂಡು ಬಂದಿದ್ದೇನೆ. ರಾಮನಗರ, ಮಂಡ್ಯಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿಯವರ ಕರೆಗೆ ನಾನು ಸ್ಪಂದಿಸಿ, ನಮ್ಮ ಮುಖ್ಯಮಂತ್ರಿಗಳು ಕೇವಲ ಒಂದು ಗಂಟೆಯಲ್ಲಿ ಆ ಭಾಗಕ್ಕೆ ಭೇಟಿಯನ್ನು ನೀಡಿದ್ದಾರೆ. ಆ ಸಂದರ್ಭದಲ್ಲಿ ಆದಂತಹ ಮಳೆಯ ಗಾತ್ರವನ್ನು ಮಾನ್ಯ ಮರಿತಿಬ್ಬೇಗೌಡರು ಸ್ವಲ್ಪ ಗಮನಿಸಬೇಕು. ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆಗಳಿಗೆ ನಾನು ಎಲ್ಲದಕ್ಕೂ ಸರಾಸರಗಾಗಿ ಇಲ್ಲ ಎಂದು ನಾನು ಹೇಳುವುದಕ್ಕೆ ಹೋಗುವುದಿಲ್ಲ. ಆದರೆ ಕೆಲವೊಂದು ಸಮಸ್ಯೆಗಳಿವೆ. ಮಾನ್ಯ ಸದಸ್ಯರು ಹೇಳಿದಂತೆ ರೂ.4.473 ಕೋಟಿಗಳನ್ನು ಖರ್ಚು ಮಾಡುತ್ತಿರುವಂತಹ ರಸ್ತೆಯಾಗಿದೆ. ರಸ್ತೆಯ ಒಟ್ಟು ಉದ್ದ 117.30 ಕಿಲೋ ಮೀಟರ್ ಆಗಿದೆ. ರಾಮನಗರದಲ್ಲಿ ಮಳೆ ಹೆಚ್ಚಾದಂತಹ ಸಂದರ್ಭದಲ್ಲಿ under passage ಇತ್ತು ಮತ್ತು ಸ್ವಲ್ಪ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

downstream ಇತ್ತು. ಅಲ್ಲಿ engineers ಯಾವ ಪ್ರಮಾಣದಲ್ಲಿ ಮಳೆಯಾಗುತ್ತದೆ? ಆ ನೀರು ಹರಿದುಹೋಗುವುದಕ್ಕೆ passage ಮಾಡಬೇಕಾಗಿರುತ್ತದೆ. ಆಗ ಎರಡೂರು ಪಟ್ಟು ಮಳೆಯಾದಾಗ, ಇಂತಹ ಸಮಸ್ಯೆಗಳು ಉದ್ಭವಿಸುವುದು ಸಹಜ. ಬೆಂಗಳೂರುನಲ್ಲರುವ ಗಠಾರದ ಬಗ್ಗೆ ನೋಡಿದಾಗ, ಗಠಾರಗಳಿಗಿಂತ ಇನ್ನೂ ಹೆಚ್ಚಿಗೆ ಮಳೆ ನೀರು ಬಂದಾಗ, ರಸ್ತೆಯ ಮೇಲೆ ಹರಿದು ಬರುತ್ತದೆ. ಆ ಒಂದು ಸಂದರ್ಭದಲ್ಲಿ ಆಗಿತ್ತು. ಅದನ್ನು ಸರಿಪಡಿಸುವುದಕ್ಕೆ ಸೂಚನೆ ಮತ್ತು ಸಲಹೆಗಳನ್ನು ಕೊಟ್ಟಿದ್ದೇವೆ. ಮಾನ್ಯ ಸದಸ್ಯರು ಉಬ್ಬು-ತಗ್ಗುಗಳಿಗೆ ಎಂದು ಹೇಳಿದ್ದಾರೆ. ಉಬ್ಬು-ತಗ್ಗು ಸರಿಪಡಿಸುವಂತಹದಕ್ಕೆ ಸೂಚನೆಯನ್ನು ಕೊಡುತ್ತೇನೆ. ಯಾವ ಕಾರಣಕ್ಕಾಗಿ ನೀರು ಹರಿದು ಒಳಗೆ ಬಂತು ಎಂದರೆ, there are so many reasons. ಮಾನ್ಯ ಸದಸ್ಯರು ಹೇಳಿದಂತಹ ಭಾಗದಲ್ಲಿ ನಾರಾಯಣಸ್ವಾಮಿ ಗುರುಕುಲದವರು ಕೆಲವು ಕಡೆ encroachment ಮಾಡಿಕೊಂಡಿದ್ದರು. ಅದರ ಕೆಳಗಡೆ ಅದೊಂದು ಆಗಿತ್ತು. Shashigirihalli toll plaza ಬಳಿ ಹೇಳಬೇಕೆಂದರೆ, ರಾಜಕಾಲುವೆಗಳೆಲ್ಲವೂ block ಆಗಿತ್ತು. Shashigirihalli toll plaza ಬಳಿ ನಿರಂತರವಾಗಿ ಸುರಿದ ಮಳೆಯಿಂದ ಕಲ್ಲು, ಕಸ, ಕಡ್ಡಿ ತುಂಬಿ drainage ನಲ್ಲಿ ಬಂದ್ ಆಗಿದ್ದವು. ಅದನ್ನು ಕ್ಲಿಯರ್ ಮಾಡಿಸುವುದಕ್ಕೆ ಸಂಬಂಧಪಟ್ಟ ಇಲಾಖೆಯವರಿಗೆ ಸೂಚನೆಯನ್ನು ಕೊಟ್ಟಿದ್ದೇನೆ. ಅಲ್ಲಿ elephant corridor ಇರುವುದರಿಂದ ಸ್ವಲ್ಪ cautious ಆಗಿ ನೋಡಬೇಕಾಗುತ್ತದೆ. ಮಾನ್ಯ ಸದಸ್ಯರು ಮುಖ್ಯವಾಗಿ ಕೇಳುವಂತಹ ಪ್ರಶ್ನೆ ಏನೆಂದರೆ, ಬೇರೆ ಬೇರೆ ಗ್ರಾಮಗಳಿಗೆ ಮಧ್ಯೆದಲ್ಲ ರಸ್ತೆ ಇರಬೇಕೆಂದು ಕೇಳಿದ್ದಾರೆ. ಇದೊಂದು ದೊಡ್ಡ ಪ್ರಮಾಣದಲ್ಲಿ project ಮಾಡುವಾಗ, ಅದರ ಅನುಕೂಲತೆಗಳು ಮತ್ತು ಅನಾನುಕೂಲತೆಗಳು ಇರುತ್ತದೆ. It is Bangalore-Mysore Express Highway. Express Highway ನಲ್ಲಿ ಈ end ನಿಂದ ಆ end ವರೆಗೂ ಒಂದು ಕಡೆ ಅಥವಾ ಎರಡು ಕಡೆ exit ಮತ್ತು ಒಳಗೆ ಬರುವುದಕ್ಕೆ ದಾರಿ ಇರುತ್ತದೆ. ಉದಾಹರಣೆಗೆ ಹೇಳುವುದಾದರೆ, ಪುಣೆ - ಬೆಂಗಳೂರಿಗೆ ಹೊಸ ರಸ್ತೆಯನ್ನು ಮಾಡುವಂತಹ ಒಂದು provision ಇದೆ. ಅದು ನಮ್ಮ ಗದಗ್ ಜಿಲ್ಲೆ ಮೇಲೆ ಹಾದು ಹೋಗಿ entire ಗದಗ್ ಜಿಲ್ಲೆಯಲ್ಲಿ ಒಂದೇ ಕಡೆ ಅದಕ್ಕೆ exit ಮತ್ತು entrance ಇದೆ. ಈ ಕಾರಣಕ್ಕಾಗಿ National Highway Authority of India ದವರು what is the ultimate purpose of the express highway

ಎಂದರೆ, ಬೆಂಗಳೂರಿನಿಂದ ಮೈಸೂರಿಗೆ ಹಾದು ಹೋಗುವವರಿಗೆ ಮಾತ್ರ ಆ ರಸ್ತೆ. ಆ ಕಾರಣಕ್ಕಾಗಿ ಇದು ಸ್ವಲ್ಪ ಕಷ್ಟ ಸಾಧ್ಯ ಎನ್ನುವಂತಹ ಮಾತನ್ನು ಹೇಳುತ್ತೇನೆ. ಉಳಿದ ನೀರು ಹರಿಯುವಂತಹದ್ದು ಮತ್ತು ಉಬ್ಬು-ತಗ್ಗುಗಳು ಇವೆಯೆಲ್ಲಾ, ಅದರ ಬಗ್ಗೆ ನಾನು ಸೂಚನೆಯನ್ನು ಕೊಡುತ್ತೇನೆ. ಮುಂದಿನ ಅಧಿವೇಶನದೊಳಗಾಗಿ, ನಾನು ಇನ್ನೊಮ್ಮೆ ಆ ಸ್ಥಳಕ್ಕೆ ಪರಿಶೀಲನೆ ಮಾಡುವುದಕ್ಕೆ ಅಧಿಕಾರಿಗಳನ್ನು ಕರೆದುಕೊಂಡು ಬರುತ್ತೇನೆ. NHAI ನ ಅಧಿಕಾರಿಗಳು ಕೂಡ ಬದಲಿಯಾಗಿದ್ದಾರೆ. Project Director ಬಗ್ಗೆ ನನಗೆ ಮಾಹಿತಿ ಇಲ್ಲ. ಈಗತಾನೇ NHAI ಅಧಿಕಾರಿಯವರ ಜೊತೆ ಚರ್ಚೆ ಮಾಡಿದ್ದೇನೆ. ಇದೊಂದು ಮತ್ತು ಇನ್ನೊಂದು ಶಿರಾಡಿಫಾಲ್ ರಸ್ತೆಯ ಬಗ್ಗೆ ಅವರ ಗಮನವನ್ನು ಸೆಳೆದಿದ್ದೇನೆ. ಅದನ್ನು ಖಂಡಿತವಾಗಿ ಆದಷ್ಟು ಬೇಗನೆ ಸರಿಪಡಿಸುವಂತಹ ಭರವಸೆಯನ್ನು ಕೊಟ್ಟಿದ್ದಾರೆ. NHAI ದವರ important ರಸ್ತೆ ಇದ್ದುದರಿಂದ, ಇದಕ್ಕೆ ಇದ್ದಂತಹ ಅಡೆ-ತಡೆಗಳನ್ನು ನಿವಾರಿಸುವುದಕ್ಕೆ ಸರ್ಕಾರ ಬದ್ಧವಾಗಿದೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರೇ, ತಾವು ಅಲ್ಲಿಗೆ ಬನ್ನಿ ಮತ್ತು ನಮಗೂ ಕೂಡ ತಿಳಿಸಿದರೆ, ನಾವು ಕೂಡ ಅಲ್ಲಿಗೆ ಬರುತ್ತೇವೆ. ನಾನು ಹೇಳುವುದೇನೆಂದರೆ, express highway ನಲ್ಲಿ ಇಷ್ಟೆಲ್ಲಾ ಭೂಮಿ ಕೊಟ್ಟಿರುವ ಜನರೇ ಈ ರಸ್ತೆಗೆ ಬರುವುದಕ್ಕೆ ಆಗದ ಹಾಗೆ ತಾವು ಮಾಡುವುದಾದರೆ, ತಮ್ಮ speed ಆಗಲೇ ಮತ್ತೊಂದಾಗಲೇ, ಏನೂ ಅಡ್ಡಿಯಾಗುತ್ತದೆ? ಮಂಡ್ಯ ಪಟ್ಟಣದ ಜನರು ಮತ್ತು ಸುತ್ತಮುತ್ತಲಿನ ಜನರು ಅಲ್ಲಿರುವ ರಸ್ತೆಗೆ ಪ್ರವೇಶ ಮಾಡುವುದಕ್ಕೆ express highway ನ speed ಗೆ ಏನಾದರೂ ಅಡ್ಡಿಯಾಗುತ್ತದೆಯೇ? ಮದ್ದೂರು ಜನರು ಈ ರಸ್ತೆಯನ್ನು ಬಳಸಿಕೊಳ್ಳುವುದಕ್ಕಾಗುವುದಿಲ್ಲವೆಂದರೆ, ಭೂಮಿ ಕೊಟ್ಟಿರುವ ಆ ಭಾಗದ ಜನರು express highway ಎಂದರೆ, ಬೆಂಗಳೂರಿನಿಂದ ಹೊರಟವರು ಮೈಸೂರು ತಲುಪುವುದು. ಮೈಸೂರಿನಿಂದ ಬೆಂಗಳೂರಿಗೆ ತಲುಪುವುದು ಎಂದರೆ ಈ ಭಾಗ ಅಭಿವೃದ್ಧಿಯಾಗುವುದು ಹೇಗೆ? ಇದಕ್ಕೆ speed ಗೆ ಏನಾದರೂ ಅಡ್ಡಿಯಾಗುತ್ತದೆಯೇ? ಮಂಡ್ಯ ಜನರು ಈ ರಸ್ತೆಯ ಓಡಾಡುವುದಕ್ಕೆ ವೇಗಕ್ಕೆ ಏನಾದರೂ ಅಡ್ಡಿಯಾಗುತ್ತದೆಯೇ.

**ಉಪ ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡರೇ, ಆಯಿತು. ತಾವು ಪ್ರಶ್ನೆ ಕೇಳಿದ್ದೀರಾ. ಮಾನ್ಯ ಸಚಿವರೇ, ತಾವು ಉತ್ತರ ಕೊಡಿ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ದಯವಿಟ್ಟು, ಮಾನ್ಯ ಸಚಿವರು ಇದನ್ನು ಪರಿಶೀಲಿಸಬೇಕು.

**ಉಪ ಸಭಾಪತಿಯವರು:-** ಮಾನ್ಯ ಸಚಿವರೇ, ಮಾನ್ಯ ಸದಸ್ಯರು ಕೇಳಿರುವ ಪ್ರಶ್ನೆಗೆ ಉತ್ತರವನ್ನು ಕೊಡಿ. ಮಾನ್ಯ ಮರಿತಿಬ್ಬೇಗೌಡರು ಸುಮ್ಮನೆ ಕುಳಿತುಕೊಳ್ಳುವುದಿಲ್ಲ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಈಗ fence ಎಲ್ಲವೂ ತುಕ್ಕು ಹಿಡಿದು ಹಾಳಾಗಿ ಹೋಗಿದೆ.

**ಉಪ ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡರಿಗೆ ಎಷ್ಟು ಹೇಳಿದರೂ ಕೂಡ ಅವರಿಗೆ ಅರ್ಥವಾಗುತ್ತಿಲ್ಲ. ಸಮಯದ ಅಭಾವ ಇದೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, service ರಸ್ತೆಯಲ್ಲಿ ಚರಂಡಿಗಳಲ್ಲದೆ ನೀರಿನ ಮಯವಾಗಿದೆ.

**ಉಪ ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡರ ಕೇಳಿರುವ ಪ್ರಶ್ನೆಗೆ ಮಾನ್ಯ ಸಚಿವರೇ, ತಾವು ಉತ್ತರವನ್ನು ಕೊಡಿ. ಮಾನ್ಯ ಸದಸ್ಯರು ಹೇಳಿದ್ದನ್ನು ಅರ್ಥ ಮಾಡಿಕೊಂಡಿಲ್ಲವೆಂದರೆ ನಾವು ಏನು ಮಾಡುವುದಕ್ಕಾಗುತ್ತದೆ?

**ಶ್ರೀ ಸಿ.ಸಿ. ಪಾಟೀಲ್:-** ಮಾನ್ಯ ಸಭಾಪತಿಯವರೇ, ಮಾನ್ಯ ಮರಿತಿಬ್ಬೇಗೌಡರು ಕೇಳಿರುವ ಪ್ರಶ್ನೆಗೆ ನಾನು ಪೂರ್ಣವಾಗಿ ಉತ್ತರವನ್ನು ಕೊಡುತ್ತೇನೆ. ಇದು express highway ಆಗಿದ್ದರಿಂದ, ರಸ್ತೆಯ ಮಧ್ಯೆದಲ್ಲ ಬರುವಂತಹ ಜಿಲ್ಲಾ ಮತ್ತು ತಾಲ್ಲೂಕು headquarter ಆಗಿರುವಂತಹದ್ದಕ್ಕೆ entrance ಮತ್ತು exit ಕೊಡಿರಿ ಎಂದು ವಿಧಾನ ಪರಿಷತ್ತು ಮತ್ತು ವಿಧಾನಸಭೆಯ ಸದಸ್ಯರೊಂದಿಗೆ ಒಕ್ಕೂಟದ ಒತ್ತಾಯವಿದೆ ಎಂದು ನಾನು ತಮ್ಮ ಪರವಾಗಿ ಎರಡೂರು ಕಡೆ entrance ಮತ್ತು

exit ಕೊಡುವುದಕ್ಕೆ NHAI ಮತ್ತು ಕೇಂದ್ರ ಸಚಿವರಾದ ನಿತಿನ್ ಗಡ್ಕರಿಯವರಿಗೆ ಮನವಿ ಮಾಡಿಕೊಂಡು ಬರುತ್ತೇನೆ. ಅವರು ಕೊಡುವುದು ಅಥವಾ ಬಿಡುವುದು ಅವರಿಗೆ ಬಿಟ್ಟಂತಹ ವಿಚಾರ. ಅವರಿಗೆ ಕೊಡುವುದಕ್ಕೆ ನಾನಂತೂ ಕೇಳಿಕೊಳ್ಳುತ್ತೇನೆ. ಇದೇ 4-5ನೇ ತಾರೀಖಿಗೆ ಸನ್ಮಾನ್ಯ ಗಡ್ಕರಿಯಲ್ಲಿ ಬರುವಂತಹ ಸಂದರ್ಭದಲ್ಲಿ ಈ ಪ್ರಸ್ತಾವನೆಯನ್ನು ಇಡುತ್ತೇನೆ. Regarding barricade ರಸ್ತೆ ಸಂಪೂರ್ಣವಾದ ಹಳೆ barricade ಅನ್ನು ಹೊಸ barricade ಅನ್ನು ಹಾಕುವುದಕ್ಕೆ ನಾವು ಕ್ರಮವನ್ನು ತೆಗೆದುಕೊಳ್ಳುತ್ತೇನೆ. ಸನ್ಮಾನ್ಯ ಗಡ್ಕರಿಯವರು ಇದೇ ರಸ್ತೆ ಭೇಟಿ ಮಾಡಲು 5ನೇ ತಾರೀಖು ಬರುತ್ತಿದ್ದಾರೆ. ಮಾನ್ಯ ಸದಸ್ಯರು ಕೂಡ ಬರಲಿ. ಮುಂದಿನ ಅಧಿವೇಶನದೊಳಗಾಗಿ, ಆ ರಸ್ತೆಯನ್ನು ವೀಕ್ಷಣೆ ಮಾಡುವುದಕ್ಕೆ ಬಂದಾಗ, ಖಂಡಿತವಾಗಿಯೂ ಮಾನ್ಯ ಸದಸ್ಯರಿಗೇ ದೂರವಾಣಿ ಕರೆ ಮಾಡಿ, ಅವರನ್ನು ಕರೆದುಕೊಂಡು ಹೋಗುತ್ತೇನೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ನಾನು ತಾವು ಮೂಲಕ ಮಾನ್ಯ ಸಚಿವರಿಗೆ ಧನ್ಯವಾದಗಳನ್ನು ಹೇಳಬಯಸುತ್ತೇನೆ.

**ಉಪ ಸಭಾಪತಿಯವರು:-** ಮಾನ್ಯ ಯು.ಬಿ. ವೆಂಕಟೇಶ್‌ವರವರೇ, ತಾವು ಪ್ರಶ್ನೆಯನ್ನು ಕೇಳಿ. ಮಾನ್ಯ ಧಾರ್ಮಿಕ ದತ್ತಿ, ಹಜ್ ಹಾಗೂ ವಕ್ಫ್ ಸಚಿವರ ಪರವಾಗಿ ಮಾನ್ಯ ವಿ. ಸೋಮಣ್ಣನವರ ಪ್ರಶ್ನೆಗೆ ಉತ್ತರ ನೀಡುತ್ತಾರೆ.

(ಮುಂದು)



(1247) 28.12.2022, 12.00, TCH-VK

(ಸಭಾಪತಿಯವರ ಉಪಸ್ಥಿತಿ)

ಪ್ರಶ್ನೆ ಸಂಖ್ಯೆ.1083

(ಉತ್ತರ ಲಗತ್ತಿಸಿದೆ)

**ಶ್ರೀ ಯು.ಬಿ.ವೆಂಕಟೇಶ್:-** ಮಾನ್ಯ ಸಭಾಪತಿಯವರೇ, ನಾನು ಕೇಳದಂತಹ ಪ್ರಶ್ನೆಗೆ ಮಾನ್ಯ ವಸತಿ ಸಚಿವರಾದ ಶ್ರೀ ವಿ.ಸೋಮಣ್ಣನವರು ಉತ್ತರ ಒಗಿಸಿದ್ದಾರೆ. ಅವರು ಉತ್ತರ ಒದಗಿಸಿದ ಮೇಲೆ ಯಾರೂ ಏನೂ ಹೇಳುವುದಕ್ಕಾಗುವುದಿಲ್ಲ. ನಾನು ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲ್ಲೂಕು, ಕುಕ್ಕೆ ಗ್ರಾಮದ ಶ್ರೀ ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲ ಅನ್ನ ಪ್ರಸಾದಕ್ಕೆ ದಿನಸಿ ಪದಾರ್ಥಗಳನ್ನು ಇ-ಟೆಂಡರ್ ಮುಖಾಂತರ ಖರೀದಿಸದೆ ಮಾರುಕಟ್ಟೆ ದರದಲ್ಲ ಖರೀದಿಸಿ ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಕೇಳಿದ್ದೆನು. ಅದಕ್ಕೆ ಮಾನ್ಯ ಸಚಿವರು ದಕ್ಷಿಣ ಕನ್ನಡ ಕೇಂದ್ರ ಸಹಕಾರ ಸಗಟು ಮಾರಾಟ ಸಂಘ ನಿಯಮಿತ, ಜನತಾ ಬಜಾರ್, ಮಂಗಳೂರಿನಿಂದ ದಿನಸಿ ಪದಾರ್ಥಗಳನ್ನು ತೆಗೆದುಕೊಳ್ಳುತ್ತಿದ್ದೇವೆಂದು ಹೇಳಿದ್ದಾರೆ. ನಮ್ಮ ಸರ್ಕಾರ ಪಾರದರ್ಶಕ ಸರ್ಕಾರ ಎಂದೆಲ್ಲಾ ಹೇಳುತ್ತೀರಿ, ನಿಮಗೆ ಇ-ಟೆಂಡರ್ ಮುಖಾಂತರ ಮಾಡಲು ಏನು ತೊಂದರೆ ಇದೆ? ಇದಕ್ಕೂ ಮೊದಲು ಇರಲಿಲ್ಲವೇ? ಆದರೆ ಇ-ಟೆಂಡರ್ ಇದ್ದಂತಹ ಪದ್ಧತಿಯನ್ನು ನಿಲ್ಲಿಸಿ ಯಾವಾಗ ಜನತಾ ಬಜಾರ್‌ನಲ್ಲಿ ಖರೀದಿಸಬೇಕೆಂದರೆ, ಅನಿವಾರ್ಯ ಕಾರಣಗಳಿಂದ ಇ-ಟೆಂಡರ್ ಕರೆದಿರುವಂತಹ ಸಂದರ್ಭದಲ್ಲಿ ತೆಗೆದುಕೊಳ್ಳಬೇಕು. ನೀವು ಅದನ್ನೇ ರೂಢಿ ಮಾಡಿಕೊಂಡು ಅಲ್ಲ ದುಡ್ಡು ಮಾಡುವಂತಹ ಪದ್ಧತಿಗೆ ನಿಮ್ಮ ಸರ್ಕಾರ ಅನುಕೂಲ ಮಾಡಿಕೊಟ್ಟರೆ ಹೇಗೆ? ಏಕೆಂದರೆ ಇದು ವಕ್ಟ್ ಬೋರ್ಡ್‌ಗೆ ಸೇರಿದ ದೇವಸ್ಥಾನದ್ದು. ನಿಮ್ಮ ಮನೆಯದ್ದು ಆಗಿದ್ದರೆ ಪರವಾಗಿಲ್ಲ, ನಿಮ್ಮ ಟ್ರಸ್ಟ್ ಆಗಿದ್ದರೆ ಪರವಾಗಿಲ್ಲ. ಹೋಗಲಿ ಬಿಡಿ, ಮಾನ್ಯ ವಿ.ಸೋಮಣ್ಣನ ಟ್ರಸ್ಟ್‌ನಲ್ಲಿ ಯಾರಾದರೂ ತಿನ್ನಲಿ ಎನ್ನಬಹುದಿತ್ತು. ದೇವಸ್ಥಾನದ ದುಡ್ಡನ್ನು ನೀವು ಈ ರೀತಿ ಮಾಡಿದರೆ ಹೇಗೆ ಎಂದು ಮಾನ್ಯ ಸಚಿವರು ಹೇಳಬೇಕು.

**ಶ್ರೀ ವಿ.ಸೋಮಣ್ಣ, (ವಸತಿ ಸಚಿವರು, ಧಾರ್ಮಿಕ ದತ್ತಿ, ಹಜ್ ಹಾಗೂ ವಕ್ಟ್ ಸಚಿವರ ಪರವಾಗಿ):-** ಮಾನ್ಯ ಸಭಾಪತಿಯವರೇ, ನನ್ನ ಮಿತ್ರರಾದ ಮಾನ್ಯ ಯು.ಬಿ.ವೆಂಕಟೇಶ್ ರವರು

ಹೇಳಿದ ಮಾತನ್ನು ನಾನು ಒಪ್ಪುತ್ತೇನೆ. 2019ರಲ್ಲಿ ಈ ಒಂದು ಪ್ರಕ್ರಿಯೆಗೆ ಈ ಹಿಂದೆ ಇದ್ದಂತಹ ಸರ್ಕಾರ ಪರಿಶೀಲನೆ ಮಾಡಿ ಎಂದು ಹೇಳಿದ್ದರು. ನನಗೆ ಇದು ಬಂದ ನಂತರ, ನಾನು ಕುಳಿತುಕೊಂಡು ಅಧಿಕಾರಿಗಳನ್ನು ಕರೆದು, ಸುಮಾರು 10 ರಿಂದ 15 ನಿಮಿಷಗಳ ಕಾಲ ಚರ್ಚೆ ಮಾಡಿದೆನು. ಹಾಗಾಗಿ, ಅವರೇನು ಹೇಳಿದ್ದಾರೋ ಅದಕ್ಕೆ ನಾನು ನೂರಕ್ಕೆ ನೂರರಷ್ಟು ಒಪ್ಪುತ್ತೇನೆ. ಈಗ ಹೊಸ ವರ್ಷ ಬರುತ್ತಿದೆ. ಅಷ್ಟರೊಳಗೆ ಇದನ್ನು ಮುಗಿಸಿ, ಇನ್ನು ಮುಂದೆ ಬರತಕ್ಕಂಥದ್ದನ್ನು ಇ-ಟೆಂಡರ್‌ನಲ್ಲೇ ಮಾಡತಕ್ಕಂಥದ್ದು ಸೂಕ್ತವಾದುದು ಮತ್ತು ಸಮಂಜಸವಾದುದು. ಅದಕ್ಕೆ ಏನು ಸೂಚನೆ ಕೊಡಬೇಕೋ ಅದನ್ನು ಅಧಿಕಾರಿಗಳಿಗೆ ಕೊಡುತ್ತೇನೆ. ಆದರೆ, ಅಲ್ಲಿ ಏನಾಗಿದೆಯೆಂದರೆ, ಈ ಹಿಂದೆ ಅವರ ಜೊತೆಗೆ ಅಗ್ರಿಮೆಂಟ್ ಆಗಿರುತ್ತದೆ. ಈಗ ನಾವೇನಾದರೂ ಅಲ್ಲಿ ಖರೀದಿಸುವುದನ್ನು ನಿಲ್ಲಿಸಿದರೆ, ಅವರು ಕೋರ್ಟಿಗೆ ಹೋಗುತ್ತಾರೆ. ಆದ್ದರಿಂದ ಕಡಬ ತಾಲ್ಲೂಕಿನ ಕುಕ್ಕೆ ಗ್ರಾಮದ ಶ್ರೀ ಕುಕ್ಕೆ ಸುಬ್ರಮಣ್ಯ ದೇವಾಲಯದಲ್ಲ ಪ್ರಸಾದಕ್ಕೋಸ್ಕರವಾಗಿ ಖರೀದಿ ಮಾಡುವುದರ ಬಗ್ಗೆ ತಾವೇನು ಹೇಳಿದ್ದೀರಿ; ಇಲ್ಲಿಗಿಂತಲೂ ಸ್ವಲ್ಪ ರೇಟ್ ಕಡಿಮೆಗೆ ಆಗುತ್ತದೆ. ನನಗೂ ಕೂಡ ಆ ಅನುಭವ ಇದೆ. ಅವರು ಹೇಳಿದ್ದನ್ನು ನಾನು ಕೂಡ ಒಪ್ಪಿಕೊಳ್ಳುತ್ತೇನೆ. ಈಗಾಗಲೇ ಸರ್ಕಾರದ ಸೂಚನೆಯಂತೆ ಈ ಹಿಂದೆ ಇದನ್ನು ಮಾಡಿರುವುದರಿಂದ, ಮುಂದೆ ಅಗ್ರಿಮೆಂಟ್ ಯಾವಾಗ ಮುಗಿಯುತ್ತದೋ ಆಗ ತಾವೇನು ಹೇಳಿದ್ದೀರೋ ಅದನ್ನೇ ಪಾಲನೆ ಮಾಡುವುದಕ್ಕೆ ಅಧಿಕಾರಿಗಳಿಗೆ ಸೂಚನೆಯನ್ನು ಕೊಡುತ್ತೇನೆ.

**ಶ್ರೀ ಯು.ಬಿ.ವೆಂಕಟೇಶ್:-** ಈ ಅಗ್ರಿಮೆಂಟ್ ಮಾಡಲು ಅವರಿಗೆ ಅಧಿಕಾರ ಯಾರು ಕೊಟ್ಟರು? ಸರ್ಕಾರದ ಮುಜರಾಯಿ ದೇವಸ್ಥಾನಗಳಲ್ಲಿ ಇ-ಟೆಂಡರ್ ಮೂಲಕ ಅದನ್ನು ಖರೀದಿ ಮಾಡಬೇಕೆಂದು ಸರ್ಕಾರಿ ಆದೇಶ ಇದೆ. ಹಾಗಾಗಿ, ಅವರಿಗೆ ಅಧಿಕಾರ ಯಾರು ಕೊಟ್ಟರು? ನೀವು ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು. ಅಲ್ಲರತಕ್ಕಂಥ ಆಡಳಿತ ಮಂಡಳಿಯವರೆಲ್ಲಾ ಇದರಲ್ಲಿ ಸೇರಿಕೊಂಡಿದ್ದಾರೆ. ಮಾನ್ಯ ವಿ.ಸೋಮಣ್ಣನವರೇ, ತಾವು ಧಾರ್ಮಿಕ ಮತ್ತು ದತ್ತಿ ಹಜ್ ಹಾಗೂ ವಕ್ಫ್ ಸಚಿವರ ಪರವಾಗಿ ಉತ್ತರ ಕೊಡುತ್ತಿದ್ದೀರಿ. ಶ್ರೀಮತಿ ಶಶಿಕಲಾ ಅ.ಜೊಲ್ಲೆಯವರು ಇದ್ದಿದ್ದರೆ ಅವರ ಹತ್ತಿರ ನಾನು ಕೇಳಿಕೊಳ್ಳುತ್ತಿದ್ದೆನು. ಆಯಿತು. ತಾವು ಕೂಡ ಸಮರ್ಥರಿದ್ದೀರಿ, ಇದು

ತಪ್ಪು ಎಂದು ಹೇಳುವ ಮೂಲಕ ಸರ್ಕಾರ ಬೇರೆಯವರಿಗೆ ಮಾರ್ಗದರ್ಶಕ ಆಗಿರಬೇಕು. We should be a guide to others. ಆದರೆ, ನೀವೇ ತಪ್ಪು ಮಾಡಿದರೆ ಬೇರೆಯವರಿಗೆ ನಾವು ಏನು ಹೇಳುವುದು? ಇದು ನನಗೆ ಗೊತ್ತಾಗುತ್ತಿಲ್ಲ.

**ಶ್ರೀ ವಿ.ಸೋಮಣ್ಣ:-** ಮಾನ್ಯ ಸಭಾಪತಿಯವರೇ, ಇವತ್ತು ಅಧಿಕಾರಿಗಳು ನನಗೆ ಕೊಟ್ಟಿರತಕ್ಕಂಥ ಉತ್ತರದಿಂದ ನನಗೂ ತೃಪ್ತಿಯಾಗಲಿಲ್ಲ. ಆದ್ದರಿಂದ ನನಗೂ ಕೂಡ ಅನುಭವ ಇರುವುದರಿಂದ ನಾನು ನನ್ನ ಅನುಭವದಲ್ಲ ಹೇಳಿದ್ದೇನೆ. ಅದರ ಅವಧಿ ಯಾವಾಗ ಮುಗಿಯುತ್ತದೋ ಆ ಅವಧಿ ಮುಗಿದ ತಕ್ಷಣವೇ ತಮ್ಮ ಸೂಚನೆ ಏನಿದೆ, ತಮ್ಮ ಕಳಕಳ ಏನಿದೆಯೋ ಅದಕ್ಕೆ ಸರ್ಕಾರ ಸ್ಪಂದಿಸುತ್ತದೆ.

## ಪ್ರಶ್ನೆ ಸಂಖ್ಯೆ.1175

(ಉತ್ತರ ಲಗತ್ತಿಸಿದೆ)

**ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ:-** ಮಾನ್ಯ ಸಭಾಪತಿಯವರೇ, ಮಾನ್ಯ ಧಾರ್ಮಿಕ ದತ್ತಿ, ಹಜ್ ಹಾಗೂ ವಕ್ಫ್ ಸಚಿವರ ಪರವಾಗಿ ವಸತಿ ಸಚಿವರಾದ ಮಾನ್ಯ ವಿ.ಸೋಮಣ್ಣನವರು ಉತ್ತರ ಕೊಡುತ್ತಿದ್ದಾರೆ. ನಮಗೆ ಆ ಇಲಾಖೆಯ ಸಚಿವರು ಈಗ ಇಲ್ಲ ಇದ್ದಿದ್ದರೆ ಚೆನ್ನಾಗಿರುತ್ತಿತ್ತು. ಇಲ್ಲ ನಮ್ಮ ಹಣೆ ಬರಹ ಚೆನ್ನಾಗಿಲ್ಲವೆಂದು ಅರ್ಥವಾಯಿತು. ನಾನು ನಾಲ್ಕು ಪ್ರಶ್ನೆಗಳನ್ನು ಕೇಳಿದ್ದೇನೆ. ಅವೆಲ್ಲಾ ಗಂಭೀರವಾಗಿರತಕ್ಕಂಥ ಪ್ರಶ್ನೆಗಳೆ. ಉತ್ತರ ಮಾತ್ರ ಬಹಳ ನಿರಾಶಾದಾಯಕವಾಗಿದೆ. ನಾನು, ರಾಜ್ಯದಲ್ಲಿ ಸಾವಿರಾರು ದೇವಸ್ಥಾನಗಳು ವಿಶ್ವಕರ್ಮ ಸಮಾಜದವರಿಂದ ನಿರ್ಮಾಣವಾಗಿರುವುದು ಸರ್ಕಾರದ ಗಮನಕ್ಕೆ ಬಂದಿರುವುದು ಸತ್ಯವೇ ಎಂದು ಕೇಳಿದ್ದೇನೆ. ಎರಡನೆಯದಾಗಿ, ಸರ್ಕಾರದ ಗಮನಕ್ಕೆ ಬಂದಿದ್ದಲ್ಲಿ ಚಿನ್ನ, ಬೆಳ್ಳಿ, ಶಿಲ್ಪ, ಕಬ್ಬಿಣ, ಕಂಚು, ಮರಗೆಲಸ ಕಸುಬುಗಳಿಗೆ ಸಂಬಂಧಪಟ್ಟವರಿಗೆ ಯಾವುದಾದರೂ ದೇವಸ್ಥಾನದ ಆಡಳಿತ ಮಂಡಳಿಗಳಲ್ಲಿ ಒಬ್ಬ ಸದಸ್ಯರನ್ನಾಗಿ ಮಾಡಿದ್ದೀರಾ ಎಂದು ಕೇಳಿದ್ದೇನೆ. ಮೂರನೆಯದಾಗಿ, ಒಂದು ವೇಳೆ ಸರ್ಕಾರ ಅದಕ್ಕೆ ಅವಕಾಶ ಮಾಡಿಕೊಟ್ಟಲ್ಲದಿದ್ದರೆ ಅದಕ್ಕೆ ಏನು ಕಾರಣವೆಂದು ಕೇಳಿದ್ದೇನೆ. ನಾಲ್ಕನೆಯದಾಗಿ, ವಿಶ್ವಕರ್ಮ ಸಮಾಜದ ಉಪ ಪಂಗಡಗಳಲ್ಲಿ ಈ ಐದು ಕಸುಬುಗಳನ್ನು ಮಾಡುವವರಲ್ಲಿ ಯಾರಿಗಾದರೂ ಆಗಲೇ, ವಿಶ್ವ ಬ್ರಾಹ್ಮಣರು ಎಂದು 39 ಪಂಗಡದಲ್ಲಿ ಒಂದು ಪಂಗಡ ಇದೆ. ಅವರು ದೇವಸ್ಥಾನಗಳನ್ನು ಒಡೆದು, ದೇವಸ್ಥಾನಗಳನ್ನು ನಿರ್ಮಾಣ ಮಾಡುವುದು. ಅರ್ಚಕರಾಗಿ ಬದುಕನ್ನು ಸವೆಸಿದ್ದಾರೆ. ಅವರು ಅದೇ ಕ್ಷೇತ್ರದಲ್ಲಿ ಇರುತ್ತಾರೆ. ಅಂತಹವರನ್ನು ಯಾವುದಾದರೂ ಒಂದು ಸಮಿತಿಗೆ ಯಾರನ್ನಾದರೂ ನಾಮನಿರ್ದೇಶನವನ್ನು ಮಾಡಿದ್ದೀರಾ ಎಂದು ಪ್ರಶ್ನೆ ಕೇಳಿದ್ದೇನೆ. ಅದಕ್ಕೆ ಬಹಳ ನಿರಾಶಾದಾಯಕವಾದ ಉತ್ತರವನ್ನು ಕೊಟ್ಟಿದ್ದಾರೆ. ನಿರಾಸೆ ಎಂದರೆ ಅಂತಿಂಥದ್ದಲ್ಲ. ಅದಕ್ಕಾಗಿ ಮಾನ್ಯ ಸಚಿವರೇ, ದಯಮಾಡಿ ನನ್ನ ಮಾತನ್ನು ಕೇಳಬೇಕು. ಈ ಕುಲಕಸುಬುಗಳನ್ನು ನಂಜಿಕೊಂಡು ಬದುಕುತ್ತಿರುವ ಸಮಾಜಗಳಿವೆ. ದೇಶವನ್ನೇ ದೇವಾಲಯವೆಂದು ತಿಳಿದುಕೊಂಡು ನಾವು ಕೆಲಸ ಮಾಡುತ್ತೇವೆ. ಇಲ್ಲಿ ಜಾತಿ ನೋಡುವುದಿಲ್ಲ, ಧರ್ಮ ನೋಡುವುದಿಲ್ಲ, ನಾವು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯಾವುದನ್ನೂ ನೋಡುವುದಿಲ್ಲ. ಆದರೂ ನಾವು ಮಾಡುತ್ತೇವೆ. ಆದರೆ ದೇವಸ್ಥಾನಗಳನ್ನು ಕಟ್ಟುವವರೆಗೂ ಮಾತ್ರ ನಮ್ಮನ್ನು ಒಳಗೆ ಇಟ್ಟುಕೊಂಡು, ದೇವಸ್ಥಾನ ಆದನಂತರ ಹೊರಗಡೆ ಇಟ್ಟು ಅಗೌರವದಿಂದ ಕಾಣುವುದಾದರೆ; ಶತಶತಮಾನಗಳಿಂದ ಗೌರವದಿಂದ ಕಾಣುತ್ತಾ ಬಂದಿದ್ದಾರೆ. ಆದರೆ ಸಂವಿಧಾನ ಬದ್ಧವಾಗಿರತಕ್ಕಂಥ ಅವಕಾಶಗಳನ್ನು ಸರ್ಕಾರಗಳು ಗಮನಿಸದೇ ಹೋದಲ್ಲ, ನಾವು ಯಾರ ಹತ್ತಿರ ಹೋಗಿ ಕೇಳುವುದು? ನಮ್ಮ ಕುಲಕಸುಬುಗಳಿಗೆ ಸರಿಯಾದ ಮಾನ್ಯತೆ ಸಿಗದೇ ಹೋದರೆ ಹೇಗೆ? ಮತ್ತೆ ನಾವು ಈ ದೇಶದ ಸಂಸ್ಕೃತಿಯನ್ನು ಉಳಿಸುತ್ತಿದ್ದೇವೆ. ದೇಶದಲ್ಲರುವ ಎಲ್ಲಾ ದೇವಾಲಯಗಳನ್ನು ನಾವೇ ಮಾಡಿದ್ದೇವೆ ಎನ್ನತಕ್ಕಂಥದ್ದನ್ನು ಇಟ್ಟುಕೊಂಡೇ ಜೀವನ ಮಾಡುವುದಾದರೆ, ನಮ್ಮನ್ನು ಬದುಕಿಸುವಂತಹ ವ್ಯವಸ್ಥೆಗೆ ನೀವು ಏನು ಮಾಡಿದ್ದೀರಿ? ಕನಿಷ್ಠಪಕ್ಷ ಆ ದೇವಸ್ಥಾನದಲ್ಲ ಒಂದು ಕಮಿಟಿಯಲ್ಲಿ ಒಬ್ಬರು ಸದಸ್ಯರನ್ನು ನಮ್ಮ ಸಮಾಜದವರನ್ನು ಮಾಡಿದ್ದೀರಾ ಎಂದು ಕೇಳಿದರೆ, ಅದಕ್ಕೆ ಒಂದೇ ಒಂದು ಉತ್ತರ ಇಲ್ಲ. ನೀವು ಅರ್ಜಿ ಹಾಕಿಕೊಳ್ಳಿ ಎಂದು ಹೇಳುತ್ತಾರೆ. ಅರ್ಜಿ ಹಾಕಿಕೊಳ್ಳಿ ಎಂದು ಹೇಳುವುದು ಉತ್ತರವೇ? ಹಾಗಾದರೆ ನಾವು ದೇವಸ್ಥಾನಗಳನ್ನು ಕಟ್ಟುವುದಿಲ್ಲವೆಂದು ಹೇಳುತ್ತೇವೆ. ಆಗ ನಮ್ಮನ್ನು ಹುಡುಕಿಕೊಂಡು ಬಂದು ಕೈಕಾಲು ಹಿಡಿದು ಕಟ್ಟಿಸಿಕೊಳ್ಳುವುದಿಲ್ಲವೇ?

**ಉಪ ಸಭಾಪತಿಯವರು:-** ಮಾನ್ಯ ಕೆ.ಪಿ.ನಂಜುಂಡಿ ವಿಶ್ವಕರ್ಮ ರವರೇ, ಮಾನ್ಯ ಸಚಿವರು ಉತ್ತರ ಕೊಡುತ್ತಾರೆ. ಆಮೇಲೆ ತಾವು ಮಾತನಾಡಿ.

**ಶ್ರೀ ವಿ.ಸೋಮಣ್ಣ (ವಸತಿ ಸಚಿವರು)(ಧಾರ್ಮಿಕ ದತ್ತಿ, ಹಜ್ ಹಾಗೂ ವಕ್ಫ್ ಸಚಿವರ ಪರವಾಗಿ):-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ ರವರು ಏನು ಕಳಕಳಿಯಿಂದ ಹೇಳಿದ್ದಾರೋ ನನ್ನದು ಕೂಡ ಅದೇ ಕಳಕಳಿ ಇದೆ. ವಿಶ್ವಕರ್ಮದವರು ಏನು ಅವರ ಹುದ್ದೆಗೆ ತಕ್ಕಂತೆ ಮತ್ತು ಅವರ ಬುದ್ಧಿವಂತಿಕೆಗೆ ತಕ್ಕಂತೆ ಅವಕಾಶದಿಂದ ವಂಚಿತರಾಗಿರತಕ್ಕಂಥದ್ದನ್ನು ನಾನು ಕೂಡ ಒಪ್ಪಿಕೊಳ್ಳುತ್ತೇನೆ. ನನಗೂ ಮತ್ತು ಆ ಸಮಾಜಕ್ಕೂ ಸುಮಾರು 50 ರಿಂದ 60 ವರ್ಷಗಳ ಅವಿನಾಭಾವ ಸಂಬಂಧ ಇದೆ. ಆದರೆ ಕಾನೂನು ಚೌಕಟ್ಟಿನಲ್ಲಿ ಗುಡಿ-ಗೋಪುರಗಳು ಮತ್ತು ದೇವಾಲಯಗಳನ್ನು ಕಟ್ಟತಕ್ಕಂಥದ್ದು ಬಹಳ ಕಷ್ಟದ ಕೆಲಸ. ನಾನು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮತ್ತು ಮಾನ್ಯ ಕೆ.ಪಿ.ನಂಜುಂಡಿ ವಿಶ್ವಕರ್ಮವರರು ಬಂದಾಗಿನಿಂದ ನೋಡುತ್ತಿದ್ದೇವೆ: ಸಾವಿರಾರು ವರ್ಷಗಳಿಂದ ಕೂಡ ಇದಕ್ಕೊಂದು ದೊಡ್ಡ ಇತಿಹಾಸವೇ ಇದೆ. ಇವತ್ತಿನ ದಿವಸ ಅಮರಶಿಲ್ಪ ಜಕಣಾಚಾರಿಗಳು ಬೇಲೂರು ಮತ್ತು ಹಳೇಬೀಡುಗಳಂತಹ ಅನೇಕ ಶಿಲ್ಪಕಲೆಗಳಿಗೆ ಈ ಸಮಾಜ ತನ್ನದೇ ಆದಂತಹ ಕೊಡುಗೆಯನ್ನು ಕೊಟ್ಟಿದೆ. ಈಗ ಮಾನ್ಯ ಸದಸ್ಯರು ಏನು ಹೇಳುತ್ತಿದ್ದಾರೆಂದರೆ, ನಮ್ಮನ್ನು ಎಲ್ಲರೂ ಗುರುತಿಸಿರತಕ್ಕಂಥದ್ದು; ಇವತ್ತಿನ ದಿವಸ ಏನಾದರೂ ದೇವಸ್ಥಾನಗಳು ಇದಕ್ಕೆ ಏನಾದರೂ ಒಂದಷ್ಟು ಶಕ್ತಿ ಇದೆಯೆಂದರೆ, ಆ ಸಮಾಜದ ಕೊಡುಗೆ ಅಪಾರವಾಗಿದೆ. ಇವತ್ತಿನ ದಿವಸ ನಾವು ಕಾನೂನಿನ ಚೌಕಟ್ಟಿನಲ್ಲೇ ಬರಬೇಕಾಗುತ್ತದೆ. ಆಡಳಿತ ಮಂಡಳಿಯಲ್ಲಿ ಒಟ್ಟು 9 ಜನ ಸದಸ್ಯರು ಇರುತ್ತಾರೆ. ಜನರಲ್ ಮೆರಿಟ್‌ನಲ್ಲೇ ಅವರೂ ಕೂಡ ಬರಬೇಕಿದೆ. ಕೆಲವು ಕಡೆಗಳಲ್ಲಿ ಅರ್ಜಿಕರೂ ಕೂಡ ಸದಸ್ಯರಾಗಿರತಕ್ಕಂಥ ಉದಾಹರಣೆಗಳಿವೆ. ಆದ್ದರಿಂದ ತಾವೇನು ಮಾತನಾಡುತ್ತಿದ್ದೀರೋ ಅದನ್ನು ನಾವು ದೂರದೃಷ್ಟಿಯ ಜಿಂತನೆಯನ್ನು ಮಾಡಬೇಕಾಗಿರುವುದು ಸಮಂಜಸವಾಗಿದೆ. ನಾನು ಕೂಡ ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ವಿನಂತಿ ಮಾಡುತ್ತೇನೆ. ಮಾನ್ಯ ಸದಸ್ಯರಾದ ಕೆ.ಪಿ.ನಂಜುಂಡಿ ವಿಶ್ವಕರ್ಮವರನ್ನೂ ಕರೆದು, ಇಂತಹ ಧ್ವನಿ ಇಲ್ಲದ ಸಮಾಜಗಳೇನಿವೆ, ಈ ಸಮಾಜದ ಕೊಡುಗೆಯನ್ನು ನಾವು ಗಮನದಲ್ಲಟ್ಟುಕೊಂಡು, ಅವರು ಮಾಡತಕ್ಕಂಥ ಕುಲಕಸುಬುಗಳೇನಿವೆ, ಇದು ಪವಿತ್ರವಾದುದು. ಒಂದು ನಿಷ್ಫಲ್ಕವಾಗಿ ದೇವರ ವಿಗ್ರಹವನ್ನು ಕೆತ್ತತಕ್ಕಂಥದ್ದು ಸುಲಭಸಾಧ್ಯವಾದ ಕೆಲಸವಲ್ಲ. ಅದು ಮರಗೆಲಸ ಇರಬಹುದು, ಕಲ್ಲಿನ ಕೆಲಸ ಇರಬಹುದು, ಬೇರೆ ಬೇರೆ ಕೆಲಸಗಳಿರಬಹುದು. ಇವೆಲ್ಲವೂ ಕೂಡ ದೇವರು ಅವರಿಗೆ ಕೊಟ್ಟಿರತಕ್ಕಂಥ ಒಂದು ದೊಡ್ಡ ಸಂದೇಶ. ಅವರು ಅದನ್ನು ಮಾಡುತ್ತಿದ್ದಾರೆ. ನಾನು ತಮ್ಮ ಕಳಕಳಿಯನ್ನು ನೋಡಿ ಸನ್ಮಾನ್ಯ ಮುಖ್ಯಮಂತ್ರಿಯವರಿಗೆ ವಿನಂತಿ ಮಾಡುತ್ತೇನೆ. ತಮ್ಮನೂ ಕರೆದು ಕೆಲವು ಬದಲಾವಣೆಗಳನ್ನು ಮಾಡಬೇಕಾದ ಅವಶ್ಯಕತೆ ಇದೆ. ಇವತ್ತಿನ ದಿವಸ ಕಾನೂನಿನ ಚೌಕಟ್ಟಿನಲ್ಲಿರುವುದನ್ನು ಹೊರತುಪಡಿಸಿ ನಾವೇನಾದರೂ ಮಾಡಬೇಕಾದರೆ, ಅದನ್ನು ಸನ್ಮಾನ್ಯ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಇಂತಹ ಕೆಲವು ಸಮಾಜಗಳಿಗೆ ಒತ್ತನ್ನು ಕೊಡಬೇಕಾದಂತಹ ಅವಶ್ಯಕತೆ ಇದೆ. ನಾನು ತಮ್ಮನ್ನೂ ಕೂಡ ಕರೆಸಿ, ಸನ್ಮಾನ್ಯ ಮುಖ್ಯಮಂತ್ರಿಗಳ ಜೊತೆ ಕೂರಿಸಿ ಮಾತನಾಡಿ, ನಿಮ್ಮ ಕಳಕಳಿಯ ಬಗ್ಗೆ ನಾನು ಒಂದಷ್ಟು ಪುನರುಚ್ಚಾರ ಮಾಡುತ್ತೇನೆ.

**ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರೇ, ನನ್ನ ಪ್ರಶ್ನೆಯಲ್ಲಿ ಏನು ಹೇಳಿದ್ದೇನೆಂದರೆ, ಒಂದು ಆಡಳಿತ ಮಂಡಳಿಗೆ 9 ಜನ ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರ ಇದೆ. ಆ 9 ಜನ ಸದಸ್ಯರಲ್ಲಿ ಯಾವ್ಯಾವ ಸಮುದಾಯಕ್ಕೆ ಕೊಟ್ಟಿದ್ದೀರಿ ಎಂಬ ಬಗ್ಗೆ ದಾಖಲೆ ಸರ್ಕಾರದಲ್ಲ ಇರುತ್ತದೆ. ಇಲ್ಲಿ ಎಸ್.ಸಿ., ಎಸ್.ಟಿ., ಯವರಿಗೆ ಕೊಡಬೇಕು, ಜನರಲ್ ಕ್ಯಾಟಗರಿಯವರಿಗೆ ಕೊಡಬೇಕು. ಆ ಜಾಗದಲ್ಲಿ ವಾಸ ಮಾಡತಕ್ಕಂಥವರಿಗೆ ಕೊಡಬೇಕು. ನೀವು ಹೃದಯ ಮುಟ್ಟಿಕೊಂಡು ಹೇಳಿ. ಯಾವ ದೇವಸ್ಥಾನದ ಪಕ್ಕದಲ್ಲಿ ವಿಶ್ವಕರ್ಮ ಸಮಾಜದವರು ಇಲ್ಲವೆಂದು ಹೇಳಿ? ನೀವು ಜನರಲ್ ಕ್ಯಾಟಗರಿಗೆ ನಮ್ಮನ್ನು ಹಾಕದಿದ್ದರೆ, ಬಿಡಿ. ಆದರೆ ನಾವೆಲ್ಲಾ ಪಕ್ಕದಲ್ಲೇ ಇದ್ದೇವಲ್ಲ.

**ಉಪ ಸಭಾಪತಿಯವರು:-** ಮಾನ್ಯ ನಂಜುಂಡಿ ವಿಶ್ವಕರ್ಮಯವರೇ, ಮಾನ್ಯ ಸಚಿವರು ನಿಮ್ಮನ್ನು ಕೂಡ ಸನ್ಮಾನ್ಯ ಮುಖ್ಯಮಂತ್ರಿಯವರ ಜೊತೆ ಕೂರಿಸಿ ಮಾತುಕತೆ ಮಾಡಿ ಆ ಸಮಸ್ಯೆಯನ್ನು ಬಗೆಹರಿಸುವಂತಹ ಎಲ್ಲಾ ಪ್ರಯತ್ನ ಮಾಡುತ್ತೇನೆಂದು ಹೇಳಿದ್ದಾರೆ. ಹಾಗಾಗಿ, ಅವರ ಜೊತೆ ಇದ್ದಾಗ, ಸನ್ಮಾನ್ಯ ಮುಖ್ಯಮಂತ್ರಿಗಳ ಜೊತೆ ತಾವು ಕೂಡ ಹೋಗಿ ಭೇಟಿ ಮಾಡಿ ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ.

**ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ:-** ಮಾನ್ಯ ಸಭಾಪತಿಯವರೇ, ತಾವು ಸ್ವಲ್ಪ ಸರ್ಕಾರಕ್ಕೆ ಹೇಳಿ. ಇಂತಹ ಕುಲಕಸುಬುಗಳನ್ನೇ ನಂಬಿಕೊಂಡು ದೇಶ ಸೇವೆ ಮಾಡತಕ್ಕಂಥ ಸಮಾಜಗಳ ರಕ್ಷಣೆ ಸರ್ಕಾರದ್ದು.

**ಉಪ ಸಭಾಪತಿಯವರು:-** ಖಂಡಿತ. ಅವರು ಹೇಳುತ್ತಿರುವುದು ಸರಿಯಾಗಿದೆ. ಮಾನ್ಯ ಸಚಿವರೇ, ದಯವಿಟ್ಟು ಮಾಡಿಸಿ.

**ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ:-** ಮಾನ್ಯ ಸಭಾಪತಿಯವರೇ, ಅದನ್ನು ಮಾಡದೇ ಹೋದಲ್ಲ ಮುಂದಿನ ದಿನಗಳಲ್ಲಿ ಏನಾದರು ಕುಲಕಸುಬುಗಳು ನಾಶವಾದರೆ ಸಂಸ್ಕೃತಿ ನಾಶವಾಗಿಬಿಡುತ್ತದೆ.

ಉಪ ಸಭಾಪತಿಯವರು:- ಸರಿ.

**ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ:-** ಮಾನ್ಯ ಸಭಾಪತಿಯವರೇ, ಆ ಜಾತಿಯೇ ಸತ್ತುಹೋಗಿಬಿಡುತ್ತದೆ. ಆ ಜಾತಿಯನ್ನು ಉಳಿಸಬೇಕೆಂದರೆ, ಸರ್ಕಾರ ಅವರನ್ನು ಗೌರವಿಸಬೇಕು. ಸರ್ಕಾರವೇ ಅದನ್ನು ಗೌರವಿಸದಿದ್ದರೆ ಹೇಗೆ? ನಾವು ದೇವಸ್ಥಾನಕ್ಕೆ ಹೋಗಿ, ನಾವು ಮಾಡಿಕೊಟ್ಟಿರತಕ್ಕಂಥ ಆ ಮೂರ್ತಿಯನ್ನು ಕೇಳಲೇ? ನಾನು ನಿಮ್ಮನ್ನೇ ಕೇಳಬೇಕು. ನಾವು ಸರ್ಕಾರವನ್ನೇ ಕೇಳಬೇಕು.

ಉಪ ಸಭಾಪತಿಯವರು:- ಆಯಿತು.

**ಶ್ರೀ ವಿ.ಸೋಮಣ್ಣ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮರವರು ಕೇಳಿರುವ ವಿಚಾರದಲ್ಲಿ ಸರ್ಕಾರ ಬಹಳ ಕಳಕಳಿಯನ್ನು ಹೊಂದಿದೆ. ಸಮಾಜದಲ್ಲಿ ಎಲ್ಲೆಲ್ಲ ದೇವಸ್ಥಾನಗಳವೆಯೋ ಆ ಎಲ್ಲಾ ಕಡೆ ಜನರಲ್ ಆಗಿ ಕೊಡುವಾಗ ಒಬ್ಬರು ಅಥವಾ ಇಬ್ಬರು ಸದಸ್ಯರನ್ನಾಗಿ ಅವಕಾಶ ಕಲ್ಪಿಸುವುದು ತಪ್ಪೇನಿಲ್ಲ. ಅದೇನು ಅಂತಹ ದೊಡ್ಡದೇನೂ ಅಲ್ಲ.

(ಮುಂದು)

(1248)28.12.2022/12.10/ಎಂ.ಎಂ-ಬಿ.ಎನ್.ಎಸ್

(ಉಪಸಭಾಪತಿಯವರ ಉಪಸ್ಥಿತಿ)

**ಶ್ರೀ ವಿ. ಸೋಮಣ್ಣ (ಮುಂದು):-**

ಇದನ್ನು ಮಾಡಬೇಕಾದುದು ನಮ್ಮ ಕರ್ತವ್ಯವಾಗಿದೆ. ಅದಕ್ಕೆ ಇನ್ನು ಸ್ವಲ್ಪ ಒತ್ತು ಕೊಡುವ ದೃಷ್ಟಿಯಿಂದ ನಾನು ನಿಮ್ಮನ್ನು ಕೂರಿಸಿ ನಿಮ್ಮ ಜೊತೆ ಬಂದು; ಈ ಸಮಾಜಕ್ಕೆ ನಾವು ಗಮನಹರಿಸದೇ ಹೋದರೆ; ಅವರು ಹೇಳಿದ್ದೆಲ್ಲವೂ ಕೂಡ ಸತ್ಯವಾಗಿದೆ. ಇದಕ್ಕೆ ಯಾವ ರೀತಿ ಮಾಡಬೇಕೆಂದು ಮಾಡುವ ಪ್ರಯತ್ನ ಮಾಡುತ್ತೇವೆ.



ಪ್ರಶ್ನೆ ಸಂಖ್ಯೆ: 1071

(ಉತ್ತರವನ್ನು ಲಗತ್ತಿಸಿದೆ)

**ಶ್ರೀ ಮಂಜುನಾಥ್ ಭಂಡಾರಿ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ಆದರೆ ಉತ್ತರವನ್ನು ನೋಡಿದ ಮೇಲೆ ನನಗೆ total confusion ಆಗಿದೆ. ಏಕೆಂದರೆ, ನಾನು ಕರ್ನಾಟಕ ರಾಜ್ಯದಲ್ಲಿರುವ ನಿರೀಕ್ಷಣಾ ಮಂದಿರಗಳ ಸಂಖ್ಯೆ ಎಷ್ಟು, ಅವುಗಳ ನಿರ್ವಹಣೆ ಯಾರು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಕೇಳಿದ್ದೆ. ಒಟ್ಟು 614 ಗೆಸ್ಟ್ ಹೌಸ್‌ಗಳು ಕರ್ನಾಟಕ ರಾಜ್ಯದಲ್ಲಿದೆ. ಅದರ ನಿರ್ವಹಣೆ ಬಗ್ಗೆ ಎಲ್ಲಾ ನಿರೀಕ್ಷಣಾ ಮಂದಿರಗಳಲ್ಲಿ ಸರಿಯಾದ ಸ್ವಚ್ಛತೆ ಇದೆಯೇ ಎಂದು ಕೇಳಿದ್ದಕ್ಕೆ ರಾಜ್ಯದಲ್ಲಿರುವ ಎಲ್ಲಾ ನಿರೀಕ್ಷಣಾ ಮಂದಿರಗಳನ್ನು ಕಾಲಕಾಲಕ್ಕೆ ಒದಗಿಸಲಾದ ಅನುದಾನಕ್ಕನುಗುಣವಾಗಿ ಸಮರ್ಪಕ ನಿರ್ವಹಣೆ ಮಾಡುತ್ತೇವೆಂದು ಉತ್ತರ ಕೊಟ್ಟಿದ್ದಾರೆ. ಇದು ನನಗೆ ಅರ್ಥವಾಗಲಿಲ್ಲ. ಕಾಲಕಾಲಕ್ಕೆ ಒದಗಿಸಲಾದ ಅನುದಾನಕ್ಕನುಗುಣವಾಗಿ ಎಂದರೇನು? ಅಲ್ಲಿ ನಿರ್ವಹಣೆ ಬೇಕಾ ಅಥವಾ ನಿಮ್ಮಲ್ಲಿ ಹಣವಿದೆಯೆಂದು ಅವರು ನಿರ್ವಹಣೆ ಮಾಡಬೇಕೇ? ಇದು ಮೊದಲನೆಯದು. ಕೊಟ್ಟಿರುವ ಉತ್ತರವನ್ನು ನೋಡಿದಾಗ ಧಾರವಾಡ ವಿಭಾಗದಲ್ಲಿ 31 ಗೆಸ್ಟ್ ಹೌಸ್‌ಗಳಿವೆ. ಈ 31 circuit house ಗಳಿಗೆ 11 ಕೋಟಿ, 12 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರೆ. ಸುಮ್ಮನೇ ನನ್ನ academic interest ನಿಂದ ನೋಡುವುದಕ್ಕೆ ಹೋದಾಗ ಅದರಲ್ಲಿ ಹುಬ್ಬಳ್ಳಿಯಲ್ಲಿ ಒಂದೇ ಕೆಲಸವನ್ನು ಎರಡು ಸಲ ಮಾಡಿದ್ದಾರೆ. ಹುಬ್ಬಳ್ಳಿಯ ಪ್ರವಾಸಿ ಮಂದಿರದ ಬೆಡ್‌ಗಳ ಬೆಡ್‌ಶೀಟ್‌ಗಳಿಗೆ ಮತ್ತು ಕರ್ಟನ್‌ಗಳಿಗೆ ಒದಗಿಸಲಾದ ಇತರೆ ಕೆಲಸಕ್ಕೆ ರೂ. 51 ಲಕ್ಷ.

**ಶ್ರೀ ಸಿ.ಸಿ. ಪಾಟೀಲ್:-** ಮಾನ್ಯ ಸಭಾಪತಿಯವರೇ, ನಾವು ಉತ್ತರ ಕೊಟ್ಟಿರುವುದು ಸಮರ್ಪಕವಾಗಿದೆ. ನನ್ನ ಕಳಕಳಯ ಮನವಿಯೇನೆಂದರೆ, ಗೆಸ್ಟ್ ಹೌಸ್ ಮತ್ತು ಐ.ಬಿ.,ಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡುವುದು ಬೇಡ. ಮಾನ್ಯ ಸದಸ್ಯರಿಗೆ ಏನಾದರೂ ಮಾಹಿತಿ ಬೇಕಾದರೆ ನನ್ನ ಕಛೇರಿಗೆ ಬರಲಿ ಕೊಡುತ್ತೇನೆ. ಗೆಸ್ಟ್ ಹೌಸ್ ಮತ್ತು ಐ.ಬಿ.,ಗಳನ್ನು ಉಪಯೋಗ ಮಾಡಿಕೊಳ್ಳುವವರು ನಾವೇ ಆಗಿದ್ದೇವೆ. ಅದಕ್ಕೆ ಇದರ ಬಗ್ಗೆ ವಿಸ್ತೃತವಾದ ಚರ್ಚೆ ಬೇಡ ಎಂಬುದು

ನನ್ನ ಆದ್ಯ ಕಳಕಳಿಯಾಗಿದೆ. ಏಕೆಂದರೆ ಗೆಸ್ಟ್ ಹೌಸ್‌ಗೆ ಎಂ.ಎಲ್.ಎ., ಎಂ.ಎಲ್.ಸಿ.,ಗಳು, ಎಂ.ಪಿ.,ಗಳು ಇಂತಹವರು ಹೋಗುತ್ತಾರೆ. ಕೆಲವು ಜನ ಅಧಿಕಾರಿಗಳು ಹೋಗುತ್ತಾರೆ. ನಿರ್ದಿಷ್ಟವಾಗಿ ಹುಬ್ಬಳ್ಳಿಯ ಗೆಸ್ಟ್ ಹೌಸ್ ಬಗ್ಗೆ ಕೇಳಿದರೆ, Hubli is the junction place. ಬೆಂಗಳೂರಿನಿಂದ ಬರುವವರಿಗೆ, ಮುಂಬೈ ಕಡೆಗೆ ಹೋಗುವವರಿಗೆ ಸಾಕಷ್ಟು ವಿ.ಐ.ಪಿ.,ಗಳು ಬರುತ್ತಿರುತ್ತಾರೆ. ಕಾಲಕಾಲಕ್ಕೆ ರಿಪೇರಿಗೆ ಸ್ವಲ್ಪ ಹೆಚ್ಚು ಖರ್ಚಾಗಿರಬಹುದು. ಆದ್ದರಿಂದ ನಿಮಗೆ ಏನಾದರೂ ಹೆಚ್ಚಿನ ಮಾಹಿತಿ ಬೇಕಾದರೆ ಖಂಡಿತವಾಗಿ ಒದಗಿಸುವುದಕ್ಕೆ ನಾನು ತಯಾರಿದ್ದೇನೆ. ಈ ವಿಷಯವನ್ನು ಸದನದಲ್ಲಿ ಚರ್ಚೆ ಮಾಡುವುದು ಬೇಡ ಎನ್ನುವುದು ಇದು ನನ್ನ ಕಳಕಳಿಯ ಮನವಿ.

**ಶ್ರೀ ಮಂಜುನಾಥ್ ಭಂಡಾರಿ:-** ಹಾಗಾದರೆ ನಮ್ಮನ್ನು ಸದನಕ್ಕೆ ಬರುವುದು ಬೇಡ ಎಂದು ಬಿಡಿ.

**ಉಪಸಭಾಪತಿಯವರು:-** ಹಾಗಲ್ಲ. ನೀವು ವೈಯಕ್ತಿಕವಾಗಿ ಮಾತನಾಡಿ ಅದಕ್ಕೆ ವಿವರ ಕೊಡುತ್ತೇನೆಂದು ಮಾನ್ಯ ಸಚಿವರು ಹೇಳುತ್ತಿದ್ದಾರೆ.

**ಶ್ರೀ ಮಂಜುನಾಥ್ ಭಂಡಾರಿ:-** ಮಾನ್ಯ ಸಭಾಪತಿಯವರೇ, ನಾನು ಹೇಳುತ್ತಿರುವುದೇನೆಂದರೆ, 614 ಸರ್ಕಿಸ್ ಹೌಸ್‌ಗಳು ನಮ್ಮಲ್ಲಿದೆ ಎಂದಾದರೆ ಅದನ್ನು ಯಾವ ರೀತಿ ನಿರ್ವಹಣೆ ಮಾಡಬೇಕು, ಅದಕ್ಕೆ ಯಾವ ರೀತಿ structure ಬೇಕೆಂದು ಹೇಳುತ್ತೇನೆಯೇ ಹೊರತು ಬೇರೇನೂ ಇಲ್ಲ. ನಾನು ಅವರು ಕೊಟ್ಟಿರುವ ಉತ್ತರವನ್ನು ನೋಡಿ ಹೇಳುತ್ತಿದ್ದೇನೆ. ಇವರು ಉತ್ತರವನ್ನು ಯಾವ ರೀತಿ ಕೊಟ್ಟಿದ್ದಾರೆಂದರೆ, ನಾನು ಏತಕ್ಕೆ ಈ difference ಹೇಳುತ್ತಿದ್ದೇನೆಂದರೆ, ಒಂದು ಐ.ಐ.ಗೆ 50 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಇನ್ನೊಂದು ಐ.ಐ.ಗೆ 1-2 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಈ ತಾರತಮ್ಯ ಏಕೆಂದು ಕೇಳುತ್ತಿದ್ದೇನೆ ಅಷ್ಟೇ. ನಾನು ಅವರು ಏತಕ್ಕೆ ಖರ್ಚು ಮಾಡಿದ್ದಾರೆ ಅಥವಾ ಏತಕ್ಕೆ ಖರ್ಚು ಮಾಡಿಲ್ಲ ಎಂದು ಕೇಳುತ್ತಿಲ್ಲ. ನಾನು ಕೇಳುತ್ತಿರುವುದು ನಿರ್ವಹಣೆ;

**ಶ್ರೀ ಸಿ.ಸಿ. ಪಾಟೀಲ್:-** ಮಾನ್ಯ ಸಭಾಪತಿಯವರೇ, ತಾಲ್ಲೂಕು head quarters ನಲ್ಲಿ ಇರುವ ಐ.ಬಿ.ಗಳಿಗೆ, ಜಿಲ್ಲಾ head quarters ನಲ್ಲಿ ಇರುವಂತಹ ಐ.ಬಿ.ಗಳಿಗೆ ಎಲ್ಲಾ ಕಡೆಯಿಂದ ಬಂದು ಮತ್ತೊಂದು ಕಡೆ ಹೋಗುವುದಕ್ಕೆ; ಉದಾಹರಣೆಗೆ ಹುಬ್ಬಳ್ಳಿ, ದಾವಣಗೆರೆ, ಅಲ್ಲ ಅನಿವಾರ್ಯತೆ ಇದೆ. ಅಲ್ಲ ಹೆಚ್ಚಾಗಿ ಖರ್ಚು ಮಾಡಬೇಕಾಗುತ್ತದೆ. We cannot equally distribute the amount. ಎಲ್ಲೆಲ್ಲ ಅವಶ್ಯಕತೆ ಇದೆ ಅಲ್ಲ ಹೆಚ್ಚಾಗಿ ಖರ್ಚು ಮಾಡುವಂತಹ ಅನಿವಾರ್ಯತೆ ಇದೆ. ಅದಕ್ಕೆ ಮಾಡುತ್ತೇವೆ.

**ಶ್ರೀ ಮಂಜುನಾಥ್ ಭಂಡಾರಿ:-** ನೀವು ಕೊಟ್ಟಿರುವ ಉತ್ತರ ಹೇಳುತ್ತಿರುವುದು. ಏನೆಂದರೆ. . .

**ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ಐ.ಬಿ.ಗಳಿಗೆ ಹಣ ಖರ್ಚು ಮಾಡುವುದರಲ್ಲಿ ನಮ್ಮ ಅಭ್ಯಂತರವಿಲ್ಲ. ಇದು 21ನೇ ಶತಮಾನ. ಇಷ್ಟೊಂದು ಇಂಜಿನಿಯರ್‌ಗಳಿದ್ದಾರೆ. ಹುಬ್ಬಳ್ಳಿಯಲ್ಲಿ ನನ್ನಂತಹವನು ಶೌಚಾಲಯದ ಒಳಗೆ ಹೋಗುವುದಕ್ಕಾಗುವುದಿಲ್ಲ. ಅಲ್ಲ 4 1/2 ಅಡಿಯ ಅಥವಾ 5 ಅಡಿಯ ಬಾಗಿಲನ್ನು ಇಟ್ಟಿದ್ದಾರೆ. ನಾವು ಬಹಳ ಆಧುನಿಕವಾದಂತಹ ಯುಗದಲ್ಲಿ ಬದುಕುತ್ತಿದ್ದೇವೆ. ಅಲ್ಲಗೆ ಒಳ್ಳೆಯ ಇಂಜಿನಿಯರುಗಳನ್ನು ಹಾಕಿ.

**ಶ್ರೀ ಸಿ.ಸಿ. ಪಾಟೀಲ್:-** ಮಾನ್ಯ ವಿರೋಧ ಪಕ್ಷದ ನಾಯಕರೇ, ಹುಬ್ಬಳ್ಳಿಯಲ್ಲಿ ಇನ್ನೊಂದು ರೂಂ ಇದೆ ಅಲ್ಲಗೆ ಹೋಗಿ. ನೀವು ರಾತ್ರಿ ಎರಡು ಸಲ urinal ಗೆ ಹೋಗಿ ಬಂದರೆ ಬೆಳಗ್ಗೆ ವಾಕಿಂಗ್ ಮಾಡುವುದೇ ಬೇಡ ಅಷ್ಟೊಂದು ದೊಡ್ಡ ರೂಮ್‌ಗಳನ್ನು ಕಟ್ಟಿದ್ದಾರೆ.

**ಉಪಸಭಾಪತಿಯವರು:-** ಮಾನ್ಯ ಸಚಿವರೇ, ಹರಿಪ್ರಸಾದ್‌ರವರದ್ದು Indian standard height ಅಲ್ಲ. ಹಾಗಾಗಿ ಅದನ್ನು Indian standard height ಗೆ ಮಾಡಿದ್ದಾರೆ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಅದು ಹಾಗಲ್ಲ. ಕೊಠಡಿಯು ಫುಟ್‌ಬಾಲ್ ಗ್ರೌಂಡ್ ರೀತಿ ಇದೆ. ಆದರೆ ಅಲ್ಲಿನ ಶೌಚಾಲಯಕ್ಕೆ ಹೋಗಿ ಬಂದರೆ ನಿಮಗೆ ಗೊತ್ತಾಗುತ್ತದೆ. ಏಕೆಂದರೆ ನಾವು ಅರ್ಧ ಬಗ್ಗಬೇಕಾಗುತ್ತದೆ.

**ಉಪಸಭಾಪತಿಯವರು:-** ಅದರ ಬಗ್ಗೆ ಗಮನ ಹರಿಸುವುದಕ್ಕೆ ಹೇಳಿ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಹಣವನ್ನು ಸರಿಯಾದ ರೀತಿಯಲ್ಲಿ ಖರ್ಚು ಮಾಡಿ ಎನ್ನುವುದು ನಮ್ಮ ಮನವಿ.

**ಉಪಸಭಾಪತಿಯವರು:-** ಮಾನ್ಯ ಸಚಿವರು ಅದರ ಬಗ್ಗೆ ಗಮನ ಹರಿಸುತ್ತಾರೆ.

**ಶ್ರೀ ಮಂಜುನಾಥ್ ಭಂಡಾರಿ:-** ನಾನು ಹೇಳುವುದೇನೆಂದರೆ, ಇಷ್ಟು ಹಣವನ್ನು ಖರ್ಚು ಮಾಡಿದಾಗ ಅದು ಯಾವ ರೀತಿ ಇದೆ ಎಂದು ಕೇಳುತ್ತಿದ್ದೇನೆ ಅಷ್ಟೇ, ಏತಕ್ಕೆ ಮಾಡಿಲ್ಲವೆಂದಲ್ಲ. Circuit house ಗೆ ಹೋದಾಗ ಅದನ್ನು ಯಾರು ಬಳಕೆ ಮಾಡುತ್ತಾರೆಂದಲ್ಲ, ಯಾವ ರೀತಿ ನಿರ್ವಹಣೆ ಮಾಡುತ್ತಿದ್ದಾರೆ ಇಷ್ಟು ಹಣ ಖರ್ಚು ಮಾಡಿರುವುದಕ್ಕೆ ಎಂದು ಕೇಳುತ್ತಿದ್ದೇನೆ ಅಷ್ಟೇ. ನೀವು ಮಾಡಿದ್ದು ತಪ್ಪು, ನೀವು ಮಾಡಿದ್ದೀರಿ ಅಥವಾ ಮಾಡಿಲ್ಲ ಎಂದು ಹೇಳುತ್ತಿಲ್ಲ. 1½ ಕೋಟಿ ಹಣವನ್ನು ಖರ್ಚು ಮಾಡಿದ ಮೇಲೆ ಅದು ಯಾವ ರೀತಿ ನಿರ್ವಹಣೆಯಾಗುತ್ತಿದೆ? ಉತ್ತರ ಕೊಡಬೇಕಾದರೆ structured ಉತ್ತರ ಕೊಡಿ ಎಂದು ನಿಮ್ಮ ಅಧಿಕಾರಿಗಳಿಗೆ ಹೇಳಬೇಕು. ಬೇಕಾದಷ್ಟು ಉತ್ತರಗಳನ್ನು ಕೇಳುವುದಕ್ಕೆ ನಾವಿಲ್ಲ ಬಂದಿರುವುದಿಲ್ಲ. ಉತ್ತರವನ್ನು ಒಂದು ಸ್ಪಷ್ಟರೂಪದಲ್ಲಿ ನಿಮ್ಮ ಅಧಿಕಾರಿಗಳು ಉತ್ತರಗಳನ್ನು ಹೇಗೆ ಕೊಟ್ಟಿದ್ದಾರೆ ಎಂಬುದನ್ನು ನೀವೊಂದು ಸಲ ನೋಡಿ. ನಿಮ್ಮ ಅಧಿಕಾರಿಗಳಿಂದ ಅದನ್ನು ಓದಿಸಿ. ಅದು ಚರ್ಚೆಯಾಗದಿದ್ದರೆ ನಾವೇಕೆ ಇಲ್ಲಿಗೆ ಬರಬೇಕು? ಬರುವುದು ಬೇಡವೆಂದು ಹೇಳಿ. ಚರ್ಚೆ ಮಾಡುವುದು ಏತಕ್ಕೆ ಎಂದರೆ ಹೇಗೆ?

**ಉಪಸಭಾಪತಿಯವರು:-** ಮಾನ್ಯ ಸಚಿವರೇ, ಅದರ ಬಗ್ಗೆ ಗಮನಹರಿಸಿ.

**ಶ್ರೀ ಸಿ.ಸಿ. ಪಾಟೀಲ್:-** ಮಾನ್ಯ ಸಭಾಪತಿಯವರೇ, ಇದರ ಬಗ್ಗೆ ಗಮನಹರಿಸುತ್ತೇನೆ.

**ಉಪಸಭಾಪತಿಯವರು:-** ಈಗ ಮಾನ್ಯ ಸದಸ್ಯರಾದ ಸುಜಾ ಕುಶಾಲಪ್ಪನವರ ಪ್ರಶ್ನೆ ಸಂಖ್ಯೆ: 1114, ಅವರು ಸದನದಲ್ಲಿ ಹಾಜರಿರುವುದಿಲ್ಲ.

## ಪ್ರಶ್ನೆ ಸಂಖ್ಯೆ: 1093

(ಉತ್ತರವನ್ನು ಲಗತ್ತಿಸಿದೆ)

**ಡಾ: ಡಿ. ತಿಮ್ಮಯ್ಯ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಕೊಟ್ಟಿದ್ದಾರೆ. ರಾಜ್ಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಕೈಗೊಂಡ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿವೇಶನರಹಿತ ಕುಟುಂಬಗಳು 2,35,412 ಕುಟುಂಬಗಳು ಎಂದು ಉತ್ತರ ಕೊಟ್ಟಿದ್ದಾರೆ. ಅವುಗಳ ಪೈಕಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳು ನನ್ನ ಕ್ಷೇತ್ರಕ್ಕೆ ಸೇರಿರುತ್ತವೆ. ಅಲ್ಲಿ ಪರಿಶಿಷ್ಟ ಜಾತಿಯ 10,259 ಮತ್ತು ಪರಿಶಿಷ್ಟ ಪಂಗಡದ 8,622 ಒಟ್ಟು 18,881 ನಿವೇಶನ ರಹಿತರಿದ್ದಾರೆ. ಹಾಗೂ ಚಾಮರಾಜನಗರದಲ್ಲಿ ಪರಿಶಿಷ್ಟ ಜಾತಿಯ 13,935 ಮತ್ತು ಪರಿಶಿಷ್ಟ ಪಂಗಡದ 5659 ಒಟ್ಟು 19594 ನಿವೇಶನರಹಿತರಿದ್ದಾರೆ. ಅಂದರೆ ಈ ಎರಡು ಜಿಲ್ಲೆಗಳಿಂದ 38,475 ನಿವೇಶನರಹಿತ ಕುಟುಂಬಗಳಿವೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ. ಇಡೀ ರಾಜ್ಯದಲ್ಲಿ 2,35,412 ಹಾಗೂ ಇವೆರಡು ಜಿಲ್ಲೆಗಳಲ್ಲಿ 38,475 ನಿವೇಶನರಹಿತರಿದ್ದಾರೆ. ಇವರು ಮಾಹಿತಿ ನೀಡಿರುವ ಪ್ರಕಾರ 2018-19 ಮತ್ತು 2022-23 ಈ ನಾಲ್ಕು ವರ್ಷಗಳಲ್ಲಿ ಇಡೀ ರಾಜ್ಯದಲ್ಲಿ ನಿವೇಶನ ನೀಡಿರುವುದು 4498 ಫಲಾನುಭವಿಗಳಿಗೆ ಮಾತ್ರ. ರಾಜ್ಯದಲ್ಲಿ 2,35,412 ನಿವೇಶನರಹಿತ ಕುಟುಂಬಗಳೆಂದು ಸಮೀಕ್ಷೆಯಲ್ಲಿದೆ. ತಾವು ನಾಲ್ಕು ವರ್ಷಗಳಲ್ಲಿ ನಿವೇಶನ ನೀಡಿರುವುದು ಕೇವಲ 4498 ಫಲಾನುಭವಿಗಳಿಗೆ ಮಾತ್ರ. ಇದು ಎಷ್ಟರಮಟ್ಟಿಗೆ ನಿವೇಶನರಹಿತರಿಗೆ; ಏಕೆಂದರೆ, ಊಟ ಮತ್ತು ವಸತಿ ಮೂಲಸೌಲಭ್ಯ ಮತ್ತು ಮೂಲಸೌಕರ್ಯ ಕೊಡುವುದು ಸರ್ಕಾರದ ಜವಾಬ್ದಾರಿ. ಅದನ್ನು ಕೇಳುವುದು ನಮ್ಮ ಹಕ್ಕು. ಇದರಲ್ಲಿ ಸರ್ಕಾರ ಎಷ್ಟರಮಟ್ಟಿಗೆ ಸಫಲವಾಗಿದೆಯೆಂದು ತಾವು ತಿಳಿಸಬೇಕು. ಏಕೆಂದರೆ ತಮ್ಮ ಬಗ್ಗೆ ನನಗೆ ಬಹಳ ಗೌರವವಿದೆ. ತಾವು ಬಡವರ ಬಗ್ಗೆ ಕಳಕಳ ಇಟ್ಟುಕೊಂಡಿದ್ದೀರಿ ಹಾಗೂ ಆಡಳಿತದಲ್ಲಿ ಸುಧಾರಣೆ ತರಬೇಕೆಂದಿದ್ದೀರಿ. ಆದರೆ ತಮ್ಮ ಆಡಳಿತದಲ್ಲಿ ಈ ನಾಲ್ಕು ವರ್ಷಗಳಲ್ಲಿ ನೀಡಿರುವ ನಿವೇಶನ ಕೇವಲ 4498. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳನ್ನು ತೆಗೆದುಕೊಂಡರೆ ಕೇವಲ 290 ಫಲಾನುಭವಿಗಳಿಗೆ ಕೊಟ್ಟಿದ್ದೀರಿ. ಈ 290 ಫಲಾನುಭವಿಗಳ ವಿವರ ಕೇಳಿದ್ದೆ ಆದರೆ

ವಿವರಗಳನ್ನು ಕೊಟ್ಟಿಲ್ಲ. ಆದರೆ ಈ ನಾಲ್ಕು ವರ್ಷಗಳಲ್ಲಿ ಕೇವಲ 4498 ಫಲಾನುಭವಿಗಳಿಗೆ ಮೂಲಭೂತ ಸೌಕರ್ಯಗಳನ್ನು ನೀಡಿರುವಂತಹದ್ದು ಸಮಂಜಸವೇ, ನ್ಯಾಯವೇ ಎಂದು ಕೇಳಬಯಸುತ್ತೇನೆ.

**ಶ್ರೀ ವಿ. ಸೋಮಣ್ಣ:-** ಮಾನ್ಯ ಸಭಾಪತಿಯವರೇ, ಹಿರಿಯರಾದ ಮಾನ್ಯ ತಿಮ್ಮಯ್ಯನವರು ಕೇಳಿರುವುದರಲ್ಲಿ ನನಗೂ ಕೂಡ ಕಳಕಳ ಇದೆ. ಸತ್ಯವೇನೆಂದರೆ, ನಾನು ಸಚಿವನಾದ ಮೇಲೆ ನನಗೂ ಗೊತ್ತಿದೆ. ಎಲ್ಲರಿಗೂ ಕೂಡ ವಿಧಾನಸಭೆ, ವಿಧಾನ ಪರಿಷತ್ತು, ಲೋಕಸಭಾ ಸದಸ್ಯರು ಮತ್ತು ರಾಜ್ಯಸಭಾ ಸದಸ್ಯರು 5800 ಎಕರೆಗೂ ಮೇಲ್ಪಟ್ಟು ವಿವಿಧ ತಾಲ್ಲೂಕುಗಳಲ್ಲಿ ಎಲ್ಲೆಲ್ಲ ನಮ್ಮ ಜಾಗಗಳಿವೆ ಅದನ್ನು ವಸತಿರಹಿತರಿಗೆ ಕೊಡಬೇಕೆನ್ನುವುದನ್ನು ತೀರ್ಮಾನ ಮಾಡಿದ್ದೇವೆ. ಅದಕ್ಕೆ ಹತ್ತಾರು ಕಾಗದಗಳನ್ನು ಬರೆದವು. ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯ- ನಿರ್ವಹಣಾಧಿಕಾರಿಗಳ ಜೊತೆಯಲ್ಲಿಯೂ ಚರ್ಚೆಯಾಯಿತು. ಇದೆಲ್ಲಾ ಆದಮೇಲೆ ಕಡೆಪಕ್ಷ ಇಷ್ಟಾದರೂ ಬಂತು. ನೀವು ಇದಕ್ಕೂ ಮೊದಲೇ ಪ್ರಶ್ನೆ ಕೇಳಿದ್ದರೆ ನಮಗೆ ಇನ್ನೂ ದಿಗಿಲಾಗುತ್ತಿತ್ತು. ಆದ್ದರಿಂದ ಇವತ್ತು ಏನು ನಮ್ಮಲ್ಲಿ 2018ರ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 18,88,689 ವಸತಿರಹಿತರು ಇದ್ದಾರೆ. ಅದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಾಹಿತಿಗಳನ್ನು ಕೊಟ್ಟಿದ್ದೇವೆ. ಕೇವಲ 4498 ಫಲಾನುಭವಿಗಳಿಗೆ ಮಾತ್ರ ನಿವೇಶನಗಳನ್ನು ಕೊಟ್ಟಿರುವುದು ಸಮಂಜಸವೇ ಎಂದು ಕೇಳಿರುವುದಕ್ಕೆ ನನಗೂ ಕೂಡ ಅದರ ಬಗ್ಗೆ ಕಳಕಳ ಇದೆ. ಅದನ್ನು ಯಾವ ರೀತಿ ಸರಿ ಮಾಡಬೇಕೆನ್ನುವುದರ ಬಗ್ಗೆ ಚಿಂತನೆಯೂ ಇದೆ. ಇದನ್ನು ತ್ವರಿತಗತಿಯಲ್ಲಿ ಮಾಡಬೇಕಾದರೆ ಕೇವಲ ರಾಜೀವ್ ಗಾಂಧಿ ವಸತಿ ಇಲಾಖೆಯಿಂದ ಎಲ್ಲವನ್ನೂ ಮಾಡುವುದಕ್ಕಾಗುವುದಿಲ್ಲ.

(ಮುಂದು)

(1249) 28-12-2022 12-20 KH/BNS

(ಉಪ ಸಭಾಪತಿಯವರ ಉಪಸ್ಥಿತಿ)

**ಶ್ರೀ ವಿ.ಸೋಮಣ್ಣ (ಮುಂದು):-**

ಇದಕ್ಕೆ ಆರ್‌ಡಿಪಿಆರ್ ಇಲಾಖೆ, ವಿಶೇಷವಾಗಿ ಸಂಬಂಧಪಟ್ಟಂತಹ executive officer ಗಳು ಯಾರಿದ್ದಾರೆ, ಪಿಡಿಓ ಗಳು ಯಾರಿದ್ದಾರೆ, ಪಂಚಾಯತಿ ಹಂತದಲ್ಲ ಏನೇನಿದೆ, ಅದೇ ರೀತಿ ಪಟ್ಟಣ ಪ್ರದೇಶಗಳಲ್ಲಿ ಆಯುಕ್ತರು ಯಾರಿರುತ್ತಾರೆ. Chief officers ಯಾರಿರುತ್ತಾರೆ. ಇವರೆಲ್ಲರಿಗೂ ಕೂಡ ಹತ್ತಾರು ಬಾರಿ ಮನವಿ ಮಾಡಿದ್ದೇವೆ. ನನಗೆ ತಿಳಿದ ಮಟ್ಟಿಗೆ ಇದನ್ನು war footing ನಲ್ಲಿ ಮಾಡದೇ ಹೋದರೆ ಇದು ತ್ವರಿತಗತಿಯಲ್ಲಿ ಮಾಡುವುದಕ್ಕೆ ಆಗುವುದಿಲ್ಲ. ಇದು ಆಮೆವೇಗದಲ್ಲ ಇದೆ. ಇವತ್ತು 4498 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ಕೊಟ್ಟಿದ್ದೇವೆ. ಇದನ್ನು ಪೂರ್ಣ ಮಾಡಬೇಕಾಗಿದೆ. ವಿಶೇಷವಾಗಿ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯಲ್ಲಿ ತುಂಬಾ ಕಡಿಮೆ ವಿಲೇವಾರಿಯಾಗಿರುವುದರಿಂದ, ನಾನು ತಮ್ಮಲ್ಲಿ ವಿನಂತಿ ಮಾಡುವುದೇನೆಂದರೆ, ತಾವು ದಯಮಾಡಿ, ಎಲ್ಲೆಲ್ಲ ಸರ್ಕಾರಿ ಜಾಗಗಳನ್ನು ಗುರುತಿಸಿದ್ದೇವೆ. ಅದೆಲ್ಲವನ್ನೂ ಕೂಡ ಕೊಟ್ಟರೆ ನಾನು ತಕ್ಷಣವೇ ಕ್ರಮ ತೆಗೆದುಕೊಳ್ಳುತ್ತೇನೆ. ಇದು ಒಬ್ಬರ ಕೈಯಲ್ಲಿ ಮಾಡುವಂಥದ್ದಲ್ಲ. ಸರ್ಕಾರ ಎಂದರೆ ಒಂದು ಇಲಾಖೆಗೆ ಮಾತ್ರ ಸೀಮಿತವಾಗುವುದಿಲ್ಲ. ಪ್ರತಿಯೊಬ್ಬ ಜನಪ್ರತಿನಿಧಿಗಳು ಇದರ ಜೊತೆ ಕೈಜೋಡಿಸಿದಾಗ ನಮ್ಮ ಅನೇಕ ವರ್ಷದ ಸೂರಿನ ವ್ಯವಸ್ಥೆ ಏನಿದೆ ಇದನ್ನು ಸರಿಪಡಿಸಬಹುದಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಂಡು ತಾವು ಏನು ಕೇಳಿದ್ದೀರಿ. ನಿಜವಾಗಿಯೂ ನನ್ನ ಕಣ್ಣನ್ನು ಕೂಡ ತೆರೆಸಿದೆ. ಇದಕ್ಕೆ ಯಾವ್ಯಾವ ರೀತಿ ಕ್ರಮವಹಿಸಬೇಕೋ ವಹಿಸುತ್ತೇವೆ. ಇದಕ್ಕೆ ನಾವು ಪ್ರಾಮಾಣಿಕವಾದಂತಹ ಪ್ರಯತ್ನವನ್ನು ಮಾಡುತ್ತೇವೆ.

**ಉಪ ಸಭಾಪತಿಯವರು:-** ಮಾನ್ಯ ವೈ.ಎಂ.ಸತೀಶ್ ರವರೇ . . .

**ಡಾ|| ಡಿ.ತಿಮ್ಮಯ್ಯ:-** ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

**ಉಪ ಸಭಾಪತಿಯವರು:-** ಮಾನ್ಯ ಡಿ.ತಿಮ್ಮಯ್ಯನವರೇ, ಏನಾದರೂ ಉಪ ಪ್ರಶ್ನೆ ಇದ್ದರೆ ಕೇಳಿ.

**ಡಾ|| ಡಿ.ತಿಮ್ಮಯ್ಯ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು 4498 ಫಲಾನುಭವಿಗಳಿಗೆ ನಿವೇಶನಗಳನ್ನು ಶಕ್ತಿ ಮೀರಿ ಕೊಟ್ಟಿದ್ದೇವೆ ಎಂದು ಹೇಳಿದರು. ತಮ್ಮ ಗಮನಕ್ಕೆ ತರುವುದೇನೆಂದರೆ, ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ಪ್ರತಿ ವರ್ಷ 3 ಲಕ್ಷ ಫಲಾನುಭವಿಗಳಿಗೆ ಮತ್ತು 5 ವರ್ಷಗಳಲ್ಲಿ 15 ಲಕ್ಷ ಫಲಾನುಭವಿಗಳಿಗೆ ಕೊಟ್ಟಿದ್ದಾರೆ. ಆಗ ಯಾವುದೇ ತೊಂದರೆ ಇರಲಿಲ್ಲವೇ? ಅವರು 5 ವರ್ಷಗಳಲ್ಲಿ 15 ಲಕ್ಷ ಫಲಾನುಭವಿಗಳಿಗೆ ಕೊಟ್ಟಿರಬಹುದು.

**ಶ್ರೀ ವಿ.ಸೋಮಣ್ಣ:-** ಮಾನ್ಯ ಡಿ.ತಿಮ್ಮಯ್ಯನವರೇ, ಒಂದು ನಿಮಿಷ. ಕಡತಕ್ಕೆ ತಪ್ಪು ಮಾಹಿತಿ ಹೋಗುವುದು ಬೇಡ.

**ಉಪ ಸಭಾಪತಿಯವರು:-** ಮಾನ್ಯ ಡಿ.ತಿಮ್ಮಯ್ಯನವರೇ, ಮಾನ್ಯ ಸಚಿವರು ಹೇಳುತ್ತಾರೆ. ದಯಮಾಡಿ ಕುಳಿತುಕೊಳ್ಳಿ. ಮಾನ್ಯ ಸಚಿವರು ಮಾತನಾಡಬೇಕಾದರೆ ತಾವು ಕುಳಿತುಕೊಳ್ಳಬೇಕು.

**ಶ್ರೀ ವಿ.ಸೋಮಣ್ಣ:-** ಮಾನ್ಯ ಸಭಾಪತಿಯವರೇ, 2018 ರಲ್ಲಿ ಸರ್ವೆ ಆಗಿರುವುದು. ಆಗ ಮಾನ್ಯ ಸಿದ್ದರಾಮಯ್ಯನವರ ಸರ್ಕಾರವೇ ಇದ್ದದ್ದು. ನಮ್ಮ ಸರ್ಕಾರ ಅಲ್ಲ. ಅದರ ಹಿಂದೆ ಆಗಿರುವಂತಹ ಸರ್ವೆ ಇದು. ಮತ್ತೆ ಸರ್ವೆ ಮಾಡಿಸುವುದಕ್ಕೆ ಹೋಗಿಲ್ಲ. ಈಗ ಪ್ರಾರಂಭ ಮಾಡಿದ್ದೇವೆ. ಯಾವುದೇ ವಸತಿ ರಹಿತರಿಗೆ ಏನಾದರೂ ಜಾಗೃತಿ ಮೂಡಿಸುವಂತಹ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಇದನ್ನು ಹಕ್ಕುಚ್ಯುತಿಯಾಗಿ ತೆಗೆದುಕೊಂಡರೂ ನಾನು ಅದನ್ನು ಸ್ವೀಕಾರ ಮಾಡುವುದಕ್ಕೆ ತಯಾರಿದ್ದೇನೆ. 15 ಲಕ್ಷ ಅಲ್ಲ. 5 ಲಕ್ಷ ಕೂಡ ಯಾರು ಕೊಟ್ಟಿಲ್ಲ. ತಾವು ಮನೆಗಳ ಬಗ್ಗೆ ಹೇಳುತ್ತಿದ್ದೀರಿ. ಯಾರು ವಸತಿ ರಹಿತರು ಇದ್ದಾರೆ. ನಿವೇಶನರಹಿತರಿದ್ದಾರೆ, ಅಂತಹವರಿಗೆ ಯಾವುದೂ ಕೊಟ್ಟಿಲ್ಲ. ಇದಕ್ಕೆ ಬೆಳಕು ಚೆಲ್ಲಿದ್ದೇನೆ. ಮಾನ್ಯ ಸದಸ್ಯರು ನಮ್ಮ ಕಛೇರಿಗೆ ಬಂದರೆ ಎಲ್ಲವುದರ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿಯನ್ನು ಕೊಡುತ್ತೇನೆ. ಇವತ್ತು 4498 ಫಲಾನುಭವಿಗಳಿಗೆ ಏನು ಕೊಟ್ಟಿದ್ದೇವೆ. ಎಸ್.ಸಿ., ಎಸ್.ಟಿ.,ಗಳಿಗೆ ಶೇಕಡಾ 45 ರಷ್ಟು ಆಗಿದೆ. ಇದರ ಬಗ್ಗೆ ಅಧಿಕಾರಿಗಳು ಹೇಳುತ್ತಾರೆ. ನಾನು ಒಪ್ಪುವುದಕ್ಕೆ ತಯಾರಿಲ್ಲ. ಇನ್ನು ಕೂಡ ಮೊನ್ನೆಯ ದಿವಸ ಮಾನ್ಯ ವಿರೋಧಪಕ್ಷದ ನಾಯಕರು ಮಾತನಾಡುತ್ತಾ ಒಂದು ಕುಟುಂಬದಲ್ಲಿ, 4 ಜನ ಇರುತ್ತಾರೆ. 4 ಜನರು ಮದುವೆ ಆದ ತಕ್ಷಣ ಬೇರೆ ಬೇರೆಯಾಗುತ್ತಾರೆ. ಒಂದು ಮನೆಯಲ್ಲಿ 4 ಜನ ಇರುವುದಕ್ಕೆ



ಆಗುವುದಿಲ್ಲ. ಆ 4 ಜನ ಒಂದೇ ಆಧಾರ್‌ಕಾರ್ಡ್‌ನಲ್ಲಿ ಇರುತ್ತಾರೆ. ಆಧಾರ್ ಕಾರ್ಡ್ ಒಂದನ್ನೇ ತೆಗೆದುಕೊಂಡು ಇನ್ನೊಂದು ಮನೆ ಕೊಡುವುದಕ್ಕೆ ಆಗುವುದಿಲ್ಲ ಎಂದು ಹೇಳಿದರು. ಈ ರೀತಿಯ ಅನೇಕ ನಿಬಂಧನೆಗಳು, ಕಟ್ಟುಪಾಡುಗಳು ಇದ್ದವು. ಇದೆಲ್ಲವನ್ನೂ ಸಹ ಬಗೆಹರಿಸಿದ್ದೇವೆ. ಇದೊಂದು ಸೂಕ್ಷ್ಮವಾದ ವಿಚಾರ. ಒಟ್ಟಾಗಿ ನಾವೆಲ್ಲರೂ ಸೇರಿ ಕೆಲಸ ಮಾಡಬೇಕಾಗುತ್ತದೆ. ವಸತಿ ರಹಿತರು ಯಾರಿದ್ದಾರೆ. ನಿವೇಶನರಹಿತರಿಗೆ ಯಾವುದೇ ಸರ್ಕಾರಗಳು ಕೂಡ ಕೋಟಗಟ್ಟಲೆ, ಲಕ್ಷಗಟ್ಟಲೆ ಕೊಟ್ಟಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನನ್ನ ಹತ್ತಿರ ಇಲ್ಲ. ತಮ್ಮ ಹತ್ತಿರ ಮಾಹಿತಿ ಇದ್ದರೆ, ದಯಮಾಡಿ ಅದನ್ನು ಕೊಟ್ಟರೆ ನಾನು ಅದನ್ನು ಒಪ್ಪಿಕೊಳ್ಳುವುದಕ್ಕೆ ತಯಾರಾಗಿದ್ದೇನೆ.

## ಪ್ರಶ್ನೆ ಸಂಖ್ಯೆ: 1078

(ಉತ್ತರವನ್ನು ಲಗತ್ತಿಸಲಾಗಿದೆ)

**ಶ್ರೀ ವೈ.ಎಂ.ಸತೀಶ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಉಪ ಪ್ರಶ್ನೆ ಏನು ಇಲ್ಲ. ಆದರೆ, ಮಾನ್ಯ ಸಚಿವರ ಹತ್ತಿರ ಒಂದು ಮನವಿ ಇದೆ. ಉತ್ತರದಲ್ಲಿ 9939 ಮನೆಗಳನ್ನು ರದ್ದುಪಡಿಸಿದ್ದೇವೆ ಎಂದು ಹೇಳಿದ್ದಾರೆ. ನಮ್ಮ ಗ್ರಾಮ ಜನರ ಪರವಾಗಿ ಈ ಮನೆಗಳನ್ನು ಮತ್ತೆ ಅನುಮೋದನೆ ಮಾಡಿ ನಮ್ಮ ಗ್ರಾಮಸ್ಥರಿಗೆ ಕೊಡಬೇಕೆಂದು ಮಾನ್ಯ ಸಚಿವರ ಹತ್ತಿರ ವಿನಂತಿ ಮಾಡುತ್ತಿದ್ದೇನೆ.

**ಶ್ರೀ ವಿ.ಸೋಮಣ್ಣ:-** ಮಾನ್ಯ ಸಭಾಪತಿಯವರೇ, ನನ್ನ ಮಿತ್ರರಾದ ವೈ.ಎಂ.ಸತೀಶ್‌ರವರು ಹೇಳಿದ್ದು. ನಾವು 9 ಸಾವಿರ ಅಲ್ಲ, 10 ಸಾವಿರ ಮನೆಗಳನ್ನು ಕೊಡೋಣ. ಇದನ್ನು ಯಾರಿಗೆ ಕೊಡಬೇಕೆಂಬುದು ಬಹಳ ಮುಖ್ಯವಾದುದು. ನಾನು ಮಂತ್ರಿಯಾದ ತಕ್ಷಣ ಇದಕ್ಕೆ ಒಂದು circular issue ಮಾಡಿದ್ದೇವೆ. ಇವತ್ತು ಮಾನ್ಯ ವಿರೋಧ ಪಕ್ಷದ ನಾಯಕರು ಒಂದು ಕುಟುಂಬದಲ್ಲಿ 3-4 ಜನ ಇದ್ದರೆ ಕೊಡಬೇಕು. ಅದನ್ನು ಕೂಡ ಮಾಡಿದ್ದೇವೆ. ಬಳ್ಳಾರಿ ಜಿಲ್ಲೆಗೆ ನಾನೇ ಸ್ವತಃ ಎರಡು ಬಾರಿ ಹೋಗಿ ಬಂದಿದ್ದೇನೆ. ತಮ್ಮ ಮೂಲಕ ಮಾನ್ಯ ವೈ.ಎಂ.ಸತೀಶ್‌ರವರನ್ನು ವಿನಂತಿ ಮಾಡುವುದೇನೆಂದರೆ, ಯಾರು ನಿಜವಾದ 9 ಸಾವಿರ ಫಲಾನುಭವಿಗಳು ಇದ್ದಾರೆ, 2008, 2010, 2013 ರಲ್ಲಿ ಯಾರು ಫಲಾನುಭವಿಗಳು ಇದ್ದಾರೆ. 60 ದಿವಸಗಳಲ್ಲಿ ಕೆಲಸ ಪ್ರಾರಂಭ ಮಾಡಬೇಕಾಗಿತ್ತು. ಇನ್ನು ಮಾಡಿಲ್ಲ. ಎಲ್ಲವನ್ನೂ ಕೂಡ ಸರಳೀಕರಣ ಮಾಡಿದ್ದೇವೆ. ಜಿಲ್ಲಾ ಪಂಚಾಯತಿ ಸಿಇಒಗಳಿಗೆ ಅಧಿಕಾರ ಕೊಟ್ಟಿದ್ದೇವೆ. ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಟ್ಟಿದ್ದೇವೆ. ಅಲ್ಲಿ ನಿಜವಾದ ಅರ್ಹ ಫಲಾನುಭವಿಗಳಾದರೆ 9 ಸಾವಿರಕ್ಕೂ ಕೂಡ ಆದ್ಯತೆ ಕೊಡುತ್ತೇವೆ. ಆದರೆ ಯಾರು ಅದನ್ನು ಉಪಯೋಗಿಸಿಕೊಳ್ಳುತ್ತಾರೆ. ಅವರ ಅರ್ಹತೆ ಬಾರಿ ಪ್ರಾಮಾಣಿಕವಾದದ್ದು. ಅದರ ಬಗ್ಗೆ ಗಮನಹರಿಸಿ, ತಾವು ಮಾಹಿತಿಯನ್ನು ಕೊಟ್ಟರೆ ಮಾಡುವುದಕ್ಕೆ ನಾವು ಪ್ರಯತ್ನ ಮಾಡುತ್ತೇವೆ.

**ಶ್ರೀ ವೈ.ಎಂ.ಸತೀಶ್:-** ಮಾನ್ಯ ಸಚಿವರೇ, ಧನ್ಯವಾದಗಳು.

## ಪ್ರಶ್ನೆ ಸಂಖ್ಯೆ: 1070

(ಉತ್ತರವನ್ನು ಲಗತ್ತಿಸಲಾಗಿದೆ)

**ಶ್ರೀ ಕೆ.ಎ.ತಿಪ್ಪೇಸ್ವಾಮಿ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ದೇಶದಲ್ಲೆ Airports Authority of India ಅವರು ಉಡಾನ್ ಯೋಜನೆಯಡಿ ಯಾವ ರೀತಿಯಲ್ಲಿ green filed airport ಅನ್ನು ಮಾಡುತ್ತಾರೆ. ಅದೇ ರೀತಿಯಲ್ಲಿಯೂ ಕೂಡ ಕೇಂದ್ರ ಸಾರಿಗೆ ಸಚಿವರಾದ ಮಾನ್ಯ ನಿತೀನ್ ಗಡ್ಕರಿ ಇವರು ದೇಶದಲ್ಲೆ green express highway ಮಾಡುವುದಕ್ಕೆ ಮುಂದಾಗಿದ್ದಾರೆ. ಇದು ತುಂಬಾ ಶ್ಲಾಘನೀಯವಾದಂತಹ ಒಂದು ಕೆಲಸ ಎಂಬುದು ನನ್ನ ವೈಯಕ್ತಿಕವಾದಂಥ ಭಾವನೆ. ನಾನು ಕೇಳಿರುವಂತಹ ಪ್ರಶ್ನೆಗೆ confusion ಮಾಡಿಕೊಂಡ ಹಾಗೆ ಕಾಣುತ್ತದೆ. ಅವರು ಕೊಟ್ಟಿರುವಂತಹ ಉತ್ತರ annexure ನಲ್ಲಿ ಬಂದಿದೆ. ಅವರು ಹೇಳಿರುವ ಪ್ರಕಾರವಾಗಿ ರಾಜ್ಯದಲ್ಲೆ ಸುಮಾರು 10 green express highways ಅನ್ನು National Highways Authority of India (NHAI) ಕೂಡ ಕೈಗೊಂಡಿದ್ದಾರೆ. ನಾನು ಮಾನ್ಯ ಮಂತ್ರಿಗಳಲ್ಲಿ ಕೇಳುವುದೇನೆಂದರೆ, ಈ 10 green express highways ಅನ್ನು ಮಾಡುವುದಕ್ಕೆ ರಾಜ್ಯ ಸರ್ಕಾರ acceptance or consent ಪತ್ರವನ್ನು ಕೊಟ್ಟಿದ್ದೀರಾ. ಹಾಗೆ ಕೊಡಬೇಕಾದರೆ, NHAI ದವರು ಯಾವ ಷರತ್ತನ್ನು ವಿಧಿಸಿದ್ದಾರೆ. ತಾವು ಯಾವ ರೀತಿಯಾದಂತಹ ಧನ ಸಹಾಯವಾಗಲಿ, ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದಾಗಲಿ ಅಥವಾ ಬೇರೆ ರೀತಿಯ tax exemption ಅನ್ನು ಕೊಟ್ಟಿದ್ದೀರಿ ಎನ್ನುವ ಬಗ್ಗೆ ದಯಮಾಡಿ ತಾವು ಸ್ಪಷ್ಟೀಕರಣ ಕೊಡಬೇಕೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ.

**ಶ್ರೀ ಸಿ.ಸಿ.ಪಾಟೀಲ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಕೇಳಿರುವಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಟ್ಟಿದ್ದೇವೆ. ಈಗ ಹೊಸ ಪ್ರಶ್ನೆಯನ್ನು ಕೇಳಿದ್ದಾರೆ. ಅಧಿಕಾರಿಗಳಿಂದ ಉತ್ತರವನ್ನು ಪಡೆದುಕೊಂಡು ಮಾನ್ಯ ಸದಸ್ಯರಿಗೆ ಒದಗಿಸುವಂತಹ ಪ್ರಯತ್ನವನ್ನು ಮಾಡುತ್ತೇನೆ.

**ಶ್ರೀ ಕೆ.ಎ.ತಿಪ್ಪೇಸ್ವಾಮಿ:-** ಮಾನ್ಯ ಸಭಾಪತಿಯವರೇ, ನಾನು ಏನು ಹೇಳುತ್ತಿದ್ದೇನೆಂದರೆ, ತಾವು ಈಗಾಗಲೇ ಹೇಳಿದ್ದೀರಿ. ಇದರಲ್ಲಿ ಕೆಲವು ಮುಖ್ಯವಾಗಿರುವಂತಹ green express

highways ಬಿಟ್ಟು ಹೋಗಿವೆ. ತಮಗೆ ತಿಳಿದಿರುವ ಹಾಗೆ ಶಿರಾಡಿ ಫಾಲ್ಟ್ ಬಗ್ಗೆ ಮಾತನಾಡುತ್ತಿದ್ದಿರಿ. ಮಂಗಳೂರಿಗೆ ಹೋಗುವುದಕ್ಕೆ 3 ರಸ್ತೆಗಳು ಇವೆ. ಸಂಪಾಜೆ ಫಾಲ್ಟ್, ಶಿರಾಡಿ ಫಾಲ್ಟ್ ಮತ್ತು ಚಾರ್ಮಾಡಿ ಫಾಲ್ಟ್, ಆ ಕಡೆಯಿಂದ ಆಗುಂಬೆ ಫಾಲ್ಟ್ ಮೂಲಕ ಹೋಗುತ್ತಿದ್ದೇವೆ. ಈ ಹೈವೇಗಳು ಏನಿವೆ, ಈಗ ಇರುವಂತಹ ಹೈವೇಗಳಿಗೆ parallel ಆಗಿ ಇರುವಂತಹದ್ದು. ಅವರ concept ಇರುವಂತಹದ್ದು. ಈಗ ಇರುವಂತಹ ಹೈವೇಗಳು ಏನಿವೆ, ಈಗ ಉದಾಹರಣೆಗೆ ಬೆಂಗಳೂರು, ಪೂನಾ, ಮುಂಬೈಗೆ ಸಮಾನಾಂತರವಾಗಿ ಹೈವೇಗಳನ್ನು ಮಾಡುವುದಕ್ಕೆ ಹೊರಟಿದ್ದಾರೆ. ಬಹುಶಃ ಈಗ ಇರುವಂತಹ 12-13 ಗಂಟೆಗಳ ಬದಲು 7-8 ಗಂಟೆಗಳಲ್ಲಿ ಬೆಂಗಳೂರನ್ನು ತಲುಪುವಂತಹ ವ್ಯವಸ್ಥೆಯನ್ನು ಮಾಡಿದ್ದಾರೆ. ಇದು ಬಹಳ ಪ್ರಮುಖವಾದಂತಹ ಯೋಜನೆ. ನಿಜವಾಗಿಯೂ ಮಾನ್ಯ ನಿತೀನ್ ಗಡ್ಡರಿಯವರು ಶ್ಲಾಘನೀಯವಾದಂತಹ ಕೆಲಸ ಮಾಡಿದ್ದಾರೆ ಎಂದು ಎಲ್ಲರೂ ಕೂಡ ಹೇಳಬೇಕು.

**ಉಪ ಸಭಾಪತಿಯವರು:-** ಮಾನ್ಯ ಕೆ.ಎ.ತಿಪ್ಪೇಸ್ವಾಮಿಯವರೇ, ತಾವು ಕೊಟ್ಟಿರುವ ಸಲಹೆಯನ್ನು ಪರಿಗಣಿಸುತ್ತೇವೆ ಎಂದು ಮಾನ್ಯ ಸಚಿವರು ಹೇಳಿದ್ದಾರೆ. ಇದನ್ನು writing ನಲ್ಲಿ ಮಾನ್ಯ ಸಚಿವರಿಗೆ ಕೊಡಿ.

**ಶ್ರೀ ಕೆ.ಎ.ತಿಪ್ಪೇಸ್ವಾಮಿ:-** ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ನಾನು ಏನು ಹೇಳುತ್ತಿದ್ದೇನೆಯೆಂದರೆ, ದಯಮಾಡಿ ಇದರಲ್ಲಿ ತಾವು ಮೈಸೂರು, ಮಡಿಕೇರಿ, ಬಂಟ್ವಾಳವನ್ನು ಸೇರಿಸುವುದಕ್ಕೆ ಪ್ರಯತ್ನ ಮಾಡಿ. ಬಹುಶಃ ಈಗಾಗಲೇ ಮೈಸೂರು ನಿಂದ ಮಡಿಕೇರಿಗೆ ಸರ್ವೆ ಆಗಿರಬಹುದು. ಮಡಿಕೇರಿಯಿಂದ ಬಂಟ್ವಾಳವನ್ನು ಸೇರಿಸಿದರೆ ತುಂಬಾ ಅನುಕೂಲವಾಗುವಂತಹದ್ದು ಇದೆ. ಇನ್ನು ಕೆಲವು ಕಾಮಗಾರಿಗಳು ಇವೆ. ಅವುಗಳನ್ನು ತಾವು ಭೂ ಸಾರಿಗೆ ಮಂತ್ರಾಲಯಕ್ಕೆ ಮಾತನಾಡಿ ಇದನ್ನು ಜಾರಿಗೆ ತರುವಂತಹ ಪ್ರಯತ್ನ ಮಾಡಿ.

**ಶ್ರೀ ಸಿ.ಸಿ.ಪಾಟೀಲ್:-** ಮಾನ್ಯ ಸಭಾಪತಿಯವರೇ, ಮಾನ್ಯ ಕೆ.ಎ.ತಿಪ್ಪೇಸ್ವಾಮಿಯವರಿಗೆ ಲೋಕೋಪಯೋಗಿ ಇಲಾಖೆಯಲ್ಲಿ ಸಾಕಷ್ಟು ಅನುಭವ ಇರುವುದರಿಂದ, ಅವರ ಸಲಹೆ-

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

---

ಸೂಚನೆಗಳನ್ನು ಪರಿಗಣಿಸಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರ ಜೊತೆಗೆ ಚರ್ಚೆ ಮಾಡಿ, ಹೊಸದಾಗಿ ಹೇಳಿರುವಂತಹ ರಸ್ತೆಗಳನ್ನು ಸೇರಿಸುವುದಕ್ಕೆ ಪ್ರಯತ್ನವನ್ನು ನಾನು ಮಾಡುತ್ತೇನೆ.

ಪ್ರಶ್ನೆ ಸಂಖ್ಯೆ: 1152

(ಉತ್ತರವನ್ನು ಲಗತ್ತಿಸಲಾಗಿದೆ)

**ಶ್ರೀ ಅರವಿಂದ ಕುಮಾರ್ ಅರಳ:-** ಮಾನ್ಯ ಸಭಾಪತಿಯವರೇ, ಮಾನ್ಯ ಸಚಿವರು ಉತ್ತರವನ್ನು ಒದಗಿಸಿದ್ದಾರೆ. ಆದರೆ ತಪ್ಪು ಉತ್ತರ ಕೊಟ್ಟಿದ್ದಾರೆ ಎಂದು ನಾನು ಹೇಳುತ್ತೇನೆ. ಏಕೆಂದರೆ, ಬೀದರ್ ತಾಲ್ಲೂಕಿನ ಹಳ್ಳದಕೇರಿ ಗ್ರಾಮದಲ್ಲ ಇರುವ ಕೆರೆ ಸರ್ವೆ ಮಾಡುವುದಕ್ಕೆ ಅರ್ಜಿ ಬಂದಿದೆಯೇ ಎಂದು ಪ್ರಶ್ನೆಯನ್ನು ಕೇಳಿದರೆ, "ಹೌದು" ಎಂದು ಹೇಳಿದ್ದಾರೆ.

(ಮುಂದು)

(1250)28-12-2022(12.30)bsd-gr

**ಶ್ರೀ ಅರವಿಂದ ಕುಮಾರ್ ಅರಳ (ಮುಂದು):**

ಜನವರಿ ತಿಂಗಳಿನಲ್ಲಿ ಕೊಟ್ಟಿರುವುದಕ್ಕೆ ಜೂನ್ ತಿಂಗಳಲ್ಲಿ ಸರ್ವೆ ಮಾಡುವುದಕ್ಕೆ ಹೋಗಿ, ಸರ್ವೆ ಮಾಡುವುದಕ್ಕೆ ಹೋದಾಗ ಕೆರೆಯಲ್ಲಿ ನೀರು ಇತ್ತು ಎಂದು ಸುಳ್ಳು ಮಾಹಿತಿಯನ್ನು ಕೊಟ್ಟಿದ್ದಾರೆ. ಈ ರೀತಿ ಸುಳ್ಳು ಮಾಹಿತಿ ಏಕೆ ಕೊಟ್ಟಿದ್ದಾರೆ? ನಾನು ದಿನಾಂಕ 31-05-2022, 20-06-2022 ಮತ್ತು 28-10-2022 ರಲ್ಲಿ ಪತ್ರಗಳನ್ನು ಬರೆದಿದ್ದೇನೆ. ಆದ್ದರಿಂದ Bidar Urban Development Authority (B.U.D.A., ) ರವರು ಸರ್ವೆ ಮಾಡುವುದಕ್ಕೆ ಬರೆದಿದ್ದಾರೆ. ಏಕೆಂದರೆ ಅಲ್ಲಿ ಕೋಲ್ಯಾಂತರ ರೂಪಾಯಿಗಳ ಬೆಲೆ ಬಾಳುವ ಜಮೀನು ಅತಿಕ್ರಮಣವಾಗಿದೆ. ಇದು ಸಿಟಿಯಲ್ಲಿ ಬರುತ್ತಿದ್ದು, ಅಲ್ಲಿ ನೀರು ಇರುವ ಪ್ರಶ್ನೆಯೇ ಇಲ್ಲ. ಆದರೆ ನೀರು ತುಂಬದೆ ಎಂದು ಹೇಳಿದ್ದು, ನೀರು ಬರುವ course ಗಳನ್ನು ಬಂದ್ ಮಾಡಿ ಕಟ್ಟಡಗಳನ್ನು ಕಟ್ಟಿದ್ದಾರೆ. ಇದನ್ನು ಸರ್ವೆ ಮಾಡಲು ಮೀನ-ಮೇಷ ಎಣಿಸುತ್ತಾರೆ. ಒಂದು ವರ್ಷ ಕಳೆದರೂ ಇದುವರೆಗೂ ಸರ್ವೆ ಏಕೆ ಆಗಿಲ್ಲ?

**ಶ್ರೀ ಆರ್. ಅಶೋಕ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಹೇಳಿದಂತೆ ಬೀದರ್ ತಾಲ್ಲೂಕಿನ ಹಳ್ಳದಕೇರಿಯ ಸರ್ವೆ ನಂ.52 ರಲ್ಲಿರುವ ಕೆರೆಯಾಗಿದ್ದು, ಈಗಾಗಲೇ ಒಂದು ಬಾರಿ ಸರ್ವೆಯಾಗಿ ಸುಮಾರು ಅಂದಾಜು ಒಂದೂವರೆ ಎಕರೆಯಷ್ಟು ಒತ್ತುವರಿಯಾಗಿರುವುದು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಂಡುಬಂದಿದೆ. ಎರಡನೆ ಬಾರಿ ನಗರಾಭಿವೃದ್ಧಿ ಇಲಾಖೆಯಿಂದ ದಿನಾಂಕ 29-06-2022 ರಂದು ಸರ್ವೆ ಮಾಡುವ ಬಗ್ಗೆ ಮನವಿ ಬಂದಿದ್ದು, ಅಲ್ಲಿ ಕೆರೆ ನೀರು ತುಂಬದೆ ಎಂದು ಸರ್ವೆ ಮಾಡುವುದಕ್ಕೆ ಆಗಿಲ್ಲ. ಆದ್ದರಿಂದ ಮತ್ತೊಮ್ಮೆ ಸರ್ವೆ ಮಾಡಲು ಒಂದು ದಿನಾಂಕವನ್ನು ನಿಗದಿ ಮಾಡುತ್ತೇನೆ. ನಿಮ್ಮ ಪ್ರಕಾರ ಅಲ್ಲಿ ನೀರು ಇದೆಯೋ ಅಥವಾ ಇಲ್ಲವೋ?

**ಶ್ರೀ ಅರವಿಂದ ಕುಮಾರ್ ಅರಳ:-** ಇಲ್ಲ, ಅಲ್ಲಿ ಖಾಲಿ ಇದೆ. ಮಾನ್ಯ ಶ್ರೀ ರಘುನಾಥರಾವ್ ಮಲ್ಲಾಪುರ ರವರು ಅದೇ ಕ್ಷೇತ್ರದವರಾಗಿದ್ದಾರೆ. ಅಲ್ಲಿ ನೀರು ತುಂಬುವುದೇ ಇಲ್ಲ.

**ಶ್ರೀ ಆರ್. ಅಶೋಕ್:-** ಮತ್ತೊಮ್ಮೆ ನಾನು ತಕ್ಷಣ ಡಿ.ಸಿ., ರವರಿಗೆ ಸರ್ವೆ ಮಾಡಲು ತಿಳಿಸುತ್ತೇನೆ.

**ಶ್ರೀ ಅರವಿಂದ ಕುಮಾರ್ ಅರಳ:-** ಮಾನ್ಯ ಸಭಾಪತಿಯವರೇ, ಅಲ್ಲಿ ಎಲ್ಲಾ ಅಧಿಕಾರಿಗಳು involve ಆಗಿದ್ದು, ಕಟ್ಟಡ ಕಟ್ಟುವವರ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. B.U.D.A., ದವರು ಕೂಡ ಶಾಮೀಲಾಗಿದ್ದಾರೆ.

**ಶ್ರೀ ಆರ್. ಅಶೋಕ್:-** ಯಾರು ಕಟ್ಟಿದ್ದಾರೆ ಎಂಬ ಮಾಹಿತಿಯನ್ನಾದರೂ ಮಾನ್ಯ ಸದಸ್ಯರು ಹೇಳಲಿ, ಅವರ ವಿರುದ್ಧವೇ ಕ್ರಮ ಮಾಡೋಣ.

**ಶ್ರೀ ಅರವಿಂದ ಕುಮಾರ್ ಅರಳ:-** ಈ ರೀತಿ ಸುಳ್ಳು ಉತ್ತರ ಕೊಟ್ಟಿರುವುದರಿಂದ ಯಾರನ್ನು ಹೊಣೆ ಮಾಡುತ್ತಾರೆ?

**ಶ್ರೀ ಆರ್. ಅಶೋಕ್:-** ಸುಳ್ಳಲ್ಲ, ನಾನು ದಿನಾಂಕ ನಿಗದಿ ಮಾಡುವ ಬಗ್ಗೆ ಹೇಳಿದ್ದೇನೆ. ಒತ್ತುವರಿ ತೆರವು ಮಾಡುವುದಕ್ಕೆ ಸೂಚನೆ ಕೊಡುತ್ತೇನೆ, ಪ್ರಶ್ನೆ ಹಾಕಿ ಕೇಳಿದ್ದಾರೆ, ಅದರಂತೆ ನಾನು ಸೂಚನೆ ಕೊಡುತ್ತೇನೆ. ಒತ್ತುವರಿಯನ್ನು ಯಾರು ಮಾಡಿದ್ದಾರೆ ಮತ್ತು ಎಷ್ಟು ಮಾಡಿದ್ದಾರೆ ಹಾಗೂ ಅದನ್ನು ತೆರವುಗೊಳಿಸಲು ಸೂಚನೆ ಕೊಡುತ್ತೇನೆ. ಮಾನ್ಯ ಸದಸ್ಯರು ಸರ್ವೆ ಬಗ್ಗೆ ಕೇಳಿದ್ದು, ಸರ್ವೆ ಮಾಡಲು ಕೂಡಲೇ ಸೂಚನೆ ಕೊಡುತ್ತೇನೆ.

**ಶ್ರೀ ಪಿ.ಆರ್. ರಮೇಶ್:-** ಮಾನ್ಯ ಸಭಾಪತಿಯವರೇ, ಇದರಲ್ಲಿ breach of House privilege ಬರುತ್ತದೆ. ಸುಳ್ಳು ಉತ್ತರ ಕೊಟ್ಟರೆ ಕೇಳಿಕೊಂಡು ಇರೋಣ.

**ಉಪ ಸಭಾಪತಿಯವರು:-** ತಾವು ಕುಳಿತುಕೊಳ್ಳಿ, ತಮಗೆ ಅವಕಾಶ ಕೊಟ್ಟಿಲ್ಲ, ಇದು ಪ್ರಶ್ನೋತ್ತರ. Please sit down. ದಯವಿಟ್ಟು ಕುಳಿತುಕೊಳ್ಳಿ.

**ಶ್ರೀ ಅರವಿಂದ ಕುಮಾರ್ ಅರಳ:-** ಒಂದು ವರ್ಷ ಕಳೆದರೂ ಇನ್ನೂ ಸಮಯ ಎಂದರೆ ಯಾವಾಗ ಕೊಡುತ್ತಾರೆ? ಅದಕ್ಕೆ ಸಮಯ ಬೇಡವೇ? ಈ ಸರ್ಕಾರದಲ್ಲಿ ಶೀಘ್ರ ಎಂದರೆ ನನಗೆ ತಿಳಿಯುತ್ತಿಲ್ಲ. ನಾನು ಮೂರು ವರ್ಷಗಳಿಂದಲೂ ಶೀಘ್ರ ಎಂದು ಕೇಳುತ್ತಲೇ ಬಂದಿದ್ದು, ಅದ್ಯಾವುದೂ implement ಆಗಿಲ್ಲ. ಇನ್ನೊಂದು ಏನೆಂದರೆ, ಮಾನ್ಯ ಸಭಾಪತಿಯವರು ಸಚಿವರಿಗೆ ಮಾನ್ಯ ಸದಸ್ಯರನ್ನು ಕರೆದು ಮಾತನಾಡಿ ಎಂದು ಹೇಳುತ್ತಾರೆ, ಅರ್ಥ ತಾಸು ಚರ್ಚೆಗೆ ಹಾಕಿ ಎನ್ನುತ್ತಾರೆ, ಇದ್ಯಾವುದೂ ಆಗುವುದಿಲ್ಲ. ಸುಮ್ಮನೆ ಕಾಟಚಾರಕ್ಕೆ ಏಕೆ ಉತ್ತರವನ್ನು ಕೊಡುತ್ತಾರೆ.

**ಶ್ರೀ ಆರ್. ಅಶೋಕ್:-** ನಾನು ಇಲ್ಲಿ political ಆಗಿ ಮಾತನಾಡುವುದಿಲ್ಲ, ಸರ್ವೆ ಮಾಡಿಸುವ ಬಗ್ಗೆ ನಾನು ಹೇಳಿದ್ದೇನೆ. ಇದು ಇವತ್ತಿನ ಪ್ರಶ್ನೆ ಅಲ್ಲ, 2016ರಲ್ಲಿ ಅವರ ಸರ್ಕಾರವೇ ಇದ್ದಾಗ ಏಕೆ ಮಾಡಲಿಲ್ಲ? ಆದ್ದರಿಂದ ಪ್ರಶ್ನೆ ಅದಲ್ಲ, ಸರ್ವೆ ಕಾರ್ಯ ಮಾಡಿಸುವ ಬಗ್ಗೆ ನಾನು ಒಪ್ಪಿಕೊಂಡಿದ್ದೇನೆ. ಇಷ್ಟಾದರೂ ಹಾಗೆ-ಹೀಗೆ ಎಂದರೆ ಉತ್ತರ ಹೇಳುವುದಕ್ಕೆ ಆಗುವುದಿಲ್ಲ.

**ಶ್ರೀ ಅರವಿಂದ ಕುಮಾರ್ ಅರಳ:-** ತಪ್ಪು ಉತ್ತರ ಕೊಟ್ಟಿದ್ದಾರೆ.

**ಶ್ರೀ ಆರ್. ಅಶೋಕ್:-** ನಾನು ಡಿ.ಸಿ., ಗೆ ಹೇಳಿ ತಕ್ಷಣವೇ ಸರ್ವೆ ಮಾಡುವುದಕ್ಕೆ ಆದೇಶ ಮಾಡುತ್ತೇನೆ. ಅದರ ಮೇಲೆ ಮಾಡಿಲ್ಲವೆಂದರೆ ಇನ್ನೂ 15 ದಿವಸಗಳಲ್ಲಿ ಅಧಿವೇಶನ ಕರೆಯುತ್ತಿದ್ದು, ಆಗ ಪ್ರಶ್ನೆ ಮಾಡಬಹುದು.



**ಶ್ರೀ ಅರವಿಂದ ಕುಮಾರ್ ಅರಳ:-** ಹಿಂದಿನ ಸರ್ಕಾರ ಏಕೆ ಮಾಡಲಿಲ್ಲ ಎಂದು ಮಾನ್ಯ ಸಚಿವರು ಹೇಳಿದರು, ಹಿಂದಿನ ಸರ್ಕಾರದ ಅವಧಿಯಲ್ಲಿ ನಾನು ಇರಲಿಲ್ಲ, ನಾನು ಈಗ ಬಂದಿದ್ದು, ನನ್ನ ಗಮನಕ್ಕೆ ಬಂದಿದೆ. B.U.D.A., ಸದಸ್ಯರಾಗಿ ಗಮನಕ್ಕೆ ಬಂದಿರುವುದನ್ನು ಹೇಳಿದ್ದೇನೆ.

**ಉಪ ಸಭಾಪತಿಯವರು:-** ಗಮನಹರಿಸಿ ಕ್ರಮ ಮಾಡುತ್ತೇನೆ ಎಂದು ಹೇಳಿದ್ದಾರೆ, ತಾವು ಕುಳಿತುಕೊಳ್ಳಿ. ಮುಂದಿನ ಅಧಿವೇಶನದಲ್ಲಿ ಪ್ರಶ್ನಿಸಬಹುದೆಂದು ಸಹ ಹೇಳಿದ್ದಾರೆ.

ಪ್ರಶ್ನೆ ಸಂಖ್ಯೆ: 1000

(ಉತ್ತರದ ಪ್ರತಿ ಲಗತ್ತಿಸಿದೆ)

**ಶ್ರೀ ಶಶಿಲ್ ಜಿ. ನಮೋಶಿ:-** ಮಾನ್ಯ ಸಭಾಪತಿಯವರೇ, ವಿಧವೆಯರು, ಹಿರಿಯ ನಾಗರಿಕರು, ವಿಕಲ ಚೇತನರು ಸೇರಿದಂತೆ ಎಲ್ಲರಿಗೂ ಸಮಯಕ್ಕೆ ಸರಿಯಾಗಿ ಮಾಶಾಸನ ತಲುಪಬೇಕು, ಅವರು ಜೀವನದ ಸಂಧ್ಯಾ ಕಾಲದಲ್ಲಿದ್ದಾರೆ. ಮಾಶಾಸನ ಕೊಡುವುದೇ ಕಡಿಮೆ, ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊಟ್ಟರೂ ಸಮಯದ ಪ್ರಕಾರ ಸಿಗಲಿಲ್ಲವೆಂದರೆ ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಮಕ್ಕಳು ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ದುಃಖದ ಸಂಗತಿಯೆಂದರೆ, ವಯಸ್ಸಾದವರಿಗೆ ಏನು ಮಾಡಬೇಕೆಂದು ಗೊತ್ತಿರುವುದಿಲ್ಲ, ಅಧಿಕಾರಿಗಳು ಆಸಕ್ತಿಯಿಂದ ಅವರಿಗೆ ಯೋಜನೆಗಳನ್ನು ಮುಟ್ಟಿಸಲು ತಾವಾಗಿಯೇ ಅವರಲ್ಲಿಗೆ ಹೋಗಿ ನೋಡಿ ಮಾಡಬೇಕಾಗುತ್ತದೆ. ಈ ವಿಚಾರದಲ್ಲಿ ಸರ್ಕಾರ ಅವರಿಗೆ ಯಾವ ರೀತಿ ಮುಟ್ಟಿಸುತ್ತದೆ, ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಾರೆ. Let us accept that. ಆದರೆ ಈ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿದರೆ ಅವರು ವಂಚಿತರಾಗುತ್ತಾರೆ. ಅಧಿಕಾರಿಗಳಿಗೆ ಎಚ್ಚೆತ್ತುಕೊಳ್ಳುವಂತೆ ಮಾಡುವುದು ಮಾತ್ರವಲ್ಲದೇ, ಇತ್ತೀಚೆಗೆ ಹೊಸ ಹೊಸ ನಿಯಮಗಳು ಬಂದಿವೆ. ಬಹುಶಃ ದಿನಾಂಕ 12-09-2020ರಿಂದ ಕೆಲವು ಕಡೆ ಮಾಶಾಸನ ಸಿಕ್ಕಿರುವುದಿಲ್ಲ. ತಡವಾಗಿ ತಲುಪಿದರೆ ಕಷ್ಟವಾಗುತ್ತದೆ. ಮೊದಲು ಎಚ್ಚೆತ್ತುಕೊಂಡು ಇಲಾಖೆಯಿಂದ ಮಾಹಿತಿ ಕೊಡಬೇಕು. ಮಾಹಿತಿ ಕೊಟ್ಟರೂ ಅವರಿಗೆ ಗೊತ್ತಾಗುವುದಿಲ್ಲ. ಮಾನ್ಯ ಸಚಿವರು ಆಸಕ್ತಿ ವಹಿಸಿ ಮುಟ್ಟಿಸುವ ಕೆಲಸ ಮಾಡಬೇಕು. ಸರ್ಕಾರ ಈ ದಿನೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಹೇಳಬೇಕು.

**ಶ್ರೀ ಆರ್. ಅಶೋಕ್:-** ಮಾನ್ಯ ಸಭಾಪತಿಯವರೇ, ಮಾಶಾಸನದ ಬಗ್ಗೆ ನಮ್ಮ ಸರ್ಕಾರದಲ್ಲಿ ನಾನು ಕಂದಾಯ ಸಚಿವನಾದ ಮೇಲೆ ಮನೆ ಬಾಗಿಲಿಗೆ ಮಾಶಾಸನ ಎಂಬ ಹೊಸ system ಅನ್ನು ತಂದಿದ್ದು, ಆದೇಶವನ್ನು ಕೊಟ್ಟಿದ್ದೇನೆ. ಇದರ ಜೊತೆ ಸುಮಾರು 2,783 ಹಳ್ಳಿಗಳಲ್ಲಿ ನಾನು, ಡಿ.ಸಿ., ತಹಶೀಲ್ದಾರರು ಸೇರಿ ಗ್ರಾಮ ವಾಸ್ತವ್ಯ ಮಾಡಿದ್ದೇನೆ. ಹೊಸದಾಗಿ 57,956 ಜನರಿಗೆ ನೂತನವಾಗಿ ಮಾಶಾಸನ ಕೊಟ್ಟಿದ್ದೇನೆ. ಅವರು phone ಮೂಲಕ Aadhar

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

nubmer ಎಲ್ಲವನ್ನು ಕೊಟ್ಟರೆ, ಅವರಿಗೆ 72 ಗಂಟೆಗಳಲ್ಲಿ ಅಂದರೆ 3 ದಿನಗಳಲ್ಲಿ ಕೊಡುವ ವ್ಯವಸ್ಥೆ ಮಾಡುತ್ತಿದ್ದೇವೆ. ಪ್ರತಿ ವರ್ಷ ರಾಜ್ಯ ಸರ್ಕಾರ ರೂ.9,484 ಕೋಟಿಗಳನ್ನು ಇದಕ್ಕಾಗಿ ಕೊಡುತ್ತಿದ್ದು, ಇದರಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಮೈತ್ರಿ, ರೈತರ ಪತ್ನಿ ವಿಧವಾ ಮಾಶಾಸನ, ಅಂಗವಿಕಲರಿಗೆ ಕೊಡುತ್ತಿದ್ದು, ನಮ್ಮ ಸರ್ಕಾರ ಬಂದ ಮೇಲೆ ಜಾಸ್ತಿ ಮಾಡಿದ್ದೇವೆ. ಈ ರೀತಿ ಹಲವಾರು pension ಗಳನ್ನು ಕೊಡುತ್ತಿದ್ದೇವೆ. ಮೊದಲು ಇದ್ದಂತೆ postman ನಿಂದ ಕೊಡುವ system ಅನ್ನು ತೆಗೆದಿದ್ದೇವೆ. ಏಕೆಂದರೆ ಮೂರ್ಖಾಲ್ಪ ತಿಂಗಳು ಕೊಡದೇ delay ಆಗುತ್ತಿತ್ತು. ಈಗ ಮಧ್ಯವರ್ತಿಗಳ ಹಾವಳಿ ಇಲ್ಲದೇ direct ಆಗಿ ಅವರ Account ಗೆ ಹೋಗುವ ವ್ಯವಸ್ಥೆ ಮಾಡಿದ್ದೇವೆ. ಪ್ರತಿ ತಿಂಗಳು 25ನೇ ತಾರೀಖಿಂದ 5ನೇ ತಾರೀಖಿನೊಳಗೆ direct ಆಗಿ ಅವರ Bank Account ಗೆ ಹೋಗುವ ವ್ಯವಸ್ಥೆ ಮಾಡಿದ್ದೇವೆ. ಹಿಂದೆ ಸತ್ತರೆ 12 ವರ್ಷಗಳಾದರೂ ಗೊತ್ತಾಗುತ್ತಿರಲಿಲ್ಲ, delete ಆಗುತ್ತಿರಲಿಲ್ಲ. ಅವರಿಗೆ pension ಹಣ ಹೋಗುತ್ತಲೇ ಇತ್ತು. ಇದನ್ನೆಲ್ಲಾ ಗಮನಿಸಿ Bank Account ಗೆ transfer ಮಾಡಿದ್ದೇವೆ. Bank Account ನಲ್ಲಿ 8 ತಿಂಗಳು operate ಮಾಡದಿದ್ದರೆ automatically close ಆಗುತ್ತದೆ. ನನ್ನ ಗಮನಕ್ಕೆ ಬಂದಂತೆ ಒಬ್ಬರಿಗೆ 14 ವರ್ಷ ಹಣ ಹೋಗಿದ್ದು, ಆ ಮನುಷ್ಯ ಸತ್ತು ಬಹಳ ವರ್ಷಗಳಾಗಿತ್ತು. ನನ್ನ ಪ್ರಕಾರ bogus pension ಬಹಳ ಜಾಸ್ತಿ ಇತ್ತು. Broker ಗಳು ಹತ್ತದಿನೈದು bogus pension ಮಾಡಿಕೊಂಡು ಅವರ ಹೆಸರಿನಲ್ಲಿ ಇಟ್ಟುಕೊಂಡಿದ್ದರು. ಈಗ ಅದೆಲ್ಲವೂ ರದ್ದಾಗಿದೆ. 2 ವರ್ಷಗಳಲ್ಲಿ 5 ಲಕ್ಷ ಅನರ್ಹರನ್ನು ಗುರುತು ಮಾಡಿದ್ದೇವೆ, ಈಗ Aadhar ಅನ್ನು link ಮಾಡಿದ್ದೇವೆ. ವಯಸ್ಸಾದ ಒಬ್ಬರಿಗೆ 3 ಜನ ಮಕ್ಕಳಿದ್ದು, ಅವರು ಬೇರೆ ಬೇರೆ ಕಡೆ ಇದ್ದರೂ, 3 ಜನರ ಹೆಸರಿನಲ್ಲಿ ಅಪ್ಪ-ಅಮ್ಮನ mention ಮಾಡುತ್ತಿದ್ದರು. Aadhar link ಮಾಡಿರುವುದರಿಂದ ಇದೆಲ್ಲವೂ ರದ್ದಾಗಿದೆ. ಸರ್ಕಾರಕ್ಕೂ ಸುಮಾರು ರೂ.400-500 ಕೋಟಿಗಳು ಉಳಿತಾಯವಾಗಿದೆ. ಹೊಸದಾಗಿ 57,956 ಜನರಿಗೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ-ಗ್ರಾಮದ ಕಡೆ ಎಂಬಂತೆ ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಅವರಿಗೆಲ್ಲರಿಗೂ ಕೊಡುತ್ತಿದ್ದೇವೆ.

(ಮುಂದು)

(1251) 28.12.2022/12.40/ಹೆಚ್‌ವಿ:ಜಿಆರ್

**ಶ್ರೀ ಆರ್.ಅಶೋಕ (ಮುಂದು):-**

ಸನ್ಮಾನ್ಯ ಸಭಾಪತಿಯವರೇ, ಮೊದಲು ಸುಮಾರು ಆರು ತಿಂಗಳು, ಎಂಟು ತಿಂಗಳುಗಳ ಕಾಲ ಪಿಂಚಣಿ ಪಾವತಿ ಮಾಡದೇ ಪೆಂಡಿಂಗ್ ಇರುತ್ತಿತ್ತು. ಈಗ ಯಾವುದೇ ಪೆಂಡಿಂಗ್‌ಗಳು ಇಲ್ಲ. ಆಯಾಯ ತಿಂಗಳಿನ ಪಿಂಚಣಿ; ಅದರ ಮುಂದಿನ ತಿಂಗಳೇ ಫಲಾನುಭವಿಗಳ ಬ್ಯಾಂಕ್ ಅಕೌಂಟ್‌ಗೆ ಹೋಗುವಂತಹ ವ್ಯವಸ್ಥೆಯನ್ನು ಮಾಡಲಾಗಿದೆ. ಆದ್ದರಿಂದ ಯಾವುದೇ ರೀತಿಯ ವಿಳಂಬವನ್ನುವುದು ಆಗುತ್ತಿಲ್ಲ. ಯಾರು ಆಧಾರ್ ಕಾರ್ಡ್ ಅನ್ನು ಅಂಕ್ ಮಾಡಿರುವುದಿಲ್ಲ ಅವರಿಗೆ ಪಿಂಚಣಿ ಸಿಗುವುದಿಲ್ಲ. ಪಿಂಚಣಿ ಪಡೆಯಲು ಇಚ್ಛಿಸುವವರು ಕಡ್ಡಾಯವಾಗಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್‌ಬುಕ್ ಈ ಎರಡನ್ನು ಕೊಡಬೇಕಾಗುತ್ತದೆ. ಈ ಎರಡು ದಾಖಲೆಗಳನ್ನು ಕೊಟ್ಟಿರುವಂತಹ ಅರ್ಹ ಫಲಾನುಭವಿಗಳಿಗೆ ಪಿಂಚಣಿ ಕೊಡುವಂತಹ ವ್ಯವಸ್ಥೆಯನ್ನು ಮಾಡುತ್ತಿದ್ದೇವೆ.

**ಶ್ರೀ ಶಶೀಲ್ ಜಿ.ನಮೋಶಿ:-** ಸನ್ಮಾನ್ಯ ಸಭಾಪತಿಯವರೇ, ಕೆಲವು ಅಧಿಕಾರಿಗಳ ಕಾರ್ಯವೈಖರಿಯಲ್ಲಿ ಸಾಕಷ್ಟು ಲೋಪದೋಷಗಳಿವೆ. ಅವರುಗಳು ಬಂದು ಮಾಹಿತಿಯನ್ನು ಕೊಡುತ್ತಿಲ್ಲ. ಲೋಪ ಎಸಗಿರುವ ಪ್ರಕರಣಗಳು ಕಂಡುಬಂದಲ್ಲಿ; ಅಂತಹ ಅಧಿಕಾರಿಗಳ ಮೇಲೆ ಯಾವ ಕ್ರಮವನ್ನು ಕೈಕೊಳ್ಳಲಾಗಿದೆ ಎನ್ನುವುದು ನನ್ನ ಪ್ರಶ್ನೆಯಾಗಿದೆ.

**ಶ್ರೀ ಆರ್.ಅಶೋಕ:-** ಸನ್ಮಾನ್ಯ ಸಭಾಪತಿಯವರೇ, "ಗ್ರಾಮ ಅದಾಲತ್" ಅನ್ನು ನಡೆಸುತ್ತಿದ್ದೇವೆ. ಯಾರಿಗೆ ಪಿಂಚಣಿಯ ಅವಶ್ಯಕತೆಯಿದೆ ಅವರು ಬಂದು "ಗ್ರಾಮ ಅದಾಲತ್"ನಲ್ಲಿ ಅರ್ಜಿಯನ್ನು ಕೊಡಬಹುದು. ಈಗ toll free No ಕೊಟ್ಟಿದ್ದೇವೆ. ಈ ನಂಬರ್‌ಗೆ ಫೋನ್ ಮಾಡಿದರೆ, ನಮ್ಮ ವಿಲೇಜ್ ಅಕೌಂಟಿಂಟ್, ಫಲಾನುಭವಿಯ ಮನೆ ಬಾಗಿಲಿಗೆ ಹೋಗಿ, ಅವರ ಮನೆಯ ಫೋಟೋ ಮತ್ತು ಆಧಾರ್ ನಂಬರ್ ತೆಗೆದುಕೊಂಡು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಪಿಂಚಣಿ ಪಡೆದುಕೊಳ್ಳುವ ವಿಧಾನವನ್ನು ಈಗ ಬಹಳ ಸರಳೀಕರಣಗೊಳಿಸಲಾಗಿದೆ. ಹಿಂದಿನಂತೆ ಯಾವುದೇ ತೊಂದರೆ ತಾಪತ್ರಯಗಳು ಇಲ್ಲ. ದಾಖಲೆಗಳು ಸರಿಯಾಗಿರಬೇಕಾಗುತ್ತದೆ

ಅಷ್ಟೆ. ಈಗ ಮೋಸ ಮಾಡುವುದಕ್ಕೆ ಅವಕಾಶವಿರುವುದಿಲ್ಲ. ಅಧಿಕಾರಿಗಳು ಏನಾದರೂ ಮೋಸ ಮಾಡಿದ್ದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ.

**ಅ) ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ ಅಖತ ಮೂಲಕ ನೀಡಲಾದ ಉತ್ತರಗಳು**

**ಶ್ರೀ ವಿ.ಸೋಮಣ್ಣ(ವಸತಿ ಸಚಿವರು):-** ಸನ್ಮಾನ್ಯ ಸಭಾಪತಿಯವರೇ, ದಿನಾಂಕ: 28ನೇ ಡಿಸೆಂಬರ್ 2022, ಸಮೂಹ-3ರ ಅಖತ ಮೂಲಕ ಉತ್ತರಿಸುವ ಒಟ್ಟು 127 ಪ್ರಶ್ನೆಗಳ ಪೈಕಿ 65 ಪ್ರಶ್ನೆಗಳಿಗೆ ಸದನದಲ್ಲ ಉತ್ತರಗಳನ್ನು ಮಂಡಿಸುತ್ತಿದ್ದೇನೆ.

**ಉಪ ಸಭಾಪತಿಯವರು:-** ಮಂಡಿಸಲಾಯಿತು.

(ಉತ್ತರಗಳ ಪ್ರತಿಗಳನ್ನು ಲಗತ್ತಿಸಲಾಗಿದೆ)

## ೦೨. ಪ್ರಕಟಣೆ

ವಿಷಯ: ಕರ್ನಾಟಕ ವಿಧಾನಸಭೆಯು ದಿನಾಂಕ:27.12.2022ರಂದು 2022ನೇ ಸಾಲಿನ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕವನ್ನು ಅಂಗೀಕರಿಸಿರುವ ವಿಧೇಯಕಕ್ಕೆ ವಿಧಾನ ಪರಿಷತ್ತು ಸಹಮತಿ ನೀಡುವ ಬಗ್ಗೆ.

-----

ಉಪ ಸಭಾಪತಿಯವರು:- ಮಾನ್ಯ ಸಭಾಧ್ಯಕ್ಷರಿಂದ ಈ ಮುಂದಿನ ಸಂದೇಶ ಬಂದಿರುತ್ತದೆ:

ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳ 104ನೇ ನಿಯಮದ ಮೇರೆಗೆ ವಿಧಾನಸಭೆಯು ದಿನಾಂಕ:27.12.2022ರಂದು "2022ನೇ ಸಾಲಿನ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕ"ವನ್ನು ಅಂಗೀಕರಿಸಿರುತ್ತದೆಂದು ಹಾಗೂ ಸದರಿ ವಿಧೇಯಕಕ್ಕೆ ವಿಧಾನ ಪರಿಷತ್ತಿನ ಸಹಮತಿ ನೀಡಬೇಕೆಂದು ಕೋರಿರುತ್ತಾರೆ.

೦೩. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾಪಿಸಲಾಗಿದ್ದ ವಿಷಯಗಳಿಗೆ ಸಂಬಂಧಿಸಿದಂತೆ ಸಚಿವರ ಹೇಳಿಕೆಗಳು

ಅ) ವಿಷಯ:- ವಿದ್ಯುತ್ ದರ ಏರಿಕೆ ಕುರಿತು

-----

ಶ್ರೀ ವಿ.ಸೋಮಣ್ಣ(ವಸತಿ ಸಚಿವರು, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಶ್ರೀ ಮಂಜುನಾಥ ಭಂಡಾರಿಯವರು ದಿನಾಂಕ:23.12.2022ರಂದು ಪ್ರಸ್ತಾಪಿಸಿದ್ದ ವಿಷಯಕ್ಕೆ ಸಂಬಂಧಪಟ್ಟಂತೆ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)



ಆ) ವಿಷಯ: ತುಮಕೂರು ಜಿಲ್ಲೆ ಕೋಲೂರು ದಿಣ್ಣೆಯಲ್ಲಿ ಅವ್ಯಾಹತವಾಗಿ  
ನಡೆಯುತ್ತಿರುವ ಮತಾಂತರದ ಕುರಿತು.

-----

ಶ್ರೀ ವಿ.ಸೋಮಣ್ಣ(ವಸತಿ ಸಚಿವರು, ಗೃಹ ಸಚಿವರ ಪರವಾಗಿ):- ಮಾನ್ಯ  
ಸಭಾಪತಿಯವರೇ, ಶ್ರೀ ಕೇಶವ್ ಪ್ರಸಾದ್ ಎಸ್.ರವರು ದಿನಾಂಕ:23.12.2022ರಂದು ಪ್ರಸ್ತಾಪಿಸಿದ್ದ  
ವಿಷಯಕ್ಕೆ ಸಂಬಂಧಪಟ್ಟಂತೆ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)

ಇ) ವಿಷಯ :- ರಾಜ್ಯದಲ್ಲ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ

- - -

ಶ್ರೀ ವಿ.ಸೋಮಣ್ಣ(ವಸತಿ ಸಚಿವರು, ಗೃಹ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಶ್ರೀ ಡಿ.ಎಸ್.ಅರುಣ್‌ರವರು ದಿನಾಂಕ:23.12.2022ರಂದು ಪ್ರಸ್ತಾಪಿಸಿದ್ದ ವಿಷಯಕ್ಕೆ ಸಂಬಂಧಪಟ್ಟಂತೆ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)

ಈ) ವಿಷಯ: ರಾಜ್ಯದ ಅಂಗನವಾಡಿಗಳಿಗೆ ಈ ಹಿಂದೆ ಕಳಪೆ ಆಹಾರ ಪೂರೈಕೆ ಮಾಡಿ  
ಕಷ್ಟ  
ಪಟ್ಟಿಗೆ ಸೇರಿದ ಸಂಸ್ಥೆಗಳಿಗೆ ಪುನಃ ಪೌಷ್ಟಿಕ ಆಹಾರ ಪದಾರ್ಥ ಪೂರೈಸಲು  
ಜವಾಬ್ದಾರಿ ನೀಡಿರುವ ಬಗ್ಗೆ.

---

ಶ್ರೀ ವಿ.ಸೋಮಣ್ಣ(ವಸತಿ ಸಚಿವರು)(ಗಣಿ ಮತ್ತು ಭೂ ವಿಜ್ಞಾನ ಹಾಗೂ ಮಹಿಳಾ ಮತ್ತು  
ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಸಚಿವರ  
ಪರವಾಗಿ):- ಮಾನ್ಯ ಸಭಾಪತಿಯವರೇ, ಶ್ರೀ ಯು.ಬಿ.ವೆಂಕಟೇಶ್‌ವರರು  
ದಿನಾಂಕ:26.12.2022ರಂದು ಪ್ರಸ್ತಾಪಿಸಿದ್ದ ವಿಷಯಕ್ಕೆ ಸಂಬಂಧಪಟ್ಟಂತೆ ಉತ್ತರವನ್ನು  
ಮಂಡಿಸುತ್ತಿದ್ದೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)

ಉ) ವಿಷಯ:- ಸರ್ಕಾರ ಬ್ಯಾಂಕುಗಳಿಂದ ಶೂನ್ಯ ಬಡ್ಡಿ ದರದಲ್ಲ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಂದ ಕಡಿಮೆ ಬಡ್ಡಿ ದರದಲ್ಲ ಸಾಲ ನೀಡುವಾಗ ರೈತರಿಂದ ಅನಾವಶ್ಯಕ ದಾಖಲೆ ಪಡೆಯುವುದನ್ನು ತಡೆಗಟ್ಟುವ ಕುರಿತು.

---

ಶ್ರೀ ವಿ.ಸೋಮಣ್ಣ(ವಸತಿ ಸಚಿವರು)(ಸರ್ಕಾರ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೇ, ಶ್ರೀ ಛಲವಾದಿ ಟಿ.ನಾರಾಯಣಸ್ವಾಮಿಯವರು ದಿನಾಂಕ:27.12.2022ರಂದು ಪ್ರಸ್ತಾಪಿಸಿದ್ದ ವಿಷಯಕ್ಕೆ ಸಂಬಂಧಪಟ್ಟಂತೆ ಉತ್ತರವನ್ನು ಮಂಡಿಸುತ್ತಿದ್ದೇನೆ.

(ಉತ್ತರವನ್ನು ಲಗತ್ತಿಸಲಾಗಿದೆ)

#### ೦೪. ಸಭಾಪತಿಯವರ ಅನುಮತಿ ಮೇರೆಗೆ ಪ್ರಸ್ತಾವಿಸಲ್ಪಟ್ಟ ವಿಷಯಗಳು

ಅ) ವಿಷಯ: ಚಿತ್ರದುರ್ಗ ಭರಮನಾಗರದ ಮಾಜಿ ಶಾಸಕರು ಹಾಗೂ ನೇತ್ರ ತಜ್ಞರಾದ ಡಾ||ಬಿ.ಎಂ.ತಿಪ್ಪೇಸ್ವಾಮಿಯವರ ದಾವಣಗೆರೆಯಲ್ಲಿರುವ ಸಮಾಧಿ ಧ್ವಂಸ ಮಾಡಿ ಒತ್ತುವರಿ ಮಾಡಿರುವ ಬಗ್ಗೆ.

- - -

ಶ್ರೀ ಮೋಹನ್ ಕುಮಾರ್ ಕೊಂಡಜ್ಜಿ(ನಾಮ ನಿರ್ದೇಶನ ಹೊಂದಿದವರು):- ಸನ್ಮಾನ್ಯ ಸಭಾಪತಿಯವರೇ, ಡಾ|| ಬಿ.ಎಂ.ತಿಪ್ಪೇಸ್ವಾಮಿಯವರ ಪುತ್ರ ದಿವಂಗತ ಬಿ.ಐ.ಮಲ್ಲಕಾರ್ಜುನವರ ಸ್ವ ಉದ್ಯೋಗಕ್ಕಾಗಿ ದಾವಣಗೆರೆ ತಾಲ್ಲೂಕು ನಿಟ್ಟುವಳ್ಳಿ ಗ್ರಾಮ, ಸರ್ವೆ ನಂಬರ್ 34(2)ರಲ್ಲಿ 2 ಎಕರೆ 11 ಗುಂಟೆ ಭೂಮಿಯನ್ನು 1978ರಲ್ಲಿ ಮಂಜೂರು ಮಾಡಿಸಿಕೊಂಡಿದ್ದು, ಈ ಪೈಕಿ 1 ಎಕರೆ 31 ಗುಂಟೆ ಹಾಗೂ 20 ಗುಂಟೆ ಸರ್ಕಾರದ ಜಮೀನನ್ನು, ಸದರಿಯವರು ಪರಿಶಿಷ್ಟ ಜಾತಿಗೆ ಸೇರಿದ ಹಾಗೂ ನಿರುದ್ಯೋಗಿಯಾಗಿದ್ದ ಕಾರಣ ಆ ಜಾಗವನ್ನು ಪರಭಾರೆ ಮಾಡಬಾರದೆಂಬ ಷರತಿನೊಂದಿಗೆ ಮಂಜೂರು ಮಾಡಿತ್ತು. ತದನಂತರ 1990ರಲ್ಲಿ ಮಲ್ಲಕಾರ್ಜುನವರು ಈ ಜಮೀನಿನ 1 ಎಕರೆ 30 ಗುಂಟೆ ಮತ್ತು 20 ಗುಂಟೆ ಎರಡನ್ನು ಸೇರಿಸಿ ಆಗ ಇದ್ದ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಭೂ ಪರಿವರ್ತನೆ ಮಾಡಿಸಿದ್ದರು. ನಂತರ 1 ಎಕರೆ 30 ಗುಂಟೆಯಲ್ಲಿ ಖಾಲಿ ನಿವೇಶನಗಳನ್ನು ಮಾಡಿ, ಅನೇಕರಿಗೆ ಮಾರಾಟ ಮಾಡಿದ್ದರು. ಉಳಿದ 20 ಗುಂಟೆಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿ, ಸ್ವಂತಕ್ಕೆ ಉಳಿಸಿಕೊಂಡಿದ್ದರು. ಡಾ|| ಬಿ.ಎಂ.ತಿಪ್ಪೇಸ್ವಾಮಿ, ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳ ಅಂತ್ಯಕ್ರಿಯೆಯನ್ನು ಸದರಿ ಜಾಗದಲ್ಲಿ ಮಾಡಲಾಗಿತ್ತು. ದಿನಾಂಕ:20.11.2022ರಂದು ನಾಲ್ವರು ಕಿಡಿಗೇಡಿಗಳು ಸಮಾಧಿ ಇದ್ದ ಖಾಸಗಿ ಸ್ಮಶಾನಕ್ಕೆ ಯಾವುದೇ ಮುನ್ನೂಚನೆ ಇಲ್ಲದೆ ಏಕಾಏಕಿ ಅಕ್ರಮ ಪ್ರವೇಶ ಮಾಡಿ, ಜಿ.ಸಿ.ಬಿ. ಯಂತ್ರದಿಂದ ಸದರಿ ಸಮಾಧಿಯನ್ನು ಧ್ವಂಸ ಮಾಡಿರುತ್ತಾರೆ. ವಿಷಯ ತಿಳಿದ ಡಾ|| ಬಿ.ಎಂ.ತಿಪ್ಪೇಸ್ವಾಮಿಯವರ ಪುತ್ರಿ ಹಾಗೂ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ, ವಿಚಾರಿಸಲು ಹೋದರೆ ಅವರ ಮೇಲೆ ದುಷ್ಕರ್ಮಿಗಳು ದೌರ್ಜನ್ಯವೆಸಗಿದ್ದು, ಈ ಸಂಬಂಧ ದಲಿತ ಸಂಘರ್ಷ ಸಮಿತಿ, ಮೃತರ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಭಾರಿ ಪ್ರಮಾಣದಲ್ಲಿ ಸೇರಿ ಉಗ್ರ ಪ್ರತಿಭಟನೆ ನಡೆಸಿರುತ್ತಾರೆ. ಈ ಸಂಬಂಧ ಎಲ್ಲಾ ಪತ್ರಿಕೆಗಳಲ್ಲಿ ವರದಿಯಾಗಿರುತ್ತದೆ.

ಭೂಗಳ್ಳರು ಈ ರೀತಿ ಅಕ್ರಮವಾಗಿ ನಕಲ ದಾಖಲೆ ಸೃಷ್ಟಿಸಿ ಸಮಾಧಿ ಧ್ವಂಸ ಮಾಡಿರುವುದು ಖಂಡನೀಯ. ಸದರಿ ವಿಷಯವನ್ನು ಅತಿ ಗಂಭೀರವಾಗಿ ಪರಿಗಣಿಸಿ ಮಾಜಿ ಶಾಸಕರ ಸಮಾಧಿ ಧ್ವಂಸ ಮಾಡಿದ ವಿಧ್ವಂಸಕ, ಭೂಗಳ್ಳ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಮೃತರ ಕುಟುಂಬಕ್ಕೆ ಸೂಕ್ತ ಕಾನೂನು ರಕ್ಷಣೆ ನೀಡುವಂತೆ ಗೃಹ ಸಚಿವರನ್ನು ಕೋರುತ್ತೇನೆ.

**ಶ್ರೀ ಆರ್.ಅಶೋಕ(ಕಂದಾಯ ಸಚಿವರು):-** ಸನ್ಮಾನ್ಯ ಸಭಾಪತಿಯವರೇ, ಮಾನ್ಯ ಮೋಹನ್ ಕುಮಾರ್ ಕೊಂಡಜ್ಜಿಯವರು ಶೂನ್ಯವೇಳೆಯಲ್ಲಿ ಪ್ರಸ್ತಾಪ ಮಾಡಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಹೇಳಬೇಕಾದರೆ, ದಿವಂಗತ ಡಾ|| ಬಿ.ಎಂ.ತಿಪ್ಪೇಸ್ವಾಮಿಯವರ ಸಮಾಧಿ ಇರುವ ಜಾಗವನ್ನು ಕಿಡಿಗೇಡಿಗಳು ಹೊಡೆದು ಹಾಕಿರುವ ವಿಚಾರ ಈಗಾಗಲೇ ಸರ್ಕಾರದ ಗಮನಕ್ಕೆ ಬಂದಿದೆ. ಈ ಜಾಗಕ್ಕೆ ಸಂಬಂಧಪಟ್ಟಂತೆ ನಕಲ ದಾಖಲೆಯನ್ನು ಸೃಷ್ಟಿ ಮಾಡಲಾಗಿದೆಯೇ; ಇಲ್ಲವೇ ಎನ್ನುವುದರ ಬಗ್ಗೆ ಪರಿಶೀಲನೆ ಮಾಡುವುದಕ್ಕೆ ನಮ್ಮ ಅಧಿಕಾರಿಗಳಿಗೆ ಸೂಚನೆಯನ್ನು ಕೊಡುತ್ತೇನೆ.

ಈಗಾಗಲೇ ದಿವಂಗತ ಡಾ|| ಬಿ.ಎಂ.ತಿಪ್ಪೇಸ್ವಾಮಿಯವರ ಮಗಳು ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿವಿಲ್ ನ್ಯಾಯಾಲಯದಿಂದ ಸ್ಟೇ ಆರ್ಡರ್ ತಂದಿದ್ದಾರೆ. ಸ್ಟೇ ಆರ್ಡರ್ ಇರುವುದರಿಂದ ಸರ್ಕಾರ ಏನು ಮಾಡುವುದಕ್ಕೂ ಆಗುವುದಿಲ್ಲ. ಕೋರ್ಟ್ ಏನು ತೀರ್ಮಾನ ನೀಡುತ್ತದೆ, ಆ ಪ್ರಕಾರವಾಗಿ ಕ್ರಮವನ್ನು ತೆಗೆದುಕೊಳ್ಳುತ್ತೇವೆ. ಸಮಾಧಿಯನ್ನು ಧ್ವಂಸ ಮಾಡಿರುವುದರ ಬಗ್ಗೆ ಪೊಲೀಸ್ ಇಲಾಖೆಯವರಿಗೆ ಸೂಕ್ತ ನಿರ್ದೇಶನವನ್ನು ನೀಡಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ.

**ಅ)ವಿಷಯ:** ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಭೋದನಾ ಶುಲ್ಕ ಹಾಗೂ ವಿದ್ಯಾರ್ಥಿ ನಿಲಯಗಳ ಶುಲ್ಕ ಹೆಚ್ಚಳ ಹಾಗೂ ಪರಿಶಿಷ್ಟ ಜಾತಿ/ಪಂಗಡ ಹಾಗೂ ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶುಲ್ಕ ಮರುಭರಣ ಮಾಡುವ ಆದೇಶ ಹಿಂಪಡೆಯುವ ಬಗ್ಗೆ.

- - -

**ಡಾ||ತಳವಾರ್ ಸಾಬಣ್ಣ:-** ಸನ್ಮಾನ್ಯ ಸಭಾಪತಿಯವರೇ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಗ್ರಾಮೀಣ ಪ್ರದೇಶದಿಂದ ಬಡ ವಿದ್ಯಾರ್ಥಿಗಳು ಸ್ನಾತಕೋತ್ತರ/ಡಿಪ್ಲೋಮಾ ಸರ್ವಿಫಿಕೇಟ್ ಕೋರ್ಸ್‌ಗಳ ಅಧ್ಯಯನ ಮಾಡಲು ಬರುತ್ತಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಬೋಧನಾ

ಶುಲ್ಕ ಹಾಗೂ ವಿದ್ಯಾರ್ಥಿನಿಲಯಗಳ ಶುಲ್ಕವನ್ನು ಹೆಚ್ಚಳ ಮಾಡಲಾಗಿದೆ. ಒಂದೇ ಕೋರ್ಸ್‌ಗೆ ಹಲವು ಕಾಲೇಜುಗಳಲ್ಲಿ ವಿವಿಧ ರೀತಿಯ ಶುಲ್ಕವನ್ನು ನಿಗದಿಪಡಿಸಲಾಗಿದೆ. ಹೀಗಾಗಿ ಏಕರೂಪ ಶುಲ್ಕ ಪದ್ಧತಿ ಜಾರಿಗೊಳಿಸಬೇಕು. ವಿದ್ಯಾರ್ಥಿಗಳ ಶುಲ್ಕ ಮರುಭರಣ ಆದೇಶವನ್ನು ಹಿಂಪಡೆಯಬೇಕೆಂದು ವಿದ್ಯಾರ್ಥಿಗಳು ಹೋರಾಟ ಮಾಡುತ್ತಿದ್ದಾರೆ. 2021-22ನೇ ಸಾಲಿನ ಸ್ನಾತಕೋತ್ತರ ಪ್ರಥಮ, ದ್ವಿತೀಯ ಮತ್ತು ತೃತೀಯ ವರ್ಷದ ಎಂ.ಸಿ.ಎ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಾಗೂ ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಪ್ರವೇಶ ಪಡೆಯುವ ಸಂದರ್ಭದಲ್ಲಿ ಮತ್ತು ಪರೀಕ್ಷಾ ಫಾರ್ಮ್ ಭರಿಸುವ ಸಮಯದಲ್ಲಿನ ಶುಲ್ಕ ವಿನಾಯಿತಿಯನ್ನು ಕರ್ನಾಟಕ ರಾಜ್ಯ ಸಮಾಜ ಕಲ್ಯಾಣ ಇಲಾಖೆ/ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ಭರಿಸಬೇಕಾಗಿರುತ್ತದೆ. ಆದರೆ, ಕೋವಿಡ್-19 ಕಾರಣದಿಂದ 2021-22ನೇ ಸಾಲಿನಲ್ಲಿ ಶಿಷ್ಯವೇತನವು ಜಮಾ ಆಗಿರುವುದಿಲ್ಲ.

ಮುಂದುವರೆದು, ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳು 2021-22ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಹಾಗೂ ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆ ಅಥವಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿನಾಯಿತಿ ಪಡೆದು ಶುಲ್ಕವನ್ನು ಮರುಭರಣ ಮಾಡಿಸಿಕೊಳ್ಳಬೇಕು ಎಂದು ಆದೇಶಿಸಿರುತ್ತಾರೆ. ಶುಲ್ಕ ಭರಿಸದಿದ್ದಲ್ಲಿ ವಿದ್ಯಾರ್ಥಿಗಳ ಫಲತಾಂಶ ಮತ್ತು ಅಂಕಪಟ್ಟಿಯನ್ನು ತಡೆಹಿಡಿಯಲಾಗುವುದು ಹಾಗೂ ವಿಭಾಗದ ಮುಖ್ಯಸ್ಥರನ್ನು ಹೊಣೆ ಮಾಡಲಾಗುವುದು ಎಂದು ಸುತ್ತೋಲೆ ಹೊರಡಿಸಿರುತ್ತಾರೆ. ಇದು ಕುಲಪತಿಗಳು ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯಿಂದ ವಿಮುಖರಾಗಿರುವುದನ್ನು ತೋರಿಸುತ್ತದೆ. ವಿದ್ಯಾರ್ಥಿಗಳು ದಿನನಿತ್ಯದ ಖರ್ಚುಗಳನ್ನು ಪೂರೈಸುವುದೇ ಕಷ್ಟಕರವಾದ ಸ್ಥಿತಿಯಲ್ಲಿ 50-70 ಸಾವಿರ ಶುಲ್ಕವನ್ನು ಭರಿಸುವುದು ದುಸ್ತರವಾಗುತ್ತದೆ ಹಾಗೂ ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಮೊಟಕುಗೊಳಿಸುತ್ತಿದ್ದಾರೆ. ವಿದ್ಯಾರ್ಥಿಗಳಿಂದ ಒತ್ತಾಯಪೂರ್ವಕವಾಗಿ ಕಟ್ಟಿಸಿಕೊಳ್ಳುವ ವಿನಾಯಿತಿ ಪಡೆದ ಶುಲ್ಕ ಕೈಬಿಡಬೇಕು. ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಿಂದ ವಿದ್ಯಾರ್ಥಿಗಳಿಗೆ ಪಾವತಿಸುವ ವಿಶ್ವವಿದ್ಯಾಲಯದ ಶುಲ್ಕವನ್ನು ನೇರವಾಗಿ ವಿಶ್ವವಿದ್ಯಾಲಯಗಳಿಗೆ ಪಾವತಿಸುವ ವ್ಯವಸ್ಥೆ ಮಾಡಿ ಈ ಗೊಂದಲವನ್ನು ನಿವಾರಿಸಬೇಕು. ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಹಾಗೂ ಇತರ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶುಲ್ಕ ಮರುಭರಣ ಮಾಡುವ ಆದೇಶವನ್ನು ಹಿಂಪಡೆಯಲು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಸೂಚಿಸಬೇಕೆಂದು ಉನ್ನತ ಶಿಕ್ಷಣ ಸಚಿವರಿಗೆ ಈ ಮೂಲಕ ಒತ್ತಾಯಿಸುತ್ತಿದ್ದೇನೆ.

ಡಾ|| ಸಿ.ಎನ್.ಅಶ್ವತ್ಥ ನಾರಾಯಣ(ಉನ್ನತ ಶಿಕ್ಷಣ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಹಾಗೂ ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರು):- ಸನ್ಮಾನ್ಯ ಸಭಾಪತಿಯವರೇ, ಸಮಾಜ ಕಲ್ಯಾಣ ಇಲಾಖೆಯಡಿಯಲ್ಲಿ ಬರುವಂತಹ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಕ್ಕೆ ಸೇರಿರುವ ವಿದ್ಯಾರ್ಥಿಗಳ ಶುಲ್ಕ ಪಾವತಿ ಮಾಡುವುದಕ್ಕೆ ಕೂಡಲೇ ಕ್ರಮ ವಹಿಸಲಾಗುತ್ತದೆ. ಕಾಲೇಜು ಅಥವಾ ವಿಶ್ವವಿದ್ಯಾಲಯಗಳಿಗೆ ನೇರವಾಗಿ ಶುಲ್ಕವನ್ನು ಪಾವತಿ ಮಾಡುವುದಕ್ಕೆ ನಿಯಮಗಳಲ್ಲಿ ಅವಕಾಶವಿಲ್ಲ. ಕರ್ನಾಟಕ ರಾಜ್ಯ ಇಡೀ ದೇಶದಲ್ಲೆಯೇ ಪ್ರಪ್ರಥಮ ಬಾರಿಗೆ ಡಿಜಿಟಲೈಸ್ ಮಾಡಿ ಸ್ಕಾಲರ್‌ಶಿಪ್ ಪೋರ್ಟಲ್ ಅನ್ನು ಮಾಡಿದೆ. ಈ ಮೂಲಕ ನೇರವಾಗಿ ವಿದ್ಯಾರ್ಥಿಗಳ ಖಾತೆಗೆ ಹಣವನ್ನು ಪಾವತಿಸಲಾಗುತ್ತಿದೆ. ಕಳೆದ ವರ್ಷ ಸ್ಕಾಲರ್‌ಶಿಪ್ ಪಾವತಿ ಮಾಡಿದಂತಹ ಸಂದರ್ಭದಲ್ಲಿ ಕೆಲವು ವಿದ್ಯಾರ್ಥಿಗಳು ಶುಲ್ಕವನ್ನು ಕಾಲೇಜಿಗೆ ಮರು ಪಾವತಿಸಿರುವುದಿಲ್ಲ.

(ಮುಂದು)

(1252) 28.12.2022 12.50 ಪಿಕೆ:ಎಂಡಿ

ಡಾ: ಸಿ.ಎನ್. ಅಶ್ವತ್ಥ ನಾರಾಯಣ (ಮುಂದು)

ಈ ವರ್ಷದಿಂದ ಇ-ರೂಪಿ ಮೂಲಕ ಹಣ ಪಾವತಿ ಮಾಡಲಾಗುತ್ತದೆ. ಯಾವ ಉದ್ದೇಶಕ್ಕಾಗಿ ಅವರ ಖಾತೆಗೆ ಪಾವತಿಯಾಗಿದೆಯೋ; ಶಿಕ್ಷಣದ ಶುಲ್ಕವನ್ನು ಕಟ್ಟುವುದಕ್ಕೆ ಪಾವತಿ ಮಾಡಲಾಗಿದೆಯೋ ಆ ಉದ್ದೇಶಕ್ಕೆ ಮಾತ್ರ ಬಳಕೆ ಮಾಡುವ ರೀತಿಯಲ್ಲಿ ಇ-ರೂಪಿ ವ್ಯವಸ್ಥೆಯನ್ನು ತಂದು, ವಿದ್ಯಾರ್ಥಿಗಳಿಗೆ ಅನುಕೂಲತೆಗಳನ್ನು ಮಾಡುವಂಥದ್ದಾಗುತ್ತದೆ. ವಿದ್ಯಾರ್ಥಿಗಳು ಪಾವತಿ ಮಾಡದೇ ಇದ್ದರೆ ಆಗ ಆಡಿಟ್‌ನಲ್ಲೂ ಸಮಸ್ಯೆ ಬರುತ್ತದೆ. ಆ ಹಿನ್ನೆಲೆಯಲ್ಲಿ ಒಂದಷ್ಟು ಸಮಸ್ಯೆಯಾಗಿದೆ. ಒಟ್ಟಿನಲ್ಲಿ ಇವೆಲ್ಲವನ್ನೂ ತ್ವರಿತವಾಗಿ ಬಗೆಹರಿಸುವುದಕ್ಕೆ, ಯಾವ ವಿದ್ಯಾರ್ಥಿಗೂ ಅನಾನುಕೂಲತೆ ಆಗದ ರೀತಿಯಲ್ಲಿ ಬಗೆಹರಿಸುವುದಕ್ಕೆ ಸಮಾಜ ಕಲ್ಯಾಣ ಇಲಾಖೆ ಜೊತೆ ಮಾತನಾಡಿದ್ದೇವೆ. ಅವರೂ ಕೂಡ ತಕ್ಷಣ ಕ್ರಮ ವಹಿಸುವುದಕ್ಕೆ ಮುಂದಾಗಿದ್ದಾರೆ. ಅತಿ ವೇಗದಲ್ಲಿ ಈ ನಿಟ್ಟಿನಲ್ಲಿ ಕ್ರಮ ವಹಿಸಿ, ನಮ್ಮ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದ ರೀತಿಯಲ್ಲಿ ವ್ಯವಸ್ಥೆ ಮಾಡುತ್ತೇನೆ.



ಮತ್ತೆ, ಪಾಲಿಟೆಕ್ನಿಕ್‌ನಲ್ಲಾಗಲಿ, ಡಿಗ್ರಿ ಕಾಲೇಜುಗಳಲ್ಲಾಗಲಿ ಸರ್ಕಾರದ ಕಡೆಯಿಂದ ನಾವು ಯಾವುದೇ ಫೀ ಯನ್ನು ಹೆಚ್ಚಿಸಿಲ್ಲ. ಆದರೆ ವಿಶ್ವವಿದ್ಯಾಲಯಗಳು ಕೆಲವು ಕೋರ್ಸುಗಳಿಗೆ ಸಂಬಂಧಪಟ್ಟಂತೆ ಫೀಯನ್ನು ಸ್ವಲ್ಪ ಮಟ್ಟದಲ್ಲ ಮಾತ್ರ ಹೆಚ್ಚಿಸಿಕೊಂಡಿದ್ದಾರೆ. ಅಲ್ಲ ಸಹ ಸ್ವಲ್ಪ ರೆವಿನ್ಯೂ ಜನರೇಟ್ ಆಗಬೇಕಾಗುತ್ತದೆ. ಸರ್ಕಾರದಿಂದ ನಾವು ಸಿಬ್ಬಂದಿಗಳಿಗೆ ಸಂಬಳ ಕೊಡುವಂಥದ್ದೂ ಆಗುತ್ತದೆ. ಅಲ್ಲದೇ, ಈ ಫೀ ಹೆಚ್ಚಾಗಿದ್ದರೂ ಸರ್ಕಾರವೇ ಅದನ್ನು ಭರಿಸುತ್ತದೆ. ವಿದ್ಯಾರ್ಥಿಗಳು ಹೆಣ್ಣು ಮಕ್ಕಳಾಗಿದ್ದಾರೆ ಅವರಿಗೆ ಎಲ್ಲವೂ ಉಚಿತವಾಗಿರುತ್ತದೆ. ಮಿಕ್ಕ ಪರಿಶಿಷ್ಟ ಜಾತಿ/ಪಂಗಡ, ಹಿಂದುಳಿದ ವರ್ಗಗಳಿಗೆ ಸಂಬಂಧಪಟ್ಟಂತೆ ಸಂಪೂರ್ಣವಾಗಿ ಸರ್ಕಾರದಿಂದ ಹಣವನ್ನು ಭರಿಸುವಂಥದ್ದಾಗುತ್ತದೆ. ಇದರಿಂದ ಯಾವುದೇ ವಿದ್ಯಾರ್ಥಿಗೂ ಅನಾನುಕೂಲಗಳು ಆಗುವುದಿಲ್ಲ; ಅನಾನುಕೂಲ ಆಗದ ರೀತಿಯಲ್ಲಿ ವ್ಯವಸ್ಥೆ ಮಾಡುತ್ತೇವೆ. ಈ ನಿಟ್ಟಿನಲ್ಲಿ ಏನೇ ಸಮಸ್ಯೆ ಇದ್ದರೂ ತಕ್ಷಣ ಬಗೆಹರಿಸಿ ಕೊಡುವಂಥದ್ದನ್ನು ಮಾಡುತ್ತೇವೆ.

**ಇ) ವಿಷಯ: 1996-97ನೇ ಸಾಲಿನಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ನೇಮಕಗೊಂಡು ಸುದೀರ್ಘ ಸೇವೆ ಸಲ್ಲಿಸಿ, ಪ್ರಾಂಶುಪಾಲರ ಹುದ್ದೆಗೆ ಬಡ್ಡಿ ನೀಡುವಲ್ಲಿ ವಿಳಂಬದ ಬಗ್ಗೆ.**

- - -

**ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ 1996-97ನೇ ಸಾಲಿನಲ್ಲಿ ಉಪನ್ಯಾಸಕರಾಗಿ ನೇಮಕಗೊಂಡು ಸುಮಾರು 26 ವರ್ಷಗಳ ಕಾಲ ಸುದೀರ್ಘವಾಗಿ ಸೇವೆ ಸಲ್ಲಿಸಿದರೂ ಇದುವರೆವಿಗೂ ಅವರಿಗೆ ಪ್ರಾಂಶುಪಾಲರ ಹುದ್ದೆಗೆ ಬಡ್ಡಿ ನೀಡುವಲ್ಲಿ ಬಹಳ ವಿಳಂಬ ಉಂಟಾಗಿದೆ. ಸುಮಾರು 500ಕ್ಕೂ ಹೆಚ್ಚು ಪ್ರಾಂಶುಪಾಲರ ಹುದ್ದೆಗಳು ಖಾಲಿ ಇವೆ. ನೇರ ನೇಮಕಾತಿ ಮೂಲಕ ಶೇಕಡ 25% ಹಾಗೂ ಬಡ್ಡಿ ಮೂಲಕ ಶೇಕಡ 75% ಹುದ್ದೆಗಳನ್ನು ತುಂಬಲು ಕಳೆದ 10 ವರ್ಷಗಳ ಹಿಂದೆ ತೀರ್ಮಾನಿಸಲಾಯಿತು. ಇದುವರೆಗೂ ನೇರ ನೇಮಕಾತಿ ಮಾಡದೇ ಇರುವುದು ಶೋಚನೀಯ ಸಂಗತಿ. ನೇರ ನೇಮಕಾತಿಗೆ ಕಾಯ್ದಿರಿಸಿದ ಹುದ್ದೆಗಳನ್ನು ಕಳೆದ 10 ವರ್ಷಗಳಿಂದ ನೇಮಕಾತಿ ಮಾಡಿಕೊಳ್ಳದೆ ಇರುವುದು ಇಲಾಖಾ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ಖಾಯಂ ಪ್ರಾಂಶುಪಾಲರಿಲ್ಲದೆ ಪದವಿಪೂರ್ವ ಕಾಲೇಜಿನ ನಿರ್ವಹಣೆ, ವಿದ್ಯಾರ್ಥಿಗಳ ಗುಣಮಟ್ಟದ ಶಿಕ್ಷಣ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ.

ಪ್ರಸ್ತುತ ಎಸ್.ಸಿ./ಎಸ್.ಉ. ಮೀಸಲಾತಿ ಪರಿಷ್ಕರಣೆ ಜಾರಿಗೆ ಬಂದಿರುವುದರಿಂದ ಮೀಸಲಾತಿಯನ್ವಯ ಬಡ್ಡಿ ಹುದ್ದೆಗಳನ್ನು ನಿರ್ಧರಿಸುವುದು ಅತ್ಯಾವಶ್ಯಕ. ಈ ಮೀಸಲಾತಿ ಸಂಬಂಧ ಎಷ್ಟು ಹುದ್ದೆಗಳನ್ನು ಎಸ್.ಸಿ./ಎಸ್.ಉ.ಗೆ ನೀಡಬೇಕೆಂಬ ಬಗ್ಗೆ ಕೂಡಲೇ ಕ್ರಮ ಕೈಗೊಂಡು, ದ್ವಿತೀಯ ಪಿ.ಯು.ಸಿ. ಪರಿಷ್ಕೆ ಮತ್ತು ಸಾರ್ವತ್ರಿಕ ಚುನಾವಣೆಗೂ ಮುನ್ನ ಖಾಲಿ ಇರುವ 500ಕ್ಕೂ ಹೆಚ್ಚು ಪ್ರಾಂಶುಪಾಲರ ಹುದ್ದೆಗಳನ್ನು (ನೇರ ನೇಮಕಾತಿ ಹುದ್ದೆಗಳನ್ನು ಒಳಗೊಂಡಂತೆ) ಒಂದು ಬಾರಿ ಖಾಲಿ ಇರುವ ಅಷ್ಟು ಪ್ರಾಂಶುಪಾಲರ ಹುದ್ದೆಗಳನ್ನು ಬಡ್ಡಿ ಮೂಲಕವೇ ಭರ್ತಿ ಮಾಡಬೇಕೆಂದು ಈ ಮೂಲಕ ಮಾನ್ಯ ಪ್ರಾಥಮಿಕ, ಪ್ರೌಢಶಿಕ್ಷಣ ಹಾಗೂ ಸಕಾಲ ಸಚಿವರನ್ನು ಕೋರುತ್ತೇನೆ.

**ಶ್ರೀ ಜೆ.ಸಿ.ಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು):-** ಮಾನ್ಯ ಸಭಾಪತಿಯವರೇ, ಸಂಬಂಧಪಟ್ಟ ಸಚಿವರಿಂದ ಉತ್ತರ ಒದಗಿಸಿ ಕೊಡುತ್ತೇನೆ.

**ಈ) ವಿಷಯ: ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕು ಹಲಕುರ್ಕಿ ಗ್ರಾಮದ ರೈತರ ಜಮೀನು ಕೆ.ಐ.ಎ.ಡಿ.ಬಿ. ಸ್ವಾಧೀನಪಡಿಸಿಕೊಂಡ ಪ್ರಸ್ತಾವನೆ ಬಗ್ಗೆ.**

- - -

**ಶ್ರೀ ಪ್ರಕಾಶ್ ಕೆ. ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚೇತಕರು):-** ಮಾನ್ಯ ಸಭಾಪತಿಯವರೇ, ಬಾಗಲಕೋಟೆ ಜಿಲ್ಲೆ, ಬಾದಾಮಿ ತಾಲ್ಲೂಕು, ಹಲಕುರ್ಕಿ ಗ್ರಾಮದ ಎಸ್.ಸಿ./ಎಸ್.ಉ., ಓಬಿಸಿ ವರ್ಗದ ಬಡ ರೈತರ ಜಮೀನನ್ನು ಕೆ.ಐ.ಎ.ಡಿ.ಬಿ. ಸ್ವಾಧೀನಪಡಿಸಿಕೊಳ್ಳುವ ಪ್ರಸ್ತಾವನೆಯನ್ನು ಮಾಡಿರುತ್ತದೆ. ಆದರೆ, ಈ ಜಮೀನುಗಳು ರೈತರ ಜೀವನಾಡಿಯಾಗಿರುತ್ತದೆ ಹಾಗೂ ಇಲ್ಲಿನ ರೈತರು ಸಣ್ಣ ಹಿಡುವಳಿದಾರರಾಗಿರುತ್ತಾರೆ. ಇವರ ಉಪಜೀವನಕ್ಕೆ ಬೇಸಾಯವನ್ನೇ ನಂಬಿಕೊಂಡಿರುತ್ತಾರೆ. ಈ ಭಾಗದ ರೈತರು ಹಲವಾರು ದಶಕಗಳ ಕೂಗು ನೀರಾವರಿ ಸೌಲಭ್ಯಕ್ಕಾಗಿ ಪರಿತಪಿಸುತ್ತಿದ್ದಾರೆ. ಈ ಭಾಗದ ಜನರ ಜೀವನ ಹಸನಾಗಲು ಹೆರಕಲು ದಕ್ಷಿಣ ನೀರಾವರಿ ಯೋಜನೆ ಅನುಷ್ಠಾನಗೊಂಡು ಈ ಭಾಗದ ಜಮೀನು ನೀರಾವರಿ ಸೌಲಭ್ಯ ಪಡೆಯಲದೆ ಹಾಗೂ ಕೆರೂರು ಏತ ನೀರಾವರಿ ಯೋಜನೆಯಿಂದ 2098-18 ಹೆಕ್ಟೇರ್ ಜಮೀನು ನೀರಾವರಿ ಸೌಲಭ್ಯಕ್ಕೆ

ಒಳಪಡುವುದು. ಈ ಎರಡೂ ಏತ ನೀರಾವರಿ ಯೋಜನೆಗಳಿಂದ ಹಲಕುರ್ಕಿ ಗ್ರಾಮದ ಎಲ್ಲ ರೈತರ ಜಮೀನುಗಳು ನೀರಾವರಿ ಸೌಲಭ್ಯ ಹೊಂದಲಿದೆ.

ಆಲಮಟ್ಟಿ ಹಿನ್ನೀರಿನಿಂದ ಹಲಕುರ್ಕಿ ಗ್ರಾಮದ ರಾಯಚೂರು ಹಾಗೂ ಕೃಷಿ ಕಾರ್ಮಿಕರಿಗೆ ಉದ್ಯೋಗ ಸಿಗಲಿದೆ. ಮಾನ್ಯ ಕೈಗಾರಿಕಾ ಸಚಿವರು ರೈತರ ಜಮೀನುಗಳನ್ನು ಒತ್ತಾಯಪೂರ್ವಕವಾಗಿ ಪಡೆಯುವುದಿಲ್ಲವೆಂದು ಹಲವಾರು ಬಾರಿ ಘೋಷಣೆ ಮಾಡಿರುತ್ತಾರೆ. ಆದರೂ ಅತಿ ಫಲವತ್ತಾದ ಇಂತಹ ಭೂಮಿಯನ್ನು ಕೈಗಾರಿಕಾ ಉದ್ದೇಶಗಳ ಸಲುವಾಗಿ ಉಪಯೋಗಿಸದೇ, ಬರಡು ಅಥವಾ ಬಂಜರು ಭೂಮಿಗಳಲ್ಲಿ ಕೈಗಾರಿಕಾ ಸ್ಥಳ ಗುರುತಿಸುವುದು ಸಮಂಜಸವಾಗಿರುವ ವಿಚಾರವನ್ನು ಈ ಸದನದ ಮೂಲಕ ಸರ್ಕಾರವನ್ನು ಒತ್ತಾಯಿಸುತ್ತೇನೆ.

**ಶ್ರೀ ಜೆ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ, ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು):-** ಮಾನ್ಯ ಸಭಾಪತಿಯವರೇ, ಸಂಬಂಧಪಟ್ಟ ಸಚಿವರಿಂದ ಇದಕ್ಕೆ ಉತ್ತರ ಕೊಡಿಸುತ್ತೇನೆ.

**ಉ) ವಿಷಯ: ಗದಗ ಜಿಲ್ಲೆಯ ಕುಸ್ತಿ ಪೈಲ್ವಾನರ ಹಾಗೂ ಕಬಡ್ಡಿ ಕ್ರೀಡಾಪಟುಗಳಿಗೆ ಮಾಸಾಶನ ಸ್ಥಗಿತಗೊಂಡ ವಿಚಾರದ ಕುರಿತು.**

- - -

**ಶ್ರೀ ಎಸ್.ವಿ. ಸಂಕನೂರ (ಪದವೀಧರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಭಾರತೀಯ ಶೈಲ ಕುಸ್ತಿ ಪೈಲ್ವಾನರ ಸಂಘದ 140 ಪೈಲ್ವಾನರು ಹೊಟ್ಟೆ ಬಡಿದುಕೊಂಡು, ರುಮಾಲು ತಿರುಗಿಸಿ ಹಾಗೂ ಕುಸ್ತಿ ಆಡುವ ಮೂಲಕ ಗದಗ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾಜಿ ಕುಸ್ತಿ ಪೈಲ್ವಾನರ ಹಾಗೂ ಕಬಡ್ಡಿ ಕ್ರೀಡಾಪಟುಗಳ 8 ತಿಂಗಳ ಸ್ಥಗಿತಗೊಂಡ ಮಾಸಾಶನ ಕೂಡಲೇ ಬಿಡುಗಡೆಗೊಳಿಸುವಂತೆ ಒತ್ತಾಯಿಸಿರುವರು. ಈ ವೇಳೆ ಪೈಲ್ವಾನರು ಮಾಸಾಶನವಿಲ್ಲದೆ ಹೊಟ್ಟೆಪಾಡಿಗಾಗಿ ಹೆಣಗಾಡಬೇಕಾಗಿದೆ ಎಂದು ಗದಗ ಜಿಲ್ಲಾ ಭಾರತೀಯ ಶೈಲ ಕುಸ್ತಿ ಪೈಲ್ವಾನರ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಪೈಲ್ಡಾನರಿಗೆ ಪ್ರತಿ ತಿಂಗಳು ರೂ. 3500 ಮಾಸಾಶನ ನೀಡಲಾಗುತ್ತದೆ. ಆದರೆ ಜಿಲ್ಲೆಯ 140 ಜನ ಪೈಲ್ಡಾನರಿಗೆ ಕಳೆದ 8 ತಿಂಗಳಿಂದ ಒಂದು ರೂಪಾಯಿ ಬಂದಿಲ್ಲ ಎಂದು ಮನವಿಯಿಲ್ಲ ತಿಳಿಸಿರುವರು. ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಿಂದ ಹಣ ಜಮಾ ಆಗಿಲ್ಲ. ಜಮಾ ಆದಮೇಲೆ ಹಾಕುತ್ತೇವೆ ಎಂದು ಹಾರಿಕೆಯ ಉತ್ತರ ನೀಡುತ್ತಾರೆ. ಬೇರೆ ಜಿಲ್ಲೆಗಳಲ್ಲಿ ಪ್ರತಿ ತಿಂಗಳು ಮಾಸಾಶನ ಪಾವತಿ ಆಗುತ್ತದೆ. ಆದರೆ ಗದಗ ಜಿಲ್ಲೆಯಲ್ಲಿ ಮಾತ್ರ ಏಕೆ ಆಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಹಾಗಾಗಿ ಗದಗ ಜಿಲ್ಲೆಯ ಕುಸ್ತಿ ಪೈಲ್ಡಾನರಿಗೆ ಹಾಗೂ ಕಬ್ಬಡಿ ಕ್ರೀಡಾಪಟುಗಳಿಗೆ ಕಳೆದ 8 ತಿಂಗಳ ಮಾಸಾಶನವನ್ನು ಕೂಡಲೇ ಬಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ಮಾನ್ಯ ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸುತ್ತೇನೆ.

**ಶ್ರೀ ಜೆ.ಸಿ.ಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು):-** ಮಾನ್ಯ ಸಭಾಪತಿಯವರೇ, ಈ ಕುರಿತು ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆದು ಉತ್ತರ ಕೊಡಿಸುತ್ತೇನೆ.

ಉ) ವಿಷಯ: ಮುಖ್ಯಮಂತ್ರಿ ನಗರೋತ್ಥಾನ ಯೋಜನೆ ಮಾರ್ಗಸೂಚಿ ಉಲ್ಲಂಘನೆ ಬಗ್ಗೆ.

- - -

**ಶ್ರೀ ಯು.ಜಿ. ವೆಂಕಟೇಶ್ (ನಾಮನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಯವರೇ, ಮುಖ್ಯಮಂತ್ರಿ ನಗರೋತ್ಥಾನ ಯೋಜನೆ ಮಾರ್ಗಸೂಚಿ ಉಲ್ಲಂಘಿಸಿ ಅನರ್ಹರಿಗೆ ಕೆಲಸ, ಮೀಸಲಾದ ಹಣ ಬೇರೆ ಉದ್ದೇಶಕ್ಕೆ ಬಳಕೆ ಮಾಡಿರುವ ಬಗ್ಗೆ ದಿನಾಂಕ 24.12.2022ರ ವಿಜಯವಾಣಿ ದಿನಪತ್ರಿಕೆಯಲ್ಲಿ ವರದಿಯಾಗಿರುತ್ತದೆ.

ಮುಖ್ಯಮಂತ್ರಿ ನಗರೋತ್ಥಾನ ಯೋಜನೆ ಮಾರ್ಗಸೂಚಿಯನ್ನು ಮಹಾನಗರ ಪಾಲಿಕೆಗಳು ಉಲ್ಲಂಘಿಸಿರುವ ಸಂಗತಿಯನ್ನು ಭಾರತ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕ ಪರಿಶೋಧಕರು ಬಯಲಿಗೆದಿರುವುದು ತಿಳಿದು ಬಂದಿರುತ್ತದೆ.

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯೋಜನೆ ಮೇಲಿನ ಕಾರ್ಯನಿರ್ವಹಣಾ ವರದಿಯಲ್ಲಿ ಟೆಂಡರ್ ನಿಯಮ ಉಲ್ಲಂಘನೆ, ದುಬಾರಿ ಬಡ್ಡಿಗೇ ಸಾಲ ಪಡೆದಿದ್ದು, ಉದ್ದೇಶ ಬಿಟ್ಟು ಬೇರೆ ಕಡೆ ಹಣ ವರ್ಗಾಯಿಸಿದ್ದನ್ನು ಉಲ್ಲೇಖಿಸಲಾಗಿದೆ. ಒಟ್ಟಾರೆ, ನಗರೋತ್ಥಾನ ಯೋಜನೆಯ ಕ್ರಿಯಾ ಯೋಜನೆಗಳನ್ನು ರೂಪಿಸುವಾಗ ಪಾಲಕಗಳು ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿಲ್ಲ ಎಂಬುದು ಬಹಿರಂಗವಾಗಿರುತ್ತದೆ.

ರಾಜ್ಯದ 10 ಮಹಾನಗರ ಪಾಲಕಗಳಲ್ಲಿ ಮೂಲಸೌಕರ್ಯ ಮತ್ತು ನಾಗರಿಕ ಸೌಲಭ್ಯಗಳನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಒಂದು ಸಾವಿರ ಕೋಟಿ ಅಂದಾಜು ವೆಚ್ಚದಲ್ಲಿ ಮುಖ್ಯಮಂತ್ರಿ ನಗರೋತ್ಥಾನ ಯೋಜನೆ ಜಾರಿಗೊಳಿಸಿದ್ದು, ಮಾರ್ಗಸೂಚಿ ನೀಡುವ ಮೊದಲೇ ಕ್ರಿಯಾ ಯೋಜನೆ ಪೂರ್ಣಗೊಳಿಸಿವೆ. ಕ್ರಿಯಾ ಯೋಜನೆ ಒಳಗೊಂಡಿರುವ ಕಾಮಗಾರಿಗಳ ಪೈಕಿ ಶೇ 19 ಕಾಮಗಾರಿಗಳನ್ನು ಪೂರ್ಣಗೊಳಿಸದೆ, ಸರ್ಕಾರದ ಸೂಚನೆ ಕಡೆಗಣಿಸಿ ಪರಿಷ್ಕೃತ ಕ್ರಿಯಾ ಯೋಜನೆಗೆ ಪಾಲಕಗಳು ಅನುಮೋದನೆ ನೀಡಿದ್ದವು. ಯೋಜನಾ ಮಾರ್ಗಸೂಚಿಗಳಿಗೆ ವಿರುದ್ಧವಾಗಿ 108 ಕೋಟಿ ರೂ. ಮೊತ್ತದ ಕಾಮಗಾರಿಗಳನ್ನು ಬೇರೆ ಉದ್ದೇಶಕ್ಕೆ ಬಳಸಿರುವ ಅಂಶವೂ ಸಿಎಜಿ ವರದಿಯಲ್ಲಿ ಉಲ್ಲೇಖಗೊಂಡಿದ್ದು ಹೆಚ್ಚಿನ ಬಡ್ಡಿ ದರದಲ್ಲಿ ಪಡೆದ ಸಾಲವನ್ನು ಮರುಪಾವತಿ ಮಾಡದ ಕಾರಣ ರೂ. 15.09 ಕೋಟಿ ಹೆಚ್ಚುವರಿ ಬಡ್ಡಿ ಪಾವತಿಸಿರುವುದು ಬೆಳಕಿಗೆ ಬಂದಿರುತ್ತದೆ. ಕಡಿಮೆ ದರದಲ್ಲಿ ಸಾಲ ಪಡೆಯುವ ಆಯ್ಕೆಯನ್ನು ಬಳಸಿಕೊಳ್ಳದಿರುವುದು ಮತ್ತು ಸಾಲ ಮರುಪಾವತಿ ವಿಳಂಬದಿಂದಾಗಿ ರೂ. 24.84 ಕೋಟಿ ಹೆಚ್ಚುವರಿ ವೆಚ್ಚವಾಗಿದೆ.

ಇದಲ್ಲದರ ಜೊತೆಗೆ ಪರಿಣತಿ ಇಲ್ಲದ ಅನರ್ಹರಿಗೆ ಕಾಮಗಾರಿ ನೀಡಿಕೆ, ಅನರ್ಹ ಬಿಲ್ಡರ್‌ಗಳ ಆಯ್ಕೆಯಿಂದಾಗಿ ಕಾಮಗಾರಿಗಳ ಅನುಷ್ಠಾನದಲ್ಲಿ ವಿಳಂಬವಾಗಿದ್ದು ಕೆಲಸ ಮಾಡದೇ ಇದ್ದರೂ ರೂ. 1.4 ಕೋಟಿ ಪಾವತಿಸಲಾಗಿದೆ.

ಆದಕಾರಣ, ಸರ್ಕಾರಕ್ಕೆ ನಷ್ಟ ಉಂಟು ಮಾಡಿರುವ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಹೊಣೆಗಾರಿಕೆ ನಿಗದಿಪಡಿಸಿರುವುದೂ ಸೇರಿದಂತೆ ಸಿಎಜಿ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು

ಮಾಡಿರುವಂತೆ ಹೆಚ್ಚುವರಿ ವೆಚ್ಚ ವಸೂಲಿಗೆ ಕ್ರಮ ಕೈಗೊಳ್ಳುವುದು ಹಾಗೂ ತಪ್ಪಿತಸ್ಥರ ವಿರುದ್ಧ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ.

**ಶ್ರೀ ಜೆ.ಸಿ.ಮಾಧುಸ್ವಾಮಿ (ಸಣ್ಣ ನೀರಾವರಿ, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರು):-** ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಗಳಿಂದ ಇದಕ್ಕೆ ಉತ್ತರ ಕೊಡಿಸುತ್ತೇನೆ.

(ಮುಂದು)

(1253) 28-12-2022 1.00 ಡಿಎಸ್-ಎಂಡಿ

**ಋ) ವಿಷಯ:** ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾಧ್ಯಮದವರು ರಿಯಾಲಟಿ ಚೆಕ್ ನಡೆಸಿದಾಗ ಹಳ್ಳಿಗಳಲ್ಲಿ ಬಸ್ ಸಂಚಾರದ ಕೊರತೆ ಆಗಿರುವ ಕುರಿತು.

- - -

**ಶ್ರೀ ಕೆ.ಹರೀಶ್ ಕುಮಾರ್ (ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ವಿಜಯ ಕರ್ನಾಟಕ ದಿನಪತ್ರಿಕೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಬಸ್ ಕೊರತೆ ಬಗ್ಗೆ ರಿಯಾಲಟಿ ಚೆಕ್ ನಡೆಸಿದ್ದು, ತುಮಕೂರು ಜಿಲ್ಲೆಯ 280 ಹಳ್ಳಿಗಳಿಗೆ ಬಸ್ ಸಂಪರ್ಕವಿಲ್ಲದಿರುವುದು, ರಾಮನಗರದಲ್ಲಿ 81ಕ್ಕೂ ಹೆಚ್ಚು ಬಸ್‌ಗಳ ಓಡಾಟ ಸ್ಥಗಿತವಾಗಿರುವುದು, ಹಳೆ ಮೈಸೂರಿನಲ್ಲಿ ಕೊರೋನಾಗೆ ಮೊದಲೇ 1070 ಷೆಡ್ಯೂಲ್‌ಗಳಲ್ಲಿ ನೀಡಲಾಗುತ್ತಿದ್ದ ಸೇವೆಯನ್ನು 960ಕ್ಕೆ ಸೀಮಿತಗೊಳಿಸಿರುವುದು, ಹಾಸನ ಜಿಲ್ಲೆಯಲ್ಲಿ ಶೇಕಡ 20 ರಷ್ಟು ಬಸ್ ಸೇವೆ ಸ್ಥಗಿತಗೊಂಡಿರುವುದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿರಿಯ ನಾಗರಿಕರಿಗೆ ನಿಗದಿಪಡಿಸಿದ ಆಸನದಲ್ಲಿ ಇತರರು ಪ್ರಯಾಣಿಸುತ್ತಿರುವುದು, ಮಂಡ್ಯದಲ್ಲಿ 50 ಬಸ್‌ಗಳ ಕಾರ್ಯಾಚರಣೆ ಕಡಿಮೆಯಾಗಿರುವುದು ಸೇರಿದಂತೆ ಬೆಳಗ್ಗೆ ತರಗತಿಗೆ ಹೋಗಲಕ್ಕೆ ವಿದ್ಯಾರ್ಥಿಗಳಿಗೆ, ಸಂಜೆ ಮನೆಗೆ ಹೋಗಲಕ್ಕೆ ಗ್ರಾಮೀಣ ಪ್ರದೇಶದವರಿಗೆ ಬಸ್ ಇಲ್ಲದಿರುವ ವಿಷಯ ರಿಯಾಲಟಿ ಚೆಕ್‌ನಲ್ಲಿ ಬಹಿರಂಗಗೊಂಡಿರುತ್ತದೆ.

ಇಂತಹ ಘಟನೆಗಳಿಂದ ಯುವ ಸಮೂಹ ಹಲವು ಕಡೆಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸಾರಿಗೆ ಅಧಿಕಾರಿಗಳು ನಿಸ್ಸಹಾಯಕರಾಗಿದ್ದಾರೆ. ನಿವೃತ್ತ ಸಾರಿಗೆ ನೌಕರರಿಗೆ ಪರ್ಯಾಯವಾಗಿ ನೇಮಕಾತಿಯಾಗದಿರುವುದು, ಡಿಪೋಗಳಲ್ಲಿರುವ ಬಸ್‌ಗಳ ರಿಪೇರಿಗೆ ಸಿಬ್ಬಂದಿ ಕೊರತೆ ಇರುವುದು, ರಿಪೇರಿಯ ಬಿಡಿಭಾಗಗಳು ಪೂರೈಕೆಯಾಗದಿರುವುದರಿಂದ ಇದರ ಪರಿಣಾಮ ಸಾರ್ವಜನಿಕ ಸೇವೆಯ ಮೇಲೆ ಬಿದ್ದಿದ್ದು, ಬಡ ಮತ್ತು ಮಧ್ಯಮ ವರ್ಗದವರು ತೀವ್ರ ಅನಾನುಕೂಲಕ್ಕೆ ಒಳಗಾಗಿರುತ್ತಾರೆ.

ದಯಮಾಡಿ ಎಲ್ಲೆಲ್ಲ ಇಂತಹ ಅನಾನುಕೂಲತೆಗಳಿರುವುದನ್ನು ವಿಜಯ ಕರ್ನಾಟಕ ಪತ್ರಿಕೆ ವರದಿ ಮಾಡಿದೆ ಆ ಭಾಗಗಳಲ್ಲಿರುವ ಬಸ್ ಕೊರತೆಗಳನ್ನು ನೀಗಿಸಿ ಅವಶ್ಯ ರೀತಿಯಲ್ಲಿ ಬಸ್ ಸೇವೆಯನ್ನು ಒದಗಿಸಲು ಸರ್ಕಾರ ಮುಂದಾಗಬೇಕೆಂದು ಮಾನ್ಯ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರನ್ನು ಒತ್ತಾಯಿಸುತ್ತೇನೆ.

**ಶ್ರೀ ಜೆ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು):-** ಮಾನ್ಯ ಸಭಾಪತಿಯವರೇ. ಮಾನ್ಯ ಸಾರಿಗೆ ಸಚಿವರ ಗಮನಕ್ಕೆ ತಂದು ಕ್ರಮ ಜರುಗಿಸಬೇಕೆಂದು ತಿಳಿಸುತ್ತೇನೆ.

ಎ) ವಿಷಯ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಧರಣಿ ಮಾಡಿರುವುದು ಪತ್ರಿಕೆಗಳಲ್ಲಿ ವರದಿಯಾಗಿರುವ ಬಗ್ಗೆ.

-----

**ಶ್ರೀ ಡಿ.ಎಸ್.ಅರುಣ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ತಾವು ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್ ನೌಕರರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಧರಣಿ ಮಾಡಿರುವುದು ಕನ್ನಡಪ್ರಭ ಪತ್ರಿಕೆಯಲ್ಲಿ ವರದಿಯಾಗಿರುತ್ತದೆ.

ಇವರ ಬೇಡಿಕೆಗಳಲ್ಲಿ ಮುಖ್ಯವಾಗಿ ಗ್ರಾಮ ಪಂಚಾಯತ್ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕ್ಲರ್ಕ್/ಕ್ಲರ್ಕ್ ಕಂ. ಡಿಇಓ, ಬಲ್ ಕಲೆಕ್ಟರ್ ಹಾಗೂ ಡಾಟಾ ಎಂಟ್ರಿ ಆಪರೇಟರ್‌ಗಳನ್ನು "ಸಿ" ದರ್ಜೆಗೆ ಮೇಲ್ದರ್ಜೆಗೇರಿಸುವುದು, ಹಾಗೆಯೇ ಅಟೆಂಡರ್, ಕ್ಲೀನರ್, ವಾಟರ್ ಮ್ಯಾನ್/ಪಂಪು ಚಾಲಕ ಇತ್ಯಾದಿ ವೃಂದದವರನ್ನು 'ಡಿ' ದರ್ಜೆಗೆ ಮೇಲ್ದರ್ಜೆಗೇರಿಸುವ ಮೂಲಕ ನಗರ ಮತ್ತು ಪಟ್ಟಣ ಪಂಚಾಯತ್‌ನಲ್ಲಿರುವಂತೆ ಪಂಚಾಯತ್ ನೌಕರರಿಗೂ ಕನಿಷ್ಠ ವೇತನ ಬದಲು ವೇತನ ಶ್ರೇಣಿ ನಿಗದಿಪಡಿಸುವುದು, ನೌಕರರು ಮತ್ತು ನೌಕರರ ಅವಲಂಬಿತರಿಗೆ ಸರ್ಕಾರದಿಂದಲೇ ಸೂಕ್ತ ಆರೋಗ್ಯ ಭದ್ರತೆಯೊಂದಿಗೆ ಮುಂದಿನ ನಿವೃತ್ತಿ ಜೀವನಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುವುದು ಸೇರಿದಂತೆ ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿರುತ್ತಾರೆ.

ಇವರುಗಳ ಬೇಡಿಕೆ ನ್ಯಾಯಯುತವಾಗಿದ್ದು, ಕಳೆದ ಹತ್ತಾರು ವರ್ಷಗಳಿಗಿಂತ ಹೆಚ್ಚು ಕಾಲ ಗ್ರಾಮ ಪಂಚಾಯತ್ ನೌಕರರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಕನಿಷ್ಠ ವೇತನ ಭದ್ರತೆಯೂ ಸೇರಿದಂತೆ ಆರೋಗ್ಯ ಮತ್ತು ನಿವೃತ್ತಿ ಜೀವನದ ಆರ್ಥಿಕ ಭದ್ರತೆಯನ್ನು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮತ್ತೊಮ್ಮೆ ಮಾನ್ಯ ಮುಖ್ಯಮಂತ್ರಿಯವರನ್ನು ಒತ್ತಾಯಿಸುತ್ತಿದ್ದೇನೆ.

**ಶ್ರೀ ಜೆ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು):-** ಮಾನ್ಯ ಸಭಾಪತಿಯವರೆ, ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಉತ್ತರ ಕೊಡಿಸಲಾಗುವುದು.

**ಏ) ವಿಷಯ: ಹೊಸ ವಿಶ್ವವಿದ್ಯಾಲಯಗಳಿಗೆ ಅನುದಾನ ಬಿಡುಗಡೆಗೊಳಿಸುವಲ್ಲಿ ವಿಳಂಬ ಕುರಿತು.**

- - -

**ಶ್ರೀ ಮಂಜುನಾಥ್ ಭಂಡಾರಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೆ, "ಹೊಸ ವಿವಿಗೆ ಮುಂದಡಿ, ಅನುದಾನಕ್ಕೆ ಹಿಂದಡಿ. ಸಮರ್ಪಕ ಮೂಲ ಸೌಕರ್ಯ ಇಲ್ಲದೆ ಸೊರಗುತ್ತಿವೆ ಹಲವಾರು ವಿಶ್ವವಿದ್ಯಾಲಯಗಳು" ಎಂಬ ಶೀರ್ಷಿಕೆಯಡಿ ದಿನಾಂಕ:26-12-2022ರ ವಿಷಯ ಕರ್ನಾಟಕ ಪತ್ರಿಕೆಯಲ್ಲಿ ವರದಿಯಾಗಿದೆ.



ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಉನ್ನತ ಶಿಕ್ಷಣ ದಾಖಲಾತಿ ಹೆಚ್ಚಿಸಲು ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪಿಸಲು ಹೊರಟಿರುವ ಸರ್ಕಾರ ನೂತನ ವಿಶ್ವವಿದ್ಯಾಲಯಗಳಿಗೆ ಅಗತ್ಯ ಮೂಲ ಸೌಕರ್ಯ ಹಾಗೂ ಅನುದಾನ ನೀಡುವ ವಿಷಯದಲ್ಲಿ ಮಾತ್ರ ಹಿಂದೆ ಬಿದ್ದಿದೆ. ಎಲ್ಲದಕ್ಕೂ ಸರ್ಕಾರ ನೀಡುವ ಅನುದಾನವನ್ನೇ ಅವಲಂಬಿಸಿರುವ ಹೊಸ ವಿಶ್ವವಿದ್ಯಾಲಯಗಳಿಗೆ ಸರ್ಕಾರ "ನಗಣ್ಯ" ಎನ್ನುವಷ್ಟು ಕನಿಷ್ಠ ಅನುದಾನ ನೀಡುತ್ತಿದೆ. ನೂತನ ವಿಶ್ವವಿದ್ಯಾಲಯಗಳಲ್ಲಿ ಒಂದಾದ ದಾವಣಗೆರೆ ವಿಶ್ವವಿದ್ಯಾಲಯ ಸೇರಿದಂತೆ ಕೆಲವು ವಿಶ್ವವಿದ್ಯಾಲಯಗಳಿಗೆ ಕಳೆದ ವರ್ಷ ಅನುದಾನವನ್ನೇ ನೀಡಿಲ್ಲ.

ಈ ವರ್ಷ ವಿಜಯನಗರ, ಬೆಳಗಾವಿ ವಿಶ್ವವಿದ್ಯಾಲಯಗಳಿಗೆ ತಲಾ 38 ಲಕ್ಷ ರೂಪಾಯಿಗಳು, ರಾಯಚೂರು, ಮಂಡ್ಯ, ನೃಪತುಂಗ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಗಳಿಗೆ ತಲಾ 1 ಕೋಟಿ ರೂಪಾಯಿಗಳು, ಜಾನಪದ ವಿಶ್ವವಿದ್ಯಾಲಯಕ್ಕೆ 76 ಲಕ್ಷ ರೂಪಾಯಿಗಳು, ಮಹಾರಾಣಿ ಕ್ಲಷ್ಣರ್, ಬೆಳಗಾವಿ ವಿಶ್ವವಿದ್ಯಾಲಯಕ್ಕೆ 2 ಕೋಟಿ ರೂಪಾಯಿಗಳು, ಬೆಂಗಳೂರು ವಿಶ್ವವಿದ್ಯಾಲಯಕ್ಕೆ 1.76 ಕೋಟಿ ರೂಪಾಯಿಗಳು, ಕನ್ನಡ ವಿಶ್ವವಿದ್ಯಾಲಯಕ್ಕೆ 4.64 ಹಾಗೂ ತುಮಕೂರು ವಿಶ್ವವಿದ್ಯಾಲಯಕ್ಕೆ 10 ಕೋಟಿ ರೂಪಾಯಿಗಳ ಅನುದಾನವನ್ನು ಸರ್ಕಾರ ಘೋಷಿಸಿದ್ದು, ಇದುವರೆಗೆ ಶೇಕಡ 75 ರಷ್ಟು ಅನುದಾನ ಮಾತ್ರ ಬಿಡುಗಡೆ ಆಗಿದೆ ಎಂದು ದಾಖಲೆಗಳು ಹೇಳುತ್ತವೆ.

ಇದರಿಂದ ಹೊಸ ವಿಶ್ವವಿದ್ಯಾಲಯಗಳು ಮಾತ್ರ ತುಂಬಾ ಸಂಕಷ್ಟಕ್ಕೆ ಸಿಲುಕಿದ್ದು, ನಿತ್ಯದ ಕೆಲವು ಖರ್ಚುಗಳಿಗೆ ಪರೀಕ್ಷಾ ಶುಲ್ಕದಂತಹ ಆದಾಯವನ್ನೇ ಅವಲಂಬಿಸುವ ಪರಿಸ್ಥಿತಿಯಿದೆ. ಉನ್ನತ ಶಿಕ್ಷಣ ಪಡೆಯಬೇಕೆಂಬ ಮಹದಾಸೆಯಿಂದ ವಿಶ್ವವಿದ್ಯಾಲಯಗಳಲ್ಲಿ ದಾಖಲಾಗಿರುವ ಗ್ರಾಮೀಣ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೆ ವಿಶ್ವವಿದ್ಯಾಲಯಗಳಿಗೆ ಸೂಕ್ತ ಅನುದಾನ ಒದಗಿಸಬೇಕೆಂದು ಮಾನ್ಯ ಉನ್ನತ ಶಿಕ್ಷಣ ಸಚಿವರನ್ನು ಒತ್ತಾಯಿಸುತ್ತಿದ್ದೇನೆ.

**ಡಾ:ಸಿ.ಎನ್.ಅಶ್ವತ್ ನಾರಾಯಣ(ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರು):-** ಮಾನ್ಯ ಸಭಾಪತಿಯವರೇ, ಉನ್ನತ ಶಿಕ್ಷಣದಲ್ಲಿ ಈ ವರ್ಷದ ಆಯವ್ಯಯದಲ್ಲಿ ಕಳೆದ ವರ್ಷಕ್ಕಿಂತಲೂ 900 ಕೋಟಿ ರೂಪಾಯಿಗಳ ಹೆಚ್ಚಿನ ಅನುದಾನವನ್ನು ಕೊಡುವಂಥದಾಗಿದೆ. ವಿಶೇಷವಾಗಿ ಉನ್ನತ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶಿಕ್ಷಣದಲ್ಲಿ ಸಂಬಂಧಪಟ್ಟ ಎಲ್ಲಾ ಹಳೆ ವಿಶ್ವವಿದ್ಯಾಲಯಕ್ಕೆ ರೆಗ್ಯುಲರ್ ಆಗಿ salary grants ನ್ನು ಕೊಡುವಂಥದ್ದಾಗುತ್ತಿದೆ. ರೆಗ್ಯುಲರ್ ಆಗಿ salary grants ಜೊತೆಯಲ್ಲಿ additional ಆಗಿ ಬೇರೆ ಬೇರೆ ಅಭಿವೃದ್ಧಿ ಕೆಲಸಗಳಿಗೆ ಕೊಟ್ಟಿರುವಂಥದ್ದು. ರೆಗ್ಯುಲರ್ ಆಗಿ grant ಕೊಟ್ಟಿರುವುದನ್ನು ಮಾನ್ಯ ಸದಸ್ಯರು ಉಲ್ಲೇಖ ಮಾಡಿಲ್ಲ. Additional ಆಗಿ ಬೇರೆ ಬೇರೆ ಅಭಿವೃದ್ಧಿ ಕೆಲಸಗಳಿಗೆ ಕೊಟ್ಟಿರುವುದನ್ನು ಮಾನ್ಯ ಸದಸ್ಯರು ಪ್ರಸ್ತಾಪ ಮಾಡಿದ್ದಾರೆ. ಉನ್ನತ ಶಿಕ್ಷಣದಲ್ಲಿ ಎಲ್ಲಾ Unitary Universities ಅಲ್ಲ, Affiliating Universities. ಸಾಕಷ್ಟು ಆ jurisdiction ನಲ್ಲರುವಂತಹ ವಿದ್ಯಾರ್ಥಿಗಳು registration, admission, and affiliation fees ಸಾಕಷ್ಟು revenue generation ಆಗುವಂಥದ್ದು ಇದೆ. ಈ revenue generation ಆಗುವುದರಲ್ಲಿ ಕೆಲವು ವಿಶ್ವವಿದ್ಯಾಲಯಗಳಲ್ಲಿ ಆರ್ಥಿಕ ನಿರ್ವಹಣೆಗಳು ಅಷ್ಟು ಉತ್ತಮವಾಗಿ ಮಾಡಿರುವ ಕಾರಣ, ಅಲ್ಲಿ ಸ್ವಾಯತ್ತತೆಯನ್ನು ಒಂದಿಷ್ಟು ದುರ್ಬಲಕೆ ಮಾಡಿಕೊಂಡಿರುವವರು ಇದ್ದಾರೆ. ಇವೆಲ್ಲದರ ಬಗ್ಗೆ ಪರಿಹಾರವನ್ನು ಕಂಡುಹಿಡಿಯುವುದಕ್ಕೆ ಹೊಸದಾಗಿ ಇನ್ನು accountability ಜಾಸ್ತಿ ತಂದು ಪಾರದರ್ಶಕತೆಯನ್ನು, efficiency and accountability ತರುವುದಕ್ಕೆ ಇನ್ನು ಹೆಚ್ಚಿನ ಕ್ರಮವನ್ನು ಸರ್ಕಾರದಲ್ಲಿ ವಹಿಸುವಂಥದ್ದಾಗುತ್ತದೆ. ಇನ್ನು Higher Education Institutions ಹೊಸ legislation ತರುವುದರ ಮೂಲಕ ಆಗಿಂದಾಗ್ಗೆ quarterly, accountability, financial statement ಕೊಡುವಂಥದ್ದನ್ನು ಮಾಡುವುದಕ್ಕೆ external audit, internal audit ಇವೆಲ್ಲಾ ತಂದು ಹಣಕಾಸಿನ ನಿರ್ವಹಣೆ resources ಗೇನು ಕಡಿಮೆ ಇಲ್ಲ. ಇನ್ನು ಹೆಚ್ಚಾಗಿ ಮಾಡಬಹುದು. ಇನ್ನು ಮಾಡುವುದಕ್ಕೆ ಯಾವ ನಿರ್ಬಂಧನೆಗಳಿಲ್ಲ. ಹಾಗಾಗಿ ಹೊಸ ವಿಶ್ವವಿದ್ಯಾಲಯಗಳು unwieldy ಆಗಿ ಮಾಡುತ್ತಿಲ್ಲ. ಇವತ್ತು Technology Platform ನಲ್ಲಿ ನೂರಾರು ಸಾವಿರಾರು ಹೆಚ್ಚಿನ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿರುವುದಾಗಲಿ, ಹೊಸ ವಿಶ್ವವಿದ್ಯಾಲಯದಲ್ಲಿ ನಮಗೆ ಬೇಕಾಗಿರುವುದನ್ನು ಯಾವ ರೀತಿ efficient ಆಗಿ ಮಾಡಬಹುದು, ಹಳೆಯ ವಿಶ್ವವಿದ್ಯಾಲಯಕ್ಕಿಂತಲೂ efficient ಆಗಿ tech platform ನಾವೇನು ಅಭಿವೃದ್ಧಿ ಮಾಡಿದ್ದೇವೆ, ಆ platform ಮೂಲಕ ಇನ್ನು ಉತ್ತಮವಾಗಿ ನಿರ್ವಹಣೆ ಮಾಡುವುದಕ್ಕೆ ಸಾಧ್ಯವಿದೆ ಎನ್ನುವುದನ್ನು ನಾವು ಮಾಡಿ ತೋರಿಸುವಂತಹ

ಉದಾಹರಣೆಯನ್ನು ಮಾಡುವಂಥದ್ದಾಗುತ್ತದೆ. ಮುಂದಿನ ದಿನಗಳಲ್ಲಿ ಅದನ್ನು ಮಾನ್ಯ ಸದಸ್ಯರು ನೋಡಬಹುದು.

**ಐ) ವಿಷಯ: ಸರ್ಕಾರಿ ಕಛೇರಿಗಳಲ್ಲಿ ಖಾಲಿ ಹುದ್ದೆಗಳ ಭರ್ತಿ**

- - -

**ಶ್ರೀ ಟಿ.ಎ.ಶರವಣ(ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೆ, ತಾವು ಅವಕಾಶ ಕೊಟ್ಟಿದ್ದಕ್ಕಾಗಿ ಧನ್ಯವಾದಗಳು. ರಾಜ್ಯದಲ್ಲಿ ವಿವಿಧ 44 ಇಲಾಖೆಗಳಲ್ಲಿ 2.5 ಲಕ್ಷಕ್ಕೂ ಅಧಿಕ ಹುದ್ದೆಗಳು ಖಾಲಿ ಇದ್ದು, ಇವರ ಸ್ಥಳದಲ್ಲಿ ಹೊರಗುತ್ತಿಗೆ ಆಧಾರಿತ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಒಂದು ವರ್ಷದಲ್ಲಿ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸರ್ಕಾರ ಹೇಳಿದ್ದರೂ ಇದು ಕೆಲವೇ ಇಲಾಖೆಗಳಿಗೆ ಮಾತ್ರ ಸೀಮಿತವಾಗಿಬಿಟ್ಟಿದೆ. ಇದನ್ನು ಬಿಟ್ಟರೆ ಹಲವಾರು ಇಲಾಖೆಗಳಲ್ಲಿ ಶೇಕಡ 50 ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇದ್ದರೂ ನೇಮಕ ಪ್ರಕ್ರಿಯೆ ಆಗಿಲ್ಲ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 'ಸಿ' ಮತ್ತು 'ಡಿ' ಗ್ರೂಪ್ ನೌಕರರ 82 ಸಾವಿರ ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗುತ್ತಿರುವ ವಿಷಯ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಇದರ ಬಗ್ಗೆ ಸರ್ಕಾರದ ಗಮನ ಸೆಳೆಯ ಬಯಸುತ್ತಿದ್ದೇನೆ.

**ಶ್ರೀ ಜೆ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು):-** ಮಾನ್ಯ ಸಭಾಪತಿಯವರೆ, ಈ ವಿಷಯವನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಉತ್ತರ ಕೊಡಿಸಲಾಗುವುದು.

**ಶ್ರೀ ಟಿ.ಎ.ಶರವಣ:-** ಮಾನ್ಯ ಸಭಾಪತಿಯವರೆ, ಹಿಂದಿನ ವಾರ ಇದೇ ರೀತಿ 2-3 ಪ್ರಶ್ನೆಗಳನ್ನು ಕೇಳಿದ್ದೇನೆ. ಇದುವರೆಗೂ ನನಗೆ ಉತ್ತರ ಬಂದಿಲ್ಲ. ಇವತ್ತು ಕೂಡ ಉತ್ತರವನ್ನು ತರಿಸಿಕೊಡುತ್ತೇನೆಂದು ಮಾನ್ಯ ಸಚಿವರು ಹೇಳುತ್ತಿದ್ದಾರೆ. ಯಾವಾಗ ಉತ್ತರವನ್ನು ಕೊಡುತ್ತಾರೆ ಎಂಬುದನ್ನು ಮಾನ್ಯ ಸಚಿವರು ಹೇಳಬಹುದು.

**ಶ್ರೀ ಜಿ.ಸಿ.ಮಾಧುಸ್ವಾಮಿ:-** ಮಾನ್ಯ ಸಭಾಪತಿಯವರೆ, ಶೂನ್ಯ ವೇಳೆ ಪದ್ಧತಿ ಇದೇ ರೀತಿ ನಡೆದುಕೊಂಡು ಬಂದಿದೆ. ನಾನು ಮಾನ್ಯ ವಿಶ್ವನಾಥ್ ಇಲ್ಲಿ ಕುಳಿತು ಮಾತನಾಡುತ್ತಿದ್ದೆವು. ಅವರೇನು ಕೇಳುತ್ತಾರೆ, ನಾವೇನು ಹೇಳುತ್ತೇವೆ, ಎದ್ದು ಹೋಗುತ್ತೇವೆ, ಯಾರು ಉತ್ತರ ಕೊಡುತ್ತಾರೆ, ಯಾವಾಗ ಕೊಡುತ್ತಾರೆ ಎಂದು ಅರ್ಥವಾಗಿಲ್ಲ. ಶೂನ್ಯ ವೇಳೆಗೆ ನಿಯಮದ ಪ್ರಕಾರ ಹೋದರೆ ಸರ್ಕಾರ ಅದಕ್ಕೆ ಕಡೆಯದಾಗಿ ಉತ್ತರಗಳನ್ನು ಕೊಡಬಹುದು. ತಕ್ಷಣ ಈ ರೀತಿ ಬರುವಂತಹ ಪ್ರಶ್ನೆಗಳಿಗೆ ಉತ್ತರವನ್ನು ಕೊಡುವುದಕ್ಕಾಗುವುದಿಲ್ಲ. ಉತ್ತರವನ್ನು ಅವರಿಗೆ ತರಿಸಿ ಕೊಡುತ್ತೇನೆ.

**ಶ್ರೀ ಟಿ.ಎ.ಶರವಣ:-** ಮಾನ್ಯ ಸಭಾಪತಿಯವರೆ, 134 ಪ್ರಶ್ನೆಗಳನ್ನು ಕೇಳಿದ್ದೇವೆ. ಕೇವಲ 62 ಪ್ರಶ್ನೆಗಳಿಗೆ ಮಾತ್ರ ಉತ್ತರವನ್ನು ಕೊಡಲಾಗಿದೆ ಎಂದು ಮಾನ್ಯ ಸಚಿವರು ಹೇಳಿದರು. ಈ ರೀತಿಯಾದರೆ ಹೇಗೆ? ನಮಗೆ ಉತ್ತರ ಸಿಗದಿದ್ದರೆ ಬಹಳ ಕಷ್ಟವಾಗುತ್ತದೆ.

**ಶ್ರೀ ಜಿ.ಸಿ.ಮಾಧುಸ್ವಾಮಿ:-** ಮಾನ್ಯ ಸಭಾಪತಿಯವರೆ, ಅಖತ ಮೂಲಕ ಉತ್ತರ ಕೊಡದಿದ್ದರೆ ನಾವು ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ. ಇದರಲ್ಲಿ ರಾಜಿ ಇಲ್ಲ. ಏಕೆಂದರೆ, ಅವರು 15 ದಿವಸ ಮೊದಲೆ ಪ್ರಶ್ನೆಯನ್ನು ಕೇಳುತ್ತಾರೆ, there is no issues for this. ಎರಡನೇ ಸಲ ಅವರಿಗೆ ಸೂಚನೆಯನ್ನು ಕೊಡುತ್ತಿದ್ದೇವೆ. ಶೂನ್ಯ ವೇಳೆಯ ನೋಟಸ್ ಕೊಡುವುದು scrutinize ಆದರೆ ತೀರಾ ತುರ್ತು ಇರುವಂಥದ್ದಕ್ಕೆ ಏನಾದರೂ pull-up ಮಾಡಬಹುದು ಜಿಟ್ಟರೆ, routine questions ಬರುವುದರಿಂದ ಸರ್ಕಾರ ಉತ್ತರ ಹೇಳುವುದಕ್ಕೆ ಸ್ವಲ್ಪ ಕಷ್ಟವಾಗುತ್ತದೆ.

**ಶ್ರೀ ಟಿ.ಎ.ಶರವಣ:-** ಮಾನ್ಯ ಸಭಾಪತಿಯವರೆ, ಪ್ರತಿ ಅಧಿವೇಶನದಲ್ಲೂ ಇದೇ ರೀತಿ ಉತ್ತರ ಬರುತ್ತದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು.

(ಮುಂದು)

(1254) 28/12/2022/ಎಸ್‌ಪಿಆರ್-ಎಕೆ/1:10

(ಉಪ ಸಭಾಪತಿಯವರ ಉಪಸ್ಥಿತಿ)

೦೫. ಸಭಾಪತಿಯವರ ಅಪ್ಪಣೆ ಮೇರೆಗೆ ಪ್ರಸ್ತಾಪಿಸಲ್ಪಟ್ಟ ವಿಷಯಗಳಿಗೆ ಸಂಬಂಧಪಟ್ಟ ಸಚಿವರುಗಳಿಂದ ಉತ್ತರ ಬಾರದಿರುವ ಬಗ್ಗೆ.

- - -

**ಶ್ರೀ ಅಡಗೂರ ಹೆಚ್.ವಿಶ್ವನಾಥ್(ನಾಮ ನಿರ್ದೇಶಿತರು):-** ಮಾನ್ಯ ಸಭಾಪತಿಯವರೇ, ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ವಿಷಯಗಳಿಗೆ ಬಹುಶಃ ಯಾರಿಗಾದರೂ ಉತ್ತರ ಸಿಕ್ಕಿದೆಯೇ? ಅವರುಗಳು ಹೇಳುವ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದರೆ, ಉತ್ತರ ಶೂನ್ಯವೇ ಆಗಿರುತ್ತದೆ. ಪ್ರಸ್ತುತ ಸದನದಲ್ಲಿ ಸಂಸದೀಯ ಹಾಗೂ ಕಾನೂನು ವ್ಯವಹಾರಗಳ ಇಲಾಖೆಯ ಸಚಿವರಿದ್ದಾರೆ. ಇಡೀ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವುದಕ್ಕೆ ಸಾಧ್ಯವಾಗಬೇಕು. ಯಾವುದೋ ಕಾಲದಿಂದಲೂ ಹೀಗೆ ಸುಮ್ಮನೆ ಬರುತ್ತದೆ; ಇದು ಯಾವುದಕ್ಕೂ ಸಹ ಉಪಯೋಗವಾಗುವುದಿಲ್ಲ. ಇದರಿಂದ ಸುಮ್ಮನೆ ಸರ್ಕಾರದ ಬೊಕ್ಕಸ ಖರ್ಚಾಗುತ್ತಿದೆಯೇ ಹೊರತು, ಜನರಿಗೆ ಹಾಗೂ ನಮ್ಮ ಪ್ರಶ್ನೆಗಳಿಗೆ ಅನುಕೂಲವಾಗುವುದಿಲ್ಲ. ಇದು ಯಾವ ರೀತಿಯಾಗಿದೆ ಎಂದರೆ, ನಮ್ಮ ಮನೆಯ ಪೂಜೆಗೆ ಯಾರೋ ಪುರೋಹಿತರನ್ನು ಆಹ್ವಾನಿಸುತ್ತೇವೆ; ಆಗ ಅವರು ನಮ್ಮನ್ನು ತಮ್ಮ ಎದುರುಗಡೆ ಕೂಡಿಸಿಕೊಂಡು ಹೋಮದ ಸಂದರ್ಭದಲ್ಲಿ "ಸ್ವಾಹಾ" ಎನ್ನುತ್ತಾರೆ; ಅದಕ್ಕೆ ನಾವೂ ಸಹ "ಸ್ವಾಹಾ" ಎಂದು ಹೇಳುತ್ತೇವೆ. ಅವರು ಹೇಳಿದಂತೆ ನಾವು ಪೂಜೆಯ ಸಂದರ್ಭದಲ್ಲಿ ಹೂವನ್ನು ಅರ್ಪಿಸುತ್ತೇವೆ ಮತ್ತು ನೀರನ್ನು ಚಿಡುತ್ತೇವೆ. ಅವರು ಹೇಳಿದಂತೆ ಮಾಡುತ್ತೇವೆ ಅಷ್ಟೇ. ಹೀಗೆ ಇದರಿಂದ ಏನು ಅನುಕೂಲವಾಯಿತು ಎಂದು ನಾನು ಪ್ರಶ್ನಿಸಬಯಸುತ್ತೇನೆ. ಹೀಗಾಗಿ ನಾವು ನಮ್ಮ ಇಡೀಯಾದ ಸಂಸದೀಯ ವ್ಯವಸ್ಥೆಯನ್ನು ಹೇಗೆ ಬದಲಾವಣೆ ಮಾಡಿಕೊಳ್ಳಬಹುದು ಎನ್ನುವುದಕ್ಕೆ ಐದು ದಿನಗಳ ಕಾಲ ಪ್ರತ್ಯೇಕವಾಗಿ ಬೇರೆ ವಿಚಾರಗಳಲ್ಲದೇ, ನಮ್ಮ ನಮ್ಮ ಅನುಭವಗಳಲ್ಲಿ ಹೇಳಬೇಕು. ಇಲ್ಲಿ ಹಲವಾರು ವಿಷಯಗಳಿರುತ್ತವೆ ಯಾವುವೆಂದರೆ, ಪ್ರಶೋತ್ತರ, ಶೂನ್ಯ ವೇಳೆ, ಗಮನ ಸೆಳೆಯುವ ಸೂಚನೆಗಳು ಇತ್ಯಾದಿ ಕಾರ್ಯಕಲಾಪಗಳಿವೆ. ಇವುಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸಗಳಾಗಬೇಕು. ಇದರಿಂದಾಗಿ ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ, ಸುಧಾರಣೆಗಳನ್ನು ತರಲು ಸಾಧ್ಯವಾಗುತ್ತದೆಯೇ ಎನ್ನುವ ಬಗ್ಗೆ ತಾವು ಯೋಚನೆ ಮಾಡಬೇಕು. ಮುಖ್ಯಮಂತ್ರಿಗಳು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಇವರುಗಳು

ಮಾತನಾಡಿ ಐದು ದಿನಗಳ ವಿಶೇಷ ಸಭೆಯನ್ನು ಕರೆದರೆ, ಬಹುಶಃ ಇದಕ್ಕೆ ಚಿಕಿತ್ಸೆಯಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯವಾಗಿದೆ.

**ಶ್ರೀ ಕೆ.ಎಸ್.ನವೀನ್:-** ಅಖತ ಮೂಲಕ ಉತ್ತರಿಸುವ ಪ್ರಶ್ನೆಯಲ್ಲಿ ಅನುಬಂಧ ಎಂದು ತಿಳಿಸಿದ್ದು, ಅನುಬಂಧವನ್ನು ನೀಡಿರುವುದಿಲ್ಲ.

## 06. ಸಭೆಯ ಮುಂದಿಡಲಾದ ಕಾಗದ ಪತ್ರಗಳು

**ಶ್ರೀ ಜೆ.ಸಿ.ಮಾಧುಸ್ವಾಮಿ(ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮತ್ತು ಸಣ್ಣ ನೀರಾವರಿ ಸಚಿವರು)(ಮುಖ್ಯಮಂತ್ರಿಗಳ ಪರವಾಗಿ):-** ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಯವರ ಹೆಸರಿನ ಮುಂದಿರುವ ಕಾಗದ ಪತ್ರಗಳನ್ನು ಮಂಡಿಸುತ್ತಿದ್ದೇನೆ.

1. ಕರ್ನಾಟಕ ಲೋಕಾಯುಕ್ತ ಅಧಿನಿಯಮ 1984 ರ (1985ರ ಕರ್ನಾಟಕ ಅಧಿನಿಯಮ 4) ಪ್ರಕರಣ 23(3) ರ ಪ್ರಕಾರ:-

- (1) ಅಧಿಸೂಚನೆ ಸಂಖ್ಯೆ: ಸಿಆಸುಇ/110/ಸೇಲೋಯು/2021, ದಿನಾಂಕ 15/12/2022
- (2) ಅಧಿಸೂಚನೆ ಸಂಖ್ಯೆ: ಸಿಆಸುಇ/39/ಸೇಲೋಯು/2021, ದಿನಾಂಕ 15/12/2022

2. ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 71(4) ರ ಪ್ರಕಾರ :-

- (1) ಅಧಿಸೂಚನೆ-I ಸಂಖ್ಯೆ:ಆಇ/6/ಪಿಇಎಸ್/2021, ದಿನಾಂಕ 01/07/2022 ಕ್ಕೆ ಸಂಬಂಧಿಸಿದ ತಿದ್ದುಪಡಿ ಸಂಖ್ಯೆ:ಆಇ 6 ಪಿಇಎಸ್ 2021, ದಿನಾಂಕ 19/12/2022
- (2) ಅಧಿಸೂಚನೆ-II ಸಂಖ್ಯೆ:ಆಇ/6/ಪಿಇಎಸ್/2021, ದಿನಾಂಕ 01/07/2022 ಕ್ಕೆ ಸಂಬಂಧಿಸಿದ ತಿದ್ದುಪಡಿ ಸಂಖ್ಯೆ:ಆಇ 6 ಪಿಇಎಸ್ 2021, ದಿನಾಂಕ 19/12/2022
- (3) ಅಧಿಸೂಚನೆ-III ಸಂಖ್ಯೆ:ಆಇ/6/ಪಿಇಎಸ್/2021, ದಿನಾಂಕ 01/07/2022 ಕ್ಕೆ ಸಂಬಂಧಿಸಿದ ತಿದ್ದುಪಡಿ ಸಂಖ್ಯೆ:ಆಇ 6 ಪಿಇಎಸ್ 2021, ದಿನಾಂಕ 19/12/2022

- (4) ಅಧಿಸೂಚನೆ-IV ಸಂಖ್ಯೆ:ಆಇ/6/ಪಿಇಎಸ್/2021, ದಿನಾಂಕ 01/07/2022 ಕ್ಕೆ ಸಂಬಂಧಿಸಿದ ತಿದ್ದುಪಡಿ ಸಂಖ್ಯೆ:ಆಇ 6 ಪಿಇಎಸ್ 2021, ದಿನಾಂಕ 19/12/2022
- (5) ಅಧಿಸೂಚನೆ-V ಸಂಖ್ಯೆ:ಆಇ/6/ಪಿಇಎಸ್/2021, ದಿನಾಂಕ 01/07/2022 ಕ್ಕೆ ಸಂಬಂಧಿಸಿದ ತಿದ್ದುಪಡಿ ಸಂಖ್ಯೆ:ಆಇ 6 ಪಿಇಎಸ್ 2021, ದಿನಾಂಕ 19/12/2022
- (6) ಅಧಿಸೂಚನೆ-VI ಸಂಖ್ಯೆ:ಆಇ/6/ಪಿಇಎಸ್/2021, ದಿನಾಂಕ 01/07/2022 ಕ್ಕೆ ಸಂಬಂಧಿಸಿದ ತಿದ್ದುಪಡಿ ಸಂಖ್ಯೆ:ಆಇ 6 ಪಿಇಎಸ್ 2021, ದಿನಾಂಕ 19/12/2022
- ಸಭಾಪತಿಯವರು:- ಮಂಡಿಸಲಾಯಿತು.

#### 07. ಕಾರ್ಯದರ್ಶಿಯವರ ವರದಿ

ಕಾರ್ಯದರ್ಶಿ, ಕ.ವಿ.ಪ:- ಮಾನ್ಯ ಸಭಾಪತಿಯವರೇ, ವಿಧಾನ ಸಭೆಯಿಂದ ತಿದ್ದುಪಡಿಯೊಂದಿಗೆ ಅಂಗೀಕೃತವಾದ ರೂಪದಲ್ಲಿರುವ 2022ನೇ ಸಾಲಿನ "ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕ"ವನ್ನು ಸದನದಲ್ಲಿ ಮಂಡಿಸುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

ಉಪ ಸಭಾಪತಿಯವರು:- ಈಗ ಅರ್ಜಿಯನ್ನೊಪ್ಪಿಸುವುದು: ಶ್ರೀ ಚನ್ನರಾಜ್ ಬಸವರಾಜ್ ಹೆಚ್ ಹೊಳೆ ಅವರು ಪ್ರಸ್ತುತ ಸದನದಲ್ಲಿ ಇಲ್ಲ.

೦೩. ಶಾಸನ ರಚನೆ

ವಿಧೇಯಕದ ಪರ್ಯಾಲೋಚನೆ ಹಾಗೂ ಅಂಗೀಕಾರ

ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕ, 2022

ಪರ್ಯಾಲೋಚನಾ ಪ್ರಸ್ತಾವ

ಶ್ರೀ ಜೆ.ಸಿ.ಮಾಧುಸ್ವಾಮಿ(ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮತ್ತು ಸಣ್ಣ ನೀರಾವರಿ ಸಚಿವರು) (ಮುಖ್ಯಮಂತ್ರಿಗಳ ಪರವಾಗಿ):- ಮಾನ್ಯ ಸಭಾಪತಿಯವರೇ, 2022ರ ವಿಧಾನಸಭೆಯಿಂದ ತಿದ್ದುಪಡಿಯೊಂದಿಗೆ ಅಂಗೀಕೃತವಾದ ರೂಪದಲ್ಲರುವ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಕೋರುತ್ತೇನೆ.

ಪ್ರಸ್ತಾವವನ್ನು ಮಂಡಿಸಲಾಯಿತು

ಶ್ರೀ ಜೆ.ಸಿ.ಮಾಧುಸ್ವಾಮಿ(ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮತ್ತು ಸಣ್ಣ ನೀರಾವರಿ ಸಚಿವರು)(ಮುಖ್ಯಮಂತ್ರಿಗಳ ಪರವಾಗಿ):-ಮಾನ್ಯ ಸಭಾಪತಿಯವರೇ, ಪ್ರಸ್ತುತ ಸರ್ಕಾರವು ಮಂಡಿಸುತ್ತಿರುವ ವಿಧೇಯಕದಲ್ಲ ಬೆಂಗಳೂರಿನಲ್ಲರುವ ಸಾರಿಗೆ ವ್ಯವಸ್ಥೆ ಇರುವುದೆಲ್ಲವನ್ನೂ ಒಂದು ಪ್ರಾಧಿಕಾರದಡಿ ತರಬೇಕು, ಇದಕ್ಕೆ ಅವಶ್ಯಕವಾದ ಮೂಲಭೂತ ಕ್ರಮಗಳನ್ನು ಜರುಗಿಸಬೇಕು. ಎಲ್ಲಾ ಇಲಾಖೆಗಳನ್ನೊಳಗೊಂಡಂತೆ, ಒಂದು ಪ್ರಾಧಿಕಾರವನ್ನು ರಚಿಸಿ, ವ್ಯವಸ್ಥಿತವಾದ ವ್ಯವಸ್ಥೆಯನ್ನು ರೂಪಿಸಬೇಕು ಎನ್ನುವ ಉದ್ದೇಶದಿಂದ ಮಾಡಿದ್ದೇವೆ. ಇದರಲ್ಲಿ ಸಮಗ್ರ ಸಂಚಾರ ಯೋಜನೆಯನ್ನು ಮಾಡಬೇಕಾಗುತ್ತದೆ. ಇದರ ಉದ್ದೇಶ ಸಂಚಾರವನ್ನು ಸ್ಥಗಿತಗೊಳಿಸಬಾರದು ಅದು ಸಾಗುವಂತಿರಬೇಕು. ಕೆಲವು ಏಜೆನ್ಸಿಗಳ ಮಧ್ಯೆ ಸಮನ್ವಯಗಳನ್ನಿಟ್ಟುಕೊಳ್ಳಬೇಕು; ಮಾರ್ಗಸೂಚಿಗಳನ್ನು ನೀಡುವುದು, ಸೇವಾ ಮಟ್ಟದ ಮಾನದಂಡಗಳನ್ನು ನಿಗದಿಪಡಿಸುವುದು, ಮಾಹಿತಿ ಸೃಜನೆ, ದತ್ತಾಂಶ ಹಂಚಿಕೆಯನ್ನು ಕಡ್ಡಾಯಗೊಳಿಸುವುದು, ಇದಕ್ಕೆ ಅನುದಾನದ ವ್ಯವಸ್ಥೆ ಮಾಡುವುದು, ಹಾಗೆಯೇ ಎಲ್ಲಾ ಪ್ರಮುಖ ನಗರ ಸಾರಿಗೆ ಯೋಜನೆಗಳಿಗೆ ಅನುಮೋದನೆ ನೀಡಿರುವುದು, ನೀತಿ ಕ್ರಮಗಳ ಅನುಷ್ಠಾನ ಕುರಿತು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು. ಈ ಎಲ್ಲವನ್ನೂ ಒಳಗೊಂಡಂತೆ ನಗರ ಸಂಚಾರಿ



ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರದೇಶದ ಎಲ್ಲಾ ಪಾಲುದಾರರನ್ನು ಒಂದೇ ವೇದಿಕೆಯಡಿ ತರುವುದು. ಸಮಗ್ರ ಯೋಜನೆಯ ಮಾನದಂಡ ಮತ್ತು ಮಾರ್ಗಸೂಚಿಗಳನ್ನು ನಿರ್ಧರಿಸುವುದು, ಇದು ಬೆಂಗಳೂರು ಮಹಾನಗರದ ವ್ಯಾಪ್ತಿಗೆ ಬರುತ್ತದೆ. ವಿಧೇಯಕದಲ್ಲಿ ಬಹಳ ವ್ಯಾಪಕವಾಗಿ ವಿವರಿಸಿದ್ದೇವೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯನ್ನು ಮಾಡುತ್ತಿದ್ದೇವೆ. ಇದಕ್ಕೆ ಬೆಂಗಳೂರು ಉಸ್ತುವಾರಿ ಸಚಿವರನ್ನು ಉಪಾಧ್ಯಕ್ಷರನ್ನು ಮಾಡಿದ್ದೇವೆ. ಒಂದು ವೇಳೆ, ಅವರು ಬೆಂಗಳೂರಿನವರು ಅಲ್ಲದೇ ಹೋದರೆ, ಏನು ಮಾಡುವುದು ಎಂಬ ಪ್ರಶ್ನೆಯು ಬಂದಾಗ, ಬೆಂಗಳೂರು ನಗರದಿಂದ ಚುನಾಯಿತರಾದ ಮತ್ತೊಬ್ಬರು ಸಚಿವರಾಗಿದ್ದರೆ, ಅವರನ್ನು ಸಮಿತಿಗೆ ಸದಸ್ಯರನ್ನಾಗಿ ಮಾಡಬಹುದು ಎಂಬುದಾಗಿ ತಿಳಿಸಿದ್ದೇವೆ. ಈ ಪ್ರಾಧಿಕಾರದ ಕಾರ್ಯವ್ಯಾಪ್ತಿಯು ಬಹಳ ವ್ಯಾಪಕವಾಗಿವೆ. ಇದರಲ್ಲಿ ಎಲ್ಲಾ ರೀತಿಯ ನೀತಿಗಳನ್ನು ಅಂದರೆ, ಬೆಂಗಳೂರು ನಗರ ಸಂಚಾರಕ್ಕೆ ಸಂಬಂಧಿಸಿದ Bengaluru traffic development, widening of road, acquisition, parking, licensing ಮತ್ತು ಹಿಂಪಡೆಯುವುದು ಯಾವುದಾದರೂ ಇದ್ದರೆ, ಎಲ್ಲವೂ ಒಂದೇ ಪ್ರಾಧಿಕಾರದ ವ್ಯಾಪ್ತಿಗೊಳಪಡಬೇಕು. ಬೆಂಗಳೂರು ನಗರದ ಸಂಚಾರಿ ವ್ಯವಸ್ಥೆಯನ್ನು 3-5 ಇಲಾಖೆಗಳು ಹಿತೋಪಯುಳ್ಳುಟ್ಟಿಕೊಂಡಿವೆ. ಇವರುಗಳೆಲ್ಲರೂ ಒಂದೇ ಪ್ರಾಧಿಕಾರದಡಿ ಬರಬೇಕು; ಇದೇ ಎಲ್ಲಾ ರೀತಿಯ ರೂಪುರೇಷೆಗಳನ್ನು ಮಾಡಬೇಕು ಮತ್ತು ಈ ಪ್ರಾಧಿಕಾರದ ನಿರ್ದೇಶನಗಳನ್ನು ಎಲ್ಲರೂ ಪಾಲಿಸಬೇಕು ಎನ್ನುವ ಉದ್ದೇಶದಿಂದ ಪ್ರಸ್ತುತ ವಿಧೇಯಕವನ್ನು ಮಂಡಿಸಲಾಗಿದೆ. ಇದರಲ್ಲಿ ಕಾರ್ಯನಿರ್ವಾಹಕ ಸಮಿತಿಯು ನಿರ್ಧಾರ ತೆಗೆದುಕೊಳ್ಳುವ ಸಮಿತಿಯಾಗಿದ್ದು, ಇದಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿದ್ದು, 32 ಸದಸ್ಯರಿರುತ್ತಾರೆ. ಸಮಿತಿಯ ಅಧ್ಯಕ್ಷರ ಅಧಿಕಾರಿಗಳನ್ನು ಇಲ್ಲಿ ವಿವರಿಸಲಾಗಿದ್ದು, ಸದಸ್ಯರು ಇದನ್ನು ಓದಿಕೊಳ್ಳಬಹುದು. ಇದಲ್ಲದೇ, ರಾಜ್ಯದ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕಾರ್ಯನಿರ್ವಾಹಕ ಸಮಿತಿಯನ್ನು ರಚಿಸಲಾಗುತ್ತಿದೆ. ಈ ಸಮಿತಿಯು ಕಾಲ ಕಾಲಕ್ಕೆ ಸಭೆ ಸೇರಿ ಎಲ್ಲವನ್ನು ವಿಮರ್ಶಿಸಬೇಕು. ತರುತ್ತೇವೆ. ಅದರಲ್ಲಿ "Parking policy, Non-motorized transport policy, Transit-oriented development policy, Multi-modal Integration policy and Freight Transport policy, various types of infrastructure, facilities, and other works, complete road network in the city, existing and proposed route plans of public transport, hierarchy of roads, standards governing the roads of all levels of hierarchy, pedestrian path, cycle

tracks, drains, accessible mobility and transport for persons who are persons with benchmark disability and person with disability as defined under the Rights of persons with Disabilities Act, 2016, various public transport systems and services, procedures and processes to resolve any issues in relation to any existing urban mobility services being operated, mechanism that will govern the implementation of such plans to achieve the objects and purpose of this Act, the City Mobility Investment Program...” ಎಲ್ಲವೂ ಒಳಗೊಂಡಿರುತ್ತದೆ.

ಇವತ್ತಿನ ದಿವಸ ಬೆಂಗಳೂರು ನಗರದ ಸಂಚಾರಿ ವ್ಯವಸ್ಥೆಗೆ ಹಿಡಿತ ಇಲ್ಲದಂತಾಗಿದೆ. ಏನಾದರೂ ಕ್ರಮಗಳನ್ನು ತೆಗೆದುಕೊಂಡು ಅದನ್ನು ನಿಯಂತ್ರಣಕ್ಕೆ ತರಲೇಬೇಕು. ಇದರಲ್ಲಿ ಆರೋ ರಿಕ್ಷಾದಿಂದ ಹಿಡಿದು ಟ್ರಾಂಪ್ ವರೆಗಿನ ಎಲ್ಲಾ ರೀತಿಯ ಸಂಚಾರಿ ವ್ಯವಸ್ಥೆಗಳನ್ನು ಅಂದರೆ, ಭೂ ಸಾರಿಗೆಯ ಎಲ್ಲಾ ವ್ಯವಸ್ಥೆಗಳನ್ನು ಒಂದೇ ಪ್ರಾಧಿಕಾರದಡಿ ತಂದು, ಅದನ್ನು ರೆಗ್ಯುಲೇಟ್ ಮಾಡಬೇಕೆಂಬ ದೊಡ್ಡ ಉದ್ದೇಶದಿಂದ ಈ ವಿಧೇಯಕವನ್ನು ಮಂಡಿಸಲಾಗಿದೆ. ಇದರಿಂದಾಗಿ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಬಹುದು. ಹೇಗಾದರೂ ಮಾಡಿ, ಸಂಚಾರ ದಟ್ಟಣೆಯನ್ನು ನಿವಾರಣೆ ಮಾಡಲು ಅಧಿಕಾರಗಳನ್ನು ನಿಯೋಜನೆ ಮಾಡುವುದು, ಹಾಗೂ ಎಲ್ಲೆಲ್ಲ ಏನೇನು ಸಮಸ್ಯೆಗಳಾಗುತ್ತವೆ, ಅದಕ್ಕೆ ಪರ್ಯಾಯ ವ್ಯವಸ್ಥೆಗಳನ್ನು ಏನು ಮಾಡಬಹುದು – ಈ ರೀತಿಯಾಗಿ ಆಲೋಚನೆ ಮಾಡಲು ಒಂದು ಪ್ರಾಧಿಕಾರದ ರಚನೆ ಮಾಡುತ್ತಿದ್ದೇವೆ. ಯಾವುದೇ ಪ್ರದೇಶದಲ್ಲಿ ಸಂಚಾರ ದಟ್ಟಣೆಯಾದರೆ, ಅದನ್ನು ಬೇರೆಡೆಗೆ ಸಾಗಿಸುವುದು ಇತ್ಯಾದಿ ಎಲ್ಲಾ ರೀತಿಯ ನೀತಿಗಳನ್ನು ಮಾಡುವುದು ಈ ಪ್ರಾಧಿಕಾರದ ಕೆಲಸವಾಗಿದೆ. ಬೆಂಗಳೂರು ನಗರದ ದೃಷ್ಟಿಯಿಂದ ಈ ಪ್ರಾಧಿಕಾರದ ರಚನೆ ಒಳ್ಳೆಯದು. ಈ ಕಾರಣಕ್ಕಾಗಿ ಪ್ರಸ್ತುತ ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ನಾನು ಕೋರುತ್ತೇನೆ.

**ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ನಮ್ಮ ಪಕ್ಷದ ಪರವಾಗಿ ಶ್ರೀ ಪಿ.ಆರ್.ರಮೇಶ್‌ವರರು ಮಾತನಾಡುತ್ತಾರೆ. ಪ್ರಸ್ತುತ ಸರ್ಕಾರ ಮಂಡಿಸಿರುವ ವಿಧೇಯಕವನ್ನು ನಾನು ಸ್ವಾಗತಿಸುತ್ತೇನೆ. ಬೆಂಗಳೂರು ನಗರದಲ್ಲಿನ ಸಮಸ್ಯೆಗಳನ್ನು ಬಗೆಹರಿಸುವುದಕ್ಕಾಗಿ ಸರ್ಕಾರವು ಯಾವುದೇ ಕ್ರಮಗಳನ್ನು ತೆಗೆದುಕೊಂಡರೂ, ಅವರೊಂದಿಗೆ ನಾವಿರುತ್ತೇವೆ. ಅದರಲ್ಲೂ ವಿಶೇಷವಾಗಿ ನಗರದ ಸಂಚಾರಕ್ಕೆ ಸಂಬಂಧಪಟ್ಟಿರುವ ಸಮಸ್ಯೆಗಳನ್ನು

ತ್ತರಿತವಾಗಿ ಬಗೆಹರಿಸಬೇಕು. ಪ್ರಸ್ತುತ B.M.R.D.A. (Bangalore Metropolitan Region Development Authority) ಅಸ್ತಿತ್ವದಲ್ಲಿದ್ದು, ಇದರ ಕಾರ್ಯವ್ಯಾಪ್ತಿಯನ್ನು ಸರ್ಕಾರವು ತಿಳಿಸಲಿ. ಏಕೆಂದರೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇವುಗಳೆಲ್ಲವನ್ನೂ ನೋಡಿಕೊಳ್ಳಲು ಬಿ.ಎಂ.ಆರ್.ಡಿ.ಎ. ರಚನೆಯಾಗಿದೆ ಎನ್ನುವುದು ನನಗೆ ಜ್ಞಾಪಕವಿದೆ. ಇದಕ್ಕೆ ಸಂಬಂಧಪಟ್ಟಂತೆ, ನಗರಾಭಿವೃದ್ಧಿ ಸಚಿವಾಲಯವೂ ಸಹ ಕಾರ್ಯನಿರ್ವಹಿಸುತ್ತಿದೆ. ಹೀಗೆ ಇವುಗಳೆಲ್ಲವೂ ಅಸ್ತಿತ್ವದಲ್ಲಿದ್ದರೂ ಸಹ ಸರ್ಕಾರವು ಮತ್ತೊಂದು "ಬಿಆರ್‌ಆರ್‌ಎಸ್"ಯನ್ನು ಸಾಕುವುದೇ ಅಥವಾ ನಿಜವಾಗಿಯೂ ಸಹ ಹಾಲಿ ಇರುವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆಯೇ ಎನ್ನುವುದರ ಬಗ್ಗೆ ಸರ್ಕಾರವು ಕೊನೆಯಲ್ಲಿ ತಿಳಿಸಬಹುದು. ಈಗ ಶ್ರೀ ಪಿ.ಆರ್.ರಮೇಶ್ ರವರು ಮಾತನಾಡುತ್ತಾರೆ.

**ಶ್ರೀ ಪಿ.ಆರ್.ರಮೇಶ್(ನಾಮ ನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಯವರೇ, ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ – ಒಂದು ರೀತಿಯ ಸುಧಾರಣೆ ಅಥವಾ ಅಭಿವೃದ್ಧಿಗಾಗಿ ಸರ್ಕಾರವು ವಿಧೇಯಕವನ್ನು ಮಂಡಿಸಿದೆ. ಪ್ರಾಧಿಕಾರವು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುವುದಕ್ಕೆ ಪ್ರಸ್ತುತ ವಿಧೇಯಕವನ್ನು ಸರ್ಕಾರವು ಮಂಡಿಸಿದೆ ಎನ್ನುವುದು ನನ್ನ ಅನಿಸಿಕೆಯಾಗಿದೆ. ಇವತ್ತಿನ ದಿವಸ ಬೆಂಗಳೂರು ನಗರವು ಯೋಜನಾಬದ್ಧವಾದ ನಗರವಾಗಿಲ್ಲ. It is an unplanned city with rapid urbanization.

(ಮುಂದು)

1255/28-12-2022/1-20/bkp-ak

(ಉಪ ಸಭಾಪತಿಯವರು ಪೀಠದಲ್ಲಿದ್ದರು)

**ಶ್ರೀ ಪಿ.ಆರ್.ರಮೇಶ್ (ಮುಂದು):**

ಇದು ಇವತ್ತು ಬಹಳಷ್ಟು planning process ನಲ್ಲಿ ತರತಕ್ಕದ್ದು ಬಹಳ ಮುಖ್ಯವಾದ ವಿಚಾರವಾಗಿದೆ. ಇವತ್ತು ಇದನ್ನು ಲಂಡನ್ ನಗರದಲ್ಲಿದ್ದ ತಂದಿರತಕ್ಕಂತಹ ಒಂದು ಕಾಯಿದೆ ಅಥವಾ ನಿಯಮಗಳ ಆಧಾರದ ಮೇಲೆ ತಾವು ಇದನ್ನು ತಂದಿದ್ದೀರಿ ಎಂಬುದು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನನ್ನ ಭಾವನೆಯಾಗಿದೆ. ಲಂಡನ್ ನಲ್ಲಿ work ಆಗುವುದೇ ಬೇರೆ. ಅಲ್ಲಿನ ಜನರೇ ಬೇರೆ, ಅಲ್ಲಿ ಇರತಕ್ಕಂತಹ ಸಮಸ್ಯೆಗಳೇ ಬೇರೆ. ಬಹಳಷ್ಟು ಬೇರೆ ಬೇರೆ ಇದೆ.

(ಈ ಹಂತದಲ್ಲಿ ಮಾನ್ಯ ಸದಸ್ಯರಾದ ಡಾ|| ತೇಜಸ್ವಿನಿ ಗೌಡ ರವರು ಸಭಾ ಪೀಠವನ್ನು  
ಅಲಂಕರಿಸಿದರು)

ಅದರ ಜೊತೆಗೆ ಬೆಂಗಳೂರಿನಲ್ಲಿ ಇರತಕ್ಕಂತಹ ಸಮಸ್ಯೆಗಳು ಬಹಳ ವಿಭಿನ್ನವಾಗಿವೆ. ಇಲ್ಲಿ ಬೆಂಗಳೂರು ಸ್ಥಾಪನೆಯಾದಾಗ ಮತ್ತು ಬೆಳೆಯುವುದಕ್ಕೆ ಪ್ರಾರಂಭವಾದಾಗ ಇಲ್ಲಿನ ಜನಸಂಖ್ಯೆ ಬಹಳ ಕಡಿಮೆ ಇದ್ದು, ಬಹಳಷ್ಟು ಹಳ್ಳಿಗಳು ಇದ್ದವು. B.D.A. (Bangalore Development Authority) ಮುಂಚೆ C.I.T.B. (City Improvement Trust Board) ಇತ್ತು. ಆದಾದ ಆಮೇಲೆ B.D.A. ಬಂತು. ಬಿ.ಡಿ.ಎ. ಬಂದ ಮೇಲೆ ಬಹಳಷ್ಟು ಬೇರೆ ಬೇರೆ ಇಲಾಖೆಗಳು ಮತ್ತು ಈ ಬೆಂಗಳೂರನ್ನು ನೋಡಿಕೊಳ್ಳುವಂತಹ parastatal department ಬಂತು. ಇವತ್ತು ಏನಾಗಿದೆ ಎಂದರೆ, ಈ ಬೆಂಗಳೂರಿಗೆ ವಾಹನಗಳ ಸಂಖ್ಯೆ ಜಾಸ್ತಿಯಾಗಿದ್ದು, ವಾಹನಗಳ ಸಂಖ್ಯೆ ಜಾಸ್ತಿಯಾಗಿರುವುದಕ್ಕೆ ತಕ್ಕಂತೆ ನಾವು ಸರಿಯಾದ ರೀತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕೊಡುತ್ತಿಲ್ಲ. ರಸ್ತೆಗಳ ಅಗಲ ಅಷ್ಟೇ ಇದೆ. ಮತ್ತೆ ನಾವು ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಪ್ರಯತ್ನಪಡುತ್ತಿದ್ದೇವೆ. ಅದಕ್ಕೆ ತಕ್ಕಂತೆ ನಾವು comply ಮಾಡಲಿಕ್ಕೆ ಆಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಇಟ್ಟುಕೊಂಡು ತಾವು ಈಗಾಗಲೇ ಸಂವಿಧಾನದಲ್ಲೆ Planning Authority ಎಂದು ಇದೆ. ಸಂವಿಧಾನದ ನಿಯಮ 74ನೇ ತಿದ್ದುಪಡಿ ಅಡಿಯಲ್ಲಿ ನಮಗೆ ಒಂದು constitutional body ಈಗಾಗಲೇ ಬೆಂಗಳೂರಿನಲ್ಲಿ ಇದೆ. ಅದು Bangalore Metropolitan Planning Committee. ಅದರ ಕೆಲಸ ಏನೆಂದರೆ, ಸಂಪೂರ್ಣವಾಗಿ ಯೋಜನೆ ರೂಪಿಸುವುದು, ಯೋಜನೆ ತಯಾರು ಮಾಡಿ 5 ವರ್ಷಗಳಲ್ಲಿ ಅದನ್ನು ಜಾರಿಗೆ ತರುವಲ್ಲಿ ಸರ್ಕಾರಕ್ಕೆ ಕಳುಹಿಸುವಂತಹ ಕೆಲಸವಾಗಿದೆ. ಅದರಲ್ಲಿ 30 ಜನ ಸದಸ್ಯರು ಇರುತ್ತಾರೆ. ಅದರಲ್ಲಿ Metropolitan Planning Area ಎಂದು ಬರುತ್ತದೆ. Metropolitan Planning Area ಎಂದರೆ ಈ

ಒಂದು ಅಧಾರಿಣಿಯಲ್ಲಿ ತೆಗೆದುಕೊಂಡಿರುವುದು ಅದೇ area. Metropolitan Area ಅನ್ನೇ ತೆಗೆದುಕೊಂಡಿದ್ದೀರಿ. ಅದರ ಬಗ್ಗೆ ಇದರಲ್ಲಿ definition ಅನ್ನು ಬರೆದಿದ್ದೀರಿ. Metropolitan Planning Area ಎಂದು ಏನು ತೆಗೆದುಕೊಂಡಿದ್ದೀರಿ, Urban Mobility Region, Comprehensive Bengaluru Metropolitan Area ಎಂದು ಹೇಳಿದ್ದೀರಿ. Metropolitan Area means, constitutionally there is already a planning authority. ಆ planning authority ಗೆ ನೀವು ಈಗಾಗಲೇ B.M.R.D.A. (Bangalore Metropolitan Region Development Authority) ಅದನ್ನು ತಂದಿದ್ದೀರಿ. ಇದರಲ್ಲಿ ಎಷ್ಟು ಪ್ಲಾನಿಂಗ್ ಅಧಾರಿಣಿ ಬರುತ್ತದೆ ಎಂದರೆ, ಇದರಲ್ಲಿ ಬಿ.ಡಿ.ಎ. ಸಹ ಬರುತ್ತದೆ. ಅದು 1306 ಚ.ಕಿ.ಮೀ ಇರತಕ್ಕಂತಹ ಏರಿಯಾ. ಅದರೊಳಗಡೆ B.B.M.P. (Bruhat Bengaluru Mahanagara Palike) ಬರುತ್ತದೆ. ಅದರ ಆಚೆ Nelamangala Planning Authority ಬರುತ್ತದೆ, B.I.A.P.P.A. (Bangalore International Airport Area Planning Authority) ಬರುತ್ತದೆ, ಹೊಸಕೋಟೆ ಬರುತ್ತದೆ, ಆನೆಕಲ್ ಬರುತ್ತದೆ, ಕನಕಪುರ ಬರುತ್ತದೆ, B.M.I.C.A.P.A. (Bengaluru-Mysuru Infrastructure Corridor Area Planning Authority) ಬರುತ್ತದೆ. ಮಾಗಡಿ ಬರುತ್ತದೆ. ಇವೆಲ್ಲವನ್ನು ಸೇರಿಸಿಕೊಂಡು Bengaluru Metropolitan Area ಬರುತ್ತದೆ. ಈ ಏರಿಯಾ ಒಳಗಡೆ ನೀವು ಈ ಒಂದು traffic ಅಥವಾ transportation ಕೆಲಸವನ್ನು ಈ ಒಂದು ಅಧಾರಿಣಿ ಮೂಲಕ ಮಾಡಿಸುತ್ತಿದ್ದೀರಿ. ಇವತ್ತು ನೀವು 'Duties, functions and powers of the Authority' ಎಂದು provisions ಏನು ಕೊಟ್ಟಿದ್ದೀರಿ, ನಾನು ಇಲ್ಲಿ ಬಹಳಷ್ಟು ಬಾರಿ ನೋಡುತ್ತಿದ್ದೆ; ಈ mechanism, co-ordination ಮಾಡಿದ್ದೀರಿ, ಎಲ್ಲವೂ ಆಗಿದೆ. ಇಲ್ಲಿ private organizations ಗೆ ಬಹಳ ಒತ್ತು ಕೊಟ್ಟಿದ್ದೀರಿ. ಈ ಒಂದು ಕೆಲಸವನ್ನು private organizationsಗೆ ವಹಿಸುವುದಕ್ಕೆ ಒತ್ತು ಕೊಟ್ಟಿದ್ದೀರಿ. 74ನೇ ತಿದ್ದುಪಡಿಗೆ ನೀವು ಏನು constitutionally mandate ಇದೆ. ಅದಕ್ಕೆ ತಕ್ಕಂತಹ ಕಾಯಿದೆಗಳನ್ನು ಈಗಾಗಲೇ ಏನು ರೂಪಿಸಿದ್ದೀರಿ, ಅದು ಬಿ.ಬಿ.ಎಂ.ಪಿ. ಕಾಯಿದೆ ಇರಬಹುದು. The B.D.A. is not a

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

constitutional authority. It's a planning authority. ಮತ್ತು B.M.R.D.A. ಇದು ನೀವು ಮಾಡಿರುವಂತಹದ್ದು Metropolitan Planning Authority. ಈ ಅಧಾರಿಟಿಗೆ ನೀವು ಕೊಡತಕ್ಕಂತಹ ಪ್ಲಾನಿಂಗ್. ಇವತ್ತು ನೀವು acquisition ಮಾಡಬೇಕಾಗುತ್ತದೆ. ಬಹಳಷ್ಟು ಕಡೆ ಬೆಂಗಳೂರಿನಲ್ಲಿ ಇದಕ್ಕೆ ನೀವು ಒತ್ತು ಕೊಡಬೇಕಾದರೆ acquisition authority ನಿಮಗೆ ಬರುವುದಿಲ್ಲ. ಇದು ಬಿ.ಬಿ.ಎಂ.ಪಿ. ಮತ್ತು ಬಿ.ಡಿ.ಎ. ಗೆ ಬರುತ್ತದೆ. ಹೀಗಾಗಿ ನೀವು T.D.R (Transfer of Development Rights) ಗೆ ಅವಕಾಶ ಕೊಟ್ಟಿಲ್ಲ. ನೀವು ಇದನ್ನು ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಮಾಡಲಕ್ಕೆ ಸಾಕಷ್ಟು ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ. ನೀವು ಈ ಬಗ್ಗೆ "Duties, functions and powers of the Authority" ನಲ್ಲಿ ಬೇಕಾದಷ್ಟು ಹೇಳಿದ್ದೀರಿ. ಅದೇ ರೀತಿ ನೀವು "Preparation of Comprehensive Mobility Plan.- (1) The Authority shall notify its intent to prepare a Comprehensive Mobility Plan in such manner and form as specified by regulations" ಎಂದು ಹೇಳಿದ್ದೀರಿ. Mobility Plan ಮಾಡುವುದಕ್ಕೆ ತೆಗೆದುಕೊಂಡಿದ್ದೀರಿ. ಈಗಾಗಲೇ ಬಿ.ಡಿ.ಎ. Comprehensive Development Plan ಅಥವಾ Land Use Plan ಅನ್ನು ತೆಗೆದುಕೊಂಡು ಕೊಡುತ್ತಿದ್ದಾರೆ. ಇದು overlap ಆಗುತ್ತದೆಯೇ? As per Schedule 12 of the constitution, ನೀವು Planning Authority ನ್ನು ಬಿ.ಬಿ.ಎಂ.ಪಿ. ಗೆ ಕೊಡಬೇಕು. ಆದರೆ ನೀವು ಪ್ಲಾನಿಂಗ್ ಅಧಾರಿಟಿ, ಏನು ನಮ್ಮ Karnataka Town and Country Planning Act ಕೆಳಗಡೆ ಕೊಟ್ಟಿದ್ದೀರಿ, ಅದು ನೀವು ಈ ಯೋಜನೆ ರೂಪಿಸುವುದಕ್ಕೆ ಅಥವಾ Comprehensive Development Plan ಅಥವಾ Master Plan ಮಾಡುವುದಕ್ಕೆ ಬಿ.ಡಿ.ಎ. ಗೆ ಕೊಟ್ಟಿದ್ದೀರಿ. ಮತ್ತೆ ಇಲ್ಲಿ ನೀವು "Preparation of Comprehensive Mobility Plan" ಎಂದು ಕೊಟ್ಟಿದ್ದೀರಿ. ಈ Mobility Plan ಗೆ ಇನ್ನೊಂದು... So, there is duplication. ಇದು Mobility Plan, Metropolitan Planning Authority ಗೆ ಎಲ್ಲಾ ಪೂರ್ಣ ಏರಿಯಾ ಬರುತ್ತದೆಯೇ? ಈಗ ನೀವು ಹೇಳಿದ ಹಾಗೆ ನೆಲಮಂಗಲ ಇದೆ, ಕನಕಪುರ ಇದೆ,

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಗಡಿ ಇದೆ. ಈ ಎಲ್ಲಾ ಪ್ರದೇಶ ಸೇರಿಸಿಕೊಂಡು ಒಂದೇ Mobility Plan ಮಾಡುತ್ತೀರಾ ಎನ್ನುವುದು ಬಹಳ ಪ್ರಮುಖ ವಿಚಾರ. ಏಕೆಂದರೆ, ಇವತ್ತು ಅವರದ್ದೇ ಪ್ಲಾನ್‌ಗಳನ್ನು authority ಅವರುಗಳು ಇಟ್ಟುಕೊಂಡಿದ್ದಾರೆ. ಇಲ್ಲ ಬಹಳ ಪ್ರಮುಖವಾದ ವಿಚಾರ ಎಂದರೆ, public transportation ಆಗಿದೆ. Socio-economical, ಅಮೇಲೆ development policies ಇವೆಲ್ಲವುಗಳು ಇದರಲ್ಲ ಬರುತ್ತದೆ. ಇದೆಲ್ಲವೂ constitutionally ಈ body ನಲ್ಲ ಬರುವುದಿಲ್ಲ. ನಿಮಗೆ constitutionally ಬರುವಂತಹದ್ದು it is only the B.B.M.P. ಅಥವಾ ಬೇರೆ ನಿಮ್ಮ ಮುನಿಸಿಪಲ್ ಕಾರ್ಪೊರೇಷನ್ ಇರಬಹುದು ಅಥವಾ 73ನೇ ತಿದ್ದುಪಡಿಯಲ್ಲಿ ಬರತಕ್ಕಂತಹ ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿಯಲ್ಲಿ ಬರುತ್ತದೆ. ನೀವು ಈ ಒಂದು ಅಧಾರಿಟಿಗೆ ಇಷ್ಟೊಂದು ಪವರ್ ಕೊಟ್ಟಾಗ is it not defeating the spirit of the constitution? ಸಂಪೂರ್ಣವಾಗಿ ನೀವು ಇದನ್ನು ನೋಡಿದರೆ ಇದರಲ್ಲ it is overcoming the constitution. ಇದನ್ನು ನೀವು ಎಲ್ಲಯೂ ಹೇಳುವುದಿಲ್ಲ. ಸಂವಿಧಾನದ ಕೆಳಗಡೆ ಅಧಾರಿಟಿಯನ್ನು ಮಾಡುತ್ತೇವೆಂದು ಎಲ್ಲಯೂ ಹೇಳುವುದಿಲ್ಲ. ಮಾಡಲಕ್ಕೆ ಬರುವುದೂ ಇಲ್ಲ. ಅದು ಕೇವಲ urban mobility ಮಾಡತಕ್ಕಂತಹ ಒಂದು ಅಧಾರಿಟಿ. ಇದನ್ನು ಮಾಡುವುದಕ್ಕೆ specific ಆಗಿ ನೀವು ಅವರಿಗೆ ಪವರ್ ಕೊಡಬೇಕು. ಇದನ್ನು ನೀವು ಎಲ್ಲಾ ಕಡೆ privatization ಮಾಡಿದ್ದೀರಿ. ಈ ಬಗ್ಗೆ ಮಾಡತಕ್ಕ ಕೆಲಸಗಳು ಏನೇನಿದೆ, ಇವೆಲ್ಲವನ್ನು ನೀವು ಬಹಳಷ್ಟು ಕಡೆ ಖಾಸಗಿಯವರಿಗೆ, ಏಜೆನ್ಸಿಯವರಿಗೆ ಕೊಟ್ಟಿದ್ದೀರಿ. "Effectively implement policy plan regulation related to urban mobility by all concerned agency" ಎಂದು ಹೇಳುತ್ತೀರಿ. ಅದು ಏಜೆನ್ಸಿ ಎಂದು ಹೇಳುತ್ತೀರಿ. ಅದು ಸರ್ಕಾರದ್ದು ಇರಬಹುದು, ಮತ್ತೊಂದು ಇರಬಹುದು. ಪ್ರೈವೇಟ್ ಏಜೆನ್ಸಿ ಎಂದು ಹೇಳಿ ಎರಡು ಕಡೆ ಹಾಕಿದ್ದೀರಿ. ಈಗ ನೀವು ಈ ಪ್ರೈವೇಟ್ ಏಜೆನ್ಸಿಗಳಿಗೆ ನೀವು ಕೊಡತಕ್ಕಂತಹ ಒತ್ತು ಇದರಲ್ಲ ಬಹಳ ಮುಖ್ಯವಾಗಿದೆ. ನಮಗೆ ಈ ಬಗ್ಗೆ ಕ್ಲಾರಿಫಿಕೇಷನ್ ಆಗಬೇಕು. Whether this authority will be taken over by private entities? ಆ ರೀತಿ ತೆಗೆದುಕೊಳ್ಳುವಂತಹ ರೀತಿಯಲ್ಲಿ ಅವರುಗಳಿಗೆ ಬೇರೆ ಬೇರೆ

ಕೆಲಸ ಮಾಡುವುದಕ್ಕೆ, to overcome the constitutional body; ಅದು ಬಿ.ಬಿ.ಎಂ.ಪಿ. ಇರಬಹುದು, ಬೇರೆ ಬೇರೆ ಗ್ರಾಮ ಪಂಚಾಯತಿಗಳು ಇರಬಹುದು, ಇವುಗಳೆಲ್ಲವೂ ಆಜೆ ಬರತಕ್ಕಂತಹ ರೀತಿಯಲ್ಲಿ ಇದು ನಡೆಯುತ್ತಿದೆಯೇ ಎನ್ನುವ ಸಂಶಯ ಬರುತ್ತದೆ. ಹೀಗಾಗಿ, ಇದರಲ್ಲಿ ಬಹಳ ಮುಖ್ಯವಾಗಿರುವಂತಹ ಅಂಶವೆಂದರೆ ಇದರಲ್ಲಿ ಒಟ್ಟಾರೆ ಜನಗಳ ಒಂದು ಸಹಭಾಗಿತ್ವ ಇಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಇದರಲ್ಲಿ ನೀವು ಎರಡು ಅಧಾರಿಟಿ ಮಾಡಿಕೊಂಡಿದ್ದೀರಿ.

**ವೈಸ್ ಛೀರ್ಮನ್:-** ಶ್ರೀಯುತ ರಮೇಶ್ ರವರೆ, ಇದರ ಬಗ್ಗೆ ಏನಾಗಬೇಕೆಂದು specific ಅಗಿ ಕ್ಲಾರಿಫಿಕೇಷನ್ ಕೇಳಿ ಮತ್ತು suggestions ಕೂಡಿ.

**ಶ್ರೀ ಪಿ.ಆರ್.ರಮೇಶ್:-** ಮಾನ್ಯ ಸಭಾಪತಿಯವರೆ, ಇದರ ಬಗ್ಗೆ ಹೇಳಿದಾಗ ಮಾತ್ರ ವಿಚಾರ ಗೊತ್ತಾಗುತ್ತದೆ.

**ವೈಸ್ ಛೀರ್ಮನ್:-** ಏಕೆಂದರೆ, ಇನ್ನು ತುಂಬಾ ಜನ ಮಾತನಾಡುವವರಿದ್ದಾರೆ. ಹೀಗಾಗಿ ನೀವು ಇದರ ಬಗ್ಗೆ ಕ್ಲಾರಿಫಿಕೇಷನ್ ಕೇಳಿ ಮತ್ತು ಸಲಹೆಗಳನ್ನು ಕೂಡಿ.

**ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೆ, ಇದರ ಬಗ್ಗೆ ವಿಧೇಯಕವನ್ನು ತೆಗೆದುಕೊಂಡು ಬಂದಿದ್ದಾರೆ. ಇದರ ಬಗ್ಗೆ ಕೆಲವೊಂದು ವಿಚಾರಗಳನ್ನು ಮಾನ್ಯ ಸದಸ್ಯರು ಹೇಳುವವರಿದ್ದಾರೆ.

**ವೈಸ್ ಛೀರ್ಮನ್:-** ನಾನು ಅವರಿಗೆ ಈ ಬಗ್ಗೆ ಕ್ಲಾರಿಫಿಕೇಷನ್ ಕೇಳಿ ಮತ್ತು ಸಲಹೆಗಳನ್ನು ಕೂಡಿ ಎಂದು ಹೇಳಿದ್ದೇನೆ.

**ಶ್ರೀ ಬಿ.ಕೆ. ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೆ, ಅದು ಮಂತ್ರಿಗಳು ಉತ್ತರ ಕೊಟ್ಟ ನಂತರ ನಾವು ಕ್ಲಾರಿಫಿಕೇಷನ್ ಕೇಳಬೇಕಾಗುತ್ತದೆ. ಅದಕ್ಕೋಸ್ಕರ ಈ ವಿಚಾರದಲ್ಲಿ ಅವರಿಗೆ ತುಂಬಾ ಜ್ಞಾನ ಇರುವುದರಿಂದ ಅವರು ಮಾತನಾಡಬೇಕೆಂದು ನಾವು ಅವರಿಗೆ ವಿನಂತಿ ಮಾಡಿರುತ್ತೇವೆ. ಸರ್ಕಾರ ವಿಧೇಯಕವನ್ನು



ತಂದಿರುವಾಗ ಅದರ ಆಗು-ಹೋಗುಗಳ ಬಗ್ಗೆ ಮಾನ್ಯ ಸದಸ್ಯರು ಕೂಲಂಕಷವಾಗಿ ಚರ್ಚೆ ಮಾಡುತ್ತಾರೆ.

**ಶ್ರೀ ಪಿ.ಆರ್.ರಮೇಶ್:-** ಮಾನ್ಯ ಸಭಾಪತಿಯವರೆ, ಇಲ್ಲಿ Bengaluru Metropolitan Land Transport Authority ಎಂದು ಹೇಳಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಒಂದು ಅಧಾರಿಟಿಮಾಡಿದ್ದಾರೆ.

(ಮುಂದು)

(1256) 28.12.2022 01.30 ಎಸ್‌ವಿ-ಆರ್‌ಎನ್

(ವೈಸ್ ಛೀಮನ್‌ರವರ ಉಪಸ್ಥಿತಿ)

**ಶ್ರೀ ಪಿ.ಆರ್.ರಮೇಶ್ (ಮುಂದು):-**

ಇನ್ನೊಂದು Executive Committee ಎಂದು ಮಾಡಿದ್ದಾರೆ. ಇದರಲ್ಲಿ Chief Secretary of the State will be the Ex-officio Chairperson of the Committee. ಇದರಲ್ಲಿ participation of public ಆಗಲೇ, Public Representative ಆಗಲೇ ಕೊಟ್ಟಿಲ್ಲ. Constitution ನಲ್ಲಿ, ನಿಮ್ಮ formation of the Metropolitan Planning Committee ಯಲ್ಲಿ it is very clear. There should be elected person from the all the local bodies ಎಂದು ಇದೆ. 73 and 74<sup>th</sup> Amendment ನಲ್ಲಿ ಬರುವಂತಹ ಎಲ್ಲಾ bodies ಗಳಿಗೂ ಇದು ಅನ್ವಯಿಸುತ್ತದೆ. ಇಲ್ಲಿ ನೀವು ಅದನ್ನು ಹೆಚ್ಚಿಗೆ ಕೊಟ್ಟಿಲ್ಲ. Authority ಆಗಿ Chief Minister ಗೆ ಕೊಟ್ಟಿದ್ದಾರೆ. ಮೇಯರ್ ಅವರನ್ನು ಸೇರಿಸಿದ್ದಾರೆ. But not all parastatal departments. ಇಲ್ಲಿ ನೀವು ಒತ್ತು ಕೊಟ್ಟಿರುವುದು only for Transportation. But Transportation ಜೊತೆಗೆ ಅವರಿಗೆ ಬಹಳಷ್ಟು powers ಕೊಟ್ಟಿದ್ದಾರೆ. Transportation ಜೊತೆಯಲ್ಲಿ coordination ಮಾಡುವಂತಹ powers ಕೊಟ್ಟಿದ್ದಾರೆ. ಬೇರೆ ಬೇರೆ parastatal departments ಗಳ ಜೊತೆಗೆ ಹೊಂದಾಣಿಕೆ

ಮಾಡಿಕೊಳ್ಳುವುದಕ್ಕೆ ಕೊಟ್ಟಿದ್ದಾರೆ. It will overlook all other constitutional bodies.

ಇದು ಬಹಳ ಮುಖ್ಯವಾದಂಥದ್ದು. ಇದು ನಮಗೆ ಈಗ ಗೊತ್ತಾಗುವುದಿಲ್ಲ.

**ವೈಸ್ ಛೀಮನ್:-** ಮಾನ್ಯ ರಮೇಶ್ ಅವರೇ, ನಿಮ್ಮ ಚರ್ಚೆಯು ಉಪಯುಕ್ತ ಆಗುವುದಕ್ಕೆ clause-wise ಹೇಳಿದರೆ ಉಪಯುಕ್ತ ಆಗುತ್ತದೆ.

**ಶ್ರೀ ಪಿ.ಆರ್.ರಮೇಶ್:-** ಇದರಲ್ಲಿ; **CHAPTER-V, Preparation of Policies and Comprehensive Mobility Plan. 20. Preparation of policies.- 1)**

*The Authority shall prepare and implement the following policies in connection with Urban Mobility and shall update periodically the existing policies on Urban Mobility in consultation with the Urban Transport Agencies, Urban Local Bodies, Traffic Management Agencies, Urban Development Department, etc. All such policies shall be placed in public domain for public feedback before finalized.- ( a) Parking polic;*  
ಇದು policies ಮಾಡತಕ್ಕಂಥದ್ದು. ಇದರ ಜೊತೆಗೆ Comprehensive Mobility Plan.

**ಇದರಲ್ಲಿ; 21. Preparation of Comprehensive Mobility Plan.- 1)**  
*The Authority shall notify its intent to prepare a Comprehensive Mobility Plan in such manner and form as specified by regulations.*  
ಇಲ್ಲಿ (a) *Integration of social, economic, and spatial development policies and plans to advance sustainable urban transport.* ನೀವು social, economic ಮಾಡುವುದರ ಜೊತೆಗೆ ಇಲ್ಲಿ urban transport ಅನ್ನು ಮಾಡುತ್ತಾರೆ. ನೀವು 74<sup>th</sup> Amendment ನಲ್ಲಿ 73<sup>rd</sup> Amendment ನಲ್ಲಿ ಇರುವಂತಹ powers ಅನ್ನು ಈ Authority ಗೆ ಕೊಡುತ್ತಿದ್ದೀರಿ. Complete shift ಮಾಡಲಾಗುತ್ತಿದೆ. ಅದರ ಜೊತೆಗೆ (b) *Various types of infrastructure, facilities, and other works; complete local body ಗೆ ಇರುವ ಕೆಲಸವನ್ನು ಈ Authority ಗೆ ಕೊಡುತ್ತಿದ್ದೀರಿ. ಎಲ್ಲ ಕೊಡುತ್ತಿದ್ದಾರೆ.*

Not only in BBMP or BDA or Metropolitan Regional Area. ಆ ಪೂರ್ತಿ area ನಮಗೆ ೨೦೦೨ ಚದರ ಕಿಲೋ ಮೀಟರ್ ಬರುತ್ತದೆ. ಇಂತಹ ಒಂದು ಪ್ರದೇಶವನ್ನು ಸಂಪೂರ್ಣವಾಗಿ governance ಮಾಡಲು ಈ ಒಂದು Authority ಯನ್ನು ನೇಮಿಸಲಾಗುತ್ತಿದೆ. Not in the name of transportation. (d) existing and proposed route plans of public transport; (e) hierarchy of roads (local, collectors, sub arterial, arterials and urban highways) established based on travel demand; (f) standards governing the roads of all levels of hierarchy; (g) pedestrian path, cycle tracks, drains (within the public road) and the standards governing them; ಇಂದು obligated duties, local bodies ನಲ್ಲಿ. Obligated duties ಇದೆ. –Transportation ಮಾತ್ರ ನೀವು ಹೇಳುವ heading. ಆದರೆ ನೀವು provision ಮಾಡಿಕೊಂಡಿರುವ everything is going to shift. ನೀವು ಕೊಟ್ಟಿರುವುದು ಕೇವಲ ೨.೨.೨೦.೨. ಅಥವಾ ೨.೨.೨೦.೨ ಅಲ್ಲ. ಇವತ್ತು ಇದು ನಮಗೆ ಗೊತ್ತಾಗುವುದಿಲ್ಲ. ಇದು implement ಆದ ತಕ್ಷಣ this Authority will overlook every local bodies. They will take over and whatever they ask for their plan or any proposal, they will get, and they will implement. ಇದರಲ್ಲಿ ಖಾಸಗಿಯವರಿಗೆ ಹೆಚ್ಚಿನ ಒತ್ತನ್ನು ಕೊಡಲಾಗಿದೆ. ಹಾಗೆಯೇ ಓದಿಕೊಂಡು ಹೋದರೆ ಬೇಕಾದಷ್ಟು ಓದಬಹುದು.

ಇದರಲ್ಲಿ: **25. Preparation and approval of Annual Implementation Plan.-** (1) Based on the implementation of City Mobility Investment Program and respective Sectoral Mobility Investment Programs, the Urban Transport Agencies, Infrastructure Development Agencies and Traffic Management Agencies shall prepare the Annual Implementation Plan at the beginning of each year in the

*format as specified in the regulations. The Annual Implementation Plan shall comprise the following components namely:-* ಎಲ್ಲವನ್ನೂ ಹೇಳುತ್ತೀರಿ. Investments Plans, Current Financial years ಹೇಗಿರಬೇಕೆಂದು ಎಲ್ಲಾ ಹೇಳುತ್ತೀರಿ. Everything is completely taken over. ಇದರಿಂದ ಏನಾಗುತ್ತೆಂದರೆ ನಮ್ಮ 73 and 74<sup>th</sup> Amendments will going to be killed. In the name of Transportation only you are giving everything for them. That to private agencies ಎಂದು ಹೇಳುತ್ತೀರಿ. Private Agencies ಅಂದರೆ... Private Agencies and Public Agencies, ಅಂದರೆ ಬೇಕಾದಷ್ಟು ಬೇರೆ ವಿಧಾನಗಳಲ್ಲಿ ಅವರ ಕೈಯಲ್ಲಿ ಕೆಲಸ ಮಾಡಿಸಬಹುದು. It is just like parallel governance. Local Body ಯಲ್ಲಿ ಒಂದು parallel governance. ಮುಖ್ಯಮಂತ್ರಿಗಳು ಮತ್ತು ಇತರ ಬೇರೆ ಬೇರೆ ಅಧಿಕಾರಿಗಳು ಆ ಕೆಲಸವನ್ನು ಮಾಡುತ್ತಾ ಹೋಗುತ್ತಾರೆ. Involvement and participation of the representative people will be curbed or comedown. ಇದು ನಿಮಗೆ ಕಾಲಕ್ರಮೇಣ ಕೆಳಗೆ ಬರುತ್ತದೆ. Immediate ಆಗಿ ನೀವು ತೆಗೆದುಕೊಳ್ಳುವುದಿಲ್ಲ. ಬಿ.ಬಿ.ಎಂ.ಪಿ. ಚುನಾವಣೆಯನ್ನು ಏಕೆ ಮಾಡಿಲ್ಲ? You cannot postpone for one day. ಅರ್ಥಗಂಟಿ ಮಾಡುವ ಹಾಗಿಲ್ಲ. ಎಲ್ಲ ನೀವು ಮಾಡಬಹುದು ಎಂದರೆ body ಅನ್ನು supersede or dissolve ಮಾಡಿದಾಗ...

**ವೈಸ್ ಛೀರ್ಮನ್:-** ಮಾನ್ಯ ರಮೇಶ್ ಅವರೇ, ಬಿಲ್ ಬಗ್ಗೆ ಮಾತನಾಡಿ. ಇನ್ನೂ ತುಂಬಾ ಜನ ಮಾತನಾಡುವವರಿದ್ದಾರೆ. Please stick on to Bill.

**ಶ್ರೀ ಪಿ.ಆರ್.ರಮೇಶ್:-** ಬಿ.ಬಿ.ಎಂ.ಪಿ. ಚುನಾವಣೆಯನ್ನು ಎರಡು ವರ್ಷದಿಂದ ಮಾಡಿರುವುದಿಲ್ಲ.

**ವೈಸ್ ಛೀರ್ಮನ್:-** ಅದರ ಚರ್ಚೆಯನ್ನು ಇನ್ನೊಮ್ಮೆ ಇಟ್ಟುಕೊಳ್ಳೋಣ. ಈಗ ಬಿಲ್ ಬಗ್ಗೆ ಮಾತನಾಡಿ.

**ಶ್ರೀ ಪಿ.ಆರ್.ರಮೇಶ್:-** ಹಾಗಾಗಿ take over ಗಾಗಿ ಒಂದು ಕಾನೂನನ್ನೇ ಮಾಡುತ್ತಿದ್ದೀರಿ. ಗ್ರಾಮ ಪಂಚಾಯತಿ ಇರಬಹುದು, ಪಟ್ಟಣ ಪಂಚಾಯತಿ ಇರಬಹುದು, ಟಿ.ಎಂ.ಸಿ. ಇರಬಹುದು, ಸಿ.ಎಂ.ಸಿ. ಇರಬಹುದು. ಈ ಒಂದು ಪ್ರದೇಶದಲ್ಲಿ ೨೦೦೮ ಚದರ ಕಿ.ಮೀ. ವ್ಯಾಪ್ತಿಯಲ್ಲಿ ಎಷ್ಟು ಬರುತ್ತದೆ ಅಷ್ಟು local bodies ಗಳನ್ನು ತೆಗೆದುಕೊಳ್ಳುತ್ತಿದೆ. It will overcome, it will overriding the Constitutional bodies. Constitutional provision ಇಟ್ಟುಕೊಂಡು ಈ Authority ಅನ್ನು ನೀವು frame ಮಾಡಿರುವುದಿಲ್ಲ. It is framed totally out of the Constitution, constitution of BBMP, Grama Panchayath, Taluk Panchayath and even Metropolitan Planning Committee. Metropolitan Planning Committee, ಅದರ ಬಗ್ಗೆಯೂ ಇದರಲ್ಲಿ ಎಲ್ಲೆಯೂ ಹೇಳುವುದಿಲ್ಲ. It is already working ಹಾಗಾಗಿ ಇಂತಹ ಒಂದು ಪರಿಸ್ಥಿತಿಯಲ್ಲಿ ಈ ಒಂದು ಕಾಯಿದೆ ಬರುತ್ತದೆ ಎಂಬುದು ನಮಗೆ ಇರತಕ್ಕಂತಹ ಭಯ.

**ಇದರಲ್ಲಿ: 30. Funds of the Authority.-** (3) *Except as otherwise directed by the State Government, all the money and receipts specified in the foregoing provisions and forming part of the Fund shall be deposited in any scheduled bank as defined in the Reserve Bank of India Act, 1934.* ಷೆಡ್ಯೂಲ್ಡ್ ಬ್ಯಾಂಕ್‌ಗೆ ಕೊಡುತ್ತೀರಿ ವಿನಃ ನ್ಯಾಷನಲ್ ಬ್ಯಾಂಕ್‌ಗೆ ಕೊಡುವುದಿಲ್ಲ. Privatization ರೀತಿಯಲ್ಲಿ ಈ ಒಂದು Act ಬರತಕ್ಕಂಥದ್ದು, ಇಲ್ಲಿ ಎಲ್ಲೋ ಒಂದು ಕಡೆ entire things will be take over this Bangalore. ಈ Authority ಯಿಂದ Privatization ಹೆಸರಿನಲ್ಲಿ ಇಂತಹ ಒಂದು ಕೆಲಸವನ್ನು ಸರ್ಕಾರ ಮಾಡುತ್ತಿರುವುದು proper consultation ಆಗಬೇಕು. ಅದಕ್ಕಾಗಿ ಒಂದು Select Legislative Committee ಅನ್ನು constitute ಮಾಡಿ. ಇದರ ಸಾಧಕ ಬಾಧಕಗಳು ಇದರಲ್ಲಿ ಇನ್ನು ಯಾವೆಲ್ಲಾ ವಿಚಾರಗಳನ್ನು ಗಮನಿಸಬಹುದು to strengthen the Local bodies to overcoming the problems of the Bangalore Transportation

ಇರಬಹುದು, Traffic ಇರಬಹುದು ಮತ್ತು ಇಲ್ಲಗೆ ಬೇಕಾದಂತಹ Acquisitions ಇರಬಹುದು ಇವೆಲ್ಲವನ್ನೂ ಮಾಡಬೇಕಾದರೆ ಮುಂದಿನ ಅಧಿವೇಶನದಲ್ಲ ಮಾಡಿ.  
(ಮುಂದು)

(1257) 28-12-2022, 1.40 ಕೆಜಿ. ಆರ್‌ಎನ್ (ವೈಸ್ ಛೀಮನ್‌ರವರ ಉಪಸ್ಥಿತಿ)

**ಶ್ರೀ ಪಿ.ಆರ್.ರಮೇಶ್ (ಮುಂದು):-**

ಆದಷ್ಟು ಬೇಗ ಮಾಡಿ. Joint Select Committee ಅಥವಾ Legislative Committee ಅನ್ನು ಬಿಟ್ಟು ಇದನ್ನು ಮಾಡಿದರೆ, ಇದು ಇನ್ನು ಸಾಕಷ್ಟು ಉತ್ತಮವಾಗುತ್ತದೆ. ನಾನು ಇದನ್ನು ಮಾಡುವುದು ತಪ್ಪು ಎಂದು ಹೇಳುತ್ತಿಲ್ಲ. We need it, but it should be effective one. It should be workable one. It should be very helpful to the problem of Bengaluru. ಅಂತಹ ಒಂದು Transportation ಅನ್ನು ಅಥವಾ Traffic Problem ಗೆ ನಾವು ಸ್ಪಂದಿಸಬೇಕೆಂದರೆ, we need effective governance ಕೊಡುವಂತಹ ಒಂದು enactment ಬೇಕು. ಅದನ್ನು ತರಬೇಕೆಂದು ಹೇಳುತ್ತಿದ್ದೇನೆ.

**ಶ್ರೀ ಕೆ.ಎ.ತಿಪ್ಪೇಸ್ವಾಮಿ (ನಾಮನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಯವರೇ, ನನಗೆ ಮಾತನಾಡುವುದಕ್ಕೆ ಅವಕಾಶ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳು. ನನಗೆ ತಿಳಿದ ಮಟ್ಟಿಗೆ ಕೇಂದ್ರ ಸರ್ಕಾರದ Urban Affairs Department ರವರು ಕೊಟ್ಟಿರುವಂತಹ ನಿರ್ದೇಶನಗಳ ಮೇಲೆ ಈ ವಿಧೇಯಕವನ್ನು ತಂದಿರಬಹುದು ಎಂದು ನಾನು ಭಾವಿಸಿದ್ದೇನೆ. ಇದನ್ನು ಮಾನ್ಯ ಸಚಿವರು ದಯಮಾಡಿ clarify ಮಾಡಬೇಕು. ನನ್ನ ಪ್ರಕಾರವಾಗಿ, 7-8 ಇಲಾಖೆಗಳು, ಸಂಸ್ಥೆಗಳು, Agencies ಗಳು ಬರುತ್ತವೆ. ಅದನ್ನು schedule ನಲ್ಲಿ ಹಾಕಬೇಕಾಗಿತ್ತು. ಅವರು usually ಎಲ್ಲಾ Act ನಲ್ಲಿಯೂ ಇರುತ್ತಾರೆ. ಆದರೆ, ಇದರಲ್ಲಿ ಹಾಕಿಲ್ಲ. ಅದೇ ತರಹ ಸರಹದ್ದನ್ನು ತೋರಿಸುವಂತಹ Map ಅನ್ನು ಸಹ ಹಾಕಬೇಕಾಗಿತ್ತು. ನಂತರ ಇದನ್ನು Paper ನಲ್ಲಿ Press Conference ಮಾಡಿ publication ಮಾಡುತ್ತೇವೆಂದು ಹೇಳಿದ್ದಾರೆ. ಇದು ಸೆಕ್ಷನ್ 3 ರಲ್ಲಿದೆ. Publish ಮಾಡಿ ಮಾಡುತ್ತೇವೆ. ಇದನ್ನು ಮುಂಚೆಯೇ ಮಾಡಿದ್ದರೆ ಚೆನ್ನಾಗಿತ್ತು ಎನ್ನುವುದು ನನ್ನ ಭಾವನೆ. ಕನಿಷ್ಠ rules ಮಾಡುತ್ತಾರೆ. Rules making powers, Act ನಲ್ಲಿದೆ, ಆಗ ಮಾಡಬೇಕಾದರೂ ಸಹ,

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯಾವ ಯಾವ ಸಂಸ್ಥೆಗಳು ಎನ್ನುವುದನ್ನು ಆ rules ನಡಿ ಸೇರಿಸಬೇಕು. ತಾವು ಏನು integration and convergence ಮಾಡಿ ಈ Transportation Activities ಅನ್ನು ಮಾಡುವುದಕ್ಕೆ ಹೊರಟ್ಟಿದ್ದಾರೆ, ಇದಕ್ಕೆ Nodal Agency ಯಾವುದು? Secretariat ಯಾವುದು? ಕಾರ್ಯಾಲಯ ಯಾವುದು? ಯಾರು ನೋಡಿಕೊಳ್ಳುತ್ತಾರೆ? Chief Secretary, Executive Committee Member ಆಗಿರುತ್ತಾರೆ. ಇದನ್ನು ನೋಡತಕ್ಕಂಥವರು ಯಾರು? ಈಗಾಗಲೇ, ಕೇಂದ್ರ ಸರ್ಕಾರದ ನಿರ್ದೇಶನದಂತೆಯೂ ಸಹ Directorate of Urban Land Transport ಮಾಡಿದ್ದೀರಿ, ಅದನ್ನು Secretariat ಯಿಂದ ಮಾಡಿದ್ದೀರಿ. ಅದನ್ನು ಏನಾದರೂ Nodal Agency ಎಂದು ಮಾಡುತ್ತೀರಾ? ಅದನ್ನೇ Secretariat ರವರಿಗೆ ಏನಾದರೂ convert ಮಾಡುತ್ತೀರಾ ಎನ್ನುವುದನ್ನು ದಯಮಾಡಿ ಮಾನ್ಯ ಸಚಿವರು clarify ಮಾಡಬೇಕು. ತಾವು ಸೆಕ್ಷನ್ 23 ರಲ್ಲಿ Revision of Comprehensive Mobility Plan ಅನ್ನು ಕಾಲಕಾಲಕ್ಕೆ ಮಾಡುತ್ತೇವೆಂದು ಹೇಳಿದ್ದಾರೆ. Comprehensive Mobility Plan it should be inconsonance with the Master Plan of the all the Authorities come within the Mobility Bill. Urban Mobility Bill ಏನಿದೆ, ಅದರಲ್ಲಿ ಬರುವಂತಹ ಮಾನ್ಯ ಸದಸ್ಯರಾದ ಶ್ರೀ ರಮೇಶ್‌ರವರು ಹೇಳಿದಂತೆ, BIAAPA (Bangalore International Airport Area Planning Authority) ಇರಬಹುದು, BDA (Bangalore Development Authority) ಇರಬಹುದು, BMRDA (Bangalore Metropolitan Region Development Authority) ಇರಬಹುದು, Bangalore City Corporation Plan ಇರಬಹುದು, ಅದಕ್ಕೆಲ್ಲಾ ಸಂಬಂಧಪಟ್ಟಂತೆ integration ಆಗಬೇಕು. ಇಲ್ಲವೆಂದರೆ, ಸಾಕಷ್ಟು ತೊಂದರೆಗಳು ಆಗುತ್ತವೆ. ಆಮೇಲೆ ಯಾವಾಗ Master Plan revision ಆಗುತ್ತದೆಯೋ, ಅವಾಗಲೂ ಸಹ Mobility Plan ಸಹ ಅವಾಗಲೇ revision ಆಗಬೇಕು. ಅದಕ್ಕೂ ಮುಂಚೆ ಆಗಬಾರದು ಎನ್ನುವಂತಹದ್ದು, ಏಕೆಂದರೆ, land use change ಆಗಬೇಕಾದರೆ, ಮತ್ತೊಂದು ಆಗಬೇಕಾದರೆ, land use ನಲ್ಲಿಯೇ ಆಗಬೇಕು. ಅದು Planning Authority BMRDA ಏನಿದೆ, BMRDA ಸಹ ಅದನ್ನು approve ಮಾಡಬೇಕು ಎನ್ನುವಂತಹ ನಿರ್ದೇಶನ ಇದೆ.

ಮಾನ್ಯ ಸಭಾಪತಿಯವರೇ, ಇನ್ನು Funds Management ಬಗ್ಗೆ ಸಂಬಂಧಪಟ್ಟಂತೆ, ಹೇಳಿದ್ದಾರೆ. ಇದಕ್ಕೆ ಏನಾದರೂ ಕೇಂದ್ರ ಸರ್ಕಾರದಿಂದ ಸಹಾಯ ಬರುತ್ತದೆಯೇ? ಇದಕ್ಕೆ ಏನಾದರೂ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವಾಗ್ಧಾನ ಮಾಡಿದ್ದಾರೆಯೇ? ಈ ತರಹ ಬಿಲ್ಲು ತನ್ನಿ ನಿಮಗೆ ಏನಾದರೂ ಸಹಾಯ ಮಾಡುತ್ತೇವೆಂದು ಹೇಳಿದ್ದಾರೆಯೇ ಎಂಬ ಬಗ್ಗೆ clarify ಮಾಡಬೇಕು. Green Cess taxes ಹಾಕುತ್ತೇವೆಂದು ಹೇಳಿದ್ದಾರೆ. ಯಾವ ರೀತಿಯಾದ taxes ಅನ್ನು ಹಾಕುತ್ತಾರೆ, ಅದು ನಮ್ಮ ನಾಗರಿಕರ ಮೇಲೆ ಹೊರೆಯಾಗಬಾರದು. ಏನಾದರೂ, building plan sanction ಆಗಬೇಕಾದರೆ, ಅದಕ್ಕೆ ಏನಾದರೂ ತೆರಿಗೆಯನ್ನು ಕಟ್ಟಿಸಿಕೊಳ್ಳುತ್ತೀರಾ ಎಂಬುದರ ಬಗ್ಗೆ ದಯಮಾಡಿ clarify ಮಾಡಿ ಎಂದು ಕೇಳುತ್ತಿದ್ದೇನೆ. ಅದೇರೀತಿಯಾಗಿ ತಾವು ಮುಖ್ಯಮಂತ್ರಿಯವರ ಭೂ-ಸಾರಿಗೆ ಪ್ರಾಧಿಕಾರವನ್ನು ಮಾಡಿದ್ದಾರೆ. ಇದರಲ್ಲಿ ಮಾನ್ಯ ಮುಖ್ಯಮಂತ್ರಿಯವರು ಪದನಿಮಿತ್ತ ಅಧ್ಯಕ್ಷರಾಗಿ ಇರುತ್ತಾರೆ, ಬೆಂಗಳೂರು ಅಭಿವೃದ್ಧಿ ಸಚಿವರು ಪದನಿಮಿತ್ತ ಉಪಾಧ್ಯಕ್ಷರಾಗಿರುತ್ತಾರೆ, ಬೆಂಗಳೂರು ಮಹಾನಗರವನ್ನು ಪ್ರತಿನಿಧಿಸುವಂತಹ ಒಬ್ಬ ಸಚಿವರು ಪದನಿಮಿತ್ತ ಸದಸ್ಯರಾಗಿರುತ್ತಾರೆ, ಸಾರಿಗೆ ಸಚಿವರು ಪದನಿಮಿತ್ತ ಉಪಾಧ್ಯಕ್ಷರಾಗಿರುತ್ತಾರೆ. ಇಲ್ಲಿ explanation ಕೊಡಬೇಕಾದರೆ, ಮಾನ್ಯ ಮುಖ್ಯಮಂತ್ರಿಯವರು ಅಥವಾ ಬೆಂಗಳೂರು ಅಭಿವೃದ್ಧಿ ಸಚಿವರು ಇಲ್ಲದಿದ್ದಾಗ ಸಾರಿಗೆ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ, ಇವರು ಇಲ್ಲದಿದ್ದಾಗ ಮುಖ್ಯ ಕಾರ್ಯದರ್ಶಿಯವರು ಆಗುತ್ತಾರೆಂದು ಹೇಳಿದ್ದಾರೆ. ಮುಖ್ಯ ಕಾರ್ಯದರ್ಶಿಯವರು ಅಧ್ಯಕ್ಷತೆಯನ್ನು ವಹಿಸಿದಾಗ ಬೆಂಗಳೂರು ಮಹಾನಗರವನ್ನು ಪ್ರದೇಶವನ್ನು ಪ್ರತಿನಿಧಿಸುವಂತಹ ಒಬ್ಬ ಸಚಿವರು ಪದನಿಮಿತ್ತ ಸದಸ್ಯರಾಗುವುದಕ್ಕೆ ಸಾಧ್ಯವಿಲ್ಲ. ಇದು ಸ್ವಲ್ಪ ಆಭಾಸವಾಗಬಹುದು. ಹಾಗಾಗಿ, ಇದನ್ನು ಸ್ವಲ್ಪ ನೋಡಿ ಎಂದು ನಾನು ತಮ್ಮಲ್ಲಿ ಮನವಿ ಮಾಡುತ್ತೇನೆ.

(ಈ ಹಂತದಲ್ಲಿ ಉಪ ಸಭಾಪತಿಯವರು ಪೀಠವನ್ನು ಅಲಂಕರಿಸಿದರು)

ಮಾನ್ಯ ಸಭಾಪತಿಯವರೇ, Fund Management ಸಂಬಂಧಪಟ್ಟಂತೆ, ಸಾಕಷ್ಟು ರೀತಿಯಲ್ಲಿ ಹೇಳಿದ್ದಾರೆ. ಆದರೆ, ಏನಾಗಿದೆ ಎಂದರೆ, ಸಾಕಷ್ಟು ಇಲಾಖೆಗಳಲ್ಲಿ ಹಣ ಇರುತ್ತದೆ. ಈ ಎಲ್ಲಾ ಹಣವನ್ನು ಬಳಸಿಕೊಂಡು ಬಹುಶಃ Mobility Plan ಅನ್ನು ಅನುಷ್ಠಾನಗೊಳಿಸುವುದಕ್ಕೆ ಪ್ರಯತ್ನ ಮಾಡುತ್ತಾರೆಂದು ಕಾಣಿಸುತ್ತದೆ. ಮಾನ್ಯ ಸದಸ್ಯರಾದ ರಮೇಶ್‌ವರರು ಹೇಳಿದಂತೆ, ಬೆಂಗಳೂರು ಬೃಹದಾಕಾರವಾಗಿ ಬೆಳೆಯುತ್ತಿರುವಂತಹ ನಗರವಾಗಿದೆ. ಇದಕ್ಕೆ ಕೇಂದ್ರ ಸರ್ಕಾರದಿಂದ ಸಾಕಷ್ಟು ರೀತಿಯಲ್ಲಿ ಸಹಾಯ ತಂದರೆ, ಒಳ್ಳೆಯ ರೀತಿಯಲ್ಲಿ ಬೆಂಗಳೂರು ಅಭಿವೃದ್ಧಿ ಆಗಬಹುದು. At least, ನಮ್ಮ ದೇಶದಲ್ಲಿ ನಮ್ಮ ರಾಜ್ಯ ಪ್ರಪ್ರಥಮವಾಗಿದ್ದರೆ, ಎಲ್ಲಾ ಸಹಕಾರವನ್ನು ಕೇಂದ್ರ ಸರ್ಕಾರ ನೀಡಬಹುದು. ಅದು ಭೂ-ಸಾರಿಗೆ ಇರಬಹುದು, Urban



ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

Affairs ಇರಬಹುದು ಅಥವಾ ಕೇಂದ್ರ ಸರ್ಕಾರದ Environment and Ecology Department ಇರಬಹುದು, ಅಲ್ಲಿ ಸಾಕಷ್ಟು ಅನುದಾನ ಬೇರೆ ರೀತಿಯಾದ ಸಹಾಯ ದೊರೆಯುತ್ತದೆ. ದಯಮಾಡಿ ಅದನ್ನು ತರಬೇಕು, ಸರ್ಕಾರ ಕಾರ್ಯಪ್ರವೃತ್ತವಾಗಬೇಕೆಂದು ಹೇಳಿ ನಾನು ವಿಧೇಯಕವನ್ನು ಸ್ವಾಗತ ಮಾಡುತ್ತೇನೆ.

**ಶ್ರೀ ಎಸ್.ಕೇಶವ ಪ್ರಸಾದ್ (ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಬೆಂಗಳೂರು ಮಹಾನಗರ ಭೂ-ಸಾರಿಗೆ ಪ್ರಾಧಿಕಾರ ವಿಧೇಯಕ, 2022 ಅನ್ನು ಸ್ವಾಗತ ಮಾಡುತ್ತೇನೆ. ನಾನು ಈ ಮನೆಯ ಸದಸ್ಯನಾಗುವುದಕ್ಕಿಂತ ಮುಂಚೆ ಪ್ರತಿನಿತ್ಯ ಬೆಂಗಳೂರು ಮಹಾನಗರದಲ್ಲಿ ಓಡಾಡುವಂತಹ ಸಂದರ್ಭದಲ್ಲಿ ನಮ್ಮ ಎಲ್ಲಾ ಸಚಿವರು, ದೊಡ್ಡ ದೊಡ್ಡ ಅಧಿಕಾರಿಗಳು ಈ ರೀತಿ traffic ನಲ್ಲಿ ಸಿಕ್ಕಿಹಾಕಿಕೊಳ್ಳಲಿ, ನಮ್ಮ ಸಾಮಾನ್ಯ ಜನರ ನೋವು ಅವರ ಗಮನಕ್ಕೆ ಬರದಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುತ್ತಿದ್ದೆ. ಆ ತರಹದ ನನ್ನ ಪ್ರಾರ್ಥನೆಯನ್ನು ದೇವರು ಕೇಳಿಸಿಕೊಂಡು ಸರ್ಕಾರಕ್ಕೂ ಸಹ ಅದರ ಬಿಸಿ ತಟ್ಟಿ ಈ ಕಾಯಿದೆ ಬಂದಿದೆ ಎಂದು ಅನಿಸುತ್ತದೆ. ಇದಕ್ಕೆ ನಾನು ಸಂತೋಷ ಪಡುತ್ತೇನೆ. ಹಾಗಾಗಿ, ಆ ಭಗವಂತ ನನ್ನ ಪ್ರಾರ್ಥನೆಯನ್ನು ಕೇಳಿ ಈ ರೂಪದಲ್ಲಿ ಕಾಯಿದೆಯನ್ನು ಪ್ರಸ್ತಾಪ ಮಾಡಿ ಅದರ ಪರವಾಗಿ ನಾನು ಮಾತನಾಡುತ್ತಿದ್ದೇನೆ ಎನ್ನುವುದೇ ನನಗೆ ಸಂತೋಷದ ಸಂಗತಿ. ಇದರಲ್ಲಿ ಬೆಂಗಳೂರು ಮಹಾನಗರದ ನಾನಾ ರೀತಿಯ ಸಮಸ್ಯೆಗಳನ್ನು ಒಂದೇ ಸೂರಿನಡಿ ತಂದು ಅವುಗಳನ್ನು ಪರಿಹರಿಸಬೇಕು ಎನ್ನುವಂಥದ್ದು ಶಾಫ್ಟಿನೀಯ. ಕಾನೂನಿನ ತೊಡಕು ಏನೇ ಇದ್ದರೂ ಸಹ, ಇಚ್ಛಾಶಕ್ತಿ ಇದ್ದಾಗ, ಒಂದು ಸರ್ಕಾರ ಎಲ್ಲವನ್ನು ನಿಭಾಯಿಸಬಹುದು ಎನ್ನುವುದಕ್ಕೆ ಇದೊಂದು ಜಲಂತ ಉದಾಹರಣೆಯಾಗಿದೆ. ಕೇಂದ್ರದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರು ಯಾವ ರೀತಿ ಎಲ್ಲವನ್ನು ಒಂದೇ ಸೂರಿನಡಿ ತಂದು ಕೆಲಸವನ್ನು ಸುಲಭ ಮಾಡುವುದಕ್ಕೆ ಯಾವ ರೀತಿ ಕಾಯಿದೆ ತಂದಿದ್ದಾರೋ, ಅದೇ ನಿಟ್ಟಿನಲ್ಲಿ ಕೈಗೊಂಡಿರುವ ಕಾಯಿದೆ ಇದು ಎನ್ನುವಂಥದ್ದು ನನ್ನ ಅಭಿಪ್ರಾಯ. ಆದರೆ, ಇದರಲ್ಲಿ ಮಾನ್ಯ ಮುಖ್ಯಮಂತ್ರಿಯವರು ಬೆಂಗಳೂರು ಮಹಾನಗರದ ಜವಾಬ್ದಾರಿಯನ್ನು ಹೊತ್ತಿದ್ದಾರೆ, ಅವರ ನೇರ ಅಡಿಯಲ್ಲಿ ಇರುತ್ತದೆಂದು ನಾನು ಭಾವಿಸಿದ್ದೇನೆ. ಆದರೆ, ಕೆಲಸದ ಒತ್ತಡದಲ್ಲಿ ಈ ಕೆಲಸವನ್ನು ಸುಗಮಗೊಳಿಸುವಂತಹ ದೃಷ್ಟಿಯಿಂದ ಬೆಂಗಳೂರು ಮಹಾನಗರದ ಎಂ.ಎಲ್.ಎ.,ಯವರು ಎಂ.ಎಲ್.ಸಿ. ಯವರು ಹಾಗೂ ಎಂ.ಪಿ.ಯವರು ಇದರಲ್ಲಿ ಕೈಜೋಡಿಸುವಂತಹ ನಿಟ್ಟಿನಲ್ಲಿ ಪ್ರಯತ್ನ ಆಗಬೇಕೆಂದು ನಾನು ಮನವಿಯನ್ನು ಮಾಡುತ್ತೇನೆ. ಹಾಗೆಯೇ ಇದರಲ್ಲಿ ಅಧಿಕಾರೇತರ ಸದಸ್ಯರು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎನ್ನುವಂಥದ್ದು ಇದೆ. ಅಧಿಕಾರೇತರ ಸಂಖ್ಯೆ 4 ಎಂದು ತೋರಿಸಿದ್ದಾರೆ. ಈ ಅಧಿಕಾರೇತರ ಸಂಖ್ಯೆಯನ್ನು ಹೆಚ್ಚು ಮಾಡಬೇಕು ಎನ್ನುವುದು ನನ್ನ ವಿನಂತಿ. ಅಧಿಕಾರೇತರ ಸದಸ್ಯರನ್ನು ನಿಯುಕ್ತಿ ಮಾಡುವಾಗ ಮಾನದಂಡಗಳು ಏನು, ಅವರಿಗೆ ಇರುವಂತಹ ಪರಿಣಿತಿಯ ಜೊತೆಗೆ, ನಾವು ಬೆಂಗಳೂರು ಮಹಾ ನಗರವನ್ನು Silicon City ಎಂದು ಕರೆಯುತ್ತೇವೆ. ಬೆಂಗಳೂರಿನ 1.25 ಕೋಟಿ ಜನಸಂಖ್ಯೆಯಲ್ಲಿ ಒಂದೊಂದು ನಗರವು ಒಂದೊಂದು ಮಹಾನಗರ ಕಂಡಂತೆ ಕಾಣುತ್ತದೆ. ಬೆಂಗಳೂರು ಮಹಾನಗರದೊಳಗೆ ಬಹಳಷ್ಟು ಮಹಾನಗರಗಳು ಇವೆ. ಇದಕ್ಕೆ Technology driven ಅಂದರೆ, Silicon City driven ಇದರಲ್ಲಿ ಯುವಕರಿಗೂ ಸಹ ಪ್ರಾತಿನಿಧ್ಯವನ್ನು ಕೊಡಬೇಕು. ಅನುಭವದ ಜೊತೆಗೆ ಹೊಸತನವನ್ನು ಕೊಡುವಂತಹವರಿಗೆ ಹೆಚ್ಚಿನ ಆದ್ಯತೆಯನ್ನು ಕೊಟ್ಟರೆ, ಈ ಕೆಲಸ ಸುಲಭವಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ.

ಮಾನ್ಯ ಸಭಾಪತಿಯವರೇ, ಇನ್ನೊಂದು ವಿಶೇಷ ಸಂಗತಿ ಏನೆಂದರೆ, ಸಂಯೋಜನೆ ಮಾಡುವಂತಹದ್ದು ಎಂದು ಇದೆ. ಸಂಯೋಜನೆ ಮಾಡುವಂತಹದ್ದು ಎಂದಾಗ, ಈ ಸಂಯೋಜಕರಲ್ಲಿ ನಿಯಮಿತವಾಗಿ ಸೇರುವಂತಹದ್ದು ಆಗಬೇಕು. ನಾವು ಎಲ್ಲಾ ಕಾನೂನುಗಳನ್ನು ತರುತ್ತೇವೆ, ಎಲ್ಲಾ ಯೋಜನೆಗಳನ್ನು ರೂಪಿಸುತ್ತೇವೆ. ಆದರೆ, ಸಭೆಗಳನ್ನು ಮಾಡುವಂತಹ ಅವಧಿಗಳು ತುಂಬಾ ತಡವಾದಾಗ ಮತ್ತು ಸೇರುವಂತಹದ್ದಕ್ಕೆ ಒಂದು ನಿಗದಿಯಾದಂತಹ ಸಮಯ, ಸೇರಲೇಬೇಕು ಎನ್ನುವಂತಹ ಒತ್ತು, ಈ ಎರಡನ್ನು ಕೊಟ್ಟಾಗ ಈ ಕೆಲಸ ಸುಲಭವಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಹಾಗೆಯೇ, ಅಧಿಕಾರ ಮತ್ತು ನಿಯಮಗಳು ಇರುತ್ತವೆ. ಇದನ್ನು ಸೂಕ್ತ ಸಲಹೆಗಳು ಬಂದಾಗ ಬದಲಾಯಿಸುವಂತಹದ್ದೂ ಸಹ ಬೇಗ ಆಗಬೇಕು. ಏಕೆಂದರೆ, ಕೆಲವು ಬಾರಿ ನಿಯಮ ಇದೆ, ಅದನ್ನು ಬದಲಾಯಿಸುವುದಕ್ಕೆ ಆಗುತ್ತಿಲ್ಲ ಎನ್ನುವಂತಹ ರೀತಿಯ ಸಮಸ್ಯೆಗಳೇ ಜಾಸ್ತಿಯಾಗುತ್ತಿವೆ.

(ಮುಂದು)

(1258) 28-12-2022 (1.50) ಎಂವಿ-ವಿಕೆ

(ಉಪ ಸಭಾಪತಿಯವರ ಉಪಸ್ಥಿತಿ)

**ಶ್ರೀ ಎಸ್.ಕೇಶವ ಪ್ರಸಾದ್ (ಮುಂದು...):-**

ಹಾಗಾಗಿ, ಹೊಸತನವನ್ನು ಕಂಡಾಗ ಮತ್ತು ಸೇರಿದಾಗ ಬರುವಂತಹ ಏನೇನು ಸಣ್ಣಪುಟ್ಟ ತೊಡಕುಗಳು ಇರುತ್ತದೆಯೋ ಅದನ್ನು ನಿಯಮಿತವಾಗಿ ಸರಿಪಡಿಸುವಂಥದ್ದು ಆಗಬೇಕು. ಹಾಗಾಗಿ,

ನಾನು ಈ ವಿಧೇಯಕವನ್ನು ಸ್ವಾಗತಿಸುತ್ತೇನೆ. ಮತ್ತೆ ಎಲ್ಲವನ್ನು ಸಹ ಒಂದೇ ಸೂರಿನಡಿಯಲ್ಲಿ ತಂದು ಇಂತಹ ಒಂದು ಪ್ರಯತ್ನವನ್ನು ಮಾಡುತ್ತಿರುವಂತಹ ಸರ್ಕಾರಕ್ಕೆ ತಮ್ಮ ಮೂಲಕ ಶ್ಲಾಘನೆಯನ್ನು ಸಲ್ಲಿಸುತ್ತಾ, ಈ ವಿಧೇಯಕವನ್ನು ಹೃದಯಪೂರ್ವಕವಾಗಿ ಸ್ವಾಗತ ಮಾಡುತ್ತೇನೆ.

**ಶ್ರೀ ಕೆ.ಎಸ್.ನವೀನ್(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಸರ್ಕಾರ ತಂದಿರುವಂತಹ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕ, 2022 ಅನ್ನು ಸ್ವಾಗತ ಮಾಡುತ್ತಾ, ಬೆಂಗಳೂರು ಮಹಾನಗರಕ್ಕೆ ಈ ರೀತಿಯಾದ ಪ್ರಾಧಿಕಾರದ ಅವಶ್ಯಕತೆ ಇದೆ. ಬಹುತೇಕ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ಅನುಭವಿಸಿದಂತಹ ಎಲ್ಲರಿಗೂ ಕೂಡ ಇದರ ಅನುಭವ ಇರುತ್ತದೆ. ಬೆಂಗಳೂರಿಗೆ ವಿಶ್ವದ 5<sup>th</sup> worst traffic city ಎನ್ನುವಂತಹ ಕುಖ್ಯಾತಿ ಕೂಡ ಇದೆ. ಇಡೀ ವಿಶ್ವದಲ್ಲ 5ನೇ worst traffic ಇರುವಂತಹ ಸಿಟಿ ಯಾವುದು ಎಂದರೆ, ಅದು ಬೆಂಗಳೂರು ನಗರ. ಈ ರೀತಿಯ ಸಮಸ್ಯೆಗಳಿಂದಲೇ ಬೆಂಗಳೂರು ಕುಸಿದು ಹೋಗುತ್ತಿದೆ ಎನ್ನುವಂತಹ ಭಾವನೆ ಬೆಂಗಳೂರಿನ ನಿವಾಸಿಗಳಿಗೆ ಇದೆ. ಬೆಂಗಳೂರಿಗೆ ಬೇರೆ ಬೇರೆ ಕಾರಣಕ್ಕೋಸ್ಕರ ಅನೇಕ ಸಂಸ್ಥೆಗಳು ಬರುತ್ತವೆ. ಬೆಂಗಳೂರು ಕೇವಲ ನಮ್ಮ ರಾಜ್ಯಕ್ಕೆ ಸೀಮಿತವಾಗಿರುವಂತಹ ನಗರವಲ್ಲ. ಅದು ಒಂದು World City. ವಿಶ್ವದ ಪ್ರಮುಖ ವಾಣಿಜ್ಯ ಕೇಂದ್ರಗಳಲ್ಲಿ ಬೆಂಗಳೂರು ಅತ್ಯಂತ ಹೆಚ್ಚಿನ ಮಹತ್ವವನ್ನು ಪಡೆದಿರುವಂಥದ್ದಕ್ಕೆ, ನಮ್ಮ ಕರ್ನಾಟಕ ರಾಜ್ಯಕ್ಕೆ ಏನು ವಿದೇಶಾಂಗ ಬಂಡವಾಳ ಹರಿದು ಬರುತ್ತಿದೆ. ಇದಕ್ಕೆ ಬೆಂಗಳೂರು ಒಂದು ಪ್ರಮುಖ ಕಾರಣವಾಗಿದೆ. ಹಾಗಾಗಿ, ಈ ರೀತಿಯಾದ ಒಂದು ಪ್ರಾಧಿಕಾರ, ಬೆಂಗಳೂರಿನ ಒಟ್ಟು ಟ್ರಾಫಿಕ್ ನಿರ್ವಹಣೆ ಮತ್ತು ಸಮಸ್ಯೆಗಳನ್ನು ನಿರ್ಮೂಲನೆ ಮಾಡುವುದಕ್ಕೋಸ್ಕರ ಇದು ತುಂಬಾ ಅತ್ಯವಶ್ಯಕವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳುತ್ತೇನೆ. ನಿನ್ನೆಯ ದಿವಸ ಮಾನ್ಯ ಮುಖ್ಯಮಂತ್ರಿಗಳು ಈ ವಿಧೇಯಕ ಮೇಲೆ ಮಾತನಾಡಬೇಕಾದರೆ ಹೇಳಿರುವಂಥದ್ದು ಏನೆಂದರೆ, ಬೆಂಗಳೂರು ನಗರದ ಜನಸಂಖ್ಯೆ ಒಂದೂಕಾಲು ಕೋಟಿ ಇದ್ದರೆ, ಅದರ ಟ್ರಾಫಿಕ್ ಸಂಖ್ಯೆ 1.03 ಕೋಟಿ ಇದೆ ಹೇಳಿದ್ದಾರೆ. ಬೆಂಗಳೂರು ನಗರದಲ್ಲಿ ಒಂದು ಕೋಟಿಗಿಂತ ಹೆಚ್ಚಿನ ವಾಹನಗಳು ನೋಂದಣಿಯಾಗಿವೆ. ಬಹುಶಃ ಈ ರೀತಿಯಾದಂತಹ ratio ಇಡೀ ವಿಶ್ವದಲ್ಲ ಎಲ್ಲೂ ಇಲ್ಲ ಅನಿಸುತ್ತದೆ. ಇಷ್ಟು vehicle ನ density ಇರುವಂತಹ ಸಿಟಿ ಬೆಂಗಳೂರು ಚಿಟ್ಟರೆ ಬೇರೆ ಎಲ್ಲೂ ಇಲ್ಲವೆಂದು ನಾನು ಭಾವಿಸುತ್ತೇನೆ. ಈ ಪ್ರಾಧಿಕಾರವನ್ನು ಮಾಡುವುದರ ಮೂಲಕ ಸರ್ಕಾರ ಹಲವಾರು ಸಮಸ್ಯೆಗಳನ್ನು ಬಗೆಹರಿಸುವಂತಹ ನಿಟ್ಟಿನಲ್ಲಿ ಅತ್ಯಂತ ಮಹತ್ವವಾದ ಹೆಜ್ಜೆಯನ್ನು ಇಟ್ಟಿದೆ. ಆ ಪ್ರಾಧಿಕಾರದ ಮೂಲಕ ಮುಂದಿನ ದಿನಗಳಲ್ಲಿ ಅನೇಕ ರೀತಿಯಾದಂತಹ ಒಂದು ಒಳ್ಳೆಯ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬದಲಾವಣೆಯಾಗುತ್ತದೆ ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸುತ್ತಾ. ಅದೇರೀತಿ ನಾನು ಒಂದೆರಡು ವಿಷಯಗಳನ್ನು ತಮ್ಮ ಗಮನಕ್ಕೆ ತರುವಂತಹ ಪ್ರಯತ್ನವನ್ನು ಮಾಡುತ್ತೇನೆ. ಬೆಂಗಳೂರು ನಗರದಲ್ಲಿ ಮ್ಯಾಜಿಕ್ ಬಾಕ್ಸ್ ಎನ್ನುವಂಥದ್ದನ್ನು ಮಾಡಿದರು. ಬೆಂಗಳೂರಿನಲ್ಲಿ ಮ್ಯಾಜಿಕ್ ಬಾಕ್ಸ್ concept ತಂದಂತಹ ಇಂಜಿನಿಯರ್‌ರವರ ಭಾವಚಿತ್ರವನ್ನು ಹಾಕಬೇಕು. ಸರ್ಕಾರದ ಇಂಜಿನಿಯರ್‌ಗಳು ಇರುವಂತಹ ಸಮಸ್ಯೆಗೆ ಇನ್ನು ಹೆಚ್ಚು ಸಮಸ್ಯೆ ಉಂಟು ಮಾಡಿದ್ದಾರೆ. ಈಗ ಪ್ರಾಧಿಕಾರದಲ್ಲೂ ಸಹ ಅಂತಹವರನ್ನೇ ಹಾಕಿದ್ದಾರೆ. ಖಂಡಿತ ನಾನು ಹೇಳುವುದೇನೆಂದರೆ, ಇದರಿಂದ ಲಾಭ ಜಾಸ್ತಿಯಾಗುವುದಕ್ಕಿಂತ ತೊಂದರೆಯೇ ಜಾಸ್ತಿಯಾಗುತ್ತದೆ.

**ಉಪ ಸಭಾಪತಿಯವರು:-** ಮಾನ್ಯ ಸಭಾಪತಿಯವರೇ, ಅದರ ಒಳಗೆ ಹೋಗಬೇಕಾದರೆ, ಮ್ಯಾಜಿಕ್ ಮಾಡಿಕೊಂಡೇ ಹೋಗಬೇಕು.

**ಶ್ರೀ ಕೆ.ಎಸ್.ನವೀನ್:-** ಮಾನ್ಯ ಸಭಾಪತಿಯವರೇ, ಆ ಮ್ಯಾಜಿಕ್ ಬಾಕ್ಸ್ ಯಾರಿಗೆ ಮ್ಯಾಜಿಕ್ ಮಾಡಿದೆ ಎಂದು ಇದುವರೆವಿಗೂ ನನಗೆ ಅರ್ಥವಾಗಿಲ್ಲ. ಬೆಂಗಳೂರಿನಲ್ಲಿ ಜಗತ್ತಿನ ಅತ್ಯಂತ ವಿಸ್ಮಯ ಇರುವುದು ಏನೆಂದರೆ, flyover ಮೇಲೆ ಟ್ರಾಫಿಕ್ ಸಿಗ್ನಲ್ ಹಾಕಿದ್ದಾರೆ. ವಿಶ್ವದ ಬಹುತೇಕ ಯಾವುದೇ flyover ಗಳ ಮೇಲೆ ಟ್ರಾಫಿಕ್ ಸಿಗ್ನಲ್ ಇಲ್ಲ. ಆದರೆ, ಬೆಂಗಳೂರು ನಗರದಲ್ಲಿದೆ. ಇದನ್ನು ಡಿಸೈನ್ ಮಾಡಿದಂತಹ ಇಂಜಿನಿಯರ್ ಯಾರು? ಇದನ್ನು ಮಾಡಿದ್ದು ಏಕೆ? ಸರ್ಕಾರ ಅದಕ್ಕೆ ಕೋಟ್ಯಂತರ ರೂಪಾಯಿಗಳ ಹಣವನ್ನು ಏಕೆ ಖರ್ಚು ಮಾಡಿದೆ? ಈ ರೀತಿಯ ಮೇಧಾವಿಗಳನ್ನು ಮತ್ತೆ ಪ್ರಾಧಿಕಾರದ ಸದಸ್ಯರನ್ನಾಗಿ ಮಾಡಿಕೊಂಡು ಅವರು ಕೊಡುವಂತಹ ಸಲಹೆಗಳನ್ನು ಏನಾದರೂ ಅನುಷ್ಠಾನ ಮಾಡುವಂತಹ ಕೆಲಸ ಮಾಡಿದರೆ, ಖಂಡಿತವಾಗಿ ಇವತ್ತಿನ ಸಮಸ್ಯೆಗಿಂತ ಇನ್ನು ಹೆಚ್ಚಿನ ಸಮಸ್ಯೆಯಾಗುತ್ತದೆಂದು ನಾನು ಭಾವಿಸುತ್ತೇನೆ. ಮುಂದಿನ ಐವತ್ತು ವರ್ಷಗಳಿಗೆ ಬೇಕಾದಂತಹ ಯೋಜನೆಯನ್ನು ಮಾಡಬೇಕಾಗಿದೆ. ನಾವು ನಮ್ಮ ದೇಶದ ನಗರವಾದ ಬೆಂಗಳೂರಿನ ಮಹತ್ವವನ್ನು ಉಳಿಸಬೇಕು ಮತ್ತು ಬೆಳೆಸಬೇಕು ಎಂದರೆ, ಮುಂದಿನ ಐವತ್ತು ವರ್ಷಗಳಿಗೆ ಯೋಜನೆಯನ್ನು ಮಾಡುವಂತಹ forethought ಅನುಭವ ಇರುವಂತಹ ವ್ಯಕ್ತಿಗಳನ್ನು ಅದಕ್ಕೆ ನೇಮಿಸಬೇಕು. ಸರ್ಕಾರದಿಂದ ಬೇರೆ ಬೇರೆ ಕಾರಣಕ್ಕೆ ಬಂದಿರುವಂತಹ ಏನು ಅನೇಕ ತಂಡಗಳಿವೆ. ಇದರಲ್ಲಿ ವಿಶೇಷವಾಗಿ ನಾನು ಮಾನ್ಯ ಮಂತ್ರಿಗಳಿಗೆ ವಿನಂತಿ ಮಾಡುವುದೇನೆಂದರೆ, coordination ತಂಡಗಳು ಬೇಕು. ಏಕೆಂದರೆ, Railway properties ಬರುತ್ತದೆ. Defence properties ಬರುತ್ತದೆ. ಅದೇರೀತಿ ಬೇರೆ ಬೇರೆ ರೀತಿಯ properties

ಬರುತ್ತವೆ. ಈಗ six lane ಆಗಿರುವಂತಹ ರಸ್ತೆ, sudden ಆಗಿ ಒಂದು ಜಾಗಕ್ಕೆ ಬಂದ ತಕ್ಷಣ ಸಿಂಗಲ್ ಲೇನ್ ಆಗುತ್ತದೆ ಅಥವಾ two lane ಆಗಿಬಿಡುತ್ತದೆ. ಆ ರೀತಿಯಾದಂತಹ ಸಮಸ್ಯೆಗಳು bottleneck ಬಂದಂತಹ ಕಡೆಗಳಲ್ಲಿ ನಾವು ಏನನ್ನು ಸರಿಪಡಿಸುವುದಕ್ಕೆ ಆಗುವುದಿಲ್ಲ. ಈ ರೀತಿ ಅನೇಕ ಸಮಸ್ಯೆಗಳನ್ನು ಸರಿಪಡಿಸುವಂತಹ ನಿಟ್ಟಿನಲ್ಲಿ ಈ ಪ್ರಾಧಿಕಾರ ಒಂದು ವಿಶೇಷವಾದಂತಹ ಮಹತ್ವವನ್ನು ಪಡೆದಿದೆ. ನಾನು ಸರ್ಕಾರದ ಈ ನಿರ್ಣಯವನ್ನು ಸ್ವಾಗತ ಮಾಡುತ್ತಾ, ಈ ಪ್ರಾಧಿಕಾರದ ರಚನೆಯ ಮೂಲಕ ಬೆಂಗಳೂರಿಗರ ಸಮಸ್ಯೆ ಮತ್ತು ಬೆಂಗಳೂರಿಗೆ ಹೊರಗಡೆಯಿಂದ ಬರುವಂತಹವರ ಸಮಸ್ಯೆ ಎಲ್ಲವೂ ಕೂಡ ನಿವಾರಣೆಯಾಗಲಿ, ಮುಂದಿನ ದಿನಗಳಲ್ಲಿ ಏನು 5ನೇ worst ನಗರ ಎಂಬ ಹಣಿಪಟ್ಟಿಯಿಂದ ಹೊರಗಡೆ ಬಂದು, ವಿಶ್ವದಲ್ಲೇ ನಂಬರ್-1, ಅತ್ಯಂತ ಸುಲಭವಾಗಿ ಟ್ರಾಫಿಕ್ ನಡೆಯುವಂತೆ ಆಗಲಿ ಎನ್ನುವಂತಹ ವಿನಂತಿಯನ್ನು ತಮ್ಮ ಮೂಲಕ ಸರ್ಕಾರಕ್ಕೆ ಮಾಡಿ, ನನಗೆ ಮಾತನಾಡಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಹೇಳುತ್ತಾ, ನನ್ನ ಮಾತನ್ನು ಮುಗಿಸುತ್ತೇನೆ.

**ಶ್ರೀ ಯು.ಬಿ.ವೆಂಕಟೇಶ್(ನಾಮನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು. ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕ, 2022 ಅನ್ನು ಸ್ವಾಗತಿಸುತ್ತಾ, ಈಗಾಗಲೇ ಬೆಂಗಳೂರಿನಲ್ಲಿ 100 ಏಜೆನ್ಸಿಗಳಿವೆ. ಇದು 101 ನೆಯದು. ಅವರು ಏಕೆ ಎಷ್ಟು ಡಬ್ಬ ಅಂಗಡಿಗಳನ್ನು ತೆರೆಯುತ್ತಾರೆ ಎಂದು ಮಾನ್ಯ ಸಚಿವರಾದ ಶ್ರೀ ಜೆ.ಸಿ.ಮಾಧುಸ್ವಾಮಿಯವರನ್ನು ಕೇಳಬೇಕು. ಪ್ರತಿಬಾರಿ ಅವರು urgent ನಲ್ಲಿ ಬರುತ್ತಾರೆ, ವಿಧೇಯಕವನ್ನು ಪಾಸ್ ಮಾಡಿಕೊಂಡು ಹೋಗುತ್ತಾರೆ. ನಾನು ಮೊದಲೇ ಹೇಳಿದ್ದೆ, ಒಂದು ಕೆಟ್ಟ ಕೇಸ್‌ಗೆ ಒಬ್ಬ ಒಳ್ಳೆಯ ಲಾಯರ್ ಎಂದು. ಹೋದಬಾರಿ ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ನಾವೆಲ್ಲರೂ ಸಹ ಗಲಾಟೆ ಮಾಡಿದ್ದೆವು. ಆಗ ಅವರು ವಿಧೇಯಕವನ್ನು ಪಾಸ್ ಮಾಡಿಕೊಂಡು, ಮೂರು ತಿಂಗಳಿನಲ್ಲಿ ಚುನಾವಣೆ ಮಾಡುತ್ತೇವೆ ಎಂದರು. ಈಗ ಅದರ ಚುನಾವಣೆಯೇ ನಡೆಯುವುದಿಲ್ಲ ಬಿಡಿ. ಅದು ಮುಗಿದು ಹೋಯಿತು. ಈಗ ನಾವು ಬೆಳಗಾವಿಯಲ್ಲಿ ಇದ್ದೇವೆ. ಒಂದೊಂದು ವರ್ಷವಾಗಿದೆ ಇಲ್ಲಿ ಮೇಯರ್ ಚುನಾವಣೆ ಆಗಿಲ್ಲ. ಕಲಬುರಗಿಯಲ್ಲಿ ಎರಡರಿಂದ ಮೂರು ವರ್ಷವಾಗಿದೆ. ಅದರ ಚುನಾವಣೆ ಮಾಡಿದ್ದು ಮೂರು-ನಾಲ್ಕು ವರ್ಷ ಬಿಟ್ಟು. ಬೆಳಗಾವಿ ಈ ಗತಿ, ವಿಜಯಪುರ ಆ ಗತಿ. ಅವರು ತರಾತುರಿಯಲ್ಲಿ ವಿಧೇಯಕ ತರುತ್ತಾರೆ. ಅವರು ಯಾವುದೇ ವಿಧೇಯಕ ತಂದರೂ ಸಹ ಪಾಸ್ ಮಾಡಿಕೊಡುತ್ತೇವೆ. ಅವರಿಗೆ ಯಾರೂ ಸಹ ವಿರುದ್ಧ ಮಾತನಾಡುವುದಿಲ್ಲ. ಆದರೆ, ಈ ಬಿ.ಎಂ.ಆರ್.ಡಿ.ಎ.ಗೆ ಏನು urgent ಇದೆ. ಇದರಲ್ಲಿ ತಂದಿರುವ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವಿಧೇಯಕದಲ್ಲಿ ಜನಪ್ರತಿನಿಧಿಗಳನ್ನು ಏಕೆ ಸೇರಿಸಿಲ್ಲ? ಅಧಿಕಾರಿಗಳು ಅವರ ಮಾತುಗಳನ್ನು ಕೇಳುವುದೇ ಇಲ್ಲ. ಅವರು ಏನು ಕೆಲಸವನ್ನೇ ಮಾಡುವುದಿಲ್ಲ, ಈಗ ಯಾವ ಅಧಿಕಾರಿ ಕೆಲಸ ಮಾಡುತ್ತಿದ್ದಾರೆಂದು ಹೇಳಲಿ. ಉದಾಹರಣೆಗೆ; ಬೆಂಗಳೂರಿನ ಈಜುಪುರ flyover ಸುಮಾರು ಹತ್ತು ವರ್ಷದಿಂದ ನಡೆಯುತ್ತಿದೆ. ಗುತ್ತಿಗೆದಾರ ಬ್ಲಾಕ್ ಅಸ್ಟ್ ಆದ, ವೈಟ್ ಅಸ್ಟ್ ಆದ ಮತ್ತು ರೆಡ್ ಅಸ್ಟ್ ಆದ ಎನ್ನುತ್ತಾರೆ. ಅವನು ಏನಾದರೂ ಆಗಲಿ. ಆ ಈಜುಪುರದ ಹೌಸಿಂಗ್‌ನಲ್ಲಿ ಬಡವರೆಲ್ಲರನ್ನೂ ಖಾಲಿ ಮಾಡಿಸಿದರು. ಅವರು ಇವತ್ತಿನವರೆಗೂ ಅಲ್ಲಿಗೆ ಬಂದಿಲ್ಲ. ನಾವು ಪದೇ ಪದೇ ಪ್ರತಿ ಅಧಿವೇಶನದಲ್ಲೂ ಮಾನ್ಯ ಸಭಾಪತಿಯವರು ನಮ್ಮನ್ನು ಎರಡು-ಮೂರು ಮೀಟಿಂಗ್ ಕರೆದರು. ನಾನು ವಿಧಾನ ಸೌಧದಿಂದ ಏರ್‌ಪೋರ್ಟ್ flyover ಗೆ ಸರ್ಕಾರ ಏನಾದರೂ ಮಾಡಿ ಎಂದು ಮಾನ್ಯ ಮಂತ್ರಿಗಳಾದ ಶ್ರೀ ಗೋವಿಂದ ಕಾರಜೋಳರವರನ್ನು ಕೇಳಿದೆ. ಮಾನ್ಯ ಸಭಾಪತಿಯವರೆ ತಮಗೆ ಜ್ಞಾಪಕ ಇದೆಯೇ? ಒಂದು ವಾರದಲ್ಲ ಮೀಟಿಂಗ್ ಕರೆಯುತ್ತೇನೆಂದು ಹೇಳಿದರು. ಈಗ ಒಂದೂವರೆ ವರ್ಷವಾಗುತ್ತಾ ಬಂತು, ಆ ಮಂತ್ರಿ ಹೋದರು, ಮತ್ತೊಬ್ಬ ಮಂತ್ರಿ ಬಂದರು. ಆದರೆ, ಮೀಟಿಂಗ್ ಆಗಲಿಲ್ಲ. ಇಷ್ಟೆಲ್ಲಾ ಮಾಡುವಾಗ ಇದರಲ್ಲ ಎರಡು-ಮೂರು ಐಟಿಗಳನ್ನು ಸೇರಿಸಿಯೇ ಇಲ್ಲ. ಏಕೆಂದರೆ, transportation ಗೆ infrastructure ಮುಖ್ಯವಾದುದು. ಆ infrastructure ನಲ್ಲಿ BWSSB, JIO ಮತ್ತು ಅದಾನಿ ಅವರೆಲ್ಲರನ್ನು ಬಿಟ್ಟು ಬಿಟ್ಟಿದ್ದಾರೆ. ಅವರು ಪ್ರತಿದಿನ ಬಂದು ರಸ್ತೆಯನ್ನು ಅಗೆಯುತ್ತಾರೆ. ಈಗ ಸಾರಿಗೆ ನಡೆಯುವುದು ಏನಿದ್ದರೂ ಸಹ infrastructure ಮೇಲೆ. ಆ infrastructure ನಲ್ಲಿ ಅವರನ್ನು ಸಹ ಅದರ ಒಳಗಡೆಗೆ ತೆಗೆದುಕೊಂಡು ಬರಲಿ. ಅವರನ್ನು ಏಕೆ ತರಬಾರದು? ಟ್ರಾಫಿಕ್ ಪೊಲೀಸ್‌ಗೆ ಸಂಬಂಧಪಟ್ಟಂತೆ ಉದಾಹರಣೆ ಹೇಳುವುದಾದರೆ, ನಾವು ಮತ್ತು ನೀವು ಪ್ರತಿ ದಿನ ಓಡಾಡುವಂತಹ ಬಸ್ ಸ್ಟ್ಯಾಂಡಿನಲ್ಲಿ ಎರಡು ಸಿಗ್ನಲ್ ಇದೆ. ಅದು 60 ರಿಂದ 70 ಮೀಟರ್‌ನ ವ್ಯತ್ಯಾಸವಿಲ್ಲ. ಗರಿಷ್ಠ ಅಂದರೆ, 100 ಮೀಟರ್ ಇರಬಹುದು. ಇಲ್ಲಿ ಸಿಗ್ನಲ್ ಬಿಟ್ಟರೆ, ಅಲ್ಲಿ ಸಿಗ್ನಲ್ ಬಿಡುತ್ತದೆ. ಈಗ ಇಲ್ಲಿ ನಿಂತರೆ ಮತ್ತೆ ಅಲ್ಲಿ ನಿಲ್ಲಬೇಕು. ಈಗ ಮುಂಬೈಯಲ್ಲಿ ಐದು ಕಿಲೋಮೀಟರ್‌ವರೆಗೆ ವಾಹನಗಳು ಸುಲಲಿತವಾಗಿ ಚಲಿಸುತ್ತವೆ. ಆದರೆ, ನಮ್ಮ ರಾಜ್ಯದಲ್ಲಿ ಆ ರೀತಿ ಇಲ್ಲ. ಈ ಟ್ರಾಫಿಕ್ ಪೊಲೀಸ್‌ನವರನ್ನು ಏಕೆ ಇಟ್ಟಿದ್ದಾರೆಂದರೆ, ದಂಡ ವಸೂಲು ಮಾಡಿಕೊಂಡು ಅವರು ದುಡ್ಡು ಮಾಡಿಕೊಳ್ಳುತ್ತಾರೆ. ಈಗ ಟ್ರಾಫಿಕ್ ನಿರ್ವಹಣೆ ಮಾಡುವುದು ಕೆಲಸವಲ್ಲ. ಜನರು ಎಲ್ಲಿ ಸತ್ತು ಹೋಗುತ್ತಾರೋ ಎಂದು ಒಂದೊಂದು ಬಾರಿ ಭಯವಾಗುತ್ತದೆ, ಆ ರೀತಿಯಲ್ಲಿ ಟ್ರಾಫಿಕ್ ಪೊಲೀಸ್‌ನವರು ಅಡ್ಡ ಬರುತ್ತಾರೆ. ಅವರು ಕಳ್ಳರ ರೀತಿಯಲ್ಲಿ ಸಂಧಿಗಳಲ್ಲಿ ನಿಂತುಕೊಳ್ಳುತ್ತಾರೆ. ಅವರು ಫೈನ್ ಹಾಕಲಿ ಮತ್ತು ಟ್ರಾಫಿಕ್

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಿರ್ವಹಣೆ ಮಾಡುವುದಕ್ಕೆ ಅಭ್ಯಂತರವಿಲ್ಲ. ಇವತ್ತಿನ ತಂತ್ರಜ್ಞಾನದಲ್ಲಿ ಲೈಟ್ ಮತ್ತು ಕ್ಯಾಮರಾಗಳಿವೆ. ಇದರಿಂದ ಅವರಿಗೆ ಏನು ಬೇಕಾದರೂ ಸಿಗುತ್ತದೆ. ಇವತ್ತು ಆನ್‌ಲೈನ್‌ನಲ್ಲಿ ಮಾಡಬಹುದು. ಆದರೆ, ಇನ್ನು ಮಾಡುವಂತಹ ಕೆಲಸ ಆಗಬೇಕು. ಇದರಲ್ಲಿ ಇನ್ನು ಜನರಿಗೆ ತೆರಿಗೆ ಹಾಕುತ್ತೇವೆ ಎನ್ನುತ್ತಾರೆ. ಬೆಂಗಳೂರಿನಲ್ಲಿ ಪ್ರತಿಯೊಂದಕ್ಕೂ ಸಹ ತೆರಿಗೆ ಹಾಕುತ್ತಾರೆ. ಈಗ ಅಲ್ಲಿ ಲೈಬ್ರರಿ ಸೆಸ್ ಎಂದು ಸಂಗ್ರಹ ಮಾಡುತ್ತಾರೆ. ಈ ರೀತಿ ಸರ್ಕಾರ ಸಂಗ್ರಹ ಮಾಡಿ, ಲೈಬ್ರರಿಗೆ ಹಣವನ್ನೇ ಕೊಡುವುದಿಲ್ಲ. ಈ ರೀತಿ ಸಂಗ್ರಹ ಮಾಡಿದ ಹಣ ಯಾವ Head ಗೆ ಎಂದು ಇರುತ್ತದೋ ಆ Head ಗೆ ಅದನ್ನು transfer ಮಾಡಬೇಕಲ್ಲವೇ?

(ಮುಂದು)

(1259) 28.12.2022 02.00 LL-VK

(ಉಪ ಸಭಾಪತಿಯವರ ಉಪಸ್ಥಿತಿ)

**ಶ್ರೀ ಯು.ಬಿ. ವೆಂಕಟೇಶ್(ಮುಂದು):-**

400 ಕೋಟಿ ರೂಪಾಯಿಗಳಷ್ಟು ಹಣವನ್ನು ಬಿ.ಬಿ.ಎಂ.ಪಿ. ಬಾಕಿ ಇಟ್ಟುಕೊಂಡಿರುವುದನ್ನು ಭರವಸೆ ಸಮಿತಿಯಲ್ಲಿ ನಾವು ನೋಡುತ್ತಿದ್ದೇವೆ. ಅದನ್ನು ಯಾವಾಗ ಕೊಡುತ್ತಾರೆ ಎಂದು ಕೇಳಿದರೆ, ಮುಂದಿನ 4 ವರ್ಷ, 10 ವರ್ಷಗಳಲ್ಲಿ ಕೊಡುತ್ತೇವೆಂದು ಹೇಳುತ್ತಾರೆ. ಜನರ ಹತ್ತಿರ ಯಾವ ಉದ್ದೇಶಕ್ಕಾಗಿ ತೆರಿಗೆ ವಸೂಲಿ ಮಾಡಲಾಗುತ್ತದೆ, ಅದರದ್ದೇ ಆದಂತಹ separate Head ಮಾಡಬೇಕು. ಅದನ್ನು ಮಾಡದೇ ಎಲ್ಲಾ ತೆರಿಗೆ ಹಣವನ್ನು ಒಂದೇ ಅಕೌಂಟ್‌ಗೆ ಹಾಕಿಕೊಂಡು ಖರ್ಚು ಮಾಡಿಕೊಂಡರೆ, ಆ ಉದ್ದೇಶ ಈಡೇರದೇ ಇದ್ದರೆ ಹೇಗೆ? ಬೆಂಗಳೂರು ಬಗ್ಗೆ ಮಾನ್ಯ ಸುನೀಲ್‌ವರರು ಚೆನ್ನಾಗಿ ಹೇಳಿದರು. ಈ ಬೆಂಗಳೂರು ನಗರ ಒಂದೇ ಈ ಪ್ರಪಂಚದಲ್ಲಿ ಅತೀ ಹೆಚ್ಚು ಪ್ರಖ್ಯಾತಿಯಾಗಿರುವ ನಗರ. ಏಕೆಂದರೆ, ಸುಮಾರು 500 ಮಿಲಿನ್ ನ್ಯಾಷನಲ್ ಕಂಪನಿಗಳು ಮತ್ತು 450 Research and Development ಕಂಪನಿಗಳು ಇವೆ. ಉದಾಹರಣೆಗೆ, ಲಂಡನ್‌ನ ಟ್ರೈನ್ ವಿಚಾರವನ್ನು ಕೇಳಿದರೆ, ಬನ್ನೇರುಘಟ್ಟದಲ್ಲಿರುವ ಕಛೇರಿಯಲ್ಲಿ 8-02 ಗಂಟೆಗೆ ಬರುತ್ತದೆ ಎಂದು ಹೇಳುತ್ತಾರೆ. Amex card ಬಗ್ಗೆ ಕೇಳಿದರೆ, ಬೆಂಗಳೂರಿನಿಂದ ಹೇಳುತ್ತಾರೆ. ಬೆಂಗಳೂರಿನ ಐ.ಐ. & ಬಿ.ಐ. ಯಲ್ಲಿ ಸುಮಾರು 40 ಲಕ್ಷ ಜನ ಕೆಲಸ ಮಾಡುತ್ತಾರೆ. Who are drawing a

salary of more than one lakh. ಸುಮಾರು 40 ಲಕ್ಷ ಜನ 1 ಲಕ್ಷ ರೂಪಾಯಿಗಿಂತಲೂ ಹೆಚ್ಚಿಗೆ ವೇತನ ಪಡೆಯುವವರು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಮಳೆ ಬಂದಾಗ, ಅವರ ಗತಿ ಏನಾಯಿತು? ಈ ದೇಶದ ಜನತೆಗೆ ಅಷ್ಟೇ ಅಲ್ಲದೇ, ನ್ಯೂಯಾರ್ಕ್ ಟೈಪ್ಸ್‌ನಲ್ಲಿ ಮುಖಪುಟದಲ್ಲೆಯೂ ಸಹ ವರದಿಯಾಗಿರುತ್ತದೆ. ಆಗಲೇ ನನ್ನ ಸ್ನೇಹಿತರಾದ ಮಾನ್ಯ ಸದಸ್ಯರೊಬ್ಬರು ಮಾತನಾಡುತ್ತಾ, 5<sup>th</sup> worst traffic city ಎಂದು ಹೇಳಿದರು. ಈ ರೀತಿಯಾಗಿ ಸರ್ಕಾರ ತರುವಂತಹ ಕಾರ್ಯಕ್ರಮಗಳಲ್ಲಿ ಈ ರೀತಿಯ ಕೆಲಸಗಳನ್ನು ಜಾಸ್ತಿ ಮಾಡಬೇಕು. ಈ ತಿದ್ದುಪಡಿ ವಿಧೇಯಕವನ್ನು ತಂದಿರುವುದಕ್ಕೆ ನಮ್ಮ ಅಭ್ಯಂತರವೇನು ಇಲ್ಲ. ನಾವು ಇದನ್ನು ಸ್ವಾಗತ ಮಾಡಿದ್ದೇವೆ. ಆದರೆ, ಕೆಲವು ಅಂಶಗಳನ್ನು ಸೇರಿಸಿ, ಅನುಷ್ಠಾನ ಮಾಡಿ, ಜನರಿಗೆ ಸಹಾಯವಾಗುವಂತಹ ರೀತಿ, ಜನಪ್ರತಿನಿಧಿಗಳನ್ನು ಇದರಲ್ಲಿ ಸೇರಿಸಬೇಕು. ಅದರ ಬದಲಾಗಿ, ಕೇವಲ ಅಧಿಕಾರಿಗಳನ್ನು ಇದರಲ್ಲಿ ಸೇರಿಸಬಾರದು. ಮಾನ್ಯ ಮುಖ್ಯಮಂತ್ರಿಗಳು ಬೆಂಗಳೂರು ನಗರಕ್ಕೆ ಅವರೇ ಉಸ್ತುವಾರಿಯಾಗಿರುತ್ತಾರೆ. ಅವರು ಯಾವುದನ್ನು ನೋಡಬೇಕು ಸ್ವಾಮಿ? ಅವರು ಬೆಂಗಳೂರು ನಗರವನ್ನು ನೋಡುವುದೇ, ಈ ರಾಜ್ಯವನ್ನು ನೋಡುವುದೇ, ಮಂತ್ರಿಗಳನ್ನು ನೋಡುವುದೇ, ಎಂ.ಎಲ್.ಎ.ಗಳನ್ನು ನೋಡುವುದೇ ಅಥವಾ ವಿರೋಧ ಪಕ್ಷದವರನ್ನು ನೋಡುವುದೇ? ಅದಕ್ಕಾಗಿ, ಇದರಲ್ಲಿ ಯಾರಾದರೂ dedicated ಅನ್ನು ಕೊಡಬೇಕು. ಇಷ್ಟು ಮಾತನ್ನು ಹೇಳಿ ನನ್ನ ಮಾತನ್ನು ಮುಕ್ತಾಯಗೊಳಿಸುತ್ತೇನೆ.

**ಶ್ರೀ ಬಿ.ಕೆ. ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ಈ ವಿಧೇಯಕದ ಮೇಲಿನ ಚರ್ಚೆಯನ್ನು ಭೋಜನ ವಿರಾಮದ ನಂತರ ಮುಂದುವರಿಸಿ. ಏಕೆಂದರೆ, ಸದರಿ ವಿಧೇಯಕದ ಮೇಲೆ ಇನ್ನು 3-4 ಜನ ಸದಸ್ಯರು ಮಾತನಾಡುತ್ತಾರೆ. ಇದು ಬೆಂಗಳೂರಿಗೆ ಸಂಬಂಧಿಸಿದ ಪ್ರಮುಖವಾದಂತಹ ವಿಚಾರ.

**ಉಪ ಸಭಾಪತಿಯವರು:-** ಈ ಬಗ್ಗೆ ತಾವೇ ನಿರ್ಧಾರ ಮಾಡಿ. ತಾವೆಲ್ಲರೂ 2-3 ನಿಮಿಷಗಳ ಅವಧಿಯಲ್ಲಿ ತಮ್ಮ ಮಾತನ್ನು ಮುಗಿಸುವುದಾದರೆ ಈ ವಿಧೇಯಕದ ಮೇಲಿನ ಚರ್ಚೆಯನ್ನು ಪೂರ್ಣಗೊಳಿಸೋಣ.



**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಇದು ಬೆಂಗಳೂರಿನ ಸಮಸ್ಯೆಯಾಗಿದೆ. ಬಹಳ ವರ್ಷಗಳಿಂದ ಆ ಸಮಸ್ಯೆಗೆ ಪರಿಹಾರ ಸಿಕ್ಕಿರುವುದಿಲ್ಲ. ಭೋಜನ ವಿರಾಮದ ನಂತರ 3-4 ಜನ ಸದಸ್ಯರು ಮಾತನಾಡುತ್ತಾರೆ. ಆ ನಂತರ ಮಾನ್ಯ ಮಂತ್ರಿಗಳು ಅದಕ್ಕೆ ಉತ್ತರ ನೀಡಲಿ. ನಾವೇನು ಈ ವಿಧೇಯಕಕ್ಕೆ ವಿರೋಧ ಮಾಡುತ್ತಿಲ್ಲ. ಈ ಬಗ್ಗೆ ಸ್ವಲ್ಪ ಚರ್ಚೆಯಾಗಲಿ. ದಯಮಾಡಿ, ಭೋಜನ ವಿರಾಮದ ನಂತರ ನಮಗೆ ಮಾತನಾಡುವುದಕ್ಕೆ ಅವಕಾಶ ನೀಡಿ.

**ಶ್ರೀ ಟಿ.ಎ. ಶರವಣ (ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಬೆಂಗಳೂರು ಕ್ಷೇತ್ರವನ್ನು ಪ್ರತಿನಿಧಿಸುವಂತಹ ಸದಸ್ಯರಿಗೆ ತಾವು ಅವಕಾಶ ನೀಡಬೇಕು.

**ಉಪ ಸಭಾಪತಿಯವರು:-** ಇನ್ನು ಮೂರು ವಿಧೇಯಕಗಳು ಪಾಸ್ ಆಗಬೇಕಾಗಿರುತ್ತದೆ. ಅವೆಲ್ಲದಕ್ಕೂ ಸಮಯ ಹೊಂದಾಣಿಕೆ ಮಾಡಬೇಕಲ್ಲವೇ? ಆದಾಗ್ಯೂ, ಕೆಲವು ಸದಸ್ಯರು ಈಗಾಗಲೇ ಈ ವಿಧೇಯಕದ ಮೇಲೆ ಸಾಕಷ್ಟು ಬೆಳಕು ಚೆಲ್ಲಿದ್ದಾರೆ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ದಯಮಾಡಿ ಭೋಜನ ವಿರಾಮದ ನಂತರ ಈ ವಿಧೇಯಕದ ಮೇಲಿನ ಚರ್ಚೆಯನ್ನು ಮುಂದುವರಿಸಿ. ಮಾನ್ಯ ಮಂತ್ರಿಗಳು ಇಂತಹ ನೂರು ವಿಧೇಯಕಗಳನ್ನು ಹ್ಯಾಂಡಲ್ ಮಾಡುತ್ತಾರೆ. ಏನು ತೊಂದರೆ ಇಲ್ಲ.

**ಶ್ರೀ ನಸೀರ್ ಅಹಮದ್ (ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಇದು ಬಹಳ ಪ್ರಮುಖವಾದಂತಹ ವಿಧೇಯಕ. ಇದರ ಮೇಲೆ ಚರ್ಚೆ ಮಾಡುವುದಕ್ಕೆ ತಾವು ಅವಕಾಶ ಕೊಡುವುದಿಲ್ಲವೆಂದರೆ ಹೇಗೆ?

**ಉಪ ಸಭಾಪತಿಯವರು:-** ಹಾಗಾದರೆ, ಈ ವಿಧೇಯಕದ ಮೇಲೆ ಇನ್ನು 15 ನಿಮಿಷಗಳಲ್ಲಿ ತಮ್ಮ ಚರ್ಚೆಯನ್ನು ಪೂರ್ಣಗೊಳಿಸಿ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ತಮಗೂ ಶಕ್ತಿಯಿದೆ ಮತ್ತು ಮಾನ್ಯ ಮಂತ್ರಿಗಳಿಗೂ ಶಕ್ತಿ ಇದೆ. ಆದರೆ, ಬೇರೆಯವರಿಗೆ ಆ ಶಕ್ತಿ ಇಲ್ಲ. ದಯಮಾಡಿ, ಭೋಜನ ವಿರಾಮದ ನಂತರ ಇದನ್ನು ಚರ್ಚೆಗೆ ತೆಗೆದುಕೊಳ್ಳಿ.

**ಉಪ ಸಭಾಪತಿಯವರು:-** ಸದನವನ್ನು ಮಧ್ಯಾಹ್ನ ೦೩-೦೦ ಗಂಟೆಯವರೆಗೆ ಮುಂದೂಡುತ್ತಿದ್ದೇನೆ.

(1260) 28.12.2022/3.10/ಎಸ್‌ಕೆ-ಬಿಎನ್‌ಎಸ್

(ಭೋಜನ ವಿರಾಮಕ್ಕಾಗಿ ಮಧ್ಯಾಹ್ನ ೨ ಗಂಟೆ ೩ ನಿಮಿಷಗಳಿಗೆ ಮುಂದೂಡಲ್ಪಟ್ಟ ಸದನವು ಪುನಃ ಮಧ್ಯಾಹ್ನ ೩ ಗಂಟೆ 13 ನಿಮಿಷಗಳಿಗೆ ಸಮಾವೇಶಗೊಂಡಿತು)

(ಮಾನ್ಯ ಉಪಸಭಾಪತಿಯವರು ಪೀಠವನ್ನು ಅಲಂಕರಿಸಿದರು)

**ಉಪ ಸಭಾಪತಿಯವರು:-** ಶ್ರೀ ಎಂ. ನಾಗರಾಜುರವರೇ, ತಾವು ಬೇಗ ಮಾತನಾಡಿ ಮುಗಿಸಿ. ಇನ್ನೂ ಮೂರು ವಿಧೇಯಕಗಳಿವೆ.

ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕ, 2022 ರ ಬಗ್ಗೆ  
ಮಂದುವರೆದ ಚರ್ಚೆ

**ಶ್ರೀ ಎಂ. ನಾಗರಾಜು (ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕ, 2022 ರ ಬಗ್ಗೆ ಪ್ರಸ್ತಾಪ ಮಾಡಲು ನನಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳನ್ನರ್ಪಿಸುತ್ತೇನೆ.

ನಾನು ಈ ವಿಧೇಯಕವನ್ನು ಸ್ವಾಗತ ಮಾಡುತ್ತಾ, ಕೆಲವು clarifications ಕೇಳುವುದಕ್ಕೆ ಇಚ್ಛೆಪಡುತ್ತೇನೆ. ಬೆಂಗಳೂರು ನಗರ ಇಡೀ ವಿಶ್ವದಲ್ಲಯೇ ಅತಿ ವೇಗವಾಗಿ ಬೆಳೆಯುತ್ತಿರುವಂತಹ ನಗರವಾಗಿದೆ. ಬೆಂಗಳೂರು ನಗರದಲ್ಲ ಸುಮಾರು ಒಂದು ಕೋಟಿ ಮೂವತ್ತು ಲಕ್ಷ ಜನರು ವಾಸ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡುತ್ತಿರುವಂತಹ ಜಾಗದಲ್ಲ ಸುಮಾರು ಒಂದು ಕೋಟಿಗಿಂತ ಹೆಚ್ಚು ವಾಹನಗಳು ಪ್ರತಿ ದಿನ ಸಂಚರಿಸುತ್ತಿರುವ ಯಾವುದಾದರೂ ನಗರವಿದ್ದರೆ, ವಿಶ್ವದಲ್ಲ ಅದು ಬೆಂಗಳೂರು ಮಹಾನಗರ ಎಂದು ಹೇಳಬಹುದು. ಈ ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯಾಗುವಂತಹ ಸಂದರ್ಭದಲ್ಲಿ ಸುಮಾರು 110 ಗ್ರಾಮಗಳನ್ನು ಸೇರಿಸಿಕೊಂಡಿರುತ್ತಾರೆ. ನಾವು ಎಲ್ಲಾ ಗ್ರಾಮಗಳನ್ನು ಸೇರಿಸಿಕೊಂಡು ಒಂದು coordination ಇರಬೇಕು. ಎಲ್ಲಾ ಮೂಲಭೂತ ಸೌಲಭ್ಯಗಳು ಕೊಡುವಂತಹ ಎಲ್ಲಾ ಸಂಸ್ಥೆಗಳು ಒಂದೇ umbrella ದಲ್ಲಿ ಬರಬೇಕು ಎನ್ನುವ ಕಾರಣಕ್ಕೋಸ್ಕರ ಈ ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರವನ್ನು ರಚನೆ ಮಾಡಿದ್ದಾರೆ ಎಂದು ನಾನು ತಿಳಿದುಕೊಂಡಿದ್ದೇನೆ. ಇದರಲ್ಲಿ BMTC ಮತ್ತು ಪೊಲೀಸ್ ಇಲಾಖೆಯನ್ನು confidence ಗೆ ತೆಗೆದುಕೊಂಡಿದ್ದು, ಈ ವಿಚಾರದಲ್ಲಿ ಹಲವಾರು ಇಲಾಖೆಗಳನ್ನು ಸೇರಿಸಿಕೊಂಡು ಒಂದು ಪ್ರಾಧಿಕಾರವನ್ನು ಮಾಡಿರುವ ಬಗ್ಗೆ ನಾನು ಸ್ವಾಗತ ಮಾಡುತ್ತೇನೆ. ಇನ್ನು ಹಲವಾರು ವಿಚಾರಗಳ ಬಗ್ಗೆ ಗಮನಹರಿಸಬೇಕಾಗಿತ್ತು ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಇವತ್ತಿನ ದಿವಸ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಒಂದು ಕಡೆ ಮೂಲಭೂತ ಸೌಲಭ್ಯಗಳನ್ನು ಕೊಡುವಂತಹ ಸಂದರ್ಭದಲ್ಲಿ ಮತ್ತು ಬಿ.ಎಂ.ಟಿ.ಸಿ.ಯ ಸುಮಾರು 6500 ಬಸ್‌ಗಳ ಸಂಚಾರ, ಅದರಿಂದಾಗುವ ವಾಹನ ದಟ್ಟಣೆ, pollution ಜಾಸ್ತಿಯಾಗಿರುವಂತಹ ಸಂದರ್ಭಗಳಲ್ಲಿ public transport promote ಮಾಡುವಂತಹ ಬಹು ದೊಡ್ಡ ಯೋಜನೆಯನ್ನು ಇಟ್ಟುಕೊಂಡು ಈ ಪ್ರಾಧಿಕಾರವನ್ನು ರಚನೆ ಮಾಡಿದ್ದಾರೆ ಎಂದು ನಾನು ತಿಳಿದುಕೊಂಡಿದ್ದೇನೆ. ಈ pollution ಮತ್ತು ವಾಹನ ದಟ್ಟಣೆ, ಕಡಿಮೆ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಬೆಂಗಳೂರನ್ನು ಯಾರು ಯಾರು ಪ್ರೀತಿ ಮಾಡುತ್ತಾರೋ, ಅವರೆಲ್ಲರೂ ಇದರ ಬಗ್ಗೆ ಕಾಳಜಿ ವಹಿಸುವಂತಹ ಒಂದು ಸಮಸ್ಯೆಯಿರುವುದರಿಂದ, ನಾನು ಕೇಳುತ್ತಿರುವುದೇನೆಂದರೆ, public transport promote ಮಾಡುವುದಕ್ಕೋಸ್ಕರ ಬೇರೆ ಬೇರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಯಾವ ರೀತಿಯಾಗಿ public transport ಗೆ ಇರುವಂತಹ ಸೌಲಭ್ಯ ಮತ್ತು ಸೌಕರ್ಯಗಳನ್ನು ಕೊಡುವುದಕ್ಕೆ ಈ ಪ್ರಾಧಿಕಾರದಲ್ಲಿ ಅನುವು ಆಗುವಂತಹ ರೀತಿಯಲ್ಲಿ ಕೆಲಸ ಮಾಡಿದ್ದಾರೆಂದು ನಾನು ತಿಳಿದುಕೊಂಡಿದ್ದೇನೆ. ಹಲವಾರು ಇಲಾಖೆಗಳನ್ನು ಸೇರಿಸಿಕೊಂಡು ಒಂದು coordination

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇರಬೇಕೆನ್ನುವ ಕಾರಣಕ್ಕೋಸ್ಕರ ಮಾಡಿರುವ ಸಂದರ್ಭದಲ್ಲಿ ಒಂದೆರಡು ಇಲಾಖೆಗಳನ್ನು ಬಿಟ್ಟಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಒಂದು ವೇಳೆ ಆ ಇಲಾಖೆಗಳನ್ನು ಸೇರಿಸಿದ್ದರೆ, ನಾನು ನನ್ನ ಮಾತನ್ನು ವಾಪಸ್ಸು ತೆಗೆದುಕೊಳ್ಳುತ್ತೇನೆ. ಏಕೆಂದರೆ, BESCOM agency ಯನ್ನು ಇದರಲ್ಲಿ ತೆಗೆದುಕೊಂಡಿಲ್ಲ. BWSSB, BESCOM, BMTC ಕೂಡ ಮೂಲಭೂತವಾದ ಸೌಲಭ್ಯ ಕೊಡುವಂತಹ ಕೆಲಸ ಮಾಡುತ್ತದೆ. Traffic police ನವರು ಅವರ ಸೇವೆಯನ್ನು ಮಾಡುತ್ತಾರೆ. ಬಿ.ಡಿ.ಎ., ಮೂಲಭೂತ ಸೌಲಭ್ಯ ಕೊಡುವಂತಹ ಕೆಲಸವನ್ನು ಎಲ್ಲವೂ ಒಟ್ಟಾರೆಯಾಗಿ ಮಾಡುತ್ತಾರೆ. ಬೆಂಗಳೂರಿನಲ್ಲಿ ಅವ್ಯವಸ್ಥೆಯಾಗಿರುವುದಕ್ಕೆ ಕಾರಣಗಳು ಏನೆಂದರೆ, there is no coordination between each and every department. ಮೂಲಭೂತ ಸೌಲಭ್ಯ ಕೊಡುವಂತಹ ಸಂಸ್ಥೆಗಳಲ್ಲಿ coordination ಇಲ್ಲದೇ ಇರುವ ಕಾರಣಕ್ಕೋಸ್ಕರ ಮತ್ತು ಬೆಂಗಳೂರು ನಗರದಲ್ಲಿ ಸುಮಾರು 1 ಕೋಟಿ 30 ಲಕ್ಷ ಜನರು ವಾಸ ಮಾಡುವಂತಹ ನಗರದಲ್ಲಿ ಒಂದು ಕೋಟಿಗಿಂತ ಹೆಚ್ಚು ವಾಹನಗಳಿವೆ ಎನ್ನುವುದಾದರೆ, ಖಂಡಿತವಾಗಿಯೂ ಇದು ಬಹಳ ವಿಪರ್ಯಾಸ ಮತ್ತು ದುರ್ದೈವದ ಸಂಗತಿ ಎಂಬ ಮಾತನ್ನು ಹೇಳುತ್ತೇನೆ. ಇಷ್ಟೊಂದು ದೊಡ್ಡ ನಗರಕ್ಕೆ ಈಗ ಇರುವಂತಹ ಬಿ.ಎಂ.ಟಿ.ಸಿ; ಏಕೆ ಈ ವಿಚಾರಗಳನ್ನು ಸ್ಪಷ್ಟವಾಗಿ ಹೇಳುವುದಕ್ಕೆ ಬಯಸುತ್ತೇನೆಂದರೆ, ನನಗೆ ಬಿ.ಎಂ.ಟಿ.ಸಿ., ಅಧ್ಯಕ್ಷನಾಗಿ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿತ್ತು. ಆ ಸಂದರ್ಭದಲ್ಲಿ ನೋಡಿದಾಗ, ಒಂದು ಕೋಟಿ ಮೂವತ್ತು ಲಕ್ಷ ಜನರಿಗೆ ಬಸ್‌ನ ವ್ಯವಸ್ಥೆ ಕೇವಲ ಸುಮಾರು 6500 ಬಸ್‌ಗಳನ್ನು ಇಟ್ಟಿರುವಂತಹದ್ದು. ಅದನ್ನು ಸುಮಾರು 12,000 ಬಸ್‌ಗಳನ್ನಾಗಿ ಮಾಡಿ, ಕೈಗೆಟುಕುವ ದರದಲ್ಲಿ ಟಿಕೆಟ್ ದರಗಳನ್ನು ನಿಗದಿಪಡಿಸಿದ್ದಾದರೆ, ಖಂಡಿತವಾಗಿಯೂ ಕೂಡ ದ್ವಿಚಕ್ರ ವಾಹನದಲ್ಲಿ ಸಂಚರಿಸುವಂತಹ ಜನರು ಸಹ ಬಸ್‌ಗಳನ್ನು ಸಂಚಾರಕ್ಕಾಗಿ ಅಳವಡಿಸಿಕೊಳ್ಳುವಂತಹದ್ದಕ್ಕೆ ಜನರಿಗೆ ಬಹಳ ಉಪಯೋಗವಾಗುತ್ತದೆ. ಅದರ ಜೊತೆಗೆ ಹೇಳುವುದಾದರೆ, BESCOM ನವರು ಅವರದೇನಾದರೂ tariff raise ಮಾಡಬೇಕೆಂದಾದರೆ, ಅವರದೇ ಆದಂತಹ mechanism ಮಾಡಿಕೊಂಡಿರುವ ಸಂದರ್ಭದಲ್ಲಿ ಬಿ.ಎಂ.ಟಿ.ಸಿ., ಬಸ್ ಟಿಕೆಟ್ ದರ ಹೆಚ್ಚಿಸುವುದು ಅಥವಾ ಡೀಸೆಲ್‌ನ ದರ ಜಾಸ್ತಿಯಾಗಿರುವ ಸಂದರ್ಭದಲ್ಲಿ ಅಥವಾ ಅವರಿಗೆ ನಷ್ಟ ಹೊಂದಿದ ಸಂದರ್ಭದಲ್ಲಿ ಟಿಕೆಟ್ ದರ ಜಾಸ್ತಿ ಮಾಡಿದಾಗ, social obligation

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಗೋಸ್ಕರ ಅವರಿಗೆ ಆ ಹಕ್ಕನ್ನು ಕೊಟ್ಟಿರುವುದಿಲ್ಲ. ಸರ್ಕಾರದ ಮುಂದೆ ಬಂದು ಬೇಡಬೇಕಾಗುತ್ತದೆ. ಹಾಗಾಗಿ, ಈ ಪ್ರಾಧಿಕಾರದಲ್ಲಿ ಅವರು machinery ಕೂಡ ಉಪಯೋಗಿಸಿಕೊಳ್ಳಬೇಕಾಗುತ್ತದೆ. ಸಂಸ್ಥೆಗಳು ಉಳಿಯುವಂತಹ ವಿಚಾರದಲ್ಲಿ ಕೆಲಸ ಮಾಡುವಂತಹ ಆಲೋಚನೆಗಳು ಇರಬೇಕಾಗುತ್ತದೆ. As and when the expenditure is more for public transport, ಅದನ್ನು ಕೊಡುವಂತಹ ಕೆಲಸ ಮತ್ತು ಅದಕ್ಕೆ ಪರ್ಯಾಯವಾಗಿ ಬರುವಂತಹ tariff raise ಮಾಡತಕ್ಕಂಥ ವ್ಯವಸ್ಥೆಯನ್ನು ಮಾಡಿಕೊಡಬೇಕಾಗುತ್ತದೆ. ಆದರೆ ನಾಗರಿಕರ ಮೇಲೆ ಅದರ ಹೊರೆ ಹಾಕಬಾರದು ಎನ್ನುವ ರೀತಿಯಲ್ಲಿ ಅವರಿಗೆ powers ಕೊಟ್ಟಿದ್ದೀರಾ ಎನ್ನುವ ವಿಚಾರವನ್ನು ಕೇಳುತ್ತಿದ್ದೇನೆ. ಪ್ರಾಧಿಕಾರದ ಬಗ್ಗೆ ನಾನು ಕೇಳುವುದೇನೆಂದರೆ, public transport ಅನ್ನು ಎಷ್ಟು ಕಡಿಮೆ ಬೆಲೆಯಲ್ಲಿ ಕೊಡಲಾಗುತ್ತದೆಯೋ ಅಷ್ಟು ಕಡಿಮೆ ಬೆಲೆಯಲ್ಲಿ ಕೊಟ್ಟಿದ್ದಾದರೆ, ಖಂಡಿತವಾಗಿಯೂ ದ್ವಿಚಕ್ರ ವಾಹನದಲ್ಲಿ ಹೋಗುವಂತಹ ಮಧ್ಯಮ ವರ್ಗದ ಜನರು ಮತ್ತು ಬಡತನದಲ್ಲಿರುವಂತಹ ಜನರು ಪ್ರತಿ ದಿನ ತನ್ನ ಕಾರ್ಯವೈಖರಿಗೋಸ್ಕರ ಓಡಾಡುವುದಕ್ಕಾಗಿ ಬಸ್‌ಗಳನ್ನು ಉಪಯೋಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎನ್ನುವುದು ನನ್ನ ಭಾವನೆಯಾಗಿದೆ. ಈ ಪ್ರಾಧಿಕಾರದಲ್ಲಿ ಬಸ್ ಟಿಕೆಟ್‌ಗಳ ದರವನ್ನು decide ಮಾಡುವುದಕ್ಕೆ ಅಧಿಕಾರ ಕೊಟ್ಟಿದ್ದೀರಾ ಎಂಬ ಬಗ್ಗೆ ನಾನು ಕಾನೂನು ಸಚಿವರಿಗೆ ಕೇಳಬಯಸುತ್ತೇನೆ. ನಾನು ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಬೇಕು. ಏಕೆಂದರೆ, ಬೆಂಗಳೂರು ಮಹಾನಗರ ಸಾರಿಗೆ ವತಿಯಿಂದ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ ದಿವಸದಂದು ಎಲ್ಲರಿಗೂ free ride ಅನ್ನು ಕೊಟ್ಟಿದ್ದರು. ಇದನ್ನು ನಂಬುತ್ತೀರಾ ಇಲ್ಲವೋ, ಅಂದಿನ ದಿನ ಎಲ್ಲಾ ಬಸ್‌ಗಳು overflow ಆಗಿ ಹೋಗುತ್ತಿದ್ದವು. ಅದು ಏನು ತೋರಿಸುತ್ತಿತ್ತು ಎಂದರೆ, ಜನರು ಬಸ್‌ಗಳಲ್ಲಿ ಸಂಚರಿಸುವ ವಿಚಾರದಲ್ಲಿ ವಿರೋಧವಿಲ್ಲ. ಬಸ್‌ಗಳನ್ನು ಪ್ರೀತಿ ಮಾಡುತ್ತಾರೆ, ಬಸ್‌ಗಳಲ್ಲಿ ಓಡಾಡುತ್ತಾರೆ. ಜನರಿಗೆ ಕೈಗೆಟುಕುವ ದರದಲ್ಲಿ ಟಿಕೆಟ್ ಸಿಗದೇ ಇರುವ ಕಾರಣಕ್ಕೋಸ್ಕರ ಮೂಲಭೂತ ಸೌಲಭ್ಯಗಳಲ್ಲೊಂದಾದ public transport ನ್ನು strengthen ಮಾಡಬೇಕು ಎನ್ನುವ ಆಶಯವನ್ನಿಟ್ಟು ನಾನು ಈ ವಿಚಾರವನ್ನು ಹೇಳುತ್ತಿದ್ದೇನೆ. Fare fixation of bus tickets should also be considered in this matter ಎನ್ನುವಂತಹ ವಿಚಾರವನ್ನು ಹೇಳುತ್ತಿದ್ದೇನೆ. ಅದರ ಜೊತೆಗೆ ಮೆಜೆಸ್ಟಿಕ್ ಎನ್ನುವಂತಹ ಜಾಗವೂ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇಡೀ ಕರ್ನಾಟಕದಲ್ಲೂ ಅತಿ ಬೆಲೆ ಬಾಳುವಂತಹ ಜಾಗ. ಅಲ್ಲ 28 ಎಕರೆ ಜಮೀನು ಇರುವಂತಹ ಜಾಗದಲ್ಲ ಕೆ.ಎಸ್.ಆರ್.ಟಿ.ಸಿ., ಮತ್ತು ಬಿ.ಎಂ.ಟಿ.ಸಿ., ಬಸ್ ನಿಲ್ದಾಣಗಳು ಇರುವ ಜಾಗದಲ್ಲ ನಾವು ಕೇವಲ ಬಸ್‌ಗಳು ಬಂದು ಪಾರ್ಕಿಂಗ್ ಮಾಡಿ, ಜನರನ್ನು pickup ಮಾಡುವಂತಹ ರೀತಿಯಲ್ಲ ಆ ಜಾಗವನ್ನು ಉಪಯೋಗಿಸಿಕೊಂಡಿದ್ದೇವೆ. I think the Government should put little more efforts in this matter. ಆ ಜಾಗವನ್ನು ಯಾವ ರೀತಿ monetize ಮಾಡುವುದಕ್ಕಾಗುತ್ತದೆಯೋ ಆ ರೀತಿ ಅಲ್ಲ ಬರುವಂತಹ ಜಾಗವನ್ನು monetize ಮಾಡಿ, ಯಾವ ರೀತಿ ಬೆಂಗಳೂರು ಮಹಾನಗರ ಸಾರಿಗೆಯನ್ನು ಆರ್ಥಿಕವಾಗಿ ಸದೃಢಗೊಳಿಸುವುದಕ್ಕೆ ಸಾಧ್ಯವಾಗುತ್ತದೆ ಎನ್ನುವ ಬಗ್ಗೆ ಪ್ರಾಧಿಕಾರ ಚಿಂತನೆ ಮಾಡುತ್ತದೆಯೇ ಎಂಬ ವಿಚಾರಗಳನ್ನು ನಾನು ಮಾನ್ಯ ಕಾನೂನು ಸಚಿವರಲ್ಲಿ ಕೇಳಬಯಸುತ್ತೇನೆ. ಏಕೆಂದರೆ, ಯಾವುದೇ ದೂರದೃಷ್ಟಿ ಇಲ್ಲದೇ ಮಾಡುವ ವಿಚಾರಗಳು ಮತ್ತು ವಿಧೇಯಕಗಳನ್ನು ತಂದು ಅಧಿಕಾರವನ್ನು ವಿಕೇಂದ್ರೀಕರಣವನ್ನು ಮಾಡುತ್ತಿದ್ದೇವೆ, ಜನರಿಗೋಸ್ಕರ ಅಧಿಕಾರವನ್ನು ಇನ್ನು ಸರಳೀಕರಣ ಮಾಡುತ್ತಿದ್ದೇವೆ ಎನ್ನುವ ಕಾರಣಕ್ಕೋಸ್ಕರವಾಗಿ ವಿಧೇಯಕ ತರುವುದಕ್ಕಿಂತ ಹೆಚ್ಚಿನದಾಗಿ ನಿಜವಾಗಲೂ ಜನರಿಗೆ ಉಪಯೋಗವಾಗುವಂತಹ ಕಾನೂನುಗಳನ್ನು ರೂಪಿಸಲು ವಿಧೇಯಕಗಳನ್ನು ತಂದರೆ ನಾವು ಅದನ್ನು ಬೆಂಬಲಿಸುತ್ತೇವೆ ಮತ್ತು ಅದರ ಉದ್ದೇಶಗಳು ಈಡೇರಬೇಕು ಎನ್ನುವ ಆಶಯದೊಂದಿಗೆ ನಾನು ಈ ವಿಚಾರಗಳನ್ನು ಹೇಳಿರುವಂಥದಾಗಿದೆ.

(ಮುಂದು)

(1261) 28.12.2022, 3.20,TCH-GR

(ಉಪ ಸಭಾಪತಿಯವರ ಉಪಸ್ಥಿತಿ)

**ಶ್ರೀ ಎಂ.ನಾಗರಾಜು (ಮುಂದು):-**

ನೂರಾರು ಕೋಟಿಗಳ ಬೆಲೆ ಬಾಳತಕ್ಕಂಥ ಸುಮಾರು 28 ಎಕರೆ ಜಾಗದಲ್ಲ ಇವತ್ತಿನ ದಿವಸ ಮೆಟ್ರೋವನ್ನು ಓಡಿಸುವುದರಿಂದ ಆ ಜಾಗವನ್ನು ಡೆವಲಪ್ ಮಾಡುವುದಕ್ಕೆ ಆಗುವುದಿಲ್ಲವೆಂದರೆ, ಇದೆಲ್ಲದರ ಬಗ್ಗೆ ಮತ್ತು ಇದನ್ನೆಲ್ಲಾ ನೋಡಿ monetize ಮಾಡುವುದಕ್ಕೆ ಪ್ರಾಧಿಕಾರಕ್ಕೆ ಅಧಿಕಾರ ಇದೆಯೇ? ಅವರಿಗೆ ಅಧಿಕಾರಿ ಇದೆಯೇ ಎನ್ನತಕ್ಕಂಥ ಪ್ರಶ್ನೆಯನ್ನೂ ಕೂಡ ಮಾನ್ಯ ಕಾನೂನು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಚಿವರಿಗೆ ಕೇಳುತ್ತಿದ್ದೇನೆ. ದೆಹಲಿಯಲ್ಲಿ ಯಾವ ಗತಿಯಾಗಿದೆಯೋ ಆ ರೀತಿಯಲ್ಲಿ ಬೆಂಗಳೂರು ನಗರಕ್ಕೂ ಕೂಡ ಸುಮಾರು 10-15 ವರ್ಷಗಳಲ್ಲಿ pollution rate ಜಾಸ್ತಿಯಾಗುವುದು ತಪ್ಪಿಸಬೇಕೆಂದರೆ ಮೂಲತಃ ಭೂ ಸಾರಿಗೆಯಲ್ಲಿ public transport ನ್ನು strengthen ಮಾಡಬೇಕಾಗುತ್ತದೆ. ಮೆಟ್ರೋ ಲೈನ್‌ನ್ನು incase ಮಾಡಬೇಕಾಗುತ್ತದೆ. ಮೊನೋ ಟ್ರೈನ್ ತರಬೇಕಾಗುತ್ತದೆ. Connectivity ಜಾಸ್ತಿ ಮಾಡಬೇಕಾಗುತ್ತದೆ. ಡೈಲಿ ಪಾಸ್‌ಗಳನ್ನು ಕಡಿಮೆ ದರಗಳಲ್ಲಿ ಕೊಡತಕ್ಕಂಥ ಕೆಲಸ ಆಗಬೇಕಾಗುತ್ತದೆ. ಈಗ ಇರತಕ್ಕಂಥ ಡೈಲಿ ಪಾಸ್‌ಗಳನ್ನು ಕಡಿಮೆ ದರದಲ್ಲಿ ಕೊಡತಕ್ಕಂಥ ಕೆಲಸ ಆಗಬೇಕಾಗುತ್ತದೆ. ಈಗ ಇರತಕ್ಕಂಥ ರೂ.70ಗಳ ಪಾಸ್‌ನ್ನು ರೂ.30ಗಳು ಅಥವಾ ರೂ.40ಗಳಿಗೆ ಇಳಿಸಿದ್ದೇ ಆದಲ್ಲಿ ಯಾರೂ ಕೂಡ two-wheeler use ಮಾಡುವುದಿಲ್ಲ. ಖಂಡಿತವಾಗಿಯೂ public transport ನ್ನು utilise ಮಾಡುವುದಕ್ಕೆ ಪ್ರಯತ್ನವನ್ನು ಮಾಡುತ್ತಾರೆ. ಅದರ ಜೊತೆಗೆ ನಾನು ಹೇಳುವುದೇನೆಂದರೆ, ಮಹಿಳೆಯರಿಗೆ ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಕೂಡ ಕೆಲವು ವಿನೂತನವಾದ ಚಿಂತನೆಗಳನ್ನು ಮಾಡಬೇಕಾಗುತ್ತದೆ. ಈ ಪ್ರಾಧಿಕಾರದಲ್ಲಿ ಆ ರೀತಿಯಾದ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಅವರಿಗೆ ಅಧಿಕಾರ ಇದೆಯೇ ಎಂದು ಕೇಳುತ್ತಿದ್ದೇನೆ. ಮಹಿಳೆಯರಿಗೆ ಮತ್ತು especially working women ಗೆ free transport ಮಾಡುವ ರೀತಿಯಲ್ಲೂ ಕೂಡ ಪ್ರಾಧಿಕಾರ ತೀರ್ಮಾನ ಮಾಡಿ ಸಲಹೆಗಳನ್ನು ಕೊಡಬಹುದಾದ ರೀತಿಯಲ್ಲಿ ಆ ಅಧಿಕಾರವನ್ನು ಅವರಿಗೆ ಕೊಟ್ಟಿದ್ದಾರೋ ಇಲ್ಲವೋ ಎನ್ನತಕ್ಕಂಥದ್ದನ್ನು ಕೇಳುತ್ತಿದ್ದೇನೆ. ಅದು ಇಲ್ಲವೆಂದು ಇರಬಹುದು. ಮುಂದಿನ ದಿನಗಳಲ್ಲಿ ಅದನ್ನು ಸೇರಿಸಿಕೊಳ್ಳಬಹುದು. ಏಕೆಂದರೆ ultimately students should be benefited. ನಾನು ಬಿ.ಎಂ.ಟಿ.ಸಿ., ಅಧ್ಯಕ್ಷನಾಗಿದ್ದಾಗ ಆಸ್ಟ್ರೇಲಿಯಾಗೆ ಟೂರ್ ಹೋಗಿದ್ದೆವು. ಅಲ್ಲಿ ಯಾರೇ ವಿದ್ಯಾರ್ಥಿಗಳು ಯಾವ ಪಾಸ್‌ಗೂ ಅಪ್ಪೇ ಮಾಡಬೇಕಾಗಿಲ್ಲ. ಅವರವರ official ಐ.ಡಿ.ಕಾರ್ಡ್ ಇದ್ದರೆ, ಯಾವುದೇ ಸ್ಟೂಡೆಂಟ್ ಯಾವುದೇ ಕ್ಲಾಸ್‌ನಲ್ಲಿ ಓದುತ್ತಿದ್ದರೂ ಕೂಡ ಫ್ರೀ ಟ್ರಾನ್ಸ್‌ಪೋರ್ಟ್ ಕೊಡುತ್ತಿದ್ದಾರೆ. ಈಗ ನಮ್ಮಲ್ಲಿರುವ ಸಿಸ್ಟಂ ಯಾವ ರೀತಿ ಇದೆಯೆಂದರೆ, ಆನ್‌ಲೈನ್‌ನಲ್ಲಿ ಅಪ್ಪೇ ಮಾಡಿ, ಸ್ಕೂಲ್‌ನಲ್ಲಿ ಅಪ್ಪೇ ಮಾಡಿ, bonafide certificate ತೆಗೆದುಕೊಂಡು ಬನ್ನಿ ಎಂದು ಹೇಳುತ್ತಾರೆ. ಈ ರೀತಿ ಎಲ್ಲಾ ಮಾಡಿದರೆ, ಶಿಕ್ಷಣಕ್ಕೆ ನಾವೆಲ್ಲ ಒತ್ತು ಕೊಡುವುದಕ್ಕೆ ಸಾಧ್ಯವಾಗುತ್ತದೆ. ಹಾಗಾಗಿ, transportation ಎನ್ನತಕ್ಕಂಥದ್ದು ಒಂದು life line of any city. Transportation at the national level or

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

international level or in the state level, it is the lifeline of the State for economical growth ಎಂದು ನಾನು ಆಲೋಚನೆ ಮಾಡಿದ್ದೇನೆ. ಹಾಗಾಗಿ, transportation ಗೆ ಒತ್ತು ಕೊಡತಕ್ಕಂಥ ಕೆಲಸ ಇರಬಹುದು ಮತ್ತು ಇದರಲ್ಲಿ ಟ್ರಾನ್ಸ್‌ಪೋರ್ಟ್ ಸಚಿವರನ್ನು ಸೇರಿಸಿಕೊಂಡಿದ್ದಾರೆ. ಅದೇ ರೀತಿ ಕೆ.ಎಸ್.ಆರ್.ಟಿ.ಸಿ., ಎಂ.ಡಿ.,ಯವರನ್ನು ಕೂಡ ಅದರಲ್ಲಿ ಸೇರಿಸಿಕೊಳ್ಳಬೇಕಾಗುತ್ತದೆ. ಏಕೆಂದರೆ ಸಾವಿರಾರು ಕೆ.ಎಸ್.ಆರ್.ಟಿ.ಸಿ., ಬಸ್ಸುಗಳು ಬೆಂಗಳೂರು ನಗರದ ಒಳಗಡೆ ಬರುತ್ತವೆ ಮತ್ತು ಹೊರಗಡೆ ಹೋಗುತ್ತವೆ. ಅದರಲ್ಲಿ ಒಂದು ಸಮಿತಿಯನ್ನು ರಚನೆ ಮಾಡಿ ಅದರಲ್ಲಿ ಸಾರಿಗೆ ಸಚಿವರನ್ನು ಸೇರಿಸಿಕೊಂಡಿದ್ದೀರಿ. ಆದರೆ ಕೆ.ಎಸ್.ಆರ್.ಟಿ.ಸಿ., ಎಂ.ಡಿ.,ಯವರನ್ನು ಕೂಡ ಇದರಲ್ಲಿ ಮೆಂಬರ್ ಮಾಡಿಕೊಳ್ಳಬೇಕಾಗುತ್ತದೆ. ಬೆಂಗಳೂರು ನಗರದ ಟ್ರಾನ್ಸ್‌ಪೋರ್ಟ್ ವಿಚಾರ ಬಂದಾಗ ಬೆಂಗಳೂರು ನಗರದಿಂದಲೇ ಆಯ್ಕೆಯಾಗಿರತಕ್ಕಂಥ ವಿಧಾನ ಪರಿಷತ್ತಿನ ಸದಸ್ಯರು ಇರಬಹುದು ಅಥವಾ ಬೆಂಗಳೂರು ನಗರದಲ್ಲಿ ಆಯ್ಕೆಯಾಗಿರತಕ್ಕಂಥ ವಿಧಾನಸಭೆಯ ಸದಸ್ಯರು ಇರಬಹುದು ಅವರನ್ನೂ ಕೂಡ ಸಮಿತಿಯ ಸದಸ್ಯರನ್ನಾಗಿ ಮಾಡಿದ್ದೇ ಆದಲ್ಲಿ ಅವರವರ ಕ್ಷೇತ್ರಗಳಲ್ಲಿ ಮತ್ತು ಅಲ್ಲಿ ಇರತಕ್ಕಂಥ traffic congestion ಗಳ ಬಗ್ಗೆ ಅವರು ಬೆಳಕು ಚೆಲ್ಲತಕ್ಕಂಥ ಕೆಲಸವನ್ನು ಮಾಡಬಹುದು. ಅವರನ್ನೂ ಕೂಡ ಸೇರಿಸಿಕೊಳ್ಳತಕ್ಕಂಥ ಒಂದು ಸಲಹೆಯನ್ನು ನಾನು ಕೊಡುತ್ತಿದ್ದೇನೆ. Public transport ಜೊತೆಗೆ ಎಲ್ಲಾ ಸಂಸ್ಥೆಗಳಾದ ಬಿ.ಎಂ.ಟಿ.ಸಿ., ಇರಬಹುದು, ಬಿ.ಎಂ.ಆರ್.ಸಿ.ಎಲ್., ಇರಬಹುದು, ಬಿ.ಡಿ.ಎ., ಮತ್ತು ಬಿ.ಬಿ.ಎಂ.ಪಿ., ಇರಬಹುದು ಇವೆಲ್ಲವನ್ನೂ ಕೂಡ ಸೇರಿಸಿ ಮೂಲಭೂತ ಸೌಲಭ್ಯಗಳಿಗೆ ಒಂದು ಪ್ರಾಧಿಕಾರವನ್ನು ಮಾಡಿದಾಗ ಅವರಿಗೆ ಕೊಟ್ಟಿರತಕ್ಕಂಥ ಅಧಿಕಾರವನ್ನು ನೋಡಿದಾಗ, ಎಲ್ಲೋ ಒಂದು ಕಡೆ ಬಿ.ಬಿ.ಎಂ.ಪಿ., ಮತ್ತೆ ಇನ್ನಾವುದೋ ಸ್ಥಳೀಯವಾಗಿ ಆಯ್ಕೆಯಾಗಿರತಕ್ಕಂಥ ಸಂಸ್ಥೆಗಳ ಅಧಿಕಾರವನ್ನು ಮೊಟಕುಗೊಳಿಸಲು ಏನಾದರೂ ಪ್ರಯತ್ನವನ್ನು ಮಾಡುತ್ತಿದ್ದೀರಾ? Is this is an advisory body or is it a decision making body ಎಂಬುದನ್ನು ಕ್ಲಾರಿಫೈ ಮಾಡಬೇಕೆಂದು ನಾನು ಮನವಿಯನ್ನು ಮಾಡುತ್ತಿದ್ದೇನೆ. ಏಕೆಂದರೆ Unified Metropolitan Transport Authority ಎಂದು ಮಾಡಬೇಕೆಂದು ಆಗಿನ ಸರ್ಕಾರಕ್ಕೆ ನಾವೆಲ್ಲರೂ ಕೂಡ ಮನವಿಯನ್ನು ಮಾಡಿದ್ದೆವು. ಈಗ ಇನ್ನೊಂದು ರೂಪದಲ್ಲಿ ಬಂದಿರುವ ಇದು is it an advisory body or is it a decision making body ಎಂಬುದನ್ನು ಕ್ಲಾರಿಫೈ ಮಾಡಬೇಕೆಂದು ಮನವಿಯನ್ನು ಮಾಡುತ್ತಿದ್ದೇನೆ. ಕೊನೆಯದಾಗಿ,



ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹೇಳುವುದಾದರೆ, ಏನೇ ಮಾಡಿದರೂ ಕೂಡ ಬೆಂಗಳೂರಿನ ಟ್ರಾಫಿಕ್‌ನ ಬಗ್ಗೆ ನಾವು ಗಮನಹರಿಸಬೇಕು. ಪಕ್ಷಾತೀತವಾಗಿ ನಾವೆಲ್ಲರೂ ಕೂಡ ಅದರ ಬಗ್ಗೆ ಚಿಂತನೆ ಮಾಡತಕ್ಕಂಥ ಈ ಸಂದರ್ಭದಲ್ಲಿ ನಾವಂತು ಈ ಬಿಲ್‌ನ್ನು ಸ್ವಾಗತ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಬಿ.ಬಿ.ಎಂ.ಪಿ., ಯಿಂದ, ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗತಕ್ಕಂಥ ಮಾನ್ಯ ಸದಸ್ಯರ ಅಧಿಕಾರವನ್ನು ಮೊಟಕುಗೊಳಿಸಬಾರದು ಎನ್ನತಕ್ಕಂಥ ಮನವಿಯನ್ನು ಮಾಡುತ್ತಿದ್ದೇನೆ. ಏಕೆಂದರೆ, Constitutionally empowered Corporation should be empowered fully ಎಂದು ಹೇಳುವುದನ್ನು ಕೇಳುತ್ತಿದ್ದೇನೆ. ಈ ರೀತಿಯ ಪ್ರಾಧಿಕಾರಗಳು ಬಂದು ಅವರ ಅಧಿಕಾರಗಳನ್ನು ಮೊಟಕುಗೊಳಿಸುವುದರಿಂದ, ಅದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕ ಆಗಬಹುದು ಎನ್ನತಕ್ಕಂಥ ವಿಚಾರವನ್ನು ಹೇಳುತ್ತಿದ್ದೇನೆ. ಮಾನ್ಯ ಕಾನೂನು ಸಚಿವರೇ, ಈ ಎಲ್ಲಾ ವಿಚಾರಗಳನ್ನು ಒಳಗೊಂಡಂತೆ ನಾನು ನಿಮಗೆ ಮನವಿ ಮಾಡುತ್ತಿದ್ದೇನೆ. ಇಂತಹ ವಿಧೇಯಕಗಳು ಬೇಕು. ಆ ವಿಧೇಯಕಗಳನ್ನು ನಾವು ಅನುಷ್ಠಾನಗೊಳಿಸುವುದಕ್ಕೆ ಸರ್ವ ಪ್ರಯತ್ನವನ್ನು ಮಾಡಬೇಕು. ಪ್ರಾಮಾಣಿಕವಾದ ಪ್ರಯತ್ನ ಮಾಡಬೇಕು. ಅದರಲ್ಲಿ ಜನಪ್ರತಿನಿಧಿಗಳು ಕೂಡ ಇರಬೇಕು ಎನ್ನತಕ್ಕಂಥ ಮನವಿಯನ್ನು ಮಾಡುತ್ತಾ, ಈ ವಿಧೇಯಕವನ್ನು ಅತ್ಯಂತ ಉತ್ಸಾಹದಿಂದ ಸ್ವಾಗತ ಮಾಡುತ್ತಿದ್ದೇನೆ.

**ಶ್ರೀ ಟಿ.ಎ.ಶರವಣ (ವಿಧಾನ ಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಬೆಂಗಳೂರು ಮೆಟ್ರೋಪಾಲಿಟನ್ ಲ್ಯಾಂಡ್ ಟ್ರಾನ್ಸ್‌ಫೋರ್ಮೇಷನ್ ಅಥಾರಿಟಿ ಬಿಲ್‌ನ್ನು ನಾನು ಹೈತ್ಯರ್ವಕವಾಗಿ ಸ್ವಾಗತ ಮಾಡುತ್ತೇನೆ. ಆದರೆ, ನಾನು ಕೆಲವು ಕ್ಲಾರಿಫಿಕೇಷನ್ ಕೇಳುವುದಕ್ಕೆ ಬಯಸುತ್ತಿದ್ದೇನೆ. ತಾವು under one roof ರಡಿಯಲ್ಲಿ ಎಲ್ಲಾ ಇಲಾಖೆಗಳನ್ನು ತಂದು ಒಂದು ಒಳ್ಳೆಯ ಕಾರ್ಯಕ್ರಮವನ್ನು ಮಾಡುತ್ತಿದ್ದೀರಿ. ಈ ಒಂದು ಯೋಜನೆ ಚೆನ್ನಾಗಿದೆ. ಆದರೆ, ಇವತ್ತು ಬೆಂಗಳೂರು ನಗರದಲ್ಲಿ ಸಂಚಾರ ವ್ಯವಸ್ಥೆ ಯಾವ ರೀತಿ ಇದೆಯೆಂದು ತಮಗೂ ಕೂಡ ಗೊತ್ತಿದೆ., ಬೆಂಗಳೂರಿನಲ್ಲಿ parking lot ದೊಡ್ಡ ಸಮಸ್ಯೆ. ಎಲ್ಲ ಪಾರ್ಕಿಂಗ್ ಮಾಡುವುದಕ್ಕೆ ಹೋಗಬೇಕು? ಇವತ್ತು ದಿಗ್ವಿಜಯ ನ್ಯೂಸ್ ಚಾನಲ್‌ನಲ್ಲಿ ಪ್ರಸಾರವಾಗಿದ್ದನ್ನು ನೋಡಿದೆನು. ಎಲ್ಲಾ ಕಡೆ ಅಲ್ಲ ಹಿಡನ್ ಕ್ಯಾಮರಾ ಹಾಕಿಕೊಂಡು ಯಾವುದೇ ಬಿ.ಬಿ.ಎಂ.ಪಿ., ಇರಬಹುದು, ಕಂಟ್ರಾಕ್ಟರ್‌ಗಳ ರೂಪದಲ್ಲಿ ಅವರೇ ಒಂದು ರೆಸಿಪ್ಷನ್ನು ರೆಡಿ ಮಾಡಿಕೊಂಡು ಸುಆಗೆ ಮಾಡುತ್ತಿರುವ ವರದಿ ಕೂಡ ಮಾಡುತ್ತಿದ್ದರು. ಆ ರೀತಿ ಅನೇಕ ಏಜೆನ್ಸಿಗಳು ಮಾಡುತ್ತಿದೆ. ಅದು ಬ್ರಿಗಡ್ ರಸ್ತೆ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇರಬಹುದು, ಎಂ.ಜಿ., ರಸ್ತೆ ಇರಬಹುದು ಮತ್ತು ಡಬಲ್‌ರೋಡ್‌ನಲ್ಲಿರುವ ಪಾಸ್‌ಪೋರ್ಟ್ ಆಫೀಸ್ ಇರಬಹುದು, ಲಾಲ್‌ಬಾಗ್ ವೆಸ್ಟ್ ಗೇಟ್ ಹತ್ತಿರ ಇರಬಹುದು, ಅನೇಕ ಕಡೆ ಈ ರೀತಿಯ ಪಾರ್ಕಿಂಗ್ ಏಜೆನ್ಸಿ ರೂಪದಲ್ಲಿ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ನಾನು ಅದಕ್ಕೋಸ್ಕರ ಕೇಳುತ್ತಿರುವುದು. ನೀವು ಪಾರ್ಕಿಂಗ್ ವ್ಯವಸ್ಥೆಗೆ ಈ ಒಂದು ಬಿಲ್‌ನಲ್ಲಿ ಯಾವ ರೀತಿ ತಂದಿದ್ದೀರಿ. ಅದು ಪೇ ಇದೆಯೇ ಅಥವಾ ಉಚಿತವಾಗಿ ಇರುತ್ತದೆಯೇ? ಅದನ್ನು ಕ್ಲಾರಿಫಿಕೇಷನ್ ಕೊಡಬೇಕು. ಎರಡನೆಯದಾಗಿ, ಯಾರಾದರೂ ರೂಲ್ಸ್ ಬ್ರೇಕ್ ಮಾಡಿದರೆ ದಂಡವನ್ನು ವಿಧಿಸಿ ಶಿಕ್ಷೆ ಕೊಡುತ್ತೀರಿ; ಅದೆಲ್ಲಾ ಓಕೆ. ಆದರೆ ನ್ಯಾಚುರಲ್ ಡೆತ್ ಆದಲ್ಲ, ಇಂಜೂರ್ ಆದಲ್ಲ ಅದಕ್ಕೆ ಸರ್ಕಾರ ಯಾವ ರೀತಿ ಪರಿಹಾರವನ್ನು ಒದಗಿಸಿಕೊಡುತ್ತೀರೆಂದು ಹೇಳಬೇಕು. ಮೂರನೆಯದಾಗಿ, ತಾವು ಇದರಲ್ಲಿ 28 ಸದಸ್ಯರನ್ನು ಸೇರಿಸಿದ್ದೀರಿ. ಒಂದು Executive Committee ಎಂದು ಮಾಡಿದ್ದೀರಿ. ಇನ್ನೊಂದು Bengaluru Metropolitan Land Transport Authority ಎಂದು ಮಾಡಿದ್ದೀರಿ. ಈ ಎರಡು ರೀತಿಯ ಸಮಿತಿಯಲ್ಲಿ ಒಂದರಲ್ಲಿ 28 ಸದಸ್ಯರು ಇದ್ದಾರೆ. ಇನ್ನೊಂದರಲ್ಲಿ 16 ಸದಸ್ಯರು ಇದ್ದಾರೆ. ಆದ್ದರಿಂದ ನಾನು ಹೇಳುತ್ತಿರುವುದೇನೆಂದರೆ, ಏನೇ ಕಮಿಷನ್ ಮಾಡಿದರೂ ಕೂಡ ಬೆಂಗಳೂರು ಸಿಟಿ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ತಮಗೆಲ್ಲಾ ಗೊತ್ತಿರುವಂತೆ ಇವತ್ತಿನ ದಿವಸ ಬಿ.ಬಿ.ಎಂ.ಸಿ., 850 Sq.K.M., ವಿಸ್ತೀರ್ಣ ಹೊಂದಿದೆ. ಆದ್ದರಿಂದ ಅಲ್ಲಿಗೆ ನಾವು ಏನೇ ಸುಧಾರಣೆಗಳನ್ನು ತಂದರೂ ಕೂಡ ಸಾಲದು. ಆ ವ್ಯಾಪ್ತಿಗೆ ನೀವು ಮಾಡಬೇಕಾದರೆ, ಈಗ ನೀವೇನು Executive Committee ಮತ್ತು ಇನ್ನೊಂದು ಸಮಿತಿಯ ಸದಸ್ಯರನ್ನೇನು ಮಾಡಿದ್ದೀರಿ. ಅದರಲ್ಲಿ compulsorily ಬೆಂಗಳೂರು ಸಿಟಿಯನ್ನು ಪ್ರತಿನಿಧಿಸುವಂತಹ ಜನ ಪ್ರತಿಗಳು ಇರಲೇಬೇಕಾಗುತ್ತದೆ. ಏಕೆಂದರೆ, ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಹೋಗುವುದು ಬಹಳ ಕಷ್ಟ ಇದೆ. ಬೇರೆ ಬೇರೆ ರೀತಿಯಲ್ಲಿ ಟ್ರಾಫಿಕ್ ಸಮಸ್ಯೆಗಳು ದಿನನಿತ್ಯ ಇದೆ. ಇವತ್ತಿನ ದಿವಸ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರತಕ್ಕಂಥ ಬೆಂಗಳೂರು ಬ್ರಾಂಡ್ ಯಾವ ಮಟ್ಟಕ್ಕೆ ಬಂದಿದೆ ಎಂದು ತಾವೆಲ್ಲಾ ನೋಡುತ್ತಿದ್ದೀರಿ. ಬೆಂಗಳೂರು ಗಾರ್ಡನ್ ಸಿಟಿ ಆಯಿತು, ಐಟಿಪಿಟಿ ಸಿಟಿ ಆಯಿತು, ಗಾರ್ಬೇಜ್ ಸಿಟಿ ಆಯಿತು. ಇವತ್ತಿನ ದಿವಸ ಗುಂಡಿಗಳ ಸಿಟಿಯಾಗಿದೆ. ತಾವೆಲ್ಲಾ ನೋಡುತ್ತಿದ್ದೀರಿ. ಪಾಪ, ಸನ್ಮಾನ್ಯ ಮುಖ್ಯಮಂತ್ರಿಗಳಿಗೆ ಬಹಳ ದೊಡ್ಡ ಕೆಲಸ ಇದೆ. ಅವರು ಇಡೀ ರಾಜ್ಯವನ್ನು ನೋಡಬೇಕಾಗುತ್ತದೆ. ಅವರು ನಗರ ಪ್ರದರ್ಶನ ಬರುತ್ತಾರೆ. ಆ ಸಂದರ್ಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಬಂದ ತಕ್ಷಣವೇ ಇನ್ನೇನೋ ಆಗಿಬಿಡುತ್ತದೆಂದು ಅಧಿಕಾರಿಗಳು ಕೂಡ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜೊತೆಯಲ್ಲೆಯೇ ಬರುತ್ತಾರೆ. 'ಬಂದ ಪುಟ್ಟ, ಹೋದ ಪುಟ್ಟ ಅಷ್ಟೇ ಇಲ್ಲ' ಇನ್ನೇನು ಆಗುವುದಿಲ್ಲ. ಇದನ್ನು ನಿರಂತರವಾಗಿ ನೋಡುತ್ತಿದ್ದೇವೆ. ನಾವು ಕೂಡ ಪ್ರತಿಭಟನೆಗಳನ್ನು ಮಾಡುತ್ತೇವೆ. ದೀಪಾವಳಿ ಟೈಂನಲ್ಲಿ ನಾನು ಗುಂಡಿಗಳಲ್ಲಿ ಕುಳಿತು ದೀಪ ಹಚ್ಚಿ ಇಲ್ಲ ಗುಂಡಿಗಳಿವೆ. ಮೆಜೆಸ್ಟಿಕ್ ಹತ್ತಿರವೇ ದೊಡ್ಡ ಕೇಂದ್ರ ವಿಭಾಗ. ಸರ್ಕಾರದ ಕಣ್ಣು ತೆರೆಸೋಣವೆಂದು ಪ್ರತಿಭಟನೆಯನ್ನು ಮಾಡಿದ್ದೇನೆ. ಅದರ ನೆಕ್ಸ್ಟ್ ಡೇ ಅಲ್ಲಿ ಅಧಿಕಾರಿಗಳು ಏನು ಮಾಡಿದ್ದಾರೆಂದರೆ, ಮಾನ್ಯ ವಿರೋಧ ಪಕ್ಷದ ನಾಯಕರೇ, ಅಲ್ಲಿ ನಾನು ಯಾವ ಗುಂಡಿಯಲ್ಲಿ ಕುಳಿತುಕೊಂಡಿದ್ದೆನೋ, ಅಲ್ಲಿ ಮಾತ್ರ ಗುಂಡಿಯನ್ನು ಮುಚ್ಚಿದ್ದಾರೆ. ಪಕ್ಷದ ಗುಂಡಿಯನ್ನೆಲ್ಲಾ ಬಿಟ್ಟುಬಿಟ್ಟಿದ್ದಾರೆ. ಸರ್, ಇದರ ಬಗ್ಗೆ ಏನು ಹೇಳುತ್ತೀರಿ ಎಂದು ಮೀಡಿಯಾದವರೆಲ್ಲಾ ಬಂದು ಮೈಕ್ ಹಿಡಿಯುತ್ತಿದ್ದಾರೆ. ಹಾಗಾದರೆ ಸರ್ಕಾರ ಎಲ್ಲಾ ಗುಂಡಿಗಳನ್ನು ಮುಚ್ಚುವುದಾದರೆ, ನಾವು ಎಲ್ಲಾ ಗುಂಡಿಗಳಲ್ಲೂ ಒಂದೊಂದು ದಿನ ಕುಳಿತುಕೊಂಡು ಪ್ರತಿಭಟನೆಯನ್ನು ಮಾಡುತ್ತೇವೆಂದು ಹೇಳಿದೆವು. ಆ ಪರಿಸ್ಥಿತಿ ಇದೆ. ಇದನ್ನು ತಮ್ಮ ಗಮನಕ್ಕೆ ತಂದೆನು ಅಷ್ಟೇ. ವಿಶೇಷವಾಗಿ ಇವತ್ತಿನ ದಿವಸ ಪಾದಾಚಾರಿಗಳಿಗೆ ಯಾವ ರೀತಿ ಅದು ಸ್ನೇಹಮಯವಾಗಿರಬೇಕು? ಅಲ್ಲಿಯೂ ಕೂಡ ಪಾದಾಚಾರಿಗಳ ಸಂಚಾರ ಮತ್ತು ಅಲ್ಲಿ accident zone ಇರುತ್ತದೆ. ಅದನ್ನೂ ಕೂಡ ಪಾದಾಚಾರಿಗಳಿಗೆ ಸರಿಯಾದ ರೀತಿಯಲ್ಲಿ ಹೋಗುವಂತಹ ಮಾರ್ಗ ಇರಬೇಕು. ಹಾಗೆಯೇ ವೆಹಿಕಲ್ ಸಂಚಾರ ಕೂಡ ಸುಗಮವಾಗಿರಬೇಕು. ಇದಕ್ಕೆ ಪ್ರಿಯಾರಿಟಿ ಕೊಡಬೇಕೆಂದು ಈ ಸಂದರ್ಭದಲ್ಲಿ ನಾನು ತಮಗೆ ಮನವಿ ಮಾಡುತ್ತಾ, ಈ ವಿಧೇಯಕವನ್ನು ನಾನು ಸ್ವಾಗತ ಮಾಡುತ್ತೇನೆ.

**ಡಾ.ತೇಜಸ್ವಿನಿಗೌಡ (ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಐತಿಹಾಸಿಕವಾದಂತಹ ಬೆಂದಕಾಳೂರಿನಿಂದ ಬೆಂಗಳೂರು ಆಗುವವರೆಗೆ ಇವತ್ತಿನ ದಿವಸ ಪ್ರಪಂಚದಲ್ಲಿ ಅತ್ಯಂತ ಉತ್ತಮ ಹವಾಗುಣವನ್ನು ಹೊಂದಿರತಕ್ಕಂಥ ನಗರವಾಗಿದೆ. ಹಾಗಾಗಿ, ಬೆಂಗಳೂರಿಗೆ ಬಂದು ನೆಲೆಸುವಂತಹವರ ಸಂಖ್ಯೆ ತುಂಬಾ ಜಾಸ್ತಿ ಆಗಿದೆ. ಜಾಗತಿಕವಾಗಿ ಇವತ್ತಿನ ದಿವಸ ಬೆಂಗಳೂರಿನಲ್ಲಿರುವ ಶಾಂತ ವಾತಾವರಣ ಅಥವಾ ಕರ್ನಾಟಕ ರಾಜ್ಯದಲ್ಲರತಕ್ಕಂಥ ಸುಸ್ಥಿರ ಸರ್ಕಾರಗಳು. ಅದು ಯಾವುದೇ ಸರ್ಕಾರ ಇರಬಹುದು. ನಮ್ಮದು lawlessness ಇಲ್ಲ. ಅಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಚೆನ್ನಾಗಿದೆ. ಹವಾಗುಣ ಚೆನ್ನಾಗಿದೆ ಮತ್ತು ಇಲ್ಲಿಯ ಜನತೆ ಕೂಡ ಎಲ್ಲರನ್ನೂ ಒಳಗೊಳ್ಳುವಂತಹ ಒಂದು positive attitude ಇರುವಂತಹ ಜನ.

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೆಂಗಳೂರಿಗೆ ಸಹಜವಾದ ಆಕರ್ಷಣೆ ಜಾಸ್ತಿಯಾಗಿದೆ. ನಾವು ಮಾತನಾಡುವಾಗ ಮರೆಯಬಾರದು. ಇವತ್ತಿನ ದಿವಸ ಸಾವಿರಾರು ಎಕರೆ ರೈತರ ಭೂಮಿಯನ್ನು ತೆಗೆದು ನಮ್ಮ ನಗರ ವೃದ್ಧಿಯಾಗುತ್ತಿದೆ. ನಾವು ಭೂಸ್ವಾಧೀನವನ್ನು ನೋಡಿದಾಗ ಒಂದು ಕಡೆ ಕಣ್ಣು ರಕ್ತ ಬರುತ್ತದೆ. ಆ ಜನರಿಗೆ alternative ಬದುಕೇ ಇಲ್ಲ. ಆದರೂ ಕೂಡ ನಗರ ಚೆನ್ನಾಗಿ ಆಗಲಿ. ಅದು ನಮ್ಮ ಕರ್ನಾಟಕ ರಾಜ್ಯದ ರಾಜಧಾನಿಯಾಗಿರುವುದರಿಂದ ಇದು ಶಾಪವೂ ಹೌದು, ವರವೂ ಹೌದು. ಹಾಗಾಗಿ, ಬೃಹತ್ ಬೆಂಗಳೂರು ಆಗಿದೆ. ಅನೇಕ ಮಿತ್ರರು ಆ ಕಡೆಯಿಂದ ಬಿಬಿಎಂಪಿ ಎಲೆಕ್ಷನ್ ಲೇಟ್ ಆಗಿದೆಯೆಂದು ಹೇಳುತ್ತಿದ್ದರು. ಏಕೆ ಲೇಟ್ ಆಗಿದೆಯೆಂದರೆ, ಇವತ್ತಿನ ದಿವಸ ಬೆಂಗಳೂರು ಬೃಹತ್ ಬೆಂಗಳೂರು ಆಗಿದೆ.

(ಮುಂದು)

(1262)28.12.2022/3.30/ಎಂ.ಎಂ-ಜಿ.ಆರ್

(ಉಪಸಭಾಪತಿಯವರ ಉಪಸ್ಥಿತಿ)

**ಡಾ:ತೇಜಸ್ವಿನಿಗೌಡ (ಮುಂದು):-**

ಆ ಪ್ರದೇಶಗಳಿಗೆ ಹೊಸ ಹೊಸ ಸದಸ್ಯರು ಬರಬೇಕು. ಎಲ್ಲರೂ ಸೇರಿದಂತಹ ಒಂದು ಕಮಿಷನ್ ರಚನೆಯಾಗಿದೆ. ಹಾಗಾಗಿ ಕಾರಣ ಅವರಿಗೆ ಗೊತ್ತಿದೆ. ಇದರಲ್ಲಿ ರಾಜಕೀಯ ಮಾಡುವುದರಲ್ಲ ಯಾವುದೇ ಅರ್ಥವಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಸಂಸದೆಯಾಗಿದ್ದಾಗ National Urban Transport Policy ಅಡಿಯಲ್ಲಿ Consultative Committee of Urban Development Ministry ಯಲ್ಲಿ ಭಾಗವಹಿಸಿದ್ದೆ. ಇವತ್ತು ಮಕ್ಕಳಿಗೆ ಓಡಾಟವಾಗುವಂತಹ children friendly road ಅವಶ್ಯಕತೆ ಇಲ್ಲವೇ? ಹೆಣ್ಣುಮಕ್ಕಳು ನಡೆದುಕೊಂಡು ಹೋಗುವುದಕ್ಕೆ ಇಷ್ಟಪಡುತ್ತಾರೆ. ಸೈಕಲ್‌ನಲ್ಲಿ ಹೋಗುವುದಕ್ಕೆ ಇಷ್ಟಪಡುತ್ತಾರೆ. ಆರೋಗ್ಯದ ದೃಷ್ಟಿಯಿಂದ ಮತ್ತು ಮಾಅನ್ಯವನ್ನು ಕಡಿಮೆ ಮಾಡುವ ದೃಷ್ಟಿಯಿಂದ ನಾವು ಅದನ್ನು ಉತ್ತೇಜನ ಮಾಡಬೇಕು. ಹಾಗಾಗಿ ಇವತ್ತಿನ ಸಂದರ್ಭದಲ್ಲಿ ಒಂದು ವೈಜ್ಞಾನಿಕವಾದಂತಹ ಸಾರಿಗೆ ವ್ಯವಸ್ಥೆ ಬರುವುದು ಅವಶ್ಯಕವಾಗಿದೆ. ವಿಶೇಷವಾಗಿ ಕರ್ನಾಟಕ ವಿಧಾನಸಭೆಯ ವಿಧೇಯಕ ಸಂಖ್ಯೆ-29 ಬಂದಿರುವ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕ, 2022 ಅನ್ನು ಸ್ವಾಗತ ಮಾಡುತ್ತಾ ಇದಕ್ಕೆ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಖ್ಯಮಂತ್ರಿಗಳು ಮುಖ್ಯಸ್ಥರಾಗಿದ್ದಾರೆ. ಇಲ್ಲಿ ಮೇಯರ್ ಕೂಡ ಇರುತ್ತಾರೆ. ಆ ಸಮಿತಿಯಲ್ಲಿ ಸಂಬಂಧಪಟ್ಟಂತಹ ಎಲ್ಲಾ ಇಲಾಖೆಗಳು ಏನು ಈ ಸುಗಮ ಸಾರಿಗೆಯನ್ನು ವ್ಯವಸ್ಥೆ ಮಾಡಬೇಕು ಇದಕ್ಕೆ ನಗರ ಸಂಚಾರಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಅದರಲ್ಲಿ ಬಸ್ ವ್ಯವಸ್ಥೆ ಹೇಗಿರಬೇಕು, tram way ಹೇಗಿರಬೇಕು, ಪ್ರಯಾಣಿಕ ರೈಲು ಹೇಗಿರಬೇಕು, ಮೆಟ್ರೋ ರೈಲು, ಮೋನೋ ರೈಲು, ಕೇಬಲ್ ಕಾರು, ತ್ವರಿತ ಸಾರಿಗೆ ವ್ಯವಸ್ಥೆ, ಬೆಳಗಿನ ಜಾವ 01 ಗಂಟೆಯಿಂದ 04 ಗಂಟೆಯೊಳಗೆ ಹಾಲು, ತರಕಾರಿಗಳು ಸರಬರಾಜಾಗಬೇಕು. ನಾವು ಮಾತನಾಡುವಾಗ ಇದ್ಯಾವುದನ್ನೂ ಮರೆಯಬಾರದು. ನಮ್ಮ ಜೀವನಕ್ಕೆ ಬೇಕಾದಂತಹ ಪ್ರತಿಯೊಂದು ಸಂಚಾರ ವ್ಯವಸ್ಥೆ ಇಲ್ಲ ನಿಂತಿದೆ. ಈಗ ಹೊರ ವರ್ತುಲ ರಸ್ತೆ ಮಾಡಿದ್ದೇವೆ. ದೊಡ್ಡ ದೊಡ್ಡ ವಾಹನಗಳು ಅಲ್ಲಿಗೆ ಬಂದರೆ ಅಲ್ಲಿಂದ ಒಳಗಡೆ ಬರುವುದಕ್ಕೆ ಚಿಕ್ಕ ಚಿಕ್ಕ ವಾಹನಗಳಲ್ಲಿ ಬರಬೇಕು. ಅದಕ್ಕೂ ಕೂಡ ಪೂರಕ ಸಾರಿಗೆಗಳೆಂದು ಆಟೋ, ವ್ಯಾನ್, ಟೆಂಪೊ ಇರಬಹುದು ಅವು ಮಧ್ಯವರ್ತಿದಾರರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಅಲ್ಲಿನ ಸುಆಗೆ ಬಗ್ಗೆ ಅನೇಕ ಸಲ ನಾವು ಮಾತನಾಡಿದ್ದೇವೆ. ಏರ್‌ಪೋರ್ಟ್ ನಿಂದ ಬರುವ ಟ್ಯಾಕ್ಸಿ, ಕ್ಯಾಬ್, ಬಾಡಿಗೆ ಕ್ಯಾಬ್; ದಯಮಾಡಿ ಇದನ್ನು ವಿಸ್ತಾರವಾಗಿ ನೋಡಿದಾಗ ಮಾತ್ರ ಈ ವಿಧೇಯಕವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇವತ್ತು ಪ್ರಯಾಣಿಕರಿಗೆ; ಟ್ರಾಫಿಕ್ ಜಾಮ್ ಬಗ್ಗೆ ನಾವು ಹೇಳುತ್ತಿದ್ದೆವು. ಬೆಂಗಳೂರು ಇಷ್ಟೊಂದು ವಿಸ್ತಾರವಾಗಿ ಬೆಳೆಯುವಾಗ upgradation ಮಾಡುವಾಗ ಮೆಟ್ರೋ ರೈಲು ಬರುತ್ತಿದೆ. ಸ್ವಲ್ಪ ಸಮಸ್ಯೆಯಾಗುತ್ತದೆ. ಕೆಂಪೇಗೌಡರ ಕಾಲದಲ್ಲಿ ಸಾವಿರಾರು ಕೆರೆಗಳಿತ್ತು. ರಸ್ತೆಗಳೆಲ್ಲಾ connected ಆಗಿತ್ತು. ಮಾನ್ಯ ಸದಸ್ಯರಾದ ಶರವಣರವರು ರಸ್ತೆ ಗುಂಡಿ ಬಗ್ಗೆ ಹೇಳುತ್ತಿದ್ದರು. ಚಂಡಿಯಂತಹ ಮಳೆ ಬಂದರೆ ಗುಂಡಿಯೂ ಬೀಳುತ್ತದೆ, ರಸ್ತೆಯೇ ಮಾಯವಾಗುತ್ತದೆ. ಅತಿಯಾದಂತಹ ಹಿಮಪಾತದಿಂದಾಗಿ ಅಮೆರಿಕದಲ್ಲಿ 60 ಜನರು ಸತ್ತಿದ್ದಾರೆ. ದೆಹಲಿಯಲ್ಲಿ ಅತ್ಯಂತ ಶೀತ ಇದೆ. ನೈಸರ್ಗಿಕ ವಿಕೋಪಗಳಿಗೆ ಯಾವ ಸರ್ಕಾರ ಏನು ಮಾಡುವುದಕ್ಕಾಗುತ್ತದೆ? ದಯಮಾಡಿ ಇದನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಸರ್ಕಾರ 100ಕ್ಕೆ 100 ನಮ್ಮ ಕೈಯಲ್ಲಿಯೇ ಇರುವುದಿಲ್ಲ. ಪ್ರಕೃತಿ ವಿಕೋಪ ನಮ್ಮ ಕೈಯಲ್ಲಿರುವುದಿಲ್ಲ. ಆದರೆ ವ್ಯವಸ್ಥೆಗಳಲ್ಲಿ ಸ್ವಲ್ಪ ಲೋಪದೋಷವಾದಂತಹ ಕಡೆ ಖಂಡಿತವಾಗಿಯೂ ಕಿವಿ ಹಿಂಡುವ ಕೆಲಸಗಳನ್ನು ಪ್ರತಿ ಪಕ್ಷ ಮಾಡಬೇಕು, ನಾವೂ

ಮಾಡುತ್ತೇವೆ. ಒಟ್ಟಾರೆ ಈ ಬಿಲ್ ನ ಉದ್ದೇಶ ಉತ್ತಮವಾದ ಸಾರಿಗೆಯನ್ನು ಒದಗಿಸುವ ಮೂಲಕ ಬೆಂಗಳೂರು ಏನಿವತ್ತು ಜಗತ್ತಿನಲ್ಲಿ ಹೆಸರು ಪಡೆದಿದೆ ಅದನ್ನು ಇನ್ನಷ್ಟು ಸುವ್ಯವಸ್ಥೆ ಮಾಡುವ ಸದುದ್ದೇಶದಿಂದ ಈ ಭೂಸಾರಿಗೆ ವಿಧೇಯಕ ಅತ್ಯಂತ ಅವಶ್ಯಕವಾಗಿದೆ. ಇದನ್ನು ಚಾಲೂ ಮಾಡುವಾಗ ಏನಾದರೂ ಸಮಸ್ಯೆಗಳು ಬಂದರೆ ನಾವು ಮತ್ತೆ ಮತ್ತೆ ಸುಧಾರಣೆ ಮಾಡುವುದಕ್ಕೆ ಅವಕಾಶವಿರುತ್ತದೆ. ಆದ್ದರಿಂದ ಸದುದ್ದೇಶ ಹೊಂದಿರುವ ಈ ವಿಧೇಯಕಕ್ಕೆ ಸಂಪೂರ್ಣವಾಗಿ ಸ್ವಾಗತ ಕೋರಿ ನಾನು ಇದನ್ನು ಸಮರ್ಥಿಸುತ್ತೇನೆ.

**ಶ್ರೀ ನಸೀರ್ ಅಹಮದ್(ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಬಹಳ ಮಹತ್ವವಾದಂತಹ ಬಿಲ್‌ನ್ನು ಇವತ್ತು ಸದನದಲ್ಲಿ ಮಂಡಿಸಿದ್ದಾರೆ. ನಾವು ತಿಳಿದ ಹಾಗೆ ಇಂತಹ ಒಂದು ಪ್ರಮುಖವಾದ ಬಿಲ್ ಅನ್ನು ಮಂಡನೆ ಮಾಡಿದಾಗ ಇದರಲ್ಲಿ ಎಷ್ಟು ಚಾಪ್ಟರ್ ಇದೆ, ಏನೇನಿದೆ, ಯಾವ ಇಲಾಖೆಗಳು ಬರುತ್ತದೆ, ಇದರಿಂದ ಏನೇನು objectives ಇದೆ ಎಂದು ಸಚಿವರು ಸದನದ ಗಮನಕ್ಕೆ ತರಬೇಕಾಗಿತ್ತು. ಅದು ಇಂತಹ ಒಂದು ಪ್ರಮುಖವಾದ ಬಿಲ್ ಅನ್ನು ನಾವು ಒಂದು ಗಂಟೆಯಲ್ಲಿ ಅಧ್ಯಯನ ಮಾಡಿ ಮಾತನಾಡುವುದಕ್ಕೆ ಕಷ್ಟವಾಗುತ್ತದೆ. ಹಾಗಾಗಿ ಈಗಾಗಲೇ ಸಾಕಷ್ಟು ಸದಸ್ಯರು ಬೆಳಕು ಚೆಲ್ಲಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಗಳು ಛೇರ್ಮನ್ ಆಗಿರುತ್ತಾರೆ. ಜೊತೆಗೆ ಬೆಂಗಳೂರು ನಗರ ಅಭಿವೃದ್ಧಿ ಸಚಿವರು Vice Chairperson ಆಗಿರುತ್ತಾರೆ. ಸಾರಿಗೆ ಸಚಿವರು ಸಹ ವೈಸ್ ಚೇರ್ಮನ್ ಆಗಿರುತ್ತಾರೆ. ಈ ಅಧಾರಿಟಿ ಯಾವ ಇಲಾಖೆಗೆ ಬರುತ್ತದೆ, under which Department it will function ಅದರ ಕ್ಲಾರಿಟಿಯೂ ಇದರಲ್ಲಿ ಇಲ್ಲ. 'Funds of the Authority' ಎಂದು ಇದರಲ್ಲಿ ಈಗಾಗಲೇ ಚರ್ಚೆಯಾಗಿದೆ. Clause 30(1)(c)(ii) reads:

“(ii)part of the proceeds, as notified by the State Government, from advertisement charges, additional registration charges, congestion tax, betterment charges, multipurpose smart cards for ticketing, development charges, parking charges, premium

Floor Area Ratio charges, additional cess on petrol and diesel, conversion fee on existing land use and additional fees on registration fees on all property transfers which take place along the influence area of transit-oriented development within the Urban Mobility Region.”

A part of these proceeds should go this Authority ಎಂದು ಇದೆ. ಅದರಲ್ಲೂ ಸಹ 'what is the part' ಎಂದು ಹೇಳದರೆ ಶೇ.10ರಷ್ಟು, ಶೇ.20ರಷ್ಟು ಅಥವಾ ಶೇ.50ರಷ್ಟು ಹೋಗಬೇಕಾ ಎಂಬುದನ್ನೂ ಉಲ್ಲೇಖ ಮಾಡಲಿಲ್ಲ. ಇದೆಲ್ಲಾ proceeds supposed to go ಬಿ.ಬಿ.ಎಂ.ಪಿ., ಗೆ, ಬಿ.ಡಿ.ಎ., ಗೆ ಹೋಗಬೇಕಾಗಿರುವಂತಹ; ಬಿ.ಬಿ.ಎಂ.ಪಿ., ಎಂದು ಹೇಳದರೆ local self government. So, ಅವರ ಆದಾಯ ತಾನಾಗಿಯೇ ಕಡಿಮೆಯಾಗುತ್ತದೆ. ಅದರ ಜೊತೆಗೆ whatever grants given by the Central Government also should go this Authority ಎಂದು ಇದೆ. ಇದರಲ್ಲೂ ಸಹ ಎಷ್ಟು ಪರ್ಸೆಂಟೇಜ್ ಹೋಗುತ್ತದೆ ಎಂಬ ಬಗ್ಗೆಯೂ ಉಲ್ಲೇಖ ಇಲ್ಲ. ಅದರ ಜೊತೆಯಲ್ಲಿ Bengaluru is an international city. It may be possible, the Government must have taken some advise. ತಾವೆಲ್ಲಾ expert advise ಕೊಟ್ಟಿರಬಹುದು, ಈ ರೀತಿಯ ಒಂದು ಪ್ರಾಧಿಕಾರ ಮಾಡಿದರೆ it will be better to consolidate all the departments and provide a better service ಎಂದು ಅಭಿಪ್ರಾಯ ಕೊಟ್ಟಿರಬಹುದು. Preparation of a better traffic management ಆಗಿರಬಹುದು, preparation of Comprehensive Mobility Plan ಆಗಿರಬಹುದು ಅವೆಲ್ಲಾ ಸಹಾಯವಾಗಬಹುದೆಂದು ಮಾಡಿರಬಹುದು. We definitely welcome it. But, ಕೆಲವು ಅಂಶಗಳಲ್ಲಿ ಕ್ಲಾರಿಟಿ ಇಲ್ಲ. ಇಂತಹ ಒಂದು ಪ್ರಮುಖವಾದ ಬಿಲ್ಲನ್ನು ನಾವು ಮೊದಲು ನೋಡಿದಂತೆ ಇಂತಹ ಬಿಲ್ ಬಂದಾಗ ಕೆಲವು ಸಂದರ್ಭಗಳಲ್ಲಿ ಒಂದೆರಡು ದಿವಸ ಚರ್ಚೆಯಾಗುತ್ತಿತ್ತು. ಅದನ್ನು ನಾನೂ ನೋಡಿದ್ದೇನೆ. Long back in 1990's ಒಂದು ಬಿಲ್ಲನ್ನು introduce ಮಾಡಿದರೆ 2-3 ದಿವಸ ಚರ್ಚೆಯಾಗುತ್ತಿತ್ತು. ಆದರೆ ಈಗ ಬೆಳಗ್ಗೆ ವಿಧೇಯಕವನ್ನು ಕೊಟ್ಟು ಸಾಯಂಕಾಲ ಇದನ್ನು ಪಾಸ್ ಮಾಡಿಕೊಡಿ ಎಂದು ಹೇಳುತ್ತಾರೆ. ಇದು ನಡೆಯುತ್ತಿದೆ.

We are not coming in your way. But, atleast tell us. Some more clarify is required. ಅದನ್ನಾದರೂ ಮಾಡಿಕೊಡಿ ಎಂದು ಸರ್ಕಾರಕ್ಕೆ ಕೇಳುವುದಕ್ಕೆ ಇಚ್ಛೆಪಡುತ್ತೇನೆ.

**ಉಪಸಭಾಪತಿಯವರು:-** ಈಗ ಮಾನ್ಯ ಮರಿತಿಬ್ಬೇಗೌಡರು.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ನಾನು ಮಾತನಾಡಬಾರದೆಂದು ಇದ್ದೆ.

**ಉಪಸಭಾಪತಿಯವರು:-** ಆಯಿತು ಹಾಗಾದರೆ ಕುಳಿತುಕೊಳ್ಳಿ.

**ಶ್ರೀ ಮರಿತಿಬ್ಬೇಗೌಡ:-** ನನ್ನ ಹೆಸರನ್ನು ಕರೆದು ಬಿಟ್ಟಿದ್ದೀರಲ್ಲ.

**ಉಪಸಭಾಪತಿಯವರು:-** ನೀವೇ ಕೈ ಎತ್ತಿದಿರಿ ಈಗ ನಾನು ಮಾತನಾಡಬಾರದೆಂದಿದ್ದೆ ಅನ್ನುತ್ತೀರಿ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸದಸ್ಯರಾದ ನಸೀರ್ ಅಹ್ಮದ್‌ವರಿಗೆ ಅವಕಾಶ ಕೊಡಿ ಎಂದು ಹೇಳುವುದಕ್ಕೆ ಕೈ ಎತ್ತಿದೆ.

**ಉಪಸಭಾಪತಿಯವರು:-** ಹಾಗಾದರೆ ಬಿಡಿ.

**ಶ್ರೀ ಮರಿತಿಬ್ಬೇಗೌಡ(ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಇರಲಿ ಎರಡು ಮಾತನಾಡುತ್ತೇನೆ. ಈಗ ಬೆಂಗಳೂರಿನಲ್ಲಿ ವಾಸ ಮಾಡುವಂತಹ, ಬೆಂಗಳೂರಿಗೆ ಬಂದು ಹೋಗುವಂತಹ ಜನರಿಗೆಲ್ಲಾ ಭೂ ಸಾರಿಗೆಯಲ್ಲಿ ಬಹಳ ತೊಂದರೆಯಾಗುತ್ತಿದೆ. ಕರ್ನಾಟಕ ರಾಜ್ಯದಲ್ಲೇ ಅಲ್ಲ, ಇದು ಜಗತ್ತಿನಲ್ಲೆಯೇ ಪ್ರಸಿದ್ಧವಾದ ನಗರವಾಗಿದೆ. ಆದರೆ ಈ ನಗರದಲ್ಲ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಕಾರ್ಪೊರೇಷನ್‌ನಲ್ಲಿ ಏನೆಲ್ಲಾ ಬದಲಾವಣೆಗಳನ್ನು ತಂದರೂ ಕೂಡ ಸಮರ್ಪಕವಾಗಿ ಮಾಡುವುದಕ್ಕಾಗುತ್ತಿಲ್ಲ ಎನ್ನುವುದನ್ನು ನಾವು ಎಲ್ಲಾ ಸರ್ಕಾರಗಳಲ್ಲೂ ಕಂಡುಕೊಂಡಿದ್ದೇವೆ. ಆದರೆ ಈ ಸಲ ಈ ವಿಧೇಯಕವನ್ನು ತರುವ ಮೂಲಕ ಒಂದು ಹೊಸ ಪ್ರಯತ್ನ ಮಾಡುವುದಕ್ಕೆ ಹೊರಬಿದ್ದೀರಿ. ಇದಕ್ಕೆ ನಮ್ಮ ಸಹಕಾರವಿದೆ. ಇಲ್ಲವೆಂದಲ್ಲ.



ಆದರೆ ಒಂದು ಹೊಸ ವಿಧೇಯಕವನ್ನು ತರುವಾಗ ಮಾನ್ಯ ಸದಸ್ಯರಾದ ನಸೀರ್ ಅಹ್ಮದ್‌ವರು ಹೇಳುವಂತೆ ಸ್ವಲ್ಪ ತಾಂತ್ರಿಕ ಸಮಸ್ಯೆ, ಕಾನೂನು ತೊಡಕುಗಳು ಇರಬಹುದು. ಇದೊಂದು ಬಹಳ ವಿಸ್ತಾರವಾದಂತಹ ಬಿಲ್. ಇದರ ಬಗ್ಗೆ ಸಾಕಷ್ಟು ವಿಚಾರಗಳನ್ನು ತಿಳಿಸಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಗಳು ಮತ್ತು ಸಚಿವರು ಇರುತ್ತಾರೆ. ಬೆಂಗಳೂರು ನಗರವನ್ನು ಪ್ರತಿನಿಧಿಸುವಂತಹ ಮೂರು ಜನ ಶಾಸಕರನ್ನೂ ಕೂಡ ಈ ಸಮಿತಿಯಲ್ಲಿ ಹಾಕಿದರೆ ಒಳ್ಳೆಯದಾಗಿತ್ತು ಎನ್ನುವುದು ನನ್ನದೊಂದು ಸಲಹೆ. ಈ ಸಮಿತಿಯಲ್ಲಿ ಒಬ್ಬರು ವಿಧಾನ ಪರಿಷತ್ ಸದಸ್ಯರು ಮತ್ತು ಇಬ್ಬರು ಶಾಸಕರು ಇದ್ದಿದ್ದರೆ;

**ಶ್ರೀ ಸಿ.ಎಂ. ಅಂಗಪ್ಪ:-** ಮಾನ್ಯ ಮರಿತಿಬ್ಬೇಗೌಡರೇ, ನೀವೂ ಶಾಸಕರು, ಅವರೂ ಶಾಸಕರು. ಇಬ್ಬರು ಎಂ.ಎಲ್.ಎ.ಗಳು ಮತ್ತು ಒಬ್ಬರು ಎಂ.ಎಲ್.ಸಿ ಇರಬೇಕೆಂದು ಹೇಳಿ.

**ಶ್ರೀ ಮರಿತಿಬ್ಬೇಗೌಡ:-** ನಾನು ಅದನ್ನೇ ಹೇಳುತ್ತಿದ್ದೇನೆ. ಮೂರು ಜನ ಶಾಸಕರನ್ನು ಈ ಸಮಿತಿಯಲ್ಲಿ ನೇಮಿಸಬೇಕು. ಆ ಸಮಿತಿಯಲ್ಲಿ ಸುಮಾರು 38 ಜನರು ಇದ್ದು ಇನ್ನೂ ಮೂರು ಜನ ಸ್ಥಳೀಯ ಶಾಸಕರು ಅಂದರೆ ಒಂದಿಬ್ಬರು ಎಂ.ಎಲ್.ಎ.ಗಳು ಮತ್ತು ಒಬ್ಬರು ಎಂ.ಎಲ್.ಸಿ.,ಯನ್ನು ಹಾಕಿದರೆ ಚೆನ್ನಾಗಿರುತ್ತಿತ್ತು ಎಂಬುದು ನನ್ನ ಭಾವನೆ. ಒಂದನ್ನು ಹೇಳುವುದೇನೆಂದರೆ, ನೀವು ಈ ವಿಧೇಯಕವನ್ನು ತರುತ್ತಿದ್ದೀರಿ. ಈಗ ಎರಡು ವರ್ಷದಿಂದ ಜನಪ್ರತಿನಿಧಿಗಳು ಯಾರೂ ಇಲ್ಲ. ಬಿಬಿಎಂಪಿ ಚುನಾವಣೆ ಮಾಡಲಿಲ್ಲ. ಈಗ ಗುಂಡಿ ಮುಚ್ಚುವುದು ಎನ್ನುವುದು; ಬೆಂಗಳೂರಿನಲ್ಲಿ ಇಷ್ಟೊಂದು ಗುಂಡಿ ಇರುವುದು ವಿಶ್ವಕ್ಕೆ ಪರಿಚಯವಾಯಿತು. ಮಾಧ್ಯಮಗಳು ಅಷ್ಟೊಂದು ಪರಿಚಯ ಮಾಡಿದವು. ಆ ಗುಂಡಿಗಳಿಂದ ಸಾಕಷ್ಟು ಜನರು ಪ್ರಾಣ ಕಳೆದುಕೊಂಡರು.

(ಮುಂದು)

(1263) 28-12-2022 3.40 ಡಿಎಸ್-ಎಂಡಿ

**ಶ್ರೀ ಮರಿತಿಬ್ಬೇಗೌಡ(ಮುಂದು):-**

ಆದರೆ ಇಂತಹ ಮಹತ್ವದ ವಿಧೇಯಕವನ್ನು ತರುವಂತಹ ಸಂದರ್ಭದಲ್ಲಿ ಬಿಬಿಎಂಪಿ ನಿರ್ವಹಣೆಯನ್ನು ಬಹುತೇಕ ಹೈಕೋರ್ಟ್ ತೀರ್ಪುಗಳ ಆಧಾರದ ಮೇಲೆ ಇವತ್ತು ನಾವು ಮಾಡುತ್ತಿದ್ದೇವೆ. ಏಕೆಂದರೆ, ಬಿಬಿಎಂಪಿ ಚುನಾವಣೆ ಮಾಡದಿರುವುದು ಈ ಸಮಸ್ಯೆಗಳಿಗೆ ಬಹಳಷ್ಟು ಕಾರಣಗಳು ಎಂದು ನಾನು ಹೇಳುವುದಕ್ಕೆ ಬಯಸುತ್ತಿದ್ದೇನೆ. ಅದು ಯಾವುದೇ ಸರ್ಕಾರ ಇರಲಿ, ನಿಗದಿತ ಅವಧಿಯಲ್ಲಿ ಇಂತಹ ಒಂದು ದೊಡ್ಡ ನಗರಕ್ಕೆ ನಾವು ಮಹಾನಗರ ಪಾಲಿಕೆಯ ಚುನಾವಣೆ ಮಾಡದಿರುವುದು ಜನರಿಗೆ ಬಗೆದಂತಹ ದೊಡ್ಡ ದ್ರೋಹ; ಜನತಂತ್ರಕ್ಕೆ ಮಾಡಿದಂತಹ ದೊಡ್ಡ ದ್ರೋಹ. ಮಾನ್ಯ ಕಾನೂನು ಸಚಿವರ ಗಮನಕ್ಕೆ ತರಬಯಸುವುದೇನೆಂದರೆ, ನಮ್ಮ ರಾಜ್ಯ ಸರ್ಕಾರದ ತೆರಿಗೆ ರೂಪದ ಆದಾಯದ ಬಹುಪಾಲನ್ನು ಬೆಂಗಳೂರು ನಗರ ಕೊಡುತ್ತಿದೆ. ಆದರೆ, ಎಲೆಕ್ಟ್ರಾನಿಕ್ ಸಿಟಿಯೆಲ್ಲಾ ಇನ್ನೂ ಗ್ರಾಮ ಪಂಚಾಯತಿ ಮಟ್ಟದಲ್ಲೇ ಇದೆ. ಅವರ ತೆರಿಗೆಗಳೆಲ್ಲಾ ಗ್ರಾಮ ಪಂಚಾಯತಿಗೆ ಹೋಗುತ್ತದೆ. ಇವತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಹಳಷ್ಟು ಐಟಿ-ಬಿಟಿ, ಕೈಗಾರಿಕೆಗಳೆಲ್ಲಾ ಬೆಳೆದಿರುವಂಥದ್ದು. ಅಂತಹ ಗ್ರಾಮ ಪಂಚಾಯತಿಯಲ್ಲಿದ್ದುಕೊಂಡು ಅವರು ಗ್ರಾಮ ಪಂಚಾಯತಿಗೆ ತೆರಿಗೆಯನ್ನು ಕೊಡುತ್ತಾರೆ. ಅವುಗಳನ್ನು ಬಿಬಿಎಂಪಿ ವ್ಯಾಪ್ತಿಗೆ ತೆಗೆದುಕೊಂಡು ಬರುವಂತಹ ಕೆಲಸವನ್ನು ಯಾವ ಸರ್ಕಾರ ಕೂಡ ಮಾಡುತ್ತಿಲ್ಲ. ಆ ಕಡೆ ಯಾರು ಗಮನಹರಿಸುತ್ತಿಲ್ಲ. ಈಗಾಗಲೇ ನಾವು ನಾಲ್ಕಾರು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಅದನ್ನು ಕೂಡ ಮಾಡಬೇಕು. ಶಾಸಕರ ಸಮಿತಿಯನ್ನು ಮಾಡಿ ಅದರಲ್ಲಿ ಚರ್ಚೆ ಮಾಡಿ ಈ ವಿಧೇಯಕವನ್ನು ತಂದಿದ್ದರೆ ಚೆನ್ನಾಗಿತ್ತು. ಅದರಿಂದ ಇನ್ನೂ ಹೆಚ್ಚು ಸಮರ್ಪಕವಾಗಿ ಕೆಲಸ ಮಾಡುವುದಕ್ಕೆ ಆಗುತ್ತಿತ್ತು. ಬೆಂಗಳೂರಿನಲ್ಲಿ ಖಂಡಿತವಾಗಿಯೂ ಕೂಡ ಈ ಭೂಸಾರಿಗೆಯಲ್ಲಿ ಬಹಳ ಅವ್ಯವಸ್ಥೆ ಇದೆ. ಇದಕ್ಕೊಂದು ಕಾಯಕಲ್ಪ ಕೊಡಬೇಕು. ಅದಕ್ಕೋಸ್ಕರ ಈ ವಿಧೇಯಕವನ್ನು ತೆಗೆದುಕೊಂಡು ಬಂದಿದ್ದೇವೆ. ನಾವು ಅವರು ಏನು ಪರ್ಮನೆಂಟ್ ಅಲ್ಲ, ಮುಖ್ಯಮಂತ್ರಿಗಳು ಪರ್ಮನೆಂಟ್ ಅಲ್ಲ, ಯಾರು ಬರುತ್ತಾರೋ, ಯಾರು ಹೋಗುತ್ತಾರೋ, ಆದರೆ ಈ ಬೆಂಗಳೂರು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ನಗರದಲ್ಲಿ ಉತ್ತಮವಾದಂತಹ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸುವುದಕ್ಕೆ ಹೊಸ ಆಯಾಮವನ್ನು ಮಾಡಬೇಕೆಂದು ಈ ಪ್ರಾಧಿಕಾರವನ್ನು ತಂದಿದ್ದಾರೆಯೋ ಅದರಲ್ಲಿ ಇರತಕ್ಕಂಥ ಕಾನೂನು ತೊಡಕುಗಳನ್ನು ಮಾನ್ಯ ಸಚಿವರು ಸ್ಪಷ್ಟಪಡಿಸಿ ಈ ವಿಧೇಯಕವನ್ನು ತೆಗೆದುಕೊಂಡು ಬಂದು, ಕೂಡಲೇ ಈ ವಿಧೇಯಕದಂತೆ ಸಂಪೂರ್ಣ ಅಧಿಕಾರವನ್ನು ಪ್ರಾಧಿಕಾರಕ್ಕೆ ಕೊಟ್ಟು ಈ ಭೂಸಾರಿಗೆ ಸಮಸ್ಯೆಯನ್ನು ಬಗೆಹರಿಸಬೇಕೆಂದು ಹೇಳಿ ಈ ವಿಧೇಯಕವನ್ನು ನಾನು ಸ್ವಾಗತ ಮಾಡುತ್ತೇನೆ.

ಶ್ರೀ ಜೆ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು)(ಮುಖ್ಯಮಂತ್ರಿಗಳ ಪರವಾಗಿ):- ಮಾನ್ಯ ಸಭಾಪತಿಯವರೆ, ಬಹಳಷ್ಟು ಜನ ಈ ಬಿಲ್ ಮೇಲೆ ಬೆಳಕು ಚೆಲ್ಲಿದ್ದಾರೆ. ನಾನು ಮಾನ್ಯ ರಮೇಶ್‌ವರವರಿಗೆ ಒಂದು ಮಾತನ್ನು ಸ್ಪಷ್ಟಪಡಿಸಲಿಕ್ಕೆ ಬಯಸುತ್ತೇನೆ. ನಾವು 8005 sq km ವ್ಯಾಪ್ತಿಗೆ ಈ ಬಿಲ್‌ನ್ನು ಬಂದಿಲ್ಲ. 1294 sq km ಏನು ನಮ್ಮ planning area ಇದೆ, ಅಷ್ಟಕ್ಕೆ ಮಾತ್ರ ಸೀಮಿತವಾಗಿ ಆ jurisdiction ನಲ್ಲಿದೆ. ನಮ್ಮ ಬಿಲ್‌ನಲ್ಲಿಯೇ ಸ್ಪಷ್ಟವಾಗಿದೆ. This is an authority which regulates the mobility and system of other departments. ಇದರಲ್ಲಿ ಯಾವುದೇ statutory authority or statutory responsibility fixed on other Urban Local Bodies ನಲ್ಲಿ interfere ಆಗುವ ಅಧಿಕಾರವನ್ನು ಈ ವಿಧೇಯಕದ ಪ್ರಕಾರ ಈ authority ಗೆ ಕೊಡುತ್ತಿಲ್ಲ. ಅವರ ಯಾವ ವ್ಯವಹಾರಕ್ಕೂ ಇವರು ಬಾಯಿ ಹಾಕುವ ಹಾಗಿಲ್ಲ. Only transportation and mobility ಯನ್ನು ಮಾತ್ರ regulate ಮಾಡಲಿಕ್ಕೆ ಅವರೆಲ್ಲರನ್ನು ಇವರ control ನಲ್ಲಿ, ಇವರ ಕೆಳಗೆ ತರುತ್ತಿದ್ದೇವೆ. This will be a guiding force. This will regulate. ನೀವೇನು ಒಂದರ ಮೇಲೊಂದು overlap ಆಗುತ್ತದೆಂದು ಹೇಳುತ್ತಿದ್ದೀರಿ, ಅದನ್ನೇನಾದರೂ ಮಾಡಿ systemize ಮಾಡಲಿಕ್ಕೆ, ಸರಿಪಡಿಸಲಿಕ್ಕೆ ಈ ವಿಧೇಯಕವನ್ನು introduce ಮಾಡುತ್ತಿದ್ದೇವೆ. ಈ ಬಿಲ್‌ನಲ್ಲಿ ಏತಕ್ಕಾಗಿ ನಾವು ಎಲ್ಲರನ್ನು ಸೇರಿಸಿಕೊಳ್ಳಬೇಕಾಗಿದೆ ಎಂದರೆ, ಈಗ ಬೆಂಗಳೂರು ಆದ ಹಾಗೆ; ಈಗ ಬಿಡಿವ ಒಂದು ಪ್ಲಾನ್ ಮಾಡುವುದು, ಬಿಬಿಎಂಪಿ ಒಂದು ಪ್ಲಾನ್ ಮಾಡುವುದು, ಇನ್ನೊಬ್ಬರು ಒಂದು ಪ್ಲಾನ್ ಮಾಡಿ

ಸಿಸ್ಟಮ್ ಹಾಕಾಗಿದೆ. ಕನಿಷ್ಠ vehicle transport system, mobility system ನಲ್ಲಯಾದರೂ ಎಲ್ಲಾದರೂ ಒಂದು regulatory body ಇರಲಿ ಎನ್ನುವುದು ನಮ್ಮ ಆಸೆ. That regulatory body will control all the activities connected only through transport system. Mode of transport ಗೆ, transport system ಗೆ ಏನೇನು ಮಾಡಬಹುದು ಎನ್ನುವುದನ್ನು ಕುಳಿತು ಚರ್ಚೆ ಮಾಡುವುದು, it is like an advisory committee. ಯಾರ ಅಧಿಕಾರದಲ್ಲಯೂ ನಾವು interfere ಆಗುವುದಿಲ್ಲ. That is why this is headed by the hon'ble Chief minister. ಮಾನ್ಯ ಮುಖ್ಯಮಂತ್ರಿಗಳು ಏಕೀಕೃತರಂದರೆ, ಎಲ್ಲರನ್ನು pull-up ಮಾಡಬಹುದು, ಎಲ್ಲರಿಗೂ ತಾಕೀತು ಮಾಡಬಹುದು, ಎಲ್ಲರಿಗೂ ಹೇಳಬಹುದು, ಯಾರ್ಯಾರ ಜವಾಬ್ದಾರಿ ಇದೆ ಆ ಜವಾಬ್ದಾರಿಯನ್ನು ನಿರ್ವಹಣೆ ಮಾಡಬಹುದು ಎಂದು. ನಾವು ಇಲ್ಲಿ ಯಾರ ಅಧಿಕಾರವನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿಲ್ಲ ಅಥವಾ ಯಾರ ಅಧಿಕಾರವನ್ನೂ ಕಸಿಯುತ್ತಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತಿದ್ದೇನೆ. Constitutional power vested with any Urban Local Bodies will not be taken out of this bill. ನಾವು ಅವರನ್ನು mobility ಗೆ ಸಂಬಂಧಪಟ್ಟಂತೆ ಮಾಡಬೇಕಾದರೆ ನಿಯಮಗಳನ್ನು ಮಾಡುತ್ತೇವೆ. This is a policy making body. Parking, Two Wheelers, Tram, Tractors ಮತ್ತೊಂದು ಏನಾಗಬೇಕು, ನೀವು ಹೇಳಿದಂತೆ ಬಸ್ಸುಗಳು ಎಲ್ಲ ಮೂವ್ ಆಗಬೇಕು ಇವೆಲ್ಲವನ್ನು ಇಲ್ಲಿಂದ ಮುಂದಕ್ಕೆ ಪ್ಲಾನ್ ಮಾಡಿಕೊಳ್ಳಬೇಕು. Policy making ನಲ್ಲಿ ನಾವು ಸ್ಪಷ್ಟವಾಗಿ ಹೇಳಿದ್ದೇವೆ. ಅದೇ ರೀತಿ ಶೆಡ್ಯೂಲ್‌ನಲ್ಲಯೂ ಸಹ ಸ್ಪಷ್ಟವಾಗಿ ಹೇಳಿದ್ದೇವೆ. Bus systems, Tram ways, Commuter Rail, Metro Rail, Mono Rail, Cable Car, Bus Rapid Transit System, Light Rail Transit any other mode irrespective of its fuel and population....

Page: 11, Preparation of policies:-

- (a) Parking policy;
- (b) Non-motorised transport policy;

- (c) Transit-oriented development policy;
- (d) Multi-modal Integration policy; and
- (e) Freight Transport policy

Almost all transport system ಈ ಪಾಲಿಸಿಯಲ್ಲಿ ಏನೇನು ಮಾಡಬೇಕು, ಪಾರ್ಕಿಂಗ್ ಹೇಗೆ ಮಾಡಬೇಕು ಎನ್ನುವುದನ್ನು ಹೇಳುತ್ತದೆ. ಚೆನ್ನೈನಲ್ಲಿ ಭಾರಿ ವಾಹನಗಳನ್ನು ಅವರು ಸಿಟಿಯಲ್ಲಿ ಬಿಡುವುದಿಲ್ಲ. ಬಿಟ್ಟರೆ ಮಧ್ಯರಾತ್ರಿ 12.00 ಗಂಟೆ ಅಥವಾ 1.00 ಗಂಟೆಯ ನಂತರ ಬಿಡುತ್ತಾರೆ. ನಮ್ಮ ಬೆಂಗಳೂರಿನಲ್ಲಿ ಚೆನ್ನೈಗೆ ಹೋಗುವವರೆಲ್ಲಾ ಆರಾಮವಾಗಿ ಹೈವೇ ಕ್ರಾಸ್ ಮಾಡಿಕೊಂಡು ಹೋಗುತ್ತಾರೆ. ಹಾಗೆ ಎಲ್ಲದರೂ ಒಂದು ಪಾಲಿಸಿಯನ್ನು ಮಾಡಿ ಈ congestion ನ್ನು ಕಂಟ್ರೋಲ್ ಮಾಡಲೇಬೇಕಾಗಿದೆ. ಅದಕ್ಕೆ advisory ಮಾಡಿ ಈ ಕಮಿಟಿಯನ್ನು ಮಾಡಿದ್ದೇವೆ ಎನ್ನುವುದು ಬಿಟ್ಟರೆ, ಬೇರೆ ಏನೂ ಉದ್ದೇಶ ಈ ಬಿಲ್‌ನಲ್ಲಿ ಇಲ್ಲ. ನಾವು Government of India ಯಿಂದ, State Government ನಿಂದ funding ಆಗಬಹುದು ಎಂದು expect ಮಾಡುತ್ತಿದ್ದೇವೆ. ಅದರ ಜೊತೆಗೆ ನೀವೇನು levies collect ಮಾಡುತ್ತಿದ್ದೀರಿ, it is for this purpose only. Corporation, BDA levies ವಿಷಯಕ್ಕೆ ನಾವು ಬರುವುದಿಲ್ಲ. ಸಂಗ್ರಹಿಸಿರುವ levies ನ್ನು ಎಲ್ಲ deposit ಮಾಡಬೇಕೋ ಅಲ್ಲ deposit ಮಾಡುತ್ತಿದ್ದೀರಿ. ಅದನ್ನು ಬಿಟ್ಟು ನಾವು ಯಾವುದೇ ಅಧಾರಿಯಿಂದ ಜನಗಳ ಮೇಲೆ ತೆರಿಗೆಯನ್ನು ಹಾಕುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. Levies collected for this purpose through ULB's (Urban Local Bodies) will be taken. Part of the levies... State Government will decide it from time-to-time. Authorities will not decide how much levy has to be collected from the Urban Local Body. ರಾಜ್ಯ ಸರ್ಕಾರ ನಿರ್ಧಾರ ಮಾಡಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು levies collect ಮಾಡಿ funding ಮಾಡುತ್ತಾ ಹೋಗುತ್ತದೆ. ಅದರ ಜೊತೆಗೆ ಏನಾದರೂ expansion of roads, expansion of the mobility area ಬಂದರೆ, land acquisition ಆಗಬೇಕು, ಮತ್ತೊಂದು ಆಗಬೇಕೆಂದರೂ ಆ ಸಂಸ್ಥೆಗಳನ್ನು ಕರೆದುಕೊಂಡು ಬಂದು ಬೇಗ ಬೇಗ ಕೆಲಸವನ್ನು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡಿಸಿ ಕಾರ್ಪೊರೇಷನ್ ಅಥವಾ ಬಿಡಿ ಎ ಗೆ ಹೀಗೆ ಮಾಡಿಕೊಡಿ ಎಂದು ನಾವು ನಿಮಗೆ ಸಲಹೆ ಕೊಡುತ್ತೇವೆ. ಅವರಿಗೆ ಹೇಳಲಕ್ಕೆ ನಾವು ಇದೊಂದು ಕಾನೂನುಬದ್ಧವಾದ ಅಧಾರಿಯನ್ನು ಇಟ್ಟುಕೊಂಡು ಇಡೀ ಬೆಂಗಳೂರು ನಗರ, ಮೆಟ್ರೊಪಾಲಿಟನ್ ಸಿಟಿ 1294 sq km ಗೆ ಅದನ್ನು ಮಾತ್ರ ನಿಗ್ರಹ ಮಾಡಲಕ್ಕೆ ಮಾಡಿರುವುದು. ಈ ಕಡೆ ಪೀಣ್ಯ ಅಥವಾ ಮಾದನಾಯಕನ ಹಳ್ಳಿಗೆ ಕೊನೆಗೊಳ್ಳುತ್ತದೆ. ಅಲ್ಲಂದ ಮುಂದಕ್ಕೆ ನಾವು ಹೋಗುವುದಿಲ್ಲ. ಅದನ್ನು 2ನೇ ಹಂತದಲ್ಲ ನೋಡುತ್ತಿದ್ದೇವೆ. ಅದರಿಂದ ಒಳಗಡೆ ಏನೇನಾಗಬೇಕು, ನಿನ್ನೆಯ ದಿವಸ ಮುಖ್ಯಮಂತ್ರಿಗಳು parallel fly overs ಜಾಸ್ತಿ ಮಾಡುವ ಬಗ್ಗೆ ಹೇಳುತ್ತಿದ್ದರು.

(ಮುಂದು)

(1264) 28/12/2022/3:50/ಎಸ್‌ಪಿಆರ್-ಎಂಡಿ

(ಉಪ ಸಭಾಪತಿಯವರ ಉಪಸ್ಥಿತಿ)

**ಶ್ರೀ ಜಿ.ಸಿ.ಮಾಧುಸ್ವಾಮಿ (ಮುಂದು):-**

ಕ್ಷಿಪ್ರ ಸಂಚಾರಿ ವ್ಯವಸ್ಥೆಯನ್ನು ಜಾಸ್ತಿ ಮಾಡುವುದು. ಇಂತಹ ವ್ಯವಸ್ಥೆಗಳನ್ನು ಮಾಡಲು, ಬೆಂಗಳೂರು ನಗರಕ್ಕೆ ಒಂದು ಸರಿಯಾದ ಯೋಜನೆಯನ್ನು ಮಾಡಬೇಕಾಗಿದೆ. ಇದರ ಜೊತೆಗೆ, ನಮಗೆ ಮಾಲಿನ್ಯ ನಿಯಂತ್ರಣವೂ ಸಹ ಆಗಬೇಕಾಗಿದೆ. ಮುಂದಿನ ದಿನಗಳಲ್ಲಿ ಬೆಂಗಳೂರು ನಗರದಲ್ಲ ಯಾವ ರೀತಿಯ ವಾಹನಗಳ ಸಂಚಾರವಾಗಬೇಕು ಎಂಬ ಬಗ್ಗೆ ನೀತಿಗಳನ್ನು ಮಾಡಬೇಕಾಗಿದೆ. ಈ ರೀತಿಯ ಕಾಲ ಬದಲಾವಣೆಯಾಗುತ್ತಿದೆ. ಈಗಾಗಲೇ ಹೈಬ್ರಿಡ್ ವಾಹನಗಳನ್ನು ಉಪಯೋಗಿಸುತ್ತಿದ್ದೇವೆ. ಇನ್ನು ಮುಂದಿನ ದಿನಗಳಲ್ಲಿ ಬ್ರೇಡ್ ವಾಹನಗಳನ್ನೇ ಉಪಯೋಗಿಸಬಹುದು. ಅಂದರೆ ವಿದ್ಯುತ್ ಚಾಲಿತ ಅಥವಾ naturally run vehicles ಚಲಾಯಿಸಬಹುದಾಗಿರುತ್ತದೆ. ಬೆಂಗಳೂರು ನಗರದಲ್ಲ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೆಚ್ಚು ಒತ್ತನ್ನು ನೀಡಬೇಕು ಎನ್ನುವುದೇ ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ಇದನ್ನು ನಾನು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಆದಷ್ಟು ಖಾಸಗಿ ಸಂಚಾರಿ ವ್ಯವಸ್ಥೆಯನ್ನು ನಿರ್ಬಂಧಿಸದಿದ್ದರೆ, ಪ್ರಸ್ತುತ 1 ಕೋಟಿ 12 ಲಕ್ಷದಷ್ಟು ವಾಹನಗಳು ಬೆಂಗಳೂರು ನಗರದಲ್ಲವೆ ಎಂದರೆ, can anybody plan for this traffic? ಬೆಂಗಳೂರು ನಗರದಲ್ಲ 1 ಕೋಟಿ 25 ಲಕ್ಷದಷ್ಟು ಜನಸಂಖ್ಯೆ ಇದ್ದು, 1

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೋಟಿ 20 ಲಕ್ಷದಷ್ಟು ವಾಹನಗಳಿವೆ. ಅಂದರೆ, almost every individual possesses a vehicle ಎನ್ನುವ ಹಂತದಲ್ಲಿದೆ. It may not be true. ಕೆಲವೊಬ್ಬರು 3-5 ವಾಹನಗಳನ್ನು ಹೊಂದಿರಬಹುದು. ವಾಹನಗಳು ಜಂಕ್ ಆಗಿದ್ದು, ಅವುಗಳ ವಿಲೇವಾರಿಯಾಗುತ್ತಿಲ್ಲ. ವಾಹನದ ಮರು ಮಾರಾಟದ ಬೆಲೆಯು ಕಡಿಮೆಯಾದ ಮೇಲೆ, ಸದರಿ ವಾಹನವು ರಸ್ತೆಗೆ ಬರುವುದೇ ಇಲ್ಲ. ನಾವು ನಮ್ಮ ಊರಿನಲ್ಲಿ ವಯಸ್ಸಾದ ಹಸುಗಳನ್ನು ಇಟ್ಟುಕೊಳ್ಳುತ್ತಿದ್ದೇವೆ. ಅದೇ ಮಾದರಿಯಲ್ಲಿ ಮನೆಯ ಮುಂದೆ ಶಾಶ್ವತವಾಗಿ ಹಳೆಯ ಕಾರನ್ನು ನಿಲ್ಲಿಸಿಕೊಂಡಿರುತ್ತಾರೆ. ಅದನ್ನು ಖರೀದಿಸಲು ಯಾರೂ ಸಹ ಮುಂದೆ ಬರುವುದಿಲ್ಲ; ಹಾಗೂ ಕೊಡುವುದಕ್ಕೂ ಸಹ ಮನಸ್ಸು ಬರುವುದಿಲ್ಲ. 40-50 ಲಕ್ಷದಷ್ಟು ಬೆಲೆಬಾಳುವ ಕಾರನ್ನು ಕೇವಲ 5-6 ಲಕ್ಷ ರೂಪಾಯಿಗಳಿಗೆ ಕೊಡಲು ಆಗುವುದಿಲ್ಲ. ಹೀಗಾಗಿ ಆ ಕಾರುಗಳು ಹಾಗೆಯೇ ಉಳಿದುಕೊಳ್ಳುತ್ತವೆ. ಹೀಗಾಗಿ ಈ ವಾಹನಗಳನ್ನು ಏನಾದರೂ ಮಾಡಲೇಬೇಕಾಗಿದೆ. ಈ ವಾಹನಗಳಿಗಾಗಿ ಎಲ್ಲೆಯಾದರೂ ಪಾರ್ಕಿಂಗ್ ನಿಲ್ದಾಣವನ್ನು ಸೃಷ್ಟಿ ಮಾಡಬೇಕಾಗಿದೆ. ಸಾರ್ವಜನಿಕ ಸಂಚಾರಿ ವ್ಯವಸ್ಥೆಯಡಿ ವಾಹನಗಳನ್ನು ಎಲ್ಲ ನಿಲ್ಲಿಸಬೇಕು ಹಾಗೂ ಖಾಸಗಿ ಹಾಗೂ ಬಳಸದೇ ಇರುವ ವಾಹನಗಳನ್ನು ಎಲ್ಲ ನಿಲ್ಲಿಸಬೇಕು? ನಿನ್ನೆಯ ದಿನ ಕೆಳಮನೆಯಲ್ಲಿ ಉತ್ತರಿಸುವ ಸಂದರ್ಭದಲ್ಲಿ ನಾನು ಈ ಬಗ್ಗೆ ಹೇಳಿದೆನು. ಪೊಲೀಸ್ ಠಾಣೆಗಳಲ್ಲಿ ಅಮಾನತ್ತುಪಡಿಸಿರುವ ವಾಹನಗಳು ಪ್ರತಿ ತಾಲ್ಲೂಕಿನ ಪೊಲೀಸ್ ಠಾಣೆಯೊಳಗೆ ಹೋಗದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ, ಇದಕ್ಕೆ ಪಿ.ಎಫ್.ನ್ನು ಮಾಡಿಸಬೇಕು ಹಾಗೂ ನ್ಯಾಯಾಲಯದಿಂದ ರಿಲೀಸ್ ಆದೇಶವನ್ನು ಪಡೆದುಕೊಳ್ಳದಿದ್ದರೆ, ಪೊಲೀಸಿನವರು ವಾಹನವನ್ನು ಬಿಡುವುದಿಲ್ಲ. ಯಾವುದೋ ಕಳ್ಳತನ ಪ್ರಕರಣಕ್ಕೆ ಬಳಕೆಯಾದ ವಾಹನವಾಗಿರುತ್ತದೆ ; ಅದರ ಮೂಲ ಮಾಲೀಕರು ವಾಹನವನ್ನು ಪಡೆದುಕೊಳ್ಳಲು ಬರುವುದೇ ಇಲ್ಲ. ಮತ್ತೊಬ್ಬರು ವಾಹನಕ್ಕಾಗಿ ಬಂದರೆ, ಅವರನ್ನೇ ಕಳ್ಳ ಎಂದು ಬಂಧಿಸುತ್ತಾರೆ; ಹೀಗಾಗಿ ಯಾರೂ ಸಹ ವಾಹನಗಳನ್ನು ಪಡೆದುಕೊಳ್ಳುವುದಿಲ್ಲ ಹಾಗೂ ನ್ಯಾಯಾಲಯದಿಂದ ವಾಹನಗಳು ಬಿಡುಗಡೆಗೊಳ್ಳುವುದಿಲ್ಲ. ಇದರ ಜೊತೆಗೆ ವಾಹನದ ದಾಖಲಾತಿಗಳು ಸರಿ ಇಲ್ಲದಿರುವುದರಿಂದ, ಬಹಳಷ್ಟು ದಿನಗಳವರೆಗೆ ವಾಹನಗಳನ್ನು ಬಿಡುಗಡೆಗೊಳಿಸುವುದಿಲ್ಲ. ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್ಸುಗಳ ಕಛೇರಿಯೂ ಸಹ ಇದೇ ರೀತಿಯಾಗಿದೆ. 15-20 ವರ್ಷಗಳ ನಂತರ ಸದರಿ ಬಸ್ಸುಗಳನ್ನು ಡಿ-ಗ್ರೇಡ್

ಮತ್ತು ಸ್ಟ್ರಾಪ್ ಮಾಡಿ ಎಂಬುದಾಗಿ ಹೇಳುತ್ತಿದ್ದೇವೆ. ಹೀಗಾಗಿ ಈ ಬಗ್ಗೆಯೂ ಸಹ ಹೊಸ ಕಾನೂನನ್ನು ಮಾಡಲಾಗುತ್ತಿದೆ. 15 ವರ್ಷಗಳ ನಂತರ ವಾಹನವನ್ನು ಸ್ಟ್ರಾಪ್ ಮಾಡುವುದಾದರೆ, ತೆರಿಗೆಯಲ್ಲಿ ಇಂತಿಷ್ಟು ರಿಯಾಯಿತಿಯನ್ನು ನೀಡಲಾಗುತ್ತದೆ ಎಂಬುದಾಗಿಯೂ ಸಹ ಹೇಳುತ್ತಿದ್ದೇವೆ. ಹೀಗಾಗಿ ಎಲ್ಲವನ್ನೂ ಆದಷ್ಟು congestion...

**ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ಜನಪ್ರತಿನಿಧಿಗಳಿಗೆ ಇದರಲ್ಲಿ ಏನು ಪಾತ್ರ ಇದೆ ಎಂಬುದಾಗಿ ಸದಸ್ಯರು ಪ್ರಶ್ನೆ ಕೇಳಿದ್ದಾರೆ.

**ಶ್ರೀ ಜಿ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು):-** ಮಾನ್ಯ ಸಭಾಪತಿಯವರೇ, ಈ ಬಗ್ಗೆ ಹೇಳುತ್ತೇನೆ. ನಿರ್ದಿಷ್ಟವಾಗಿ ಶ್ರೀ ಪಿ.ಆರ್.ರಮೇಶ್ ರವರಿಗೆ ಹೇಳುವುದೇನೆಂದರೆ, no way this authority is supposed to interfere with other statutory authorities or ULB's (Urban Local Bodies) in the city. ಇದನ್ನು ಗಮನಿಸಬೇಕು. ಅವರ ಯಾವುದೇ ಕಾರ್ಯಕ್ರಮವನ್ನು ಅಡ್ಡಿಪಡಿಸುವುದಿಲ್ಲ. ಆದರೆ, regarding traffic and movement of vehicles ಎಲ್ಲರೂ ಕುಳಿತುಕೊಂಡು ಯೋಚನೆ ಮಾಡಬೇಕು; ಒಬ್ಬೊಬ್ಬರು ಒಂದೊಂದು ಮಾಡಬಾರದು ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಸಮಿತಿಯ ರಚನೆಯ ಬಗ್ಗೆ ಸದಸ್ಯರು ಹೇಳಿದರು. Hon'ble Chief Minister will head the committee. Naturally BDA Minister will be the Vice Chairman or Vice President of the committee. ಸಾರಿಗೆ ಸಚಿವರನ್ನೂ ಸಹ ಸಮಿತಿಯ ಉಪಾಧ್ಯಕ್ಷರು ಎಂಬುದಾಗಿ ಮಾಡಿದ್ದೇವೆ. ಒಂದು ವೇಳೆ ಮುಖ್ಯಮಂತ್ರಿಗಳು ಉಪಸ್ಥಿತರಿರಲಿಲ್ಲವೆಂದರೆ, ಇವರಿಬ್ಬರಲ್ಲಿ ಒಬ್ಬರು ಸಮಿತಿಯ ಅಧ್ಯಕ್ಷರಾಗಬೇಕೆಂದು ಇಬ್ಬರನ್ನು ನೇಮಿಸಿದ್ದೇವೆ. ಆದರೆ, ನಿನ್ನೆಯ ದಿನ ಕೆಳಮನೆಯಲ್ಲಿ ಈ ಸಮಿತಿಯಲ್ಲಿ ಏಕೆ ಎಂ.ಎಲ್.ಎ.ಗಳನ್ನು ನೇಮಿಸಿಲ್ಲ ಎಂಬ ಬಗ್ಗೆ ಡಿಮ್ಯಾಂಡ್ ಮಾಡಿದರು. ಬೆಂಗಳೂರು ನಗರಕ್ಕೆ ಸಂಬಂಧಪಟ್ಟಂತೆ 28 ಎಂ.ಎಲ್.ಎ.ಗಳಿದ್ದಾರೆ. ಯಾವ ಎಂ.ಎಲ್.ಎ. ನ್ನು ಆಯ್ಕೆ ಮಾಡಿ ಸಮಿತಿಗೆ ನೇಮಿಸುವುದು ಎನ್ನುವ ಪ್ರಶ್ನೆ ಬಂದಿತು. ಇದರ ಜೊತೆಗೆ, ಸಂಸದರನ್ನು ಹಾಗೂ ಎಂ.ಎಲ್.ಸಿ.ಗಳನ್ನು ಬಿಡುವುದು ಹೇಗೆ ಎನ್ನುವ ಪ್ರಶ್ನೆಯೂ ಸಹ ಬಂದಿತು.



ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಸರ್ಕಾರವು ಸ್ಥಳೀಯ ಇಬ್ಬರು ಶಾಸಕರನ್ನು ನೇಮಿಸಲಿ.

**ಶ್ರೀ ಜಿ.ಸಿ.ಮಾಧುಸ್ವಾಮಿ:-** ಮಾನ್ಯ ಸಭಾಪತಿಯವರೇ, ಅದಕ್ಕೆ ಯಾರೇ ಆಗಿರಲಿ, ಬೆಂಗಳೂರು ನಗರದಲ್ಲಿ ಚುನಾಯಿತರಾಗಿ ಮಂತ್ರಿಗಳಾಗಿದ್ದವರನ್ನು ನೇಮಿಸಬೇಕೆಂದು ತೀರ್ಮಾನಿಸಿದ್ದೇವೆ. Whether he is BDA Minister or not. If he is elected from Bengaluru and becomes a Minister, he will be in the committee. ಆ ಸಮಸ್ಯೆಯನ್ನು ಬಗೆಹರಿಸಬಹುದು ಎಂಬುದಾಗಿ ನಾವು ಮಾಡಿದ್ದೇವೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಪಾಲಿಕೆಯ ಮಹಾಪೌರರನ್ನು ಸಹ ತಾವು ಸಮಿತಿಯಲ್ಲಿ ಸೇರಿಸಿಕೊಳ್ಳಬಹುದು.

**ಶ್ರೀ ಜಿ.ಸಿ.ಮಾಧುಸ್ವಾಮಿ:-** ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದ ನಾಯಕರು ತಿಳಿಸಿದಂತೆ, ಇದರಲ್ಲಿ ಪಾಲಿಕೆಯ ಮಹಾಪೌರರನ್ನು ಸೇರಿಸಿಕೊಳ್ಳಬಹುದು. ಇದರ ಜೊತೆಗೆ, ನಾವು ಮುಖ್ಯಮಂತ್ರಿಗಳ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಪ್ರತ್ಯೇಕವಾದ ಸಮಿತಿಗಳನ್ನು ಮಾಡಿದ್ದೇವೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ರಚನೆಯಾದ ಸಮಿತಿಯಲ್ಲಿ ಯಾವುದೇ ಮಂತ್ರಿಗಳನ್ನು ಹಾಕಿಲ್ಲ. ಈ ಅಂಶವನ್ನು ಯಾರೋ ತಾವು ಆಗಲೇ ತಪ್ಪಾಗಿ ಗ್ರಹಿಸಿದ್ದೀರಿ. ರೆವ್ಯೂವ್ ಮಾಡುವುದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕೆಲಸವಾಗಿದೆ. ಮುಖ್ಯಮಂತ್ರಿಗಳ ಅಧ್ಯಕ್ಷತೆಯ ಸಮಿತಿಯು ನೀತಿಗಳನ್ನು ಮಾಡುತ್ತದೆ. ಮಾಡಿರುವ ನೀತಿಗಳನ್ನು ಕಾಲಕಾಲಕ್ಕೆ ಯಾರಾದರೂ ರೆವ್ಯೂವ್ ಮಾಡಲೇಬೇಕು ಎನ್ನುವ ಕಾರಣಕ್ಕಾಗಿ ಆ ಸಮಿತಿಯ ರಚನೆಯಾಗಿದೆ. Mayor is already there. ಸರ್ಕಾರದ ಮುಖ್ಯ ಕಾರ್ಯದರ್ಶಿಗಳಡಿ ಅಂದರೆ, ಈ ಪ್ರಾಧಿಕಾರದಡಿ ಯಾವ್ಯಾವ ಇಲಾಖೆಗಳು ಬರುತ್ತವೆಯೋ, ಅವರುಗಳನ್ನೆಲ್ಲಾ ಕರೆದು, ರೆವ್ಯೂವ್ ಮಾಡುವುದು ಮತ್ತು ಪ್ರಾಧಿಕಾರಕ್ಕೆ ವರದಿಯನ್ನು ಸಲ್ಲಿಸುವುದು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕೆಲಸವಾಗಿದೆ. ಏಕೆಂದರೆ, ಪಾಲಿಕೆಯ ಆಯುಕ್ತರಿಗಿಂತ ಮೇಲ್ಪಟ್ಟ ಅಧಿಕಾರಿಗಳನ್ನು ನೇಮಿಸಬೇಕಾಗಿತ್ತು. ಇಲ್ಲಿ ಯಾವುದೇ ರೀತಿಯ ಸದರ ಆಗಬಾರದು ಎನ್ನುವ ಕಾರಣಕ್ಕಾಗಿ we have put Chief Secretary on the Board and the Chairman

of the Executive Committee. ಕಾರ್ಯಕಾರಿ ಸಮಿತಿಯು ಕಾಲಕಾಲಕ್ಕೆ ಸಮಿತಿ ಸಭೆಗಳನ್ನು ನಡೆಸಬೇಕು ಎನ್ನುವ ಅಂಶವನ್ನು ನಾವು ನಿಯಮದಲ್ಲ ಅಳವಡಿಸುತ್ತಿದ್ದೇವೆ. So, this will be thoroughly reviewed by the Chief Secretary of Karnataka. Policy decision and all other decisions will be taken under the Hon'ble Chief Minister's chairmanship. ಇಲ್ಲಿ ಎಲ್ಲಯೂ ಸಹ ಸದರ ಆಗುವುದಕ್ಕೆ ಸಾಧ್ಯವಿಲ್ಲ. ಶ್ರೀ ಪಿ.ಆರ್.ರಮೇಶ್‌ವರೇ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಂಚಾರ ಕುರಿತಾಗಿ ಬಹಳಷ್ಟು ತೀರ್ಮಾನಗಳನ್ನು ತೆಗೆದುಕೊಳ್ಳುವುದಕ್ಕಾಗುವುದಿಲ್ಲ. If you authorize this committee, we will be enabling them through statutory powers. ಬೆಂಗಳೂರು ನಗರವನ್ನು ಸ್ವಲ್ಪ ಮಟ್ಟದರೂ, ಭಾರಿ ಸಂಚಾರ ದಟ್ಟಣೆ ಮತ್ತು ಮಾಲಿನ್ಯಗಳಿಂದ ಹೊರಗಡೆ ತರಲು..., ಎಷ್ಟು ವರ್ಷದ ವಾಹನ ಸಂಚಾರ ಯೋಜನೆ, ಅದಕ್ಕಿರುವ ಮಾನದಂಡ, ಅದು ಹೊರಸೂಸುವ ಹೊಗೆ ಇತ್ಯಾದಿ ಅಂಶಗಳನ್ನು ಯಾರಾದರೂ ಒಬ್ಬರು ನೋಡಿಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಪ್ರಾಧಿಕಾರವನ್ನು ರಚಿಸಿದೆ. Our Hon'ble Chief Minister referred that, almost all the cities in the world are like this. ಅಮೇರಿಕಾ ದೇಶದ ಬಗ್ಗೆ ನಾವು ಮಾತನಾಡುತ್ತೇವೆ ಆದರೆ, ನಾನು ಅದನ್ನು ನೋಡಿದ್ದೇನೆ. New York city and Shanghai city are also congested. ನಗರ ಪ್ರದೇಶಗಳಲ್ಲಿನ ಜನಸಂಖ್ಯೆ ಹೆಚ್ಚಳದಿಂದಾಗಿ, ದಟ್ಟಣೆಯಾಗುತ್ತಿರುವುದರಿಂದ ನಾವು ಇನ್ನೂ ಹೆಚ್ಚಿನ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ನಾನು ಈ ಸಂದರ್ಭದಲ್ಲಿ ಹೇಳಬಯಸುತ್ತೇನೆ. ಹೇಗಾದರೂ ಮಾಡಿ ಖಾಸಗಿ ಸಂಚಾರ ವ್ಯವಸ್ಥೆಯನ್ನು ನಾವು ಕಡಿಮೆ ಮಾಡಲೇಬೇಕಾಗಿದೆ. ಅದರ ಬದಲಾಗಿ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಬಳಸಿದರೆ, ಒಂದಷ್ಟು ವಾಹನಗಳ ಸಂಚಾರವನ್ನು ಕಡಿಮೆ ಮಾಡಬಹುದು ಎನ್ನುವ ಅಂಶವನ್ನು ಗಮನದಲ್ಲಿಟ್ಟುಕೊಂಡು ನಾವು ಪ್ರಸ್ತುತ ವಿಧೇಯಕವನ್ನು ಮಂಡಿಸಿದ್ದೇವೆ. ದಯಮಾಡಿ ಇದನ್ನು ಪರ್ಯಾಲೋಚಿಸಬೇಕೆಂದು ನಾನು ಕೇಳಿಕೊಳ್ಳುತ್ತೇನೆ.

**ಶ್ರೀ ಪಿ.ಆರ್.ರಮೇಶ್(ನಾಮ ನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಯವರೇ, ನಾವು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದ್ದಾರೆ. ವಿಧೇಯಕದಲ್ಲಿ "region" ಇದನ್ನು

ಸರಿಯಾಗಿ define and determine ಆಗಿಲ್ಲ. ಸರ್ಕಾರವು ಇಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಿದೆ. ಇಲ್ಲಿ ಬರೆದಿರುವುದನ್ನೇ ನಾನು ಹೇಳುತ್ತೇನೆ. The urban mobility region is the area comprising the Bengaluru Metropolitan area. ಮೆಟ್ರೋಪಾಲಿಟನ್ ಎನ್ನುವುದನ್ನು ಸರ್ಕಾರವು ಸರಿಯಾಗಿ ವ್ಯಾಖ್ಯಾನಿಸಬೇಕು. Metropolitan Planning Committee area ಇದನ್ನು ಸರ್ಕಾರವು ಈಗಾಗಲೇ ಮಾಡಿದೆ. ಸುಮಾರು 1,100 ಚದರ ಕಿಲೋಮೀಟರ್‌ಗಳನ್ನು ತೆಗೆದುಕೊಳ್ಳುತ್ತದೆ ಎಂದು ಸರ್ಕಾರವು ಈಗಾಗಲೇ ತಿಳಿಸಿದೆ. That means only BDA. ಹೀಗಾಗಿ ಯೋಜನಾ ಪ್ರದೇಶವನ್ನು ಸರ್ಕಾರವು ಸರಿಯಾಗಿ ವ್ಯಾಖ್ಯಾನಿಸಬೇಕು. ಅಂದರೆ ಸ್ಥಳೀಯ ಯೋಜನಾ ಪ್ರದೇಶ ಎಂಬುದಾಗಿ ತಿಳಿಸಿದರೆ ಸರಿಯಾಗುತ್ತದೆ.

**SRI J.C.MADHUSWAMY:-** That can be incorporated. ಅದು ಹಾಗೆಯೇ ಬೇಕು ಎನ್ನುವುದಾದರೆ, ನಾವು ಅದನ್ನು ಸೇರಿಸಿಕೊಳ್ಳುತ್ತೇವೆ. But this is confined to 1294 sq km only and not 8004 sq km.

**SRI K.A.THIPPESWAMY:-** Under BMRDA (*Bangalore Metropolitan Region Development Authority*), like any other authority BDA is also one of the Planning Authority. *BIAAPA* (*Bangalore International Airport Area Planning Authority*) ಆಗಬಹುದು, ಮತ್ತೊಂದು ಆಗಬಹುದು.

**SRI J.C.MADHUSWAMY:-** BBMP and BDA both are Planning Authority. But our area is this much only ಎಂದು ನಾನು ನಿರ್ದಿಷ್ಟವಾಗಿ ಹೇಳಿದ್ದೇನೆ.

**ಶ್ರೀ ಕೆ.ಎ.ತಿಪ್ಪೇಸ್ವಾಮಿ:-** ಮಾನ್ಯ ಸಭಾಪತಿಯವರೇ, ಸೆಕ್ಷನ್ (6) ರಲ್ಲಿ ನಮೂದಾಗಿರುವ anomaly ನ್ನು ಸರ್ಕಾರವು ಸರಿಪಡಿಸಿಲ್ಲ. ಮುಖ್ಯಮಂತ್ರಿಗಳು ಸಮಿತಿಯ ಅಧ್ಯಕ್ಷತೆಯನ್ನು ವಹಿಸಿಲ್ಲವೆಂದಾದರೆ, ಸಾರಿಗೆ ಸಚಿವರು ಸಮಿತಿಯ ಉಪ ಅಧ್ಯಕ್ಷರಾಗುತ್ತಾರೆ ಎಂಬುದಾಗಿ

ಸರ್ಕಾರವು ಈಗಾಗಲೇ ತಿಳಿಸಿದೆ. ಒಂದು ವೇಳೆ ಸಾರಿಗೆ ಸಚಿವರು ಇಲ್ಲವೆಂದಾದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಎಂದು ಹೇಳಿದಿರಿ. ಮತ್ತೊಬ್ಬ ಸಚಿವರಿದ್ದಾರೆ.

**ಶ್ರೀ ಜೆ.ಸಿ.ಮಾಧುಸ್ವಾಮಿ:-** ಮಾನ್ಯ ಸಭಾಪತಿಯವರೇ, ನಾನು ಸಾರಿಗೆ ಸಚಿವರು ಎಂಬುದಾಗಿ ಹೇಳಿಲ್ಲ. ಈ ಸಮಿತಿಯಲ್ಲಿ ಇಬ್ಬರು ಸಚಿವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಿದ್ದೇವೆ. Either BDA Minister or Transport Minister will chair. ಈಗ ಇನ್ನೊಬ್ಬ ಬೆಂಗಳೂರಿನ ಸಚಿವರನ್ನು ಹಾಕುತ್ತೇನೆ. He will chair. We will not ask the Chief Secretary to chair.

**ಶ್ರೀ ಕೆ.ಎ.ತಿಪ್ಪೇಸ್ವಾಮಿ:-** ಮಾನ್ಯ ಸಭಾಪತಿಯವರೇ, ವಿವರಣೆಯಿಲ್ಲದೆ, ಇದನ್ನು ಸರ್ಕಾರವು ಸರಿಪಡಿಸಬೇಕು.

**SRI J.C.MADHUSWAMY:-** OK.

**ಉಪ ಸಭಾಪತಿಯವರು:-** ಪ್ರಸ್ತಾವ ಏನೆಂದರೆ,

“ವಿಧಾನಸಭೆಯಿಂದ ತಿದ್ದುಪಡಿಗಳೊಂದಿಗೆ ಅಂಗೀಕೃತವಾದ ರೂಪದಲ್ಲರುವ 2022 ರ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕವನ್ನು ಪರ್ಯಾಲೋಚಿಸುವುದು.”

### ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

ವಿಧೇಯಕವನ್ನು ಖಂಡ ಖಂಡವಾಗಿ ಪರ್ಯಾಲೋಚಿಸುವುದು

ಖಂಡ 2 ರಿಂದ 61 ರ ವರೆಗೆ

**ಉಪ ಸಭಾಪತಿಯವರು:-** ಪ್ರಸ್ತಾವ ಏನೆಂದರೆ,

“ಖಂಡ 2 ರಿಂದ 61 ರ ವರೆಗೆ ಎರಡೂ ಸೇರಿದಂತೆ ಈ ವಿಧೇಯಕದ ಅಂಗವಾಗಿರುತ್ತದೆ”

### ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಖಂಡ 2 ರಿಂದ 61 ರ ವರೆಗೆ ಎರಡೂ ಸೇರಿದಂತೆ ವಿಧೇಯಕಕ್ಕೆ ಸೇರಿಸಲಾಯಿತು)

ಖಂಡ 1 ಇತ್ಯಾದಿ

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆ ವಿಧೇಯಕದ ಭಾಗವಾಗಿರುತ್ತದೆ.”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆಗಳನ್ನು ವಿಧೇಯಕಕ್ಕೆ ಸೇರಿಸಲಾಯಿತು)

ಪ್ರಸ್ತಾವದ ಅಂಗೀಕಾರ

ಶ್ರೀ ಜೆ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು)(ಮುಖ್ಯಮಂತ್ರಿಗಳ ಪರವಾಗಿ):- ಮಾನ್ಯ ಸಭಾಪತಿಯವರೇ, ವಿಧಾನಸಭೆಯಿಂದ ತಿದ್ದುಪಡಿಗೊಂದಿಗೆ ಅಂಗೀಕೃತವಾದ ರೂಪದಲ್ಲರುವ 2022 ರ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“ವಿಧಾನಸಭೆಯಿಂದ ತಿದ್ದುಪಡಿಗೊಂದಿಗೆ ಅಂಗೀಕೃತವಾದ ರೂಪದಲ್ಲರುವ 2022 ರ ಬೆಂಗಳೂರು ಮಹಾನಗರ ಭೂಸಾರಿಗೆ ಪ್ರಾಧಿಕಾರ ವಿಧೇಯಕವನ್ನು ತಿದ್ದುಪಡಿ ಮಾಡಿರುವಂತೆ ಅಂಗೀಕರಿಸುವುದು.”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು ಮತ್ತು ವಿಧೇಯಕಕ್ಕೆ ಒಪ್ಪಿಗೆ ನೀಡಲಾಯಿತು

(ಮುಂದು)

1265/28-12-2022/4-00/bkp-ak

(ಉಪ ಸಭಾಪತಿಯವರು ಪೀಠದಲ್ಲಿದ್ದರು)

**09. ಕಾರ್ಯದರ್ಶಿಯವರ ವರದಿ**

**ಕಾರ್ಯದರ್ಶಿಯವರು(ಕವಿಪ):-** ಮಾನ್ಯ ಸಭಾಪತಿಯವರೆ, ಕರ್ನಾಟಕ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲರುವ 2022ನೇ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ವಿಧೇಯಕವನ್ನು ಸಭೆಯ ಮುಂದೆ ಇಡುತ್ತಿದ್ದೇನೆ.

ಸಭಾಪತಿಯವರು:- ಮಂಡಿಸಲಾಯಿತು.

**10. ಶಾಸನ ರಚನೆ****i) ವಿಧೇಯಕಗಳ ಮಂಡನೆ**

ಅ) ಕರ್ನಾಟಕ ಭೂ ಕಂದಾಯ (3ನೇ ತಿದ್ದುಪಡಿ) ವಿಧೇಯಕ, 2022

ಮಂಡನೆಗೆ ಅನುಮತಿ ಕೋರಿಕೆ

**ಶ್ರೀ ಆರ್. ಆಶೋಕ್( ಕಂದಾಯ ಸಚಿವರು) :-** ಮಾನ್ಯ ಸಭಾಪತಿಯವರೆ,

2022ನೇ ಸಾಲಿನ ಕರ್ನಾಟಕ ಭೂ ಕಂದಾಯ 3ನೇ ತಿದ್ದುಪಡಿ ವಿಧೇಯಕವನ್ನು ಸಭೆಯ ಮುಂದೆ ಮಂಡಿಸಲು ತಮ್ಮ ಅನುಮತಿ ಕೋರುತ್ತೇನೆ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ,

2022ನೇ ಕರ್ನಾಟಕ ಭೂ ಕಂದಾಯ (3ನೇ ತಿದ್ದುಪಡಿ)ವಿಧೇಯಕವನ್ನು ಮಂಡಿಸಲು ಅನುಮತಿ ನೀಡುವುದು

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು ಮತ್ತು ಅನುಮತಿ ನೀಡಲಾಯಿತು.

ಶ್ರೀ ಆರ್. ಅಶೋಕ್( ಕಂದಾಯ ಸಚಿವರು) :- ಮಾನ್ಯ ಸಭಾಪತಿಯವರೆ, 2022ನೇ ಸಾಲಿನ ಕರ್ನಾಟಕ ಭೂ ಕಂದಾಯ (3ನೇ ತಿದ್ದುಪಡಿ) ವಿಧೇಯಕವನ್ನು ಸಭೆಯ ಮುಂದೆ ಮಂಡಿಸುತ್ತೇನೆ.

ಸಭಾಪತಿಯವರು :- ವಿಧೇಯಕವನ್ನು ಮಂಡಿಸಲಾಗಿದೆ.

ಶ್ರೀ ಬಿ.ಕೆ. ಹರಿಪ್ರಸಾದ್( ವಿರೋಧ ಪಕ್ಷದ ನಾಯಕರು) :- ಇದರ ಬಗ್ಗೆ ಉದ್ದೇಶಗಳು ಮತ್ತು ಕಾರಣಗಳನ್ನು ಇಲ್ಲಿ ಹೇಳಲೇ ಇಲ್ಲ. ಇಲ್ಲಿ ಸರ್ಕಾರದವರು ಗೊಂದಲದಲ್ಲಿದ್ದಂತೆ ಕಾಣುತ್ತದೆ. ನಾವು ಈ ಬಗ್ಗೆ ಏನು ಚರ್ಚೆ ಮಾಡಲಕ್ಕೆ ಸಾಧ್ಯ.

ಶ್ರೀ ಜಿ.ಸಿ. ಮಾಧುಸ್ವಾಮಿ(ಸಣ್ಣ ನೀರಾವರಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು) :- ಮಾನ್ಯ ಸಭಾಪತಿಯವರೆ, ನಾವು ಗೊಂದಲದಲ್ಲಿದ್ದು ಇರುವುದಿಲ್ಲ. ಇಲ್ಲಿ ಎರಡು ಬಿಲ್‌ಗಳನ್ನು ಮಂಡಿಸಬೇಕಾಗಿತ್ತು. 3ನೇ ಬಿಲ್ ಅನ್ನು ಪರ್ಯಾಲೋಚನೆಗೆ ತೆಗೆದುಕೊಳ್ಳಬೇಕಾಗಿತ್ತು. ನಿಮಗೆ ಏನು ಗೊಂದಲ ಆಗುತ್ತಿದೆ ಎಂದರೆ, ಇಲ್ಲಿಯೇ ಮುಂಚಿತವಾಗಿ ಬಿಲ್‌ಗಳು ಮಂಡನೆಯಾಗುತ್ತಿವೆ. ನಾವು ಬೇರೆ ಬಿಲ್‌ಗಳನ್ನು ನೇರವಾಗಿ ಪರ್ಯಾಲೋಚನೆಗೆ ತರುತ್ತಿದ್ದೆವು. ಇಲ್ಲಿಯೇ ಈ ಎರಡು ಬಿಲ್‌ಗಳನ್ನು ಮಂಡನೆ ಮಾಡಿ ವಿಧಾನಸಭೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಇವುಗಳ ಬಗ್ಗೆ ಇವತ್ತು ಚರ್ಚೆಯಾಗದೇ, ಓದಿಕೊಂಡು ಬಂದು ನಾಳೆ ತೆಗೆದುಕೊಳ್ಳುತ್ತೇವೆ. ಪರ್ಯಾಲೋಚನೆಗೆ 3ನೇ ಬಿಲ್ ಅನ್ನು ಸಚಿವರಾದ ಶ್ರೀ ಆರ್.ಅಶೋಕ್ ತೆಗೆದುಕೊಳ್ಳುತ್ತಾರೆ.

ಆ) ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ, 2022

ಮಂಡನೆಗೆ ಅನುಮತಿ ಕೋರಿಕೆ

ಶ್ರೀ ಜಿ.ಸಿ. ಮಾಧುಸ್ವಾಮಿ, ಸಣ್ಣ ನೀರಾವರಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹಾಗೂ ಶಾಸನ ರಚನಾ ಸಚಿವರು(ಅರೋಗ್ಯ, ಕುಟುಂಬ ಕಲ್ಯಾಣ ಮತ್ತು

ವೈದ್ಯಕೀಯ ಶಿಕ್ಷಣ ಸಚಿವರ ಪರವಾಗಿ) :- ಮಾನ್ಯ ಸಭಾಪತಿಯವರೇ, 2022ನೇ ಸಾಲಿನ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕವನ್ನು ಸಭೆಯ ಮುಂದೆ ಮಂಡಿಸಲು ತಮ್ಮ ಅನುಮತಿ ಕೋರುತ್ತೇನೆ. ನಾವು ಇಲ್ಲಿ ಕೇವಲ ಮಂಡಿಸುತ್ತೇವೆ ಹೊರತು ಇದರ ಬಗ್ಗೆ ಈಗ ಚರ್ಚೆ ಮಾಡುವುದಿಲ್ಲ.

ಸಭಾಪತಿಯವರು:- ಪ್ರಸ್ತಾವ ಏನೆಂದರೆ,

2022ನೇ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕವನ್ನು ಮಂಡಿಸಲು ಅನುಮತಿ ನೀಡುವುದು

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು ಮತ್ತು ಅನುಮತಿ ನೀಡಲಾಯಿತು.

ಶ್ರೀ ಜೆ.ಸಿ. ಮಾಧುಸ್ವಾಮಿ(ಅರೋಗ್ಯ ಮತ್ತು ವೈದ್ಯಕೀಯ ಸಚಿವರ ಪರವಾಗಿ) :-:- ಮಾನ್ಯ ಸಭಾಪತಿಯವರೇ, 2022ನೇ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕವನ್ನು ಸಭೆಯ ಮುಂದೆ ಮಂಡಿಸುತ್ತೇನೆ.

ಸಭಾಪತಿಯವರು :- ವಿಧೇಯಕವನ್ನು ಮಂಡಿಸಲಾಗಿದೆ.

ii) ವಿಧೇಯಕಗಳ ಪರ್ಯಾಲೋಚನೆ ಹಾಗೂ ಅಂಗೀಕಾರ

ಅ) ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ವಿಧೇಯಕ, 2022

ಪರ್ಯಾಲೋಚನಾ ಪ್ರಸ್ತಾವ

ಶ್ರೀ ಆರ್. ಆಶೋಕ್( ಕಂದಾಯ ಸಚಿವರು) :- ಮಾನ್ಯ ಸಭಾಪತಿಯವರೇ, 2022ನೇ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಕೋರುತ್ತೇನೆ.



ಸಭಾಪತಿಯವರು :- ಪ್ರಸ್ತಾವ ಏನೆಂದರೆ,

“2022ನೇ ಕರ್ನಾಟಕ ಭೂ ಕಂದಾಯ (3ನೇ ತಿದ್ದುಪಡಿ)  
ವಿಧೇಯಕವನ್ನು ಪರ್ಯಾಲೋಚಿಸುವುದು.

ಶ್ರೀ ಆರ್. ಆಶೋಕ್ (ಕಂದಾಯ ಸಚಿವರು) :- ಮಾನ್ಯ ಸಭಾಪತಿಯವರೆ, ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ-2 ಅನ್ವಯ ಏಲಕ್ಕಿ, ಕಾಫಿ, ಮೆಣಸು, ರಬ್ಬರ್, ಟೀ ಈ ರೀತಿಯ ಜಮೀನುಗಳು ಏನಿದೆ, ಸುಮಾರು 60-70 ವರ್ಷಗಳ ಕಾಲದಿಂದಲೂ ಕೂಡ ಕೊಡಗು, ಚಿಕ್ಕಮಗಳೂರು, ಹಾಸನ, ಸ್ವಲ್ಪ ಭಾಗ ಶಿವಮೊಗ್ಗ ಭಾಗಗಳಲ್ಲಿ ಕಾಫಿ ಬೆಳೆಗಾರರು ಮತ್ತು ಏಲಕ್ಕಿ ಬೆಳೆ ಬೆಳೆಯುವಂತಹವರು ಅವರುಗಳ ಜಮೀನುಗಳ ಮಧ್ಯೆ ಕಾಫಿಯನ್ನೂ ಕೂಡ ಅವರು ಸರ್ಕಾರಿ ಜಮೀನುಗಳಲ್ಲಿ ಮಾಡುತ್ತಿದ್ದಾರೆ. ಇಷ್ಟು ವರ್ಷಗಳಾದರೂ ಕೂಡ ನಾವು ಆ ಜಮೀನುಗಳನ್ನು ನಮ್ಮ ವಶಕ್ಕೆ ತೆಗೆದುಕೊಳ್ಳಲಕ್ಕೆ ಆಗಿರುವುದಿಲ್ಲ. ಅವರು ರಾಜ್ಯಕ್ಕೆ ಮತ್ತು ದೇಶಕ್ಕೆ ಆದಾಯವನ್ನು ತರುವಂತಹ ವ್ಯವಸಾಯ ಉತ್ಪನ್ನಗಳನ್ನು ಮಾಡುತ್ತಿದ್ದಾರೆ. ಈ ಎಲ್ಲಾ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಪಕ್ಕದ ಕೇರಳ ರಾಜ್ಯದಲ್ಲೆಯೂ ಸಹ ಇದೇ ಸಮಸ್ಯೆ ಇದೆ. ಕೇರಳ ರಾಜ್ಯದಲ್ಲಿ ರಬ್ಬರ್ ಜಾಸ್ತಿ ಬೆಳೆಯುತ್ತಾರೆ. ನಮ್ಮಲ್ಲಿ ಕಾಫಿ ಜಾಸ್ತಿ ಬೆಳೆಯುತ್ತಾರೆ. ಅಲ್ಲಿ ಅವರು ಈ ರೀತಿಯ ಜಮೀನುಗಳನ್ನು ರೈತರಿಗೆ 30 ವರ್ಷಗಳಿಗೆ ಗುತ್ತಿಗೆ ಕೊಟ್ಟು ಪ್ರತಿ ವರ್ಷ ಇಷ್ಟು ದುಡ್ಡು ಕಟ್ಟಬೇಕೆಂದು ಹೇಳಿ, ಒಂದೇ ಬಾರಿ ನಾವು ಅಷ್ಟು ದುಡ್ಡನ್ನು ತೆಗೆದುಕೊಂಡು ಸರ್ಕಾರಕ್ಕೂ ಆದಾಯ ಬರುತ್ತದೆ. ಮತ್ತೆ, ಈ ಜಮೀನು ಏನಿದೆ, ಇದನ್ನು ಅಲಿಸ್‌ಗೆ ಕೊಡುವುದರಿಂದ ಸರ್ಕಾರದ ಆಸ್ತಿಯಾಗಿಯೇ ಉಳಿಯುತ್ತದೆ. ಇದು ಬಹಳ ಮುಖ್ಯ. ಇಷ್ಟು ಜಮೀನು ಸರ್ಕಾರದ ಆಸ್ತಿಯಾಗಿಯೇ ಉಳಿಯುತ್ತದೆ. 30 ವರ್ಷ ಅಲಿಸ್ ಆದಮೇಲೆ ಅದು ಮತ್ತೆ ಸರ್ಕಾರದ ವಶಕ್ಕೆ ಬರುವಂತಹ ಒಂದು ಒಳ್ಳೆಯ ಸಂಪ್ರದಾಯವೂ ಸಹ ಆಗುತ್ತದೆ. ಆದ್ದರಿಂದ, ಇದು ಬಹಳ ವರ್ಷಗಳಿಂದ ಕಾಂಗ್ರೆಸ್ ಆಡಳಿತ ಇದ್ದಾಗಲೂ ಕೂಡ ಇದನ್ನು ಮಾಡಬೇಕೆಂದು ಹೇಳಿ ಹಿಂದೆ ಚುನಾವಣಾ ಪ್ರಣಾಳಿಕೆಯಲ್ಲಿ ಹಾಕಿದ್ದರು. ನಾವು ಕೂಡ ನಮ್ಮ ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇದನ್ನು ಮಾಡಿಕೊಡುತ್ತೇವೆಂದು ಹೇಳಿದ್ದಾರೆ. ಆದ್ದರಿಂದ ಯಾರು 2005 ರ ಹಿಂದೆ ಉಳುಮೆ ಮಾಡುವವರಿಗೆ ಇದು ಅನ್ವಯಿಸುತ್ತದೆ. ಈಗ ಉಳುಮೆ ಮಾಡುವವರಿಗೆ, ಈಗ ಹೊಸದಾಗಿ ಕಾಫಿ ಬೆಳೆಯುತ್ತೇನೆ, ಎನ್ನುವವರಿಗೆ ಇದು ಸಂಬಂಧಪಡುವುದಿಲ್ಲ. ಯಾರು 2005ರ ಹಿಂದೆ ಈ ಜಮೀನುಗಳಲ್ಲಿ ಕಾಫಿಯನ್ನು ಬೆಳೆದು ವ್ಯವಸಾಯ ಮಾಡುತ್ತಿದ್ದಾರೆ, ಅವರಿಗೆ ಗುತ್ತಿಗೆ ಆಧಾರದಲ್ಲಿ ಕೊಡಬೇಕೆನ್ನುವ ಉದ್ದೇಶವನ್ನು ಇಟ್ಟುಕೊಂಡು ಈ ವಿಧೇಯಕವನ್ನು ತಂದಿದ್ದೇವೆ. ಇದರಿಂದ ಅಲ್ಲಿ ಕಾಫಿ ಬೆಳೆಗಾರರು ಏನಿದ್ದಾರೆ ಅವರುಗಳು ಬಹಳ ವರ್ಷಗಳ ಕಾಲ ಹೋರಾಟ ಮಾಡಿದ್ದಾರೆ. ಜೊತೆಗೆ ನಮ್ಮನ್ನು ಸಹ ಭೇಟಿ ಮಾಡಿದ್ದಾರೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಅವರುಗಳಿಗೂ ಒಳ್ಳೆಯದಾಗಬೇಕು ಮತ್ತು ಸರ್ಕಾರಕ್ಕೂ ಆದಾಯ ಬರಬೇಕೆನ್ನುವ ಈ ಎರಡು ಉದ್ದೇಶಗಳನ್ನಿಟ್ಟುಕೊಂಡು ಈ ಬಿಲ್ ಅನ್ನು ನಾನು ಇವತ್ತು ಇಲ್ಲಿ ಮಂಡಿಸುತ್ತಿದ್ದೇನೆ. ಇದರಿಂದ ಬಹಳ ಜನರು ಏನು ಕಾಫಿ, ಏಲಕ್ಕಿ, ಮೆಣಸು, ಟೀ. ವ್ಯವಸಾಯ ಮಾಡುತ್ತಿದ್ದಾರೆ, ಅವರುಗಳಿಗೆ ಸಹಾಯ ಮಾಡಬೇಕು ಎನ್ನುವ ಉದ್ದೇಶವು ಸಹ ಸರ್ಕಾರದ್ದು ಇದೆ. ನಮ್ಮ ಬಜೆಟ್‌ನಲ್ಲಿಯೂ ಕೂಡ ಇದನ್ನು ನಾವು ಘೋಷಣೆ ಮಾಡಿದ್ದೇವೆ. ಇದು ಆದ್ದರಿಂದ ಆ ಬೆಳೆಗಾರರಿಗೂ ಒಳ್ಳೆಯದಾಗುತ್ತದೆ. ಮತ್ತೆ ಸರ್ಕಾರ ಕಾಫಿಯನ್ನು ರಫ್ತು ಮಾಡುವುದರಿಂದ ಸರ್ಕಾರಕ್ಕೂ ಆದಾಯ ಬರುತ್ತದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಈ ಬಿಲ್ ಅನ್ನು ನಾನು ತಂದಿದ್ದೇನೆ. ಆದ್ದರಿಂದ ಈ ಬಿಲ್‌ಗೆ ಅನುಮೋದನೆ ಕೊಡಬೇಕೆಂದು ನನ್ನ ಪ್ರಾರ್ಥನೆಯಾಗಿದೆ.

(ಮುಂದು)

(1266) 28.12.2022 04.10 ಎಸ್‌ವಿ-ಎಕೆ

(ಉಪ ಸಭಾಪತಿಯವರ ಉಪಸ್ಥಿತಿ)

**ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ಮೊನ್ನೆಯೂ ಸಹ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಮೊನ್ನೆಯೂ ಸಹ ಕಂದಾಯ ಸಚಿವರು ಒಂದು ಬಿಲ್ ಅನ್ನು ತಂದರು. ಬಡವರ ಪರವಾಗಿ ಇರಬೇಕು ಎನ್ನುವುದನ್ನು ಮೊನ್ನೆಯೂ ಹೇಳಿದ್ದೆನು. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಬೆಳಗ್ಗೆ ಮಾನ್ಯ ಪ್ರತಾಪಸಿಂಹ ನಾಯಕ್ ಅವರ

ಪ್ರಶ್ನೆಗೆ ಸಂಬಂಧಿಸಿದಂತೆ ಕುಮ್ಮಿ ಜಾಗದ ಬಗ್ಗೆ ಇನ್ನೂ ಏನು ತೀರ್ಮಾನ ಬಂದಿಲ್ಲ. ಆ ಜಾಗ 5 ಎಕರೆ ಮೇಲೆ ಇಲ್ಲ. ಈಗ ಸರ್ಕಾರ ಮಾಡತಕ್ಕಂಥದ್ದನ್ನು ನೋಡಿದಾಗ 25 ಎಕರೆ ಸರ್ಕಾರಿ ಜಮೀನಿನಲ್ಲಿ 50-60 ವರ್ಷಗಳ ಹಿಂದಿನಿಂದಲೂ ಕಾಫಿ, ಏಲಕ್ಕಿ, ಮೆಣಸು, ಅಡಕೆ ಎಲ್ಲವನ್ನೂ ಹಾಕಿರುವ ಜಾಗವನ್ನು ಅನೇಕನಲ್ಲ ಕೊಡಬೇಕೆಂದು ಮಾಡಿದ್ದಾರೆ. ತಾವು ಕೂಡ ಕಾಫಿನಾಡಿನಿಂದ ಬಂದಿರತಕ್ಕಂತಹವರು. ಸಣ್ಣ ಹಿಡುವಳಿದಾರರು ಎಷ್ಟಿದ್ದಾರೆ? ದೊಡ್ಡ ಪ್ಲಾಂಟೇಷನ್ ಎಷ್ಟಿದೆ? ಈಗ ಸಾವಿರಾರು ಎಕರೆ ಇರುವವರು ಲೆಕ್ಕಕ್ಕೆ ಬರುವುದಿಲ್ಲ. 10 ಎಕರೆ- 15 ಎಕರೆ ಇರುವವನಿಗೆ 25 ಎಕರೆಯನ್ನು ಕೊಟ್ಟರೆ ಬದುಕಿಕೊಳ್ಳುತ್ತಾನೆ ಎಂದು ಹೇಳಬಹುದು. ಈ ಸರ್ಕಾರದ ನಿಯಮ, ನೀತಿ ಏನು ಎಂಬುದಾಗಿ ಅರ್ಥವಾಗುತ್ತಿಲ್ಲ. ಆದ್ದರಿಂದ ಈ ಚರ್ಚೆಯಿಂದ ಜನ ಸಾಮಾನ್ಯರಿಗೆ ಯಾವ ರೀತಿಯ ಅನುಕೂಲ ಆಗುತ್ತದೆ ಎಂಬುದನ್ನು ತಾವು ಬಹಳ ಸ್ಪಷ್ಟವಾಗಿ ಹೇಳಬೇಕಾಗುತ್ತದೆ.

ಕಾಫಿ, ಏಲಕ್ಕಿ, ಮೆಣಸು ಅಥವಾ ರಬ್ಬರ್ ಬೆಳೆಗಳು ವಾಣಿಜ್ಯ ಬೆಳೆಗಳಾಗಿವೆ. ಅವುಗಳಿಂದ ಖಜಾನೆ ತುಂಬುತ್ತದೆ. ಅದೇ ರೀತಿಯಲ್ಲಿ ಸರ್ಕಾರವೂ ಅದಕ್ಕೆ ಬೆಂಬಲವನ್ನು ಕೊಡುತ್ತಲೇ ಬಂದಿದೆ. ಅವರು ಯಾವತ್ತೂ ಇಲ್ಲ ಎಂದು ಹೇಳಲಿಲ್ಲ. ಕಾಫಿ ಪ್ಲಾಂಟೇಷನ್‌ಗೆ 1200 ಕೋಟಿಯೇ 1400 ಕೋಟಿಯೇ ಪ್ಯಾಕೇಜ್ ಅನ್ನು ಕೊಟ್ಟಿದ್ದರು. ಆ ನಿಯೋಗದಲ್ಲಿ ನಾನೂ ಇದ್ದೆನು. ಆದ್ದರಿಂದ ಅದನ್ನು ಬಹಳ specific ಆಗಿ ಹೇಳಬೇಕು. ಸಣ್ಣ ಹಿಡುವಳಿದಾರರಿಗೆ 25 ಎಕರೆ ಕೊಡುತ್ತೀರಾ? ನನಗೆ ತಿಳಿದಿರುವಂತೆ ಅಲ್ಲಿ ಈಗಲೂ ಸಹ ಸಾವಿರ ಎಕರೆ, ಎರಡು ಸಾವಿರ ಎಕರೆ, 300 ಎಕರೆ ತೆಗೆದುಕೊಳ್ಳುತ್ತಿರುತ್ತಾರೆ. ಅವರಿಗೆ ಏಕೆ ಬೇಕು? ಅದನ್ನು ಬೇರೆ ಯಾರಿಗಾದರೂ ಕೊಡಿ. ಒಬ್ಬ ಬಡವ ಸಾಹುಕಾರ ಆಗಲಿ. ಕಾಫಿ ಪ್ಲಾಂಟರ್ ಎಂದು ಆಗಲಿ. ಅದನ್ನು ಬಿಟ್ಟು ಕೇವಲ ಉಳ್ಳವರಿಗೆ ಮಾಡಿಕೊಂಡು ಹೋದರೆ ಆಗುವುದಿಲ್ಲ.

**ಶ್ರೀ ಆರ್.ಅಶೋಕ್ (ಕಂದಾಯ ಸಚಿವರು):-** ಮಾನ್ಯ ವಿರೋಧ ಪಕ್ಷದ ನಾಯಕರೇ, ಒಂದು ಸ್ಪಷ್ಟನೆ. ನಾನು ಮಾತನಾಡಬೇಕಾದರೆ ಹೇಳಬೇಕಿತ್ತು. ನನಗೆ ಇನ್ನೂ ವಿವರವಾದ ಮಾಹಿತಿ ಬಂದಿರಲಿಲ್ಲ. ಇದರಲ್ಲಿ ಶೇ.90 ಸಣ್ಣ ರೈತರು ಇದ್ದಾರೆ. ನಾನು ಈಗ ಹೇಳುತ್ತಿರುವುದು ಅಂದಾಜು. 10 ಎಕರೆಯೊಳಗೆ ಪ್ಲಾಂಟೇಷನ್ ಮಾಡುತ್ತಿರುವವರು 80,500 ಸಂಖ್ಯೆಯಲ್ಲಿದ್ದಾರೆ. 20-25

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಕರೆ ಒತ್ತುವರಿ ಮಾಡಿರುವವರು 950 ಜನ ಇದ್ದಾರೆ. 15-20 ಎಕರೆ ಒತ್ತುವರಿ ಮಾಡಿರುವವರು 846 ಜನರು. 10-15 ಎಕರೆ ಮಾಡಿರುವವರು 554 ಜನರು. ಅಂದರೆ ಇದರಲ್ಲಿ 90% ಯಾರು ಸಣ್ಣ ಹಿಡುವಳಿದಾರರಿದ್ದಾರೆಯೋ ಅವರಿದ್ದಾರೆ. 25 ಎಕರೆ ಮೇಲಿರುವವರ ಜಮೀನುಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಬೇಕೆಂಬುದು ಸರ್ಕಾರದ ಉದ್ದೇಶವಾಗಿದೆ. ಈ ಬಗ್ಗೆ ಆದ ಮೇಲೆ ಅದನ್ನು ಕೂಡ ವಶಕ್ಕೆ ತೆಗೆದುಕೊಳ್ಳುತ್ತೇವೆ. ಸರ್ಕಾರದ ಬೇರೆ ಬೇರೆ ಉದ್ದೇಶಗಳಿಗಾಗಿ ಅದಕ್ಕೆ ಬಳಕೆ ಮಾಡಿಕೊಳ್ಳಬೇಕು ಎಂದಿದ್ದೇವೆ. ನಮ್ಮ ಉದ್ದೇಶ ಇರುವುದು ಕಡಿಮೆ ಒತ್ತುವರಿದಾರರು ಯಾರಿದ್ದಾರೆಯೋ ಅವರು ಶೇ.90ರಷ್ಟು ಇದ್ದಾರೆ. ಅವರಿಗೆ ಒಳ್ಳೆಯದಾಗಲಿ ಎನ್ನುವ ದೃಷ್ಟಿಯಿಂದ ಮಾಡುತ್ತಿದ್ದೇವೆ. ತಾವು ಕೇಳಿದ್ದಕ್ಕೆ ನಾನು ಉತ್ತರವನ್ನು ಕೊಡಬಯಸುತ್ತೇನೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಮಾನ್ಯ ಕಂದಾಯ ಸಚಿವರು ಅವರ ಇಲಾಖೆಯನ್ನು ಸಮರ್ಥಿಸಿಕೊಳ್ಳುವುದರಲ್ಲಿ ಏನೂ ತಪ್ಪಿಲ್ಲ, ಚೆನ್ನಾಗಿ ಸಮರ್ಥಿಸಿಕೊಳ್ಳುತ್ತಾರೆ. ಅವರು ಅಂಕಿ ಅಂಶಗಳನ್ನು ಕೊಟ್ಟರು.

ಮಾನ್ಯ ಸಚಿವರೇ, ನಾನು ಕೇಳುತ್ತಿರುವ ಪ್ರಶ್ನೆ ಏನೆಂದರೆ 10 ಎಕರೆ ಇರುವವರು 25 ಎಕರೆಯಲ್ಲಿ ಪ್ಲಾಂಟೇಷನ್ ಮಾಡುತ್ತಿದ್ದರೆ ಅವರಿಗೆ ಕೊಡಿ. ಏನೂ ಅಭ್ಯಂತರವಿಲ್ಲ. 25 ಎಕರೆ ಇರುವವನಿಗೆ 25 ಎಕರೆಯನ್ನು ಕೊಡುವುದು ಸರಿ ಬರುವುದಿಲ್ಲ. ಅವರಿಗೆ 10 ಎಕರೆ ಕೊಡಿ. ಏಕೆಂದರೆ ಕಾಫಿ ಪ್ಲಾಂಟೇಷನ್ ಎಂದರೆ ಅದು ಬೇರೆಯದೇ ಆದ ಪ್ರಪಂಚ. ನಮ್ಮ ಉಪ ಸಭಾಪತಿಯವರು ಅಲ್ಲಂದಲೇ ಬಂದಿದ್ದಾರೆ. ಕೊಡಗಿನಲ್ಲಿ ನಾನು ಸಾಕಷ್ಟು ಸುತ್ತಾಡಿದ್ದೇನೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 1978ರಿಂದಲೂ ಓಡಾಡುತ್ತಿದ್ದೇನೆ. ಆ ಪ್ರಪಂಚವೇ ಬೇರೆ. ಆದ್ದರಿಂದ ತಾವು ಕಾನೂನನ್ನು ತರುವಾಗ, ಸರ್ಕಾರದಿಂದ ಏನಾದರೂ ನೀತಿಯನ್ನು ಮಾಡುವಾಗ ಯೋಚಿಸಬೇಕಾಗುತ್ತದೆ. ಏಕೆಂದರೆ ಇದೆಲ್ಲಾ ಜನಸಾಮಾನ್ಯರ ಸ್ವತ್ತು. ಸ್ವಾತಂತ್ರ್ಯ ಬಂದ ನಂತರ ಈ ರಾಷ್ಟ್ರ ಜನ ಸಾಮಾನ್ಯರದ್ದು. ಆದ್ದರಿಂದ ತಾವು 25 ಎಕರೆಯನ್ನು ಯಾರಿಗೆ ಕೊಡುತ್ತೀರಿ ಎಂಬುದನ್ನು specific ಆಗಿ ಹೇಳಬೇಕು. 10 ಎಕರೆ ಇರುವವರಿಗೆ ಕೊಡುತ್ತೀರಾ, 1000 ಎಕರೆ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಇರುವವರಿಗೆ ಕೊಡುತ್ತೀರಾ, 100 ಎಕರೆ ಇರುವವರಿಗೆ ಕೊಡುತ್ತೀರಾ ಎಂಬುದನ್ನು ಹೇಳಬೇಕು. 25 ಎಕರೆ ಇರುವವರಿಗೆ ಇನ್ನೂ 25 ಎಕರೆಯನ್ನು ಕೊಟ್ಟರೆ ನಾವು ಸ್ವಾಗತ ಮಾಡುತ್ತೇವೆ. 100 ಎಕರೆ ಇರುವವರಿಗೆ ಏಕೆ ಕೊಡುವುದಕ್ಕೆ ಹೋಗುತ್ತೀರಿ? ಅಲ್ಲಿಯೇ ಬಾಳ ಬದುಕಿರುವ ಸಾಮಾನ್ಯರು ಇರುತ್ತಾರೆ. ಅವರಿಗೆ ಕೊಡಿ. ಅವರನ್ನು encourage ಮಾಡಿ. 10 ಎಕರೆ ಇರುವವನಿಗೆ 25 ಎಕರೆ ಎಂದು ಹೇಳಿಕೊಡಿ. ಬಾಕಿಯವರಿಗೆ ಒಮ್ಮೆ ಅಲೆಕ್ಸ್ ಕೊಟ್ಟರೆ ವಾಪಸ್ ಬರುವುದಿಲ್ಲ. ಈಗ ನಾವು ಬೆಂಗಳೂರು ಸಿಟಿಯಲ್ಲಿ ಅಲೆಕ್ಸ್ ನೋಡುತ್ತಿದ್ದೇವೆ. ನ್ಯಾಯಾಲಯಕ್ಕೆ ಹೋಗಿ ಸಣ್ಣದಾಗಿ ಒಂದು ತಡೆಯಾಜ್ಞೆಯನ್ನು ತರುತ್ತಾರೆ. ಮೈಸೂರು ಬ್ಯಾಂಕ್ ಬಳಿ ಅಲೆಕ್ಸ್‌ಗೆ ಕೊಟ್ಟಿರುವ ಒಂದು ಜಾಗಕ್ಕೆ 50 ವರ್ಷದಿಂದಲೂ ರೂ.500 ಬಾಡಿಗೆಯನ್ನೇ ನೀಡುತ್ತಿದ್ದಾನೆ. ತಾವು ಏಕಾಏಕಿ ಬಿಲ್ ಅನ್ನು ತಂದು ಮಾತನಾಡಿ ಎಂದು ಹೇಳಿದ್ದರಿಂದ ಪೂರ್ಣವಾಗಿ ನಾನು ಬಿಲ್ ಅನ್ನು ಓದಿ ಮಾತನಾಡಲಿಕ್ಕೆ ಆಗುವುದಿಲ್ಲ. ಅದನ್ನು ನೋಡಿದಾಗ ಇದು ಉಳ್ಳವರಿಗೆ ಮಾತ್ರ ಸಹಾಯವಾಗುತ್ತದೆ ಎಂದು ಅನ್ನಿಸುತ್ತದೆ. ಬಡವರಿಗೆ ಏನೂ ಸಹಾಯವಾಗುವುದಿಲ್ಲ. ಅದಕ್ಕೆ ಒಂದು specific ಆಗಿ ಹೇಳಿ. 10 ಎಕರೆ, 25 ಎಕರೆಯಲ್ಲಿ ಮಾಡುತ್ತಿರುವವರಿಗೆ ನಾವು ಅಲೆಕ್ಸ್ ಕೊಡುತ್ತೇವೆ. ಇನ್ನೂ ಒಂದು 10 ಜನ ಹೊಸ ಪ್ಲಾಂಟರ್‌ಗಳು ಬರಲಿ. ದೇಶ ಉದ್ಧಾರವಾಗುತ್ತದೆ. ಅವರ ಕುಟುಂಬಕ್ಕೆ ಒಳ್ಳೆಯದಾಗುತ್ತದೆ.

**ಶ್ರೀ ಆರ್. ಅಶೋಕ್:-** ಮಾನ್ಯ ಹರಿಪ್ರಸಾದ್ ಅವರೇ, ನಾನು ಅದನ್ನು ಗಮನದಲ್ಲಟ್ಟುಕೊಂಡಿದ್ದೇನೆ. 100 ಎಕರೆ ಇರುವವರಿಗೆ ಇನ್ನೂ ಒಂದಷ್ಟು ಕೊಡುವುದರಿಂದ ಏನೂ ಉಪಯೋಗವಿಲ್ಲ. 50 ಎಕರೆ ಇದ್ದವರಿಗೆ ಇನ್ನೂ 50 ಎಕರೆ ಕೊಡುವುದರಲ್ಲಿಯೂ ಉಪಯೋಗವಿಲ್ಲ. ಅದನ್ನು ನಾನು ಗಮನದಲ್ಲಟ್ಟುಕೊಳ್ಳುತ್ತೇನೆ. ರೂಲ್ಸ್ ಮಾಡುವಂತಹ ಸಂದರ್ಭದಲ್ಲಿ ಯಾರು 100 ಎಕರೆ, 50 ಎಕರೆ ಮೇಲೆ ಇಟ್ಟುಕೊಂಡಿರುತ್ತಾರೆಯೋ ಅವರಿಗೆ ಈ ಒತ್ತುವರಿ ಜಮೀನನ್ನು ಕೊಡಬಾರದು ಎನ್ನುವ ತೀರ್ಮಾನವನ್ನು ಆ ಸಂದರ್ಭದಲ್ಲಿ ನಾವು ಮಾಡುತ್ತೇವೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಚಿವರೇ, ತಾವು ಇಲಾಖೆಯಲ್ಲಿರುವವರು. ಈ ಪ್ಲಾಂಟೇಷನ್ ಏರಿಯಾ ಬಿಟ್ಟುಬಿಡಿ. ಬೇರೆ ಜಾಗಗಳಲ್ಲಿ ಈ ರೀತಿಯ ಒತ್ತುವರಿ ಜಾಗಗಳನ್ನು ಇಷ್ಟು ತರಾತುರಿಯಲ್ಲಿ ಬೇರೆಯವರಿಗೆ ಕೊಟ್ಟಿದ್ದೀರಾ?

**ಶ್ರೀ ಆರ್.ಅಶೋಕ್:-** ಮಾನ್ಯ ವಿರೋಧಪಕ್ಷದ ನಾಯಕರೇ, ಈಗಾಗಲೇ 50-53ಯಲ್ಲಿ ಲಕ್ಷಾಂತರ ಎಕರೆಯನ್ನು ಕೊಟ್ಟಿದ್ದಾರೆ. ನಾನಲ್ಲ, ಹಿಂದೆ ಇದ್ದಂತಹ ಎಲ್ಲಾ ಸರ್ಕಾರಗಳು ಕೂಡ ಈ ಗೋಮಾಳ ಜಮೀನು ಎಷ್ಟು ಹಸುಗಳಿಗೆ ಬೇಕೋ ಅಷ್ಟನ್ನು ಬಿಟ್ಟು ಉಳಿದದ್ದನ್ನೆಲ್ಲಾ ಕೊಟ್ಟಿದ್ದಾರೆ. ಅದನ್ನು ಬೇಕಾದರೆ ಅಂಕಿ-ಅಂಶಗಳನ್ನು ಕೊಡುತ್ತೇನೆ. ಕುಮ್ಮಿ, ಬಾಣಿ ಅವುಗಳು ಸಹ ಲಕ್ಷಾಂತರ ಎಕರೆ ಇದೆ. ಕೊಡಬೇಕು ಎನ್ನುವುದರ ಬಗ್ಗೆ ನೀವು ಮಾತನಾಡಿದಿರಿ. ಅದನ್ನು ಕೂಡ ತರುತ್ತಿದ್ದೇವೆ. ಒಂದು ಸಮಿತಿಯಾಗಿದ್ದು almost all ಅದನ್ನು ತರುವಂತಹ ಕೆಲಸವನ್ನು ಸಹ ನಾವು ಮಾಡುತ್ತಿದ್ದೇವೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಚಿವರೇ, ಕುಮ್ಮಿ ವಿಚಾರ ಬಂದಾಗ ಅಲ್ಲಿಯೂ ಸಹ ನಾನು ಹೇಳಿದೆನು. ಸರ್ಕಾರ ಯಾವುದಾದರೂ ಸಾರ್ವಜನಿಕ ಕೆಲಸಕ್ಕೆ ಜಾಗ ಬೇಕು ಎಂದು ಹೇಳಿದಾಗ ಅವರು ಬಿಟ್ಟುಕೊಡಬೇಕೆಂದು ನಾನು ಹೇಳಿದೆನು. ಬಲಾಢ್ಯರು ಯಾರೂ ಬಿಟ್ಟು ಕೊಡುವುದಿಲ್ಲ. ಅದನ್ನು ಬೆಳಗ್ಗೆಯೂ ಸಹ ಸ್ಪಷ್ಟವಾಗಿ ಹೇಳಿದ್ದೇನೆ. ಈಗಲೂ ಹೇಳುತ್ತೇನೆ.

**ಶ್ರೀ ಜಿ.ಸಿ.ಮಾಧುಸ್ವಾಮಿ (ಸಣ್ಣ ನೀರಾವರಿ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಸಚಿವರು):-** ಇಲ್ಲಿ dispossess ಮಾಡುವುದಕ್ಕೆ ಆಗುವುದಿಲ್ಲ ಎನ್ನುವ ಕ್ಯಾಟಗರಿಗೆ ಮಾತ್ರ ನಾವು ಅೀಸ್ ಕೊಡುವುದಕ್ಕೆ ತೀರ್ಮಾನ ಮಾಡಿದ್ದೇವೆ. This will not be a grant. There is a provision to grant land for plantation. Plantation crop ಗೆ ಗ್ರಾಂಟ್ ಮಾಡುವುದಕ್ಕೆ ಈಗಲೂ ಅವಕಾಶ ಇದೆ. ಯಾರಿಗೆ ಬಿಡಿಸಿಕೊಳ್ಳುವುದಕ್ಕೆ ಆಗುವುದಿಲ್ಲ, ಅಮಾಯಕ, ಅವನ ತೋಟದ ಮಧ್ಯೆ ಸೇರಿಕೊಂಡಿದೆ, ಒಳಗೆ ಸೇರಿಕೊಂಡಿದೆ. ಏನೂ ಮಾಡುವುದಕ್ಕೆ ಆಗುವುದಿಲ್ಲ. ಅವನನ್ನು ಖುಲ್ಲಾ ಪಡಿಸುವುದಕ್ಕೆ ಆಗುವುದಿಲ್ಲ ಎನ್ನುವುದನ್ನು ಹೇಗಾದರೂ ಮಾಡಿ ಸರ್ಕಾರಕ್ಕೆ ಒಂದಷ್ಟು ರೆವೆನ್ಯೂ ಬರಲಿ ಎನ್ನುವ

ಉದ್ದೇಶದಿಂದ ಮಾಡಲಾಗುವುದು. As you rightly said, 50-60 ವರ್ಷಗಳಿಂದ ಕೃಷಿ ಮಾಡುತ್ತಿದ್ದಾನೆ, ಕಾಫಿ ಬೆಳೆದಿದ್ದಾನೆ. ಅವನನ್ನು ಏನು ಮಾಡಬೇಕೆಂದು ಗೊತ್ತಾಗುತ್ತಿಲ್ಲ. ಅವನನ್ನು ಖಾಲಿ ಮಾಡಿಸುವುದಕ್ಕೂ ಆಗುವುದಿಲ್ಲ. ಅವನಿಗೆ ಏನಾದರೂ lease ಮಾಡಿ ಗರಿಷ್ಠ 25 ಎಕರೆ, as you have rightly observed, there is no limit. ನಾವು ಸಣ್ಣ ರೈತನಿಗೆ ಎಂದು ಭೇದ ಮಾಡುವುದಕ್ಕೆ ಆಗುವುದಿಲ್ಲ. ಏಕೆಂದರೆ ಅದು ಪ್ಲಾಂಟೇಷನ್. ಅದರೊಳಗೆ ಗೊತ್ತಿಲ್ಲದೆ ಅನುಭವಿಸಿಕೊಂಡು ಬಂದಿರುವವನು, ಇನ್ವೆಸ್ಟ್ ಮಾಡಿರುವವನು, plantation raise ಮಾಡಿರುವವನು, ಕಾಫಿ ಬೆಳೆದಿರುವವನು, ಏಲಕ್ಕಿ ಬೆಳೆದಿರುವವನು ಅವನಿಗೆ ಏನಾದರೂ ಒಂದು ರಿಲೀಫ್ ಸಿಗಲಿ ಎಂದು ಮಾಡಿದ್ದೇವೆ. Otherwise, ರಾಜ್ಯದಲ್ಲಿ ಮಾಡಿದ ಬಗರ್‌ಹುಕುಂಗೆ parallel ಆಗಿ ಇದನ್ನು ಇವತ್ತು ಕಂದಾಯ ಸಚಿವರು planters ಗೆ ತಂದಿದ್ದಾರೆ.

**Sri B.K. HARIPRASAD:** I am not questioning the provisions in the Act. As a public person ನಿಮಗೆ ನಾನು ಕೇಳುತ್ತಿರುವುದೇನೆಂದರೆ, whenever you take a decision, it should help the common man. That's all. It is very simple. ಮಾಡಿಕೊಂಡು ಬಂದಿದ್ದಾರೆ. ಇಲ್ಲವೆಂದು ನಾನು ಹೇಳುತ್ತಿಲ್ಲ. ಮಾಡುವಾಗ ದೊಡ್ಡ ಹಿಡುವಳಿದಾರರಿಗೆ ಆದಷ್ಟು... ಅವರಿಗೆ ಏನು ಬೇಕಾಗಿಲ್ಲ. ಮಾಡಿಕೊಂಡು ಬಂದಿದ್ದಾರೆ ಎಂದು ಅವರಿಗೆ 25 ಎಕರೆ ಜಾಸ್ತಿ ಮಾಡುತ್ತೀರೇನು?

(ಮುಂದು)

(1267) 28-12-2022, 4.20 ಕೆಜಿ/ಆರ್‌ಎನ್

(ಉಪ ಸಭಾಪತಿಯವರ ಉಪಸ್ಥಿತಿ)

**ಶ್ರೀ ಬಿ.ಕೆ.ಹರಿಪ್ರಸಾದ್ (ಮುಂದು.):**-

ಆದ್ದರಿಂದ, ಅದಕ್ಕೆ ಏನಾದರೊಂದು rule ಅನ್ನು ಮಾಡಿ ಸಣ್ಣ ಹಿಡುವಳಿದಾರರಿಗೂ ಅಲ್ಲ ಹೊಸ Planter ಅನ್ನು ಸೃಷ್ಟಿ ಮಾಡಿ. ಅವರಿಗೆ ಒಳ್ಳೆಯದಾಗಲಿ, ಇದರಿಂದ ಒಂದಷ್ಟು ಜನರು ಉದ್ಧಾರವಾಗುತ್ತಾರೆ. ಈಗ seventy-eight percent of the total wealth is concerned only holds with ten percent of the population of this

Country. not even ten, only two percent ಎಂದು ಇಟ್ಟುಕೊಳ್ಳಿ, ನಾನು ಹೇಳಿದರೆ ತಪ್ಪಾಗುತ್ತದೆ. ಆದ್ದರಿಂದ, wealth cannot be concentrated in the hands of a few. It is just to the hands of people. It should to the people of this Country. ತಾವು ಆ ವಿಚಾರದಲ್ಲಿ ಯೋಚನೆ ಮಾಡಿದಾಗ, ಜನಸಾಮಾನ್ಯರ ಸ್ವತ್ತು ಎಲ್ಲರಿಗೂ ಸಹ ಹಂಚಿಕೆಯಾಗಲಿ ಎಂದು ನಾನು ಹೇಳುವಂತಹದ್ದು ಅಷ್ಟೇ.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ಇವತ್ತು ಈ ವಿಧೇಯಕವನ್ನು ಸಭೆಗೆ ತರಬೇಕೆಂದರೆ, ಇದರ ಹಿಂದೆ ಸುಮಾರು 6 ತಿಂಗಳ ಪ್ರಯತ್ನ ಇದೆ. ಕಳೆದ 6 ತಿಂಗಳಿಂದ ಇದರ negatives and positives ಬಗ್ಗೆ ಎಲ್ಲವನ್ನೂ ಯೋಚನೆ ಮಾಡಿ ಇದನ್ನು ತಂದಿದ್ದೇನೆ. ಮಾನ್ಯ ವಿರೋಧ ಪಕ್ಷದ ನಾಯಕರು ರಾಜಕೀಯದಲ್ಲಿ ಇರುವಂತಹದ್ದನ್ನು ನಾನು ಸಣ್ಣ ಹುಡುಗನಾಗಿದ್ದಾಗಿನಿಂದಲೂ ನೋಡುತ್ತಿದ್ದೇನೆ. ಅವರು ಸರ್ಕಾರವನ್ನು ನಡೆಸಿದ್ದಾರೆ. ಬ್ರಿಟಿಷರು ಆದ ಮೇಲೆ, ಅವರು ಇಷ್ಟು ಜಮೀನಿನಲ್ಲಿ ಕಾಫಿ, ಏಲಕ್ಕಿ ಮತ್ತು ಮೆಣಸನ್ನು ಬೆಳೆಯುತ್ತಲೇ ಇದ್ದಾರೆ. ಎಲ್ಲ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಸಹ, ಏಕೆ ಅವರ ಹತ್ತಿರಕ್ಕೆ ಯಾರು ಹೋಗುವುದಕ್ಕೆ ಆಗಲಿಲ್ಲ? ಏಕೆಂದರೆ, ಇದು ಆ ಕಾಡಿನ ಮಧ್ಯದಲ್ಲಿ ಸಿಕ್ಕಿಹಾಕಿಕೊಂಡಿದೆ. ಯಾರು ಪ್ರಯತ್ನ ಪಟ್ಟರೂ ಸಹ ಆಗಲಿಲ್ಲ. ಇದನ್ನು ಹೀಗೆ ಬಿಟ್ಟರೆ, ಇದು ಹಾಗೆಯೇ ಇರುತ್ತದೆ. ಆಮೇಲೆ ಏನು ಮಾಡುವುದಕ್ಕೆ ಆಗುವುದಿಲ್ಲ. ಈಗ ಇದನ್ನು ತೆಗೆದುಕೊಂಡರೆ, ಕೊನೆಯ ಪಕ್ಷ ಸರ್ಕಾರದ್ದು ಎಂದು ಆಗುತ್ತದೆ. ನಾವು ಸರ್ಕಾರದ ಜಮೀನನ್ನು lease ಗೆ ಕೊಡುತ್ತಿದ್ದೇವೆ. ಆಗ ಅದು ಸರ್ಕಾರದ ಜಮೀನು ಎನ್ನುವುದು ಆಗುತ್ತದೆ. ಅದು ಎಷ್ಟು extent ಇದೆ, exact extent ಎಷ್ಟು ಎಂಬ ಬಗ್ಗೆ ನಮಗೆ ದಾಖಲೆ ಸಿಗುತ್ತದೆ. ಅವರು ಸುಮಾರು 60-70 ವರ್ಷಗಳಿಂದ ಒಂದು ರೂಪಾಯಿ ತೆರಿಗೆಯನ್ನು ಸರ್ಕಾರಕ್ಕೆ ಕಟ್ಟಿಲ್ಲ. ಅದರಿಂದ ಸರ್ಕಾರಕ್ಕೆ ಆದಾಯ ಬಂದಿಲ್ಲ. ಈಗ ಇದನ್ನು ಮಾಡಿದರೆ, ಕೊನೆಯ ಪಕ್ಷ ಸರ್ಕಾರಕ್ಕೆ ಸುಮಾರು 300 ರಿಂದ 400 ಕೋಟಿ ರೂಪಾಯಿಗಳ ಆದಾಯ ಬರುತ್ತದೆ. ಇದು ಸರ್ಕಾರದ ಆಸ್ತಿ, ಸರ್ಕಾರದಲ್ಲೆಯೇ ಉಳಿಯುತ್ತದೆ. ನಾವು ಇದನ್ನು ಯಾರಿಗೂ ಹಂಚಿಕೆ ಮಾಡುತ್ತಿಲ್ಲ. ಇದನ್ನು lease ಗೆ ಕೊಡುವುದರಿಂದ ಅವರಿಗೆ benefit ಆಗುತ್ತದೆ. ಅವರು loan ತೆಗೆದುಕೊಂಡು ಕಾಫಿ ಬೆಳೆಯುವವರಿಗೆ ಅನುಕೂಲವಾಗುತ್ತದೆ. ಇದನ್ನು ಒಬ್ಬರಿಗೆ ಕೊಡುತ್ತಿಲ್ಲ. ಇದನ್ನು ಒಂದು ಕುಟುಂಬಕ್ಕೆ ಕೊಡುತ್ತಿದ್ದೇವೆ. ಈ ಕುಟುಂಬಕ್ಕೆ ಒತ್ತುವರಿ ಮಾಡಿರುವಂತಹ ಜಮೀನನ್ನು grant ಮಾಡುತ್ತಿದ್ದೇವೆ.



**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನಾನು ಮಾನ್ಯ ಕಂದಾಯ ಸಚಿವರು ಹೇಳುತ್ತಿರುವುದನ್ನು dispute ಮಾಡುತ್ತಿಲ್ಲ. ಅದನ್ನು ಸ್ವಲ್ಪ ಬದಲಾವಣೆ ಮಾಡಿಕೊಳ್ಳಲ ಎಂದು ಹೇಳುತ್ತಿದ್ದೇನೆ. ಮಾನ್ಯ ಸಚಿವರು ಅಲ್ಲಿ ಸುಮಾರು 60-70 ವರ್ಷಗಳಿಂದ ಬೆಳೆ ಬೆಳೆಯುತ್ತಿದ್ದಾರೆಂದು ಹೇಳಿದ್ದಾರೆ. Forest Right Act ಬಂತು. ಬುಡಕಟ್ಟಿನ ಜನಾಂಗವನ್ನು ಬಡಿ, ಬುಡಕಟ್ಟುಯೇತರ ಎಷ್ಟೋ ಸಾವಿರ ಜನರು ಆ ಕಾಡಿನಲ್ಲಿದ್ದಾರೆ. ಅವರೆಲ್ಲರನ್ನು ಖಾಲಿ ಮಾಡಿ ಎನ್ನುತ್ತಿದ್ದಾರೆ. ಆದರೆ, ನಾವು ಯಾರು ಸಹ ಅದರ ಬಗ್ಗೆ ಯಾವುದೇ ಒಂದು ತೀರ್ಮಾನಕ್ಕೆ ಬರುವುದಕ್ಕೆ ಆಗುತ್ತಿಲ್ಲ? ಅದರ ಬಗ್ಗೆ ಏಕೆ ಇಷ್ಟೊಂದು ತರಾತುರಿಯಿಲ್ಲ ತೀರ್ಮಾನವನ್ನು ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ?

**ಶ್ರೀ ಜಿ.ಸಿ.ಮಾಧುಸ್ವಾಮಿ:-** ಮಾನ್ಯ ಸಭಾಪತಿಯವರೇ, ಅದರ ಬಗ್ಗೆಯೂ ಈಗ Section.4 and 5 ಕೆಳಗಡೆ ತೀರ್ಮಾನ ತೆಗೆದುಕೊಳ್ಳುತ್ತಿದ್ದೇವೆ. Settlement Officers ಗಳೆಂದು Assistant Commissioners ರವರನ್ನು ಹಾಕಿ declaration of forest ಗೂ ಸಹ ಕ್ರಮ ಜರುಗಿಸುತ್ತಿದ್ದೇವೆ. Forest Settlement Act ಮಾಡುತ್ತಾರೆ. ಮಾನ್ಯ ಕಂದಾಯ ಸಚಿವರು ಹೇಳಿದಂತೆ, ಇದರ ಬಗ್ಗೆ ಏನು ಮಾಡುವುದಕ್ಕೆ ಆಗುವುದಿಲ್ಲ. ಅಲ್ಲಿಗೆ ಹೋಗುವುದಕ್ಕೆ ಆಗುವುದಿಲ್ಲ, occupy ಮಾಡುವುದಕ್ಕೆ ಆಗುವುದಿಲ್ಲ. ಗೊತ್ತಿಲ್ಲ, Survey Sketch ಇಲ್ಲ. But they are in possession. ಅದರಿಂದ ರೆವಿನ್ಯೂ ಬರಲ ಎಂದು ಮಾಡುತ್ತಿರುವ ಬಲ್ ಅಷ್ಟೇ ಇದು.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಅದು ಅಷ್ಟು ಸುಲಭವಾಗಿ ಏನಿಲ್ಲ, sketch ಇಲ್ಲ, survey ಇಲ್ಲ ಎಂದು ಹೇಳಿ ಅವರು ತೀರ್ಮಾನ ತೆಗೆದುಕೊಳ್ಳಲ. ಸರ್ಕಾರ ಅವರದ್ದು, ನಾವು ಬೇಡವೆಂದು ಹೇಳುವುದಿಲ್ಲ. ಈಗ ಚುನಾವಣೆ ಬರುತ್ತಿದೆ, ಅದಕ್ಕೆ ಇದೆಲ್ಲ ತರಾತುರಿಯಿಲ್ಲ ಆಗಬಾರದು, ಇದರ ಬಗ್ಗೆ ಸ್ವಲ್ಪ ಚರ್ಚೆ ಮಾಡಿ ಆಮೇಲೆ ತೀರ್ಮಾನಕ್ಕೆ ಬರಬೇಕಾಗಿರುವಂತಹ ವಿಚಾರಗಳು. ಅದನ್ನು ಯಾರಿಗೋ lease ಕೊಟ್ಟು, ಅದರಿಂದ benefit ಆಗಿ ಇದನ್ನೆಲ್ಲ ನಾವೇ ಮಾಡಿದ್ದೇವೆಂದು ಹೇಳುವ ಪ್ರಶ್ನೆ ಅಲ್ಲ ಇಲ್ಲ. ಇಲ್ಲ ಜನಸಾಮಾನ್ಯರ ಪ್ರಶ್ನೆ ಬಂದಿದೆ. ಆದ್ದರಿಂದ ತರಾತುರಿಯಿಲ್ಲ ಇಂತಹ ಬಲ್‌ಗಳನ್ನು ತಂದು ವಿರೋಧ ಪಕ್ಷದವರ ಕಡೆಯಿಂದ pass ಮಾಡಿಸಿಕೊಳ್ಳುವಂತಹದ್ದು ತಪ್ಪು. ಜನಸಾಮಾನ್ಯರಿಗೆ ಇರುವಂತಹ ವಿಧೇಯಕಗಳನ್ನು ತರಲ, ನಾವು ಚರ್ಚೆ ಇಲ್ಲದೆ ಪಾಸ್ ಮಾಡುತ್ತೇವೆ. ಈ ರೀತಿ ತಂದು ಪಾಸ್ ಮಾಡಿಸಿಕೊಳ್ಳುವುದು ಸರಿಯಲ್ಲವೆಂದು with protest we will accept here.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಬೇಜಾರು ಮಾಡಿಕೊಂಡಿಲ್ಲವೆಂದರೆ, ಒಂದು ನಿಮಿಷ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನನಗೆ ಬೇಜಾರು ಇಲ್ಲ. ಮಾನ್ಯ ಸಚಿವರು ಹೇಳಿದಂತೆ, ಆರ್.ಅಶೋಕ್‌ರವರು ಇನ್ನು track ಗೆ ಬಂದಿರಲಿಲ್ಲ. ನಾನು ಆಗಿನ ಕಾಲದಿಂದ ಅವರನ್ನು ನೋಡುತ್ತಿದ್ದೇನೆ. ಹಾಗಾಗಿ, ನಾನು ಅವರ ಮೇಲೆ ಏಕೆ ಬೇಜಾರು ಮಾಡಿಕೊಳ್ಳಲಿ; ನಾನು ಅವರ ಪಕ್ಕದಲ್ಲ ಇರುವವರನ್ನು ಹಾಗೆಯೇ ನೋಡಿದ್ದೇನೆ.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಅವರನ್ನು ಸಾಕಿ ಬೆಳೆಸಿದ್ದಾರೆ. ಒಂದು ನಿಮಿಷ, ಮಾನ್ಯ ವಿರೋಧ ಪಕ್ಷದ ನಾಯಕರು ಬೇಜಾರು ಮಾಡಿಕೊಂಡಿಲ್ಲವೆಂದರೆ, ಒಂದು ವಿಚಾರವನ್ನು ಹೇಳಬಯಸುತ್ತೇನೆ. ನಮ್ಮ ಹಿಂದೆ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರದಲ್ಲ ಇತ್ತು. ಆ ಪಕ್ಷದಲ್ಲಯೂ ಬಹಳ ಜ್ಞಾನಿಗಳು, ವೇದಾಂತಿಗಳು, ಒಳ್ಳೆಯ ವಾಗ್ಮಿಗಳು ಎಲ್ಲರೂ ಇದ್ದಾರೆ. ಏಕೆಂದರೆ, ಅವರು ಈ ದೇಶವನ್ನು ನಡೆಸಿರುವಂತಹವರು ಮತ್ತು ಈ ರಾಜ್ಯದಲ್ಲ ಆಡಳಿತವನ್ನು ಮಾಡಿದಂತಹವರು. 2000 ನೇ ಸಾಲಿನಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ, ಇದನ್ನು ಬಜೆಟ್‌ನಲ್ಲಿ ಮಾಡುತ್ತೇವೆಂದು ಹೇಳಿದ್ದಾರೆ. ಅವರು ಮಾಡುತ್ತೇವೆಂದು ಹೇಳಿದ್ದಾರೆ. ಅವರು ಅದರ ಬಗ್ಗೆ ಇಷ್ಟೆಲ್ಲಾ ಯೋಚನೆ ಮಾಡಿಯೇ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ನಾನು ಕಾಂಗ್ರೆಸ್ ಪ್ರಾಣಾಳಿಕೆ ಬಗ್ಗೆ ಹೇಳುತ್ತಿಲ್ಲ. ನಾವು ಇದನ್ನು ಮಾಡುತ್ತೇವೆಂದು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಇದು ಆ ಸಂದರ್ಭದಲ್ಲಿ ಚರ್ಚೆಯಾಗಿರುತ್ತದೆ ಅಲ್ಲವೇ; ಇದು ಪಕ್ಷದಲ್ಲಯೂ ಚರ್ಚೆಯಾಗಿರುತ್ತದೆ ಅಲ್ಲವೇ; ಹಣಕಾಸು ಇಲಾಖೆಯಲ್ಲಯೂ ಚರ್ಚೆಯಾಗಿರುತ್ತದೆ. ನಾವು ಇದನ್ನು ಒಳ್ಳೆಯದಾಗಲಿ ಎಂದು ಮುಂದುವರಿಸುತ್ತಿದ್ದೇವೆ. ಕಾಂಗ್ರೆಸ್‌ನವರು ಏನು thinking ಮಾಡಿದ್ದಾರೆ, ಅದಕ್ಕೆ ಒಂದು ರೂಪವನ್ನು ಕೊಡುತ್ತಿದ್ದೇವೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನಾವು ನಮ್ಮ ಪ್ರಾಣಾಳಿಕೆಯಲ್ಲಿ ಅದನ್ನೆಲ್ಲಾ ತಂದಿದ್ದೇವೆ. ಮಾನ್ಯ ಸಚಿವರು ನಮ್ಮನ್ನು ಕುರಿತು ಆಗಿನ ಕಾಲದಿಂದ ಸರ್ಕಾರದಲ್ಲಿದ್ದರು ಎಂದು ಹೇಳಿದ್ದಾರೆ. ನಾವು ಸರ್ಕಾರದಲ್ಲ ಇರಲಿಲ್ಲ, ಪಕ್ಷದಲ್ಲ ಇದ್ದೆವು; ಪಕ್ಷದಲ್ಲಯೇ ಇರುತ್ತೇವೆ. ಸರ್ಕಾರವನ್ನು ಅವರಿಗೆ ಬಿಟ್ಟುಬಿಟ್ಟಿದ್ದೇವೆ. ಆದ್ದರಿಂದ, ನಾವು ಪಕ್ಷದಲ್ಲಿದ್ದಾಗ ಯಾವ ವಿಷಯಗಳನ್ನು ಚರ್ಚೆ ಮಾಡಿರುತ್ತೇವೆ, ಆ ವಿಚಾರಗಳು ಸರ್ಕಾರದಲ್ಲ ಚರ್ಚೆಗೆ ಬರುವುದಿಲ್ಲ. ಆ ವಿಚಾರಗಳು ಬಂದಾಗ, ನಾವು ಜನಸಾಮಾನ್ಯರ ಪರವಾಗಿ ಮಾತನಾಡುವಂತಹದ್ದು, ಅದೇರೀತಿ ಪಕ್ಷದ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ವೇದಿಕೆಗಳಲ್ಲಿಯೂ ಅದನ್ನು ಹೇಳುತ್ತೇವೆ. ಆದ್ದರಿಂದ, ಅವರು ಈಗ ತಂದಿರುವ ವಿಧೇಯಕಕ್ಕೆ ನಾವು ವಿರೋಧ ಮಾಡುವುದಿಲ್ಲ. ಈ ರೀತಿಯ ಬಿಲ್‌ಗಳನ್ನು ಚುನಾವಣೆಯ ಸಂದರ್ಭದಲ್ಲಿ ತಂದು ಯಾರಿಗೂ ಅನುಕೂಲ ಮಾಡುವುದಕ್ಕೆ ಹೋಗಿ, ನಮ್ಮ ಇಡೀ ದೇಶದ ಸಂಪತ್ತು ಎಷ್ಟು ಜನರ ಕೈಯಲ್ಲಿ ಇದೆ ಎಂದು ಮಾನ್ಯ ಕಾನೂನು ಸಚಿವರ ಬಳಿ perfect numbers ಇರುತ್ತದೆ. ಆದ್ದರಿಂದ, ಆ ಸಂಪತ್ತು ಬೇರೆಯವರಿಗೂ ಸಹ ಸ್ವಲ್ಪ ಹೋಗಲಿ. ಅಲ್ಲಿ ಇರುವವರಿಗೆ ಕೊಡಿ. ನಾವು ಬೇರೆಯವರನ್ನು ಕರೆದುಕೊಂಡು ಬಂದು ಕೊಡಿ ಎಂದು ಹೇಳುವುದಿಲ್ಲ. ಅದೇರೀತಿ principle ನಲ್ಲಿ ಇರುವಂತಹ, ಕಾಡಿನಲ್ಲಿ ವಾಸ ಮಾಡುವಂತಹ ಜನರಿಗೂ ಸಹ ಅನುಕೂಲ ಮಾಡಿಕೊಡಿ. ಚುನಾವಣೆಯಲ್ಲಿ ನಾವೇ ಬಂದು ಅವರು ಮಾಡಿದ್ದು ಎಂದು ಹೇಳಬಿಡುತ್ತೇವೆ. ಅಲ್ಲಿ ಲಕ್ಷಾಂತರ ಜನರು ಇದ್ದಾರೆ. ಅಲ್ಲಿರುವವರು ಮಾತನಾಡಿದರೆ, ಆ forest ನಿಂದ ಅವರನ್ನು ಖಾಲಿ ಮಾಡಿಸುತ್ತೇವೆಂದು ಡಿ.ಸಿ., ಕಡೆಯಿಂದ ನೋಟಿಸ್ ಹೋಗುತ್ತದೆ. ಅಂತಹ ಸಮಯದಲ್ಲಿ ಅವರು ಒದ್ದಾಡುತ್ತಾರೆ. ಮೊನ್ನೆ ದಿವಸ ಸಿರಸಿಯಲ್ಲಿ ಬಾರಿ ಸಭೆ ಆಯಿತು. ಶ್ರೀ ಕಸ್ತೂರಿರಂಗನವರು ನಮಗೆ ಬಹಳ ಬೇಕಾದವರು. ನಮ್ಮ ಜೊತೆಗೆ ಅವರು ರಾಜ್ಯಸಭೆಯಲ್ಲಿ ಇದ್ದರು. ಅವರು Satellite ನಿಂದ picture ತೆಗೆದು ಅದನ್ನೆಲ್ಲಾ ಕಾಡು ಎಂದು ಹೇಳಿದ್ದರು. ತೆಂಗಿನ ಮರಗಳ ಮತ್ತು ಅಡಿಕೆ ಮರಗಳ ಕೆಳಗೆ ಮನೆಗಳು ಇದ್ದರೆ, ಅವುಗಳನ್ನು green ನಿಂದ ನೋಡಿದರೆ ಎಲ್ಲ ಗೊತ್ತಾಗುತ್ತದೆ? ಅವರು ಅದನ್ನೆಲ್ಲಾ ಕಾಡು ಎಂದು ಹೇಳಬಿಟ್ಟಿದ್ದಾರೆ. ಅಂತಹ ಸಂದರ್ಭದಲ್ಲಿ ಅವರನ್ನು ಖಾಲಿ ಮಾಡಿಸಿದರೆ, ಅವರೆಲ್ಲರೂ ಎಲ್ಲಿಗೆ ಹೋಗುತ್ತಾರೆ? ಸರ್ಕಾರ ಅಂತಹದ್ದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿ. ಅದನ್ನು ಒಟ್ಟು commercial crop ಬಂದಾಗ, ಅದು commercial ಯೋಜನೆಯೇ ಇರುತ್ತದೆ. ಹಾಗಾಗಿ, ಇದು ಆಗಬಾರದು ಎಂದು ಹೇಳಿ, ಈಗ ತಂದಿರುವಂತಹ ವಿಧೇಯಕವನ್ನು with protest I accept this.

ಉಪ ಸಭಾಪತಿಯವರು:- ಮಾನ್ಯ ತಿಪ್ಪೇಸ್ವಾಮಿಯವರೇ, ತಾವು ಮಾತನಾಡಿ. ತಿಪ್ಪೇಸ್ವಾಮಿಯವರು Tahsildar that time.

ಶ್ರೀ ಕೆ.ಎ.ತಿಪ್ಪೇಸ್ವಾಮಿ(ನಾಮ ನಿರ್ದೇಶನ ಹೊಂದಿದವರು):- ಮಾನ್ಯ ಸಭಾಪತಿಯವರೇ, ಹೌದು, ನಾನು ಇದರಲ್ಲಿ ನನ್ನ ಅನುಭವವನ್ನು ಸೇರಿಸಿಕೊಂಡು ಇದರಲ್ಲಿ ಹೇಳುತ್ತೇನೆ. Karnataka Land Reforms Act ಅನ್ನು ದಿನಾಂಕ 01-03-1974 ರಲ್ಲಿ ಜಾರಿಗೆ ತಂದಾಗ, 79(A) & (B) ನಲ್ಲಿ Plantation ಇರುವಂತಹ phodies ಏನಿರುತ್ತದೆ, ಅದಕ್ಕೆ exemption ಅನ್ನು

ಕೊಟ್ಟಿದ್ದರು. ಅದರಲ್ಲಿಯೂ ಸಹ, Section 64 ನಲ್ಲಿ land ceiling ಸಹ apply ಆಗುವುದಿಲ್ಲವೆಂದು ಹೇಳಿದೆ. Plantation Crops ಯಾವ ಯಾವುದು ಎಂದರೆ, ಕಾಫಿ, ಟೀ, ಎಲಕ್ಕಿ, ಮೆಣಸು ಹಾಗೂ ರಬ್ಬರ್ ಎಂದು ಇವತ್ತಿನ definition ನಲ್ಲಿದೆ. ಯಾವುದೇ court ನಲ್ಲಿಯಾದರೂ ಸಹ, family ಮತ್ತು defecation, plantation and agricultural crops ಎಂದು ಹೇಳಿದರೆ, ಇವತ್ತು ಸಹ Land Reforms Act ಅನ್ನೇ ಪರಿಗಣನೆ ಮಾಡುವಂತಹದ್ದು, ಬಹುತೇಕವಾಗಿ Western Ghats ನಲ್ಲಿ ಇರುವಂತಹ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು, part of ಶಿವಮೊಗ್ಗ ಇಲ್ಲಿ ಮತ್ತು ಚಾಮರಾಜನಗರದ 1-2 ತಾಲ್ಲೂಕುಗಳಲ್ಲಿ 'ಕಾಫಿ' ಯನ್ನು ಬೆಳೆಯುತ್ತಾರೆ. 'ಟೀ' ಯನ್ನು ಸಹ ಬೆಳೆಯುತ್ತಾರೆ. ಕೆಲವೊಂದು ಕಡೆಗೆ ರಬ್ಬರ್‌ನ್ನು ಬೆಳೆಯುತ್ತಾರೆ. Cardamum ಮತ್ತು ಮೆಣಸನ್ನು ಸರ್ವೇ ಸಾಮಾನ್ಯವಾಗಿ ಎಲ್ಲಾ ಕಡೆಯೂ ಬೆಳೆಯುತ್ತಾರೆ. ಕಾಫಿಯನ್ನು ಬೆಳೆಯುವುದು ಅಥವಾ ಟೀಯನ್ನು ಎಲ್ಲ ಬೆಳೆಯುತ್ತಾರೆಂದರೆ, ಕಾಫಿ ಖರಾಬ್‌ನಲ್ಲಿಯೂ ಬೆಳೆಯುತ್ತಾರೆ. ನಾವೆಲ್ಲರೂ ಹಿಂದೆ Tahsildar, Assistant Commissioner ಆಗಿದ್ದಂತಹ ಸಂದರ್ಭದಲ್ಲಿ ಈ Coffee Cultivation ಗೆ ಭೂಮಿಯನ್ನು ಮಂಜೂರು ಮಾಡಬೇಕಾದರೆ, ಕಾಫಿ ಖರಾಬು ಎಂದೇ ಮಂಜೂರು ಮಾಡುತ್ತಿದ್ದೆವು. 10 ವರ್ಷಗಳ ಕಾಲ ಗುತ್ತಿಗೆ ಆಧಾರದ ಮೇಲೆ ಕೊಟ್ಟು ನಂತರ ಮಾಡುತ್ತಿದ್ದೆವು.

(ಮುಂದು)

(1268) 28-12-2022 (4.30) ಎಂಪಿ-ಆರ್‌ಎನ್

(ಉಪ ಸಭಾಪತಿಯವರ ಉಪಸ್ಥಿತಿ)

**ಶ್ರೀ ಕೆ.ಎ.ತಿಪ್ಪೇಸ್ವಾಮಿ (ಮುಂದು):-**

ವಿರೋಧ ಪಕ್ಷದ ನಾಯಕರು ಮತ್ತು ಕಾನೂನು ಸಚಿವರು ಹೇಳಿದ ಹಾಗೆ, ಬ್ರಿಟಿಷರು ಬಹುತೇಕ ಕಾಫಿಯನ್ನು ಬೆಳೆದು ಅವರು ಬಟ್ಟು ಹೋದ ಮೇಲೆ, ಬಹುಶಃ ನೂರು ವರ್ಷದಿಂದ ಕೂಡ, ಈ ಕಾಫಿ ಖರಾಬ್ ಲ್ಯಾಂಡ್ ಏನಿದೆ, ಅದು ಏನು ಲಗತ್ತಾಗಿದೆ ಅದರಲ್ಲಿ ಒತ್ತುವರಿಯಾಗಿದೆ. ನಾವು Coffee Planters ಗಳನ್ನು ಬಹುತೇಕ ಮೂರು ವರ್ಗ ಮಾಡುತ್ತೇವೆ. Small, Medium, and Big ಎಂದು classify ಮಾಡುತ್ತೇವೆ. 25-30 ಎಕರೆ ಇರುವಂತಹವರಿಗೆ Medium Planters ಎಂದು ಹೇಳುತ್ತೇವೆ. ಹತ್ತು ಎಕರೆ ಒಳಗೆ ಇರುವಂತಹವರಿಗೆ Small Planters ಎಂದು ಹೇಳುತ್ತೇವೆ. ಇಪ್ಪತ್ತೈದು ಎಕರೆಗಿಂತ ಜಾಸ್ತಿ ಇದ್ದಂತಹವರಿಗೆ Big Planters ಎಂದು classify ಮಾಡುತ್ತೇವೆ. ಇವತ್ತು ಏನು ಈ ಒಂದು ವಿಧೇಯಕವನ್ನು ತಂದಿದ್ದಾರೆ, ಈ ಹಿಂದೆ ಅಲ್ಲಿ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸರ್ವೇಯಾಗಿದೆ. ಸುಪ್ರೀಂ ಕೋರ್ಟ್ ವಿಶೇಷವಾದ ಪ್ರಕರಣದ ಆದೇಶದಲ್ಲೂ ಕೂಡ ಆಗಿ, ನಾನು ಹೆಸರನ್ನು ಹೇಳುವುದಕ್ಕೆ ಇಷ್ಟಪಡುವುದಿಲ್ಲ. Encroachment area ಕಾಫಿ ಖರಾಬ್‌ನಲ್ಲದೆಯೇ ಅಥವಾ ಫಾರೆಸ್ಟ್‌ನಲ್ಲದೆಯೇ ಎಂದು ಆಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ವ್ಯಾಪಕವಾಗಿ ಸರ್ವೇಯಾಗಿದೆ. ಅದರ ರೆಕಾರ್ಡ್‌ಗಳು ಸರ್ವೇ ಇಲಾಖೆಯಲ್ಲಿ ಇದೆ. ಈ Small and Medium Planters ಏನು ಐದು ಎಕರೆ, ಹತ್ತು ಎಕರೆ ಮತ್ತು ಹದಿನೈದು ಎಕರೆಯನ್ನು ಮಾಡಿಕೊಂಡಿದ್ದಾರೆ. ಚಿಕ್ಕಮಗಳೂರು ತಾಲ್ಲೂಕಿನ ಕೆಲವು ಪ್ರಕರಣಗಳಲ್ಲಿ 100 ರಿಂದ 200 ಎಕರೆ ಇರುವುದನ್ನು ನೋಡಿದ್ದೇವೆ. ಕೆಲವೊಂದು ಕಾಫಿ ಒತ್ತುವರಿ ಜಾಗ ಏನಿದೆ, ಫಾರೆಸ್ಟ್‌ಗೆ ಹೊಂದಿಕೊಂಡಂತೆ ಇದೆ. ಫಾರೆಸ್ಟ್‌ನ demarcation line ಬಿಟ್ಟು, ಅಂತರ ಬಿಟ್ಟು ಏನಾದರೂ ಇದ್ದರೆ, ಸರ್ಕಾರ ಅದನ್ನು regularize ಮಾಡುವುದಕ್ಕೆ ಆಗುತ್ತದೆ. ಆ demarcation line ಗೆ ಹೊಂದಿಕೆಯಾಗಿದ್ದರೆ ಮಾಡುವುದಕ್ಕೆ ಆಗುವುದಿಲ್ಲ. ಇದನ್ನು ಕೂಡ ಮಾನ್ಯ ಸಚಿವರು ನೋಡಬೇಕು. ಇತ್ತೀಚೆಗೆ ಮಾನ್ಯ ಸುಪ್ರೀಂ ಕೋರ್ಟ್ ಸಹ ಹೇಳಿದೆ. ಮತ್ತೆ ಇದು ಈ ಹಿಂದೆ ಕೂಡ ಇತ್ತು. ಆದುದರಿಂದ ಬಹುಶಃ ಮಾನ್ಯ ಸಚಿವರು ಬಹಳ ಎಚ್ಚರದ ಹೆಜ್ಜೆಯನ್ನು ಇಡಬೇಕಾಗುತ್ತದೆ. ಹೌದು, ಮಾನ್ಯ ಸಚಿವರ stand correct ಇದೆ. ಈಗ 25 ಎಕರೆಯನ್ನು ಮಾತ್ರ ಕೊಟ್ಟು, ಉಳಿಯುವಂಥದ್ದನ್ನು ಏನು ಮಾಡುತ್ತಾರೆ? ಅದನ್ನು ಅವರಿಗೆ ಬಿಡಬೇಕು, ಬೇರೆ ಯಾರಿಗೂ ಕೊಡುವುದಕ್ಕೆ ಆಗುವುದಿಲ್ಲ. ಈಗ extent ಎಂಬ ನಿರ್ಬಂಧ ಇಟ್ಟರೆ, ಬಹುಶಃ ಸರ್ಕಾರಕ್ಕೆ ಉಪಯೋಗವಾಗುವುದಿಲ್ಲ. ಅಲ್ಲಗೆ ಬೇರೆ ಯಾರೂ ಹೋಗುವುದಿಲ್ಲ. ಈಗಾಗಲೇ ಆ ಭಾಗದಲ್ಲಿ ಹಿಡುವಳಿ ಇರತಕ್ಕಂಥದ್ದು ಮಧ್ಯದಲ್ಲಿ ಲಗತ್ತಾಗಿದೆ. ಅದನ್ನು ಅವರಿಗೆ ಬಿಟ್ಟರೆ ಬೇರೆ ಯಾರಿಗೂ ಸಹ ಇದರಿಂದ ಅನುಕೂಲ ಆಗುವುದಿಲ್ಲ. ದಯಮಾಡಿ ಇದರ ಬಗ್ಗೆ ಪುನರ್ ಆಲೋಚನೆ ಮಾಡಲಿ. ದಯಮಾಡಿ ಅದಕ್ಕಿಂತ ಮುಂಚೆ ಮಾನ್ಯ ಸಚಿವರು ಮಾಹಿತಿಯನ್ನು ತರಿಸಿಕೊಳ್ಳಲಿ. ಯಾರ್ಯಾರಿಗೆ ಎಷ್ಟೆಷ್ಟು holding ಇದೆ. ಒಟ್ಟು ಎಷ್ಟು ಒತ್ತುವರಿಯಾಗಿದೆ? ಅದರಲ್ಲಿ Small, Medium and Big Planters ಎಷ್ಟೆಷ್ಟು ಮಾಡಿದ್ದಾರೆಂದು ಅದನ್ನು ವರ್ಗೀಕರಣ ಮಾಡಿ, ಅದರ ಆಧಾರದ ಮೇಲೆ ನಿರ್ಣಯ ತೆಗೆದುಕೊಳ್ಳುವುದು ಒಳ್ಳೆಯದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ. ಮಾನ್ಯ ಸಚಿವರು ಇದರ ಬಗ್ಗೆ ಅರಣ್ಯ ಇಲಾಖೆಯ ಜೊತೆ ಚರ್ಚೆ ಮಾಡಿದ್ದಾರೆಂದು ತಿಳಿದುಕೊಂಡಿದ್ದೇನೆ. ಏಕೆಂದರೆ, ಇತ್ತೀಚೆಗೆ ಅರಣ್ಯ ಇಲಾಖೆಯವರು ಬಹಳ ಸೂಕ್ಷ್ಮಜೀವಿಗಳಾಗಿಬಿಟ್ಟಿದ್ದಾರೆ. ಅವರು ಯಾವ ಇಲಾಖೆಯ ಜೊತೆಗೂ ಸಹಕಾರ ಮಾಡುವುದು ಕಷ್ಟವಾಗಿದೆ. ಆದುದರಿಂದ ಅವರನ್ನು ಸಹ ಜೊತೆಯಾಗಿ ತೆಗೆದುಕೊಂಡು ಕೆಲಸ ಮಾಡಬೇಕಾಗಿದೆ. ಇದರಿಂದ ರೈತರಿಗೆ ಸಹಾಯ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡುವುದಕ್ಕೆ ಅನುಕೂಲವಾಗುತ್ತದೆ. ಇದರಲ್ಲಿ ಗುತ್ತಿಗೆಗೆ ಸಂಬಂಧಪಟ್ಟಂತೆ ನಿರ್ಧಾರ ಮಾಡಿಲ್ಲ. ಅದನ್ನು ರೂಲ್ಸ್ ಮಾಡಬೇಕಾದರೆ ಮಾಡುತ್ತಾರೆಯೇ? ಮತ್ತೆ ಈಗ ಏನಾದರೂ ದಂಡವನ್ನು ಹಾಕುತ್ತಾರೆಯೇ? ಅದಕ್ಕೆ ಎಷ್ಟು ದಂಡ ಹಾಕಬೇಕು ಎಂಬುದನ್ನು ಸಹ ಯೋಚನೆ ಮಾಡಬೇಕಾಗುತ್ತದೆ. ಏಕೆಂದರೆ, ಅದನ್ನು ಹಾಗೆಯೇ ಕೊಡುವುದಕ್ಕೆ ಆಗುವುದಿಲ್ಲ. ಅದಕ್ಕೆ ಸಂಬಂಧಪಟ್ಟಂತೆ ಸಹ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಈಗ ಸರ್ವೆ ಮಾಡಿದರೆ, ಅದನ್ನು 25 ಎಕರೆಗೆ ಆಮಿಟ್ ಮಾಡಬೇಕೆ ಅಥವಾ 10 ಎಕರೆಗೆ ಆಮಿಟ್ ಮಾಡಬೇಕೆ ಮತ್ತು ಅದು ಅರಣ್ಯಕ್ಕೆ ಹೊಂದಾಣಿಕೆಯಾಗಿದೆಯೆ ಅಥವಾ ಅವರಿಗೆ 50 ಎಕರೆ ಕೊಡಬಹುದೆ ಎಂದು ಯೋಚನೆ ಮಾಡಲಿ. ಇದು ಮಾನ್ಯ ಸಚಿವರಿಗೆ ಬಿಟ್ಟ ವಿಚಾರ. ಆದರೆ, ಸರ್ವೆ ಆಗಬೇಕು. ಕೆಲವು ಕಡೆಗಳಲ್ಲಿ ಸರ್ವೆಯಾಗಿದೆ. ಅಂದರೆ, ಮಾನ್ಯ ಸುಪ್ರೀಂ ಕೋರ್ಟಿನ ನಿರ್ದೇಶನದ ಅನುಸಾರ ಸರ್ವೆಯಾಗಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಮಾಡಬೇಕು. ಇದರ ಬಗ್ಗೆ ಸ್ವಲ್ಪ ಎಚ್ಚರ ಮತ್ತು ನಿಗವಹಿಸಿ ಮುಂದುವರಿಯುವುದು ಒಳ್ಳೆಯದು. ಇದರಲ್ಲಿ 100 ರಿಂದ 120 ವರ್ಷಗಳಿಗಿಂತಲೂ ಹೆಚ್ಚು ವರ್ಷ ಇರತಕ್ಕಂಥ ಹಲವಾರು ಪ್ರಕರಣಗಳಿವೆ. ಬ್ರಿಟಿಷರ ಕಾಲದಿಂದಲೂ ಕೂಡ ಉದ್ದೇಶವಿಲ್ಲದಿದ್ದರೂ ಕೂಡ ಅರ್ಜಿಯನ್ನು ಹಾಕಿಕೊಂಡಿರುತ್ತಾರೆ. ಆದರೆ, ಅದನ್ನು ಮಾಡುವವರು ಇರುವುದಿಲ್ಲ. ಮಂಜೂರು ಆಗಬಹುದು ಎಂಬ ದೃಷ್ಟಿಯಿಂದ ಮಾಡಿರುವುದು ಉಂಟು. ಆದುದರಿಂದ ಇದನ್ನು ಕೇವಲ ಕಾಫಿ ಖರಾಬಿಗೆ ಸೀಮಿತಗೊಳಿಸಿದರೆ ಒಳ್ಳೆಯದು ಎಂಬುದು ನನ್ನ ಭಾವನೆಯಾಗಿದೆ. ಎಲ್ಲೆಲ್ಲ ಕಾಫಿ, ಟೀ, ರಬ್ಬರ್ ಮತ್ತು cardamom ಅನ್ನು ಬೆಳೆಯುತ್ತಾರೆ. ಇತ್ತೀಚೆಗೆ ಎಲ್ಲಾ ಕಡೆಗಳಲ್ಲೂ ಸಹ ಕಾಫಿ ಬೆಳೆಯುವುದಕ್ಕೆ ಪ್ರಾರಂಭ ಮಾಡಿದ್ದಾರೆ. ಈ plantation district ಗಳನ್ನು ಬಿಟ್ಟು, ಅವರಿಗೆ ಇದು ಅನ್ವಯವಾಗುವುದಿಲ್ಲವೆಂದು ಕಾಣುತ್ತದೆ. ಅವರು ಇದರ ಬಗ್ಗೆ ಸ್ವಲ್ಪ ಕೂಲಂಕಷವಾಗಿ ನೋಡಿಕೊಂಡು ಮತ್ತೊಮ್ಮೆ ಯೋಚನೆ ಮಾಡಿ ಕ್ರಮಕೈಗೊಳ್ಳಲಿ. ಈಗ ಏನು ಕಾಯಿದೆಯಲ್ಲಿ ಬಂದಿಲ್ಲ, ಅದನ್ನು ನಿಯಮದಲ್ಲಿ ತರುವಂತಹ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ನಾನು ಸಲಹೆ ನೀಡುತ್ತೇನೆ.

**ಶ್ರೀ ಆರ್. ಅಶೋಕ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಶ್ರೀ ಕೆ.ಎ.ತಿಪ್ಪೇಸ್ವಾಮಿಯವರು ಒಳ್ಳೆಯ ಸಲಹೆಗಳನ್ನು ನೀಡಿದ್ದಾರೆ. ಇದರಲ್ಲಿ ನಾವು ಯಾವುದೇ ಒಂದು ಇಂಚು ಅರಣ್ಯ ಭೂಮಿಯನ್ನು ಸಹ ಕೊಡುವುದಿಲ್ಲ. ಈಗ ಏನೇ ಕೊಡಬೇಕಾದರೂ ಸಹ ಅದನ್ನು ಅರಣ್ಯ ಇಲಾಖೆಯವರ ಜೊತೆ ಚರ್ಚೆ ಮಾಡಿ, ಅವರ land ಅನ್ನು reserve ಮಾಡಿ, ಉಳಿದಂತಹ land ಮಾತ್ರ ಎಂದು ಹೇಳಿದ್ದೇನೆ. ನಾನು 50 ರಿಂದ 60 ವರ್ಷವೆಂದು ಹೇಳಿದೆ.

ಆದರೆ, ಮಾನ್ಯ ಸದಸ್ಯರು ಅದಕ್ಕಿಂತಲೂ ಹಿಂದೆ ಹೋಗಿ ಅದರ ಬಗ್ಗೆ ತಿಳಿಸಿದ್ದಾರೆ. ಮಾನ್ಯ ಸದಸ್ಯರು ಈ ಹಿಂದೆ ಇಲಾಖೆಯಲ್ಲಿ ಕೆಲಸ ನಿರ್ವಹಿಸಿದಂತಹವರು. ಮತ್ತೆ ನಾವು ಇದಕ್ಕೆ rules ಅನ್ನು frame ಮಾಡುವಾಗ, ಇದಕ್ಕೆ ಎಷ್ಟು ಹಣವನ್ನು ನಿಗದಿಪಡಿಸಬೇಕು. ಆ ಸಂದರ್ಭದಲ್ಲಿ ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಕೆ.ಹರಿಪ್ರಸಾದ್‌ರವರು ಹೇಳಿರುವಂಥದ್ದನ್ನು ಗಮನದಲ್ಲಿಟ್ಟುಕೊಳ್ಳುತ್ತೇವೆ. ಐದು ಎಕರೆ ಕೊಡುವಂತಹವರಿಗೆ ಎಷ್ಟು ನಿಗದಿಪಡಿಸಬೇಕು. ಹತ್ತು ಎಕರೆ ಕೊಡುವಂತಹವರಿಗೆ ಎಷ್ಟು ನಿಗದಿಪಡಿಸಬೇಕು. ಮತ್ತೆ ಇಪ್ಪತ್ತೈದು ಎಕರೆ ಕೊಡುವಂತಹವರಿಗೆ ಎಷ್ಟು ನಿಗದಿಪಡಿಸಬೇಕು. ಕೊನೆಯದಾಗಿ ceiling ಇರುವುದು 25 ಎಕರೆಯನ್ನು ಕೊಡಬಾರದು ಎಂದು. ಈಗ ಹೋಗುತ್ತಾ ಹೋಗುತ್ತಾ ಜಾಸ್ತಿಯಾಗುತ್ತದೆ. ಕಡಿಮೆ ಇರುವಂತಹ ರೈತರಿಗೆ ಕಡಿಮೆ ದರದಲ್ಲಿ ನೀಡಬೇಕು. ಜಾಸ್ತಿಯಾಗಿ ಹತ್ತು ಎಕರೆ ಮತ್ತು ಹದಿನೈದು ಎಕರೆ ಮೇಲೆ ಹೋದರೆ, ಜಾಸ್ತಿ ದರವನ್ನು ನಿಗದಿಪಡಿಸಬೇಕೆಂದು ಈಗ ಚರ್ಚೆ ಮಾಡಿದ್ದಾರೆ. ಮಾನ್ಯ ಸದಸ್ಯರು ಹೊಸದಾಗಿ ಒಂದು ವಿಚಾರವನ್ನು ತಿಳಿಸಿದ್ದಾರೆ. ಅವರು ಇಷ್ಟು ದಿನ ಒತ್ತುವರಿ ಮಾಡಿರುವುದಕ್ಕೆ ಅವರಿಗೆ ಏನು penalty ಹಾಕುತ್ತೀರಾ ಎಂದು. ನಾನು ಕೇರಳ ಸರ್ಕಾರದಿಂದ ಮಾಹಿತಿ ತರಿಸಿಕೊಂಡು ನೋಡಿದ್ದೇನೆ. ಅವರು ಇಷ್ಟು ದಿನ ಒತ್ತುವರಿ ಮಾಡಿಕೊಂಡಿರುವುದಕ್ಕೆ penalty ಹಾಕಿದ್ದಾರೆ. ಅದಕ್ಕೆ ನಾವು ಹಾಕಬೇಕೋ ಬೇಡವೋ ಎಂದು dilemma ಇದ್ದೇವೆ.

**ಶ್ರೀ ಕೆ.ಎ.ತಿಪ್ಪೇಸ್ವಾಮಿ (ನಾಮನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಯವರೇ, ದಯವಿಟ್ಟು ಮಾನ್ಯ ಸಚಿವರು ಕಾಫಿ ಬೋರ್ಡ್‌ನವರನ್ನು ಸಹ consult ಮಾಡಲಿ. ಏಕೆಂದರೆ, ಅದು ಅವರಿಗೆ ಗೊತ್ತಿದೆ. ಈಗ ಯಾರು Small, Medium and Big Planters ಎಂದು classify ಇದೆ. ಅದರ ರೆಕಾರ್ಡ್ ಸಹ ಇದೆ.

**ಶ್ರೀ ಆರ್. ಅಶೋಕ್:-** ಮಾನ್ಯ ಸಭಾಪತಿಯವರೇ, ಆಯಿತು, ಮಾನ್ಯ ಸದಸ್ಯರು ಹೇಳಿದ ಹಾಗೆ ಅವರ ಬಳಿಯೂ ಸಹ ಚರ್ಚೆ ಮಾಡುತ್ತೇನೆ.

**ಶ್ರೀ ಕುಶಾಲಪ್ಪ ಎಂ.ಪಿ. (ಸುಜಾ) (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಅವಕಾಶಕ್ಕಾಗಿ ಧನ್ಯವಾದಗಳು, ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ವಿಧೇಯಕಕ್ಕೆ ಸ್ವಾಗತ ಬಯಸುತ್ತಾ, ಇವತ್ತು ಮಾನ್ಯ ಕಂದಾಯ ಸಚಿವರಾದ ಶ್ರೀ ಆರ್.ಅಶೋಕ್ ಅಣ್ಣನವರು ವಿಶೇಷವಾದ ಮುತುವರ್ಜಿ ವಹಿಸಿ, ಕೊಡಗಿನ ಹಾಗೂ ಮಲೆನಾಡಿನ ಕಾಫಿ ಬೆಳೆಗಾರರ ಸಂಕಷ್ಟವನ್ನು ಅರಿತಿದ್ದಾರೆ. ಏಕೆಂದರೆ, ಇವತ್ತು ಕಾಫಿ ಬೆಳೆಗಾರರು ಬಹಳ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಷ್ಟದಲ್ಲಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ಸಣ್ಣ ಮತ್ತು ಮಧ್ಯಮ ವರ್ಗದ ಬೆಳೆಗಾರರು ಇದ್ದಾರೆ. ಆ ಬೆಳೆಗಾರರು ಕಳೆದ 50 ರಿಂದ 75 ವರ್ಷಗಳಿಂದ ಈ ಕಾಫಿ ಬೆಳೆಯನ್ನು ಬೆಳೆದುಕೊಂಡು ಬಂದಿದ್ದಾರೆ. ಆದರೆ, ಬ್ರಿಟಿಷರು ಇದ್ದಾಗ, ಇದೆಲ್ಲಾ ಕಂದಾಯ ವ್ಯಾಪ್ತಿಗೆ ಬರುತ್ತಿತ್ತು. ಈ ಒತ್ತುವರಿಯಾಗಿರುವ ಹೆಚ್ಚಿನ ಭಾಗ 300 ರಿಂದ 400 ಇಂಚು ಮಳೆ ಬೀಳುವ ಪ್ರದೇಶದಲ್ಲೂ ಒತ್ತುವರಿಯಾಗಿರುವುದು. ಆ 300 ರಿಂದ 400 ಇಂಚು ಮಳೆಯಲ್ಲಿ ಬೆಳೆಗಳ ಫಸಲು ಸರಿಯಾಗಿ ಬರುವುದಿಲ್ಲ. ಅಂತಹ ಪ್ರದೇಶದಲ್ಲೂ ಹಿಂದಿನ ಕಾಲದಲ್ಲೂ ಅವರಿಗೆ workout ಆಗದೆ, ಅದರ ಕಂದಾಯ ಕಟ್ಟದೆ ಹಾಗೆಯೇ ಬಿಟ್ಟಿರುವಂಥದ್ದು. ಆ ರೀತಿ ಬಿಟ್ಟಿರುವುದರಿಂದ ಅದು ಸರ್ಕಾರಿ ಜಮೀನು ಆಗಿದೆ. ಆದರೆ, ಜನಸಂಖ್ಯೆ ಹೆಚ್ಚಾದಾಗ, ಸುಮಾರು 50 ವರ್ಷಗಳಿಂದ ಸ್ವಲ್ಪ ಸ್ವಲ್ಪ ಐದು ಎಕರೆ, ಹತ್ತು ಎಕರೆ ಮತ್ತು ಹದಿನೈದು ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಫಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಆದರೆ, ಅಲ್ಲಿ ಹೇಳುವಷ್ಟು yield ಸಿಗುವುದಿಲ್ಲ. ಮಧ್ಯ ಭಾಗದಲ್ಲೂ ಏನು Coffee Plantation ಇದೆ, ಅದರಷ್ಟು yield ಸಿಗುವುದಿಲ್ಲ. ಇವತ್ತು ಅವರು ಸಂಕಷ್ಟ ಮತ್ತು ಆತಂಕದಲ್ಲಿದ್ದಾರೆ. ಏಕೆಂದರೆ, ಸರ್ಕಾರದ ಯಾವುದೋ ಒಂದು ಕಾನೂನು ಬರುತ್ತದೆ ಎಂಬ ಭಯದಲ್ಲೂ ಅದನ್ನು ಅವರು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಏಕೆಂದರೆ, ಬೆಳೆಯನ್ನು ಹಾಕಿದರೆ ಸರ್ಕಾರ ಯಾವಾಗ ವಾಪಸ್ಸು ತೆಗೆದುಕೊಳ್ಳುತ್ತದೋ ಎಂಬ ಭಯ. ಅದೇ ರೀತಿಯಲ್ಲಿ ಇವತ್ತು ಸರ್ಕಾರ ಅವರಿಗೆ ಅನೇಕ ಕೊಡುವಂತಹ ವ್ಯವಸ್ಥೆಯನ್ನು ಮಾಡಿದರೆ, ಕಾಫಿ ಬೆಳೆಗಾರರು ಅದಕ್ಕೆ ಇನ್ನು ಹೆಚ್ಚಿನ ಶ್ರಮಪಟ್ಟು, ಬೆಳೆ ಬೆಳೆದು ಫಸಲು ಬರುವಂತಹ ವ್ಯವಸ್ಥೆಯನ್ನು ಮಾಡಿಕೊಂಡು, ಅವರು ತಮ್ಮ ಜೀವನವನ್ನು ನಿರ್ವಹಣೆ ಮಾಡಿಕೊಳ್ಳುತ್ತಾರೆ. ಅದೇರೀತಿ ದೇಶಕ್ಕೆ ಸಾವಿರಾರುಗಟ್ಟಲೆ ತೆರಿಗೆ ಕಟ್ಟುವಂತಹ ಬೆಳೆ ಎಂದರೆ, ಅದು ಕಾಫಿ ಬೆಳೆ. ಅದುದರಿಂದ ದಯವಿಟ್ಟು, ಕಾಫಿ ಬೆಳೆಗಾರರ ಸಂಕಷ್ಟ ಏನಿದೆ, ಅದನ್ನು ಪರಿಹಾರ ಮಾಡಿಕೊಡಬೇಕು. ಕಳೆದ 60 ವರ್ಷಗಳಿಂದ ಯಾರೂ ಮಾಡದಂತಹ ಕೆಲಸವನ್ನು ನಮ್ಮ ಸರ್ಕಾರದ ಕಂದಾಯ ಮಂತ್ರಿಗಳು ಗ್ರಾಮೀಣ ಭಾಗದ ರೈತರ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ, ರೈತಪರವಾದ ಕೆಲಸವನ್ನು ಮಾಡುತ್ತಿದ್ದಾರೆ. ಈಗ ಇರುವುದು costly area ಅಲ್ಲ. ಇದೆಲ್ಲಾ ಹೆಚ್ಚಿಗೆ ಮಳೆ ಬೀಳುವಂತಹ ಪ್ರದೇಶ. ಮತ್ತೆ ದೊಡ್ಡ ದೊಡ್ಡ ಕಂಪನಿಯ ಎಸ್ಟೇಟ್‌ಗಳು ಮಾತ್ರ ಇರುವುದು. ಅಲ್ಲಿ ಇರುವುದು ಸಣ್ಣ ಸಣ್ಣ ಐದು, ಹತ್ತು ಮತ್ತು ಹದಿನೈದು ಎಕರೆ ಇರುವವರು ಮಾತ್ರ ಬೆಳೆ ಬೆಳೆದಿದ್ದಾರೆ.

(ಮುಂದು)



(1269) 28.12.2022 04.40 LL-BNS

(ಉಪ ಸಭಾಪತಿಯವರ ಉಪಸ್ಥಿತಿ)

**ಶ್ರೀ ಕುಶಾಲಪ್ಪ ಎಂ.ಪಿ.(ಸುಜಾ)(ಮುಂದು):-**

ಆದುದರಿಂದ, ನಾನು ಈ ವಿಧೇಯಕವನ್ನು ತಿದ್ದುಪಡಿಗೆ ತಂದಂತಹ ಮಾನ್ಯ ಕಂದಾಯ ಸಚಿವರಿಗೆ ಕೊಡಗು ಜಿಲ್ಲೆಯ ಅಂದರೆ ಸರ್ವೆ ಮಲೆನಾಡಿನ ಜನರ ಪರವಾಗಿ ಸಾಷ್ಟಾಂಗ ಅಭಿನಂದನೆಯನ್ನು ಸಲ್ಲಿಸುತ್ತೇನೆ.

**ಶ್ರೀ ಕೆ.ಎಸ್. ನವೀನ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ವಿಧೇಯಕ, 2022 ಅನ್ನು ಸ್ವಾಗತ ಮಾಡುತ್ತೇನೆ. ಮಾನ್ಯ ಕಂದಾಯ ಸಚಿವರು ಈಗಾಗಲೇ ತಿಳಿಸಿದ ಹಾಗೆ, ಅನೇಕ ಸಣ್ಣ ರೈತರಿಗೆ ಅಂದರೆ, ಹಾಸನ, ಚಿಕ್ಕಮಗಳೂರು ಜಿಲ್ಲೆ ಈ ಭಾಗದ ರೈತರಿಗೆ ಈ ಒಂದು ವಿಧೇಯಕದ ಮೂಲಕ ಅನುಕೂಲ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ, ಅವರು ದಶಕಗಳ ಕಾಲ ಭೂಮಿಯನ್ನು ಅವರೊಂದಿಗೆ ಏನು ಇಟ್ಟುಕೊಂಡಿದ್ದರು, ಬಹುಶಃ ಅದು ಅವರು ಯಾರು ಮಾಡಿರುವಂಥದ್ದಲ್ಲ. ಅದನ್ನು ಅವರ ಅಜ್ಜಂದಿರು ಮಾಡಿರುವಂತಹ ಜಮೀನಾಗಿರುತ್ತದೆ. ಆದಾಗ್ಯೂ, ಆ ಜಮೀನು ನಮ್ಮದೇ ಎಂದು ಅವರು ಭಾವಿಸಿದ್ದರು. ಆದರೆ, ಆ ಜಮೀನುಗಳಿಗೆ ಯಾವುದೇ ರೀತಿಯಾದಂತಹ ಕಾನೂನಾತ್ಮಕವಾದ ವ್ಯವಸ್ಥೆಗಳಿರಲಿಲ್ಲ. ಆದರೆ, ಈ ರೀತಿಯಾದಂತಹ ವಿಧೇಯಕವನ್ನು ನಮ್ಮ ಸರ್ಕಾರ ತಿದ್ದುಪಡಿಗೆ ತರುವುದರ ಮೂಲಕ ಸಾವಿರಾರು ಸಂಖ್ಯೆಯ ಸಣ್ಣ ಹಿಡುವಳಿದಾರರ ನೆರವಿಗೆ ಬರುತ್ತಿದೆ ಎಂದು ನಾನು ಭಾವಿಸುತ್ತೇನೆ. ನಾನು ಸ್ವತಃ ಕಾಫಿ ಬೆಳೆಗಾರನಾಗಿಲ್ಲದೇ ಇದ್ದರೂ ಸಹ, ನಾನು ಮದುವೆಯಾಗಿರುವುದು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನಲ್ಲಿ. ನನಗೆ ಆದಂತಹ ಅನುಭವ ಏನೆಂದರೆ, ಹಾಸನ ಮತ್ತು ಸಕಲೇಶಪುರ ರಸ್ತೆ ನಿರ್ಮಾಣ ಆಗುವಂತಹ ಸಂದರ್ಭದಲ್ಲಿ ಅಂದರೆ, ಸುಮಾರು 60-70 ವರ್ಷಗಳ ಹಿಂದೆ 3 ಎಕರೆ ಜಮೀನನ್ನು ರಸ್ತೆ ನಿರ್ಮಾಣಕ್ಕೆ ಬಳಸಿಕೊಳ್ಳುವುದಕ್ಕಾಗಿ, ಸರ್ಕಾರ ಸದರಿ ಜಮೀನಿನ ಮಾಲೀಕರಿಗೆ ಬದಲಿ ಜಮೀನನ್ನು ಕೊಡುತ್ತದೆ. ತದನಂತರ, ಆ ಜಮೀನಿನಲ್ಲಿ ಕಾಫಿ ತೋಟ ಮಾಡಿರುತ್ತಾರೆ. ಆದರೆ, ಸದರಿ ಜಮೀನು ದಾಖಲೆಗಳಲ್ಲಿ 'ಸರ್ಕಾರಿ ಭೂಮಿ' ಎಂದು ನಿರಂತರವಾಗಿ ಬರುತ್ತಿರುತ್ತದೆ. ಇತ್ತೀಚೆಗೆ ಅಲ್ಲಿ ನೀರಾವರಿ ಯೋಜನೆ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಏನು ಬಂದಿದೆ, ಅದಕ್ಕೆ ಭೂಸ್ವಾಧೀನ ಪ್ರಕ್ರಿಯೆಗೆ ಬಂದಂತಹ ಸಂದರ್ಭದಲ್ಲಿ ಇದು ಸರ್ಕಾರಿ ಜಮೀನು. ಹಾಗಾಗಿ, ಈ ಜಮೀನಿಗೆ ಯಾವುದೇ ಪರಿಹಾರ ನೀಡುವುದಕ್ಕಾಗುವುದಿಲ್ಲವೆಂದು ಹೇಳಿ, ಜಿಲ್ಲಾಧಿಕಾರಿಯವರು ಸದರಿ ಜಮೀನನ್ನು ನೀರಾವರಿ ಯೋಜನೆಗೆ ಬಿಟ್ಟುಕೊಡಬೇಕೆಂದು ನೋಟೀಸ್ ನೀಡುತ್ತಾರೆ. ಆಗ ಅವರಿಗೆ, ಬದಲಿ ಜಮೀನು ನೀಡಿದ ನಂತರವೂ ಸಹ as it is documents ನಲ್ಲಿ ಸರ್ಕಾರಿ ಭೂಮಿ ಎಂದು ಬರುತ್ತಿದೆ ಎಂದು ಗೊತ್ತಾಗುತ್ತದೆ. ಒಂದು ಕಡೆ ಈ ಹಿಂದೆ ಭೂಮಿ ಕಳೆದುಕೊಂಡಿರುವುದಕ್ಕೆ ಬದಲಿ ಜಮೀನಿಗೆ ಪರಿಹಾರ ಸಿಗುತ್ತಿಲ್ಲ. ಮತ್ತೊಂದು ಕಡೆ ಸರ್ಕಾರದಿಂದ ಸದರಿ ಭೂಮಿಯನ್ನು ಪಡೆಯುವುದಕ್ಕೆ ಬೇಕಾದಂತಹ ದಾಖಲೆಗಳು ಸಹ ಸಿಗುತ್ತಿಲ್ಲ. ಹೀಗಾಗಿ ಆ ಪ್ರಕರಣವು ಕೋರ್ಟಿನಲ್ಲಿ ಇದೆ. ಅದು ಕೇವಲ 3-4 ಎಕರೆ ವಿಸ್ತೀರ್ಣದ ಭೂಮಿ. ಹೀಗೆ ಆ ಭಾಗದಲ್ಲಿ ಸಣ್ಣ plantation ಮಾಡಿಕೊಂಡು ಬರುತ್ತಿರುತ್ತಾರೆ. ನೂರಾರು ಎಕರೆ ಜಮೀನನ್ನು ಒತ್ತುವರಿ ಮಾಡಿರುವಂತಹದ್ದು, ನಂತರ ಅತಿಕ್ರಮಣ ಆಗುತ್ತದೆ. ಆದರೆ, ಈ ಹಿಂದೆ ತಮ್ಮ ತಂದೆ ಅಥವಾ ತಾತನ ಕಾಲದಲ್ಲಿ ಅವರಿಗೆ ಸುಮಾರು 25 ಎಕರೆ ಭೂಮಿಯಿದ್ದು, ಅದರಲ್ಲಿ ನಾಲ್ಕು ಜನ ಮಕ್ಕಳು 7 ಅಥವಾ 8 ಎಕರೆ ಭಾಗ ಆಗುತ್ತದೆ. ಇವೊತ್ತಿನ ದಿವಸ, 7 ರಿಂದ 8 ಎಕರೆ ಭೂಮಿಯಲ್ಲಿ plantation ಮಾಡುವಂತಹವರು ಬಹಳ ಸಣ್ಣ ರೈತರು. ಅಂತಹ ಒಬ್ಬ ರೈತನಿಗೆ ಈ ವಿಧೇಯಕ ಜಾರಿಗೆ ತರುವುದರ ಮೂಲಕ, ಸರ್ಕಾರ ಅವರ ಪರವಾಗಿ ನಿಂತು, ಅವರಿಗೆ ನೆಮ್ಮದಿಯಿಂದ ಜೀವನ ನಡೆಸುವುದಕ್ಕೆ ಅನುಕೂಲವಾಗುತ್ತದೆ. ಅವರು ತಮ್ಮ ಜಮೀನಿನ ಮಾಲೀಕತ್ವ ಸಿಗದೇ ಇದ್ದರು ಸಹ, ತಾವು ಅಭಿವೃದ್ಧಿಪಡಿಸಿರುವಂಥ ಜಮೀನಿನಲ್ಲಿ ಬೆಳೆಯನ್ನು ಪಡೆಯುವುದಕ್ಕೆ ಸುಮಾರು 30 ವರ್ಷ ಆ ಜಮೀನು ನಮಗೆ ಭೋಗ್ಯಕ್ಕೆ ಸಿಗುತ್ತದೆ ಎನ್ನುವುದು ಬಹಳ ಸ್ವಾಗತಾರ್ಹವಾಗಿರುತ್ತದೆ.

ನಾನು ಒಂದು ವಿನಂತಿಯನ್ನು ಮಾನ್ಯ ಕಂದಾಯ ಸಚಿವರಿಗೆ ಮಾಡುತ್ತೇನೆ. ಅದು ಸಾಧ್ಯವಾಗುತ್ತದೋ ಇಲ್ಲವೋ ಎನ್ನುವುದನ್ನು ಅವರು ಯೋಚನೆ ಮಾಡಲಿ. ಈಗ ಒಂದು ಎಕರೆ ಜಮೀನಿಗೆ ರೂ.500-00 ರಿಂದ ರೂ.1,000-00 ದರ ನಿಗದಿ ಮಾಡಬೇಕೆಂದು ತೀರ್ಮಾನ ಮಾಡಿದ್ದಾರೆ. ಅದರಲ್ಲಿ ವಿಶೇಷವಾಗಿ ಸರ್ವೆ ಮಾಡುವಂತಹ ಸಂದರ್ಭದಲ್ಲಿ ಸರ್ಕಾರಿ ಜಮೀನಿನಲ್ಲಿ ಬೆಲೆಬಾಳುವಂತಹ ವನ್ಯಸಂಪತ್ತು ಮತ್ತು ಆ ಜಮೀನಿಗೆ ಹೆಚ್ಚಿನ ವ್ಯಾಲ್ಯುಯೇಷನ್ ಇದೆ. ಹಾಗಾಗಿ,

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆ ವಿಚಾರದಲ್ಲಿ ಸರ್ಕಾರಕ್ಕೆ ಹೆಚ್ಚಿನ ವರಮಾನ ಬರುತ್ತದೆ ಎನ್ನುವುದನ್ನು ಯೋಚನೆ ಮಾಡಬೇಕಾಗಿದೆ. ಆ ಭಾಗದಲ್ಲಿ ಅನೇಕ ರಿಮೋಟ್ ಸ್ಥಳಗಳಲ್ಲಿ ರೆಸಾರ್ಟ್ ಮತ್ತು ಹೋಂ ಸ್ಟೇಗಳನ್ನು ಮಾಡಿರುತ್ತಾರೆ. ಅದರಲ್ಲಿ ಒಳ್ಳೆಯ ಆದಾಯ ಬರುತ್ತಿದೆ. ಆ ರೀತಿಯ ಜಮೀನುಗಳಿಗೆ pre-condition ಹಾಕಿ, ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುವಂತಹ ರೀತಿಯಲ್ಲಿ ಮಾಡುವುದಕ್ಕೆ ಅವಕಾಶವಿದೆಯೇ ಎನ್ನುವುದನ್ನು ಮಾನ್ಯ ಕಂದಾಯ ಸಚಿವರು ಉತ್ತರ ನೀಡುವಂತಹ ಸಂದರ್ಭದಲ್ಲಿ ವರದಿಯನ್ನು ತರಿಸಿ, ಅದನ್ನು ಮಾಡಿದರೆ ಅನುಕೂಲವಾಗುತ್ತದೆ. ಈಗ ಹೇಗಿದ್ದರೂ ಸಹ, 80,000 ಎಕರೆ ಭೂವಿಯನ್ನು ರೆಗ್ಯುಲರೈಸ್ ಮಾಡುವಂಥದ್ದನ್ನು ಮಾಡುತ್ತಿದ್ದು, ಈ ರೀತಿಯ ಜಮೀನುಗಳನ್ನು ಅಲಿಸ್‌ಗೆ ಕೊಡುವಂತಹ ಸಂದರ್ಭದಲ್ಲಿ, ರೆವಿನ್ಯೂ ಜಾಸ್ತಿ ಬರುತ್ತಿರುವಂತಹ ಜಮೀನುಗಳಿಗೆ ಹೆಚ್ಚಿನ ದರವನ್ನು ನಿಗದಿ ಮಾಡಬೇಕು. ಅದರಿಂದಾಗಿ, ಸರ್ಕಾರಕ್ಕೆ ಹೆಚ್ಚಿನ ವರಮಾನವನ್ನು ತೆಗೆದುಕೊಳ್ಳುವಂತಹ ಕೆಲಸವನ್ನು ಮಾಡಬೇಕೆಂದು ವಿನಂತಿಯನ್ನು ಮಾಡಿ, ನಾನು ಈ ವಿಧೇಯಕವನ್ನು ಸ್ವಾಗತಿಸುತ್ತೇನೆ.

**ಶ್ರೀ ಆರ್. ಅಶೋಕ್ (ಕಂದಾಯ ಸಚಿವರು):-** ಮಾನ್ಯ ಸಭಾಪತಿಯವರೇ, ಹೋಂ ಸ್ಟೇ ಮತ್ತು ರೆಸಾರ್ಟ್‌ಗಳನ್ನು ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ಜೊತೆಗೆ, ಆ ಜಮೀನಿನಲ್ಲಿರುವ ಬೆಲೆಬಾಳುವ ವನ್ಯಸಂಪತ್ತು ಕೂಡ ಸರ್ಕಾರದ ಸ್ವತ್ತಾಗಿರುತ್ತದೆ. ಅದನ್ನು ಅವರಿಗೆ ಕೊಡುವಂತಹ ಪ್ರಶ್ನೆಯೇ ಇರುವುದಿಲ್ಲ. ಮಾನ್ಯ ಸದಸ್ಯರು ಹೇಳಿರುವಂತಹ ರೂ.500-00 ಅಥವಾ ರೂ.1,000-00 ದರ ನಿಗದಿಗೊಳಿಸಿರುವುದಿಲ್ಲ. ಈ ಬಗ್ಗೆ ನಾವು ನ್ಯಾಯಯುತವಾಗಿ ತೀರ್ಮಾನ ಮಾಡುತ್ತೇವೆ. ಅದರ ಜೊತೆಗೆ, ಇದರಿಂದಾಗಿ ಸರ್ಕಾರಕ್ಕೂ ಸಹ ಆದಾಯ ಬರಬೇಕು. ಈ ಹಿಂದೆ ಆಗಿರುವುದು ಆಗಿರುತ್ತದೆ. ಅಂದರೆ, ಸದರಿ ಜಮೀನಿಗೆ ತೆರಿಗೆ ಕಟ್ಟದೇ ಬಳಸಿಕೊಂಡಿರುತ್ತಾರೆ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ರೂ.500-00 ಮತ್ತು ರೂ.1,000-00 ದರ ನಿಗದಿಗೊಳಿಸಿದ್ದರೆ, ದಯಮಾಡಿ ಅದನ್ನು ವಾಪಸ್ಸು ತೆಗೆದುಕೊಳ್ಳಬೇಕು.

**ಶ್ರೀ ಸಿ.ಎನ್. ಮಂಜೇಗೌಡ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಸರ್ಕಾರ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ವಿಧೇಯಕ, 2022 ನ್ನು ಏನು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಿದ್ದುಪಡಿಗೆ ತಂದಿದೆ, ಇದು ಒಳ್ಳೆಯ ವಿಧೇಯಕ. ನಾನು ಸರ್ಕಾರಕ್ಕೆ ಬಹಳ ಅಭಿನಂದನೆಯನ್ನು ತಿಳಿಸುತ್ತೇನೆ. ಬಿ.ಜೆ.ಪಿ. ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಕಲಂ 79 (ಎ) (ಬಿ) ಯನ್ನು ತೆಗೆದರು. ಅದು ಬಹಳ ಒಳ್ಳೆಯ ಕೆಲಸ. ಇದರಿಂದಾಗಿ, ಜಮೀನು ತೆಗೆದುಕೊಳ್ಳುವಂತಹವರಿಗೆ ಅಂದರೆ, ಈ ಹಿಂದೆ ಒಂದು ಎಕರೆ ಎರಡು ಜಮೀನು ತೆಗೆದುಕೊಳ್ಳುವಂತಹವರಿಗೆ ಖಾತೆ ಆಗುತ್ತಿರಲಿಲ್ಲ. ಆಗ ಕಂದಾಯ ಇಲಾಖೆಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆಯುತ್ತಿತ್ತು. ಅದು ತಪ್ಪಿದ್ದರಿಂದ ರೈತರಿಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಅದೇ ರೀತಿ, ಈ ಹಿಂದೆ ಜಮೀನುಗಳನ್ನು ಅಲೆಕ್ಸ್ ಮಾಡುವುದಕ್ಕೆ ಅಥವಾ ಒತ್ತೆ ಇಡುವುದಕ್ಕೆ ಅವಕಾಶ ಇರಲಿಲ್ಲ. ಆದರೆ, ಈಗ ಸರ್ಕಾರ ವಿಧೇಯಕ ಜಾರಿಗೆ ತಂದಿದ್ದರಿಂದ, ಸರ್ಕಾರಿ ಶಾಲೆಗಳನ್ನು ಮಾಡಲಕ್ಕೆ ಅಥವಾ ಕೈಗಾರಿಕೆಗಳನ್ನು ಸ್ಥಾಪನೆ ಮಾಡುವುದಕ್ಕೆ ಜಮೀನುಗಳನ್ನು ಅಲೆಕ್ಸ್ ಕೊಡುವಂತಹ ಪ್ರಕ್ರಿಯೆಯನ್ನು ಸರ್ಕಾರ ಮಾಡಿರುತ್ತದೆ. ಈ ಮೂಲಕ ನೋಡಿದಾಗ, ಏನು ಸರ್ಕಾರದ ಜಮೀನು ಇದೆ, ಅದರಲ್ಲಿ ಕೃಷಿಯನ್ನು ಕೈಗಾರಿಕೆಯನ್ನಾಗಿ ಮಾಡುವಂತಹ ಭವಿಷ್ಯವನ್ನು ಮುಂದಿನ ದಿನಗಳಲ್ಲಿ ನಾವು ಕಾಣುತ್ತಿದ್ದೇವೆ. 'ಎ' ಖರಾಬು ಜಾಗವನ್ನು ಸದರಿ ಜಮೀನಿನಲ್ಲಿ ಉಳುಮೆ ಮಾಡುವವನು ಅಥವಾ ಆ ಜಮೀನಿನ ಒಡೆತನ ಇರುವವನಿಗೆ ಎಂದು ಮಾಡಿರುತ್ತದೆ. ಒಂದು ಸಮಯದಲ್ಲಿ ಈ ಹಿಂದೆ ಒಂದು ಗುಂಟೆಗೆ ಒಂದು ಲಕ್ಷ ರೂಪಾಯಿ ಎಂದು ದರವನ್ನು ನಗರ ಪ್ರದೇಶದಲ್ಲಿ ನಿಗದಿ ಮಾಡಿರುತ್ತಾರೆ. ಬಿ.ಜೆ.ಪಿ. ಸರ್ಕಾರ ಬಂದ ನಂತರ, ಆ ರೀತಿಯ ಯಾವುದೇ ದರವನ್ನು ಕೊಡುವ ಅವಶ್ಯಕತೆ ಇಲ್ಲವೆಂದು ಹೇಳಿ, ಆ ಜಮೀನು ಆತನಿಗೆ ಸೇರಿದ್ದೆಂದು ಮಾಡಿರುತ್ತದೆ. ಇದರ ಜೊತೆಗೆ, 'ಬಿ' ಖರಾಬು ಜಾಗವನ್ನು ಕೊಡುವಂತಹ ಪ್ರಯತ್ನಗಳು ಕೂಡ ನಡೆಯುತ್ತಿವೆ. ನಾನು ತಮ್ಮ ಮೂಲಕ ಮಾನ್ಯ ಕಂದಾಯ ಸಚಿವರಲ್ಲಿ ಕೇಳುವುದೇನೆಂದರೆ, ಮಾನ್ಯ ವಿರೋಧ ಪಕ್ಷದ ನಾಯಕರು ಮಾತನಾಡುವಾಗ, "ಈ ವಿಧೇಯಕಗಳನ್ನು ತಿದ್ದುಪಡಿಗೆ ತರುತ್ತಿದ್ದಾರೆ" ಅಂದರೆ, ನಿನ್ನೆಯ ದಿವಸ ಮತ್ತು ಈ ದಿವಸ ಮಂಡಿಸಿದಂತಹ ಎಸ್.ಸಿ./ಎಸ್.ಟಿ. ವಿಧೇಯಕ ಮತ್ತು ಭೂ ಕಂದಾಯ ವಿಧೇಯಕಗಳು ಚುನಾವಣೆ ಹತ್ತಿರದಲ್ಲರತಕ್ಕಂತಹ ಸಮಯದಲ್ಲಿ ತಂದಿರುವಂಥದ್ದಾಗಿದೆ.

(ಮುಂದು)

(1270) 28.12.2022 4.50 YL-BNS

(ಉಪ ಸಭಾಪತಿಯವರ ಉಪಸ್ಥಿತಿ)

**ಶ್ರೀ ಸಿ.ಎನ್.ಮಂಜೇಗೌಡ (ಮುಂದು):-**

ಎಸ್.ಉ. ಮೀಸಲಾತಿಯ ವಿಚಾರದಲ್ಲಿ 145, 245 ದಿನ ಒಬ್ಬ ಸ್ವಾಮೀಜಿಯವರು ಪ್ರತಿಭಟನೆ ನಡೆಸಿದಂಥ ಸಮಯದಲ್ಲಿ ಮೀಸಲಾತಿಯನ್ನು ನೀಡಿರುವುದಿಲ್ಲ. ಅದಕ್ಕೆ ಅನುಗುಣವಾಗಿ The Karnataka Land Revenue ವಿಧೇಯಕವನ್ನು ಮಂಡಿಸಲಾಗಿದೆ ಅದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲಿಯೂ ಕೂಡಾ ಜನರು ಸರ್ಕಾರಕ್ಕಿಂತ ಚುನಾವಣೆಗೆ ಧನ್ಯವಾದಗಳನ್ನು ಸಲ್ಲಿಸುವಂಥ ಸನ್ನಿವೇಶ ಬಂದಿದೆ ಎಂದು ಹೇಳುತ್ತಿರುವುದನ್ನು ನಾನು ಹೊರಗಿನವರಿಂದ ಕೇಳಿದ್ದೇನೆ. ಚುನಾವಣೆ ಹತ್ತಿರ ಬರುತ್ತಿರುವುದರಿಂದ ಈ ವಿಧೇಯಕವನ್ನು ತಂದಿದ್ದು, ನಾವೆಲ್ಲರೂ ಹೆಚ್ಚಿನ ರೀತಿಯಲ್ಲಿ ಈ ಚುನಾವಣೆಗೆ ಧನ್ಯವಾದಗಳನ್ನು ಸಲ್ಲಿಸಬೇಕೆಂಬುದನ್ನು ಕೇಳಿದ್ದೇನೆ. ಆದರೆ, ನಾನು ಭಾವಿಸುವುದೇನೆಂದರೆ, ಆ ರೀತಿ ತಾವು ಈ ವಿಧೇಯಕವನ್ನು ತಂದಿಲ್ಲವೆಂದು ತಿಳಿದುಕೊಂಡು, ಈ ವಿಧೇಯಕವನ್ನು ಹೃದಯ ಪೂರ್ವಕವಾಗಿ ಸ್ವಾಗತ ಬಯಸುತ್ತೇನೆ. ಹಾಗೆಯೇ ಈಗಾಗಲೇ ಹೇಳಿದ ಹಾಗೆ 25 ಎಕರೆ ಜಾಗವು ಯಾರೋಬ್ಬರ ಜಮೀನಿನ ಮಧ್ಯೆಯಲ್ಲಿ ಜಾಗ ಉಳಿದುಕೊಳ್ಳುತ್ತದೆ, ಆತನಿಗೆ ಆ ಜಾಗವನ್ನು ಬಿಡಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಅದಕ್ಕೆ ಒಂದು penalty ವಿಧಿಸಿ, ಸರ್ಕಾರಕ್ಕೆ ಸಂಪತ್ತು ತರಬೇಕು, ರೆವಿನ್ಯೂ ಕ್ರಿಯೇಟ್ ಮಾಡಬೇಕೆಂಬುದರ ಉದ್ದೇಶ ಏನಿದೆ, ಅದು ಚೆನ್ನಾಗಿ ಇದೆ. ಆದರೆ, ಈ 25 ಎಕರೆ ಜಾಗವನ್ನು ಮಧ್ಯೆಯಲ್ಲಿ ಉಳಿಸಿಕೊಂಡಿರುವವನು ಕೇವಲ ಐದು ಎಕರೆ, 10 ಎಕರೆ ಮಾತ್ರ ಹೊಂದಿರುವುದಿಲ್ಲ. 25 ಎಕರೆ ಜಾಗ ಮಧ್ಯದಲ್ಲಿದ್ದರೆ ಕೊನೆಪಕ್ಷ ಸುಮಾರು 100 ಎಕರೆ, 200 ಎಕರೆ ಜಮೀನನ್ನು ಹೊಂದಿರುತ್ತಾನೆ. ಅಂಥವರು 25 ಎಕರೆ ಮಧ್ಯೆಯಲ್ಲಿ ಉಳಿಸಿಕೊಳ್ಳುತ್ತಾರೆ. ಆ ಜಾಗವನ್ನು ಯಾವ ರೀತಿಯಲ್ಲಿ ಬಿಡಿಸಿಕೊಳ್ಳುತ್ತಾರೆ?

ಎರಡನೆಯದಾಗಿ, ಅಕಸ್ಮಾತ್ ಆಗಿ 100 ಎಕರೆ ಜಾಗ ಇದ್ದು, ಅವನ ಪಕ್ಕ 25 ಎಕರೆ ಮಾತ್ರ ಅತಿಕ್ರಮಣವಾಗಿರುತ್ತದೆ. ಆತನ ಪಕ್ಕದಲ್ಲೆಯೇ ಇನ್ನೊಬ್ಬನ ಜಾಗ ಇರುತ್ತದೆ. ಆತನಿಗೆ ಆ 25 ಎಕರೆ ಜಾಗವನ್ನು divide ಮಾಡಬೇಕಾಗುತ್ತದೆ. ಒಂದು ವೇಳೆ ಆ ರೀತಿ ಆಗಲಿಲ್ಲವೆಂದರೆ, ಮತ್ತೊಬ್ಬನಿಗೆ ಸೇರಿದ ಜಾಗವು ಒಂದು ಎಕರೆ, ಎರಡು ಎಕರೆ ಇರುತ್ತದೆ. ಹೇಗೆ ಇದ್ದರೂ ಏನು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತೆರಿಗೆಯನ್ನು ಕಟ್ಟಿಸಿಕೊಳ್ಳಬೇಕು, ದಂಡ ವಿಧಿಸಬೇಕೆಂಬುದನ್ನು ವಿಧೇಯಕದಲ್ಲಿ ತಿಳಿಸಿದ್ದೀರಿ. ಜಿಲ್ಲಾಧಿಕಾರಿಗಳಿಗೆ ತಾವು ಸಂಪೂರ್ಣವಾದ ಅಧಿಕಾರವನ್ನು ಕೊಟ್ಟಿರುವುದು ಒಳ್ಳೆಯ ವಿಚಾರ. ಏಕೆಂದರೆ, ಎಲ್ಲಾ ಕಡೆ ಕಂದಾಯ ಸಚಿವರು, ಕಾನೂನು ಸಚಿವರು ಹೋಗುವುದಕ್ಕಾಗುವುದಿಲ್ಲ. ಆದರೆ, ಅಂತಹ 5 ಎಕರೆ, 10 ಎಕರೆ ನೀಡಿದ ಸಂದರ್ಭದಲ್ಲಿ ಆ ಜನರಿಗೆ ಅನುಕೂಲವಾಗುತ್ತದೆ. ನಾನು ಏತಕ್ಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ, ನಾನು ಸಹ ಕೃಷಿಕನಾಗಿದ್ದು, ನನಗೂ ಸಹ 3 ಎಕರೆ ಜಾಗವಿರುವುದರಿಂದ ಅದರ ಕಷ್ಟ ಸುಖ ಬಹಳ ಚೆನ್ನಾಗಿ ಗೊತ್ತಿದೆ. ಅದೇ ರೀತಿ ಚಾಮರಾಜನಗರ ಜಿಲ್ಲೆಯಲ್ಲಿ ಅರಣ್ಯ ಪಕ್ಕದಲ್ಲಿರುವಂಥ ಸಾವಿರಾರು ದಲಿತ ಸಮಾಜದವರ ಎರಡು ಎಕರೆ, ಮೂರು ಎಕರೆ ಜಮೀನಿಗೆ ನಮೂನೆ 50 ಮತ್ತು 53 ರಲ್ಲಿ ಸಾಗುವಳಿಗೆ ಸರ್ಕಾರ ಕೊಟ್ಟಿದೆ, ಈಗಾಗಲೇ ಸುಮಾರು 40, 50 ವರ್ಷಗಳು ಕಳೆದಿವೆ. ತಾವು ಈಗಾಗಲೇ Assistant Commissioner ಗೆ ಅಧಿಕಾರ ಕೊಟ್ಟಿದ್ದೇನೆ ಎನ್ನುವಂಥ ಮಾತನ್ನು ಹೇಳಿದ್ದು, Assistant Commissioner ನಮೂನೆ 50 ಮತ್ತು 53 ರಲ್ಲಿ ಆ ಲ್ಯಾಂಡ್ ಗ್ರ್ಯಾಂಟ್ ಆಗಿದ್ದರೂ ಕೂಡಾ ಅವರಿಗೆ ನೋಟಿಸ್ ನೀಡಿ, ಆ ಜಾಗವನ್ನು ಬಿಡಿಸಿಕೊಳ್ಳುವಂಥ ಕೆಲಸ ನಡೆಯುತ್ತಿದೆ. ಹಾಗಾಗಿ ಅವರಿಗೆ ಏನು ನೋಟಿಸ್ ನೀಡಿದ್ದಾರೆ, ಅದಕ್ಕೆ ತಮ್ಮ ಮೂಲಕ ಏನಾದರೂ ಒಂದು ಸೂಚನೆಯನ್ನು ಕೊಡಬೇಕಾಗಿದೆ. ಎರಡು ಎಕರೆ, ಮೂರು ಎಕರೆ ಜಾಗ ಹೊಂದಿರುವಂಥ ಎಸ್.ಸಿ./ಎಸ್.ಟಿ. ಬಡ ಜನರಿದ್ದಾರೆ ಅವರಿಗೆ ಈಗಾಗಲೇ ನಮೂನೆ 50 ಮತ್ತು 53 ರಲ್ಲಿ ಲ್ಯಾಂಡ್ ಗ್ರ್ಯಾಂಟ್ ಆಗಿರುವುದರಿಂದ ಅನುಕೂಲ ಮಾಡಿಕೊಡಬೇಕೆಂದು ಕೇಳಿಕೊಳ್ಳುತ್ತೇನೆ.

ಹಾಗೆಯೇ ಈಗಾಗಲೇ ನನ್ನ ಸ್ನೇಹಿತರು ಸಹ "ನನ್ನ ಹೆಂಡತಿಯೂ ಅಲ್ಲನವರೆ ಆಗಿರುವುದರಿಂದ ನಾನು ಮಾತನಾಡುತ್ತಿದ್ದೇನೆ" ಎಂದು ಮಾತನಾಡುವ ಸಮಯದಲ್ಲಿ ಮರಗಳ ಬಗ್ಗೆ ಮಾತನಾಡಿದರು. ಕೊಡಗು ಜಿಲ್ಲೆಯಲ್ಲಿ ಹೇರಳವಾಗಿ ಇರುವಂಥ ಮರ ಸಂಪತ್ತು ಬಹಳ ಚೆನ್ನಾಗಿ ಇದೆ. ಸಾಗುವಾನಿ, ರೋಸ್ ಮರಗಳು ಈ ರೀತಿಯಾಗಿ ಒಳ್ಳೆಯ ಮರಗಳಿದ್ದು, ಈಗಾಗಲೇ ಸುಮಾರು ಇಪ್ಪತ್ತೈದರಿಂದ ಐವತ್ತು ವರ್ಷಗಳು ಕಳೆದಿರುವುದರಿಂದ, ಜಮೀನನ್ನು ಸುಮಾರು 10, 20 ವರ್ಷಗಳಿಗೆ ಅರ್ಜಿ ಕೊಡುತ್ತಾರೆ. ಅಷ್ಟರೊಳಗೆ ಆ ಮರಗಳು ಬಿದ್ದು

ಹೋಗುತ್ತವೆ. ಜಮೀನನ್ನು ಅನ್ ಗೆ ನೀಡುವ ಸಮಯದಲ್ಲಿ ಆ ಮರಗಳನ್ನು ಸ್ವಲ್ಪ ಗಣನೆಗೆ ತೆಗೆದುಕೊಳ್ಳಬೇಕು. ಹಾಗೆಯೇ ತಾವು ತಂದಿರುವಂಥ ವಿಧೇಯಕವೇನಿದೆ, ಅದೊಂದು ಒಳ್ಳೆಯ ಕಾರ್ಯಕ್ರಮವಾಗಿದ್ದು, ಈ ವಿಧೇಯಕದ ಅನುಮೋದನೆಗೆ ನಮ್ಮ ಸಂಪೂರ್ಣ ಸಹಕಾರ ಇದೆ ಎಂದು ಹೇಳುತ್ತಾ ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತಾ, ನನಗೆ ಮಾತನಾಡಲು ಅವಕಾಶ ಕಲ್ಪಿಸಿದ್ದಕ್ಕಾಗಿ ಧನ್ಯವಾದಗಳನ್ನರ್ಪಿಸುತ್ತೇನೆ.

**ಶ್ರೀ ಭಾರತಿ ಶೆಟ್ಟಿ (ನಾಮನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಯವರೇ, ನನಗೆ ಒಂದು ಸ್ವಷ್ಟಿಕರಣ ಬೇಕಾಗಿದೆ. ಈ ವಿಧೇಯಕವನ್ನು ಸ್ವಾಗತ ಮಾಡುತ್ತೇನೆ. ಆದರೆ, ಮಾನ್ಯ ಸಚಿವರು, ಈಗಾಗಲೇ "30, 40 ವರ್ಷಗಳ ಕಾಲ ಆ ಜಮೀನನ್ನು ಅನುಭವಿಸಿದ್ದಾರೆ, ಅದಕ್ಕೆ ದಂಡ ವಿಧಿಸುವ ಬಗ್ಗೆ ಯೋಚನೆ ಮಾಡುತ್ತೇನೆ" ಎಂದು ಹೇಳಿದರು. ಬಹುಶಃ ದಂಡ ವಿಧಿಸುವ ಬಗ್ಗೆ ಈ ವಿಧೇಯಕದಲ್ಲ; "...ಪ್ರತಿಯೊಂದು ಎಕರೆಗೆ ಐದು ನೂರು ರೂಪಾಯಿಗಳಿಗೆ..... ಮೀರಿದರೆ ಪ್ರತಿಯೊಂದು ಎಕರೆಗೆ ಒಂದು ಸಾವಿರ ರೂಪಾಯಿವರೆಗೆ..." ಎಂದು ಉಲ್ಲೇಖ ಮಾಡಿದ್ದು, ಅದು ಯಾವುದಕ್ಕೆ ಎಂಬುದು ನನಗೆ ಗೊತ್ತಿಲ್ಲ.

ಮತ್ತೊಂದು ಪ್ರಶ್ನೆಯೇನೆಂದರೆ, ನಮ್ಮ ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಕೆ.ಹರಿಪ್ರಸಾದ್‌ವರು ಈಗಾಗಲೇ ಮಾತನಾಡಿರುವುದಕ್ಕೆ ಸಹಮತವನ್ನು ನೀಡುತ್ತೇನೆ. ಏಕೆಂದರೆ, ದುಡ್ಡು ಯಾರೇ ಒಬ್ಬರ, ಇಬ್ಬರ ಸ್ವತ್ತಾಗಬಾರದು, ಹಂಚಿ ಹೋಗಬೇಕು. ಹಾಗೆಯೇ ಈಗಾಗಲೇ ಅಂಕಿ ಅಂಶದಲ್ಲ "ಎಂಟು ನೂರು ಜನರಿಗೆ ಎಂಭತ್ತು ಸಾವಿರ ಎಕರೆ ಜಮೀನು, ಐನೂರು ಜನರಿಗೆ ನಲವತ್ತು ಸಾವಿರ ಎಕರೆ ಜಮೀನು ಸಿಗುತ್ತದೆ" ಎಂದು ತಿಳಿಸಲಾಗಿದ್ದು, ಆ ಒಂದು ಅಂಕಿ ಅಂಶದಲ್ಲ ಏನಾದರೂ ವ್ಯತ್ಯಾಸವಾಗಿರಬಹುದು. ನನ್ನ ಅಪೇಕ್ಷೆಯೇನೆಂದರೆ, 800 ಜನರಲ್ಲಿ ಎಷ್ಟು ಜನರಿಗೆ ಎಷ್ಟು ಎಕರೆ ಜಮೀನು ಇದೆ. ಸುಮಾರು 5 ಎಕರೆ, 10 ಎಕರೆ, 20 ಎಕರೆ, 25 ಎಕರೆ ಇರುವವರು ಎಷ್ಟು ಮಂದಿ ಇದ್ದಾರೆ, 1000 ಎಕರೆ, 200 ಎಕರೆ ಜಮೀನನ್ನು ಎಷ್ಟು ಮಂದಿ ಹೊಂದಿದ್ದಾರೆ ಎಂಬುದರ ವಿವರಬೇಕಾಗಿದೆ. 800, 500, 200 ಅಂಕಿ ಅಂಶದಲ್ಲ ತಿಳಿಸಿರುವಂತೆ ಆ ಒಂದು ಅಂಕಿ ಅಂಶವನ್ನು ಸಹ ನೀಡಬೇಕೆಂದು ಮಾನ್ಯ ಸಚಿವರನ್ನು ಕೇಳಬಯಸುತ್ತೇನೆ.

**ಶ್ರೀ ಆರ್.ಅಶೋಕ್ (ಕಂದಾಯ ಸಚಿವರು):-** ಮಾನ್ಯ ಸಭಾಪತಿಯವರೇ, ಈಗಾಗಲೇ ಮಾನ್ಯ ವಿರೋಧ ಪಕ್ಷದ ನಾಯಕರು ಐನೂರು ರೂಪಾಯಿ ಬಗ್ಗೆ ಏನು ಕೇಳಿದ್ದಾರೆ, ಅದು ಇದರಲ್ಲರುವುದಿಲ್ಲ. ಒರಿಜನಲ್ ಆಕ್ಟ್‌ನಲ್ಲಿದ್ದು, ಈ ಆಕ್ಟ್‌ನೊಳಗೆ ತಂದಿಲ್ಲ.

**ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ಹೌದು. ಮಾನ್ಯ ಸಚಿವರು ಹೇಳಿದ ಹಾಗೆ ಅದು ಇರುವುದಿಲ್ಲ. ಅದು fine.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಭಾರತಿ ಶೆಟ್ಟಿಯವರು ಸಹ ಉಲ್ಲಾ ಕೇಳಿಸಿಕೊಂಡಿದ್ದಾರೆ.

**ಸಭಾಪತಿಯವರು:-** ಹೌದು. ಮಾನ್ಯ ಭಾರತಿಶೆಟ್ಟಿಯವರು ಎಂಬತ್ತು ಸಾವಿರ ಎಂದು ಹೇಳಿರುವುದನ್ನು ಎಂಟು ನೂರು ಎಂದು ಹೇಳಿದ್ದರು.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, 10 ಎಕರೆವರೆಗೆ ಜಮೀನು ಇರುವಂಥ holder ಏನಿದ್ದಾರೆ, ಅವರದ್ದು 80,500 ಎಕರೆ ಇರುವಂಥದ್ದು. ಆ ರೀತಿ ಜಮೀನು ಜಾಸ್ತಿ ಇದೆ. ಶೇಕಡ 90 ರಷ್ಟು ಮಂದಿ 10 ಎಕರೆ ಒಳಗೆ ಇರುವಂಥವರಾಗಿದ್ದಾರೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಸರ್ಕಾರದವರು ಯಾವುದೇ ಕಾಲಕ್ಕೂ ತೆಗೆದುಕೊಳ್ಳುವುದಕ್ಕಾಗುವುದಿಲ್ಲ. ಹಾಗಾಗಿ ಇದುವರೆಗೂ ಯಾವುದೇ ಆದಾಯ ಇರುವುದಿಲ್ಲ, ಸರ್ಕಾರಕ್ಕೆ ಸ್ವಲ್ಪ ಹಣ ಬರಲಿ ಎಂದು ಈ ವಿಧೇಯಕವನ್ನು ತಂದಿದ್ದಾರೆ. ಇದರ ಮೂಲ ಉದ್ದೇಶ ಒಳ್ಳೆಯದಾಗಿದ್ದರೂ ಕೂಡಾ ಮುಂದಿನ ದಿನಗಳಲ್ಲಿ ಸರ್ಕಾರದ ಮೇಲೆ ದೊಡ್ಡ ಕೆಟ್ಟ ಪರಿಣಾಮ ಬೀರುವಂಥದಾಗಿದೆ. ಇದು ನಿಜಕ್ಕೂ ಕೂಡಾ ಬಡವರಿಗೆ, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಸೇರುವುದಿಲ್ಲ. ಆದರೆ, ಮಾನ್ಯ ಸಚಿವರು ಬಾಬುನಲ್ಲರುವವರಿಗೆ ನೀಡುತ್ತೇವೆ ಎಂದು ಹೇಳಿದರು. ಇದನ್ನು ತೆಗೆದುಕೊಂಡ ಜನ ನಾಳೆ ದಿವಸ ಆ ಜಾಗದಲ್ಲ commercial activities ಮಾಡುತ್ತಾರೆ. ಆಗ ಸರ್ಕಾರವು ನಾವು ಅಲಿಸ್ ಕೊಟ್ಟಿದ್ದೇವೆ ಎಂದು ಹೇಳುತ್ತದೆ. ಅಲಿಸ್ ಪೀರಿಯಡ್ ಒಳಗೆ ಅವರು commercial activities ಮಾಡುತ್ತಾರೆ. ಮತ್ತೇ ಅಲಿಸ್ ಪೀರಿಯಡ್



ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಂದುವರೆಯುತ್ತದೆ. ಒಂದು ಸಲ ಅಲಿಸ್ ಕೊಟ್ಟ ಮೇಲೆ,... ಏಕೆಂದರೆ ತಾವು ವ್ಯವಸಾಯ ವಲಯಕ್ಕಾಗಿ ನೀಡುತ್ತಿದ್ದು, ಕಾಫಿ ಗಿಡಗಳನ್ನು ಬೆಳೆಯಲು ಮಾತ್ರ ಈಗ ಇರುವಂಥ ಬೆಳೆ ಏನಿದೆ, ಅದೇ ಬೆಳೆ ಇರಬೇಕೆಂದು ಮಾಡುತ್ತಿದ್ದಾರೆ. ಬೆಳೆ ಎಂದರೆ ಯಾವುದಾದರೂ ಬೆಳೆ ಇರಲಿ. ಆದರೆ, ಈಗಾಗಲೇ ಕೊಡಗು ಜಿಲ್ಲೆಯ ಎಲ್ಲಾ ಜಾಗವು ಕಮರ್ಷಿಯಲ್ ಆಗಿ ಹೋಗಿದೆ. ಈಗಾಗಲೇ ಮಾನ್ಯ ಕೆ.ಎಸ್.ನವೀನ್‌ರವರು ಹೇಳಿದ ಹಾಗೆ, ಈ ಜಾಗದಲ್ಲಿ commercial activities ಮಾಡಿದಾಗ ಅದನ್ನು ಯಾವ ರೀತಿ ತಡೆಗಟ್ಟುತ್ತಾರೆ? ಒಂದು ಎಕರೆ, ಇಪ್ಪತ್ತೈದು ಎಕರೆ ಕೊಡುವಾಗ ಯಾವ ರೀತಿ ಅಲಿಸ್ ಮೊತ್ತವನ್ನು ನಿರ್ಧಾರ ಮಾಡುತ್ತಾರೆ. ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಟ್ಟಿದ್ದು, ಅಲಿಸ್ ಮೊತ್ತವನ್ನು ಯಾವ ರೀತಿ ನಿರ್ಧಾರ ಮಾಡುತ್ತಾರೆ? ನನ್ನ ಹತ್ತಿರ 500 ಎಕರೆ ತೋಟ ಇದೆ ಎಂದುಕೊಳ್ಳಿ. 500 ಎಕರೆಯಲ್ಲಿ 100 ಎಕರೆ ಸರ್ಕಾರಿ ಜಾಗವು ನನ್ನ ತೋಟದೊಳಗೆ ಇದೆ. 25 ಎಕರೆಗೆ ಮಾತ್ರ ನೀಡುತ್ತೇವೆ ಎಂದು ಈ ವಿಧೇಯಕ ತಂದಿದ್ದು, ಉಳಿದ ಎಪ್ಪತ್ತೈದು ಎಕರೆಗೆ ಏನು ಮಾಡುತ್ತಾರೆ? ನಾನು 100 ಎಕರೆ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದೇನೆ. ಅದಕ್ಕೆ ಸಂಬಂಧಿಸಿದಂತೆ ಈ ವಿಧೇಯಕದಲ್ಲಿ ಉತ್ತರ ಇರುವುದಿಲ್ಲ. ಆಗ ನಮ್ಮ ಇಲಾಖಾಧಿಕಾರಿಗಳು 25 ಎಕರೆಗೆ ಮಾತ್ರ ಫಿಕ್ಸ್ ಮಾಡುತ್ತಾರೆ, ಇನ್ನು ಉಳಿದ 75 ಎಕರೆ ಜಾಗವನ್ನು ಅವರಿಗೆ ಪುಕ್ಕಟ್ಟಿ ಬಿಡುತ್ತಾರೆ. ಇಲ್ಲ ಉಪಯೋಗಕ್ಕಿಂತ ದುರುಪಯೋಗವೇ ಜಾಸ್ತಿಯಾಗುತ್ತದೆ. ಇವತ್ತಿನ ದಿನದಲ್ಲಿ ಕೊಡಗು ಜಿಲ್ಲೆಯಲ್ಲಿ 10 ಎಕರೆ ತೋಟವನ್ನು ಹೊಂದಿದ್ದರೆ ಅವರನ್ನು ಯಾರು ಬಡವರು ಎಂದು ಕರೆಯುವುದಿಲ್ಲ. ಕಾಫಿ ತೋಟ ಹೊಂದಿರುವವರಿಗೆ ಪ್ರತಿ ವರ್ಷ ಬಹಳ ತೊಂದರೆ ಇದೆ. ಆದರೆ, 10 ಎಕರೆ ಕಾಫಿ ತೋಟ ಇರುವವರನ್ನು ಸಾಮಾನ್ಯವಾಗಿ ಬಡವರು ಎಂದು ಕರೆಯುವುದಿಲ್ಲ. ಅದನ್ನು ಲೆಕ್ಕ ಮಾಡುವುದಕ್ಕಾಗುವುದಿಲ್ಲ, ಬಡಿಸಿಕೊಳ್ಳುವುದಕ್ಕಾಗುವುದಿಲ್ಲ ಎಂದು ಮಾನ್ಯ ಸಚಿವರು ಹೇಳಿದರು. ನಾಳೆ ದಿವಸ ಇನ್ನೊಂದು ಭಾಗದಲ್ಲಿ ಇದೇ ರೀತಿ ಜಮೀನಿನ ಅತಿಕ್ರಮಣವು ಬೆಂಗಳೂರು ಅಥವಾ ಮತ್ತೊಂದು ಭಾಗದಲ್ಲಿ ಆದಾಗ ಅದನ್ನು ಬಡಿಸಿಕೊಳ್ಳುವುದಕ್ಕಾಗುವುದಿಲ್ಲ ಎಂದು ಈ ವಿಧೇಯಕದ ರೀತಿ ಮತ್ತೊಂದು ವಿಧೇಯಕವನ್ನು ಮಾಡಿಕೊಟ್ಟರೆ ಆಗುತ್ತದೆಯೇ?

(ಮುಂದು)

(1271) 28.12.2022/5.00/ಎಸ್‌ಕೆ-ಜಿಆರ್

(ಉಪಸಭಾಪತಿಯವರ ಉಪಸ್ಥಿತಿ)

**ಶ್ರೀ ಮರಿತಿಬ್ಬೇಗೌಡ (ಮುಂದು):-**

ಈಗಿನ ಸರ್ಕಾರ ಏನು ಮಾಡಿದೆ? ಸರ್ಕಾರಿ ಖರಾಬ್ ಲ್ಯಾಂಡ್‌ಗೆ ರೈತರು ಒಂದಿಷ್ಟು ಹಣವನ್ನು ಕಟ್ಟಿದರೆ, ಅದನ್ನು ಅವರ ಹೆಸರಿಗೆ ಮಾಡಿಕೊಡುತ್ತೇವೆ ಎನ್ನುವಂತಹ ವಿಧೇಯಕವನ್ನು ತೆಗೆದುಕೊಂಡು ಬಂದಿದ್ದೀರಿ. ಈ ರೀತಿಯಾಗಿ, ಸರ್ಕಾರದಲ್ಲರುವಂತಹ ಆಸ್ತಿಯನ್ನು ಅಲೆಕ್ಸ್‌ಗೆ ಕೊಡುವ ಮೂಲಕ ಅಥವಾ ಮಾರಾಟ ಮಾಡುವ ಮೂಲಕ ನಾವು ವಿಲೇ ಮಾಡಿಬಿಟ್ಟರೆ, ಈ ಭವಿಷ್ಯತ್ತಿನಲ್ಲಿ ನಾಡು ಬೆಳೆಯುವುದು ಹೇಗೆ ಮತ್ತು ಅಭಿವೃದ್ಧಿಯಾಗುವುದು ಹೇಗೆ? ಸರ್ಕಾರಿ ಸ್ವಾಮ್ಯದಲ್ಲರುವ ಜಾಗವನ್ನು ಒಂದಲ್ಲ ಒಂದು ರೀತಿಯಾಗಿ ಕಳೆದುಕೊಳ್ಳುತ್ತಾ ಹೋಗಿಬಿಟ್ಟರೆ ಹೇಗೆ? ಸರ್ಕಾರಿ ಸ್ವಾಮ್ಯದ ಲ್ಯಾಂಡ್‌ನ್ನು ಅಲೆಕ್ಸ್‌ಗೆ ಕೊಟ್ಟಮೇಲೆ, ಅಲೆಕ್ಸ್‌ ಬಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಹಿಂದೆಲ್ಲಾ ಸರ್ಕಾರಿ ಸ್ವಾಮ್ಯದ ಲ್ಯಾಂಡ್‌ನ್ನು ತೊಂಭತ್ತು ವರ್ಷ ವಾಣಿಜ್ಯ ಉದ್ದೇಶಕ್ಕೆ ಅಥವಾ ಮತ್ತೊಂದಕ್ಕೆ ಅಲೆಕ್ಸ್‌ ಕೊಟ್ಟಿದ್ದಾರೆ. ಈಗ ಕೃಷಿಗೆ ಎಂದಾಗ, ಸರ್ಕಾರ ಇತ್ತೀಚೆಗೆ ಮೂವತ್ತು ವರ್ಷ ಎಂದು ಮಾಡಿರುವಂತಹದ್ದು. ಇದನ್ನು ಎಷ್ಟು ವರ್ಷಕ್ಕೆ ಕೊಡುತ್ತೀರಿ. ಅಲ್ಲ commercial ಏನು ಬರದೇ ಇರುವ ರೀತಿಯಲ್ಲಿ ಹೇಗೆ ನೋಡಿಕೊಳ್ಳುತ್ತೀರಿ? ಯಾವ ಮಾನದಂಡದ ಮೇಲೆ ಇವರಿಗೆ ಅಲೆಕ್ಸ್‌ ಶುಲ್ಕವನ್ನು ಫಿಕ್ಸ್‌ ಮಾಡುತ್ತೀರಿ? ಸುಮಾರು 25 ಎಕರೆವರೆಗಿನ ಅತಿಕ್ರಮಣ ಮಾಡಿರುವವರಿಗೆ ಏನು ಮಾಡುತ್ತೀರಿ? ಅವರ ಮಗನ ಹೆಸರಿಗೆ ಏನಾದರೂ ಬೇರೆ ಮಾಡುತ್ತೀರಾ? ಅವನ ಹೆಸರಿಗೆ 25 ಎಕರೆ; ಈಗ ಕುಟುಂಬದಲ್ಲ ಐದು ಮಂದಿ ಇರುತ್ತಾರೆ, ಐದು ನೂರು ಎಕರೆ ಜಮೀನು ಇದೆ. ಆದರೆ, ಇಲ್ಲ ನೂರು ಎಕರೆ ಇದೆ. ಅದರೊಳಗೆ ಐವತ್ತು ಎಕರೆ encroachment ಇದೆ ಎಂದುಕೊಳ್ಳಿ. ಆಗ ಮಗನ ಹೆಸರಿಗೆ 25 ಎಕರೆ ಮತ್ತು ತಂದೆಯ ಹೆಸರಿಗೆ 25 ಎಕರೆ ಮಾಡುತ್ತೀರಾ; ಇಲ್ಲವಾದರೆ ತಾಯಿ ಹೆಸರಿಗೆ 25 ಎಕರೆ ಮಾಡುತ್ತೀರಾ? ಇದರಲ್ಲಿ ದೊಡ್ಡ ಸಮಸ್ಯೆಯಿದೆ ಮತ್ತು ಕಾನೂನು ತೊಡಕು ಸಹ ಇದೆ. ಇದರಲ್ಲಿ ನಾವು ಕೊಟ್ಟಂತಹ ಅಲೆಕ್ಸ್‌ ತೆಗೆದುಕೊಂಡಂತಹವರು ಸದ್ಭಳಕೆ ಮಾಡಿಕೊಂಡು, ಅವರು ಚೆನ್ನಾಗಿ ಅಭಿವೃದ್ಧಿಯಾಗಿ ಸರ್ಕಾರಕ್ಕೆ ಹಣ ಕಟ್ಟಲಿ. ಆದರೆ ಇಲ್ಲ ದುರುಪಯೋಗವಾಗುತ್ತದೆ. ಈ ವಿಧೇಯಕವನ್ನು ತರುವಾಗ, ಇದರ ಬಗ್ಗೆ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಮಗ್ರವಾದಂತಹ ಚಿಂತನೆ ಮಾಡಬೇಕಾಗಿತ್ತು ಎನ್ನುವುದು ನನ್ನ ಅಭಿಪ್ರಾಯವಾಗಿದೆ. ಇಂತಹ ಭೂಮಿಯನ್ನು ಕೊಡುವಾಗ ಯಾವತ್ತೂ ಕೂಡ ಕೆಳ ಮಟ್ಟದಲ್ಲರುವಂತಹ ಬಡವರಿಗೆ ಕೊಡತಕ್ಕಂತಹದ್ದು.

ನಮ್ಮ ಭಾರತ ದೇಶದಲ್ಲಿ ಕರ್ನಾಟಕ ರಾಜ್ಯದಿಂದ ಕೊಡಗಿನಿಂದ ಯೋಧರಾಗಿರುವವರ ಸಂಖ್ಯೆ ಬಹಳ ಇದೆ. ಇವತ್ತು ಯೋಧರಾಗಿ ಕೆಲಸ ಮಾಡಿ ನಿವೃತ್ತಿಯಾಗಿ ಬಂದಂತಹವರಿಗೆ ಭೂಮಿ ಕೊಡುವುದಕ್ಕಾಗುತ್ತಿಲ್ಲ. ಎಲ್ಲಯೂ ಭೂಮಿ ಇಲ್ಲವೆಂದು ಕಂದಾಯ ಇಲಾಖೆಯವರು ಸಮಿತಿಯ ಮುಂದೆ ಹೇಳುತ್ತಾರೆ. ನಿವೃತ್ತಿಯಾಗಿ ಬಂದಂತಹ ಯೋಧರಿಗೆ ಭೂಮಿ ಕೇಳುತ್ತಿದ್ದಾರೆ. ಅವರಿಗೆ ಭೂಮಿ ಕೊಡುವುದಕ್ಕಾಗುವುದಿಲ್ಲವೆಂದು, ನಿವೇಶನ ಕೊಡುತ್ತೇವೆ ಎಂದು ಹೇಳುವಂತಹ ಪರಿಸ್ಥಿತಿ ಇವತ್ತು ಬಂದಿದೆ. ಕೊಡಗಿನಲ್ಲರುವಷ್ಟು ಸೈನಿಕರು ನಮ್ಮ ರಾಜ್ಯದ ಬೇರೆ ಜಿಲ್ಲೆಯಲ್ಲಲ್ಲ. ಇತ್ತೀಚೆಗೆ ಆ ಸೈನಿಕ ಕೆಲಸಕ್ಕೆ ಹೋಗುತ್ತಿರಬಹುದು. ನಮ್ಮ ದೇಶಸೇವೆಯನ್ನು ಮಾಡಿ ನಿವೃತ್ತಿಯಾಗಿ ಬಂದಂತಹ ಯೋಧರಿಗೆ ಮತ್ತು ಕೊಡಗಿನಲ್ಲಿಯೇ ಇರತಕ್ಕಂಥವರಿಗೆ ನಾಲ್ಕು ಎಕರೆ ಅಥವಾ ಹತ್ತು ಎಕರೆ ಜಮೀನನ್ನು ಕೊಡುವಂತಹದ್ದರ ಬಗ್ಗೆ ಸರ್ಕಾರ ಚಿಂತನೆ ಮಾಡಿದರೆ ಬಹಳ ಚೆನ್ನಾಗಿತ್ತು ಎನ್ನುವುದು ನನ್ನ ಭಾವನೆ. ಯಾವುದೇ ಸರ್ಕಾರಕ್ಕಾಗಲೀ, ಈಗಿನ ಸರ್ಕಾರದ ಕುರಿತಾಗಿ ನಾನು ಹೇಳುತ್ತಿಲ್ಲ. ಇನ್ನೊಂದು ವಿಷಯವೇನೆಂದರೆ, ಕೊಡಗಿನಲ್ಲಿ ವಾಸ ಮಾಡುವಂತಹ ಮೂಲ ಕೊಡವರದು. ಇಲ್ಲ ಬಾಣಿ ಮತ್ತು ಜಮ್ಮಾ ಎನ್ನುವಂತಹ ಜಮೀನಿನಲ್ಲಿ ವಾಸ ಮಾಡುವಂತಹ ಕುಟುಂಬಕ್ಕೆ ಶೇಕಡಾ 50 ರಷ್ಟು ಸಾರ್ವತ್ರಿಕವಾಗಿರುವಂತಹ ಸಮಸ್ಯೆಗಳು ಧೀರ್ಘಕಾಲ ಮತ್ತು ತಲೆತಲಾಂತರಗಳಿಂದ ಇರುವಂತಹದ್ದಾಗಿದೆ. ಆ ಸಮಸ್ಯೆಗಳಿಗೆ ಪರಿಹಾರ ಕೊಡುವುದಕ್ಕೆ ಸರ್ಕಾರ ಮುಂದೆ ಬರುತ್ತಿಲ್ಲ. ಎಲ್ಲಾ ಸರ್ಕಾರಗಳು ಬರೀ ಭರವಸೆ ಕೊಟ್ಟು ಕೊಟ್ಟು ಆ ಸಮಸ್ಯೆಗಳು ಮುಂದಕ್ಕೆ ಹೋಗುತ್ತದೆ. ಅಂತಹ ಸಮಸ್ಯೆಗಳಿಗೆ ಏನಾದರೊಂದು ಪರಿಹಾರ ಸೂಚಿಸುವಂತಹದ್ದಕ್ಕೆ ದಯವಿಟ್ಟು, ಈಗಿನ ಸರ್ಕಾರದವರು ಮಾಡಲಿ. ಅಂತಹ ಸಮಸ್ಯೆಗಳಿಗೆ ಸರ್ಕಾರ ಏನಾದರೊಂದು ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಆ ಜನರಿಗೆ ನೆಮ್ಮದಿಯ ಬದುಕನ್ನು ಕೊಡುವುದಕ್ಕಾಗುತ್ತದೆ. ಇದು ನನ್ನ ಭಾವನೆಯಾಗಿದೆ. ಈ ವಿಧೇಯಕವನ್ನು ವಿರೋಧ ಮಾಡುವುದಿಲ್ಲ. ಆದರೆ some conditions ಇದೆ. ದಯವಿಟ್ಟು,

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಾನೂನು ತೊಡಕು ಬರುವಂತಹ ಸಮಸ್ಯೆಗಳಿಗೆ ಆ ನಿಯಮದಲ್ಲ ಪರಿಹಾರವನ್ನು ಸೂಚಿಸುವಂತೆ ನಿಯಮಗಳನ್ನು ಕಡ್ಡಾಯವಾಗಿ ರೂಪಿಸಿಸಬೇಕು. ಇಷ್ಟತ್ತೈದು ಎಕರೆವರೆಗಿನ ಹೆಚ್ಚು ಭೂಮಿಯನ್ನು ಅತಿಕ್ರಮಣ ಮಾಡಿರುವವರಿಗೆ ಯಾವ ರೀತಿ ಕೊಡಬೇಕು? ಇದಕ್ಕೆ ಯಾವ ರೀತಿ ಅಲೆನ್ ಕಂಡಿಷನ್‌ಗಳನ್ನು ಹಾಕಬೇಕು. ಈಗ ಅರವತ್ತು ವರ್ಷವಾಯಿತು ಮತ್ತೆ ಅಲೆನ್ ಕಂಡಿಷನ್ ಆಗುತ್ತದೆ. ಕೊನೆಗೆ ಒಂದು ದಿನ ಇಷ್ಟೊಂದು ವರ್ಷ ಅಲೆನ್ ಆಗಿ ವ್ಯವಸಾಯಕ್ಕೋಸ್ಕರವಾಗಿ ಕೊಟ್ಟಿರುವಂತಹ ಜಮೀನನ್ನು, ಅವನಿಗೆ ಕೊಡಬಹುದು ಎಂದು ನಾಳೆಯೊಂದು ದಿನ ಕೋರ್ಟ್ ಕೂಡ ಹೇಳಬಹುದು. ಏಕೆಂದರೆ, ಇದು ಕಮರ್ಷಿಯಲ್ ಅಲ್ಲ ಮತ್ತು ಬೇರೆಯಲ್ಲ. ಸರ್ಕಾರ ವ್ಯವಸಾಯ ಮಾಡುವುದಕ್ಕೋಸ್ಕರ ಅಲೆನ್‌ಗೆ ಕೊಟ್ಟಮೇಲೆ, ಆ ಭೂಮಿ ಒಡೆಯ ಅವನೇ ಎನ್ನುವಂತಹದ್ದರ ಬಗ್ಗೆ ಒಂದು ದಿನ ಕೋರ್ಟ್‌ಗಳು ಹೇಳಬಹುದು. ಆ ದಿನೆಯಿಂದಾಗಿ, ಇದರ ಸಾಧಕ-ಬಾಧಕಗಳ ಬಗ್ಗೆ ಯೋಚನೆ ಮಾಡಿ. ದಯವಿಟ್ಟು, ಅಲೆನ್ ಕಂಡಿಷನ್‌ಗಳು ಏನೇನು ಹಾಕಬೇಕು ಮತ್ತು ಹೆಚ್ಚುವರಿ ಕೊಡಬೇಕಾದಾಗ, ಯಾವ ರೀತಿ ಕೊಡಬೇಕು? ಅಲೆನ್ ಅವಧಿಯನ್ನು ಎಷ್ಟು ಫಿಕ್ಸ್ ಮಾಡಬೇಕು ಮತ್ತು ಎಕರೆಗೆ ದರ ಎಷ್ಟು ಫಿಕ್ಸ್ ಮಾಡಬೇಕು. ಕೆಲವು ಕಡೆ ತಕರಾರು ಬರಬಹುದು. ಏನು ತಕರಾರು ಎಂದರೆ, ಹತ್ತು ಎಕರೆ ಅತಿಕ್ರಮಣ ಮಾಡಿದ್ದಾರೆ. ಆ ಕಡೆ ತೋಟದ ಒಡೆಯನಿದ್ದಾನೆ ಮತ್ತು ಈ ಕಡೆಯ ತೋಟದ ಒಡೆಯನಿದ್ದಾನೆ. ಇವತ್ತು ಮಧ್ಯದಲ್ಲ ಅವನು ಹೇಳಬಹುದು: ನಾನು ಐದು ಎಕರೆ ಜಾಗದಲ್ಲ ವ್ಯವಸಾಯ ಮಾಡುತ್ತಿದ್ದೇನೆ, ಅವನು ಇವತ್ತು ಇಲ್ಲ ಬೇಲ ಹಾಕಿಕೊಂಡು ಬಂದುಬಿಟ್ಟು ಐದು ಎಕರೆ ಜಾಗ ನನಗೆ ಕೊಡಿ ಎಂದು ಕೇಳುತ್ತಾನೆ. ನಾನೂ ಕೂಡ ಐದು ಎಕರೆ enjoyment ನಲ್ಲ ಇದ್ದೇನೆ ಎಂದು ಬೇರೊಬ್ಬ ಶಕ್ತಿಶಾಲ ಕೇಳುತ್ತಾನೆ. ಆಗ ನಿರ್ಧಾರ ಮಾಡುವುದು ಹೇಗೆ? ಅವನಿಗೆ ಐದು ಎಕರೆ ಕೊಡುವುದಾ ಅಥವಾ ಇವನಿಗೆ ಐದು ಎಕರೆ ಕೊಡುವುದಾ? ಯಾರೊಬ್ಬ ಶಕ್ತಿಶಾಲ ಸಾಮರ್ಥ್ಯ ಮತ್ತು ಭುಜಬಲವುಳ್ಳಂತಹವನಿಗೆ ಹತ್ತು ಎಕರೆ ಕೊಟ್ಟುಬಿಡುತ್ತೀರಾ? ಜಮೀನಿನ ಅಕ್ಕ-ಪಕ್ಕದಲ್ಲ ಇಬ್ಬರು ಇದ್ದೇವೆ, ಮಧ್ಯೆ ಐವತ್ತು ಎಕರೆ ಜಮೀನಿದೆ. 25 ಎಕರೆಯನ್ನು ಒಬ್ಬರೇ claim ಮಾಡುತ್ತಾರೆ. ಇನ್ನೊಬ್ಬ ನಾನೂ ಕೂಡ encroachment ನಲ್ಲಿದ್ದೇನೆ ಎನ್ನುತ್ತಾನೆ. ಆದರೆ ಈ ವರ್ಷ ಬಂದವನು ಜಮೀನಿನಲ್ಲ ಬೆಳೆ ಇಟ್ಟು, ಗಿಡ ಹಾಕಿದ್ದಾನೆ. ಅವನು "ಇವನಿಗೆ ಕೊಡಬೇಡಿ, ನಾನು ಇಷ್ಟತ್ತು ವರ್ಷಗಳಿಂದ ವ್ಯವಸಾಯ ಮಾಡಿಕೊಂಡು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಂದಿದ್ದೇನೆ. ನನಗೆ ಕೊಡಿ" ಎಂದು ತಕರಾರು ಅರ್ಜಿ ಕೊಡುತ್ತಾನೆ. ಇದರ ಬಗ್ಗೆ ಯಾವ ರೀತಿ ನಿರ್ಧಾರ ತೆಗೆದುಕೊಳ್ಳಬೇಕು? ಇದೆಲ್ಲವುಗಳ ಬಗ್ಗೆ ದಯವಿಟ್ಟು, ಆ ಷರತ್ತುಗಳಲ್ಲಿ ಅರ್ಜಿ ಕಂಡಿಷನ್‌ನಲ್ಲಿ ಮಾಡಬೇಕು. ಇದರಿಂದಾಗಿ ಸರ್ಕಾರಕ್ಕೆ ಎಂದೂ ಕೂಡ ನಷ್ಟವಾಗಬಾರದು. ಇದರಿಂದ ಸರ್ಕಾರಕ್ಕೆ revenue ಗೆ ನಷ್ಟವಾಗಬಾರದು. ಸರ್ಕಾರದ ಆಸ್ತಿ ಯಾವತ್ತೂ ಕೂಡ ಸರ್ಕಾರದ ಸ್ವತ್ತಾಗಿ revenue ದಾಖಲೆಗಳಲ್ಲಿ ಇರಬೇಕು. ಆ ರೀತಿ ಅರ್ಜಿ ಕಂಡಿಷನ್‌ಗಳನ್ನು ಹಾಕಿ, ಇದನ್ನು ಕೊಡಬೇಕೆಂದು ಹೇಳಿ, ಈ ವಿಧೇಯಕಕ್ಕೆ ಸಹಮತವನ್ನು ವ್ಯಕ್ತಪಡಿಸುತ್ತಾ, ನನ್ನ ಮಾತನ್ನು ಮುಗಿಸುತ್ತೇನೆ.

**ಉಪ ಸಭಾಪತಿಯವರು:-** ಮಾನ್ಯ ಮುನಿರಾಜು ಗೌಡ ಪಿ.ಎಂ.ರವರೇ, ತಾವು ಮಾತನಾಡಿ.

**ಶ್ರೀ ಮುನಿರಾಜು ಗೌಡ ಪಿ.ಎಂ (ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ, ತಮಗೆ ಧನ್ಯವಾದಗಳನ್ನರ್ಪಿಸುತ್ತೇನೆ. ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕ, 2022 ಅನ್ನು ನಾನು ಸಂತೋಷದಿಂದ ಸ್ವಾಗತ ಮಾಡುತ್ತೇನೆ. ನಾನು ಈ ಸದನಕ್ಕೆ ಬಂದಂತಹ ಸಂದರ್ಭದಲ್ಲಿ ಹಿರಿಯರ ಹಲವಾರು ವಿಚಾರಗಳ ಬಗ್ಗೆ ಹೇಳಿರುವಂತಹದನ್ನು ನಾನು ಕೇಳಿಸಿಕೊಳ್ಳುತ್ತಿದ್ದೆ. ಶ್ರೀಯುತರುಗಳಾದ ಹುಚ್ಚಮಾಸ್ತಿ ಗೌಡರು, ಬಸವಲಿಂಗಪ್ಪರವರು ನಸೀರ್ ಸಾಬ್‌ರವರು ಯಾರೂ ನೀರ್ ಸಾಬ್ ಎಂದು ಹೆಸರು ಮಾಡಿದ್ದರೋ, ಅವರು ರೈತಾಪಿ ಜನರು, ದೀನದಲಿತರು, ಬಡವರು, ಶೋಷಿತರು ಇವರೆಲ್ಲರಿಗೂ ಯಾವ ರೀತಿಯಾಗಿ ಸಹಕಾರ ಕೊಡುತ್ತಿದ್ದರು ಎಂಬುದರ ಬಗ್ಗೆ ನಾನು ಕೇಳಿದೆ. ಇತ್ತೀಚೆಗೆ ಅವರು ಕೆಲಸ ಮಾಡಿರುವ ಬಗ್ಗೆ ನಾನು ಕೇಳಿದೆ. ಆದರೆ ನಾನು ಅವರನ್ನು ಕಂಡಿರಲಿಲ್ಲ. ಇತ್ತೀಚೆಗೆ ಯಾರಾದರೊಬ್ಬರು ಮಂತ್ರಿ ಎಲ್ಲರಿಗೂ ತಕ್ಷಣ ಸ್ಪಂದಿಸುವಂತಹವರು ಮತ್ತು ಸುಧಾರಣೆಗಳನ್ನು ತರುವಂತಹವರು. ವಿಶೇಷವಾಗಿ ರೈತರ ಬಗ್ಗೆ ಕಾಳಜಿಯುಳ್ಳ ಯಾರಾದರೊಬ್ಬರು ಮಂತ್ರಿಯಿದ್ದಾರೆಂದರೆ, ಅವರೇ ಮಾನ್ಯ ಆರ್. ಅಶೋಕ್‌ರವರು. ಅವರು ತಂದಂತಹ ಹಲವಾರು ಸುಧಾರಣೆಗಳ ಜೊತೆಗೆ "ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ" ಎನ್ನುವ ವಿನೂತನವಾದಂತಹ ಯೋಜನೆಯನ್ನು ತಂದಿದ್ದಾರೆ. ಕೇವಲ ಜಿಲ್ಲಾಧಿಕಾರಿಯವರನ್ನು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾತ್ರ ಹಳ್ಳಿಯ ಕಡೆ ಕಳುಹಿಸಲಿಲ್ಲ. ಅವರೇ ಸ್ವತಃ ಹನ್ನೆರಡು ಜಿಲ್ಲೆಗಳಿಗೆ ಹೋಗಿ, ವಾಸ್ತವ್ಯ ಮಾಡಿ, ಅಲ್ಲರುವಂತಹ ಶಾಲೆಯಲ್ಲಿ ಮಲಗಿಕೊಂಡಿದ್ದು, ಒಂದು ದಿನ ಮಾನ್ಯ ಶಾಂತರಾಮ ಬುಡ್ಡೆ ಸಿದ್ದಿಯವರ ಗ್ರಾಮಕ್ಕೆ ಹೋದಂತಹ ಸಂದರ್ಭದಲ್ಲಿ ಬೆಳಗ್ಗೆ ಗೆಡ್ಡೆ-ಗೆಣಸುಗಳನ್ನು ಕೊಟ್ಟರು. ಅದನ್ನೆಲ್ಲಾ ನಾನು ತಿಂದುಕೊಂಡೆ ಎನ್ನುವಂತಹ ಮಾತನ್ನು ಒಂದು ದಿನ ನನಗೆ ಮಾನ್ಯ ಆರ್. ಅಶೋಕ್‌ರವರು ಹೇಳಿದರು. ಇಷ್ಟೊಂದು ವಿಶೇಷವಾಗಿ ಜನರ ಬಗ್ಗೆ ಕಾಳಜಿಯನ್ನಿಟ್ಟುಕೊಂಡು, ಆ ಒಂದು ಯೋಜನೆಯನ್ನು ತಂದಿರುವಂತದ್ದಾಗಿದೆ. ಆದಾದ ನಂತರ ಯಾರು ಹಿರಿಯ ಜೀವಿಗಳಿದ್ದಾರೆ, ಆ ಹಿರಿಯ ಜೀವಿಗಳು ಕಛೇರಿಗೆ ಅಲೆಯಬಾರದು ಎಂದು ಹೇಳಿ, ಎಷ್ಟತ್ತೆರಡು ಗಂಟೆಗಳಲ್ಲಿ ಕೇವಲ “ಹಲೋ ಕಂದಾಯ ಮಂತ್ರಿಗಳೇ” ಎಂದು ಹೇಳಿದ ತಕ್ಷಣವೇ ಅವರ ಮನೆ ಬಾಗಿಲಿಗೆ ಪಿಂಚಣಿಯನ್ನು ತೆಗೆದುಕೊಂಡು ಹೋಗುವಂತಹ ಒಂದು ಬಹುದೊಡ್ಡ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯನ್ನು ಮಾಡಿದಂತಹವರೆಂದರೆ, ಮಾನ್ಯ ಕಂದಾಯ ಮಂತ್ರಿಯವರು. ಕಂದಾಯ ಗ್ರಾಮಗಳ ರಚನೆ ಸುಮಾರು 289 ಜನ ವಸತಿ ಪ್ರದೇಶಗಳಲ್ಲಿ ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ ಮಾಡಿದಂತಹ ಕೆಲಸಕ್ಕೆ ಕೈ ಹಾಕುವಂತಹ ಧೈರ್ಯ ಮಾಡಿದಂತಹವರು ಎಂದರೆ, ಮಾನ್ಯ ಆರ್. ಅಶೋಕ್‌ರವರು. ಕರ್ನಾಟಕ ಭೂ ಕಬಳಕೆ ನಿಷೇಧ ಅಧಿನಿಯಮವನ್ನು ಅವರು ತಂದಿರುವಂತಹದ್ದು. ಆದಾದ ನಂತರ ವಿಶೇಷವಾಗಿ Sections 79A and 79B of the Karnataka Land Reforms Act ಅನ್ನು ತೆಗೆದಿದ್ದು. ಇವತ್ತು ಹಲವಾರು ಜನರು ಹಣವಂತರು ಮತ್ತು ಸ್ಥಿತಿವಂತರು ಇದ್ದರು. ಆದರೆ ಅವರಿಗೆ ಅನಿಸುತ್ತಿತ್ತು: Terrace Garden ಅನ್ನು ಮನೆಯಲ್ಲಿ ಮಾಡಿಕೊಂಡು, ಮನೆಯಲ್ಲಿ ಮಕ್ಕಳಿಗೆ ಯಾವ ರೀತಿಯಾಗಿ; ಇವತ್ತು ಎಷ್ಟೋ ಶಾಲೆಯ ಮಕ್ಕಳಿಗೆ ಹಾಲು ಎಲ್ಲ ಬರುತ್ತದೆ ಎಂದರೆ, “Fridge ನಿಂದ ಬರುತ್ತದೆ” ಎಂದು ಮಕ್ಕಳು ಹೇಳುತ್ತಿದ್ದರು. ಅಂತಹ ಮಕ್ಕಳಲ್ಲಿ ನಾವು ಏನಾದರೂ ಬದಲಾವಣೆ ತರಬೇಕು. ಕೃಷಿಯನ್ನು ತೋರಿಸಬೇಕೆಂದು ಹೇಳಿ, ಹಲವಾರು ಜನ ಹಣವಂತರಿಗೆ ಜಮೀನನ್ನು ಪಡೆಯುವುದಕ್ಕೆ ಆಗುತ್ತಿರಲಿಲ್ಲ. ಅಂತಹವರಿಗೂ ಸಹ ಜಮೀನನ್ನು ಪಡೆದು, ವ್ಯವಸ್ಥಿತವಾಗಿ ವ್ಯವಸಾಯ ಮಾಡುವುದಕ್ಕೆ ಅವಕಾಶ ಮಾಡಿಕೊಡುವಂತಹದ್ದಕ್ಕಾಗಿಯೇ Sections 79A and 79B of the Karnataka Land Reforms Act ಅನ್ನು ರದ್ದು ಮಾಡಿದ್ದು. ಅದರ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಜೊತೆಯಲ್ಲಿ ಕಂದಾಯ ದಾಖಲೆಗಳು ವಿಶೇಷವಾಗಿ ರೈತರ ಮನೆ ಬಾಗಿಲಿಗೆ ಮೊದಲು ಆರ್.ಐ.ಸಿ., ಪಡೆಯಬೇಕೆಂದರೆ, ಮೊದಲು Revenue Inspector ಮನೆಗೆ ಹೋಗಬೇಕಾಗಿತ್ತು. ಆದಾದ ನಂತರ ರೂ. 15 ಕೊಟ್ಟು, ಗಣಕೀಕರಣವಾದ ನಂತರ ಪಡೆಯುವಂತಹ ವ್ಯವಸ್ಥೆ ಆಯಿತು.

(ಮುಂದು)

(1272) 28.12.2022, 5.10,TCH-GR

(ಉಪ ಸಭಾಪತಿಯವರ ಉಪಸ್ಥಿತಿ)

**ಶ್ರೀ ಮುನಿರಾಜುಗೌಡ ಪಿ.ಎಂ.(ಮುಂದು):-**

ವಿಶೇಷವಾಗಿ ಇವತ್ತಿನ ದಿವಸ ಅದನ್ನು ಉಚಿತವಾಗಿ ಮನೆ ಮನೆಗೆ ತಲುಪಿಸುವಂತಹ ಬಹುದೊಡ್ಡ ಕೆಲಸವನ್ನು ಮಾನ್ಯ ಕಂದಾಯ ಸಚಿವರು ಮಾಡಿ ಅಭಿನಂದನೆಗೆ ಅರ್ಹರಾಗಿದ್ದಾರೆ. ಇತ್ತೀಚೆಗೆ ಭೂ ಪರಿವರ್ತನೆಗೆ ಸಂಬಂಧಿಸಿದಂತೆ ವಿಧೇಯಕವನ್ನೂ ಕೂಡ ಮಂಡನೆ ಮಾಡಿದರು. ಭೂಪರಿವರ್ತನೆ ಮಾಡಿಕೊಡಲು ಸುಮಾರು 30 ದಿನಗಳ ಕಾಲಾವಕಾಶ ಇದ್ದುದನ್ನು 7 ದಿನಗಳಿಗೆ ತಂದು ಭ್ರಷ್ಟಾಚಾರವನ್ನು ತಪ್ಪಿಸಬೇಕೆಂದು ಒಂದು ಬಹು ದೊಡ್ಡ ಕೆಲಸವನ್ನು ಮಾಡಿದ್ದಾರೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮನೆ ಕಟ್ಟಲು ಅನುಕೂಲ ಮಾಡಿಕೊಟ್ಟಿದ್ದಾರೆ. ಡೀಮ್ಡ್ ಅರಣ್ಯ ಪ್ರದೇಶವನ್ನು ಕಡಿಮೆ ಮಾಡಿದ್ದಾರೆ. ಈ ರೀತಿಯಾಗಿ ಹಲವಾರು ಸುಧಾರಣೆಗಳನ್ನು ಈ ಇಲಾಖೆಯಲ್ಲಿ ತಂದಂತಹ ಮಾನ್ಯ ಆರ್.ಅಶೋಕ್ ರವರು ಈ ಬಾರಿ ವಿಶೇಷವಾಗಿ ರೈತಾಪಿ ಜನರಿಗೆ ಭೂಗಳ್ಳರು ಎನ್ನುವಂತಹ ಟ್ಯಾಗ್‌ಲೈನ್ ಸೇರಿಕೊಂಡಿತ್ತು. ಆ ಭೂಗಳ್ಳರು ಅವಯೋರು ಭೂಗಳ್ಳತನ ಮಾಡಿಕೊಂಡು ತಮ್ಮ ಮನೆಗಳಿಗೆ ಎತ್ತಿಕೊಂಡು ಹೋಗುತ್ತಿರಲಿಲ್ಲ. ಅವರು ವ್ಯವಸಾಯ ಮಾಡುವುದಕ್ಕೆ ಮತ್ತು ಸೊಪ್ಪು-ಸೆದೆಗಳನ್ನು ಬೆಳೆಯುವುದಕ್ಕೋ ಏನೋ ಮಾಡುವುದಕ್ಕೆ ಅದನ್ನು ಮಾಡಿಕೊಂಡಿದ್ದರು. ಆದರೆ, ಅಂತಹ ರೈತರ ಮೇಲೆ ಯಾರು ಅನ್ನದಾತರು ಇದ್ದಾರೋ ಅವರ ಮೇಲೆ ಕೇಸ್‌ಗಳನ್ನು ಹಾಕಿ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ್ದರು. ಅವರಿಗೆ ಸುಧಾರಣೆಯನ್ನು ತರಬೇಕೆಂದು ಈ ಒಂದು ವಿಧೇಯಕವನ್ನು ತಂದಿದ್ದಾರೆ. ಮತ್ತೆ ನಾನು ಕೇಳಿದಂತೆ, ಆ ಭೂಗಳ್ಳರು ಎಂದು ಅವರಿಗೆ ಏನಾದರೂ ಹೆಸರು ಕಟ್ಟಿದ ತಕ್ಷಣವೇ ಆ ಮನೆಗೆ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಷ್ಟೋ ಕಡೆ ಹೆಣ್ಣುಮಕ್ಕಳನ್ನೂ ಕೂಡ ಕೊಡುತ್ತಿರಲಿಲ್ಲ. ಏಕೆಂದರೆ ಅವರಿಗೆ ಆ ಪಟ್ಟಾ ಬಂದಿದೆ ಎಂದು. ಆದರೆ ಇವತ್ತು ಅದನ್ನೆಲ್ಲಾ ಮೀರಿ ಸುಮಾರು 25 ವರ್ಷಗಳ ಕಾಲ ಅವರಿಗೆ ಒಂದು ಅನುಕೂಲವಾಗಿ ನೆಮ್ಮದಿಯಾಗಿ ಜೀವವನ್ನು ನಡೆಸುವುದಕ್ಕೆ ಒಂದು ವಾತಾವರಣವನ್ನು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಅಂತಹವರಿಗೆ ನಾನು ವಿಶೇಷವಾಗಿ ವಂದನೆಗಳನ್ನು ತಿಳಿಸುತ್ತಾ, ಡಿ.ವಿ.ಜಿ.,ಯವರು "ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಗೆಯಾಗು, ಕಲ್ಲಾಗು ಕಷ್ಟಗಳ ಮೆಲೆ ವಿಧಿ ಸುರಿಯೇ, ಬೆಲ್ಲ ಸಕ್ಕರೆಯಾಗು ಧೀನ-ದುರ್ಬಲರಿಗೆ, ಎಲ್ಲರೊಳಗೊಂದಾಗು ಮಂಕುತಿಮ್ಮ" ಎಂದು ಹೇಳಿದ್ದಾರೆ. ಆ ರೀತಿಯಾಗಿ ಮಾನ್ಯ ಸಚಿವರಾದ ಆರ್.ಅಶೋಕ್‌ರವರು ದೀನರಿಗೆ, ದುರ್ಬಲರಿಗೆ ಬೆಲ್ಲ ಸಕ್ಕರೆಯಾಗಿದ್ದಾರೆ. ಅಂತಹ ಸಚಿವರು ಇವತ್ತಿನ ದಿವಸ ಸುಮಾರು 2500 ಜನಕ್ಕೆ ಅವರೇ ಕೊಟ್ಟಿರುವಂತಹ ಸಣ್ಣ ಲೆಕ್ಕ. 2500ಕ್ಕಿಂತ ಹೆಚ್ಚು ಕುಟುಂಬಗಳಿಗೆ ಇವತ್ತು ಈ ವಿಧೇಯಕದ ಮುಖಾಂತರ ಸಹಕಾರ ಸಿಗುತ್ತದೆ. ಅವರು ಭೂಗರ್ಭರು ಎಂದು ಏನು ಟ್ಯಾಗ್‌ಲೈನ್ ಇತ್ತೋ ಅದರಿಂದ ಹೊರಗಡೆ ಬರುವುದಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಅಂತಹ ಕೆಲಸಕ್ಕೆ ಸಹಕಾರವನ್ನು ಕೊಟ್ಟಿರುವಂತಹ ಮಾನ್ಯ ಸಚಿವರಿಗೆ ನಾನು ವಂದನೆಗಳನ್ನು ತಿಳಿಸುತ್ತೇನೆ. ನನಗೆ ಒಂದೇ ಒಂದು ಸಣ್ಣ ಡೌಟ್ ಇದೆ, ಅದನ್ನು ಕೇಳಿ ನನ್ನ ಮಾತಿಗೆ ವಿರಾಮ ಕೊಡುತ್ತೇನೆ. ಸುಮಾರು 25 ವರ್ಷಗಳ ಅವಧಿಗೆ ಎಂದು ಅವರಿಗೆ ಅಸೆಸ್ ಗೆ ಕೊಡುತ್ತೇವೆಂದು ಹೇಳಿದ್ದಾರೆ. ಆದರೆ 2005 ರಿಂದ ಕೊಡುತ್ತಿರೋ ಅಥವಾ ಈ ವಿಧೇಯಕ ಜಾರಿಗೆ ಬಂದ ನಂತರ ಕೊಡುತ್ತಿರೋ? ಇವತ್ತು ಸುಮಾರು 30 ವರ್ಷಗಳಿಗೆ 25 ಎಕರೆ ಜಮೀನನ್ನು ಕೊಡುತ್ತೇವೆ ಎಂದು ಇದೆ. ಯಾವ ದಿನಾಂಕದಿಂದ ಕೊಡುತ್ತಾರೆ ಎನ್ನುವಂತದ್ದನ್ನು ನನಗೆ ತಿಳಿಸಿಕೊಟ್ಟರೆ ಒಳ್ಳೆಯದು. ನಾನು ವಿಶೇಷವಾಗಿ ಈ ಒಂದು ವಿಧೇಯಕವನ್ನು ಅತ್ಯಂತ ಸಂತೋಷದಿಂದ ಸ್ವಾಗತ ಮಾಡುತ್ತೇನೆಂದು ಹೇಳುತ್ತಿದ್ದೇನೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರಾದ ಮುನಿರಾಜುಗೌಡ ಪಿ.ಎಂ., ರವರು ಹೇಳಿದ್ದನ್ನೆಲ್ಲಾ ವಿಧೇಯಕ ಮಾಡಿಕೊಟ್ಟುಬಿಡಿ.



**ಉಪ ಸಭಾಪತಿಯವರು:-** ಮಾನ್ಯ ಮರಿತಿಬ್ಬೇಗೌಡ ರವರೇ, ಅದು ಅವರವರ ಅಭಿಪ್ರಾಯ. ತಾವು ಇನ್ನೊಬ್ಬರ ಬಗ್ಗೆ ಕಾಮೆಂಟ್ ಮಾಡುವುದು ಬೇಡ.

**ಶ್ರೀ ಪಿ.ಆರ್.ರಮೇಶ್ (ನಾಮನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಯವರೇ, ಪ್ಲಾಂಟೇಷನ್ ಜಮೀನುಗಳಿಗೆ ಗುತ್ತಿಗೆ ಕೊಡತಕ್ಕಂಥ ಬಿಲ್ ಏನು ತಂದಿದ್ದಾರೆ, ಅದಕ್ಕೆ ನಾನು ಸ್ವಾಗತ ಮಾಡುತ್ತೇನೆ. ಆದರೆ ಇಲ್ಲಿ ಬಹಳ ಮುಖ್ಯವಾದುದು ಕಾನೂನು. ಇಲ್ಲಿ ತಾವು 2005 ಜನವರಿಯಿಂದ ಹಿಂದೆ ಇದ್ದಂತಹವರಿಗೆ ಕೊಡುತ್ತೇವೆಂದು ಹೇಳಿದ್ದೀರಿ. ಮತ್ತೆ ನೀವು ಸುಮಾರು 30 ವರ್ಷಗಳ ಕಾಲ ಅೀಸ್ ಗೆ ಕೊಡುತ್ತಿದ್ದೀರಿ. ಅದನ್ನು ಇವತ್ತಿನಿಂದ ಕೊಡುತ್ತೀರಿ. 2005 ರಲ್ಲಿ ಅವರು ಬರುತ್ತಾರೆ. ಆದರೆ ನೀವು ಸುಮಾರು 30 ವರ್ಷಗಳು ಅೀಸ್ ಗೆ ಕೊಡುವುದು. ಈ ಬಿಲ್ ಜಾರಿಗೆ ಇವತ್ತಿನಿಂದ ಜಾರಿಗೆ ಬರುತ್ತದೆ. ನೀವು . . .

**ಶ್ರೀ ಆರ್.ಅಶೋಕ್ (ಕಂದಾಯ ಸಚಿವರು):-** ಮಾನ್ಯ ಸಭಾಪತಿಯವರೇ, ಇದು confuse ಆಗುವುದು ಬೇಡ. ಯಾರು 2005 ಕ್ಕಿಂತ ಹಿಂದೆ ಉಳುಮೆ ಮಾಡುತ್ತಿರುತ್ತಾರೋ ಅವರಿಗೆ ಅೀಸ್ ಕೊಡುವುದು. ಆದರೆ ಯಾರಾದರೂ ಈಗ ಬಂದು ಉಳುಮೆ ಮಾಡಿ, ನಾನು ಕಾಫಿ ತೋಟ ಮಾಡುತ್ತೇವೆಂದರೆ ಕೊಡುವುದಕ್ಕೆ ಬರುವುದಿಲ್ಲ.

**ಶ್ರೀ ಪಿ.ಆರ್.ರಮೇಶ್:-** ಇಲ್ಲ, ನಾನು ಅಲ್ಲಿಗೆ ಬರುತ್ತೇನೆ. ನೀವು confuse ಆಗಬೇಡಿ.

**ಶ್ರೀ ಆರ್.ಅಶೋಕ್ (ಕಂದಾಯ ಸಚಿವರು):-** ಮಾನ್ಯ ಸಭಾಪತಿಯವರೇ, ಈಗ ಯಾರೋ ಒಬ್ಬರು ಪರಿಶಿಷ್ಟ ಬರೆಯುತ್ತಾರೆಂದರೆ, ಅವರು ಪಿ.ಯು.ಸಿ., ಪಾಸ್ ಆಗಬೇಕೆಂದು ಇರುತ್ತದೆ. ಅದು ಅವರಿಗೆ ಎಲಿಜಬಲಿಟಿ ಅಷ್ಟೇ. ಈಗ ಅಲ್ಲಿ ಇರುವ ಜಮೀನಿನಲ್ಲಿ ನಾನು ಕಾಫಿ ಬೆಳೆಯುತ್ತೇನೆಂದರೆ ಆಗುವುದಿಲ್ಲ.

**ಶ್ರೀ ಪಿ.ಆರ್.ರಮೇಶ್:-** ಮಾನ್ಯ ಸಭಾಪತಿಯವರೇ, ಕರೆಕ್ಟ್. ನಾನು ಅದನ್ನೇ ಮಾತನಾಡುತ್ತಿರುವುದು. ನೀವು ಹೇಳಿದ್ದಕ್ಕೆ ನಾನು ಅಲ್ಲಿಗೂ ಬಂದುಬಿಡುತ್ತೇನೆ. ಈಗಾಗಲೇ ಹಲವಾರು ಸುಪ್ರಿಂ ಕೋರ್ಟ್ ಆದೇಶಗಳಿವೆ. ಸುಮಾರು 30 ವರ್ಷಗಳ ಕಾಲ ಯಾವುದೇ

ಸರ್ಕಾರಿ ಜಾಗಗಳನ್ನು ಆಕ್ರಮಿಸಿಕೊಂಡು ಉಪಯೋಗಿಸಿಕೊಂಡಿದ್ದಾಗ adverse possession ನಲ್ಲಿ ಅವನು ಟೈಟಲ್ ಮಾಡಿಕೊಳ್ಳಬಹುದು. ಈಗ ತಾವು 2005 ಕ್ಕಿಂತಲೂ ಹಿಂದೆ ಎಂದು ಹೇಳಿದ್ದೀರಿ. ಅಂದರೆ ಇವತ್ತಿಗೆ ಸುಮಾರು 17 ವರ್ಷಗಳಾಗಿದೆ. ಸುಮಾರು 17 ವರ್ಷಗಳಿಗಿಂತ ಹಿಂದೆ ಇದ್ದವರಿಗೆ ನೀವು ಗುತ್ತಿಗೆಗೆ ಕೊಡುತ್ತಿದ್ದೀರಿ. ಅದಕ್ಕಿಂತಲೂ ಹಿಂದೆ ಅಂದರೆ ಸುಮಾರು 60 ರಿಂದ 70 ವರ್ಷಗಳಿಂದ ಉಳುಮೆ ಮಾಡತಕ್ಕಂಥವರು ಬಹಳ ಜನ ಇದ್ದಾರೆ. ಅವರು ನಿಮ್ಮ ಹತ್ತಿರ ಏಕೆ ಬರುತ್ತಾರೆ? ಅವರು ಒಂದೇ ಬಾರಿಗೆ adverse possession ತೆಗೆದುಕೊಂಡು ಟೈಟಲ್ ಫಿಕ್ಸ್ ಮಾಡಿಕೊಳ್ಳುತ್ತಾರೆ. ಆದರೆ ಅವರ್ಯಾರು ನ್ಯಾಯಾಲಯಕ್ಕೆ ಹೋಗಿರುವುದಿಲ್ಲ. ಈ ಆಕ್ಟ್‌ನ್ನು ಜಾರಿಗೆ ಬಂದಾಗಿನಿಂದ ನೀವು ಅಲೆಸ್‌ಗೆ ಕೊಡುತ್ತೀರಿ. 2005ರಲ್ಲಿ ಅವನು ಇರುತ್ತಾನೆ. ಅದಕ್ಕಿಂತ ಹಿಂದಿನಿಂದಲೂ ಉಳುಮೆ ಮಾಡುತ್ತಿದ್ದಾನೆ. ಇದು ಏನಾಗುತ್ತದೆಂದರೆ ಸುಮಾರು 30 ವರ್ಷಗಳ ಕಾಲ lease ಗೆ ಕೊಟ್ಟಿರತಕ್ಕಂಥದ್ದು ಅಥವಾ 2005ರಲ್ಲಿ ನೀವು ಏನು ಅಲೆಸ್ ಗೆ ಏನು ಕೊಡುತ್ತಿದ್ದೀರಿ 17 ವರ್ಷಕ್ಕೆ ಅವನ possession establish ಮಾಡತಕ್ಕಂಥದ್ದನ್ನು misuse ಮಾಡಿಕೊಳ್ಳುತ್ತಾನೆ. ನಮ್ಮ ಕರ್ನಾಟಕದಲ್ಲಿ ಪ್ಲಾಂಟೇಷನ್ ಒಟ್ಟು 5 ಅಥವಾ 6 ಜಿಲ್ಲೆಗಳು ಬರಬಹುದು. ಅದರ ನಂತರ ಬರುವುದಿಲ್ಲ. ಈ ಐದಾರು ಜಿಲ್ಲೆಗಳಲ್ಲಿ ಬರತಕ್ಕಂಥ ಏನು encroachment upon the Government land ಇರುವಂಥದ್ದು. ಇಂತಹ ಲ್ಯಾಂಡ್‌ಗಳ ಮೇಲೆ ಯಾರು unauthorizedly cultivate ಮಾಡುತ್ತಿದ್ದಾರೋ ಅವರು establish ಮಾಡತಕ್ಕಂಥದ್ದಕ್ಕೆ ಜಾಗ ಮಾಡಿಕೊಡುತ್ತಿದ್ದೀರಿ. ನೀವು 2005 ರಿಂದ ಹಿಂದೆ ಸುಮಾರು 30 ವರ್ಷ ಇರಬಹುದು ಅಥವಾ 40 ವರ್ಷ ಇರಬಹುದು. ಅವರಿಗೆ ಟೈಟಲ್ ಫಿಕ್ಸ್ ಆಗಿಹೋಗಿದೆ. ಅವರು ಕೋರ್ಟ್‌ಗೆ ಒಂದು ಅಪ್ಪಿಕೇಷನ್ ಹಾಕಿಕೊಂಡು ನನಗೆ ಟೈಟಲ್ ಕನ್‌ಫರ್ಮ್ ಮಾಡಿ ಎಂದರೆ ಕೋರ್ಟ್‌ನವರು ಸುಮಾರು ಆ 30 ವರ್ಷಗಳಿಂದ possession ನಲ್ಲಿ ಇರತಕ್ಕಂಥ ingredients ನ್ನು prove ಮಾಡಿದರೆ that is enough. ಅವನಿಗೆ . . .

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ಅದರ ಬಗ್ಗೆ ಕಾನೂನು ಸಚಿವರು ಹೇಳುತ್ತಾರೆ. ಆ ರೀತಿ ಆತನಿಗೇ ಕೊಟ್ಟುಬಿಡುತ್ತಾರೆಯೇ? Adverse possession...

**ಶ್ರೀ ಪಿ.ಆರ್.ರಮೇಶ್:-** ಮಾನ್ಯ ಸಭಾಪತಿಯವರೇ, ಅವನ ರೈಟ್ಸ್‌ನ್ನು ಸುಮಾರು 30 ವರ್ಷ ಎಸ್ಟಾಬ್ಲಿಷ್ ಮಾಡಿದರೆ . . .

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ಇದು ಸರ್ಕಾರಿ ಜಮೀನು. ಆ ರೀತಿ ಎಲ್ಲಾ possession ಬರುವುದಿಲ್ಲ.

**ಶ್ರೀ ಪಿ.ಆರ್.ರಮೇಶ್:-** ಮಾನ್ಯ ಸಭಾಪತಿಯವರೇ, ಸುಪ್ರೀಂ ಕೋರ್ಟಿನ ಹಲವಾರು ಪ್ರಕರಣಗಳಲ್ಲಿ ಆದೇಶಗಳನ್ನು ಕೊಟ್ಟಿದ್ದಾರೆ.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ಹಾಗಾದರೆ ಕೊಟ್ಟುಬಿಡೋಣ ಬಿಡಿ, ಏಕೆ ಇದರಲ್ಲಿ ವಾದ ಮಾಡುವುದು.

**ಶ್ರೀ ಪಿ.ಆರ್.ರಮೇಶ್:-** ಮಾನ್ಯ ಸಭಾಪತಿಯವರೇ, ಸರ್ಕಾರ ಇದರ ಬಗ್ಗೆ ಎಕ್ಸಾಮಿನ್ ಮಾಡಬೇಕು.

**ಉಪ ಸಭಾಪತಿಯವರು:-** ಮಾನ್ಯ ಕಾನೂನು ಸಚಿವರು ಅದು ಏನಿದೆ, ಅದಕ್ಕೆ ಅಗಲಾಗಿ ಹೇಳುತ್ತಾರೆ. ಈಗ ಇದರ ಬಗ್ಗೆ ಹೇಳಿ.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ಸದಸ್ಯರಾದ ಬಿ.ಕೆ.ಹರಿಪ್ರಸಾದ್ ರವರು ಜಮೀನನ್ನು ಉಳಿಸಿ ಎಂದು ಹೇಳುತ್ತಿದ್ದಾರೆ. ಆದರೆ ನೀವು ಅವರದೇ ಜಮೀನು ಏಕೆ ಹೋಗುತ್ತಿದ್ದೀರಿ ಎಂದು ಹೇಳುತ್ತಿದ್ದೀರಿ.

**ಶ್ರೀ ಪಿ.ಆರ್.ರಮೇಶ್:-** ಮಾನ್ಯ ಸಭಾಪತಿಯವರೇ, ನಾನು ಏಕೆ ಹೇಳುತ್ತಿದ್ದೇನೆಂದರೆ, ಮಾನ್ಯ ಕಾನೂನು ಸಚಿವರು ನಾವು ಅದನ್ನು ವಾಪಸ್ಸು ತೆಗೆದುಕೊಳ್ಳುವುದಕ್ಕೆ ಆಗುವುದೇ ಇಲ್ಲವೆಂದು ಹೇಳುತ್ತಿದ್ದರು. ಆ ರೀತಿ ಹಲವಾರು ಬಾರಿ ಅದರ ಬಗ್ಗೆ ವ್ಯಕ್ತಪಡಿಸಿದ್ದಾರೆ. ಆ ಒಂದು ಬೇಸಿಸ್ ಮೇಲೆ ಇದನ್ನು ಮಾತನಾಡುತ್ತಿದ್ದೇನೆ. ನಾನು ಮಾತನಾಡಬಾರದು ಅಂದುಕೊಂಡಿದ್ದೆನು. ನೀವು

ಹೇಳಿದ್ದಕ್ಕೋಸ್ಕರ ನಾನು ಮಾತನಾಡಿದೆನು. ನೀವು ಅದನ್ನು ವಾಪಸ್ಸು ತೆಗೆದುಕೊಳ್ಳುವುದಕ್ಕೆ ಆಗುವುದೇ ಇಲ್ಲವೆಂದರೆ, it is adverse possession.

**ಉಪ ಸಭಾಪತಿಯವರು:-** ಅವರು ಹೇಳಿದ್ದು ಫ್ಯಾಕ್ಟ್.

**ಶ್ರೀ ಪಿ.ಆರ್.ರಮೇಶ್:-** ಮಾನ್ಯ ಸಭಾಪತಿಯವರೇ, it's a fact. ಆದ್ದರಿಂದ ನಾನು ಹೇಳುವುದೇನೆಂದರೆ, 2005 ರಿಂದ ನೀವು ಕೊಟ್ಟಿದ್ದೀರಿ. 17 ವರ್ಷಗಳಿಂದ ಮಾಡಿದ್ದೀರಿ. ನೀವು 1997ರಲ್ಲಿ ಫಿಕ್ಸ್ ಮಾಡಬೇಕಾಗಿತ್ತು. ಅವೊತ್ತು 30 ವರ್ಷವಾಗಿರುವುದು. ಅದಕ್ಕಿಂತ ಹಿಂದೆ ಇರತಕ್ಕಂಥವರು ಎಂದಿದ್ದರೆ ಇದಕ್ಕೆ ಒಂದು ಅರ್ಥ ಬಂದಿರುವುದು. ಈಗ ನೀವೇನು 2005 ಎಂದು ಫಿಕ್ಸ್ ಮಾಡಿದ್ದೀರಿ. it will open the gate. ಬಹಳ ಜನ ಅದರಲ್ಲಿ ಬರುವಂಥವರು lease, lease ಎಂದು ಬರುತ್ತಾರೆ. ಎರಡನೆಯದಾಗಿ, ಹಲವಾರು ಈ ಒಂದು 5 ಜಿಲ್ಲೆಗಳಲ್ಲಿ Land Bank ಎಂದು ಮಾಡಲು ಹೊರಟಿದ್ದೀರಿ. ಬಹಳಷ್ಟು ಈ ಲ್ಯಾಂಡ್‌ಗಳು ನಿಮಗೆ ರೆವೆನ್ಯೂ ರೆಕಾರ್ಡ್‌ನಲ್ಲಿ ಯಾವ್ಯಾವುದು ಸರ್ಕಾರಿ ಜಾಗ ಇದೆ, ಅದೆಲ್ಲವನ್ನೂ ನೀವು ಫಾರೆಸ್ಟ್ ಲ್ಯಾಂಡ್ ಗೆ Land Bank ಎಂದು ಮಾಡಿಕೊಟ್ಟಿದ್ದೀರಿ. 1994ರಲ್ಲಿ ಸುಮಾರು 3 ಲಕ್ಷ ಹೆಕ್ಟೇರ್ಸ್ ಆದೇಶ ಮಾಡಿದ್ದಾರೆ. ಅದರಲ್ಲಿ ಸಾಕಷ್ಟು ಲ್ಯಾಂಡ್ reserve forest ಎಂದು ಅದು ಆಗುವುದಿಲ್ಲ. ಫಾರೆಸ್ಟ್ ಲ್ಯಾಂಡ್‌ಗೆ ಫಾರೆಸ್ಟ್ ಡಿಪಾರ್ಟ್‌ಮೆಂಟ್‌ಗೆ ವರ್ಗಾವಣೆ ಮಾಡಿದ್ದೀರಿ, only on the basis of a Government Order. ಆ ಒಂದು ಗೌರ್ನಮೆಂಟ್ ಆದೇಶದ ಮೇಲೆ ಏನಾಗಿದೆಯೆಂದರೆ, ಹಲವಾರು ನಿಮ್ಮ ಈ ಲ್ಯಾಂಡ್‌ಗಳು, ನಿಮ್ಮ ಆರ್.ಟಿ.ಸಿ., ಅಥವಾ ಮ್ಯುಟೇಷನ್ ಎಂಟ್ರೀಸ್‌ನಲ್ಲಿ ನೀವು 'ಫಾರೆಸ್ಟ್ ಲ್ಯಾಂಡ್' ಎಂದು ಬರೆದುಬಿಟ್ಟಿದ್ದೀರಿ. ಫಾರೆಸ್ಟ್ ಲ್ಯಾಂಡ್ ಎಂದು ಬರೆದಿರುವುದರಿಂದ ನಿಮಗೆ ಒಂದು ಕಡೆ ರೆವೆನ್ಯೂ ಲ್ಯಾಂಡ್ ಅಲ್ಲ, ಸರ್ಕಾರಿ ಲ್ಯಾಂಡ್ ಅಲ್ಲ. ಅವನು ಯಾರೋ ಒಬ್ಬ ಉಳುಮೆ ಮಾಡಿಕೊಂಡಿರುತ್ತಾನೆ ಅಥವಾ ಪ್ಲಾಂಟೇಷನ್ ಹಾಕಿರುತ್ತಾನೆ. ಆದರೆ ಅದು ರಿಸರ್ವ್ ಫಾರೆಸ್ಟ್. ಸುಪ್ರೀಂ ಕೋರ್ಟ್‌ನವರು ಫಾರೆಸ್ಟ್‌ನವರಿಗೆ 'if any entry is found in the revenue records as a forest, it will be treated as a forest land' ಎಂದು ಕೊಟ್ಟಿದ್ದಾರೆ.

**ಉಪ ಸಭಾಪತಿಯವರು:-** ಮಾನ್ಯ ಪಿ.ಆರ್.ರಮೇಶ್‌ವರವರೇ, ತಾವು ಬೇಗನೇ conclude ಮಾಡಿ.

**ಶ್ರೀ ಪಿ.ಆರ್.ರಮೇಶ್:-** ಮಾನ್ಯ ಸಭಾಪತಿಯವರೇ, ಇದು ಬಹಳ ಮುಖ್ಯವಾದುದು. ಇದನ್ನು ನೀವು ಎಕ್ಸಾಮಿನ್ ಮಾಡಿ. ಇಡೀ ಕರ್ನಾಟಕದಲ್ಲೂ ಒಟ್ಟು 5 ಜಿಲ್ಲೆಗಳು ಸೇರಿ ಒಟ್ಟು 3 ಲಕ್ಷ ಹೆಕ್ಟೇರ್ ಪ್ರದೇಶ. ಹಾಗಾಗಿ, ಇದನ್ನು ಬಹಳ ಮುಖ್ಯವಾದುದನ್ನು ಮಾಡಿದ್ದೀರಿ. ಇನ್ನೂ ಬಹಳ ಮುಖ್ಯವಾಗಿರತಕ್ಕಂಥದ್ದು G.I.S., (Geographical Information System). ಟೋಟಲ್ ನೀವು ಈ 5 ಜಿಲ್ಲೆಗಳಲ್ಲಿ ಈ ವಿಧೇಯಕವನ್ನು ತಂದಿದ್ದೀರಿ. ನೀವು ಇವತ್ತೇ G.I.S., ಫಿಕ್ಸ್ ಮಾಡಿ. 2005 ರಿಂದ ಯಾರ್ಯಾರೂ ಇದ್ದಾರೆ, ಅಲ್ಲ ಏನೇನು ಇದೆಯೆಂದು ನಿಮಗೆ satellite picture ಸಿಗುತ್ತದೆ. ನೀವು ಆ picture ತೆಗೆದುಕೊಂಡು ಅದನ್ನು establish ಮಾಡಿ. ಇಲ್ಲವೆಂದರೆ, ಬಹಳಷ್ಟು misuse ಮಾಡಿಕೊಳ್ಳುತ್ತಾರೆಂದು ನಾನು ಹೇಳುತ್ತಿದ್ದೇನೆ. ಆದ್ದರಿಂದ ಇದನ್ನು ನೀವು ಬಹಳ careful ಆಗಿ ಹ್ಯಾಂಡಲ್ ಮಾಡಬೇಕಾಗುತ್ತದೆ.

(ಮುಂದು)

(1273)28.12.2022/5.20/ಎಂ.ಎಂ-ಎಂ.ಡಿ

(ಉಪಸಭಾಪತಿಯವರ ಉಪಸ್ಥಿತಿ)

**ಶ್ರೀ ಪಿ.ಆರ್. ರಮೇಶ್(ಮುಂದು):-**

ನೀವು gate open ಮಾಡಿದ್ದೀರಿ ಅದರಿಂದ flood ಆಗಬಾರದು.

**ಡಾ: ತೇಜಸ್ವಿನಿಗೌಡ (ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಇದೊಂದು ಮಾನ್ಯ ಸಚಿವರ bold step. ಹತ್ತು ವರ್ಷಗಳ ಹಿಂದೆ ಮಲೆನಾಡು ಪ್ರದೇಶದಲ್ಲೂ ರೈತರು ಸಾವಿರಾರು ಹೋರಾಟಗಳನ್ನು ಮಾಡುತ್ತಿದ್ದರು. ಅವರಿಗೆ ಎಷ್ಟೋ ಸಲ ಸರ್ಕಾರಿ ಭೂಮಿ ಯಾವುದು, ತಮ್ಮ ಭೂಮಿ ಯಾವುದು ಎಂದು ಗೊತ್ತಾಗುವುದಿಲ್ಲ. ಮಾನ್ಯ ಸಚಿವರು ಈ ವಿಧೇಯಕವನ್ನು ತಂದು ಅದಕ್ಕೊಂದಿಷ್ಟು ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಈ ಬಿಲ್ಲನ್ನು ಸ್ವಾಗತಿಸುತ್ತಾ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ವಿಧೇಯಕ, 2022 ಈ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸದನದಲ್ಲಿ ಮಂಡಿಸಿರುವ ವಿಧೇಯಕ ಸಂಖ್ಯೆ-2ನ್ನು ಸ್ವಾಗತಿಸುತ್ತಾ ಹೇಳುವುದೇನೆಂದರೆ, ಮಾನ್ಯ ಸಚಿವರು ಇದರಲ್ಲಿ ತುಂಬಾ ಚೆನ್ನಾಗಿ ಸ್ಪಷ್ಟನೆ ಕೊಟ್ಟಿದ್ದಾರೆ. 2005ರ ಒಳಗೆ ಅಧಿಭೋಗದಲ್ಲಿದ್ದವರ ಭೂಮಿ ಎಂದು ಹೇಳಿದ್ದಾರೆ. ಎರಡನೆಯದಾಗಿ ಬೆಳೆ ಬೆಳೆಯುತ್ತಿದ್ದಾರೆಂದರೆ ಎಲ್ಲರಿಗೂ ಬಯಲುಸೀಮೆಯಲ್ಲಿ, ಸಮತಟ್ಟಾದ ಭೂಮಿಯಲ್ಲಿ ಬೆಳೆ ಬೆಳೆಯುತ್ತಿದ್ದೇವೆ ಎನ್ನುವ ಕಲ್ಪನೆ ಇದೆ. ಮಲೆನಾಡಿನ ಕಡೆ ಒಂದೊಂದು ಕಿಲೋಮೀಟರ್ ಕಣಿವೆ ರೀತಿ ಇರುತ್ತದೆ. ಅದನ್ನು ಅಳತೆ ಮಾಡುವುದಕ್ಕಾಗುವುದಿಲ್ಲ. ಮೊನ್ನೆ ದಿವಸ ಸುರಿದ ಮಳೆಯಲ್ಲಿ ಎಷ್ಟೋ ಕಡೆ 20 ಎಕರೆ ಇರುವವರ ಗುಡ್ಡ ಕುಸಿತ ಆದಮೇಲೆ 02 ಎಕರೆ ಭೂಮಿಯೂ ಸಿಗುತ್ತಿಲ್ಲ. ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಈ ಭಾಗಗಳಲ್ಲಿ ಎಲ್ಲವನ್ನೂ ಸೇರಿಸಿ ಹೇಳುತ್ತಿದ್ದೇನೆ. ಇಲ್ಲಿ ಸಾರ್ವಜನಿಕ ಉದ್ದೇಶಕ್ಕಾಗಿ, ಮಳೆನೀರು ಹೋಗುವುದಕ್ಕೆ, ನದಿ ಪಾತ್ರ ಹೀಗೆ ಎಲ್ಲಾ ಭೂಮಿಯನ್ನೂ ರಕ್ಷಣಾ ಇಲಾಖೆಗೆ ಪ್ರತಿಯೊಂದು ಹಕ್ಕನ್ನೂ ಕಾಯ್ದಿರಿಸಲಾಗಿದೆ. ಇದರಲ್ಲಿ clarity ಇದೆ. ರೈತರು ಬೆಳೆಯನ್ನು ಬೆಳೆದು ರಾಜ್ಯಕ್ಕೆ, ದೇಶಕ್ಕೆ ಕೊಡುಗೆಯನ್ನು ಕೊಡುತ್ತಾರೆ. ಅತ್ಯಂತ ಶ್ರೀಮಂತರು ಸಾವಿರಾರು ಎಕರೆ, 500 ಎಕರೆ ಮೇಲಿರುವ ರೈತರ ಸಂಖ್ಯೆ ಕಡಿಮೆ ಇದೆ ಅದಕ್ಕೂ ಆಲೋಚನೆ ಇದೆ. ಅದನ್ನು ಅವರು ಹೇಳುತ್ತಿಲ್ಲ. ಮಾನ್ಯ ಆರ್. ಅಶೋಕರವರು ಕಂದಾಯ ಸಚಿವರಾದ ಮೇಲೆ; ಅದೂ ರೈತರ ವಿಚಾರದಲ್ಲಿ ಕೆಲವನ್ನು ಮಾಡುವುದು ತುಂಬಾ ಕಷ್ಟ. ಆದರೆ ಅವರು ಈ ಸದನದಲ್ಲಿ ವಿರೋಧ ಪಕ್ಷದವರು ಕೂಡ ಮೆಚ್ಚುವಂತಹ ರೀತಿಯಲ್ಲಿ ಅವರ ಅನುಭವ ಮತ್ತು ಹಿರಿತನ moreover ಒಬ್ಬ ಕೃಷಿಕರ ಮಗನಾಗಿ ಇಂತಹ ಜಿಲ್ಲೆಯನ್ನು ತರುವುದಕ್ಕೆ ಸಾಧ್ಯವಾಗಿದೆ. ಇದು ಹೆಚ್ಚು ಉಪಯುಕ್ತವಾಗುತ್ತದೆ. ವಿಶೇಷವಾಗಿ ಮಲೆನಾಡು ಭಾಗದಲ್ಲಿರುವಂತಹ ರೈತರಿಗೆ ಇಲ್ಲಿಯತನಕ ಕಬಳಕೆದಾರರು ಎಂದು tagline ಏನಿದೆ ಅದರಿಂದ ಆಚೆ ಬರುವುದಕ್ಕೆ ಅವರು ಅವರ ಸಂಪತ್ತನ್ನು ಹಾಕಿದ್ದಾರೆ. ಇವತ್ತು ಎಷ್ಟೋ ಕಡೆಗಳಲ್ಲಿ ರಸ್ತೆ ಇಲ್ಲ. ಅವರು ಸ್ವಂತ ಹಣದಲ್ಲಿ ರಸ್ತೆಗಳನ್ನು ಮಾಡಿಸಿದ್ದಾರೆ. ಆನೆ ಹಾವಳಿ ಇದೆ, ಅದರಿಂದ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಇದೊಂದು ಸದುದ್ದೇಶ ಇರುವ ಜಿಲ್ಲೆ ಆಗಿದೆ. ದಯಮಾಡಿ ಇದರ ಬಗ್ಗೆ ಕೆಟ್ಟ ರೀತಿಯ ವ್ಯಾಖ್ಯಾನ ಸರಿಯಲ್ಲವೆಂದು ಇದನ್ನು ನಾನು ಸಮರ್ಥಿಸುತ್ತೇನೆ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಈಗಾಗಲೇ ಸಮಯ 5 ಗಂಟೆ 30 ನಿಮಿಷವಾಗುತ್ತಿದೆ. ಕೆಲವು ಗಂಭೀರ ವಿಚಾರಗಳನ್ನು ನಿಯಮ 59ರಲ್ಲಿ ತೆಗೆದುಕೊಳ್ಳಬೇಕೆಂದು ನಿನ್ನೆ ದಿವಸ ನಾವು ಪ್ರಸ್ತಾಪ ಮಾಡಿದ್ದೆವು. ಅದನ್ನು ನಿಯಮ 63ರಲ್ಲಿ ತೆಗೆದುಕೊಳ್ಳುವುದಕ್ಕಾಗುವುದಿಲ್ಲ, ನಿಯಮ 330ರಲ್ಲಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು. ಕೆಲವು ಗಮನ ಸೆಳೆಯುವ ಸೂಚನೆಗಳಿವೆ, ಹಸುಗಳಿಗೆ ಗಂಟುರೋಗ ಇವೆಲ್ಲಾ ಇರುವಂತಹ ವಿಚಾರಗಳಲ್ಲಿ ಏಕಾಏಕಿ ಬಿಲ್ಲುಗಳನ್ನು ತಂದು ಅದನ್ನೆಲ್ಲಾ guillotine ಮಾಡುವುದಕ್ಕಾಗುವುದಿಲ್ಲ. ದಯವಿಟ್ಟು ನಾವು ಮೊದಲೇ ಹೇಳುತ್ತಿದ್ದೆವು. ಈಗ ಕೆಲವು ಬಿಲ್ಲುಗಳು ಬಂದಿವೆ. ಈಗ ನೀವು ಬಿಲ್ ಕೊಟ್ಟು ಪಾಸ್ ಮಾಡಿಕೊಡಿ ಎಂದರೆ ಮಾನ್ಯ ಸಚಿವರಾದ ಮಾಧುಸ್ವಾಮಿಯವರ ತರಹ ನಾವೇನು ಮಹಾ ಬುದ್ಧಿವಂತರಲ್ಲ. ನಾವೆಲ್ಲಾ ದಡ್ಡರು. ನಮಗೆ ಓದುವುದಕ್ಕೆ ಸ್ವಲ್ಪ ಅವಕಾಶ ಬೇಕು.

**ಶ್ರೀ ಆರ್. ಅಶೋಕ:-** ನಿಮಗೆ 40 ವರ್ಷಗಳ ಅನುಭವವಿದೆ.

**ಶ್ರೀ ಬಿ.ಕೆ. ಹರಿಪ್ರಸಾದ್:-** ದಯವಿಟ್ಟು ಬಿಲ್ಲುಗಳನ್ನು ನಾಳೆಗೆ ತೆಗೆದುಕೊಳ್ಳಿ. ಈ ಬಿಲ್ಲನ್ನು ಬೇಗ ಮುಗಿಸಿ. ದಯವಿಟ್ಟು ನಮ್ಮ ನಿಯಮ 330 ಮತ್ತು ಗಮನ ಸೆಳೆಯುವ ಸೂಚನೆಗಳನ್ನು ತೆಗೆದುಕೊಳ್ಳಿ. ಇವತ್ತು ಎಷ್ಟು ಸಮಯವಾದರೂ ಮುಗಿಸುತ್ತೇವೆ.

(ಗೊಂದಲ)

ರೆವಿನ್ಯೂ ಬಿಲ್ ಮೇಲೆ ಎಷ್ಟು ಸದಸ್ಯರು ಮಾತನಾಡುತ್ತಾರೆಯೋ ಮಾತನಾಡಲಿ. ದಯವಿಟ್ಟು ಉಳಿದ ಬಿಲ್ಲುಗಳನ್ನು ಸ್ವಡಿ ಮಾಡುವುದಕ್ಕೆ ಸದಸ್ಯರುಗಳಿಗೆ ಅವಕಾಶ ಕೊಡಿ. ಈ ರೆವಿನ್ಯೂ ಬಿಲ್ ಬಗ್ಗೆ ಬಹಳ ಹೇಳಬೇಕಾಗಿತ್ತು. ಆದರೆ ತಂದಾಯಿತಲ್ಲ ಎಂದು ನಾವು ಸುಮ್ಮನಾದೆವು. ಏಕಾಏಕಿ ಎಲ್ಲಾ ಬಿಲ್ಲುಗಳನ್ನು ತೆಗೆದುಕೊಂಡು ಬಂದು ಕೊಟ್ಟರೆ ಪಾಸ್ ಮಾಡುವುದಕ್ಕಾಗುವುದಿಲ್ಲ. ಇದು parliamentary democracy ಗೆ ವಿರುದ್ಧವಾಗಿದೆ. ದಯವಿಟ್ಟು ಕಾರ್ಯಕಲಾಪಗಳ ಪಟ್ಟಿಯಲ್ಲಿ ಏನಿದೆ ಅದನ್ನು ತೆಗೆದುಕೊಳ್ಳಿ. ಬಿಲ್‌ಗಳಿಗೆ ಆದ್ಯತೆ ಕೊಡಬೇಕೆಂದು ನಮಗೆ ಗೊತ್ತು. ಆದರೆ ಬಿಲ್ ಪಾಸ್ ಮಾಡಿಕೊಡದಿದ್ದರೆ ಆಕಾಶ ಬೀಳುತ್ತದೆ ಎಂದಿದ್ದರೆ ಮಾಡೋಣ. ಹೂಡಿಕೆ ಬಿಲ್ ಮತ್ತು

ಮೆಡಿಕಲ್ ಕಾಲೇಜು ಬಿಲ್ ಇವೆಲ್ಲಾ ತುರ್ತು ಅಲ್ಲ. ಅದನ್ನು ನಾಳೆಗೆ ತೆಗೆದುಕೊಳ್ಳಬಹುದು. ದಯವಿಟ್ಟು ಇದಾದ ನಂತರ ಆ ಬಿಲ್ ತೆಗೆದುಕೊಳ್ಳ ಎಂದು ತಮ್ಮಲ್ಲಿ ವಿನಂತಿ ಮಾಡುತ್ತೇನೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಸಾಮಾನ್ಯವಾಗಿ ನಾವು ಬಿಲ್‌ಗೆ ಪ್ರಥಮ ಪ್ರಾಶಸ್ತ್ಯ ಕೊಡಬೇಕು(ಗೊಂದಲ)

**ಶ್ರೀ ಎಸ್. ರವಿ:-** ನಾವು ಅದರ ಬಗ್ಗೆ ಪ್ರಸ್ತಾಪ ಮಾಡಬೇಕು ಅದಕ್ಕೆ ಅವಕಾಶ ಬರುವುದೋ ಇಲ್ಲವೋ (ಗೊಂದಲ) ನಮಗೂ ಇದರ ಬಗ್ಗೆ ಮಾತನಾಡುವ ಆಸೆ ಇದೆ.

(ಗೊಂದಲ)

**ಉಪಸಭಾಪತಿಯವರು:-** ಎಲ್ಲವನ್ನೂ ಮುಗಿಸೋಣ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಅವರು ಹೇಳಿದಂತೆ ಎರಡು ಅಜೆಂಡಾವನ್ನು ತೆಗೆದುಕೊಳ್ಳೋಣ.

(ಗೊಂದಲ)

**ಶ್ರೀ ಬಿ.ಕೆ. ಹರಿಪ್ರಸಾದ್:-** ನಿಮಗೆ ಬಹಳ ಸಮಯ ಇರಬಹುದು. ನಮಗೆ ಬೇರೆ ಕೆಲಸಗಳಿವೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಏಳುಗಂಟೆಗೆ (ಗೊಂದಲ)

**ಶ್ರೀ ಬಿ.ಕೆ. ಹರಿಪ್ರಸಾದ್:-** ಬಿಲ್ ಬರುತ್ತದೆ ಮುಗಿಸಿಕೊಡಬೇಕೆಂದು ನೀವು ನಿನ್ನೆಯೇ ಹೇಳಬೇಕಾಗಿತ್ತು. Agenda ದಲ್ಲಿ ಇಷ್ಟೆಲ್ಲಾ business ಏತಕ್ಕೆ ಹಾಕಿದಿರಿ?

(ಗೊಂದಲ)

ಮಾನ್ಯ ಸಭಾಪತಿಯವರೇ, ದಯವಿಟ್ಟು ತಾವು ರೂಲಿಂಗ್ ಕೊಡಿ. ಆಗಲಲ್ಲವೆಂದರೆ ನಾವೆಲ್ಲಾ ಹೋಗುತ್ತೇವೆ, ನೀವೇ ಸದನವನ್ನು ನಡೆಸಿಕೊಳ್ಳಿ.



**ಉಪಸಭಾಪತಿಯವರು:-** ದಯವಿಟ್ಟು ಕುಳಿತುಕೊಳ್ಳಿ. ಮಾತನಾಡೋಣ. ಸಭಾನಾಯಕರು ಮತ್ತು ವಿರೋಧಪಕ್ಷದ ನಾಯಕರು ಒಟ್ಟಿಗೆ ಕುಳಿತುಕೊಂಡು ಮಾತನಾಡಿ.

**ಶ್ರೀ ಆರ್. ಅಶೋಕ:-** ಮಾನ್ಯ ಸಭಾಪತಿಯವರೇ, . . .

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಪ್ರತಾಪಸಿಂಹ ನಾಯಕರು ಮಾತನಾಡಲಿ. ಆಮೇಲೆ ಇನ್ಯಾರಾದರೂ ಮಾತನಾಡುವುದಾದರೆ ಮಾತನಾಡಲಿ.

**ಶ್ರೀ ಆರ್. ಅಶೋಕ:-** ಇನ್ಯಾರೂ ಇಲ್ಲ ಅಷ್ಟೇ ಮುಗಿಯಿತು.

**ಶ್ರೀ ಬಿ.ಕೆ. ಹರಿಪ್ರಸಾದ್:-** ಈ ಬಲಗೈ ಯಾರು ಬೇಕಾದರೂ ಮಾತನಾಡಲಿ ನಮ್ಮದೇನೂ ಅಭ್ಯಂತರವಿಲ್ಲ. ಆಮೇಲೆ ದಯವಿಟ್ಟು ಅಜೆಂಡಾದಲ್ಲರುವುದನ್ನು ತೆಗೆದುಕೊಳ್ಳಿ ಅಷ್ಟೇ.

**ಶ್ರೀ ಆರ್. ಅಶೋಕ:-** ಮಾನ್ಯ ಸಭಾಪತಿಯವರೇ, ಪ್ರತಾಪ್ ಸಿಂಹ ನಾಯಕರು ಒಂದೇ ವಾಕ್ಯ ಮಾತನಾಡುತ್ತಾರೆ. ಆಮೇಲೆ ಮುಗಿಸೋಣ.

**ಶ್ರೀ ಪ್ರತಾಪ್ ಸಿಂಹ ನಾಯಕ್.ಕೆ(ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಕರ್ನಾಟಕ ಭೂಕಂದಾಯ (ಮೂರನೇ ತಿದ್ದುಪಡಿ) ವಿಧೇಯಕವನ್ನು ಸ್ವಾಗತಿಸುತ್ತಾ ಒಂದೇ ವಾಕ್ಯದಲ್ಲಿ ನನ್ನ ಸಂತೋಷವನ್ನು ಹಂಚಿಕೊಳ್ಳುವುದಕ್ಕೆ ನಿಂತಿದ್ದೇನೆ ಅಷ್ಟೇ. ಮನೆಯಲ್ಲಿ ಅಣ್ಣನಿಗೆ ಮದುವೆಯಾದ ಮೇಲೆ ತಮ್ಮನಿಗೆ ದಾರಿ ಸುಗಮವಾಯಿತು ಎಂದು ಹೇಳುವಂತಹ ಸಂತೋಷವನ್ನು ವ್ಯಕ್ತಪಡಿಸುತ್ತೇನೆ. 25 ಎಕರೆ ಭೂಮಿಯನ್ನು lease ಗೆ ಕೊಟ್ಟಾಗ ಸಹಜವಾಗಿ; ಮಾನ್ಯ ಸದಸ್ಯರಾದ ನವೀನ್‌ವರಿಗಾದರೆ ಅವರ ಮನೆಯವರ ಕಾಫಿ ತೋಟ ಇದೆ. ನಾನು ಕಾಫಿ ತೋಟ ಬಿಡಿ, ಕಾಫಿ ಸಮೇತ ಕುಡಿಯುವುದೂ ಇಲ್ಲ. ಆದರೆ ನಾನು ಮಾತನಾಡುವ ವಿಷಯವೇನೆಂದರೆ, ಸುಮಾರು 2000 ಕುಟುಂಬಕ್ಕೆ ಪ್ರಯೋಜನ ಸಿಗುವಂತಹ ರೀತಿಯಲ್ಲಿ ಈಗ ಕಾಫಿ ತೋಟದ ಬೆಳೆಗಾರರಿಗೆ ಸಿಕ್ಕಿದೆ. ಆದರೆ ನಾವು ಪಶ್ಚಿಮ ಘಟ್ಟದ ಕೆಳಗಿರುವಂತಹವರು. ಅಲ್ಲಿಯೂ ಕೂಡ ಸುಮಾರು 3 1/2 ಲಕ್ಷ ರೈತರುಗಳು ಈ ಕುಮ್ಮಿಯ ಬಗ್ಗೆ ಕಂದಾಯ ಸಚಿವರು ಬಹಳ ಧೈರ್ಯ ತೋರಿಸಿ ಈ ಕಾನೂನಿಗೆ ತಿದ್ದುಪಡಿ ತಂದಿದ್ದಾರೆ, ಅದೇ ರೀತಿ

ಕುಮ್ಮಿಯ ರೈತರಿಗೂ ಕಾನೂನನ್ನು ತಂದು ಕೊಡುತ್ತಾರೆ ಎನ್ನುವ ದೃಷ್ಟಿಯಲ್ಲಿ ಈ ದಾರಿ ಸುಗಮವಾಗುತ್ತದೆ ಎಂದು ಹೇಳುತ್ತಾ ನಾನು ಅವರನ್ನು ಅಭಿನಂದಿಸಿ, ನಮಗೂ ಅದನ್ನು ಕೊಡಿ ಎಂದು ಕೇಳಲಿಚ್ಛಿಸುತ್ತೇನೆ.

**ಶ್ರೀ ಆರ್. ಅಶೋಕ:-** ಮಾನ್ಯ ಸಭಾಪತಿಯವರೇ, ನಾನು ಹೆಚ್ಚಾಗಿ ಮಾತನಾಡುವುದಿಲ್ಲ. ಸ್ವಲ್ಪ ಸ್ವಷ್ಟೀಕರಣ ಕೊಡುತ್ತೇನೆ. ನಾನು ಇದನ್ನು ಸದುದ್ದೇಶದಿಂದ ತಂದಿದ್ದೇನೆ. ಒಂದು ವರ್ಷಗಳ ಕಾಲ ನಾನು ಓಡಾಡಿದ್ದೇನೆ. ಆ ಭಾಗದಲ್ಲಿ ಸುಮಾರು ನಾಲ್ಕು ಸಭೆಗಳನ್ನು ಮಾಡಿದ್ದೇನೆ. ಒಂದೊಂದು ಸಭೆಯಲ್ಲಿಯೂ ಸುಮಾರು 3000 ರಿಂದ 4000 ಜನರಿದ್ದರು, ತಾವೂ ಸಹ ಆ ಸಭೆಗೆ ಬಂದಿದ್ದರಿ ಎಂದು ನನಗೆ ಜ್ಞಾಪಕ ಇದೆ. ಯಾವುದೇ ಕಾರಣಕ್ಕೂ ವ್ಯಾಪಾರೀಕರಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ರೆಸಾರ್ಟ್‌ಗಳಿಗಾಗಲಿ, ಹೋಂ ಸ್ಟೇಗಳಿಗಾಗಲಿ. . .

**ಶ್ರೀ ಎಸ್. ರವಿ:-** ಮಾನ್ಯ ಸಭಾಪತಿಯವರೇ, ಹೋಂ ಸ್ಟೇ ಅನ್ನು ಏತಕ್ಕೆ ಮಾಡಬಾರದು? ರೆಸಾರ್ಟ್ ಬೇಡ, ಹೋಂ ಸ್ಟೇ ಮಾಡಲಿ ಬಿಡಿ, ತಪ್ಪೇನಿದೆ?

**ಶ್ರೀ ಆರ್. ಅಶೋಕ:-** ಈಗ ಯಾರೋ ಒಬ್ಬರು ಮಾಡಬಾರದು ಎಂದು ಹೇಳಿದರು. ಒಬ್ಬೊಬ್ಬರು ಒಂದೊಂದು . . .

**ಶ್ರೀ ಎಸ್. ರವಿ:-** ಹೋಂ ಸ್ಟೇ ಮಾಡಬಾರದು ಎಂದೇನು? ಕೊಡಗಿನಲ್ಲಿ ರೈತರು; ನಾವೇನೋ ಬಯಲುಸೀಮೆಯ ರೈತರು. ನಮ್ಮ ಕರ್ಮ ನಮಗೆ ರಾಗಿ ಬೆಳೆ ವ್ಯವಸಾಯ ಲಾಭದಾಯಕವಲ್ಲ. ಕಾಫಿ ಬೆಳೆಗಾರರು ಒಂದಷ್ಟು ಜನ; ಇರುವುದರಲ್ಲಿ ಈಗೇನೋ ಬೋರ್ಡ್ ಹೋದ ಮೇಲೆ ಆರು ಕಾಸು, ಮೂರು ಕಾಸು ದುಡಿದುಕೊಂಡು ಗೌರವಯುತವಾಗಿ ಜೀವನ ಮಾಡುತ್ತಿದ್ದಾರೆ. ಅಸೂಯೆ ಏತಕ್ಕೆ ಪಡಬೇಕು?

**ಉಪಸಭಾಪತಿಯವರು:-** ಮಾನ್ಯ ರವಿಯವರೇ, One kind information. ಯಾರು ಒತ್ತುವರಿಗಳನ್ನು ಮಾಡಿದ್ದಾರೆ, ಯಾರು ಒತ್ತುವರಿಗಳಲ್ಲಿ ಮನೆ ಕಟ್ಟಿಲ್ಲ; ಹೋಂ ಸ್ಟೇ ಮಾಡಬೇಕೆಂದರೆ ಮನೆಗಳಿದ್ದಾಗ ಮಾತ್ರ ಮನೆ ಕಟ್ಟುವುದು ಇದರ ಬಗ್ಗೆ ನಿಮಗೆ ಕ್ಲಾರಿಟಿ ಇರಲಿ. ಏಕೆಂದರೆ ಅವರು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕಾಫಿ ತೋಟಗಳನ್ನು ಮಾಡಿರುವುದು ಬಿಟ್ಟರೆ ಯಾವುದೇ ಕಾರಣಕ್ಕೂ ಮನೆಗಳನ್ನು ಕಟ್ಟಿಕೊಂಡಿಲ್ಲ. ಏಕೆಂದರೆ ಅದು ಸರ್ಕಾರದ ಆಸ್ತಿ ಎಂದು ಅದನ್ನು ಬಿಟ್ಟುಕೊಂಡಿದ್ದಾರೆ.

**ಶ್ರೀ ಎಸ್. ರವಿ:-** ಮಾನ್ಯ ಸಭಾಪತಿಯವರೇ, ಚಿಕ್ಕಮಗಳೂರು ಮತ್ತು ಕೊಡಗಿನಲ್ಲಿ ಅರ್ಧ ಜನ ಮೂಲ ಜಮೀನ್ದಾರರು ಕಾಫಿ ತೋಟದ ಮಾಲೀಕರು ಏನಿದ್ದರು ಅವರು ಕಾಫಿ ಬೆಳೆ ಲಾಭದಾಯಕವಲ್ಲ ಎಂದು ಮಾರಾಟ ಮಾಡಿ ಮೈಸೂರು, ಬೆಂಗಳೂರಿನಲ್ಲಿ ನೆಲೆಗೊಂಡಿದ್ದಾರೆ. ಅವರಿಗೆ ಪುನಃ ಕಾಫಿ ತೋಟದ ಮೇಲೆ ಆಸಕ್ತಿ ಬಂದಿದ್ದರೆ ಅದು ಹೋಂ ಸ್ಟೇ ಇಂದ ಆಗಿದೆ. ಹೋಂ ಸ್ಟೇ ಕಾನೂನುಬಾಹಿರವಲ್ಲ. ನೀವು ಯಾವುದೋ ಒಂದು ಬಿಲ್ ತೆಗೆದುಕೊಂಡು ಬಂದು ಪುನಃ ಆಸಕ್ತಿ ಬಂದು ಅವರು ಜೀವನ ಮಾಡುತ್ತಿದ್ದಾರೆ.

**ಉಪಸಭಾಪತಿಯವರು:-** ಮಾನ್ಯ ರವಿಯವರೇ, ಒಂದು ನಿಮಿಷ.

**ಶ್ರೀ ಎಸ್. ರವಿ:-** ಅವರ ಬಗ್ಗೆ ಏತಕ್ಕೆ ಅಸೂಯೆ ಪಡಬೇಕು? ನಾನು ರೆಸಾರ್ಟ್ ಬಗ್ಗೆ ಹೇಳುತ್ತಿಲ್ಲ. ಹೋಂ ಸ್ಟೇ ಮಾಡಿಕೊಂಡು ರೈತರು ಚೆನ್ನಾಗಿರಲಿ ಬಿಡಿ. ಎಲ್ಲಾ ರೈತರೂ ಸಾಲದಲ್ಲೆಯೇ ಇರಬೇಕು, ಕಷ್ಟದಲ್ಲೆಯೇ ಇರಬೇಕು ಎಂದು ಕಾನೂನಿದೆಯೇ?

**ಉಪಸಭಾಪತಿಯವರು:-** ಮಾನ್ಯ ರವಿಯವರೇ,

**ಶ್ರೀ ಎಸ್. ರವಿ:-** ಕಡಪ್ಪ ಮಲೆನಾಡಿನ ರೈತರಾದರೂ ಚೆನ್ನಾಗಿದ್ದಾರೆ ಎಂದು ಅವರನ್ನು ನೋಡಿ ಸಂತೋಷ ಪಡೋಣ. ಹೋಂ ಸ್ಟೇ ಮಾಡುವುದೇನು ಕ್ರಿಮಿನಲ್ ಚಟುವಟಿಕೆಗಳೇ? ಹೋಂ ಸ್ಟೇ ಮಾಡಬಾರದೆಂದೇನಾದರೂ ಇದೆಯೇ? ಅವರು ಪ್ರಕೃತಿದತ್ತವಾಗಿ, ಆ ಭಾಗದ ಸೌಂದರ್ಯಯುತವಾದ ಜಮೀನಿನ ಮಾಲೀಕತ್ವ ಹೊಂದಿದ್ದಾರೆ. ಜನರು ಅಲ್ಲಿಗೆ ಹೋಗುವುದಕ್ಕೆ ಇಷ್ಟ ಪಡುತ್ತಾರೆ. ಅವರು ಅವರ ಮನೆಗಳಿಗೆ ಬಂದಂತಹವರಿಗೆ ಆತಿಥ್ಯ ನೀಡುತ್ತಾರೆ. ಅದರಿಂದ ಮೂರು ಕಾಸು ಸಂಪಾದನೆ ಮಾಡಿಕೊಂಡು ಅವರ ಜಮೀನನ್ನೂ ಉಳಿಸಿಕೊಳ್ಳುತ್ತಾರೆ. ಅವರ ಜೀವನವೂ ನಡೆಯುತ್ತದೆ. ಅದೇನು ತಪ್ಪು? ಹೋಂ ಸ್ಟೇ ಮಾಡುವುದೇನು ಕ್ರಿಮಿನಲ್ ಚಟುವಟಿಕೆಯೇ? ಎಲ್ಲರ ದೃಷ್ಟಿಕೋನವೂ ಬದಲಾವಣೆಯಾಗಬೇಕು. ಕೊರೋನಾ ಬಂದರೂ

ಅವರ ಮೇಲೆಯೇ ಪರಿಣಾಮ; ಹೋಂ ಸ್ಟೇ ಮಾಡುತ್ತಿರುವುದು ಒಂದು ದೌರ್ಜನ್ಯ, ಅನ್ಯಾಯ ಮಾಡುತ್ತಿದ್ದಾರೆಯೇ? ಅವಕಾಶವಿದ್ದರೆ ಕಾನೂನನ್ನು ತಂದು ಮಾಡಿ. ತಪ್ಪೇನಿಲ್ಲ. ರೈತರು ಬದುಕಲ.

(ಮುಂದು)

(1274) 28-12-2022 5-30 KH/MD

(ಉಪ ಸಭಾಪತಿಯವರ ಉಪಸ್ಥಿತಿ)

**ಶ್ರೀ ಕೆ.ಎಸ್.ನವೀನ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ನಾನು . .

**ಶ್ರೀ ಆರ್.ಅಶೋಕ್ (ಕಂದಾಯ ಸಚಿವರು):-** ಮಾನ್ಯ ಸಭಾಪತಿಯವರೇ, ಮಾನ್ಯ ಬಿ.ಕೆ.ಹರಿಪ್ರಸಾದ್‌ರವರಿಗಿಂತ ಮುಂಚೆ ಮಾನ್ಯ ಎಸ್.ರವಿಯವರು ಮಾತನಾಡಿದ್ದರೆ ಎಲ್ಲಾ ಸರಿ ಇರುತ್ತಿತ್ತು. ಈಗ ಅವರು ಒಂದು barricade ಹಾಕಿಬಿಟ್ಟಿದ್ದಾರೆ. Commercial ಆಗಬಾರದು ಎಂದು ಹೇಳಿದ್ದಾರೆ.

**ಶ್ರೀ ಎಸ್.ರವಿ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಬಯಲು ಸೀಮೆ ರೈತರ ಕರ್ಮ ಇದು. ರಾಗಿ ಬೆಳೆ ಇಲ್ಲ. ಏನೂ ಇಲ್ಲ.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, Commercial ಆಗಬಾರದೆಂದು ನಮ್ಮ ಉದ್ದೇಶ ಕೂಡ ಇತ್ತು. ಮಾನ್ಯ ಉಪ ಸಭಾಪತಿಯವರು ನಾವು ಯಾರು ಮಾಡಿಲ್ಲ ಎಂದು ಹೇಳಿದ್ದಾರೆ.

**ಶ್ರೀ ಎಸ್.ರವಿ:-** ಮಾನ್ಯ ಸಭಾಪತಿಯವರೇ, . . .

**ಉಪ ಸಭಾಪತಿಯವರು:-** ಮಾನ್ಯ ಎಸ್.ರವಿಯವರೇ, ಒಂದೆರಡು ನಿಮಿಷ. ದಯವಿಟ್ಟು I am the practical person. ನನಗೆ field reality ಗೊತ್ತಿರುವವನು. ನಾನು ಅಲ್ಲಿಯೇ ಇರುವಂತಹವನು. ಇಲ್ಲ ಹಲವಾರು ಜನ ಮಾತನಾಡಿದ್ದಾರೆ. ಅಲ್ಲಿಯ ಪರಿಸ್ಥಿತಿ ವಾಸ್ತವಿಕವಾಗಿ ಏನಿದೆ ಎನ್ನುವುದು ತಾವು ಖುದ್ದಾಗಿ ಹೋಗಿ ಪರಿಶೀಲನೆ ಮಾಡಿದರೆ ಮಾತ್ರ ಗೊತ್ತಾಗುತ್ತಿತ್ತು. ಕಾಫಿ ಬೆಳೆಗಾರರು ಅಂದಾಕ್ಷಣ ಎಲ್ಲರಿಗೂ ಭಾರೀ ದೊಡ್ಡವರು ಎನ್ನುವ ಅಭಿಪ್ರಾಯಗಳು ಇವೆ. ಅವರ

ಸಮಸ್ಯೆಗಳನ್ನು 4-6 ಬಾರಿ ಕಂದಾಯ ಮಂತ್ರಿಗಳು ಬಂದಾಗ ಹೇಳಿದ್ದೇವೆ. ನಾನು ಈಗ ಇಲ್ಲ ಕುಳಿತಿದ್ದೇನಿಲ್ಲ. ನಾನು ಅಲ್ಲ ಕುಳಿತಿರಬೇಕಿತ್ತು ಎಂದು ನನಗನಿಸಿತು. ಏಕೆಂದರೆ, ನಾನು ಅದರ ಬಗ್ಗೆ ಮಾತನಾಡಬೇಕಾಗಿರುವವನು. ಆದರೆ, ನಾನು ಇಲ್ಲ ಕುಳಿತಿದ್ದೇನೆ. ಅಲ್ಲ ತುಂಬಾ ಸಮಸ್ಯೆಗಳಿಂದ ಬಳಲುತ್ತಿರುವಂತಹವರು. 4-6 ಬಾರಿ ಕಂದಾಯ ಮಂತ್ರಿಗಳು ಬಂದಾಗ ಇಡೀ ಎಲ್ಲಾ ಭಾಗದವರೂ ಹೋಗಿ ಅವರ ಕಾಲು ಒಂದು ಹಿಡಿದಿಲ್ಲ. ಈ ರೀತಿಯ ಪರಿಸ್ಥಿತಿ ಇದೆ. ನಮ್ಮ ಬದುಕೇ ದುಸ್ವರವಾಗಿದೆ. ಏನಾದರೂ ಮಾಡಿಕೊಡಿ. ನಾವು ಯಾವುದೇ ಸರ್ಕಾರಕ್ಕೂ ಅನ್ಯಾಯ ಮಾಡುವುದಿಲ್ಲ. ಸರ್ಕಾರಗಳು ತಾವೇನು ಆದಷ್ಟು reasonable ಆಗಿ ಮಾಡುತ್ತೀರಾ. ಅದನ್ನು ಕಟ್ಟುತ್ತೇವೆ. ಹಾಗಂತ ನಮ್ಮ ಕಾನೂನು ಮಂತ್ರಿಗಳು ಏನು ಹೇಳಿದ್ದಾರೆ. ಅದು ನೂರಕ್ಕೆ ನೂರು ಸತ್ಯ. ಯಾರಿಗೂ ಕೂಡ ಅದನ್ನು ವಾಪಸ್ಸು ಬಡಿಸಿಕೊಳ್ಳುವುದಕ್ಕೆ ಆಗುವುದಿಲ್ಲ. ಒಂದು ದೊಡ್ಡ ಘರ್ಷಣೆಯೇ ಆಗುವಂತಹದ್ದು ಕೂಡ ಆಗುತ್ತದೆ. ಅಶಾಂತಿ ನಿರ್ಮಾಣವಾಗುತ್ತದೆ. ಮಧ್ಯದೊಳಗೆ ಇರುವಂತಹವರು ಹಲವಾರು ಜನ ಇದ್ದಾರೆ. ಹಾಗಾಗಿ ಸರ್ಕಾರಕ್ಕೆ ಆದಾಯ ಬರುವ ರೀತಿಯಲ್ಲಿ ತೀರ್ಮಾನವಾಗಿದೆ ಎಂದು ನಾನು ಭಾವಿಸುತ್ತೇನೆ. ಹಾಗಂತ ನನ್ನ ಹತ್ತಿರ ಒಂದು ಗುಂಟೆ ಜಾಗವು ಒತ್ತುವರಿ ಇಲ್ಲ. ಅದನ್ನು ಸಹ ಹೇಳುತ್ತೇನಿ. ಕೊನೆಯದಾಗಿ ಲಕ್ಷಾಂತರ ಜನ ಕಾರ್ಮಿಕರಿಗೆ ಉದ್ಯೋಗವನ್ನು ಕೊಟ್ಟಿರುವಂತಹ industry ಅದು. ಅದರೊಳಗೆ ಸಾವಿರಾರು ಜನ South Canara ದಿಂದ ಮಾತನಾಡುತ್ತಿದ್ದರು. ಅವರೆಲ್ಲಾ ಬದುಕನ್ನು ಕಟ್ಟಿಕೊಂಡಿದ್ದೆ ಅಲ್ಲ. ಹಾಗಾಗಿ ದಯಮಾಡಿ ಇದನ್ನು ಮಾನ್ಯ ವಿರೋಧ ಪಕ್ಷದ ನಾಯಕರು ಕೂಡ ವಾಸ್ತವಿಕವಾಗಿ ಸಮಸ್ಯೆ ಏನಿದೆ ಎನ್ನುವುದನ್ನು ಅರಿತು ಎಲ್ಲಾ ಚರ್ಚೆ ಮಾಡಿದರೆ ತುಂಬಾ ಒಳ್ಳೆಯದು. ನಿರ್ಧಾರ ತೆಗೆದುಕೊಂಡಿರುವುದು ಸರಿ ಇದೆ ಎಂದು ನನಗನಿಸಿದೆ ಅಷ್ಟೆ.

**ಶ್ರೀ ಎಸ್.ರವಿ:-** ಮಾನ್ಯ ಸಭಾಪತಿಯವರೇ, . . .

**ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ನಾನು ಕೂಡ ಅದನ್ನೇ ಹೇಳುತ್ತಿದ್ದೇನೆ. ಇವರು ಏಕಾಏಕಿ ಬಿಲ್ಲನ್ನು ತಂದರೆ ನಮ್ಮಲ್ಲಿ ಏನು ಜ್ಞಾನ ಇರುತ್ತದೆ

ಅಷ್ಟು ಮಾತ್ರ ಹೇಳುತ್ತೇನೆ. ಸ್ವಲ್ಪ ಸಮಯ ಕೊಟ್ಟರೆ ಓದಿ ಏನು ಹೇಳಬೇಕೋ ಅದನ್ನು ಹೇಳುತ್ತೇನೆ. ನಾವು ವಾಸ್ತವಿಕವಾಗಿ ಅಲ್ಲ ಹೋದಾಗ . . .

**ಶ್ರೀ ಡಿ.ಎಸ್.ಅರುಣ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಡಿ.ಎಸ್.ಅರುಣ್‌ರವರೇ, ಇರಿ. ಮಾನ್ಯ ಸಭಾಪತಿಯವರು ಹೇಳಿದರು. ಅದಕ್ಕೆ ನಾನು ಏನು ಹೇಳುವುದಕ್ಕೆ ಹೋಗುವುದಿಲ್ಲ. Labours ಯಾವ ಕಡೆಯಿಂದ ಬರುತ್ತಾರೆ ಎಂದರೆ, ಎಲ್ಲರನ್ನು ಅಸ್ಸಾಂನಿಂದ ಹಿಡಿದುಕೊಂಡು ಬರುತ್ತಾರೆ. ಇದರಲ್ಲಿ ಬಾಂಗ್ಲಾದೇಶದವರು ಸಹ ತೂರಿದ್ದಾರೆ ಎಂದು ಹೇಳಿದರು. ಇವೆಲ್ಲವುಗಳ ಬಗ್ಗೆ ಚರ್ಚೆ ಮಾಡುವುದಕ್ಕೆ ಹೋದರೆ ಬಹಳ ಸಮಯ ಹೋಗುತ್ತದೆ. ಆದ್ದರಿಂದ, ದಯವಿಟ್ಟು ಮುಂದೆ ಈ ರೀತಿಯ ಬಿಲ್ಲುಗಳನ್ನು ತರುವಾಗ ಕನಿಷ್ಠಪಕ್ಷ ಬೆಳಗ್ಗೆ ಕೊಟ್ಟರೆ ನಾವು ಮಧ್ಯಾಹ್ನದ ಒಳಗೆ ಹೇಳಬಿಡುತ್ತೇವೆ. ತಾವು ಈಗಲೇ ಬಿಲ್ಲನ್ನು ಕೊಟ್ಟು ಈಗಲೇ ಉತ್ತರ ಕೊಡುವುದಕ್ಕೆ ನಾವೆಲ್ಲಾ Dehradun School ನಲ್ಲಿ ಓದಿದವರು ಅಲ್ಲ.

**ಶ್ರೀ ಎಸ್.ರವಿ:-** ಮಾನ್ಯ ಸಭಾಪತಿಯವರೇ, ಈಗ ಯಾರೋ tax exemption ಕೊಡುತ್ತಾರೆ. ಯಾರೇ Industrialist ಗೆ ಸಬ್ಸಿಡಿ ಕೊಡುತ್ತಾರೆ. ಯಾರೋ ಬೆಂಗಳೂರಿನಲ್ಲಿ 10-10 ಕೋಟಿ ರೂಪಾಯಿಗಳು ಬೆಲೆಬಾಳುವುದನ್ನು ಯಾರೋ ಒಬ್ಬರು ಟ್ರಸ್ಟ್ ಮಾಡಿಕೊಂಡಿರುವವರು ಕಳ್ಳರು-ಸುಳ್ಳರೆಲ್ಲಾ ಜಮೀನನ್ನು ಒಡೆದುಕೊಂಡು ಹೋಗಿಬಿಡುತ್ತಾರೆ. 25 ಎಕರೆ ಜಮೀನು ಎಂದು ಬಂದಿತ್ತಲ್ಲವೇ ಈಗ ಕಣ್ಣು ಕೆಂಪಾಗುತ್ತದೆ. 2005 ರ ಹಿಂದೆ ಅವರ ತಾತ, ಮುತ್ತಜ್ಜ ಅವರು ಮಾಡುತ್ತಿದ್ದಂತಹ Coffee Plantation ವ್ಯವಸಾಯ ಮಾಡುತ್ತಿರುವುದನ್ನು ನೋಡುವವರ ಕಣ್ಣು ಕೆಂಪಾಗುತ್ತದೆ. ಮಲೆನಾಡಿನವರು ಸ್ವಲ್ಪ ನೈಸ್ ಆಗಿ ಮಾತನಾಡುತ್ತೀರಿ. ನಾವು ಬಯಲು ಸೀಮೆಯವರು ಸ್ವಲ್ಪ ಒರಟಾಗಿ ಮಾಡುತ್ತೇವೆ. ಅದು ಸಹಜ. ಅಸೂಯೆ. ರೈತರು ಕೊಡುವುದರಲ್ಲಿ ಏಕೆ ಈ ರೀತಿ ಮಾಡುತ್ತಾರೆ. ಗೌಡರು ಹೇಳುವಂತಹ ಒಂದು ಸಮಸ್ಯೆಯ ಬಗ್ಗೆ ನನಗೆ ಅರ್ಥವಾಗಲಿಲ್ಲ. 25 ಎಕರೆಯ ಜಮೀನಿನ ಮಧ್ಯೆ 25 ಎಕರೆ ಇರುತ್ತದೆಯೇ? 25 ಎಕರೆ ಒಳಗೆ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಒತ್ತುವರಿ ಸರ್ಕಾರಿ ಜಮೀನು ಇರಬೇಕೆಂದರೆ ಸುತ್ತ ಎಷ್ಟು ಎಕರೆ ಜಮೀನು ಇರಬೇಕು. ಅದು ಅವನ ಸ್ವಂತ ಜಮೀನು. ಅದೊಂದು ನನಗೆ ಅರ್ಥವಾಗುತ್ತಿಲ್ಲ. ಇದು ಒಳ್ಳೆಯ ಕೆಲಸ. ಈಗಾಗಲೇ Coffee Plantation ಮಾಡುವಂತಹದ್ದು ಸುಲಭ ಅಲ್ಲ. ಮೊದಲನಿಂದ ಮಾಡಿಕೊಂಡು ಬಂದಂತಹ ರೈತರಿಗೆ ತಾವು ಕೊಡುವುದಕ್ಕೆ ಏಕೆ ಅನ್ಯಾಯ ಮಾಡಬೇಕು. ಕೊಡಿ. ಅಷ್ಟು ಮಾಡಿದರೆ ತಮ್ಮನ್ನು ಅಭಿನಂದಿಸುತ್ತೇನೆ. ಕಾನೂನು ರೀತಿಯಲ್ಲಿ ಸರ್ಕಾರದ ಒಡೆತನ ಇರಬೇಕು. ಇದರ ಸಂಪೂರ್ಣ ಒಡೆತನ ತಾವು ಇಟ್ಟುಕೊಳ್ಳಿ. ಏನೆಲ್ಲಾ ಇರಬೇಕೋ ಅದೆಲ್ಲಾ ಇಟ್ಟುಕೊಳ್ಳಿ.

**ಶ್ರೀ ಡಿ.ಎಸ್.ಅರುಣ್:-** ಮಾನ್ಯ ಸಭಾಪತಿಯವರೇ, ಒಂದು ಅವರನ್ನು ಅಭಿನಂದಿಸುವುದು. ಅವರು ರೆವಿನ್ಯೂ ಮಿನಿಸ್ಟರ್ ಅಲ್ಲ, revolution ಮಿನಿಸ್ಟರ್ ಆಗಿದ್ದಾರೆ. ಅವರು ಕ್ರಾಂತಿಯನ್ನೇ ತಂದಿದ್ದಾರೆ. ಇನ್ನೊಂದು 30 ವರ್ಷ lease ಗೆ ಕೊಡುವಂತಹ ಲ್ಯಾಂಡ್ ಏನಿದೆ? ಅದರ ಮೇಲೆ ಸಾಲ ತೆಗೆದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡಬೇಕು. ಪೌತಿ ಆದ ಮೇಲೆ ಅವರು ಇದ್ದಹಾಗೆ ಅವರ legal heirs ಗೆ proper ಆಗಿ ಅದಕ್ಕೊಂದು ಸರಿಯಾದ ಕಾನೂನನ್ನು ರಚಿಸಬೇಕು. ಧನ್ಯವಾದಗಳು.

**ಶ್ರೀ ಆರ್.ಅಶೋಕ್:-** ಮಾನ್ಯ ಡಿ.ಎಸ್.ಅರುಣ್‌ರವರೇ ತಾವು ಒಳ್ಳೆಯ ಸಲಹೆಯನ್ನು ಕೊಟ್ಟಿದ್ದೀರಿ. ಮೊದಲನೆಯದಾಗಿ ನಾವು ನಿಯಮ ಮಾಡುವ ಸಂದರ್ಭದಲ್ಲಿ ಸಾಲಕ್ಕೆ ಅವಕಾಶ ಮಾಡಿಕೊಡುತ್ತೇವೆ ಮತ್ತು ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೇ, ಇದು ವ್ಯಕ್ತಿಗೆ ಅಲ್ಲ ಕೊಡುವುದು. ಕುಟುಂಬಕ್ಕೆ ಕೊಡುತ್ತೇವೆ. ಒಂದು ಕುಟುಂಬಕ್ಕೆ 25 ಎಕರೆ ಕೊಡುತ್ತೇವೆ. ಮತ್ತೊಂದು ಆಕಸ್ಮಾತ್ lease ಆದಮೇಲೆ ಆ ಕುಟುಂಬದ head ಏನಾದರೂ ತೀರಿ ಹೋದರೆ ಅವರ legal heirs ಯಾರು ಇರುತ್ತಾರೆ. ಅವರಿಗೆ ಇದನ್ನು ಹಸ್ತಾಂತರ ಮಾಡುವುದಕ್ಕೆ ನಿಯಮದಲ್ಲ frame ಮಾಡುತ್ತೇನೆ. ಮಾನ್ಯ ಬಿ.ಕೆ.ಹರಿಪ್ರಸಾದ್‌ರವರು ನಮ್ಮ ರೀತಿಯೇ ಅವರು ಕೂಡ. 40 ವರ್ಷಗಳ ಹಿಂದೆ ಎಂ.ಜಿ.ರೋಡ್‌ಗೆ ಬಂದರೆ ಎಲ್ಲಾ Coffee Planters hat ಹಾಕಿಕೊಂಡು ಗ್ಲಾಸ್ ಹಾಕಿಕೊಂಡು ಬರುತ್ತಿದ್ದರು. ಆ ಹಂತದಲ್ಲಿ ಈಗ ಇಲ್ಲ. ಎಲ್ಲಾ ಭಾಗ ಆಗಿ ಎಲ್ಲಾ ಕಡಿಮೆಯಾಗಿ ಬಿಟ್ಟಿದೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, 40 ವರ್ಷಗಳ ಹಿಂದೆ ನಾನು ಎಲ್ಲೆಲ್ಲಗೋ ಹೋಗಿ ಬಂದು ಬಿಟ್ಟಿದ್ದೇನೆ ಅದು ಬೇರೆ ಪ್ರಶ್ನೆ. ಎಂ.ಜಿ. ರೋಡ್‌ನಲ್ಲಿ ನಾನು ಇಲ್ಲವೇ ಇಲ್ಲ. ನಾನು ಎಂ.ಜಿ.ರೋಡ್, ಬ್ರೇಗೇಡ್ ರೋಡ್‌ಗೆ ಹೋಗುವುದು ಇಲ್ಲ.

**ಉಪ ಸಭಾಪತಿಯವರು:-** ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೇ, ತಾವು ಹೇಳಿದ್ದು ತಪ್ಪಾಗಿ ಬಿಡುತ್ತದೆ. ತಾವು ಸರಿಯಾಗಿ ಎಲ್ಲೆಲ್ಲ ಹೋಗಿ ಬಂದಿದ್ದೇವೆ ಎಂದು ಹೇಳಿ. ತಾವು ಎಲ್ಲೆಲ್ಲಯೋ ಎಂದರೆ . . .

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಎಂ.ಜಿ.ರೋಡ್, ಬ್ರೇಗೇಡ್ ರೋಡ್ ಬಿಟ್ಟು ಬಾಕಿ ಎಲ್ಲಾ ಕಡೆ ನಾನು ಸುತ್ತಿದ್ದೇನೆ. ಅಂತಹ ಜಾಗಗಳ ಕಡೆ ಹೋಗುವವನೇ ಅಲ್ಲ.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೇ, ತಾವು ಅಲ್ಲ. ಅಲ್ಲಗೆ ಅವರು ಬರುತ್ತಿದ್ದರು ಎಂದು ಹೇಳಿದೆ. ಆಗ ನಡೆಯುತ್ತಿತ್ತು. Coffee Planter ಎಂದರೆ ಜೀಪು ಹಾಕಿಕೊಂಡು ಬಹಳ ಜನ ಅಲ್ಲಗೆ ಬರುತ್ತಿದ್ದರು. ಈಗ ಆ ಸ್ಥಿತಿಯಿಲ್ಲ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಆರ್.ಅಶೋಕ್‌ರವರೇ, ತಪ್ಪೇನಿಲ್ಲ. ನಾವು ಅದರ ಬಗ್ಗೆ ಯಾರು ಅಸೂಯೆ ಬೀಳುವುದಿಲ್ಲ.

**ಉಪ ಸಭಾಪತಿಯವರು:-** ಮಾನ್ಯ ಬಿ.ಕೆ.ಹರಿಪ್ರಸಾದ್‌ರವರೇ, ಆಗ European influence ಇತ್ತು.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನಾನು ಸಾಮಾನ್ಯ ಮನುಷ್ಯನಿಗೆ ಅನುಕೂಲವಾಗುವಂತಹ ಕಾನೂನುಗಳನ್ನು ತೆಗೆದುಕೊಂಡು ಬನ್ನಿ ಎಂದು ಹೇಳುತ್ತಿದ್ದೇನೆ.

**ಶ್ರೀ ಕುಶಾಲಪ್ಪ ಎಂ.ಪಿ (ಸುಜಾ) (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಆಗಿನ ಕಾಲದಲ್ಲಿ ಕೂಲಿ ಕಡಿಮೆ ಇತ್ತು. ಈಗ ಕೂಲಿ ಜಾಸ್ತಿ ಆಗಿಬಿಟ್ಟಿದೆ. ಈಗ ಕಾಫಿ ತೋಟವನ್ನೇ ನಡೆಸುವುದು ಬಹಳ ಕಷ್ಟವಾಗಿ ಬಿಟ್ಟಿದೆ. ಈ ವರ್ಷ ಸ್ವಲ್ಪ ಬೆಳೆ ಇದೆ. ಕಳೆದ 15 ವರ್ಷಗಳಿಂದ ಕಾಫಿ



ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬೆಳೆಯಲ್ಲಿ ನಷ್ಟವಾಗುತ್ತಿದೆ. ಏಕೆಂದರೆ, ಒಬ್ಬರಿಗೆ ಒಂದು ದಿನಕ್ಕೆ 500 ರಿಂದ 1200 ರೂಪಾಯಿಗಳ ಕೂಲಿ ಇದೆ. ಎಕರೆಗೆ 15 ಚೀಲ ಕಾಫಿ ಬೀಜ ಸಿಗುತ್ತದೆ. ರೈತರು ಬೇರೆ irrigation land ನಲ್ಲಿ paddy three crops ತೆಗೆದರೆ ಅದಕ್ಕಿಂತ ಡಬಲ್ ಬರುತ್ತದೆ.

**ಶ್ರೀ ಆರ್.ಅಶೋಕ್:-** ಮಾನ್ಯ ಸಭಾಪತಿಯವರೇ, ಆ ದೃಷ್ಟಿಯಿಂದ ಮಾನ್ಯ ಪಿ.ಆರ್.ರಮೇಶ್ ರವರು ಹೇಳಿದ ಹಾಗೆ adverse possession ಬರುವುದಿಲ್ಲ. ಇದು ಸರ್ಕಾರದ ಲ್ಯಾಂಡ್. ಸರ್ಕಾರವಾಗಿಯೇ ಉಳಿಯುತ್ತದೆ. ಇವತ್ತು ಸರ್ಕಾರವಾಗಿಯೇ ಇರುತ್ತದೆ. ಮುಂದೆಯೂ ಸರ್ಕಾರವಾಗಿಯೇ ಇರುತ್ತದೆ. 30 ವರ್ಷಗಳಾದ ಮೇಲೆ ಯಾವ ಸರ್ಕಾರ ಬರುತ್ತದೋ ಎಂದು ನೋಡೋಣ. ಅವತ್ತಿನ ರಾಜಕೀಯ, ಆರ್ಥಿಕ ಪರಿಸ್ಥಿತಿಗಳನ್ನು ನೋಡಿ ತೀರ್ಮಾನ ತೆಗೆದುಕೊಳ್ಳಬೇಕು. ಆ ದೃಷ್ಟಿಯಿಂದ ಮಾನ್ಯ ಬಿ.ಕೆ.ಹರಿಪ್ರಸಾದ್‌ರವರು ಇನ್ನು ಬೇರೆ ಬೇರೆ ಏನನ್ನಾದರೂ ಬಡವರ ಪರವಾಗಿ ತೆಗೆದುಕೊಂಡು ಬನ್ನಿ ಎಂದು ಹೇಳಿದರು. ಈಗ ಇನ್ನು ಒಂದು ತಿಂಗಳಿನಲ್ಲಿ ಕುರುಬರ ಹಟ್ಟಿ ಲಾಂಬಾಣಿ ತಾಂಡಗಳು ಏನಿವೆ, ಇಡೀ ರಾಜ್ಯದಲ್ಲರುವಂತಹ 1 ಲಕ್ಷ ಜನರಿಗೆ ಯಾರ್ಯಾರೂ ಅವರ ಹಟ್ಟಿಗಳಲ್ಲಿ 20X30, 30X40, ದೊಡ್ಡ ಕುಟುಂಬ ಇದ್ದರೆ 50X60 ಎಷ್ಟು ಕಟ್ಟಿಕೊಂಡಿದ್ದಾರೋ, ಅಲೆಮಾರಿ ಜನಾಂಗಗಳು ಎಲ್ಲೆಲ್ಲ ಇದ್ದಾರೋ, ಇನ್ನು ಒಂದು ತಿಂಗಳೊಳಗೆ ಅದನ್ನೆಲ್ಲಾ ಗ್ರಾಮ ಎಂದು ಘೋಷಣೆ ಮಾಡಿ, ಆ ಗ್ರಾಮಕ್ಕೆ ಒಂದು ಹೆಸರು ಕೊಟ್ಟು, ಅಷ್ಟು ಜನರನ್ನು ಒಂದೇ ಕಡೆಗೆ ಕರೆದು ಅವರೆಲ್ಲರಿಗೂ ಕೂಡ ಸೈಟ್ ಅನ್ನು ಕೊಡುತ್ತೇವೆ. ಅದನ್ನು ಕೂಡ ನಾನು ಮಾಡುತ್ತೇನೆ. ಅದು ಬಂದಾಗ ತಾವೇ ನಮಗೆ ವಿರೋಧ ಮಾಡದೇ ಒಳ್ಳೆಯದು ಮಾಡಿದ್ದೀರಾ ಎಂದು ಹೇಳಬೇಕು.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ತಾಂಡಗಳನ್ನು ಗ್ರಾಮ ಮಾಡಬೇಕೆಂದು ಕಳೆದ ಬಾರಿ ವಿಧಾನಸಭೆ ಶಾಸಕರಾಗಿದ್ದ ಮಾನ್ಯ ಶಿವಮೂರ್ತಿಯವರು Private Member Bill ಅನ್ನು ಮೂವ್ ಮಾಡಿ ಮಾನ್ಯ ಸಿಧ್ಧರಾಮಯ್ಯನವರು ಅದನ್ನು ಅಪ್ರೊವಲ್ ಮಾಡಿದ್ದಾರೆ. ಅದೇ Private Member Bill ಅನ್ನು ನಾನು ಸಹ ಮೂವ್ ಮಾಡಿ parliament ನಲ್ಲಿಯೂ ಸಹ admit ಮಾಡಿದ್ದೇನೆ. ಅದಕ್ಕೆ ವಿರೋಧ ಮಾಡುವಂತಹ ಪ್ರಶ್ನೆಯೇ

ಇಲ್ಲ. ಯಾವುದಕ್ಕೆ ವಿರೋಧ ಮಾಡಬೇಕು. ಯಾವುದಕ್ಕೆ ಬೆಂಬಲ ಕೊಡಬೇಕೆನ್ನುವುದು ಬಹಳ ಜಿನ್ನಾಗಿ ನನಗೆ ಗೊತ್ತಿದೆ. ಆದ್ದರಿಂದ, ಬಡವರ ಬಗ್ಗೆ ಪ್ರಶ್ನೆ ಬಂದರೆ ಅದನ್ನು ವಿರೋಧಿಸುವಂತಹ ಪ್ರಶ್ನೆಯೇ ಬರುವುದಿಲ್ಲ. ಈಗಾಗಲೇ ತಂದು ಆಗಿಹೋಗಿದೆ. ನಾವು ತಂದಿದ್ದೇವೆ ಎಂದು ತಾವು ಬೋರ್ಡ್ ಹಾಕಿಕೊಳ್ಳಿ ಅಷ್ಟೆ.

**ಶ್ರೀ ಭಾರತಿ ಶೆಟ್ಟಿ (ನಾಮ ನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಯವರೇ, . . .

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಅಷ್ಟೊತ್ತಿಗೆ ಇವರು ಸರ್ಕಾರವೇ ಬೀಳಿಸಿ ಬಿಟ್ಟರಲ್ಲವೇ?

**ಶ್ರೀ ಭಾರತಿ ಶೆಟ್ಟಿ:-** ಮಾನ್ಯ ಸಭಾಪತಿಯವರೇ, ನಾವು ಮಾಡಿದ್ದೇವೆ. ತಾವು ಮಾಡುವುದೇ ಒಂದೇ ಕೆಲಸ ಎಂದರೆ ಹಾಗಾದರೆ ತಾವು ಮಾಡಬೇಕಾಗಿತ್ತು. ಆಗ ತಾವೇಕೆ ಮಾಡಿಲ್ಲ?

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಭಾರತಿ ಶೆಟ್ಟಿಯವರೇ, ನಾವು ಮಾಡುತ್ತಿದ್ದಿವಿ. ಎಂ.ಎಲ್. ಎ., ಗಳನ್ನೆಲ್ಲಾ ಕದ್ದುಕೊಂಡು ಹೋಗಿಬಿಟ್ಟರು. ನಾವು ಏನು ಮಾಡುವುದಕ್ಕಾಗುತ್ತದೆ?

**ಶ್ರೀ ಭಾರತಿ ಶೆಟ್ಟಿ:-** ಮಾನ್ಯ ಹರಿಪ್ರಸಾದ್‌ರವರೇ, ಅವರನ್ನು ಇಟ್ಟುಕೊಳ್ಳುವ ತಾಕತ್ತು ತಮಗೆ ಇಲ್ಲದಿದ್ದರೆ ನಾವೇನು ಮಾಡುವುದು?

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಭಾರತಿಶೆಟ್ಟಿಯವರೇ, ಆ ತಾಕತ್ತು ತಮಗೆ ಮಾತ್ರ ಇರುವುದು. ನಮಗಿಲ್ಲ.

**ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, . . .

**ಉಪ ಸಭಾಪತಿಯವರು:-** ಮಾನ್ಯ ಸದಸ್ಯರುಗಳೇ ಕುಳಿತುಕೊಳ್ಳಿ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಭಾರತಿ ಶೆಟ್ಟಿಯವರೇ, ಇದನ್ನು ಮಾಡಲಕ್ಕೆ ತಾವು ಬಿಡಲಿಲ್ಲ. ಸರ್ಕಾರವನ್ನು ಉರುಳಿಸಿಬಿಟ್ಟಿರಿ.

ಉಪ ಸಭಾಪತಿಯವರು:- ಮಾನ್ಯ ಮರಿತಿಬ್ಬೇಗೌಡರವರೇ, ಆಯಿತು.

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ;

“ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲರುವ 2022 ನೇ ಸಾಲಿನ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸುವುದು”

### ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

ಖಂಡ ಖಂಡವಾಗಿ ವಿಧೇಯಕವನ್ನು ಪರ್ಯಾಲೋಚಿಸುವುದು

#### ಖಂಡ 2

ಉಪ ಸಭಾಪತಿಯವರು:- “ಖಂಡ 2 ಈ ವಿಧೇಯಕದ ಅಂಗವಾಗಿರುತ್ತದೆ.”

### ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಖಂಡ 2 ನ್ನು ವಿಧೇಯಕಕ್ಕೆ ಸೇರಿಸಲಾಯಿತು)

#### ಖಂಡ 1 ಇತ್ಯಾದಿ

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ;

“ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆ ವಿಧೇಯಕದ ಭಾಗವಾಗಿರುತ್ತದೆ”

### ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

(ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ ಸಂಹಿತೆಗಳನ್ನು ವಿಧೇಯಕಕ್ಕೆ ಸೇರಿಸಲಾಯಿತು)

**ಪ್ರಸ್ತಾವದ ಅಂಗೀಕಾರ**

**ಶ್ರೀ ಆರ್. ಅಶೋಕ್ (ಕಂದಾಯ ಸಚಿವರು):-** ಮಾನ್ಯ ಸಭಾಪತಿಯವರೇ, ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲರುವ 2022ರ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.

**ಉಪ ಸಭಾಪತಿಯವರು:-** ಪ್ರಸ್ತಾವ ಏನೆಂದರೆ:

“ವಿಧಾನ ಸಭೆಯಿಂದ ಅಂಗೀಕೃತವಾದ ರೂಪದಲ್ಲರುವ 2022ರ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ವಿಧೇಯಕವನ್ನು ತಿದ್ದುಪಡಿ ಮಾಡಿರುವಂತೆ ಅಂಗೀಕರಿಸುವುದು”

**ಪ್ರಸ್ತಾವ ಅಂಗೀಕರಿಸಲ್ಪಟ್ಟು ಮತ್ತು ಮಸೂದೆಗೆ ಒಪ್ಪಿಗೆ ನೀಡಲಾಯಿತು**

(ಮುಂದು)

(1275) 28-12-2022 5.40 ಡಿಎಸ್-ಎಕೆ

**ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):-** ಮಾನ್ಯ ಸಭಾಪತಿಯವರೇ, ಮಾನ್ಯ ಕಾನೂನು ಮಂತ್ರಿಗಳು ಕೆಳಮನೆಗೆ ಹೋಗಬೇಕಾಗಿದೆ. ಆದ್ದರಿಂದ ಈಗ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕವನ್ನು ತೆಗೆದುಕೊಳ್ಳಿ.

**ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ಮಾನ್ಯ ಕಾನೂನು ಮಂತ್ರಿಗಳಿಗೆ ಯಾರೂ ಅಡ್ಡ ಹಾಕುತ್ತಿಲ್ಲ. ದಯವಿಟ್ಟು ಅಜೆಂಡಾದಲ್ಲರುವುದನ್ನು ಒಂದಾದ ಮೇಲೆ ಒಂದು ತೆಗೆದುಕೊಳ್ಳಿ. ನಾವು ಒಂದು ವಿಧೇಯಕವನ್ನು ಗೊತ್ತಿಲ್ಲದೆ ಒಪ್ಪಿಕೊಂಡುಬಿಟ್ಟಿದ್ದೇವೆ. ಆ ವಿಧೇಯಕದ ಬಗ್ಗೆ ಬಹಳ ಚರ್ಚೆಯಾಗಬೇಕಾಗಿತ್ತು. ತಾವು ಕೂಡ ಹೇಳಿದ್ದೀರಿ. Planter ಗಳ ಕಷ್ಟ ನಮಗೆ ಗೊತ್ತಾಗುತ್ತದೆ. ಆ ವಿಧೇಯಕವನ್ನು ನಾಳೆ ತೆಗೆದುಕೊಳ್ಳಿ. ಈಗ ಅಜೆಂಡಾದಲ್ಲರುವುದನ್ನು ತೆಗೆದುಕೊಳ್ಳಿ. ಇಲ್ಲದಿದ್ದರೆ ನಾವು ಹೋಗುತ್ತಿರುತ್ತೇವೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೆ, ಮಾನ್ಯ ವಿರೋಧ ಪಕ್ಷದ ನಾಯಕರು ಹಾಗೆಲ್ಲ ಮಾಡಬಾರದು.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೆ, ಇದು ಬಹಳ ಗಂಭೀರವಾದ ವಿಚಾರ. ಭೋಜನ ವಿರಾಮದ ನಂತರ ನಮಗೆ ವಿಧೇಯಕದ ಪ್ರತಿಗಳನ್ನು ಕೊಟ್ಟು ಚರ್ಚೆ ಮಾಡಿ ಎಂದರೆ ಹೇಗೆ?

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೆ, ನಾವು ವಿಧೇಯಕವನ್ನು ಪಾಸ್ ಮಾಡದೆ ಹೋಗುವುದಿಲ್ಲ. ನಾವು ಖಂಡಿತವಾಗಿಯೂ ವಿಧೇಯಕವನ್ನು ಪಾಸ್ ಮಾಡಿಕೊಡುತ್ತೇವೆ. ಅಜೆಂಡಾದಲ್ಲಿ ಬಹಳ ದಿನಗಳಿಂದಲೂ ವಿಷಯಗಳು ಬರುತ್ತಿವೆ. ಅವುಗಳನ್ನು ಚರ್ಚೆ ಮಾಡುವುದಕ್ಕೆ ಅವಕಾಶ ಮಾಡಿಕೊಡಿ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೆ, ಅಜೆಂಡಾದಲ್ಲಿರುವ ವಿಷಯಗಳನ್ನು ತೆಗೆದುಕೊಂಡಾದ ಮೇಲೆ ವಿಧೇಯಕವನ್ನು ತೆಗೆದುಕೊಳ್ಳಿ. ಅಲ್ಲಿಯವರೆಗೆ ಅವರು ಕಾಯಲಿ. ಏಕೆಂದರೆ, ಸುಮಾರು ಮೂರು ದಿನಗಳಿಂದ ನಾವು ಕಾಯುತ್ತಿದ್ದೇವೆ. ಈಗ ದಯವಿಟ್ಟು ಅಜೆಂಡಾದಲ್ಲಿರುವ ವಿಷಯಗಳನ್ನು ತೆಗೆದುಕೊಳ್ಳಿ. ಬೇಕಾದರೆ ವಿಧೇಯಕವನ್ನು ಇವತ್ತು ಅಥವಾ ನಾಳೆ ತೆಗೆದುಕೊಳ್ಳಿ. ಇವತ್ತು ರಾತ್ರಿ 11 ಗಂಟೆಯಾದರೂ ಪರವಾಗಿಲ್ಲ. ಅವರು ಹೇಳಿದ್ದೆಲ್ಲಾ ನಾವು ಕೇಳಬೇಕೆಂದರೆ, ನಾವು ಏಕೆ ಇರಬೇಕು? ಅವರೇ ನಡೆಸಿಕೊಂಡು ಹೋಗಿಬಿಡಲಿ.

**ಶ್ರೀ ವೈ.ಎ.ನಾರಾಯಣಸ್ವಾಮಿ(ಸರ್ಕಾರದ ಮುಖ್ಯ ಸಚಿವರು):-** ಮಾನ್ಯ ಸಭಾಪತಿಯವರೆ, ಮಾನ್ಯ ವಿರೋಧ ಪಕ್ಷದ ನಾಯಕರು ಬಹಳ ಮುಖ್ಯವಾಗಿ ನಿಯಮ 330 ರಡಿಯಲ್ಲಿನ ವಿಷಯವನ್ನು ತೆಗೆದುಕೊಳ್ಳಬೇಕೆಂದು ಹೇಳುತ್ತಿದ್ದಾರೆ. ಈಗ ಒಂದು ವಿಧೇಯಕವನ್ನು ತೆಗೆದುಕೊಂಡಾದ ಮೇಲೆ ಅವರ ವಿಷಯವನ್ನು ತೆಗೆದುಕೊಳ್ಳೋಣ.

**ಶ್ರೀ ಜಿ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು):-** ಮಾನ್ಯ ಸಭಾಪತಿಯವರೆ, ಚರ್ಚೆ ಮಾಡುವ ಹಾಗಿದ್ದರೆ ನಾಳೆಗೆ

ತೆಗೆದುಕೊಳ್ಳಿ, ನಾನು ಬೇಡ ಎಂದು ಹೇಳುವುದಿಲ್ಲ. ಈ ವಿಧೇಯಕದಲ್ಲಿ ಏನಿದೆ ಎಂದರೆ, ಕೋವಿಡ್-19 ಇದ್ದಾಗ health, registration, supervision, discipline ಗೆ ಜಿಲ್ಲಾಧಿಕಾರಿಗಳಿದ್ದ ಕಡೆಗೆ ಬಿಬಿಎಂಪಿ ಕಮೀಷನರ್‌ರವರನ್ನು ಹಾಕಿದ್ದರು. ಅದನ್ನು ವಾಪಸ್ ತೆಗೆದುಕೊಂಡು ಜಿಲ್ಲಾಧಿಕಾರಿಗಳಿಗೆ ಅಧಿಕಾರ ಕೊಡುತ್ತಿದ್ದೇವೆ ಅಷ್ಟೆ. ಅದೊಂದೇ ಬೇರೇನೂ ಇಲ್ಲ.

ಆ) ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ, 2022

ಪರ್ಯಾಲೋಚನಾ ಪ್ರಸ್ತಾವ

ಶ್ರೀ ಜೆ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು)(ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರ ಪರವಾಗಿ):- ಮಾನ್ಯ ಸಭಾಪತಿಯವರೆ, 2022ನೇ ಸಾಲಿನ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕವನ್ನು ಪರ್ಯಾಲೋಚಿಸಬೇಕೆಂದು ಕೋರುತ್ತೇನೆ.

ಪ್ರಸ್ತಾವವನ್ನು ಮಂಡಿಸಲಾಯಿತು

ಶ್ರೀ ಜೆ.ಸಿ.ಮಾಧುಸ್ವಾಮಿ (ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು):- ಮಾನ್ಯ ಸಭಾಪತಿಯವರೆ, ಈ ವಿಧೇಯಕದಲ್ಲಿ 16ನೇ ಪ್ರಕರಣ ಮತ್ತು 4ನೇ ಪ್ರಕರಣದಲ್ಲಿ ಕೋವಿಡ್-19 ಇದ್ದಾಗ ನಾವು extra clause ಅನ್ನು introduce ಮಾಡಿದ್ದೆವು. "ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪ್ರದೇಶದ ಸಂದರ್ಭದಲ್ಲಿ ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರವು ಆಯುಕ್ತರು, ಬಿಬಿಎಂಪಿ, ಮುಖ್ಯ ಆರೋಗ್ಯ ಅಧಿಕಾರಿ (ಸಾರ್ವಜನಿಕ ಆರೋಗ್ಯ) ಇವರನ್ನು ಒಳಗೊಂಡಿರತಕ್ಕದ್ದು" ಎಂಬುದಾಗಿಯೂ; ಅದೇ ರೀತಿ, ಪುಟ 5 ರಲ್ಲಿ, "ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅಥವಾ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಥವಾ ಸರ್ಕಾರದ ಕಾರ್ಯದರ್ಶಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ. ಈ 4 ಮತ್ತು ಅಪಿಲು ಪ್ರಾಧಿಕಾರದಲ್ಲಿ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ

ಇಲಾಖೆಯ ಆಯುಕ್ತರು ಅಧ್ಯಕ್ಷರು ಎಂದು ಏನಿದೆ, ಇವೆರಡನ್ನು ಡಿಲೀಟ್ ಮಾಡುತ್ತಿದ್ದೇವೆ ಅಷ್ಟೆ. ಇವೆರಡನ್ನು repeal ಮಾಡುತ್ತಿದ್ದೇವೆ.

**ಡಾ|| ಡಿ.ತಿಮ್ಮಯ್ಯ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರ ಜಿಲ್ಲಾ ಮಟ್ಟದ ಸಮಿತಿಯಲ್ಲಿ (ಡಿ) ಭಾರತೀಯ ವೈದ್ಯಕೀಯ ಸಂಘದಿಂದ ಮತ್ತು ಇನ್ನೊಂದು ಇತರ ಸಂಘದಿಂದ, ಪ್ರತಿಯೊಂದರಿಂದಲೂ ಒಬ್ಬೊಬ್ಬ ಸದಸ್ಯರು ಎಂದು ಇದೆ. ಅಲ್ಲಿ ಯಾರು ಎಂಬುದನ್ನು ನಿರ್ದಿಷ್ಟವಾಗಿ ಹಾಕಿಲ್ಲ. ಇತರೆ ಸಂಘ ಎಂದರೆ ಯಾವುದು ಆಗಬಹುದು?

**ಶ್ರೀ ಜೆ.ಸಿ.ಮಾಧುಸ್ವಾಮಿ:-** ಮಾನ್ಯ ಸಭಾಪತಿಯವರೇ, ಬೆಂಗಳೂರು ನಗರಕ್ಕೆ 8 ಡಿಹೆಚ್‌ಒ ಬರುತ್ತದೆ. ಅವರು ಇರುತ್ತಾರೆ. ಅದಕ್ಕೆ ಅಧಿಕಾರಿಯಾಗಿ ಜಿಲ್ಲಾಧಿಕಾರಿಯವರು ಇರುತ್ತಾರೆ. ಬೇರೆ ಜಿಲ್ಲೆಗಳಲ್ಲಿ ಯಾವ್ಯಾವ ಅಧಿಕಾರಿಗಳು ಇರುತ್ತಾರೆಯೋ ಅವರು ಇರುತ್ತಾರೆ. ಕಾರ್ಪೊರೇಷನ್‌ಗೆ ಆಯುಕ್ತರು ಇರುವುದನ್ನು ಈಗ ತೆಗೆದುಹಾಕಿದ್ದೇವೆ ಅಷ್ಟೆ.

**ಡಾ|| ಡಿ.ತಿಮ್ಮಯ್ಯ:-** ಮಾನ್ಯ ಸಭಾಪತಿಯವರೇ, ಈಗ ಜಿಲ್ಲೆಯ ಜಿಲ್ಲಾಧಿಕಾರಿಯವರು ಇದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಇದ್ದಾರೆ, ಜಿಲ್ಲಾ ಆಯುಷ್ ಅಧಿಕಾರಿ ಇದ್ದಾರೆ. (ಡಿ) ಯಲ್ಲಿ ಇಬ್ಬರು ಇದ್ದಾರೆ. ಭಾರತೀಯ ವೈದ್ಯಕೀಯ ಸಂಘದಿಂದ ಒಬ್ಬರಿಂದ ಇನ್ನೊಂದು ಇತರೆ ಸಂಘದಿಂದ ಎಂದು ಇದೆ. “ಇತರೆ ಸಂಘ” ಎಂದರೆ ಬೇಕಾದಷ್ಟು ಸಂಘಗಳಿವೆ. ಅಲ್ಲಿ ಯಾವ ಸಂಘ ಎಂದು ಹಾಕುತ್ತಾರೆ?

**ಶ್ರೀ ಜೆ.ಸಿ.ಮಾಧುಸ್ವಾಮಿ:-** ಮಾನ್ಯ ಸಭಾಪತಿಯವರೇ, ಇಡೀ ರಾಜ್ಯದಲ್ಲಿ ಅದು ನಾಮಿನೇಷನ್ ಆಗುತ್ತಿರುತ್ತದೆ. ಈಗ I.M.A. (Indian Medical Association) ಯಿಂದ ಒಬ್ಬರನ್ನು ತೆಗೆದುಕೊಂಡಿರುತ್ತೇವೆ. ಇನ್ನೊಬ್ಬರನ್ನು ವೈದ್ಯರುಗಳು ಕಳುಹಿಸುವವರನ್ನು ಹಾಕಿಕೊಂಡಿರುತ್ತೇವೆ.

**ಡಾ|| ಡಿ.ತಿಮ್ಮಯ್ಯ:-** ಮಾನ್ಯ ಸಭಾಪತಿಯವರೇ, ವೈದ್ಯಕೀಯ ಕ್ಷೇತ್ರದಿಂದ ಹಾಕಿಕೊಳ್ಳುತ್ತಾರೆಯೇ, ಬೇರೆ ಕ್ಷೇತ್ರದಿಂದ ಹಾಕಿಕೊಳ್ಳುತ್ತಾರೆಯೇ ಅಥವಾ ಸಂಘ-ಸಂಸ್ಥೆಗಳಿಂದ ಹಾಕಿಕೊಳ್ಳುತ್ತಾರೆಯೇ ಎಂಬ ಬಗ್ಗೆ ಏನಾದರೂಂದು define ಮಾಡುವುದು ಒಳ್ಳೆಯದು.

**ಶ್ರೀ ಜೆ.ಸಿ.ಮಾಧುಸ್ವಾಮಿ:-** ಮಾನ್ಯ ಸಭಾಪತಿಯವರೇ, ಇಡೀ ರಾಜ್ಯದಲ್ಲರುವುದು this is a policy. ಬೆಂಗಳೂರು ಒಂದಕ್ಕೆ ನಾವು ಬಿಬಿಎಂಪಿ ಆಯುಕ್ತರನ್ನು ಇಟ್ಟಿರುವುದು ಸರಿಯಾಗಲಿಲ್ಲ ಎನ್ನುವುದು ನಮಗೆ ಗೊತ್ತಾಯಿತು. Commissioner cannot head all the eight D.H.O. offices. ಆಯುಕ್ತರ ಬದಲಾಗಿ ಜಿಲ್ಲಾಧಿಕಾರಿಯವರನ್ನು ನೇಮಕ ಮಾಡುವುದಕ್ಕಾಗಿ ಈ ವಿಧೇಯಕವನ್ನು ತಂದಿರುವಂಥದ್ದು. ಉಳಿದಿರುವುದೆಲ್ಲಾ ಅನೇಕ ವರ್ಷಗಳಿಂದ ಬಂದಿರುವ pattern.

**ಡಾ|| ಡಿ.ತಿಮ್ಮಯ್ಯ:-** ಮಾನ್ಯ ಸಭಾಪತಿಯವರೇ, ಖಾಸಗಿ ಆರೋಗ್ಯ ಸಂಸ್ಥೆಗಳ ಬಗ್ಗೆ ನಿಯಂತ್ರಣ ಮಾಡಬೇಕಾಗಿರುವುದರಿಂದ ಆ ಕ್ಷೇತ್ರದಲ್ಲಿ ಅನುಭವವಿರುವವರನ್ನು ತೆಗೆದುಕೊಳ್ಳುವುದು ಬಹಳ ಅನುಕೂಲ.

**ಶ್ರೀ ಜೆ.ಸಿ.ಮಾಧುಸ್ವಾಮಿ:-** ಮಾನ್ಯ ಸಭಾಪತಿಯವರೇ, ಇದು ಎನ್‌ಕ್ಲೆರಿಗೆ ನೋಂದಣಿ. ನೋಂದಣಿಗೆ ಆ ಕ್ಷೇತ್ರದವರೇ ಬೇಕು ಎಂದು ಮಾಡುವುದಕ್ಕಾಗುವುದಿಲ್ಲ. Registration and disciplinary action ತೆಗೆದುಕೊಳ್ಳುವುದಕ್ಕಾಗಿ ಮಾಡಿರುವಂಥದ್ದು. ನೋಂದಣಿ ಮತ್ತು ಕುಂದುಕೊರತೆ ನಿವಾರಣಾ ಪ್ರಾಧಿಕಾರ ಎಂದು ನಾವು ವಿಧೇಯಕದಲ್ಲಿ ಸ್ಪಷ್ಟವಾಗಿ ಹೇಳಿದ್ದೇವೆ.

**ಡಾ|| ಡಿ.ತಿಮ್ಮಯ್ಯ:-** ಮಾನ್ಯ ಸಭಾಪತಿಯವರೇ, ಅದೇ ರೀತಿ ಕ್ರಮ ಸಂಖ್ಯೆ 4 ರಲ್ಲಿ (ಇ) ನಲ್ಲಿ ನೋಡಿ, "ಪ್ರಾಧಿಕಾರವು ಕುಂದುಕೊರತೆ ನಿವಾರಣಾ ಕಾರ್ಯವನ್ನು ನಿರ್ವಹಿಸುವಾಗ ಒಬ್ಬ ಮಹಿಳಾ ಪ್ರತಿನಿಧಿ ಇರತಕ್ಕದ್ದು" ಎಂದು ಹೇಳಿದ್ದಾರೆ. "ಒಬ್ಬ ಮಹಿಳಾ ಪ್ರತಿನಿಧಿ" ಎಂದರೆ, ಯಾವ ರೀತಿ define ಮಾಡುತ್ತಾರೆ?



ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೆ, ಯಾವ ಸರ್ಕಾರ ಇರುತ್ತದೆಯೋ ಆ ಸರ್ಕಾರ ನಾಮಿನೇಟ್ ಮಾಡುತ್ತದೆ.

ಡಾ|| ಡಿ.ತಿಮ್ಮಯ್ಯ:- ಮಾನ್ಯ ಸಭಾಪತಿಯವರೆ, O.K. Sir. The powers and functions of this committee is not defined here.

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೆ, ಕ್ಷಮಿಸಿ, ನಾನು original ವಿಧೇಯಕವನ್ನು quote ಮಾಡಲಿಲ್ಲ, ಅದನ್ನು ತರಲಿಲ್ಲ. I was not thinking about it. ಈ ಪ್ರಶ್ನೆಗಳು ಉದ್ಭವಿಸುತ್ತವೆ ಎಂದು ನನಗೆ ಗೊತ್ತಿರಲಿಲ್ಲ. ಮಾನ್ಯ ಸುಧಾಕರ್‌ರವರು ಬಂದಿಲ್ಲ. ಜಿಲ್ಲಾ ಮಟ್ಟದ ಸಮಿತಿಗೆ ಕಳೆದ ಸಲ ಏನು ತಿದ್ದುಪಡಿಯನ್ನು ಮಾಡಿದ್ದೆವು, ಆ ಪ್ರಾವಿಜನ್‌ನ್ನು ನಾವು ಈ ತಿದ್ದುಪಡಿ ವಿಧೇಯಕದ ಮೂಲಕ ವಾಪಸ್ ತೆಗೆದುಕೊಳ್ಳುತ್ತಿದ್ದೇವೆ ಅಷ್ಟೆ.

ಡಾ|| ಡಿ.ತಿಮ್ಮಯ್ಯ:- ಮಾನ್ಯ ಸಭಾಪತಿಯವರೆ, ಈ ಸಮಿತಿಗೆ ಏನು ಅಧಿಕಾರವಿದೆ, power and functions ಏನು ಗೊತ್ತಿಲ್ಲ.

ಶ್ರೀ ಜೆ.ಸಿ.ಮಾಧುಸ್ವಾಮಿ:- ಮಾನ್ಯ ಸಭಾಪತಿಯವರೆ, ದಯವಿಟ್ಟು ಮಾನ್ಯ ಸದಸ್ಯರು original ವಿಧೇಯಕವನ್ನು ತೆಗೆದುಕೊಂಡು ಓದಲಿ. ಅದು ಯಾವುದು ಇದರಲ್ಲಿ ಇಲ್ಲ. Repeal section ಅಷ್ಟಕ್ಕೆ ಮಾತ್ರ ನಾನು ಉತ್ತರ ಹೇಳಬಹುದು. ಈ ವಿಧೇಯಕದಲ್ಲರುವುದನ್ನೆಲ್ಲಾ ನಾನು ಓದುವುದಕ್ಕಾಗುತ್ತದೆಯೇ? This is just a repeal of the provision.

ಡಾ|| ಡಿ.ತಿಮ್ಮಯ್ಯ:- ಮಾನ್ಯ ಸಭಾಪತಿಯವರೆ, ಆಯಿತು. ಏನು ಹೇಳುವುದಕ್ಕಾಗುವುದಿಲ್ಲವೆಂದರೆ ಇನ್ನೇನು ಮಾಡುವುದು?

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“2022ರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ)

ವಿಧೇಯಕವನ್ನು ಪರ್ಯಾಲೋಚಿಸುವುದು.”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು

**ವಿಧೇಯಕವನ್ನು ಖಂಡಖಂಡವಾಗಿ ಪರ್ಯಾಲೋಚಿಸುವುದು**

**ಖಂಡ 2 ಮತ್ತು 3 ರವರೆಗೆ**

**ಉಪ ಸಭಾಪತಿಯವರು:-** “ಖಂಡ 2 ಮತ್ತು 3 ಈ ವಿಧೇಯಕದ ಅಂಗವಾಗಿರುತ್ತದೆ”

**ಪ್ರಸ್ತಾವ ಅಂಗೀಕರಿಸಲ್ಪಟ್ಟಿತು**

**(ಖಂಡ 2 ಮತ್ತು 3 ನ್ನು ವಿಧೇಯಕಕ್ಕೆ ಸೇರಿಸಲಾಯಿತು)**

**ಖಂಡ 1 ಇತ್ಯಾದಿ**

**ಉಪ ಸಭಾಪತಿಯವರು:-** ಪ್ರಸ್ತಾವ ಏನೆಂದರೆ,

“ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ

ಸಂಹಿತೆ ವಿಧೇಯಕದ ಭಾಗವಾಗಿರುತ್ತದೆ.”

**ಪ್ರಸ್ತಾವ ಅಂಗೀಕರಿಸಲ್ಪಟ್ಟಿತು**

(ಮೊದಲನೆಯ ಖಂಡ, ದೀರ್ಘ ಶೀರ್ಷಿಕೆ, ಪ್ರಸ್ತಾವನೆ ಹಾಗೂ ಅಧಿನಿಯಮಗೊಳಿಸುವ ಸೂತ್ರ

ಸಂಹಿತೆಗಳನ್ನು ವಿಧೇಯಕಕ್ಕೆ ಸೇರಿಸಲಾಯಿತು)

**ಪ್ರಸ್ತಾವದ ಅಂಗೀಕಾರ**

**ಶ್ರೀ ಜಿ.ಸಿ.ಮಾಧುಸ್ವಾಮಿ(ಸಣ್ಣ ನೀರಾವರಿ ಹಾಗೂ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವರು):-** ಮಾನ್ಯ ಸಭಾಪತಿಯವರೆ, 2022ನೇ ಸಾಲಿನ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕವನ್ನು ಅಂಗೀಕರಿಸಬೇಕೆಂದು ಕೋರುತ್ತೇನೆ.

ಉಪ ಸಭಾಪತಿಯವರು:- ಪ್ರಸ್ತಾವ ಏನೆಂದರೆ,

“2022ರ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕವನ್ನು ತಿದ್ದುಪಡಿ ಮಾಡಿರುವಂತೆ ಅಂಗೀಕರಿಸುವುದು”

ಪ್ರಸ್ತಾವ ಅಂಗೀಕರಿಸಲ್ಪಟ್ಟಿತು ಮತ್ತು ಮಸೂದೆಗೆ ಒಪ್ಪಿಗೆ ನೀಡಲಾಯಿತು

(1276) 28/12/2022/5:50/ಎಸ್‌ಪಿಆರ್-ಎಕೆ

(ಉಪ ಸಭಾಪತಿಯವರ ಉಪಸ್ಥಿತಿ)

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ಗಮನ ಸೆಳೆಯುವ ಸೂಚನೆಗಳ ಬಗ್ಗೆ ನಾನು ಮಾತನಾಡಲು ಪ್ರಾರಂಭಿಸುತ್ತೇನೆ.

11. ವಿಧಾನ ಪರಿಷತ್ತಿನ ಶಾಸಕರುಗಳಿಗೆ 25 ಕೋಟಿ ರೂಪಾಯಿಗಳ ಕ್ಷೇತ್ರಾಭಿವೃದ್ಧಿ ಅನುದಾನ ನೀಡುವ ಮನವಿಗೆ ಸರ್ಕಾರದಿಂದ ಉತ್ತರ ಬಾರದಿರುವ ಬಗ್ಗೆ.

ಶ್ರೀ ಪ್ರಕಾಶ್ ಬಾಬಣ್ಣ ಹುಕ್ಕೇರಿ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ಒಂದೇ ಒಂದು ನಿಮಿಷ ಮಾತನಾಡಲು ಅವಕಾಶ ನೀಡಿ. ನಾವು ಸುಮಾರು 58-60 ಸದಸ್ಯರು ಸಹಿ ಹಾಕಿ 25 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಬೇಕೆಂಬ ಮನವಿಯನ್ನು ನೀಡಿದ್ದೇವೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಸಭಾನಾಯಕರು ಇನ್ನೂ ಉತ್ತರಿಸಿಲ್ಲ. ದಿನಾಂಕ 30/12/2022 ಕ್ಕೆ ಸದನವು ಮುಕ್ತಾಯವಾಗುತ್ತದೆ. ಕ್ಷೇತ್ರಾಭಿವೃದ್ಧಿ ಸಲುವಾಗಿ ಎಲ್ಲಾ ಶಾಸಕರಿಗೆ 25 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಬೇಕೆಂಬ ಮನವಿಯನ್ನು ಸಲ್ಲಿಸಿದ್ದೇವೆ. ಈ ಬಗ್ಗೆ ಇದುವರೆವಿಗೂ ಉತ್ತರ ಸ್ವೀಕೃತಗೊಂಡಿರುವುದಿಲ್ಲ. ವಿರೋಧ ಪಕ್ಷದ ನಾಯಕರಿಗೂ ಸಹ ನಾವು ವಿನಂತಿ ಮಾಡಿಕೊಂಡಿದ್ದೇವೆ. ಸದನದ ಹೊರಗಡೆ ಹೋದರೆ, ನಮ್ಮನ್ನು ಎಲ್ಲಾ ಜನರು ಕೇಳುತ್ತಾರೆ. ಹೀಗಾಗಿ ಈ ಬಗ್ಗೆ ನಾನೇನು ಉತ್ತರಿಸಬೇಕು?

ಶ್ರೀ ಕೋಟಿ ಶ್ರೀನಿವಾಸ ಪೂಜಾರಿ(ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಇದು ಮುಖ್ಯಮಂತ್ರಿಗಳ ವ್ಯಾಪ್ತಿಗೆ ಬರುತ್ತದೆ. ಪಂಚಾಯತ್ ರಾಜ್ ವ್ಯವಸ್ಥೆಯೂ ಸೇರಿದಂತೆ, ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಚುನಾಯಿತರಾದ 25 ಸದಸ್ಯರಿಗೆ ಸಂಬಂಧಪಟ್ಟಂತೆ ಮೊನ್ನೆಯ ದಿನ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಶ್ರೀ ಎಸ್.ರವಿರವರು ಚರ್ಚಿಸಿದ್ದಾರೆ. ಆ ಸಂದರ್ಭದಲ್ಲಿ, ಬೆಂಗಳೂರು ನಗರದಲ್ಲಿ ಸಭೆಯನ್ನು ಮಾಡುವುದಾಗಿ ಹಾಗೂ ಮುಖ್ಯಮಂತ್ರಿಗಳೊಂದಿಗೆ ಸಭೆ ಮಾಡಿದಾಗ ಈ ವಿಚಾರವನ್ನು ಪ್ರಸ್ತಾಪಿಸೋಣ ಎಂಬುದಾಗಿ ನಾನು ಹೇಳಿದೆನು. ಅಷ್ಟನ್ನು ಮಾಡೋಣ. ಅದನ್ನು ಬಿಟ್ಟು ಶಾಸಕರ ಕ್ಷೇತ್ರಾಭಿವೃದ್ಧಿಗಾಗಿ 25 ಕೋಟಿ ರೂಪಾಯಿಗಳನ್ನು ನೀಡಿ ಎಂದು ತಾವು ಅರ್ಜಿ ನೀಡಿದರೆ, ಅದನ್ನು ನೀಡುತ್ತೇವೆ ಎಂದು ಹೇಳಲು ನನಗೆ ಅಧಿಕಾರವಿಲ್ಲ. ಮುಖ್ಯಮಂತ್ರಿಗಳೊಂದಿಗೆ ಈ ವಿಚಾರವನ್ನು ಚರ್ಚಿಸುವುದಾಗಿ ಹೇಳಿದ್ದೇನೆ. ಪಂಚಾಯತ್ ರಾಜ್ ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿಗಳೊಂದಿಗೆ ಸಭೆ ಮಾಡುತ್ತೇವೆ; ಆಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಚುನಾಯಿತರಾದ 25 ಸದಸ್ಯರು ಬರಲಿ; ಮಾತನಾಡೋಣ ಎಂಬುದಾಗಿ ನಾನು ಹೇಳಿದ್ದೇನೆ.

**ಶ್ರೀ ಪ್ರಕಾಶ್ ಬಾಬಣ್ಣ ಹುಕ್ಕೇರಿ:-** ಮಾನ್ಯ ಸಭಾಪತಿಯವರೇ, ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಚುನಾಯಿತರಾದ ಕೇವಲ 25 ಸದಸ್ಯರನ್ನು ಮಾತ್ರವೇ ಆಹ್ವಾನಿಸುತ್ತೀರೋ, ಅಥವಾ 75 ಸದಸ್ಯರನ್ನು ಆಹ್ವಾನಿಸುತ್ತೀರೋ ಎಂದು ನಾನು ಪ್ರಶ್ನಿಸಬಯಸುತ್ತೇನೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಚುನಾಯಿತರಾದ 25 ಸದಸ್ಯರು...

**ಶ್ರೀ ಪ್ರಕಾಶ್ ಬಾಬಣ್ಣ ಹುಕ್ಕೇರಿ:-** ಮಾನ್ಯ ಸಭಾಪತಿಯವರೇ, ಅವರು ಕೇವಲ 25 ಸದಸ್ಯರನ್ನು ಆಹ್ವಾನಿಸಿದರೆ, ಉಳಿದ ಸದಸ್ಯರು ಏನು ಮಾಡಬೇಕು?

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ಒಂದು ನಿಮಿಷ ನಾನು ಹೇಳುವುದನ್ನು ಕೇಳಿ.

**ಉಪ ಸಭಾಪತಿಯವರು:-** ಸಭಾನಾಯಕರು ಹಾಗೂ ವಿರೋಧ ಪಕ್ಷದ ನಾಯಕರನ್ನು ಸೇರಿಸಿ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿಸುವ ಕೆಲಸವನ್ನು ಮಾಡಿಸೋಣ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಇಡೀ ಸದನದ ಪರವಾಗಿ ಸದಸ್ಯರು ಹೇಳಬಹುದು. ಅವರು ಹೇಳುವುದು ಸರಿ ಏಕೆಂದರೆ, ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಚುನಾಯಿತರಾದ 25 ಜನ ಸದಸ್ಯರನ್ನು ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಇರುವ ಸಮಸ್ಯೆಗಳನ್ನು ಚರ್ಚೆ ಮಾಡುವುದಕ್ಕೆ ಮುಖ್ಯಮಂತ್ರಿಗಳೊಂದಿಗೆ ಸಭೆಯನ್ನು ಕರೆಯುವಾಗ ಇದರ

ನಾಯಕತ್ವ ವಹಿಸಿದ ಅವರೂ ಸಹ ಇರುತ್ತಾರೆ. ಆಗ ಮಾತನಾಡೋಣ ಎಂಬುದಾಗಿ ನಾನು ಹೇಳಿದ್ದೇನೆ.

**ಉಪ ಸಭಾಪತಿಯವರು:-** ಸಭಾನಾಯಕರು ಹೇಳುವುದು ಸರಿ ಇದೆ; ಆಗಬಹುದು.

**ಶ್ರೀ ಪ್ರಕಾಶ್ ಬಾಬಣ್ಣ ಹುಕ್ಕೇರಿ:-** ಮಾನ್ಯ ಸಭಾಪತಿಯವರೇ, ಎಲ್ಲಾ ಸದಸ್ಯರನ್ನು ಆಹ್ವಾನಿಸಬೇಕು.

**ಶ್ರೀ ಮಂಜುನಾಥ ಭಂಡಾರಿ(ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಚುನಾಯಿತರಾದ ನಮಗೆ ಕ್ಷೇತ್ರಾಭಿವೃದ್ಧಿಗಾಗಿ 2 ಕೋಟಿ ರೂಪಾಯಿಗಳನ್ನು ನೀಡುತ್ತಾರೆ. ಅದನ್ನು ಹಿಂಪಡೆದರೆ ಒಳ್ಳೆಯದು. ನನ್ನ ವ್ಯಾಪ್ತಿಗೆ 387-400 ಗ್ರಾಮ ಪಂಚಾಯತಿಗಳು ಬರುತ್ತವೆ. ಆ 2 ಕೋಟಿ ರೂಪಾಯಿಗಳನ್ನು ಯಾರಿಗೆ ಕೊಡುವುದು; ಯಾರಿಗೆ ಬಿಡುವುದು? ನಾವು ಹೋದಲ್ಲೆಲ್ಲಾ ಈ ಬಗ್ಗೆ ಕೇಳುತ್ತಿರುತ್ತಾರೆ. ನಾನು ಲೆಕ್ಕ ಹಾಕಿ ನೋಡಿದಾಗ, ನನ್ನ ಇಡೀ 6 ವರ್ಷದ ಅವಧಿಯಲ್ಲಿ ಒಂದೊಂದು ಗ್ರಾಮ ಪಂಚಾಯತಿಗೆ 2 ಲಕ್ಷ ರೂಪಾಯಿಗಳನ್ನು ನೀಡುವುದಕ್ಕಾಗುತ್ತದೆ. "ನಾನು ನಿಮಗೆ ಮತ ನೀಡಿದ್ದೇವೆ; ನಮಗೇನೂ ಕೊಡುವುದಿಲ್ಲವೇ?" ಎಂದು ನಮ್ಮ ಬಳಿ ಬಂದು ಕೇಳುತ್ತಾರೆ. ಇದರ ಬದಲು ನಮಗೆ ನೀಡುವ ಅನುದಾನವನ್ನು ಹಿಂಪಡೆದರೆ, ಆಗ ನಾವು ನಮಗೆ ಯಾವುದೇ ಅನುದಾನವಿಲ್ಲ ಎಂದು ಹೇಳಬಹುದು. ಹೀಗಾಗಿ ನಾನು ಮಂತ್ರಿಗಳ ಬಳಿ ಮನವಿ ಮಾಡಿಕೊಳ್ಳುತ್ತೇನೆ. ತಾವು ಇದರಲ್ಲಿ 18 ವರ್ಷಗಳ ಕಾಲ ಇದ್ದವರಿದ್ದೀರಿ. ಹೀಗಾಗಿ ಈ ಬಗ್ಗೆ ತಾವು ಸರಿಯಾದ ನಿಲವನ್ನು ತೆಗೆದುಕೊಳ್ಳಬೇಕೆಂದು ನಾನು ಒತ್ತಾಯಿಸುತ್ತೇನೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಎಲ್ಲಾ ಸದಸ್ಯರು ಮನವಿಗಳನ್ನು ನೀಡಿದ್ದಾರೆ.

**ಶ್ರೀ ಪ್ರಕಾಶ್ ಬಾಬಣ್ಣ ಹುಕ್ಕೇರಿ:-** ಮಾನ್ಯ ಸಭಾಪತಿಯವರೇ, ಈ ವಿಚಾರದಲ್ಲಿ ತಮ್ಮವರೂ ಸಹ ಬರುತ್ತಾರೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಎಲ್ಲಾ ಸದಸ್ಯರು ಸಹಿ ಮಾಡಿ ಮನವಿಯನ್ನು ನೀಡಿದ್ದಾರೆ. ತಮ್ಮ ಮೂಲಕ ಸಭಾನಾಯಕರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ,

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಎಲ್ಲಾ ಸದಸ್ಯರನ್ನು ಕರೆಸಿ ಮುಖ್ಯಮಂತ್ರಿಗಳ ಜೊತೆ ಮಾತನಾಡಿಸಿ. ಸದಸ್ಯರು ಕೇಳಲಿ; ಮುಖ್ಯಮಂತ್ರಿಗಳ ಕೈಯಲ್ಲಿ ಏನಾಗುತ್ತದೆಯೋ ಅದನ್ನು ಮಾಡಲಿ.

**ಉಪ ಸಭಾಪತಿಯವರು:-** ಈಗ ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳು - ನಿಯಮ 330 ರಡಿ ಚರ್ಚೆ. ಶ್ರೀ ಬಿ.ಕೆ.ಹರಿಪ್ರಸಾದ್ ರವರೇ ಮಾತನಾಡಿ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಇವರು ನೀಡಿದ ಸಲಹೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇನೆ; 25 ಅಥವಾ 75 ಜನ ಸದಸ್ಯರನ್ನು ಸಭೆಗೆ ಆಹ್ವಾನಿಸಬೇಕು ಎನ್ನುವುದರ ಬಗ್ಗೆ ತೀರ್ಮಾನ ಮಾಡುತ್ತೇವೆ. ಇವರು ಹೇಳಿರುವ ಅಂಶದ ಬಗ್ಗೆಯೂ ಸಹ ತೀರ್ಮಾನಿಸಲಾಗುವುದು.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, 75 ಸದಸ್ಯರನ್ನೂ ಕರೆಯಬೇಕೆಂದು ಹೇಳುತ್ತಿದ್ದಾರೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದವರನ್ನೂ ಸೇರಿದಂತೆ, ಅವರವರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಭೆಯನ್ನು ಕರೆಯಲಾಗುತ್ತದೆ.

**ಡಾ|| ವೈ.ಎ.ನಾರಾಯಣಸ್ವಾಮಿ(ಸರ್ಕಾರದ ಮುಖ್ಯ ಸಚೀತಕರು):-** ಮಾನ್ಯ ಸಭಾಪತಿಯವರೇ, ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ಆಯ್ಕೆಗೊಂಡ 14 ಸದಸ್ಯರು ಮತ್ತು ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಚುನಾಯಿತರಾದ 25 ಸದಸ್ಯರು ...

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಎಷ್ಟು ಸದಸ್ಯರನ್ನು ಸಭೆಗೆ ಕರೆಯಬಹುದು ಎನ್ನುವುದರ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇವೆ.

**ಉಪ ಸಭಾಪತಿಯವರು:-** ಶ್ರೀ ಬಿ.ಕೆ.ಹರಿಪ್ರಸಾದ್ ರವರೇ, ಸಚಿವರದ್ದು ಒಂದು ವಿಧೇಯಕವಿದೆ. ಹೀಗಾಗಿ ಇದನ್ನು ತೆಗೆದುಕೊಂಡು ಮುಗಿಸೋಣ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ದಯಮಾಡಿ ಆಗುವುದಿಲ್ಲ. ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳ ನಿಯಮ - 330 ರಡಿ ವಿಷಯ ಪ್ರಸ್ತಾಪಿಸಲು ತಾವು ನಮ್ಮ ಹೆಸರನ್ನು ಕರೆದಿದ್ದೀರಿ.

**ಡಾ|| ಮುರುಗೇಶ್ ಆರ್.ನಿರಾಣಿ:-** ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದ ನಾಯಕರು ಮಾತನಾಡಿದ ಮೇಲೆ, ನಮ್ಮ ವಿಧೇಯಕವನ್ನು ತೆಗೆದುಕೊಂಡು, ಅನುಮೋದಿಸಿ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳನ್ವಯ - ಗಮನ ಸೆಳೆಯುವ ಸೂಚನೆಗಳು ಹಾಗೂ ನಿಯಮ - 330 ರಡಿ ಚರ್ಚಿಸುವ ನಮ್ಮ ಎಲ್ಲಾ ವಿಷಯಗಳು ಮುಕ್ತಾಯವಾದ ಮೇಲೆ ವಿಧೇಯಕವನ್ನು ತೆಗೆದುಕೊಳ್ಳಿ. ಇವತ್ತು ಎಷ್ಟು ಹೊತ್ತಾದರೂ ಸರಿ, ಸರ್ಕಾರವು ಮಂಡಿಸಿರುವ ವಿಧೇಯಕವನ್ನು ಅನುಮೋದಿಸಿ ಕೊಡುತ್ತೇವೆ.

**ಡಾ|| ವೈ.ಎ.ನಾರಾಯಣಸ್ವಾಮಿ:-** ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದ ನಾಯಕರಲ್ಲಿ ನನ್ನ ಸಣ್ಣ ಮನವಿ ಏನೆಂದರೆ, ....

**ಶ್ರೀ ಪ್ರಕಾಶ್ ಬಾಬಣ್ಣ ಹುಕ್ಕೇರಿ:-** ಮಾನ್ಯ ಸಭಾಪತಿಯವರೇ, ಈ ವಿಚಾರದಲ್ಲಿ ಸರ್ಕಾರವು ತಾರತಮ್ಯ ಮಾಡುವುದು ಬೇಡ. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಆಯ್ಕೆಗೊಂಡ 25 ಸದಸ್ಯರನ್ನು ಆಹ್ವಾನಿಸುತ್ತೇವೆ, ಇನ್ನುಳಿದ 50 ಸದಸ್ಯರನ್ನು ಆಹ್ವಾನಿಸುವುದಿಲ್ಲ ಎಂಬ ತಾರತಮ್ಯ ಮಾಡಿದರೆ, ಕಷ್ಟವಾಗುತ್ತದೆ. 75/74 ಸದಸ್ಯರನ್ನೆಲ್ಲಾ ಆಹ್ವಾನಿಸಬೇಕು; ಎಲ್ಲಾ ಸದಸ್ಯರ ಸಮಕ್ಷದಲ್ಲಿ ಸಭೆಯನ್ನು ಮಾಡಿ, ಅವರ ಕ್ಷೇತ್ರಾಭಿವೃದ್ಧಿಗಾಗಿ 25 ಕೋಟಿ ರೂಪಾಯಿಗಳ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ತಮ್ಮಲ್ಲಿ ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇವೆ. ಒಟ್ಟಾರೆಯಾಗಿ ಇದರಲ್ಲಿ ತಾರತಮ್ಯ ಮಾಡುವುದು ಬೇಡ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಸಭಾನಾಯಕರು ಏನೋ ಹೇಳುತ್ತಿದ್ದಾರೆ; ಅದನ್ನು ಕೇಳಿ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ನಮ್ಮಿಂದಾಗುವಂತಹ ಕೆಲಸಗಳ ಬಗ್ಗೆ ಮಾತನಾಡಬೇಕು.

**ಶ್ರೀಮತಿ ಭಾರತಿ ಶೆಟ್ಟಿ(ನಾಮ ನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಯವರೇ, ತಮಗೆ ಬರುವ ಕ್ಷೇತ್ರಾಭಿವೃದ್ಧಿ ಅನುದಾನದಲ್ಲ ತಮ್ಮ ಆರು ವರ್ಷಗಳ ಅಧಿಕಾರಾವಧಿಯಲ್ಲಿ ಪ್ರತಿ ಗ್ರಾಮ ಪಂಚಾಯತಿಗೆ 2 ಲಕ್ಷ ರೂಪಾಯಿಗಳನ್ನು ನೀಡಿದರೂ, ಅನುದಾನ ಸಾಕಾಗುವುದಿಲ್ಲ ಎಂದು ಸದಸ್ಯರಾದ ಶ್ರೀ ಮಂಜುನಾಥ್ ಭಂಡಾರಿಯವರು ತಿಳಿಸುತ್ತಾ, ತಮ್ಮ ಕ್ಷೇತ್ರ ವ್ಯಾಪ್ತಿಯನ್ನು ತಿಳಿಸಿದರು. ನಮಗೆ 224 ಕ್ಷೇತ್ರಗಳ ಜನರೂ ಸಹ ಈ ಬಗ್ಗೆ ಕೇಳುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಾವು ಎಲ್ಲರಿಗೂ ಹೋಗಬೇಕು. ಹೀಗಾಗಿ ಪ್ರಸ್ತುತ ನಮಗೆ ನೀಡುತ್ತಿರುವ ಅನುದಾನವನ್ನೂ ಸಹ ಹಿಂಪಡೆದುಕೊಳ್ಳ. ಅನುದಾನ ಹೆಚ್ಚಿಸಿದರೆ ಎಲ್ಲರಿಗೂ ನೀಡಿ. ನಮ್ಮ ಸದನದ ಎಲ್ಲಾ 75 ಸದಸ್ಯರನ್ನು ಕರೆದು ಸಭೆಯನ್ನು ಮಾಡಬೇಕೆಂದು ನಾನು ತಮ್ಮ ಮೂಲಕ ಕೇಳಿಕೊಳ್ಳುತ್ತೇನೆ.

(ಈ ಹಂತದಲ್ಲಿ ಸಭಾಪತಿಯವರಾದ ಶ್ರೀ ಬಸವರಾಜ ಶಿವಲಿಂಗಪ್ಪ ಹೊರಟವರು ಸಭಾಪತಿ ಪೀಠವನ್ನು ಅಲಂಕರಿಸಿದರು)

**ಸಭಾಪತಿಯವರು:-** ತಮ್ಮನ್ನು ನೋಡಿ ನಾನು ಬಂದಿದ್ದೇನೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ತಾವು ಬೆಳಗ್ಗೆಯಿಂದ ಬೇಕಂತಲೇ ತಪ್ಪಿಸಿಕೊಂಡಿದ್ದೀರಿ.

**ಸಭಾಪತಿಯವರು:-** ಆ ರೀತಿಯಾಗಿ ಏನೂ ಇಲ್ಲ.

**ಶ್ರೀ ಪ್ರಕಾಶ್ ಬಾಬಣ್ಣ ಹುಕ್ಕೇರಿ:-** ಮಾನ್ಯ ಸಭಾಪತಿಯವರೇ, ವಿರೋಧ ಪಕ್ಷದ ನಾಯಕರು ಜ್ವಲಂತ ಸಮಸ್ಯೆಗಳ ಬಗ್ಗೆ ....

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಈ ಬಗ್ಗೆ ನಾನು ಹೇಳಿದ್ದೇನೆ.

**ಸಭಾಪತಿಯವರು:-** ನಾನು ಇದನ್ನು ನೋಡಿದ್ದೇನೆ. ಸಭಾನಾಯಕರು ಹಾಗೂ ನಾನೂ ಸಹ ಇದರ ಬಗ್ಗೆ ಮಾತನಾಡುತ್ತೇವೆ. ಈ ಮನವಿಯನ್ನು ನೀವು ಸಲ್ಲಿಸಿ ಎರಡು ದಿನಗಳಾಗಿವೆ. ಈ ವಿಚಾರವಾಗಿ, ಮುಖ್ಯಮಂತ್ರಿಗಳೊಂದಿಗೆ ಇವತ್ತಿನ ದಿವಸ ಮಾತನಾಡೋಣ. 25 ಕೋಟಿ ರೂಪಾಯಿಗಳ ಕ್ಷೇತ್ರಾಭಿವೃದ್ಧಿ ಅನುದಾನವು ಎಲ್ಲರಿಗೂ ಸಂಬಂಧಪಟ್ಟದ್ದಾಗಿದೆ. ನೀವು ಹೇಳುವುದು ಸೂಕ್ತವಿದೆ. ಇವತ್ತಿನ ಸಂಜೆ 7:30 ಗಂಟೆಗೆ ನೀವು ಸಂಕಮ್ ಹೋಟೆಲ್‌ಗೆ ಬನ್ನಿ, ಅಲ್ಲಿ



ಮುಖ್ಯಮಂತ್ರಿಗಳರುತ್ತಾರೆ; ಆಗ ಕುಳಿತುಕೊಂಡು ಈ ಬಗ್ಗೆ ಮಾತನಾಡೋಣ. ಮುಖ್ಯಮಂತ್ರಿಗಳ ಕಾರ್ಯಕ್ರಮದ ಬಗ್ಗೆ ನಾನು ಈಗ ವಿಚಾರಿಸಿಕೊಂಡು ಬಂದಿದ್ದೇನೆ; ಅವರು ಈ ದಿನ ಸಂಜೆ 7:30 ಗಂಟೆಗೆ ಅಲ್ಲಿಗೆ ಬರುತ್ತಾರೆಂದು ತಿಳಿಸಿರುತ್ತಾರೆ; ಹೀಗಾಗಿ ನೀವು ಅಲ್ಲಿಗೆ ಬನ್ನಿ, ಮಾತನಾಡೋಣ.

**ಡಾ|| ಕೆ.ಗೋವಿಂದರಾಜ್(ವಿಧಾನ ಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಕಳೆದ ವಾರ, ನಾಳೆಯ ದಿನ ಇದೇ ಸಮಯವನ್ನು ನಿಗದಿಪಡಿಸುತ್ತೇನೆ ಎಂಬುದಾಗಿ ಶ್ರೀ ಮಂಜುನಾಥ್ ಪ್ರಸಾದ್ ರವರಿಗೆ ಸೂಚಿಸಿದ್ದಾರೆ. ಗುರುವಾರ ದಿನದಂದು ಅರ್ಧ ಗಂಟೆಗಳ ಕಾಲಾವಕಾಶವನ್ನು ನೀಡುತ್ತೇನೆ ಎಂಬುದಾಗಿ ಅವರಿಗೆ ತಿಳಿಸಿದ್ದಾರೆ. ಹೀಗಾಗಿ ತಾವು ನಾಳೆಯ ಬಗ್ಗೆ ಖಚಿತಪಡಿಸಿ.

**ಸಭಾಪತಿಯವರು:-** ಈ ಬಗ್ಗೆ ನಾವು ಇವತ್ತಿನ ದಿವಸ ಖಚಿತಪಡಿಸಿಕೊಳ್ಳೋಣ. ಸಭಾನಾಯಕರೇ, ನೀವು ಇರಿ, ನಾವಿಬ್ಬರೂ ಸೇರಿಕೊಂಡು ಹೋಗೋಣ. ವಿರೋಧ ಪಕ್ಷದ ನಾಯಕರೇ, ನೀವು ಮುಂದುವರಿಸಿ. ನಿಮ್ಮ ವಿಷಯವನ್ನೇ ತೆಗೆದುಕೊಳ್ಳುವಂತೆ ನಾನು ಹೇಳ ಕಳುಹಿಸಿದ್ದೇನೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಧನ್ಯವಾದಗಳು.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಇದಕ್ಕೆ ನಮ್ಮ ಆಕ್ಷೇಪಣೆ ಇಲ್ಲ.

**ಶ್ರೀ ಮುನಿರಾಜು ಗೌಡ ಪಿ.ಎಂ.(ವಿಧಾನ ಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ನನ್ನದು ಕೇವಲ ಒಂದೇ ಒಂದು ಮನವಿ ಇದೆ.

**ಶ್ರೀ ಮರಿತಿಬ್ಬೇಗೌಡ:-** ಮಾನ್ಯ ಸಭಾಪತಿಯವರೇ, ಸದಸ್ಯರೇ, ಸ್ವಲ್ಪ ತಡೆಯಿರಿ.

**ಶ್ರೀ ಮುನಿರಾಜು ಗೌಡ ಪಿ.ಎಂ.:-** ಮಾನ್ಯ ಸಭಾಪತಿಯವರೇ, ಇಡೀ ರಾಜ್ಯದ ಕಲ್ಲುಗಣಿಗಾರಿಕೆ ಉದ್ಯಮಿಗಳು ಮುಷ್ಕರ ಮಾಡುತ್ತಿದ್ದಾರೆ.

**ಸಭಾಪತಿಯವರು:-** ಶ್ರೀ ಮುನಿರಾಜು ಗೌಡರೇ, ಒಬ್ಬರು ಮಾತನಾಡುವಾಗ ಇನ್ನೊಬ್ಬರು ಮಾತನಾಡುವುದು ಎಷ್ಟು ಸಮಂಜಸ? ಈ ಬಗ್ಗೆ ನಾನು ಪ್ರತಿದಿನವೂ ಹೇಳುತ್ತಿರುತ್ತೇನೆ. ಒಬ್ಬರು ಮಾತನಾಡುವಾಗ ಇನ್ನೊಬ್ಬರು ಮಾತನಾಡಬಾರದು. ನೀವು ಅವಕಾಶವನ್ನು ಕೇಳಿ; ನಾನು ಕೊಡುತ್ತೇನೆ.

**ಡಾ|| ವೈ.ಎ.ನಾರಾಯಣಸ್ವಾಮಿ(ಸರ್ಕಾರದ ಮುಖ್ಯ ಸಚಿವರು):-** ಮಾನ್ಯ ಸಭಾಪತಿಯವರೇ, ಈಗ ವಿಧೇಯಕಗಳ ಮಂಡನೆ ಇದ್ದು, ಅದನ್ನು ತೆಗೆದುಕೊಳ್ಳಬೇಕೆಂದು ನಾವು ಪೀಠಕ್ಕೆ ಮನವಿ ಮಾಡಿದೆವು. ಆದರೆ, ವಿರೋಧ ಪಕ್ಷದ ನಾಯಕರು, ಬಹಳ ಮಹತ್ವದ ವಿಚಾರವಿರುವುದರಿಂದ ಅವರು ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳ ನಿಯಮ - 330 ರಡಿ ಪ್ರಸ್ತಾಪಿಸಿರುವ ವಿಷಯವನ್ನು ಮೊದಲು ತೆಗೆದುಕೊಳ್ಳಬೇಕೆಂದು ತಿಳಿಸಿದರು. ಅವರು ಈ ಮೊದಲು ನಿಲುವಳಿ ಸೂಚನೆಯನ್ನು ಮಂಡಿಸಿದ್ದರು. ತಾವು ಅದನ್ನು ಪರಿವರ್ತಿಸಿ, ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮ - 330 ಎಂಬುದಾಗಿ ಮಾಡಿದ್ದರಿಂದ ಇದು ಮುಗಿದ ನಂತರ ಸರ್ಕಾರ ಪ್ರಸ್ತಾಪಿಸಿರುವ ಎಲ್ಲಾ ವಿಧೇಯಕಗಳನ್ನು ಅನುಮೋದಿಸಿ ಕೊಡಬೇಕೆಂದು ನಾನು ಮನವಿ ಮಾಡಿಕೊಳ್ಳುತ್ತೇನೆ.

**ಸಭಾಪತಿಯವರು:-** ಶ್ರೀ ಮುನಿರಾಜು ಗೌಡ ಪಿ.ಎಂ. ರವರೇ, ತಾವು ಮುಂದುವರಿಸಿ.

**ಶ್ರೀ ಮುನಿರಾಜು ಗೌಡ ಪಿ.ಎಂ.:-** ಮಾನ್ಯ ಸಭಾಪತಿಯವರೇ, ಕಳೆದ 10 ದಿನಗಳಿಂದ ಇಡೀ ರಾಜ್ಯದ ಕಲ್ಲು ಗಣಿಗಾರಿಕೆ ಮಾಡುವ ಜಲ್ಲ ಕ್ರಷರ್ ಮಾಲೀಕರುಗಳು ಇಡೀ ರಾಜ್ಯದಲ್ಲಯೇ ತಮ್ಮ ವ್ಯವಹಾರವನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಕಟ್ಟಡ ನಿರ್ಮಿಸುತ್ತಿರುವವರಿಗೆ ಹಾಗೂ ಕಟ್ಟಡ ಕಾರ್ಮಿಕರಿಗೆ ತುಂಬಾ ತೊಂದರೆಯಾಗಿದೆ. ಹೀಗಾಗಿ ಅವರ ಬಗ್ಗೆ ಚರ್ಚೆಯನ್ನು ಮಾಡಬೇಕಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಾನು ಮತ್ತು ಶ್ರೀ ಎಸ್.ರವಿ ಇಬ್ಬರು ಮಾತನಾಡಬೇಕಾಗಿದೆ. ಹೀಗಾಗಿ ಇದಕ್ಕೆ ಅವಕಾಶ ಮಾಡಿಕೊಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ.

**ಶ್ರೀ ಎಸ್.ರವಿ:-** ಮಾನ್ಯ ಸಭಾಪತಿಯವರೇ, ಬಹಳಷ್ಟು ಜನರು ಮುಷ್ಕರ ಹೂಡಿದ್ದಾರೆ.

**ಸಭಾಪತಿಯವರು:-** ಈಗ ತೆಗೆದುಕೊಂಡಿರುವ ವಿಷಯವು ಮುಕ್ತಾಯವಾಗಲಿ. ಆ ನಂತರದಲ್ಲ ನೋಡೋಣ.

**ಶ್ರೀ ಎಸ್.ರವಿ:-** ಮಾನ್ಯ ಸಭಾಪತಿಯವರೇ, ದಯಮಾಡಿ ಅವಕಾಶ ಮಾಡಿ ಕೊಡಿ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಸರ್ಕಾರದ ಮುಖ್ಯ ಸಚಿವರು ಇದಾದ ಮೇಲೆ ವಿಧೇಯಕಗಳನ್ನು ತೆಗೆದುಕೊಳ್ಳಬೇಕೆಂದು ಕೇಳುತ್ತಿದ್ದಾರೆ. ಕರ್ನಾಟಕ ವಿಧಾನ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪರಿಷತ್ತಿನ ಕಾರ್ಯವಿಧಾನ ಹಾಗೂ ನಡವಳಿಕೆಯ ನಿಯಮಗಳನ್ವಯ ಗಮನ ಸೆಳೆಯುವ ಸೂಚನೆಗಳು ಹಾಗೂ ನಿಯಮ - 330 ರಡಿ ಪ್ರಸ್ತಾಪಿಸಿರುವ ವಿಷಯಗಳೆಲ್ಲವೂ ಮುಗಿದ ಮೇಲೆ, ವಿಧೇಯಕವನ್ನು ತೆಗೆದುಕೊಳ್ಳಿ. ಇದಕ್ಕೆ ನಮ್ಮದೇನು ಅಭ್ಯಂತರವಿಲ್ಲ; ಏಕೆಂದರೆ, ಬಹಳ ಗಂಭೀರವಾದ ವಿಚಾರಗಳನ್ನು ನಾವು ಪ್ರಸ್ತಾಪಿಸಿದ್ದೇವೆ. ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು.

**ಡಾ|| ವೈ.ಎ.ನಾರಾಯಣಸ್ವಾಮಿ:-** ಮಾನ್ಯ ಸಭಾಪತಿಯವರೇ, ಅವರದ್ದು ಮಹತ್ವದ್ದು ಎಂದು ನಾವು ಅವರಿಗೆ ಹೇಳಿದರೆ.... ಒಂದು ವೇಳೆ ಕಾರ್ಯಕಲಾಪಗಳ ಪಟ್ಟಿಗಳ ಪ್ರಕಾರ ಹೋಗುವುದಾದರೆ...

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಸಭಾನಾಯಕರು ಏನೇನೋ ಹೇಳುವುದಕ್ಕೆ ಹೋಗುವುದು ಬೇಡ.

**ಸಭಾಪತಿಯವರು:-** ಸ್ವಲ್ಪ ತಡೆಯಿರಿ. ಮಧ್ಯದಲ್ಲ ಏಕೆ ಮಾತನಾಡುತ್ತೀರಿ.

**ಶ್ರೀ ಎಸ್.ರವಿ:-** ಮಾನ್ಯ ಸಭಾಪತಿಯವರೇ, ಅದು ಬಹಳ ಮಹತ್ವದ ವಿಚಾರವಾಗಿದೆ. ಸರ್ಕಾರವು ಏಕಾಏಕಿ ವಿಧೇಯಕಗಳನ್ನು ಮಂಡಿಸಿದರೆ ಹೇಗೆ? ನಾವು ಪ್ರಸ್ತಾಪಿಸಿರುವ ವಿಷಯದ ಬಗ್ಗೆ ದಿನಗಟ್ಟಲೆ ಚರ್ಚಿಸಬೇಕಾಗಿದೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಯಾವುದೇ ಪಕ್ಷದ ಸರ್ಕಾರವು ಅಸ್ತಿತ್ವದಲ್ಲರಲ, ....

**ಸಭಾಪತಿಯವರು:-** ಶ್ರೀ ಎಸ್.ರವಿಯವರೇ, ಪೀಠದ ಬಗ್ಗೆ ನಿಮಗೆ "ಕಿಮ್ಮತ್ತು" ಇಲ್ಲವೇ?

**ಶ್ರೀ ಎಸ್.ರವಿ:-** ಮಾನ್ಯ ಸಭಾಪತಿಯವರೇ, ಪೀಠದ ಬಗ್ಗೆ ನಿಮಗೆ ಗೌರವವಿದೆ.

**ಸಭಾಪತಿಯವರು:-** ಶ್ರೀ ಎಸ್.ರವಿಯವರೇ, ಕುಳಿತುಕೊಳ್ಳಿ. ಏನೇನೋ ಮಾತನಾಡಬೇಡಿ. ಅವಕಾಶವನ್ನು ನೀಡುತ್ತೇನೆಂದು ನಾನು ಹೇಳುತ್ತಿದ್ದೇನೆ. ಶ್ರೀ ಬಿ.ಕೆ.ಹರಿಪ್ರಸಾದ್‌ರವರು ಮೊದಲು ಮಾತನಾಡಲಿ. ನಂತರದಲ್ಲ ನಿಮ್ಮದನ್ನು ನೋಡೋಣ. ಶ್ರೀ ಬಿ.ಕೆ.ಹರಿಪ್ರಸಾದ್‌ರವರೇ ನೀವು ಮುಂದುವರಿಸಿ. ಸರ್ಕಾರಿ ಮುಖ್ಯ ಸಚಿವರು ಹಾಗೂ ನೀವು ಪ್ರಸ್ತಾಪಿಸಿರುವುದನ್ನು ಎರಡನ್ನೂ ನೋಡೋಣ. ಏನು ಮಾಡಲು ಸಾಧ್ಯವಾಗುತ್ತದೆಯೋ ಅದನ್ನು ಮಾಡೋಣ.

## 12. ನಿಯಮ 330ರ ಮೇರೆಗೆ ಚರ್ಚೆ

ವಿಷಯ:- ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಾಣಿಯೂರಿನಲ್ಲಿ ರಾತ್ರಿ ಮಲಗಿ ನಿದ್ರಿಸುತ್ತಿದ್ದ ಜನರ ಮೇಲೆ ಕೈಬಾಂಬುಗಳನ್ನು ಸಿಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದು, ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವ ಕುರಿತು

- - -

ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯು ಒಂದು ಕಾಲದಲ್ಲಿ ಬುದ್ಧಿವಂತರ ಮತ್ತು ಅತಿ ಹೆಚ್ಚಿನ ಸಾಕ್ಷರತೆಯನ್ನು ಹೊಂದಿದ ಜಿಲ್ಲೆ ಎಂದು ಕರೆಸಿಕೊಳ್ಳುತ್ತಿತ್ತು. ಆದರೆ ಇವತ್ತಿನ ದಿವಸ ಅಲ್ಲಿ ದಿನನಿತ್ಯ ಸರಣಿ ಕೊಲೆಗಳಾಗುತ್ತಿದ್ದು, ಅಲ್ಲಿನ ಶಾಂತಿಯನ್ನು ಕಡೆಡುವ ಕೆಲಸಗಳಾಗುತ್ತಿವೆ. ಅಲ್ಲಿ ಪರೀಕ್ಷೆಗಳಾದ ನಂತರ ಫಲತಾಂಶವನ್ನು ನೋಡಿದಾಗ, ಮೊದಲನೇ ಸ್ಥಾನದಲ್ಲಿದ್ದ ಜಿಲ್ಲೆಯು 17-18 ಸ್ಥಾನಕ್ಕೆ ಕುಸಿದಿದೆ.

(ಮುಂದು)

1277/28-12-2022/6-00/bk-rn

(ಸಭಾಪತಿಯವರು ಪೀಠದಲ್ಲಿದ್ದರು)

ಶ್ರೀ ಬಿ.ಕೆ. ಹರಿಪ್ರಸಾದ್(ಮುಂದು):-

ಇವತ್ತು ದಿನನಿತ್ಯ ಸರಣಿ ಕೊಲೆ, ಶಾಂತಿ ಕಡೆಡುವಂತಹ ಕೆಲಸ, ಮತ್ತೆ ಪರೀಕ್ಷೆಗಳಾದ ನಂತರ ಫಲತಾಂಶಗಳನ್ನು ನೋಡಿದಾಗ ರಾಜ್ಯದ ಮೊದಲನೇ ಸ್ಥಾನದಲ್ಲಿದ್ದ ಇದ್ದಂತಹದ್ದು ಇತ್ತೀಚೆಗೆ 17-18 ಸ್ಥಾನಕ್ಕೆ ಕುಸಿದಿದೆ. ಕಾರಣಗಳು ಹಲವಾರು ಇರಬಹುದು. ಆದರೆ, ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಗಳಲ್ಲಿ ನಡೆಯುತ್ತಿರುವಂತಹ ಘಟನೆಗಳನ್ನು ನೋಡಿದಾಗ ನಾನು ಎರಡು ವಿಚಾರಗಳನ್ನು ನಿಯಮ 59 ರಡಿಯಲ್ಲಿ ಚರ್ಚೆಗೆ ತೆಗೆದು ಕೊಳ್ಳಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಂಡಿದ್ದೆ.

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

1. ಪುತ್ತೂರು ತಾಲ್ಲೂಕಿನ ಕಾಣೆಯೂರಿಯಲ್ಲಿ ಒಬ್ಬ ಉಪ ಅರಣ್ಯ ವಲಯಾಧಿಕಾರಿ ಶ್ರೀ ಸಂಜೀವ್ ಪೂಜಾರಿ ಯವರ ಕುಟುಂಬದ ಮೇಲೆ ನಡೆದಿರತಕ್ಕಂತಹ ಹಲ್ಲೆ ಮತ್ತೊಂದು

2. ದಕ್ಷಿಣ ಕನ್ನಡ ಜಿಲ್ಲೆ ಸುರತ್ಕಲ್ ಕೃಷ್ಣಾಪುರದಲ್ಲಿ ಲತೀಶ್ ಸ್ಟೋರ್ ನಡೆಸುತ್ತಿದ್ದ ಶ್ರೀ ಜಲೀಲ್ ಎನ್ನುವವರ ಕೊಲೆ. ಇದು ಕೇವಲ ಈ ಎರಡು ಘಟನೆಗಳು ಮಾತ್ರವಲ್ಲ. ದಕ್ಷಿಣ ಕನ್ನಡ ಜಿಲ್ಲೆ ಎಂದು ಮಾತನಾಡಿದಾಗ ಅದರಲ್ಲೂ ಸುರತ್ಕಲ್‌ನಲ್ಲಿ ಸರಣಿ ಕೊಲೆಗಳು ನಡೆದುಕೊಂಡು ಬರುತ್ತಿವೆ. ಕೊಲೆ ಮಾಡಿದವರ ಮೇಲೆ ಏನು ಕ್ರಮ ತೆಗೆದುಕೊಳ್ಳುತ್ತಾರೆ, ಕೊಲೆಯಾದವರ ಕುಟುಂಬದವರಿಗೆ ನೀವು ಯಾವ ರೀತಿಯಲ್ಲಿ ರಕ್ಷಣೆ ಕೊಟ್ಟಿದ್ದೀರಿ? ಅದನ್ನು ನೋಡಿದಾಗ ರಾಜ್ಯದಲ್ಲಿ ಈ ಸರ್ಕಾರ ಇದೆಯೋ ಇಲ್ಲವೋ ಎಂದು ಅನಿಸುತ್ತದೆ.

ಮೊದಲನೆಯದಾಗಿ, ಈ ಪುತ್ತೂರಿನಲ್ಲಿ ಇರತಕ್ಕಂತಹ ಕಾಣೆಯೂರು ಅರಣ್ಯ ಇಲಾಖೆಯ ಉಪ ವಲಯದ ಅರಣ್ಯಾಧಿಕಾರಿ ರವರು ತಮ್ಮ ವಾಟ್ಸಪ್ ನಲ್ಲಿ ಒಂದು ಮೇಸೇಜ್ ಮಾಡುತ್ತಾರೆ. ಇದನ್ನು ನಾನು ಸರಿ ಎಂದು ಹೇಳುವುದಿಲ್ಲ. ಅವರು ಮೇಸೇಜ್‌ನಲ್ಲಿ ಏನು ಹೇಳುತ್ತಾರೆಂದರೆ, ಕುಣಿತ, ಭಜನೆಯಿಂದ ಮಲಗಿದ ಭೂತಕಾಲದಲ್ಲಿ ಭಜನೆ ಎಂದರೆ ಭಕ್ತಿ ತುಂಬಿದ ಸಮುದ್ರ ಆಗಿತ್ತು. ಆದರೆ, ವರ್ತಮಾನ ಕಾಲದಲ್ಲಿ ಭಜನೆ ಎಂದರೆ ಕೆಲವು ಮನುಷ್ಯ ಜಾತಿಯ ನಕಲ ಹಿಂದೂವಾದಿ ಎನ್ನುವ ಪ್ರಾಣಿಗಳಿಗೆ. ತಲೆಯಿಂದ ಕಾಲನವರೆಗೆ ಕೇಸರಿ ತೊಟ್ಟು ರಾತ್ರಿ ಸಮಯದಲ್ಲಿ ಹದಿ ಹರೆಯದ ಹೆಣ್ಣು-ಗಂಡುಗಳು ಸೇರಿಕೊಂಡು ಮನೆ ಮನೆಯಲ್ಲಿ ಒಂದು ರಾಮ,ಹನುಮನ ಕುಣಿತದ ಭಜನೆ ಮಾಡಿ, ಅಲ್ಲಂದ ಹಣ ಅಕ್ಕಿ, ತೆಂಗಿನ ಕಾಯಿ ಸಂಗ್ರಹಿಸುತ್ತಾ ಕೊನೆ ಮನೆಯಲ್ಲಿ ಊಟ ಮಾಡಿ, ನಂತರ ಭಜನೆ ಮಾಡಿ ಗುಡ್ಡದ ಮರದಡಿ ಮಲಗಿದ್ದರು. ಕಾಪಾಡಲು ರಾಮ ಮತ್ತು ಹನುಮನೇ ಬಿಲ್ಲು-ಬಾಣ ಹಿಡಿದು ಬರಬೇಕು. "ಬರಹ" ಸಂಜೀವ ಪೂಜಾರಿ, ಉಪ ವಲಯ ಅರಣ್ಯಾಧಿಕಾರಿ ಎಂದು ಹೇಳಿ ಟಿಲಿಫೋನ್ ನಂಬರ್ ಎಲ್ಲವನ್ನೂ ಕೊಟ್ಟಿದ್ದಾರೆ. ಇದು ತಪ್ಪು ಸರಿ ಎಂದು ಹೇಳತಕ್ಕದ್ದು ಅವರಿಗೆ ಬಿಟ್ಟ ವಿಚಾರ. ಇದು ಮಾಡಿದ್ದು ಸರಿಯಲ್ಲ.

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಿಂದೂ ಧರ್ಮಕ್ಕೆ ಅಪಮಾನ ಮಾಡಿದ್ದಾರೆಂದು ಹೇಳಿ ಒಂದು ದೂರು ದಾಖಲಾಗುತ್ತದೆ. ದೂರು ದಾಖಲಾದ ನಂತರ ಅದನ್ನು ಇದು ಯಾರದ್ದಾದರೂ ಸಂಟಿಮೆಂಟ್‌ಗೆ, ಭಾವನೆಗಳಿಗೆ ದಕ್ಕೆ ತರುತ್ತದೆಯೇ, ಪ್ರಚೋದನೆ ಕೊಡುತ್ತದೆಯೇ ಪೊಲೀಸರು ತನಿಖೆ ಆಗಬೇಕಾಗಿತ್ತು. ಆದರೆ ತನಿಖೆಯಾಗಲಿಲ್ಲ. ಪೊಲೀಸರು ಬಂದು ಅವರನ್ನು ವಿಚಾರಿಸಿಕೊಂಡು ಹೋಗಿದ್ದಾರೆ. ರಾತ್ರಿ, ಸುಮಾರು 20 ಜನರು ಸರ್ಕಾರಿ ಉಪ ವಲಯ ಅರಣ್ಯಾಧಿಕಾರಿಯವರ ಮನೆ ಮುಂದೆ ಹೋಗಿ ಗಲಾಟೆ ಮಾಡಿ 2-3 ಕೈ ಬಾಂಬ್ ಸ್ಫೋಟ ಮಾಡಿ, ಮನೆಯವರಿಗೆಲ್ಲಾ ಬೆದರಿಕೆ ಹಾಕಿ ಇದು 20ನೇ ತಾರೀಖು ಆದನಂತರ ಬೆದರಿಕೆ ಹಾಕಿದರು ಸಹ ಯಾವುದೇ ಪೊಲೀಸ್ ರಕ್ಷಣೆಯನ್ನು ಅವರಿಗೆ ಕೊಡಲಿಲ್ಲ. ಇವರು ಸರ್ಕಾರಿ ಅಧಿಕಾರಿ ಆಗಿರುವುದರಿಂದ ಇವರು ಪೊಲೀಸ್ ಠಾಣೆಗೆ ಹೋಗಿ ದೂರನ್ನು ಕೊಡುತ್ತಾರೆ. “ನೋಡಿ, ಈ ರೀತಿಯಲ್ಲಿ ಅವಾಚ್ಚ್ಯ ಶಬ್ದಗಳಿಂದ ಬೈದು ಕೈ ಬಾಂಬ್‌ಗಳನ್ನು ಹಾಕಿ ಹೋಗಿದ್ದಾರೆ, ನನಗೆ ಕೊಲೆ ಬೆದರಿಕೆ ಹಾಕುತ್ತಿದ್ದಾರೆಂದು ಹೇಳಿದರೆ ಅವರ ಮೇಲೆ ಯಾವುದೇ ಕ್ರಮವನ್ನು ತೆಗೆದುಕೊಳ್ಳುವುದಿಲ್ಲ. ಆದರೆ, ಅದಕ್ಕೆ ತದ್ವಿರುದ್ಧವಾಗಿ ಒಬ್ಬ ಸಬ್ ಇನ್ಸ್‌ಪೆಕ್ಟರ್ ಆ ಅಧಿಕಾರಿ ಹತ್ತಿರ ಹೋಗಿ ಪೊಲೀಸ್ ದೂರನ್ನು ವಾಪಸ್ಸು ತೆಗೆದುಕೊಳ್ಳಬೇಕೆಂದು ಹೇಳುತ್ತಾರೆ. ಕೊಟ್ಟ ದೂರನ್ನು ವಾಪಸ್ಸು ತೆಗೆದುಕೊಳ್ಳಲಿಲ್ಲವೆಂದರೆ ನಿಮ್ಮನ್ನೇ ಒಳಗಡೆ ಹಾಕುತ್ತೇವೆಂದು ಹೇಳಿ, ಪೊಲೀಸ್‌ನವರೆ, ಧಮ್ಮಿ ಹಾಕುತ್ತಾರೆ. ಶ್ರೀ ಸಂಜೀವ್ ಪೂಜಾರಿ ಎಂದು ಹೇಳತಕ್ಕವರು ಒಬ್ಬ ಹಿಂದೂ, ಹಿಂದುಳಿದ ವರ್ಗಕ್ಕೆ ಸೇರಿದವನು, ಅವರ ಸಮುದಾಯಕ್ಕೆ ಸೇರಿದ ಮಕ್ಕಳಿಗೆ ಈ ರೀತಿ ಆಗುತ್ತಿದೆ, ತಪ್ಪು ದಾರಿಗೆ ಎಳೆಯುತ್ತಿದ್ದಾರೆಂದು ಹೇಳಿ, ಅವರು ಕಾಳಜಿ ವಹಿಸುವುದರಲ್ಲಿ ಏನು ತಪ್ಪು ಇದೆ? ಇದೇ ಪುತ್ತೂರಿನಲ್ಲಿ ಪ್ರವೀಣ್ ನೆಟ್ಟಾರ್ ರವರ ಕೊಲೆಯಾಗುತ್ತದೆ. ಅವರು ಇಬ್ಬರು- ಮೂರು ಜನ ನಾಯಕರಿಗೆ ಮತ್ತು ಇತರರಿಗೆ ಮೊದಲು ಡ್ರೈವರ್ ಆಗಿರುತ್ತಾರೆ. ಅವರ ಕೊಲೆಯಾಗುತ್ತದೆ. ಕೊಲೆಯಾದಾಗ ಭಾರತೀಯ ಜನತಾ ಪಕ್ಷದ ಅಧ್ಯಕ್ಷರು ಹೋದಾಗ ಪಕ್ಷದ ಕಾರ್ಯಕರ್ತರೇ ಇವರಿಗೆ ರಕ್ಷಣೆ ಕೊಡಲಿಲ್ಲವೆಂದು ಹೇಳಿ ಅವರ ಕಾರನ್ನೇ ಮೇಲೆ ಎತ್ತುತ್ತಾರೆ, ಅವರು ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ನಾನು ಅಲ್ಲಿಗೆ ಹೋದಾಗ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅವರ ಮನೆಗೂ ಸಹ ನಾನು ಹೋಗಿದ್ದೆ. ಪ್ರೊಟೆಸ್ಟ್ ಆಯಿತು, ಅದರೂ ಸಹ ಅಲ್ಲಿನ ಸ್ಥಿತಿಗತಿ ಏನಾಗಿದೆ ಎಂದು ನಾನು ನೋಡಿಕೊಂಡು ಬಂದೆ. ಅಲ್ಲಿ ವಿಷ ತುಂಬಿದ ವಾತಾವರಣ ಹೇಗಿದೆ ಎಂದು ಹೇಳಿದರೆ, ಅಲ್ಲಿ ಅವರು ಧರ್ಮದ ಹೆಸರಿನ ಅಮಲನಲ್ಲದ್ದಾರೆ. ಅಂತಹ ಒಳ್ಳೆಯ ಜಿಲ್ಲೆ ಈ ಸ್ಥಿತಿಗೆ ಬಂದಿದೆ ಎಂದರೆ ಎಲ್ಲರಿಗೂ ದುಃಖವಾಗಬೇಕು. ಅದನ್ನು ಪ್ರಚೋದನೆ ಮಾಡತಕ್ಕವರ ಮೇಲೆಯೂ ಸಹ ನಾವು ಕ್ರಮ ತೆಗೆದುಕೊಳ್ಳಬೇಕು. ಅದೇ ಸಂದರ್ಭದಲ್ಲಿ ಸುರತ್ಕಲ್‌ನಲ್ಲಿ ಫಾಜಿಲ್ ಎನ್ನುವವರ ಒಂದು ಕೊಲೆಯಾಗುತ್ತದೆ. ಅದೇ ಸಂದರ್ಭದಲ್ಲಿ ಮಸೂದ್ ಎನ್ನುವವರ ಕೊಲೆಯಾಗುತ್ತದೆ. ಆದರೆ, ಈ ವಿಚಾರದಲ್ಲಿ ಸರ್ಕಾರ ಎನ್ನುವುದು ಆಗ ಏನು ಮಾಡುತ್ತಿತ್ತು ಎನ್ನುವುದನ್ನು ನಾವುಗಳು ಯೋಚನೆ ಮಾಡಬೇಕಾಗುತ್ತದೆ. ಈ ಒಂದು ಸಂಜೀವ್ ಪೂಜಾರಿಯವರ ಕೆಲಸದ ವಿಚಾರದಲ್ಲಿ ನಾನು ಪ್ರಯತ್ನ ಮಾಡಿದೆ. ಏಕೆಂದರೆ, ಗೃಹ ಸಚಿವರು ನನ್ನ ಪೋನ್ ತೆಗೆಯುವುದಿಲ್ಲ ಎಂದು ಗೊತ್ತಿತ್ತು. ಆದ್ದರಿಂದ, ನಾನು ಅವರಿಗೆ ಪೋನ್ ಮಾಡಲಕ್ಕೆ ಹೋಗುವುದಿಲ್ಲ. ಎಸ್.ಪಿ.ಗೆ ಪೋನ್ ಮಾಡಿದೆ ಪೋನ್ ತೆಗೆದುಕೊಳ್ಳಲಿಲ್ಲ, ಡಿ.ಜಿ.ಗೆ ಪೋನ್ ಮಾಡಿದೆ, ಪೋನ್ ತೆಗೆದುಕೊಳ್ಳಲಿಲ್ಲ. ಕಡೆಗೆ ಇನ್ಸ್‌ಪೆಕ್ಟರ್‌ಗೆ ಪೋನ್ ಮಾಡಿದೆ, ಅವರು ಸಹ ಪೋನ್ ತೆಗೆದುಕೊಳ್ಳಲಿಲ್ಲ. ಕಡೆಗೆ ಯಾರಿಗೋ ಒಬ್ಬರಿಗೆ ಹೇಳಿ, ನನಗೆ ಎಸ್.ಪಿ.ಯವರಿಗೆ ಪೋನ್ ಮಾಡಲಕ್ಕೆ ಹೇಳಿ ಎಂದೆ. ನಂತರ ಆ ಎಸ್.ಪಿ.ಯವರೇ ನನಗೆ ಪೋನ್ ಮಾಡಿ, ನಾನು ತಾವು ಪೋನ್ ಮಾಡಿದಾಗ ಸಿ.ಎಂ. ರವರು ಬಂದಿದ್ದರು, ಅವರ ಹತ್ತಿರ ನಾನು ಇದ್ದೆ ಎಂದು ಹೇಳಿದರು. ಆಗ ನಾನು ಅವರಿಗೆ ಹೇಳಿದೆ, ಈ ರೀತಿ ಆದರೆ ಹೇಗೆ, ಇದರ ಬಗ್ಗೆ ಎಫ್.ಐ.ಆರ್. ಮಾಡುತ್ತಿಲ್ಲ, ಅವರ ಮೇಲೆ ಬಾಂಬ್ ಹಾಕಿದ್ದಾರೆ, ಬೇರೆಯವರ ಮೇಲೆ ಏನಾದರೂ ಬಾಂಬ್ ಹಾಕಿದ್ದರೆ, ಇಷ್ಟೊತ್ತಿಗೆ ಅವರ ಮೇಲೆ UAPA(UNLAWFUL ACTIVITIES (PREVENTION) ACT) ಹಾಕುತ್ತಿದ್ದರು. ಬಾಂಬ್ ಹಾಕಿದ ವಿಚಾರಕ್ಕೆ ಒಬ್ಬ ಸರ್ಕಾರಿ ಅಧಿಕಾರಿ ದೂರು ಕೊಟ್ಟ ಮೇಲೆ ಅದರ ಮೇಲೆ ಎಫ್.ಐ.ಆರ್ ಹಾಕಿಲ್ಲವಲ್ಲ, ಏನು ಸಮಾಚಾರ ಎಂದು ಹೇಳಿದ ಮೇಲೆ ಅದು, ಇದು ಎಂದು ಹೇಳುತ್ತಾ ನನಗೆ ಉಲ್ಲಾ ಹೇಳಲಕ್ಕೆ ಶುರು ಮಾಡಿದರು. ಆಗ ಇವರ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹತ್ತಿರ ಮಾತನಾಡಿದ್ದು ನನ್ನ ತಪ್ಪು ಎಂದು ಹೇಳಿದಾಗ ಎಸ್.ಪಿ.ಯವರು ಆಯಿತು ಸರ್, ನಾನು ಇದನ್ನು ಎಫ್.ಐ.ಆರ್. ಮಾಡಿಸುತ್ತೇನೆಂದು ಹೇಳಿದ್ದು, 20ನೇ ತಾರೀಖಂದು ಆಗಿರುವ ಘಟನೆಗೆ ನಿನ್ನೆ 20- ಎಫ್‌ಐಆರ್. ಆಗಿದೆ. ಅಂದರೆ, ಪೊಲೀಸ್ ಇಲಾಖೆಯವರು ಎರಡೆರಡು ನಿಯಮಗಳನ್ನಿಟ್ಟುಕೊಂಡರೆ ಆಗುವುದಿಲ್ಲ. ಯಾರೇ ಅಪರಾಧ ಎನಿಸಿಕೊಂಡವರ ಮೇಲೆ ಕಠಿಣವಾದ ಕ್ರಮ ಕೈಗೊಳ್ಳಬೇಕಾಗುತ್ತದೆ. ಅದನ್ನು ತೆಗೆದುಕೊಳ್ಳದೇ ಕೇವಲ ಒಂದು ಪಕ್ಷದವರಿಗೆ, ಒಂದು ಧರ್ಮದವರಿಗೆ ಮಾತ್ರ ಸಹಾಯ ಮಾಡುವಂತಹದ್ದು ಆಗುವುದಿಲ್ಲ. ಸುರತ್ಕಲ್‌ನಲ್ಲಿ ಸುಮಾರು 20 ಸರಣಿ ಕೊಲೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏತಕ್ಕೆ ಆಗುತ್ತಿದೆ ಎಂದರೆ ಪೊಲೀಸ್‌ನವರು ಕ್ರಮ ತೆಗೆದುಕೊಳ್ಳುತ್ತಿಲ್ಲವೋ, ಅವರ ಕೈಕಟ್ಟಿ ಹಾಕಿದ್ದಾರೋ ಎನ್ನುವುದನ್ನು ನೋಡಬೇಕಾಗುತ್ತದೆ. ನಾನು ಪ್ರವೀಣ್ ಪೂಜಾರಿಯವರ ಮನೆಗೆ ಹೋದಮೇಲೆ ಮಸೂದಾ ರವರ ಮನೆಗೆ ಸಹ ಹೋದೆ. ಅಲ್ಲಂದ 5 ಕಿ.ಮೀ. ಆಗುತ್ತದೆ. ಪ್ರವೀಣ್ ಪೂಜಾರಿಯವರು ಡ್ರೈವರ್ ಆದವರು. ಅವರೇನೂ ದೊಡ್ಡ ಶ್ರೀಮಂತರಲ್ಲ, ಅವರು ಸಹ ಬಡವರೇ ಆಗಿರುತ್ತಾರೆ. ಮತ್ತೆ ಮಸೂದಾರವರು ಸಹ ಬಡವರಾಗಿದ್ದು, ಅವನಿಗೆ ಇನ್ನು 17 ವರ್ಷಗಳಾಗಿವೆ. ಅವನು ಕೆಲವು ದಿವಸಗಳ ಹಿಂದೆ ಅವನ ತಂದೆಯನ್ನು ಕಳೆದುಕೊಂಡಿದ್ದ. ಅವನ ತಂದೆ ಕೂಲಿ ಮಾಡುತ್ತಿದ್ದವರು. ಅವನ ತಾಯಿ ಮತ್ತು ಒಟ್ಟು 3 ಮಕ್ಕಳು ಒಬ್ಬ ಹೆಣ್ಣುಮಗಳಿಗೆ 11 ವಯಸ್ಸು, ಇನ್ನೊಬ್ಬರಿಗೆ 14 ವಯಸ್ಸು. ಕೊಲೆಯಾಗಿರುವ ಇವನಿಗೆ 17 ವಯಸ್ಸು ಆಗಿತ್ತು. ಅಲ್ಲಂದ ನಾನು ಸುರತ್ಕಲ್‌ಗೆ ಬಂದೆ. ಅಲ್ಲಿ ಫಾಜಿಲ್ ಎನ್ನುವವನು ಬುಸಿನೆಸ್ ಮ್ಯಾನೇಜ್‌ಮೆಂಟ್ ಮಾಡಿಕೊಂಡಿರುವಂತಹವನಾಗಿದ್ದವನು. ಅಮಾಯಕನಾದ ಇವನದ್ದು ಸಹ ಕೊಲೆ. ಮಾನ್ಯ ಮುಖ್ಯಮಂತ್ರಿಗಳು ಅಲ್ಲಿಗೆ ಹೋಗುತ್ತಾರೆ. ಅವರು ಪ್ರವೀಣ್ ನೆಟ್ಟಾರ್ ಮನೆಗೆ ಹೋಗುತ್ತಾರೆ. ಅಲ್ಲಂದ 5 ಕಿ.ಮೀ ದೂರವಿರುವ ಮಸೂದಾರವರ ಮನೆಗೆ ಹೋಗುವುದಿಲ್ಲ. ಸುರತ್ಕಲ್ ಗೆ 10-15 ಕಿ.ಮೀ ಇರಬಹುದು. ಅಲ್ಲಗೂ ಹೋಗುವುದಿಲ್ಲ. ಅಂದರೆ, ಮುಖ್ಯಮಂತ್ರಿಗಳು ಒಂದು ಧರ್ಮದವರಿಗೆ ಮಾತ್ರ ಮುಖ್ಯಮಂತ್ರಿಗಳೇ? ಕಾನೂನು ಒಂದು ಧರ್ಮದವರಿಗೆ ಮಾತ್ರ ಇರುತ್ತದೆಯೇ? ಈ ರೀತಿ ಮಾಡುತ್ತಾ ಹೋದರೆ, ಈ



ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ರೀತಿಯ ಘಟನೆಗಳು ಮರುಕಳಿಸುವುದಿಲ್ಲವೇ? ಸರ್ಕಾರದ ಈ ರೀತಿಯ ಧೋರಣೆಗಳಿಂದ ಕೊಲೆಗಳಾಗುತ್ತಿವೆ ಎಂದು ನಾನು ನೇರವಾಗಿ ಅಪಾದನೆ ಮಾಡುತ್ತಿದ್ದೇನೆ. ಸರ್ಕಾರದವರು ಕಠಿಣವಾದ ಕ್ರಮಗಳನ್ನು ತೆಗೆದುಕೊಂಡಿದ್ದರೆ, ಈ ಘಟನೆಗಳು ನಡೆಯುತ್ತಿರಲಿಲ್ಲ. ಈಗ ಅಲ್ಲ ನೋಡಿದರೆ, ಅಲ್ಲ ಕಾಟಪಾಳ್ಯದಲ್ಲ ಆಗಿರುವಂತಹದ್ದರ ಬಗ್ಗೆ ಬಹಳ ಬೇಗ ಪೊಲೀಸರು ಅಪರಾಧಿಗಳನ್ನು ಹಿಡಿದಿದ್ದಾರೆ, ಇಲ್ಲವೆಂದು ಹೇಳುತ್ತಿಲ್ಲ. ಈ ಪೊಲೀಸರವರು ಎಷ್ಟು ಆಕ್ಷೇಪ್ ಆಗಿ ಇರುತ್ತಾರೆಂದರೆ, ಈ ವಿಚಾರದಲ್ಲ ಗುಪ್ತಚರ ಇಲಾಖೆ ವಿಫಲವಾಗಿದೆ ಎಂದು ನಾನು ಮೊನ್ನೆ ಗೃಹ ಮಂತ್ರಿಗಳಿಗೆ ಹೇಳಿದೆ.

(ಮುಂದು)

(1278) 28.12.2022 06.10 ಎಸ್‌ವಿ-ಆರ್‌ಎನ್

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಬಿ.ಕೆ.ಹರಿಪ್ರಸಾದ್ (ಮುಂದು):-**

ಅದು ಯಾವುದೋ ಒಂದು ಕುಕ್ಕರ್ ಬಾಂಬ್ ಬ್ಲಾಸ್ಟ್ ಆಯಿತು. ತಕ್ಷಣ ಭಯೋತ್ಪಾದಕರು ಬಂದಿದ್ದಾರೆ ಎಂಬ ಭೀತಿ ಉಂಟಾಯಿತು. ನಾಲ್ಕು ದಿನ ಚಿಟ್ಟು ಪೊಲೀಸ್ ಆಯುಕ್ತರು ಇನ್ನೂ ವಿಚಾರಣೆಯನ್ನು ಮಾಡಿಲ್ಲ ಎಂದು ಹೇಳುತ್ತಾರೆ. ಆತನಿಗೆ ಉಗ್ರ ಎನ್ನುವ ಪ್ರಮಾಣಪತ್ರವನ್ನು ಕೊಡುವವರು ಯಾರು? He is a habitual offender. ಅವನ ಹೆಸರೇನೋ ನನಗೆ ಗೊತ್ತಿಲ್ಲ. ಅವನ ಮೇಲೆ ಪೊಲೀಸ್ ಇಂಟೆಲಿಜೆನ್ಸ್ ನಿಗಾ ಇಡಬೇಕೋ ಬೇಡವೋ? ಮೊನ್ನೆಯೂ ಸಹ ನಾನು ಗೃಹ ಸಚಿವರಿಗೆ ಹೇಳಿದೆ. ಅವನ ಹೆಸರು ಶಾರೀಖ್. ಗೃಹ ಸಚಿವರು ಅವನ ಮೇಲೆ ನಿಗಾ ಇಡಬೇಕಾಗಿತ್ತು.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):-** ಮಾನ್ಯ ಸಭಾಪತಿಯವರೇ, ಯಾರ ಮೇಲೆ ನಿಗಾ ಇಡಬೇಕಿತ್ತು? ವಿರೋಧ ಪಕ್ಷದ ನಾಯಕರ ಮಾತಿನ ವೇಗಕ್ಕೆ ನಾನು ಕಡಿವಾಣ ಹಾಕುವುದಿಲ್ಲ. ಶಾರೀಖ್ ಎನ್ನುವವನು ಕುಕ್ಕರ್‌ನಲ್ಲ ಬಾಂಬ್ ತೆಗೆದುಕೊಂಡು ರಿಕ್ಷಾದಲ್ಲ

ಹೋಗುವಾಗ ಸ್ಫೋಟವಾಗುತ್ತದೆ. ಅವನ ಮೇಲೆ ಯಾರು ನಿಗಾ ಇಡುವವರು? ಶಾರೀಕ್ ಒಬ್ಬ ಭಯೋತ್ಪಾದಕ.

(ಗೊಂದಲ)

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಅವರು ಮಂತ್ರಿಗಳು. ನಾನು ವಿರೋಧ ಪಕ್ಷದ ನಾಯಕ. ನಾನು ಹೇಳುವುದನ್ನು ಅವರು ಕೇಳಲಿ.

**ಸಭಾಪತಿಯವರು:-** ಒಂದು ಸೆಕೆಂಡ್ ನಿಲ್ಲ. ತಪ್ಪೇನಿಲ್ಲ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಸರ್ಕಾರಕ್ಕೆ ಮಧ್ಯಪ್ರವೇಶ ಮಾಡುವ ಹಕ್ಕಿದೆ. ನಾನು ತಮ್ಮಲ್ಲಿ ವಿನಂತಿ ಮಾಡುವುದೇನೆಂದರೆ...

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನನಗೂ ಹಕ್ಕಿದೆ. ನಾನು ಸಭಾನಾಯಕರಿಗೆ ಮಾತನಾಡಲು ಬಿಡುವುದಿಲ್ಲ. ನನಗೆ ಪೂರ್ತಿಯಾಗಿ ಮಾತನಾಡಲು ಬಿಡಿ. ಆಮೇಲೆ ಅವರು ಮಾತನಾಡಲಿ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಸರ್ಕಾರ ಮಧ್ಯ ಪ್ರವೇಶ ಮಾಡುವಾಗ yield ಆಗಬೇಕು. ನಮಗೂ ನಿಯಮಕ್ಕೂ ಸಂಬಂಧವಿಲ್ಲ ಎಂದು ಹೇಳಿದರೆ ಆಗುವುದಿಲ್ಲ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನಾನು yield ಆಗುವುದಿಲ್ಲ.

**ಸಭಾಪತಿಯವರು:-** ಒಂದು ನಿಮಿಷ ಕೇಳಿ. ವಿರೋಧ ಪಕ್ಷದ ನಾಯಕರಿಗೂ ಹಕ್ಕಿದೆ. ಸಭಾನಾಯಕರಿಗೂ ಹಕ್ಕಿದೆ. Yield ಆದಾಗ ಮಾತನಾಡಬೇಕು.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ನಾನು ತಮ್ಮ ಮೂಲಕ ವಿನಂತಿ ಮಾಡುತ್ತಿದ್ದೇನೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನಾನು yield ಆಗುವುದಿಲ್ಲ.

**ಡಾ: ವೈ.ಎ.ನಾರಾಯಣಸ್ವಾಮಿ:-** ಮಾನ್ಯ ಸಭಾಪತಿಯವರೇ, ಸಭಾನಾಯಕರು ಮಾತನಾಡುವಾಗ yield ಆಗಬೇಕು ಎಂದು ನಮ್ಮಲ್ಲಿ ನಿಯಮ ಇದೆಯಲ್ಲವೇ?

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನಾನು yield ಆಗುವುದಿಲ್ಲ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಅವನಿಗೆ ಕುಕ್ಕರ್‌ನಲ್ಲಿ ಬಾಂಬ್ ತೆಗೆದುಕೊಂಡು ಹೋಗಿ ಪಕ್ಕದಲ್ಲಿದ್ದಂತಹ ಕನ್ನಡ ಶಾಲೆಗೆ ಇಡುವ ಪ್ಲಾನ್ ಇತ್ತು. ಅಂತಹವರನ್ನು ಇವರು ಸಮರ್ಥನೆ ಮಾಡುತ್ತಾರೆಯೇ? ಮಾನ್ಯ ಸಭಾಪತಿಯವರೇ, ಇದು ಸರಿಯಲ್ಲ. ಸರ್ಕಾರ ಮಧ್ಯಪ್ರವೇಶ ಮಾಡಿದ್ದು ಏಕೆಂದರೆ ಶಾರೀಕ್ ಎನ್ನುವವನು ಕುಕ್ಕರ್‌ನಲ್ಲಿ ಬಾಂಬ್ ಸ್ಫೋಟ ಮಾಡಿದ. ಒಂದು ವೇಳೆ ಅದು ರಿಕ್ಷಾದಲ್ಲ ಆಗದೆ, ಶಾಲೆಯಲ್ಲಿ ಆಗಿದ್ದರೆ ನೂರಾರು ಮಕ್ಕಳ ಜೀವಗಳಿಗೆ ಹಾನಿಯಾಗುತ್ತಿತ್ತು.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಸರಿಯೋ ಅಲ್ಲವೋ ಎಂಬುದನ್ನು ತಾವು ತೀರ್ಮಾನ ಮಾಡಿ. ತಾವು ನಮಗೆ ರಕ್ಷಣೆ ಕೊಡುತ್ತಿಲ್ಲ. ಅವರು ಮಾತನಾಡುವಾಗ ನಾನು ಅಡ್ಡ ಬರುವುದಿಲ್ಲ. ನಾನು ಹೇಳುವುದನ್ನು ಪೂರ್ಣವಾಗಿ ಕೇಳಿ ಅವರು ಉತ್ತರವನ್ನು ಕೊಡಲಿ. ನಾನು ಕೇಳುತ್ತೇನೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಆಯಿತು.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಶಾರೀಕ್ ಹೋದ ಆಟೋದಲ್ಲ ಗೃಹಸಚಿವರು ಹೋಗಿ ಎಂದು ನಾನು ಹೇಳುತ್ತಿಲ್ಲ. ನಿಮ್ಮಲ್ಲಿ ಗುಪ್ತಚರ ದಳ ಇದೆ. ಅವನು habitual offender ಎಂದು ಗೊತ್ತು. ಅವನ ಚಟುವಟಿಕೆಗಳ ಮೇಲೆ ನೀವು ನಿಗಾ ಇಡಬೇಕೋ ಬೇಡವೋ? ಅವನು ಬಾಂಬ್ ತಯಾರು ಮಾಡುವವರೆಗೆ ಇವರು ಏನು ಮಾಡುತ್ತಿದ್ದರು? ಆ ಪ್ರಶ್ನೆಯನ್ನು ನಾನು ಕೇಳುತ್ತಿದ್ದೇನೆ. ಯಾರ ಅದೃಷ್ಟವೋ ಏನೋ ಎಂಬಂತೆ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಸಾವಿರಾರು ಜನ ಇರುವ ಜಾಗದಲ್ಲಿ ಅದು ಬ್ಲಾಸ್ಟ್ ಆಗಲಿಲ್ಲ. ಆಯೋ ರಿಕ್ಷಾದಲ್ಲಿ ಬ್ಲಾಸ್ಟ್ ಆಯಿತು. ಎಲ್ಲೆಯಾದರೂ ಜನಸಂದಣಿ ಇದ್ದ ಕಡೆ ಆಗಿದ್ದರೆ ಏನು ಆಗುತ್ತಿತ್ತು? ನಾನು ಇದಕ್ಕೆ ಉತ್ತರವನ್ನು ಕೇಳುತ್ತಿದ್ದೇನೆ. Totally intelligence department has failed. ಶಾರೀಖ್ ಆಯೋ ರಿಕ್ಷಾದಲ್ಲಿ ಹೋದರೆ ಅವನ ಹಿಂದೆ ಗೃಹ ಸಚಿವರು ಹೋಗುವುದಕ್ಕಾಗುತ್ತದೆಯೇ? ಆಗುವುದಿಲ್ಲ. ಅದಕ್ಕೆಂದು ಗುಪ್ತಚರ ದಳ ಇದೆ. ಅವರು ಪ್ರತಿಯೊಬ್ಬರ ಮೇಲೆಯೂ ನಿಗಾ ಇಡುತ್ತಾರೆ. ಅವರ ನಡೆ-ನುಡಿಗಳನ್ನು ನೋಡುತ್ತಿರುತ್ತಾರೆ. ಅದಾಗದೆ ಇರುವ ಸಂದರ್ಭದಲ್ಲಿ ಈ ರೀತಿಯ ಘಟನೆಗಳಾಗುತ್ತವೆ. ಸುರತ್ಕಲ್‌ನಲ್ಲಿಯೇ ನೋಡಿ. ಮುಸಲ್ಮಾನ ಧರ್ಮದವರು ಸಿಕ್ಕಿಬಿದ್ದರೆ Unlawful Activies (Prevention) Amendment Act ಅಡಿಯಲ್ಲಿ ಕೇಸ್ ಹಾಕುತ್ತಾರೆ. ಇಲ್ಲ ಬಾಂಬ್ ಹಾಕಿದರೆ ಕೇಸ್ ಆಗುವುದಿಲ್ಲ.

ಗೃಹ ಸಚಿವರ ಜಿಲ್ಲೆಯಾದ ಶಿವಮೊಗ್ಗದಲ್ಲಿ ಆದಂತಹ ಘಟನೆಯನ್ನು ತೆಗೆದುಕೊಳ್ಳಿ. ಸೆಕ್ಷನ್ 144 ಇದ್ದಾಗ ಮಂತ್ರಿಗಳು, ಎಂ.ಎಲ್.ಎ ಗಳು ಎಲ್ಲರೂ ಮೆರವಣಿಗೆ ಮಾಡುತ್ತಾರೆ. ಲೂಟಿಯಾಗುತ್ತದೆ. ಅವರ ಮೇಲೆ 107 ಕೇಸ್ ಆಗುತ್ತದೆ. ಅದೇ ಅಲ್ಪಸಂಖ್ಯಾತರ ಮೇಲೆ Unlawful Activies (Prevention) Amendment Act ಅಡಿಯಲ್ಲಿ ಕೇಸನ್ನು ಹಾಕಿ ಒಳಗೆ ಹಾಕಿದ್ದಾರೆ. ಯಾವುದೇ ಧರ್ಮದವರು ಇರಬಹುದು. ಸಮಾಜದಲ್ಲಿ ಶಾಂತಿ ಕಡೆಗೊಳಿಸುವುದನ್ನು ಮಾಡುವುದಿಲ್ಲದರೆ ಕೊಲೆ ಮಾಡುವ ಕೊಲೆಗಡುಕರ ಮೇಲೆ Unlawful Activies (Prevention) Amendment Act ಅಡಿಯಲ್ಲಿ ಕೇಸ್ ಹಾಕಬೇಕು. ಕೇವಲ ಒಂದು ಧರ್ಮದವರ ಮೇಲೆ ಹಾಕಿ ನೀವು ದಬ್ಬಾಳಿಕೆ ಮಾಡುವುದಕ್ಕಾಗುವುದಿಲ್ಲ. ಕೊಲೆ ಯಾರು ಮಾಡಿದರೂ ಕೊಲೆಯೇ. ಸರ್ಕಾರ ನಮ್ಮದು, ಪೊಲೀಸರು ನಮ್ಮವರು, ನಾವು ಏನು ಬೇಕಾದರೂ ಮಾಡುತ್ತೇವೆಂದು ಕೊಲೆ ಮಾಡಿಕೊಂಡು ಹೋದರೆ ಈ ರಾಜ್ಯದ ಹೆಸರೇನಾಗುತ್ತದೆ? ರಾಜ್ಯಕ್ಕೆ ತನ್ನದೇ ಆದ ಕೀರ್ತಿಯಿದೆ. ಶಾಂತಿ ಮತ್ತು ನೆಮ್ಮದಿಯಿಂದ ಈ ರಾಜ್ಯದ ಜನತೆ ಬದುಕಿದ್ದಾರೆ. ಈ ರಾಜ್ಯ ಬಹಾರ ಅಥವಾ ಉತ್ತರ ಪ್ರದೇಶದ ಮಾದರಿ ಆಗಲು ಸಾಧ್ಯವಿಲ್ಲ. ಸಮಾಜಘಾತುಕ ಶಕ್ತಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಈ ರಾಜ್ಯದಲ್ಲಿ ಎರಡು ಕಾನೂನು ಇದೆ ಎಂದು ಸರ್ಕಾರ ಹೇಳಲಿ.

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮುಸಲ್ಮಾನರಿಗೆ ಕಾನೂನು ರಕ್ಷಣೆ ನೀಡುವುದಿಲ್ಲ ಎಂದರೆ ಅವರ ಬಳಿ ಟ್ಯಾಕ್ಸ್ ತೆಗೆದುಕೊಳ್ಳಬೇಡಿ. ಪ್ರತಿಯೊಬ್ಬನೂ ಸಹ ಟ್ಯಾಕ್ಸ್ ಕಟ್ಟುತ್ತಾನೆ. It is tax payer's money. ಪ್ರತಿಯೊಬ್ಬರಿಗೂ ರಕ್ಷಣೆ ಕೊಡಬೇಕಾದುದು fundamental right and duty of the Government. ಅದು ಬಿಟ್ಟು ಈ ರೀತಿಯ ಕೊಲೆಗಳಾಗುತ್ತಿದ್ದರೆ ಪೊಲೀಸರು ಪಕ್ಷಾತೀತವಾಗಿ ಇಲ್ಲದೆ ಒಂದು ಕಡೆ ವಾಲಿದಾಗ ಈ ರೀತಿಯ ಘಟನೆಗಳು ನಡೆಯುತ್ತಿರುತ್ತದೆ. ಜಲೀಲ್ ಪ್ರಕರಣ ಇರಬಹುದು. ಪ್ರವೀಣ್ ನೆಟ್ಟಾರ್ ಕೊಲೆಯಾದಾಗ ಪ್ರತೀಕಾರವಾಗಿ ಫಾಜಿಲ್ ಕೊಲೆ ಆಯಿತು. ಫಾಜಿಲ್ ಕೊಲೆಗೂ ಅದಕ್ಕೂ ಏನು ಸಂಬಂಧ? ಮಸೂದೆಯನ್ನು ನೋಡಬೇಕು. ಅವನಿಗೆ ಎದ್ದು ನಿಲ್ಲುವುದಕ್ಕೆ ಆಗುವುದಿಲ್ಲ. ಅವರ ಮನೆಯವರೆಲ್ಲಾ ಜೋರಾಗಿ ಗಾಳಿ ಬಂದರೆ ಬಿದ್ದುಹೋಗುವ ರೀತಿಯಲ್ಲಿ ಇದ್ದಾರೆ. ಆದರೆ ಪ್ರವೀಣ್ ನೆಟ್ಟಾರ್ ಯಾರು ಯಾರಿಗೆ ಡ್ರೈವರ್ ಆಗಿದ್ದನೋ ಅವರ ಮಂಪರು ಪರೀಕ್ಷೆ ಮಾಡಿದರೆ ಸತ್ಯ ಹೊರಗೆ ಬರುತ್ತದೆ.

ಗೃಹ ಸಚಿವರು ಇಲ್ಲದ್ದಾರೆ. ಅವರಲ್ಲಿ ನಾನು ಬಹಳ ಸ್ಪಷ್ಟವಾಗಿ ಹೇಳಬಯಸುತ್ತೇನೆ. ಅವರು ಯಾರ ಮನೆಯಲ್ಲಿ ಡ್ರೈವರ್ ಆಗಿದ್ದರೋ ಅವರ ಮಂಪರು ಪರೀಕ್ಷೆ ಮಾಡಿಸಿದರೆ ಆ ಕೊಲೆ ಏಕೆ ಆಯಿತು ಎನ್ನುವ ಸತ್ಯ ಹೊರಬರುತ್ತದೆ. ಈ ಘಟನೆ ಹೊಸದಲ್ಲ. ಅವರು ಭಾರತೀಯ ಜನತಾ ಪಾರ್ಟಿಯವರೇ. ನಾನು ಅವರ ಮನೆಗೆ ಹೋಗಿದ್ದೆನು. ಮಂದಾರ್ತಿಯಲ್ಲಿ ಪ್ರವೀಣ್ ಪೂಜಾರಿ ಎನ್ನುವವರ ಕೊಲೆಯಾಗಿತ್ತು. ಅವರು ಭಾರತೀಯ ಜನತಾ ಪಾರ್ಟಿಯ ಮಂಡಲ್ ಅಧ್ಯಕ್ಷರಾಗಿದ್ದವರು. ಅವರನ್ನು ಕೊಲೆ ಮಾಡಿದವರು ಹಿಂದೂ ಜಾಗರಣ ಸಮಿತಿಯವರು. ಅಲ್ಲಗೂ ಸಹ ನಾನು ಹೋಗಿದ್ದೆನು. ಪಕ್ಷ ಮುಖ್ಯ ಅಲ್ಲ. ನಿನ್ನೆಯೂ ಸಹ ನಾನು ಹೇಳಿದೆನು. ಅಮಾಯಕರನ್ನು 100 ವರ್ಷದ ಹಿಂದಿನ ಸ್ಥಿತಿಗತಿಯಲ್ಲಿ ಏನಿದ್ದರೋ ಆ ಮಟ್ಟಕ್ಕೆ ತಳ್ಳಲು ಇವರು ತಮಾಷೆ ನೋಡುತ್ತಿದ್ದಾರೆ. ಯಾರದೋ ಕೈಯಲ್ಲಿ ಸೀಟು; ಇವರ ಕೈಯಲ್ಲಿ ಲಾಠಿ, ಕತ್ತಿ, ತಲ್ವಾರ್‌ಗಳು. ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿಲ್ಲ. ಏಕಪಕ್ಷೀಯವಾಗಿ ವರ್ತನೆ ಮಾಡುತ್ತಿದೆ.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರು ಬೆಲ್‌ನ ಕಡೆ ಕೈ ಸರಿಸಿದಾಗ...)

ಮಾನ್ಯ ಸಭಾಪತಿಯವರೇ, ಬೆಲ್ ಮಾಡಬೇಡಿ. ದಯವಿಟ್ಟು ಕೈಯನ್ನು ಪಕ್ಕಕ್ಕೆ ಇಟ್ಟುಕೊಳ್ಳಿ.

ಸಭಾಪತಿಯವರು:- ಮಾನ್ಯ ವಿರೋಧಪಕ್ಷದ ನಾಯಕರೇ, ಇನ್ನೂ ಎಷ್ಟು ಹೊತ್ತು ಮಾತನಾಡುತ್ತೀರಿ?

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಕುಳಿತುಕೊಳ್ಳಿ ಎಂದರೆ ಕುಳಿತುಕೊಳ್ಳುತ್ತೇನೆ. ನೀವು ಬೆಲ್ ಹೊಡೆಯದಿದ್ದರೆ ಬೇಗ ಮುಗಿಸುತ್ತೇನೆ. ನನಗೆ ಮಾತನಾಡುವ flow ಕಡಿಮೆಯಾಗುತ್ತದೆ. ತಾವು ಹೇಳಿದಾಗ ನಿಲ್ಲಬಿಡುತ್ತೇನೆ. ಆದರೆ ಬೆಲ್ ಹೊಡೆಯಬೇಡಿ.

ಸಭಾಪತಿಯವರು:- ನೀವೊಬ್ಬರೇ ನನಗೆ ಹೀಗೆ ಮಾಡುವವರು.

ಶ್ರೀ ಬಿ.ಕೆ.ಹರಿಪ್ರಸಾದ್:- ನೀವು ಹೊರಡು ಎಂದರೆ ಹೊರಟುಬಿಡುತ್ತೇನೆ.

ಸಭಾಪತಿಯವರು:- ಇಲ್ಲ, ಮಾತನಾಡಿ. sportive ಆಗಿ ತೆಗೆದುಕೊಳ್ಳಿ.

ಶ್ರೀ ಮರಿತಿಬ್ಬೇಗೌಡ (ಶಿಕ್ಷಕರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, ನನಗೂ ಹಾಗೆ ಆಗುತ್ತದೆ. ನಾನು ಹೇಳಿಕೊಳ್ಳಲಿಲ್ಲ ಅಷ್ಟೆ. ನನಗೆ ಸುಮ್ಮನೆ ಮಾತನಾಡಲು ಬಿಟ್ಟರೆ 10 ನಿಮಿಷದ್ದನ್ನು 5 ನಿಮಿಷಗಳಲ್ಲಿಯೇ ಮುಗಿಸುತ್ತೇನೆ. Disturb ಆದರೆ ಒಂದು ಗಂಟೆ ಬೇಕು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು ಟಿ.ವಿ. debate ಗಳನ್ನು ನೋಡುತ್ತಿರುತ್ತೇನೆ. "ಓಹ್! 26 ಜನರ ಕೊಲೆಯಾಗಿ ಹೋಯಿತು....ಅವರು ಕೊಲೆ ಮಾಡಿದರು." ಮಾನ್ಯ ರಾಮಲಿಂಗಾರೇಡಿಯವರು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ದೊಡ್ಡ ಪುಸ್ತಕವನ್ನೇ ಹೊರತಂದರು. ಅಲ್ಲ ಕೊಲೆಯಾಗುತ್ತಿರುವುದು ಧರ್ಮದ ಹೆಸರಿನಲ್ಲಿ ಅಲ್ಲ. ಕೊಲೆಗಳು ಆಗುತ್ತಿರುವುದು ಮರಳು ದಂಧೆ, ಪೆಟ್ರೋಲಿಯಂ ದಂಧೆ; ಈಗ ಹೊಸದಾಗಿ ಗಾಂಜಾ ದಂಧೆ. ಇವುಗಳಿಗಾಗಿ ಪೈಪೋಟಿಯಲ್ಲಿ ಕೊಲೆಗಳಾಗುತ್ತಿವೆ. ಅದಕ್ಕೆ ಧರ್ಮದ ಲೇಪವನ್ನು ಹಚ್ಚುತ್ತಿದ್ದಾರೆ.

ಸರ್ಕಾರ ಏನು ಮಾಡುತ್ತಿದೆ? ನಾವು ನಮ್ಮ ಸ್ವಾರ್ಥಕ್ಕೆ ಇದನ್ನು ಉಪಯೋಗಿಸಿಕೊಳ್ಳುತ್ತೇವೆ ಎಂದರೆ ಉಪಯೋಗಿಸಿಕೊಳ್ಳಲಿ. ಹೆಣಗಳ ಮೇಲೆ ರಾಜಕಾರಣ ಮಾಡುತ್ತೇವೆಂದರೆ ಅದೂ ಆಗಿಹೋಗಲಿ. ಎಷ್ಟು ದಿನ ಮಾಡುವುದಕ್ಕಾಗುತ್ತದೆ? ಏನೇ twist ಕೊಟ್ಟರೂ ಪ್ರಯೋಜನ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಆಗುವುದಿಲ್ಲ. ಅಮಾಯಕರು ನಾಯುತ್ರಿದ್ದಾರೆ. ಇವರನ್ನೆಲ್ಲಾ ಬಿಡಿಸುವುದಕ್ಕೆ ಯಾರು ಹಣ ಕೊಡುತ್ತಾರೆಯೋ ಅವರ ಮೇಲೆ Unlawful Activies (Prevention) Amendment Act ಕೇಸ್ ಹಾಕಬೇಕು. ಅವರು ಯಾವುದೇ ಧರ್ಮದವರಾಗಿರಲಿ. 107 ಹಾಕಿದ್ದವರನ್ನು ಯಾರು ಬಿಡಿಸಿದ್ದರು? ಅವರ ಮೇಲೆಯೂ ಯು.ಎ.ಪಿ.ಎ. ಕೇಸ್ ಹಾಕಬೇಕು. ಬೇರೆಯವರು ಬಿಡಿಸಿಕೊಳ್ಳಲು ಬಂದರೆ ಅವರ ಮೇಲೆಯೂ ಸರಳವಾದ ಸೆಕ್ಷನ್ ಹಾಕಬೇಕು. ಕೆಲವರಿಗೆ normal section, ಕೆಲವರಿಗೆ ಪ್ರಶ್ನೆ ಮಾಡಿದರೆ UAPA ಕೇಸ್ ಹಾಕುತ್ತಾರೆ.

ನಮ್ಮ ಮುಂದೆ ಉದಾಹರಣೆ ಇದೆ. 2018ರಲ್ಲಿ ನಡೆದ ಪರೇಶ್ ಮೇಸ್ತ ಅವರ ಕೊಲೆ ಇಡೀ ಕರ್ನಾಟಕದಲ್ಲ, ಇಡೀ ರಾಷ್ಟ್ರದಲ್ಲ ಪ್ರಚಾರ ಪಡೆಯಿತು. ಬೇರೆ ಧರ್ಮದವರು ಕೊಲೆ ಮಾಡಿದರು ಎಂದು ಪ್ರಚಾರ ಮಾಡಿದರು. ಆದರೆ ಬಿ-ರಿಪೋರ್ಟ್ ಆಗಿದೆ. ಸಿಬಿಐ ವಿಚಾರಣೆಗೆ ಕೊಡುತ್ತೇವೆಂದು ಹೇಳಿದರು. ಪ್ರಕರಣವನ್ನು ಸಿಬಿಐ ತನಿಖೆಗೆ ಇನ್ನೂ ಕೊಟ್ಟಿಲ್ಲ.

(ಮುಂದು)

(1279) 28-12-2022, 6.20 ಕೆ.ಜಿ.ವಿಕೆ

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಬಿ.ಕೆ.ಹರಿಪ್ರಸಾದ್ (ಮುಂದು..):-**

ಇನ್ನು CBI ಗೆ ಕೊಟ್ಟಿಲ್ಲ. ಮಾನ್ಯ ಸಿದ್ದರಾಮಯ್ಯನವರು ಅವತ್ತೇ ರೆಡಿ ಎಂದು ಹೇಳಿದ್ದರು. ಇಷ್ಟೆಲ್ಲಾ ಆದಾಗಲೂ ಸಹ, ನಾವು ಪಕ್ಷಾತೀತವಾಗಿ ಇರುವುದನ್ನು ಬಿಟ್ಟು, ನಾವು ಏಕ ಪಕ್ಷವಾಗಿ ಇರುವಂತಹದ್ದು..

(ಗೊಂದಲ)

**ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):-** ಮಾನ್ಯ ಸಭಾಪತಿಯವರೇ, ಒಂದು ನಿಮಿಷ..

**ಸಭಾಪತಿಯವರು:-** ಮಾನ್ಯ ವಿರೋಧ ಪಕ್ಷದ ನಾಯಕರೇ, ಒಂದು ನಿಮಿಷ..

(ಗೊಂದಲ)

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಹಾಗಾದರೆ, ನನಗೆ ಇನ್ನು ಅರ್ಥಗಂಟಿ ಮಾತನಾಡುವುದಕ್ಕೆ ಹೆಚ್ಚಿಗೆ ಸಮಯ ಕೊಡಬೇಕು.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ತಾವು ವಿರೋಧ ಪಕ್ಷದ ನಾಯಕರಿಗೆ ಮಾತನಾಡುವುದಕ್ಕೆ ಹೆಚ್ಚು ಸಮಯವನ್ನು ಕೊಡುತ್ತೀರಿ. ಆದರೆ, ವಿರೋಧ ಪಕ್ಷದ ನಾಯಕರು ಸಮಯವನ್ನು ಕೇಳುವಂತಹ ಸ್ಥಿತಿ ಇಲ್ಲ.

**ಸಭಾಪತಿಯವರು:-** ಮಾನ್ಯ ಸಭಾನಾಯಕರೇ ಮತ್ತು ವಿರೋಧ ಪಕ್ಷದ ನಾಯಕರೇ, ತಮಗೆ restrict ಮಾಡುವುದಕ್ಕೆ ಆಗುವುದಿಲ್ಲ. ಏಕೆಂದರೆ, ತಾವು interfere ಆಗುವುದಕ್ಕೆ yes ಎನ್ನಬೇಕಾಗುತ್ತದೆ. ಪೀಠಕ್ಕೆ ತಾವಿಬ್ಬರು equal.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಶ್ರೀ ಪರೇಶ್ ಮೆಸ್ತಾರವರ ಪ್ರಕರಣದಲ್ಲಿ B report ಆಯಿತು ಎಂದು ಮಾನ್ಯ ವಿರೋಧ ಪಕ್ಷದ ನಾಯಕರ ವಾದ. ನಾನು ಆಗ ಆ ಜಿಲ್ಲೆಗೆ ಉಸ್ತುವಾರಿ ಮಂತ್ರಿಯಾಗಿದ್ದೆ. ಶ್ರೀ ಪರೇಶ್ ಮೆಸ್ತಾರವರ ತಂದೆಯವರು ನನ್ನ ಮಗ ಮೃತಪಟ್ಟ ಅಥವಾ ಆತನ ಅಸಹಜ ಸಾವಿನ 6-7 ದಿವಸಗಳ ನಂತರ FIR ಅನ್ನು ಮಾಡಲಾಯಿತು. ಆ ಕಾರಣಕ್ಕೆ ಸಾಕ್ಷ್ಯಧಾರಗಳು ನಾಶವಾದವು. ನನ್ನ ಮಗ ಮೃತಪಟ್ಟಿದ್ದಾನೆ. ನನಗೆ ನ್ಯಾಯ ಸಿಕ್ಕಿಲ್ಲ. ಆರೋಪಿಗಳನ್ನು ಬಂಧಿಸುವುದಕ್ಕೆ ಸಾಕ್ಷ್ಯಧಾರಗಳ ಕೊರತೆಯಿಂದ ಈ ರೀತಿ ಆಗಿರಬಹುದೆಂದು ನನಗೆ ಅನಿಸುತ್ತದೆ. ಹಾಗಾಗಿ, ಪುನಃ ತನಿಖೆ ಮಾಡಬೇಕೆಂದು ಮಾನ್ಯ ಮುಖ್ಯಮಂತ್ರಿಯವರ ಬಳಿ ಬಂದು ಈ ರೀತಿ ಹೇಳಿದ್ದಾರೆ. ಆಗ ಮಾನ್ಯ ಮುಖ್ಯಮಂತ್ರಿಯವರು ಪುನಃ ತನಿಖೆಯನ್ನು ಮಾಡಬೇಕೆಂದು ಹೇಳಿದ್ದಾರೆ. ಅಂದರೆ, ಶ್ರೀ ಪರೇಶ್ ಮೆಸ್ತಾ ಸಾವಿನ ಪ್ರಕರಣದಲ್ಲಿ ಸಾಕ್ಷ್ಯಧಾರಗಳ ಕೊರತೆಯಿಂದ B report ಆಯಿತು ಎನ್ನುವ ಕಾರಣಕ್ಕೆ, ಆತನ ಸಾವು ಅಸಹಜ ಸಾವು ಎನ್ನುವುದು ಸುಳ್ಳಲ್ಲ. ಅದನ್ನು ಮಾನ್ಯ ವಿರೋಧ ಪಕ್ಷದ ಸದಸ್ಯರು ಅರ್ಥಮಾಡಿಕೊಳ್ಳಬೇಕು.

**ಸಭಾಪತಿಯವರು:-** ಮಾನ್ಯ ಸಭಾನಾಯಕರೇ, ತಾವು ಎಲ್ಲಾ ಅಂಶಗಳನ್ನು note ಮಾಡಿಕೊಂಡು ಒಂದು ಬಾರಿ ಉತ್ತರ ಹೇಳಿದರೆ ಸಾಕು.



**ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):-** ಮಾನ್ಯ ಸಭಾಪತಿಯವರೇ, ಕಡೆಗೆ ಉತ್ತರ ಹೇಳಿದರೆ ಏನಾಗುತ್ತದೆ ಎಂದರೆ, ಮಾನ್ಯ ವಿರೋಧ ಪಕ್ಷದ ನಾಯಕರು ಬಹಳ ವೇಗವಾಗಿ ಇದ್ದಾರೆ. ಹಾಗಾಗಿ, ಕಡೆಗೆ ಉತ್ತರ ಹೇಳಿದರೆ, ಅವರಿಗೆ ನೆನಪು ಆಗಬೇಕಲ್ಲವೇ; ಅದಕ್ಕೆ ಮಧ್ಯೆ ಪ್ರವೇಶ ಮಾಡಿದೆ.

**ಸಭಾಪತಿಯವರು:-** ಮಾನ್ಯ ಸಭಾನಾಯಕರೇ, ಆಯಿತು.

**ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು B report ಮೇಲೆ ಮಾತನಾಡಿದ್ದಾರೆ. ಹಾಗಾಗಿ, ನಾನು ಆ ವಿಚಾರವಾಗಿ ಮಾತನಾಡುತ್ತೇನೆ. ಹುಬ್ಬಳ್ಳಿಯಲ್ಲಿ ಗಲಾಟೆ ಆಯಿತು. ಪೊಲೀಸ್ ಠಾಣೆಗೆ ನುಗ್ಗಿದರು. ಇವರೆಲ್ಲರೂ ರಾಷ್ಟ್ರದ್ರೋಹಿಗಳು, ಈಗ ಒಂದು slogan ಬಂದುಬಿಟ್ಟಿದೆ; Petrol ಬೆಲೆ ಏಕೆ ಜಾಸ್ತಿ ಆಯಿತು? International market ನಲ್ಲಿ ರೂಪಾಯಿ ಮೌಲ್ಯ ಏಕೆ ಕುಸಿದು ಬಿತ್ತು? ಡಾಲರ್ ಮೌಲ್ಯ ಏಕೆ ಮೇಲೆ ಹೋಯಿತು. ಬೆಲೆ ಏರಿಕೆ ಏಕೆ ಜಾಸ್ತಿ ಆಯಿತು? ಇದಕ್ಕೆ ಕಾಂಗ್ರೆಸ್ ಕಾರಣ; ಚೈನಾದವರು ಏಕೆ ಗಡಿಯಲ್ಲಿ ನುಗ್ಗಿದರು? ಇದಕ್ಕೆ ನೆಹರು ಕಾರಣ. ಇನ್ನು ಏನಾದರೂ ಆದರೆ, ಇವರೆಲ್ಲರೂ ಪಾಕಿಸ್ತಾನದವರು ಎಂದು ಹೇಳುವುದು ಆಗಿಬಿಟ್ಟಿದೆ. ಆದ್ದರಿಂದ, ಹುಬ್ಬಳ್ಳಿ ಠಾಣೆಯಲ್ಲಿ ಆದ ಗಲಾಟೆಗೆ ಕಾಂಗ್ರೆಸ್ ಅಧ್ಯಕ್ಷರು ಪ್ರಚೋದನೆ ಕೊಟ್ಟರು ಎಂದು ಹೇಳಿದರು. ನಾನು ಆ ಸಂದರ್ಭದಲ್ಲಿ ಕಾಂಗ್ರೆಸ್ ಅಧ್ಯಕ್ಷರಿಗೆ ಕರೆ ಮಾಡಿ ನೀನು ಏಕೆ ಅಲ್ಲಿಗೆ ಹೋದೆ ಎಂದು ಕೇಳಿದೆ. ಅದಕ್ಕೆ ಅವರು ಪೊಲೀಸ್ ಕಮಿಷನರ್‌ರವರು ಬಂದು jeep ಮೇಲೆ ಹತ್ತಿ ಎಂದು ಹೇಳಿದರು, ಅವರು ಟಿ.ವಿಗಳಲ್ಲಿ ಕಾಂಗ್ರೆಸ್ ಅಧ್ಯಕ್ಷರು ಬಂದು ಹುರಿದುಂಬಿಸುತ್ತಿದ್ದಾರೆಂದು ಕೂಗಾಟವೋ, ಕೂಗಾಟ. ಅದನ್ನು ನೋಡಬೇಕಾಗಿತ್ತು. ನಮ್ಮ ಅಧ್ಯಕ್ಷರು ಅಲ್ಲಿನ ಗಲಾಟೆಯನ್ನು ಶಾಂತಿ ಮಾಡುವುದಕ್ಕೆ ಹೋಗಿದ್ದಾರೆ. ಒಂದು ವೇಳೆ, ಅವರು ಪ್ರಚೋದನೆ ಮಾಡಿದ್ದರೆ, ಪೊಲೀಸರು ಅವರ ಮೇಲೆ UAPA (Unlawful Activities (Prevention) Act) book ಮಾಡಬಹುದಿತ್ತು ಅಲ್ಲವೇ; ಪೊಲೀಸ್ ಕಮಿಷನರ್‌ರವರು ಅಧ್ಯಕ್ಷರನ್ನು ಕರೆದುಕೊಂಡು ಹೋಗಿ ಶಾಂತಿ ಕಾಪಾಡಿ ಎಂದು jeep ಮೇಲೆ ನಿಲ್ಲಿಸಿದ್ದಾರೆ. ಠಾಣೆಯಲ್ಲಿ ಗಲಾಟೆ ಮಾಡಿದ್ದರೆ, UAPA. ಕಲ್ಲು ಹೊಡೆದಿದ್ದಕ್ಕೆ, ಅಲ್ಲಿ ಶ್ರೀ ಪರೇಶ್ ಮೆಸ್ತಾ ಕೇಸ್‌ನಲ್ಲಿ DIG Nimbalkar ರವರ ಗಾಡಿ ಸುತ್ತಾಡಿಸಿಕೊಂಡು ಓಡಾಡಿಸಿಕೊಂಡು ಹೋದರಲ್ಲವೇ; ಅವರ ಮೇಲೆ ಎಷ್ಟು ಜನರ ವಿರುದ್ಧ UAPA ಹಾಕಿದ್ದೀರಿ ಸ್ವಾಮಿ? ನಾವು ಏನು ಬೇಕಾದರೂ ಮಾಡಬಹುದು, ನಮ್ಮ ವಿರೋಧಿಗಳು ಏನು ಮಾಡುವುದಕ್ಕೆ ಆಗುವುದಿಲ್ಲ

ಎನ್ನುವ ನಿಲುವು ಹೆಚ್ಚು ದಿವಸ ನಡೆಯುವುದಿಲ್ಲ. ತಾವು ಇಡೀ ಪ್ರಪಂಚದ ಇತಿಹಾಸವನ್ನು ನೋಡಿ ಅಥವಾ ರಾಜ್ಯದ ಇತಿಹಾಸವನ್ನು ನೋಡಿ. ಎಲ್ಲೋ ಒಬ್ಬರು ಅಪ್ಪಿತಪ್ಪಿ ಸಾಧನೆ ಮಾಡಿರಬಹುದು. ಆದರೆ, ಎಲ್ಲರೂ ಸಾಧನೆ ಮಾಡುವುದಕ್ಕೆ ಆಗುವುದಿಲ್ಲ. ಆದ್ದರಿಂದ, ಮಾನ್ಯ ಮುಖ್ಯಮಂತ್ರಿಯವರು ತತ್ಕ್ಷಣ ಕ್ಷಮೆ ಕೇಳಬೇಕು. ಒಂದೇ ಧರ್ಮದ ಜನರಿಗೆ ಹೋಗಿ ಸಾಂತ್ವನ ಹೇಳಿ ಬೇರೆ ಧರ್ಮದವರಿಗೆ ಹೋಗುವುದಿಲ್ಲ ಎನ್ನುವಂತಹದ್ದು ಈ ರಾಜ್ಯಕ್ಕೆ ಮಾಡಿದಂತಹ ಅಪಮಾನ. ನಮ್ಮ ಸಂವಿಧಾನಕ್ಕೆ ಮಾಡಿರುವಂತಹ ಅಪಮಾನ. ಮಾನ್ಯ ಮುಖ್ಯಮಂತ್ರಿಯವರು ನಮ್ಮ ರಾಜ್ಯಕ್ಕೆ ಅಪಮಾನ ಮಾಡುವಂತಹ ಕೆಲಸವನ್ನು ಮಾಡಿದ್ದಾರೆ. ಆದ್ದರಿಂದ, ಈ ರೀತಿ ನಮ್ಮ ರಾಜ್ಯದಲ್ಲ ಆಗಬಾರದು. ಕೊಲೆ ಯಾರೇ ಮಾಡಿದ್ದರೂ ಸಹ, ಅವರ ವಿರುದ್ಧ UAPA ಹಾಕಬೇಕು. ಯಾವುದೇ ಧರ್ಮದವರು ಇದ್ದರೂ ಸಹ, ಅವರ ವಿರುದ್ಧ UAPA ಹಾಕಬೇಕೆಂದು ಹೇಳಿ, ನನಗೆ ಮಾತನಾಡಲು ಅವಕಾಶ ಕೊಟ್ಟದಕ್ಕಾಗಿ ತಮಗೆ ಧನ್ಯವಾಗಳನ್ನು ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):-** ಮಾನ್ಯ ಸಭಾಪತಿಯವರೇ, ಮಾನ್ಯ ಮುಖ್ಯಮಂತ್ರಿಯವರನ್ನು ಕ್ಷಮೆ ಕೇಳಬೇಕೆಂದು ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ. ಮೂಡುಬದರೆ ಪ್ರಶಾಂತ್ ಪೂಜಾರಿ.,

**ಸಭಾಪತಿಯವರು:-** ಮಾನ್ಯ ಸಭಾನಾಯಕರೇ, ತಾವು ಏಕೆ ಅದನ್ನು ಬೆಳೆಸುತ್ತಿದ್ದೀರಿ.,

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಜವಾಬ್ದಾರಿ ಸ್ಥಾನದಲ್ಲರುವವರು ಮಾನ್ಯ ಮುಖ್ಯಮಂತ್ರಿಯವರನ್ನು ಕ್ಷಮೆ ಕೇಳಬೇಕೆಂದು ಹೇಳುವಾಗ, ನಾವು ಕೇಳಬೇಕಲ್ಲವೇ: ಮೂಡುಬದರೆಯಲ್ಲಿ ಹೂವು ಮಾರಾಟ ಮಾಡುತ್ತಿದ್ದ ಶ್ರೀ ಪ್ರಶಾಂತ್ ಪೂಜಾರಿ ಎಂಬುವನನ್ನು 4 ಬೈಕ್‌ಗಳಲ್ಲಿ ಬಂದು ಕೊಚ್ಚಿ ಕೊಲೆ ಮಾಡಿದ್ದರು ಅಲ್ಲವೇ; ಆ ಸಂದರ್ಭದಲ್ಲಿ ಆತನ ಮನೆಗೆ ಯಾವ ಮುಖ್ಯಮಂತ್ರಿಯವರು ಹೋಗಿದ್ದರು? ಅವರ ಕುಟುಂಬದವರಿಗೆ ಒಂದು ರೂಪಾಯಿ ಪರಿಹಾರ ಕೊಟ್ಟಲ್ಲ. ಆಗ ನಾನು ವಿರೋಧ ಪಕ್ಷದಲ್ಲಿದ್ದು ಪರಿಹಾರ ಕೊಡಿ ಎಂದು ಹೇಳಿದೆ. ಕೊನೆಯ ಪಕ್ಷ ಅವರ ಮನೆಗೆ ತಹಶೀಲ್ದಾರ್‌ರವರು ಸಹ ಹೋಗಿಲ್ಲ. ಅಂತಹ ಸ್ಥಿತಿ ಇತ್ತು. ಶಿವಮೊಗ್ಗದಲ್ಲ ಶ್ರೀ ಹರ್ಷ ಎಂಬುವವನ ಕೊಲೆ ಆಯಿತು. ಕೊಲೆ ಮಾಡಿದ ಆರೋಪಿಗಳು ಕೆಲವರ ದೃಷ್ಟಿಯಲ್ಲಿ ಮುಗ್ಧರು. ಕೊಲೆಯಾದವರು criminal ಗಳು.

ಮಾನ್ಯ ಸಭಾಪತಿಯವರೇ, ಮೈಸೂರಿನಲ್ಲಿ ಶ್ರೀ ರುದ್ರೇಶ್‌ವರರು ಗಣಪತಿ ದೇವಸ್ಥಾನವನ್ನು ಉದ್ಘಾಟನೆ ಮಾಡುವುದಕ್ಕೆ ಹೋದ ಕಾರಣಕ್ಕೆ ಆತನನ್ನು ಕೊಂದು ಕೊಚ್ಚಿಹಾಕಿ ಕೇಕೆ ಹಾಕಿದರಲ್ಲವೇ; ಆಗ ಅವರು ಯಾರು? ಅವರ ಬಗ್ಗೆ ಇಲ್ಲ ಚಕಾರ ಇಲ್ಲ. ಶ್ರೀ ಆನಂದ ಮಡಿವಾಳನ ಮಗನಾದ ಶ್ರೀ ಶರತ್ ಮಡಿವಾಳ ಎಂಬ ಹುಡುಗ ಆತನ ಅಂಗಡಿಯಿಂದ ಹೊರಗಡೆ ಬರುತ್ತಿರುವ ಸಂದರ್ಭದಲ್ಲಿ ಆತನನ್ನು ಕೊಚ್ಚಿ ಕೊಲೆ ಮಾಡಿದರು ಅಲ್ಲವೇ; ಅವರ ಕುಟುಂಬಕ್ಕೆ ಯಾರು ಪರಿಹಾರ ಕೊಟ್ಟಿದ್ದಾರೆ ಕೇಳಿ? ಅವತ್ತಿನ ಮುಖ್ಯಮಂತ್ರಿಯವರಾಗಿದ್ದ ಮಾನ್ಯ ಸಿದ್ದರಾಮಯ್ಯನವರು ಅಂದು ಮಂಗಳೂರು ಜಿಲ್ಲೆಯಲ್ಲಿದ್ದರು. ಕೊನೆಯ ಪಕ್ಷ ಆ ಹುಡುಗ ಸತ್ತು ಹೋಗಿದ್ದಾನೆಂದು ಘೋಷಣೆ ಮಾಡುವುದಕ್ಕೂ ಸಹ, ಮಾನ್ಯ ಮುಖ್ಯಮಂತ್ರಿಯವರು ಹೋಗುವವರೆಗೆ ಬಿಟ್ಟರಲ್ಲ. ಇದಕ್ಕೆ ಯಾರು ಕ್ಷಮೆ ಕೇಳುತ್ತಾರೆ? ದಯವಿಟ್ಟು ಇದನ್ನೆಲ್ಲಾ ನೆನಪು ಮಾಡಿಕೊಂಡು ಇವತ್ತಿನ ಮುಖ್ಯಮಂತ್ರಿಯವರು ಕ್ಷಮೆ ಕೇಳಬೇಕೆಂದು ಹೇಳಲಿ. ಆರೋಪಿಗಳಿಗೆ ಬೆಂಬಲವಾಗಿ ನಿಂತಿರುವಂತಹ ಪಕ್ಷ ಇದೆಯಲ್ಲ, ಆ ಪಕ್ಷದವರು ಇಲ್ಲ ಕ್ಷಮೆ ಕೇಳಬೇಕೆಂದು ಹೇಳುತ್ತಿದ್ದೇನೆ.

**ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ಈಗ ಮಾನ್ಯ ಸಭಾನಾಯಕರು ಅಲ್ಲ ಕೊಲೆ ಆಯಿತು, ಇಲ್ಲ ಕೊಲೆ ಆಯಿತು, ಆಗಿನ ಸಂದರ್ಭದಲ್ಲಿ ಆಗ ಮುಖ್ಯಮಂತ್ರಿಯಾಗಿದ್ದವರು ಹೋಗಿದ್ದರಾ ಎಂದು ಹೇಳಿದ್ದಾರೆ. ಮಾನ್ಯ ಮುಖ್ಯ ಮಂತ್ರಿಯಾಗಿದ್ದ ಶ್ರೀ ಸಿದ್ದರಾಮಯ್ಯನವರು ಒಂದೇ ಧರ್ಮದವರು ಕೊಲೆಯಾಗಿರುವವರನ್ನು ನೋಡುವುದಕ್ಕೆ ಹೋಗಿರಲಿಲ್ಲ. ಕಾನೂನು ಅದರ ಕೆಲಸವನ್ನು ಮಾಡಬೇಕೆಂದು ಹೇಳಿ ಮಾಡಿದರು. ಅವರು ಯಾರ ಮನೆಗೂ ಸಹ ಹೋಗಿಲ್ಲ. ಆದರೆ, ಈಗಿನ ಮಾನ್ಯ ಮುಖ್ಯಮಂತ್ರಿಯವರು ಒಂದೇ ಧರ್ಮದವರ ಮನೆಗೆ ಹೋಗಿ, ಇನ್ನೊಂದು ಧರ್ಮದವರ ಮನೆಗೆ ಹೋಗದಿರುವುದಕ್ಕೆ ನನ್ನ ಆಕ್ಷೇಪ ಇದೆ. ಆದರೆ, ಮಾನ್ಯ ಸಿದ್ದರಾಮಯ್ಯನವರು ಒಂದೇ ಧರ್ಮದವರಿಗೆ ಹೋಗಬೇಕು ಅಥವಾ ಇನ್ನೊಂದು ಧರ್ಮದವರ ಮನೆಗೆ ಹೋಗಬಾರದು ಎಂದು ಹೇಳಿಲ್ಲ. ಮಾನ್ಯ ಸಿದ್ದರಾಮಯ್ಯನವರು ಕಾನೂನು ಕ್ರಮತೆಗೆದುಕೊಳ್ಳಬೇಕೆಂದು ಬಹಳ ಸ್ಪಷ್ಟವಾಗಿ ಹೇಳಿದರು. ಇನ್ನು ಇದರ ಬಗ್ಗೆ ಹೆಚ್ಚಿಗೆ ಹೇಳಬೇಕೆಂದರೆ, ನನಗೆ ಸಮಯ ಕೊಡಿ. ಯಾವುದನ್ನು ಮುಚ್ಚಿ ಹಾಕಿದ್ದಾರೆ, ಯಾವುದನ್ನು ತೆಗೆದುಹಾಕಿದ್ದಾರೆಂದು ನಾನು ಓದಿ ಹೇಳಬಲ್ಲೇ; ಆದ್ದರಿಂದ, ನಮಗೆ ಹೋಗಿದ್ದೀರಾ ಎಂದು ಕೇಳುವುದು ಬೇಡ. ಯಾರು ಹೋಗಿಲ್ಲವೆಂದರೂ ಸಹ, ನಾನು ಪ್ರತಿ ಕಡೆಗೂ ಹೋಗಿದ್ದೇನೆ. ಬಿಜೆಪಿಯವರು ಸತ್ತಾಗಲೂ ಹೋಗಿದ್ದೇನೆ. ಅಮಾಯಕರು ಸತ್ತಾಗಲೂ ಹೋಗಿದ್ದೇನೆ. ನಾವು ಮನಸ್ಸು ಮಾಡಿ ಹೋಗಿರುತ್ತೇವೆ ವಿನಃ ರಾಜಕೀಯ ಲಾಭಕ್ಕೆ ಹೋಗಿಲ್ಲ. ನನಗೆ

ನೀವು "ಪೂತ್ತೂರಿಗೆ ಬರಬೇಡಿ, ನಿಮ್ಮ ಕೊಲೆ ಆಗಬಹುದು" ಎಂದು ಹೇಳಿದ್ದರು. ಆಗ ನಮ್ಮ ಕಾಂಗ್ರೆಸ್‌ನವರು ಭಯಪಟ್ಟರು. ಆಗ ನಾನು ನೋಡಿ ಸತ್ತರೆ ಸಾಯುತ್ತೇನೆ, ಏನಾಗುತ್ತದೆ ನೋಡೋಣವೆಂದು ಹೇಳಿ ಅಲ್ಲಿಗೆ ಹೋದೆ. ನಂತರ ಎಲ್ಲರೂ ಬಂದರು. ಆ ಸಂದರ್ಭದಲ್ಲಿ ಪೂತ್ತೂರಿನಲ್ಲಿ ಯಾವುದೋ ಪಕ್ಷದ ಒಬ್ಬ ಸದಸ್ಯ ಒಂದು ತಲೆ ಬಿದ್ದರೆ, ನಾವು ಹತ್ತು ತಲೆ ತೆಗೆಯುತ್ತೇವೆ ಎಂದು ತುಳು ಭಾಷೆಯಲ್ಲಿ ಕೂಗಾಡುತ್ತಿದ್ದ. ಆಗ ನಾನು ಅಲ್ಲಿದ್ದ ಪೊಲೀಸರನ್ನು ಕರೆದು, ಆತ ಏಕೆ ಆ ರೀತಿ ಹೇಳುತ್ತಿದ್ದಾನೆ ಎಂದು ಕೇಳಿದೆ, ಅದಕ್ಕೆ ಪೊಲೀಸರು "ಆತ ಪಕ್ಕದ wine shop ನಲ್ಲಿ ಗ್ಲಾಸ್‌ಗಳನ್ನು ತೊಳೆಯುತ್ತಾನೆ, ಅವನಿಗೆ 70 ವರ್ಷ ವಯಸ್ಸು" ಎಂದು ಹೇಳಿದರು. ಈ ಸ್ಥಿತಿಯನ್ನು ಆ ಜಿಲ್ಲೆಯಲ್ಲಿ ಮಾಡಿ ಇಟ್ಟಿರುವವರು ಯಾರು? ಆದ್ದರಿಂದ, ಪೊಲೀಸರು ನಿಷ್ಪಕ್ಷಪಾತವಾಗಿ ಇರಬೇಕು. ಪೊಲೀಸರ ನಿಷ್ಠೆ ತ್ರಿವರ್ಣ ದ್ವಜಕ್ಕೆ ಇರಬೇಕು. ಇನ್ಯಾವುದೋ ದ್ವಜಕ್ಕೆ ಇರಬಾರದು; ಪೊಲೀಸರ ನಿಷ್ಠೆ ಅಶೋಕ ಸ್ಥಂಭಕ್ಕೆ ಇರಬೇಕು, ಪೊಲೀಸರ ನಿಷ್ಠೆ ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡುವಂತೆ ಇರಬೇಕು; ಯಾವುದೇ ಪಕ್ಷಕ್ಕೆ ಅಥವಾ ಯಾವುದೇ ವ್ಯಕ್ತಿಗೆ ಇರಬಾರದು. ಈ ರೀತಿ ಇದ್ದಾಗ ಮಾತ್ರ ಪ್ರಜಾಪ್ರಭುತ್ವದ ವ್ಯವಸ್ಥೆ ಬಹಳ ಸುರಕ್ಷಿತವಾಗಿ ಇರುತ್ತದೆ.

**ಶ್ರೀ ಭಾರತಿ ಶೆಟ್ಟಿ (ನಾಮ ನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಯವರೇ, ನಾನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹುಟ್ಟಿ ಬೆಳೆದವಳು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ರೀತಿ ಧರ್ಮದ ಹೆಸರಿನಲ್ಲಿ, ಜಾತಿ ಹೆಸರಿನಲ್ಲಿ ಜಗಳ-ಕೊಲೆ ಏನು ನಡೆಯುತ್ತಿದೆ, ಇದು ಹೊಸದಲ್ಲ. ನಾನು ಬಹಳ ಸಣ್ಣ ವಯಸ್ಸಿನಿಂದಲೇ ನೋಡುತ್ತಾ ಬಂದಿದ್ದೇನೆ. ಆಗ ಯಾವ ಸರ್ಕಾರ ಇತ್ತು? ಅವರು ನಮ್ಮನ್ನು ಎಷ್ಟು ವರ್ಷಗಳ ಕಾಲ ಶೋಷಣೆ ಮಾಡಿದರು ಎನ್ನುವುದು ನನಗೆ ಗೊತ್ತಿದೆ. ಇಂತಹ ನೋವನ್ನು ಅನುಭವಿಸಿದವರ ಕುಟುಂಬದಿಂದ ನಾನು ಬಂದಿದ್ದೇನೆ. ಹಿಂದು-ಮುಸಲ್ಮಾನರ ಗಲಾಟೆಯಾದಂತಹ ಸಂದರ್ಭದಲ್ಲಿ ನನ್ನ ತಂದೆಯವರು 13 ವರ್ಷಗಳ ಕಾಲ ಊರಿನಲ್ಲಿ ಇರಲಿಲ್ಲ. ಆಗ ಕಾನೂನು ಸುವ್ಯವಸ್ಥೆ ಎಲ್ಲರಿಗೂ ಹೋಗಿತ್ತು; ಆಗಿನ ಮುಖ್ಯಮಂತ್ರಿಯವರು ಏನು ಮಾಡುತ್ತಿದ್ದರು? ಆಗಿನ ಮುಖ್ಯಮಂತ್ರಿಯವರು ಕ್ಷಮೆ ಕೇಳಿದ್ದರೆ? ನಾವು 13 ವರ್ಷಗಳ ಕಾಲ ಆ ಕೇಸ್‌ನ್ನು ಎದುರಿಸಿದ್ದೇವೆ. ನಾನು ಅಲ್ಲಿ ನಿಂತುಕೊಂಡಿದ್ದಕ್ಕೆ ಪೊಲೀಸರ ಲಾಠಿ ಏಟುಗಳನ್ನು ತಿಂದಿದ್ದೇನೆ. ಆದ್ದರಿಂದ, ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ಮಾತನಾಡುವಾಗ; ನಾವು ಆ ನೋವನ್ನು ಅನುಭವಿಸಿದ್ದೇವೆ, ಹಾಗಾಗಿ, ನಮಗೆ ಅದರ ಬಗ್ಗೆ ಗೊತ್ತಿದೆ. ಯಾರು ತಪ್ಪು ಮಾಡಿದ್ದಾರೆ, ಅವರಿಗೆ ಶಿಕ್ಷೆ ಕೊಡಬೇಕಾಗಿರುವುದು ನ್ಯಾಯ. "ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ". ಇದು

ನಿರಂತರವಾಗಿ ನಡೆದುಕೊಂಡು ಬಂದ ಕಾರಣದಿಂದಲೇ 24 ಕೊಲೆಗಳು ಆಗಿವೆ. ನಾವು ಟಿವಿ ಚಾನಲ್‌ಗಳ ಮುಂದೆ ಎದೆಯನ್ನು ಹುಚ್ಚಿಸಿ 24 ಕೊಲೆಗಳು ಎಂದು ಹೇಳುವುದಿಲ್ಲ. ಕೊಲೆಯಾದ ವ್ಯಕ್ತಿಯ ತಾಯಿಯ ನೋವನ್ನು ಟಿವಿ ಚಾನಲ್‌ಗಳ ಮುಂದೆ ಹೇಳುತ್ತೇವೆ. ಆದ್ದರಿಂದ, ನಮ್ಮ ಹಿಂದುಗಳು ಸತ್ತಾಗ, ಗಾಂಜಾದಿಂದ ಸತ್ತರು ಎಂದು ಎಲ್ಲಾ ಲೇಪವನ್ನು ಹಚ್ಚಿಸಿ ಹೇಳುವುದು, ಶ್ರೀ ಪರೇಶ್ ಮೆಸ್ತಾ ಕೇಸ್‌ನಲ್ಲಿ ಆದದ್ದು ನನಗೆ ನೆನಪು ಇದೆ. ಆಗ ಏಕೆ ಕೊಡಲೇ FIR ಹಾಕಲಿಲ್ಲ? ಆಗ ಯಾವ ಸರ್ಕಾರ ಇತ್ತು? ಎಲ್ಲಾ ಸಾಕ್ಷ್ಯಾಧಾರಗಳನ್ನು ನಾಶ ಮಾಡುವುದು, ನಂತರ FIR ಹಾಕುವುದು; ಹಿಂದುಗಳನ್ನು ಮುಚ್ಚುವುದು. ಕುಕ್ಕರ್ ಬಾಂಬ್ ಅವರು ಅಮಾಯಕರಾಗಿ ಕಾಣುತ್ತಾರೆ ಅಲ್ಲವೇ; "ಕುಕ್ಕರ್ ಹಿಡಿದುಕೊಂಡು ಹೋದವರನ್ನು ಭಯೋತ್ಪಾದಕರೆಂದು ಯಾರು ಹೇಳಿದರು" ಎಂದು ಕೇಳಿದ್ದಾರೆ ಅಲ್ಲವೇ; ಅವರು ಭಯೋತ್ಪಾದಕರು ಅಲ್ಲವೆಂದು ಹೇಳುತ್ತಾರೆ ಅಲ್ಲವೇ;

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ. Habitual Offender ಎಂದರೆ, ಅಮಾಯಕ ಅಲ್ಲ,

(ಗೊಂದಲ)

**ಶ್ರೀಮತಿ ಭಾರತಿ ಶೆಟ್ಟಿ:-** ಮಾನ್ಯ ಸಭಾಪತಿಯವರೇ, ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ರಾತ್ರಿ 12.00 ಗಂಟೆಗೆ ಕೊತ್ತಂಬರಿ ಸೊಪ್ಪನ್ನು ತೆಗೆದುಕೊಂಡು ಬರಲು ಹೋಗುತ್ತಾರೆ. ಇದೇ ಸದನದಲ್ಲ 415 ಜನ ಅಮಾಯಕರು ಬಂಧನಕ್ಕೆ ಒಳಪಟ್ಟಿದ್ದರು ಎಂದು ಹೇಳಿದ್ದಾರೆ.

(ಮುಂದು.. )

(1280) 28-12-2022 (6.30) ಎಂವಿ-ವಿಕೆ

(ಸಭಾಪತಿಯವರ ಉಪಸ್ಥಿತಿ)

**ಶ್ರೀಮತಿ ಭಾರತಿ ಶೆಟ್ಟಿ (ಮುಂದು):-**

ಹಿಂದುಗಳು ತಪ್ಪನ್ನು ಮಾಡಲಿ, ಮುಸಲ್ಮಾನರು ತಪ್ಪನ್ನು ಮಾಡಲಿ ಮತ್ತೆ ಯಾರೇ ತಪ್ಪು ಮಾಡಲಿ, ಅವರಿಗೆ ಶಿಕ್ಷೆ ಆಗಬೇಕೆಂದು ಹೇಳುವಂತಹವರು. ಆದರೆ, ಇವತ್ತು ಒಂದು ತಲೆ ತೆಗೆದರೆ, ಹತ್ತು ತಲೆ ಎಂದು ಹೇಳುತ್ತಾರೆ. ಅಂತಹ ಧೈರ್ಯವನ್ನು ಹಿಂದುಗಳು ಮಾಡುವುದಿಲ್ಲ. ನಮ್ಮ ಧರ್ಮದ ಸಂಪ್ರದಾಯದಲ್ಲ ಆ ರೀತಿ ಬಂದಿಲ್ಲ. ನನಗೆ ಇವತ್ತಿಗೂ ಸಹ ನೆನಪಿದೆ, ಮಂಗಳೂರಿನಲ್ಲಿ ಗಲಾಟೆಯಾದಾಗ ಅಧಿಕಾರದಲ್ಲ ಕಾಂಗ್ರೆಸ್ ಸರ್ಕಾರವಿತ್ತು. ಆಗ ಪೊಲೀಸ್‌ನವರು ಹೇಳಿದರು ನೀವು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಏಕೆ ಬಂದಿದ್ದೀರಿ, ಇಲ್ಲಿಗೆ ಹತ್ತು ಜನರು ಬಂದರೆ ಅವರು ನೂರು ಜನರು ತಲವಾರ್ ಹಿಡಿದುಕೊಂಡು ಬರುತ್ತಾರೆ ಎಂದು ಹೇಳಿದರು. ಅವರು ಆ ರೀತಿಯ ಪರಂಪರೆಯಲ್ಲಿ ನಡೆದುಕೊಂಡು ಬಂದಿರುವಂತಹವರು. ನಮ್ಮ ಧರ್ಮದಲ್ಲಿ ತಲವಾರ್ ಹಿಡಿದುಕೊಂಡು ಹೋಗುವ ಪದ್ಧತಿ ಇಲ್ಲ. ತಲವಾರ್ ಅನ್ನು ಯಾರು ಹಿಡಿಯುತ್ತಾರೆಂದು ನಮಗೆಲ್ಲಾ ಗೊತ್ತಿದೆ. ಆದುದರಿಂದ, ಇವತ್ತು ಒಬ್ಬ ಮುಸಲ್ಮಾನ ಸತ್ತರೂ ಸಹ ನಮಗೆ ನೋವಾಗುತ್ತದೆ. ಅದೇರೀತಿ ಒಬ್ಬ ಹಿಂದು ಸತ್ತಾಗ ಸಹ ಅದನ್ನೇ ಸ್ವೀಕಾರ ಮಾಡಬೇಕು. ಸುಮ್ಮನೆ ಕಾಟಚಾರಕ್ಕೆಂದು ಅವರ ಮನೆಗೆ ಹೋಗಿ ಬಂದರೆ ಆಗುವುದಿಲ್ಲ. ಆದುದರಿಂದ, ನನಗೆ ಬಹಳ ನೋವಾಗಿರುವುದು ಏನೆಂದರೆ, ಇಪ್ಪತ್ತಾಲ್ಕು ಜನರ ಕೊಲೆಯನ್ನು ಟಿ.ವಿ.ಯಲ್ಲಿ ಎದೆಯುಜ್ಜಿಸಿ ಹೇಳಿದ್ದೇವೆ ಎಂದು ಹೇಳಿದರು. ಅವರು ಆ ಮಾತನ್ನು ಹಿಂಪಡೆಯಬೇಕು. ಈ ರೀತಿಯ ಮಾತುಗಳನ್ನು ಹೇಳುವುದು ಬೇಡ. ಈಗ ಮುಸಲ್ಮಾನ ಸತ್ತಾಗ ಅವರ ಕುಟುಂಬಕ್ಕೆ ಎಷ್ಟು ನೋವಾಗುತ್ತದೆಯೋ, ಹಿಂದುಗಳು ಸತ್ತಾಗ ಸಹ ಅದೇ ರೀತಿಯ ನೋವಾಗುತ್ತದೆ. ಈ ರೀತಿಯ ಬೇದಭಾವ ಮಾಡಿರುವುದರಿಂದಲೇ ನಾವು ಇಂತಹ ಸ್ಥಿತಿಯಲ್ಲಿ ಇರುವುದು. ಇವತ್ತಿಗೂ ನಮಗೆ ಮುಸಲ್ಮಾನರು ಸತ್ತರೆ ನೋವಾಗುತ್ತದೆ. ಈಗ ಯಾವುದೇ ಮಗು ತಪ್ಪು ಮಾಡಿದರೆ, ತಪ್ಪು ಮಾಡಿದ್ದು ಸರಿಯಲ್ಲ, ನೀನು ಅದನ್ನು ಸರಿಪಡಿಸಿಕೊಳ್ಳಬೇಕೆಂದು ತಾಯಿ ಹೇಳಬೇಕು. ಅವರು ತಪ್ಪು ಮಾಡಿದಾಗ ಅವರನ್ನು ಇನ್ನೂ ಹುರಿದುಂಬಿಸುವುದು. ಶಿವಮೊಗ್ಗದಲ್ಲಿ ಸೆಕ್ಷನ್ 144 ಇದ್ದಾಗ ಮೆರವಣಿಗೆ ಹೋಗಿದ್ದರು ಎಂದು ಹೇಳಿದರು. ಈಗ ಸೆಕ್ಷನ್ 144 ಇದ್ದರೂ ಸಹ ಎಷ್ಟು ಹಿಂದುಗಳ ಕೊಲೆಯಾಯಿತು? ಆ ರೀತಿಯಲ್ಲಿ ಕೊಲೆಯಾದಾಗ ಯಾವ ಸೆಕ್ಷನ್ ಇದ್ದರೂ ಕೂಡ, ಹೆಣವನ್ನು ತೆಗೆದುಕೊಂಡು ಹೋಗುವಂಥದ್ದು ಒಂದು ಪರಂಪರೆಯಾಗಿದೆ. ನನಗೆ ಇವತ್ತಿಗೂ ಒಂದು ಘಟನೆ ನೆನೆಪಿದೆ. ಅದು ಏನೆಂದರೆ, ಹಂಪನಕಟ್ಟಿಯಲ್ಲಿ ಶ್ರೀ ರಘುವೀರ್ ಎಂಬ ಪತ್ರಕರ್ತನನ್ನು ಹಿರಿದು ಕೊಂದಾಗ, ಮುಸಲ್ಮಾನರು ಯಾರೂ ಇರುವುದಿಲ್ಲ. ಅವರು ತಮ್ಮ ಹೆಂಡತಿ ಮಕ್ಕಳನ್ನು ಸಾಗಿಸಿಬಿಟ್ಟರು. ಅವರನ್ನು ಒಬ್ಬ ಮುಸಲ್ಮಾನನೆ ಕೊಂದದ್ದು. ಆದರೂ ಕೂಡ ಅವರು ಮುಂದೆ ಬರುವುದಿಲ್ಲ. ನಾನು ಕುದ್ರೋಳಿಯಲ್ಲಿ ಬೆಳೆದು ಬಂದಂತಹವಳು. ಈಗ ಸೆಕ್ಷನ್ 144 ಹಾಕಿದ್ದರೂ ಕೂಡ, ಹರ್ಷನ ಕೊಲೆಯ ಸಂದರ್ಭದಲ್ಲಿ ತಲವಾರ್ ತೋರಿಸಿದರು. ಈಗ ಮೆರವಣಿಗೆ ಹೋಗುತ್ತಿದ್ದಾಗ ಮರದ ಮೇಲೆ ನಿಂತು ತಲವಾರ್ ಮತ್ತು ಕತ್ತಿಗಳನ್ನು ತೋರಿಸುವುದು ಮತ್ತೆ ಸುಮ್ಮನೆ ಬಿಡುವುದಿಲ್ಲ ಎನ್ನುವುದನ್ನು ನಾವುಗಳು ಟಿ.ವಿ.ಯಲ್ಲಿ ನೋಡಿದ್ದೇವೆ. ಅವರಿಗೆ ಈ ರೀತಿಯ ಧೈರ್ಯ ಬಂದಿದೆ. ಅವರಿಗೆ ಆ ರೀತಿಯ ಧೈರ್ಯ ಏಕೆ ಬಂದಿದೆ? ಈಗ ಅಪರಾಧ ಮಾಡಿದಂತಹವನು ಈ ರೀತಿಯ ಘೋಷಣೆಯನ್ನು ಮಾಡಬೇಕಾದರೆ, ಇದಕ್ಕೆ ಕಾರಣೀಭೂತರು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಯಾರು ಎಂದರೆ, ಅವರನ್ನು ಪೋಷಣೆ ಮಾಡುವಂತಹವರು. ಈ ರೀತಿಯ ಪೋಷಣೆ ಮಾಡುವಂಥದ್ದನ್ನು ನಿಲ್ಲಿಸಿದರೆ, ಇದೆಲ್ಲವೂ ಸಹ ಸರಿಯಾಗುತ್ತದೆ. ಈಗ ಬೇರೆಯವರಿಗೆ ಹೇಳುವ ಮೊದಲು, ಅವರು ಯಾವ ರೀತಿಯ ಪರಂಪರೆಯಿಂದ ನಡೆದುಕೊಂಡು ಬಂದಿದ್ದಾರೆ, ಆ ಪರಂಪರೆಯನ್ನು ತಿದ್ದುಕೊಂಡರೆ, ಆಗ ಎಲ್ಲಾ ಸರಿಯಾಗುತ್ತದೆ. ಅವರು ನಮ್ಮ ಮೇಲೆ ಕಲ್ಲು ಎಸೆಯುವುದು ಮತ್ತು ಬೆರಳು ತೋರುವುದು ಬೇಡ.

**ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ತಾವು ಬೇರೆಯವರಿಗೆ ಅವಕಾಶ ನೀಡಿದಂತೆ, ನಮಗೂ ಸಹ ಅವಕಾಶ ಮಾಡಿಕೊಡಿ. ಆಗ ಕೊಲೆಯಾದಾಗ, ಕೇವಲ ಹಿಂದುಗಳು ಮಾತ್ರವಲ್ಲ. ಅದರಲ್ಲಿ 14 ಜನ ಹಿಂದುಗಳು ಮತ್ತು 13 ಜನ ಮುಸಲ್ಮಾನರು ಇದ್ದಾರೆ.

**ಶ್ರೀ ನಸೀರ್ ಅಹಮದ್ (ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ತಾವು ಸುಮಾರು 43 ವರ್ಷದಿಂದ ಈ ಸದನದಲ್ಲಿ ಇದ್ದೀರಿ. ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ದೇವರಾಜು ಅರಸುರವರಿಂದ ಹಿಡಿದು ದಿವಂಗತ ಆರ್.ಗುಂಡೂರಾವ್‌ರವರಿಗೆ ಹಾಗೂ ಅವರು ಆದಮೇಲೆ ಬಂದಿರುವಂತಹ ಎಲ್ಲಾ ಮುಖ್ಯಮಂತ್ರಿಗಳನ್ನು ನೋಡಿದ್ದೀರಿ. ತಾವು ಈ ರೀತಿಯ ವಾತಾವರಣವನ್ನು ಯಾವಾಗಲಾದರೂ ನೋಡಿದ್ದೀರಾ? ಈಗ ಶಾಸಕಾಂಗವಾದ ವಿಧಾನ ಪರಿಷತ್ತು ಮತ್ತು ವಿಧಾನ ಸಭೆ ಇದೆ. ಈಗ ವಿಧಾನ ಸಭೆಯಲ್ಲಿ ನಿಂತುಕೊಂಡು ಚರ್ಚೆ ಮಾಡುವಾಗ, ಕೇವಲ ಒಂದು ಸಮಾಜದ ಬಗ್ಗೆ ಮತ್ತು ಒಂದು ಸಮಾಜವನ್ನು ಗುರಿಯಾಗಿಟ್ಟುಕೊಂಡು ಚರ್ಚೆ ಮಾಡಿ, ಜನರಿಗೆ ಏನು ಸಂದೇಶವನ್ನು ಕೊಡುತ್ತಿದ್ದೇವೆ. ಪ್ರತಿಯೊಬ್ಬರಿಗೂ ಸಹ ಅವರವರ ಸಮಾಜದ ಬಗ್ಗೆ ಗೌರವ ಇದೆ. ಮುಸಲ್ಮಾನರ ಇಸ್ಲಾಂಗೆ ಕುರಾನ್ ಎಂದು ಇದೆ. ಅದೇ ರೀತಿ ಹಿಂದುಗಳಿಗೆ ಭಗವದ್ಗೀತೆ ಮತ್ತು ರಾಮಾಯಣ ಇದೆ. ಪ್ರತಿಯೊಬ್ಬರು ಸಹ ಅದನ್ನು ಗೌರವಿಸಬೇಕಾಗಿರುವಂತಹ ಪುಸ್ತಕ. ಅದರಲ್ಲಿ ಏನು ಇದೆ ಮತ್ತು ಏನು ಇಲ್ಲವೆಂದು ಅಧ್ಯಯನ ಮಾಡುವುದು ಅಷ್ಟು ಸುಲಭವಲ್ಲ. ಈಗ ಅದನ್ನು ಅಧ್ಯಯನ ಮಾಡಬೇಕಾದರೆ, ಅದಕ್ಕೂ ಸಹ ಒಂದು ರೀತಿನೀತಿ ಇರುತ್ತದೆ. ಈಗ ಅದನ್ನು ಒಂದು ಒಳ್ಳೆಯ ಮನಸ್ಸಿನಲ್ಲಿ ಅಧ್ಯಯನ ಮಾಡಿದರೆ, ಅದರಲ್ಲಿರತಕ್ಕಂಥ ಎಲ್ಲಾ ವಿಷಯಗಳ ಬಗ್ಗೆ ಪ್ರಸ್ತಾಪ ಮಾಡಬಹುದು. ಆದರೆ, ಅವರು ಕೇವಲ ಒಂದು ಸಮಾಜವನ್ನು ಗುರಿಯಾಗಿಟ್ಟುಕೊಂಡು, ಈ ಸಮಾಜದಲ್ಲಿ ಯಾರಿಗಾದರೂ ಕೊಲೆ ಮಾಡಿದರೆ, ಅವರು ಸ್ವರ್ಗಕ್ಕೆ ಹೋಗುತ್ತಾರೆಂದು ಕುರಾನ್‌ನಲ್ಲಿ

ಬರೆದಿದ್ದಾರೆಂದು ಹೇಳುತ್ತಾರೆ. ಆದರೆ, ಅದು ಶುದ್ಧ ತಪ್ಪು. ಆ ರೀತಿ ಕುರಾನ್‌ನಲ್ಲಿ ಎಲ್ಲೂ ಸಹ ಇಲ್ಲ. ಅದರ ಬದಲು ಅಲ್ಲಿ ಇರತಕ್ಕಂಥದ್ದು ಏನೆಂದರೆ: "Lakum deenukum waliya deen" ಎಂದು ಹೇಳುತ್ತಾರೆ. ಇದರ ಅರ್ಥ ಏನೆಂದರೆ, ನಿಮ್ಮ ಧರ್ಮ ನಿಮಗೆ, ನಮ್ಮ ಧರ್ಮ ನಮಗೆ. ನಿಮ್ಮ ಧರ್ಮವನ್ನು ನಾವು ಗೌರವಿಸಬೇಕು, ನಮ್ಮ ಧರ್ಮವನ್ನು ನೀವು ಗೌರವಿಸಬೇಕು ಎಂಬುದು ಅದರ ಅರ್ಥ. ಎಲ್ಲೂ ಸಹ ನಾವು ಇನ್ನೊಂದು ಧರ್ಮಕ್ಕೆ ಹೋಗಿ ಅತ್ಯಾಚಾರ ಮಾಡಬೇಕು, ಇಲ್ಲವೆ ಏಕೆ ಮಾಡಬೇಕು ಅಥವಾ ಕೊಲೆ ಮಾಡಬೇಕು ಎಂಬುದು ಇಲ್ಲವೇ ಇಲ್ಲ.

**ಸಭಾಪತಿಯವರು:-** ಮಾನ್ಯ ಸದಸ್ಯರೇ, ಈ ಸದನದಲ್ಲೆಯೂ ಹಾಗೆಯೇ ಇರಲಿ ಎಂದು ಹೇಳುತ್ತೇನೆ.

**ಶ್ರೀ ನಸೀರ್ ಅಹಮದ್:-** ಮಾನ್ಯ ಸಭಾಪತಿಯವರೇ, ಈಗ ನಾವು ಏನು ಸಂದೇಶ ಕೊಡುವುದಕ್ಕೆ ಹೊರಟಿದ್ದೇವೆ. ಇದಕ್ಕೆ ಸಂಬಂಧಪಟ್ಟಂತೆ ಏನಾದರೂ ಪರಿಹಾರ ಹುಡುಕುವುದಕ್ಕೆ ಆಗುತ್ತದೆಯೇ ಎಂದು ಅದರ ಬಗ್ಗೆ ಚರ್ಚೆ ಮಾಡಬೇಕು. ಈಗ ನಾವು ಒಂದೇ ರೀತಿಯಲ್ಲಿ ನೋಡಿದಾಗ, ಮೊನ್ನೆ ಮೊನ್ನೆ ಘಟನೆಗಳ, ಹಿಂದುಗಳ ಇಶ್ಯು ಬಗ್ಗೆ ಚರ್ಚೆ ಮಾಡುವುದಕ್ಕೆ ಹೋಗುವುದಿಲ್ಲ. ಮಾನ್ಯ ಸಭಾನಾಯಕರು ಇಲ್ಲೇ ಇದ್ದಾರೆ. ಕೇವಲ ಡಿಸೆಂಬರ್ ತಿಂಗಳಿನಲ್ಲಿ moral policing ಹೆಸರಿನಲ್ಲಿ 6ನೇ ತಾರೀಖಿನಂದು ಮಂಗಳೂರಿನ ಸುಳ್ಳೆದಲ್ಲ ಒಂದು ಘಟನೆಯಾಯಿತು. ನಂತರ 9ನೇ ತಾರೀಖಿನಂದು ಒಂದು ಘಟನೆಯಾಯಿತು. ನಾನು ಆ ಘಟನೆಗಳ ವಿವರಗಳ ಬಗ್ಗೆ ಹೋಗುವುದಿಲ್ಲ. ನಾನು ಅದರ ಬಗ್ಗೆ ಮಾತನಾಡಿದರೆ ಅದು ಮತ್ತೆ ಪ್ರತಿಕ್ರಿಯೆಯಾಗಬಹುದು. ಈಗ ಇಲ್ಲಿ ಸರ್ಕಾರದ ಅಧಿಕಾರಿಗಳು ಇದ್ದಾರೆ, ಅವರು ಇದನ್ನು ತಿಳಿದುಕೊಳ್ಳಲಿ. ಇಲ್ಲವೇ ಮಾನ್ಯ ಗೃಹ ಸಚಿವರು ಆ ವಿಷಯವನ್ನು ಹೇಳಿ ಎಂದು ಹೇಳಿದರೆ, ನಾನು ಅದನ್ನು ಹೇಳುವುದಕ್ಕೂ ತಯಾರಾಗಿದ್ದೇನೆ. ಈಗ 17ನೇ ತಾರೀಖಿನಂದು ಮುಲ್ತಿಯ ಕೆರೆಕಾಡು ಎಂಬಲ್ಲಿ ಒಂದು ಘಟನೆಯಾಗಿದೆ. Moral policing, ಅದನ್ನು ಪೊಲೀಸ್‌ನವರು ಬಂದು ಮಾಡಿರುವಂಥದ್ದು ಅಲ್ಲ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು moral policing ಎಂದು ಏಕೆ ಹೇಳಬೇಕು. ಅವರನ್ನು ಗುಂಡಾಗಳು ಹೊಡೆದಿರುವುದು ಎಂದು ಹೇಳಲಿ.

**ಶ್ರೀ ನಸೀರ್ ಅಹಮದ್:-** ಮಾನ್ಯ ಸಭಾಪತಿಯವರೇ, ಹೌದು, ಅದೇ ಆಗಿರುವುದು. ನಾನು ಹೆಸರನ್ನು ಸಹ ತೆಗೆದುಕೊಳ್ಳುತ್ತಿಲ್ಲ. ಅವರು ಯಾರು ಮತ್ತು ಏನು ಎಂದು ಸರ್ಕಾರಕ್ಕೆ ಗೊತ್ತಿದೆ. ಅದಕ್ಕೆ ಸಂಬಂಧಪಟ್ಟಂತೆ ಕೆಲವು ಕಡೆಗಳಲ್ಲಿ ಎಫ್.ಐ.ಆರ್. ಆಗಿದೆ ಮತ್ತು ಕೆಲವು ಕಡೆಗಳಲ್ಲಿ ಅರೆಸ್ಟ್



ಮಾಡಿದ್ದಾರೆ. ಈಗ ಬಸ್‌ನಲ್ಲಿ ಹೋಗಬೇಕಾದರೆ, ಒಬ್ಬ ವಯಸ್ಸಾಗಿರುವಂತಹ ವ್ಯಕ್ತಿಯ ಕೈಗೆ ಒಬ್ಬ ಹೆಂಗಸು ಒಂದು ಬ್ಯಾಗ್ ನೀಡಿರುತ್ತಾಳೆ. ಅಂದರೆ, ತೂಕ ಇರಬಹುದು, ಮತ್ತೊಂದು ಇರಬಹುದು, ಅದು ಯಾವ ರೀತಿಯ ಬ್ಯಾಗ್ ಎಂದು ನಮಗೆ ಗೊತ್ತಿಲ್ಲ. ಆ ಬ್ಯಾಗ್ ಇಟ್ಟುಕೊಂಡಿದ್ದಂತಹ 65 ವರ್ಷ ವಯಸ್ಸಾಗಿರುವಂತಹ ವ್ಯಕ್ತಿಗೆ ಹೊಡೆದಿದ್ದಾರೆ. ಈ ರೀತಿಯ ಘಟನೆ ನಡೆದಿದ್ದು, ಅದರ ಮೇಲೆ ಪ್ರಕರಣ ದಾಖಲಾಗಿದೆ. ನಾನು ಮಾನ್ಯ ಗೃಹ ಸಚಿವರಿಗೆ ಅದರ ಮಾಹಿತಿ ಬೇಕಾದರೆ ಒದಗಿಸುತ್ತೇನೆ.

**ಸಭಾಪತಿಯವರು:-** ಮಾನ್ಯ ಸದಸ್ಯರೆ, ಆ ನಂತರ ಮಾನ್ಯ ಗೃಹ ಸಚಿವರಿಗೆ ಮಾಹಿತಿಯನ್ನು ನೀಡಿ.

**ಶ್ರೀ ನಸೀರ್ ಅಹಮದ್:-** ಮಾನ್ಯ ಸಭಾಪತಿಯವರೇ, ನಂತರ 16ನೇ ತಾರೀಖನಂದು ಬಂಟ್ವಾಳದಲ್ಲಿ ಒಂದು ಘಟನೆಯಾಗಿದೆ.

**ಸಭಾಪತಿಯವರು:-** ಮಾನ್ಯ ನಸೀರ್ ಅಹ್ಮದ್‌ರವರೆ, ಮಾನ್ಯ ಗೃಹ ಸಚಿವರು ಒಂದೆ ಬಾರಿ ಉತ್ತರ ಹೇಳುವುದಕ್ಕೆ ಆಗುವುದಿಲ್ಲ. ನೀವು ಮಾನ್ಯ ಗೃಹ ಸಚಿವರಿಗೆ ಮಾಹಿತಿಯನ್ನು ನೀಡಿ. ಅವರು ಅದನ್ನು ನೋಡಿ, ಅ ನಂತರ ಉತ್ತರ ನೀಡಲಿ.

**ಶ್ರೀ ಆರಗ ಜ್ಞಾನೇಂದ್ರ (ಗೃಹ ಸಚಿವರು):-** ಮಾನ್ಯ ಸಭಾಪತಿಯವರೇ, ಈಗ ಈ ಎಲ್ಲಾ ಪ್ರಕರಣಗಳ ಬಗ್ಗೆ ಡಿಟೈಲ್ ಆಗಿ ಚರ್ಚೆಯಾಗಬೇಕೆಂದರೆ, ಅದಕ್ಕೆ ನಾನು ತಯಾರಾಗಿ ಬರುತ್ತೇನೆ. ಮಾನ್ಯ ವಿರೋಧ ಪಕ್ಷದ ನಾಯಕರು ಎರಡು ವಿಷಯಗಳ ಬಗ್ಗೆ ಮಾತ್ರ ಪ್ರಸ್ತಾಪ ಮಾಡಿದ್ದಾರೆ. ಹಾಗಾಗಿ, ಉಳಿದಿರುವುದು ಎಲ್ಲಾ ಆಗಬೇಕು ಎನ್ನುವುದಾದರೆ, ನಾನು ಬರುತ್ತೇನೆ. ನನಗೆ ಸಮಯಾವಕಾಶ ನೀಡಿ. ಇದರ ಬಗ್ಗೆ ಚರ್ಚೆಯಾಗಲಿ, ನಾನು ಚರ್ಚೆ ಮಾಡುವುದಕ್ಕೆ ತಯಾರಿದ್ದೇನೆ.

**ಸಭಾಪತಿಯವರು:-** ಮಾನ್ಯ ನಸೀರ್ ಅಹ್ಮದ್‌ರವರೆ, ಈಗ ಏನು ಹೇಳಿದ್ದೀರಿ, ಅದನ್ನು ಬರೆದು ಮಾನ್ಯ ಗೃಹ ಮಂತ್ರಿಯವರಿಗೆ ಕಳುಹಿಸಿಕೊಡಿ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನಾನು ಎರಡು ಪ್ರಕರಣಗಳ ಬಗ್ಗೆ ಮಾತನಾಡುತ್ತಿದ್ದೆ. ಆ ಸಂದರ್ಭದಲ್ಲಿ ತಮ್ಮ ಕೈ ಬೆಲ್ ಕಡೆಗೆ ಹೋಯಿತು. ಆಗ ವಿಷಯ divert ಆಯಿತು. ನಾನು ಸಹ ಈ ಎಲ್ಲಾ ವಿಷಯವನ್ನು ಹೇಳುತ್ತಿದ್ದೆ. ನಾನು ಅಷ್ಟೊಂದು decent work use ಮಾಡುವುದಿಲ್ಲ. Moral policing ಎಂದು. ಗೂಂಡಾಗಿರಿಯನ್ನು ವೈಭವೀಕರಿಸುವುದು ಬೇಡ. ಈಗ ಯಾರಾದರೂ ಒಂದು ಧರ್ಮದ ಯುವತಿಯನ್ನು ಮಾತನಾಡಿಸಿದ ಮತ್ತೆ ಮತ್ತೊಂದು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಧರ್ಮದ ಯುವಕನನ್ನು ಮಾತನಾಡಿಸಿದ ಎಂದು ಹೇಳುವುದಕ್ಕೆ ಅವರು ಯಾರು? ಅವರಿಗೆ ಅವರ ಅಪ್ಪ-ಅಮ್ಮಂದಿರು ಇದ್ದಾರೆ. ಅವರನ್ನು ಸಹ ರಸ್ತೆಗೆ ಬಿಟ್ಟಿರುವಂತಹ ಮಕ್ಕಳಲ್ಲ. ಈಗ ಬಸ್‌ನಿಂದ ಇಳಿಸಿ ಹೊಡೆಯುತ್ತಾರೆ. ಇದಕ್ಕೆ ಪೊಲೀಸ್‌ನವರು ಕ್ರಮಕೈಗೊಳ್ಳದೇ ಇರುವುದಕ್ಕೆ ಇದೆಲ್ಲಾ ಸಹ ಆಗುತ್ತಿದೆ. ಇವುಗಳೆಲ್ಲಾ ಸಹ ಇದಕ್ಕೆ ಸಂಬಂಧಪಟ್ಟಿದೆ. ನಾವು ಮಾನ್ಯ ಗೃಹ ಸಚಿವರ ಮೇಲೆ ಹೇಳುತ್ತಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಇಲಾಖೆಯವರು ಕ್ರಮಕೈಗೊಳ್ಳಬೇಕಾಗುತ್ತದೆ. ಅವರುಗಳು ಅಮಾಯಕರು. ಈಗ ಅವರು ದಾಡಿ ಬಿಟ್ಟಿದ್ದಾನೆ ಎಂದರೆ ಹೊಡೆದುಬಿಡುವುದು. ಮತ್ತೆ ಈಗ ಯಾರೋ ಬುರ್ಖಾ ಹಾಕಿಕೊಂಡಿದ್ದರೆ ಮತ್ತೆ ಇನ್ನಾರು ಇದ್ದರೆ ಅವರಿಗೆ ಹೊಡೆಯುವುದು. ಒಬ್ಬ ದಲಿತ ಹುಡುಗ ಮೇಲ್ವಿಚಾರಣಾ ಹುಡುಗಿಯ ಜೊತೆ ಮಾತನಾಡಿದ್ದಕ್ಕೆ, ಅವನನ್ನು ಹೊಡೆದು ಸಾಯಿಸಿಬಿಟ್ಟಿದ್ದಾರೆ. ಇದು ಏನು ಹೊಸತು ಅಲ್ಲ. ಪೊಲೀಸ್‌ನವರು ನಿಷ್ಪಕ್ಷಪಾತವಾಗಿ ಕ್ರಮಕೈಗೊಂಡರೆ ಇದ್ಯಾವುದು ಸಹ ಆಗುವುದಿಲ್ಲ.

**ಶ್ರೀ ನಸೀರ್ ಅಹ್ಮದ್:-** ಮಾನ್ಯ ಸಭಾಪತಿಯವರೇ, ಈಗ ನಾನು ಮುಖ್ಯವಾದ ವಿಷಯಕ್ಕೆ ಬರುತ್ತೇನೆ.

**ಸಭಾಪತಿಯವರು:-** ಮಾನ್ಯ ನಸೀರ್ ಅಹ್ಮದ್‌ರವರೇ, ನಾನು ಹೇಳುವುದನ್ನು ಸ್ವಲ್ಪ ಕೇಳಿ. ಈಗ ಇದಕ್ಕೆ ಸಂಬಂಧಪಟ್ಟಂತೆ ಮಾನ್ಯ ಗೃಹ ಮಂತ್ರಿಗಳು ತಕ್ಷಣ ಉತ್ತರ ಹೇಳುವುದಕ್ಕೆ ಆಗುವುದಿಲ್ಲ. ಈಗ ನಿಮ್ಮ ಬಳಿ ಏನೇನು ಮಾಹಿತಿ ಇದೆ, ಅದೇನನ್ನು ಸಹ ಬರೆದು ಮಾನ್ಯ ಗೃಹ ಮಂತ್ರಿಗಳಿಗೆ ನೀಡಿ. ಅವರು ಅಧ್ಯಯನ ಮಾಡಿ, ಉತ್ತರ ನೀಡಲಿ.

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಮಾನ್ಯ ಸದಸ್ಯರು ತಮ್ಮ ಮೂಲಕ ನೋಟಿಸ್ ನೀಡಲಿ. ಇದಕ್ಕೆ ಸಂಬಂಧಪಟ್ಟಂತೆ ತಯಾರಾಗೋಣ. ತಾವು ಇದನ್ನು ಅರ್ಧ ಗಂಟೆ ಚರ್ಚೆಗೆ ಅವಕಾಶ ಮಾಡಿಕೊಡಿ.

**ಶ್ರೀ ನಸೀರ್ ಅಹ್ಮದ್:-** ಮಾನ್ಯ ಸಭಾಪತಿಯವರೇ, ನಾನು ಜನರಲ್ ಆಗಿ ಮಾತನಾಡುತ್ತೇನೆ.

**ಸಭಾಪತಿಯವರು:-** ಈಗ ನಿಯಮ 330ರ ಮೇಲೆ ಎಷ್ಟು ಮಾತನಾಡುತ್ತೀರಿ. ತಾವು ಇದರ ಬಗ್ಗೆ ವಿಚಾರ ಮಾಡಿ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ತಾವು ಈ ವಿಷಯವನ್ನು ನಿಯಮ 68ರ ಅಡಿ ಚರ್ಚೆಗೆ ಅವಕಾಶ ಮಾಡಿಕೊಡಬೇಕಾಗಿತ್ತು. ಆದುದರಿಂದ ಸ್ವಲ್ಪ ಸಮಯಾವಕಾಶ ಮಾಡಿಕೊಡಿ. ನಾವು ಜಾಸ್ತಿ ಸಮಯ ಮಾತನಾಡುವುದಿಲ್ಲ.

**ಶ್ರೀ ನಸೀರ್ ಅಹಮದ್:-** ಮಾನ್ಯ ಸಭಾಪತಿಯವರೇ, ನಾವೆಲ್ಲರೂ ಸಹ ಸೇರಿಕೊಂಡು, ಇದಕ್ಕೆ ಒಂದು solution ಹುಡುಕಬೇಕಾಗಿದೆ. ನಾವು ಅವರನ್ನು ಆಪಾಧನೆ ಮಾಡುವುದು, ಅವರು ನಮ್ಮನ್ನು ಆಪಾಧನೆ ಮಾಡುವುದರಿಂದ ಇದಕ್ಕೆ ಪರಿಹಾರ ಸಿಗುವುದಿಲ್ಲ.

(ಮುಂದು)

(1281) 28.12.2022 06.40 LL-BNS

(ಸಭಾಪತಿಯವರ ಉಪಸ್ಥಿತಿ)

**ಶ್ರೀ ನಸೀರ್ ಅಹಮದ್(ಮುಂದು):-**

ಅದನ್ನು ನೋಡಿದರೆ, ಇಂದೋರ್ ಎಂ.ಪಿ.ಯಾದಂತಹ ಶ್ರೀಮತಿ ಪ್ರಜ್ಞಾ ಶಾಕೂರ್‌ರವರು 25ನೇ ತಾರೀಖನಂದು ಶಿವಮೊಗ್ಗದಲ್ಲ ನಡೆದಂತಹ 'ಹಿಂದೂ ಜಾಗರಣ ವೇದಿಕೆ' ಕಾರ್ಯಕ್ರಮಕ್ಕೆ ಹೋಗುತ್ತಾರೆ. ಆ ಬಗ್ಗೆ ಇವೊತ್ತಿನ ದಿನಪತ್ರಿಕೆಯಲ್ಲಿ ವರದಿಯಾಗಿರುತ್ತದೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ಪೊಲೀಸ್ ದೂರು ದಾಖಲಿಸಿದ್ದರೂ, ಇನ್ನು ಎಫ್.ಐ.ಆರ್. ರಿಜಿಸ್ಟರ್ ಆಗಿರುವುದಿಲ್ಲ. ಅವರು ಏನು ಹೇಳುತ್ತಾರೆಂದರೆ, "ಎಲ್ಲರೂ ತಮ್ಮ ಮನೆಯಲ್ಲಿ ತಲ್ವಾರ್ ಅಥವಾ ಇನ್ನಿತರ ಆಯುಧಗಳನ್ನು ಇಟ್ಟುಕೊಳ್ಳಬೇಕು. ಅದು ಇಲ್ಲವಾದರೆ, ತರಕಾರಿ ಕತ್ತರಿಸುವಂತಹ ಚಾಕುಗಳನ್ನು ಹರಿತ ಮಾಡಿ ಇಟ್ಟುಕೊಳ್ಳಬೇಕು. ಯಾವ ರೀತಿ ತರಕಾರಿಗಳನ್ನು ಕತ್ತರಿಸುತ್ತಾರೆ..."

**ಸಭಾಪತಿಯವರು:-** ಈ ಸದನದಲ್ಲಿ ಅಂತಹ ಚರ್ಚೆಗಳು ಸಾಕು.

**ಶ್ರೀ ನಸೀರ್ ಅಹಮದ್:- (ವಿಧಾನಸಭೆಯಿಂದ ಚುನಾಯಿತರಾದವರು):-** ಮಾನ್ಯ ಸಭಾಪತಿಯವರೇ, ಇದು ಮಾತನಾಡಿರುವಂತಹ ವಿಷಯ. ಆ ಬಗ್ಗೆ ದಿನಪತ್ರಿಕೆಯಲ್ಲಿ ವರದಿಯಾಗಿರುತ್ತದೆ. I am not blaming it. ಅದನ್ನು ನಾನು ಟೀಕೆ ಮಾಡುವುದಕ್ಕೆ ಹೋಗುತ್ತಿಲ್ಲ. ಇದರಿಂದಾಗಿ, ಯಾವ ರೀತಿ ಪ್ರತಿಕ್ರಿಯೆ ಬರಬಹುದು. ಅದನ್ನು ನಮ್ಮ ಕೈಯಿಂದ ನಿಲ್ಲಿಸುವುದಕ್ಕೆ ಆಗುವುದಿಲ್ಲವೇ?

**ಶ್ರೀ ಡಿ.ಎಸ್. ಅರುಣ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ನಾನು ಆ ಕಾರ್ಯಕ್ರಮದಲ್ಲಿದ್ದೆ. ಅವರು ಆ ರೀತಿ ಹೇಳಿರುವುದಿಲ್ಲ.

**ಸಭಾಪತಿಯವರು:-** ಮಾನ್ಯ ಅರುಣ್‌ರವರೇ, ತಾವು ಮಾತನಾಡುವುದಕ್ಕೆ ನಾನು ಅವಕಾಶ ನೀಡಿರುವುದಿಲ್ಲ. ದಯಮಾಡಿ, ತಾವು ಕುಳಿತುಕೊಳ್ಳಿ.

**ಶ್ರೀ ನಸೀರ್ ಅಹಮದ್:-** ಮಾನ್ಯ ಸಭಾಪತಿಯವರೇ, ಸದರಿ ಕಾರ್ಯಕ್ರಮದ ವಿಡಿಯೋ ರೆಕಾರ್ಡ್ ಆಗಿರುತ್ತದೆ. ಆ ವಿಡಿಯೋ ಆಧಾರದ ಮೇರೆಗೆ ಎಸ್.ಪಿ.ಯವರಿಗೆ ದೂರು ನೀಡಲಾಗಿರುತ್ತದೆ. ಅದರ ಜೊತೆಗೆ, ಇದನ್ನೆಲ್ಲಾ ನೋಡಿದರೆ ನನಗೆ ಒಂದು ಅನುಮಾನ ಬರುತ್ತಿದೆ. ಅದನ್ನು ನಾನು ಹೇಳುವುದಕ್ಕೆ ಇಷ್ಟಪಡುತ್ತೇನೆ. ಈ ರೀತಿಯ ಘಟನೆಗಳು ನಡೆಯುತ್ತಿರುವುದು, 5-6 ಜಿಲ್ಲೆಗಳಲ್ಲಿ ಮಾತ್ರ. ದಕ್ಷಿಣ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಮಾತ್ರ. ಈ ಜಿಲ್ಲೆಗಳಲ್ಲಿ ಒಟ್ಟಾರೆಯಾಗಿ 31 ವಿಧಾನಸಭಾ ಸ್ಥಾನಗಳು ಇದೆ. ಅದರಲ್ಲಿ ಕಾಂಗ್ರೆಸ್ ಗೆದ್ದಿರುವುದು ಕೇವಲ 3 ಸ್ಥಾನಗಳು. ಆದರೆ, ಬಿ.ಜೆ.ಪಿ. ಗೆದ್ದಿರುವುದು 28 ಸ್ಥಾನಗಳು. ಇದರ ಲಾಭ ಪಡೆಯುವುದಕ್ಕಾಗಿ ಇದನ್ನು ಮುಂದುವರಿಸುತ್ತಿದ್ದಾರೋ ಅಥವಾ ಈ ವಾತಾವರಣದಲ್ಲಿ ಪುನಃ ನಾವು 31 ಸ್ಥಾನ ಗೆಲ್ಲುವುದಕ್ಕೆ ಅವಕಾಶ ಆಗುತ್ತದೆ, ಹಾಗಾಗಿ ಇದನ್ನು ಮುಂದುವರಿಸಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆಯೇ ಎಂಬುದನ್ನು ಹೇಳಬೇಕು. ಆ ರೀತಿ ಇದ್ದರೆ, ಒಂದು ವೇಳೆ, ನಾವು ನಮ್ಮ ಸಮಾಜಕ್ಕೆ, "ನೀವು ಚುನಾವಣೆಯಲ್ಲಿ ಭಾಗವಹಿಸುವುದೇ ಬೇಡ. ನಾವು ಶಾಂತ ರೀತಿಯಲ್ಲಿ ಇರುವುದಕ್ಕೆ ನೋಡಿಕೊಳ್ಳೋಣ. ಏತಕ್ಕೆ ನಾವು ಚುನಾವಣೆಯಲ್ಲಿ ಭಾಗವಹಿಸಿ, ಈ ರೀತಿಯ ಘಟನೆಗಳನ್ನು ಸೃಷ್ಟಿ ಮಾಡಬೇಕು" ಎಂದು ಹೇಳುತ್ತೇವೆ.

**ಶ್ರೀಮತಿ ಭಾರತಿಶೆಟ್ಟಿ (ನಾಮನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಯವರೇ, ಹಾಗಾದರೆ 28 ವರ್ಷಗಳ ಹಿಂದೆ, ಇವರು 28 ಸ್ಥಾನಗಳು ಇದ್ದು, ನಾವು 3 ಸ್ಥಾನಗಳು ಇದ್ದಾಗ, ಆಗ ಇವರು ಅದೇ ಉದ್ದೇಶಕ್ಕಾಗಿ ಆ ರೀತಿಯ ಘಟನೆಗಳನ್ನು ಮಾಡುತ್ತಿದ್ದರೇ?

**ಸಭಾಪತಿಯವರು:-** ಮಾನ್ಯ ಭಾರತಿಶೆಟ್ಟಿಯವರೇ, ತಾವು ಏತಕ್ಕೆ ಮಾತನಾಡುತ್ತಿದ್ದೀರಿ? ಆಯಿತು, ಸಾಕು. ಇದರಲ್ಲಿ ಸಹಿ ಮಾಡಿದವರಿಗೆ ಮಾತ್ರ ನಾನು ಮಾತನಾಡುವುದಕ್ಕೆ ಅವಕಾಶ ನೀಡುತ್ತೇನೆ. ಬೇರೆ ಯಾರಿಗೂ ನಾನು ಅವಕಾಶ ನೀಡುವುದಿಲ್ಲ. ಮಾನ್ಯ ನಸೀರ್ ಅಹ್ಮದ್‌ವರೇ, ಸಾಕು.

(ಗೊಂದಲ)

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಅವರು ತಮ್ಮ ಮಾತನ್ನು ಮುಕ್ತಾಯ ಮಾಡುತ್ತಿದ್ದಾರೆ.

(ಗೊಂದಲ)

**ಸಭಾಪತಿಯವರು:-** ನಿಯಮ 330ರಡಿಯಲ್ಲಿ ಎಷ್ಟು ಹೊತ್ತು ಮಾತನಾಡುತ್ತೀರಿ? ಸಾಕು.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಅವರು ಮಾತನಾಡುವಾಗ ಮಧ್ಯದಲ್ಲ ಈ ರೀತಿ ಅಡ್ಡಿಪಡಿಸಿದರೆ ಏನು ಮಾಡುವುದು?

**ಸಭಾಪತಿಯವರು:-** ಆಯಿತು. ತಮ್ಮ ಮಾತನ್ನು ಮುಗಿಸಿ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಅವರು ಹೇಳಿದ್ದಕ್ಕೆ...

**ಸಭಾಪತಿಯವರು:-** ಮಾನ್ಯ ಸಭಾನಾಯಕರೇ, ಅವರು ಮುಗಿಸಲಿ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಬಿ.ಜೆ.ಪಿ. ಶಾಸಕರು ಜಾಸ್ತಿ ಇರುವ ಕಡೆ...

**ಸಭಾಪತಿಯವರು:-** ಇರಲಿ ಬಿಡಿ. ಅವರು ಮಾತನಾಡಲಿ. ತಾವು ಉತ್ತರ ಹೇಳುವಾಗ ಅದನ್ನು ಹೇಳಿ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಅದಕ್ಕೆ ನಾನು ಹೇಳುವುದೇನೆಂದರೆ, 2013 ರಿಂದ 2018ರವರೆಗೆ 05 ವರ್ಷಗಳ ಕಾಲ ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ, ಎಷ್ಟು ಜನರ ಹತ್ಯೆ ಆಗಿದೆ. ಆಗ ಯಾವ ಸರ್ಕಾರ ಅಧಿಕಾರದಲ್ಲತ್ತು ಮತ್ತು ಯಾವ ಶಾಸಕರು ಇದ್ದರು. ಎಷ್ಟು ಜನ ಹಿಂದೂಗಳ ಹತ್ಯೆ ಆಗಿತ್ತು. ಈ ರೀತಿ ಮುಂದೆ ಹೇಳಬೇಕಲ್ಲವೇ?

**ಸಭಾಪತಿಯವರು:-** ಇದು ಬೇಡ. ಒಂದಕ್ಕೊಂದು ಬೆಳೆಯುವುದು ಬೇಡ. ನನ್ನ ವಿನಂತಿ ಏನೆಂದರೆ...

**ಶ್ರೀಮತಿ ಭಾರತಿಶೆಟ್ಟಿ:-** ಮಾನ್ಯ ಸಭಾಪತಿಯವರೇ...

**ಸಭಾಪತಿಯವರು:-** ತಾವು ದಯಮಾಡಿ ಕುಳಿತುಕೊಳ್ಳಿ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನಾವು ಮಾತನಾಡುವ ಪ್ರತಿ ಮಾತಿಗೂ ಅವರಿಗೆ ಅವಕಾಶ ಕೊಡುವುದಾದರೆ, ನನಗೂ ಅವಕಾಶ ಕೊಡಿ.

**ಸಭಾಪತಿಯವರು:-** ಇದೇ ರೀತಿ ಮಾತನಾಡಬೇಕೇ ಅಥವಾ ಈ ಚರ್ಚೆಯನ್ನು ಮುಗಿಸೋಣವೇ?

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಯಾರದ್ದೇ ಸಾವು ಆದರೂ ಸಹ, ಎಲ್ಲರಿಗೂ ನೋವು ಕೊಡುವಂಥದ್ದೇ ಆಗಿರುತ್ತದೆ. ಆದರೆ, ಜವಾಬ್ದಾರಿ ಇರುವವರು ಈ ರೀತಿ ಮಾತನಾಡಿದರೆ ಹೇಗೆ?

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಮಾತು ಮಾತಿಗೂ ಅವರು ಮಾತನಾಡುವುದಾದರೆ, ನನಗೂ ಅವಕಾಶ ನೀಡಿ.

**ಸಭಾಪತಿಯವರು:-** ಮಾನ್ಯ ಸಭಾನಾಯಕರೇ, ಸಾಕು. ತಾವು ಉತ್ತರ ಹೇಳುವಾಗ ಅದನ್ನು ಹೇಳಿ. ಮಾನ್ಯ ವಿರೋಧ ಪಕ್ಷದ ನಾಯಕರೇ ತಾವು ರಾತ್ರಿಯವರೆಗೂ ಇದೇ ರೀತಿ ಮಾತನಾಡುತ್ತೀರಾ?

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಸರ್ಕಾರದ ಪರವಾಗಿ ಮಾನ್ಯ ಗೃಹ ಮಂತ್ರಿಗಳು ಈ ಸದನದಲ್ಲಿ ಹಾಜರಿದ್ದಾರೆ. ಅವರು ಇದಕ್ಕೆ ಉತ್ತರ ನೀಡುತ್ತಾರೆ. ಇವರು ಏತಕ್ಕೆ ಮಾತನಾಡುತ್ತಾರೆ?

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಯಾವಾಗಲೂ ಮಾನ್ಯ ವಿರೋಧ ಪಕ್ಷದ ನಾಯಕರು ಮಾತನಾಡಬೇಕೆಂದು ಕಾನೂನು ಇಲ್ಲ. ಯಾವುದೇ ವಿಷಯದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಬಹುದು. ಹಾಗಾಗಿ, ನನ್ನ ಹಕ್ಕಿನ ಪ್ರಕಾರ ನಾನು ಮಾತನಾಡಿದ್ದೇನೆ.

**ಸಭಾಪತಿಯವರು:-** ಒಂದು ನಿಮಿಷ ಎಲ್ಲರೂ ಕೇಳಿ. ಅವರು ಸಭಾನಾಯಕರಿದ್ದಾರೆ. ಅವರಿಗೆ ಮಾತನಾಡಲು ಅವಕಾಶ ನೀಡಬೇಕಾಗುತ್ತದೆ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಹಾಗಾದರೆ ನನಗೂ ಹಕ್ಕಿದೆ. ಅದರಂತೆ, ನಾನು ಕೂಡ ಮಧ್ಯಪ್ರವೇಶ ಮಾಡುತ್ತೇನೆ.

**ಸಭಾಪತಿಯವರು:-** ತಮಗೂ ಸಹ ಅವಕಾಶ ನೀಡಿರುತ್ತೇನೆ. ಆಯಿತು, ತಾವು ಮಾತನಾಡಿ. ಮಾನ್ಯ ಸಭಾನಾಯಕರೇ, ಒಂದು ನಿಮಿಷ ಕುಳಿತುಕೊಳ್ಳಿ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಅವರ ಹಕ್ಕನ್ನು ನಾವು ಹೇಗೆ ಗೌರವಿಸುತ್ತೇವೆ. ಅದೇ ರೀತಿ, ಅವರು ನಮ್ಮ ಜವಾಬ್ದಾರಿಗಳನ್ನು ಗೌರವಿಸಬೇಕು.

(ಗೊಂದಲ)

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಅವರಿಗಿಂತಲೂ ಹೆಚ್ಚಿನ ಜವಾಬ್ದಾರಿ ನಮಗೆ ಇದೆ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ಜವಾಬ್ದಾರಿಗಳು ನಮಗೆ ಮಾತ್ರ ಇದೆ ಎಂದು ಹೇಳುವುದಕ್ಕೆ ಆಗುವುದಿಲ್ಲ. ಎಲ್ಲರಿಗೂ ಮಾತನಾಡುವ ಹಕ್ಕು ಇದೆ.

ಸಭಾಪತಿಯವರು:- ನೀವು ಈ ರೀತಿ ಮಾಡಿದರೆ ಹೇಗೆ?

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, ನಮಗೆ ಮಧ್ಯಪ್ರವೇಶ ಮಾಡುವ ಹಕ್ಕಿದೆ. ಅದರಂತೆ, ನಾವು ಮಾನ್ಯ ಸಭಾಪತಿಯವರ ಅನುಮತಿ ಪಡೆದು, ಮಧ್ಯಪ್ರವೇಶ ಮಾಡುತ್ತೇವೆ.

ಸಭಾಪತಿಯವರು:- ಆಯಿತು ಮಾತನಾಡಿ.

ಶ್ರೀ ಡಿ.ಎಸ್. ಅರುಣ್:- ಮಾನ್ಯ ಸಭಾಪತಿಯವರೇ, ಅವರು ಮಾತ್ರ ಪ್ರಸ್ತಾಪ ಮಾಡಬಹುದು, ನಾವು ಮಾತ್ರ ಮಾಡುವ ಆಗಿಲ್ಲವೆಂದರೆ ಹೇಗೆ?

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವು ಹೆಣದ ಮೇಲೆ ರಾಜಕಾರಣ ಮಾಡುವುದಿಲ್ಲ.

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ:- ಮಾನ್ಯ ಸಭಾಪತಿಯವರೇ, 23 ಜನರ ಶಾಶ್ವತ ಕೊಲೆಯಾಯಿತಲ್ಲಾ, ಆಗ ಇವರು ಬಾಯಿಗೆ ಬೀಗ ಹಾಕಿಕೊಂಡಿದ್ದರೇ?

(ಗೊಂದಲ)

ಶ್ರೀ ಬಿ.ಕೆ. ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಯಾರು ಹೇಳಿದ್ದು? 24 ಜನ ಕೊಲೆಯಾಗಿರುವುದರಲ್ಲಿ 13 ಜನ ಮುಸಲ್ಮಾನರು ಎಂದು.



(ಗೊಂದಲ)

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಯಾರ ಕೊಲೆಯಾದರೂ ಸಹ, ಅದರಲ್ಲಿ ನಮಗೆ ನೋವುಂಟು. ಅದರಲ್ಲಿ ಯಾವ ಜಾತಿ, ಮತ ಅಥವಾ ಧರ್ಮ ಎಂದು ನಾವು ನೋಡಿಲ್ಲ. ಯಾವುದೇ ಕೊಲೆಯಾದರೂ ಸಹ, ನಾವು ತಕ್ಷಣವೇ ಕಾನೂನು ಕ್ರಮ ತೆಗೆದುಕೊಂಡಿದ್ದೇವೆ.

(ಗೊಂದಲ)

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಬಿ.ಜೆ.ಪಿ.ಯ ಮಂಡಲ ಅಧ್ಯಕ್ಷ ಶ್ರೀ ಪ್ರವೀಣ್ ಪೂಜಾರಿಯವರ ಕೊಲೆಯಾದಾಗ, ಮೃತದೇಹವನ್ನು ನೋಡಲು ಹೋಗುವುದಕ್ಕೆ ಇವರಿಗೆ ಯೋಗ್ಯತೆ ಇಲ್ಲ. ಅಲ್ಲಗೆ ನಾವು ಹೋಗಬೇಕಾಯಿತು?

**ಶ್ರೀಮತಿ ಭಾರತಿಶೆಟ್ಟಿ:-** ಮಾನ್ಯ ಸಭಾಪತಿಯವರೇ, ಇವೊತ್ತಿನ ದಿವಸ ಅವರು ಈ ಸ್ಥಿತಿಗೆ ಬರಲು ಕಾರಣವೇನು ಎಂಬುದನ್ನು ನೋಡಬೇಕು.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಬಿ.ಜೆ.ಪಿ. ಮಂಡಲ ಅಧ್ಯಕ್ಷರ ಕೊಲೆಯಾಯಿತು. ಆಗ ಬಿ.ಜೆ.ಪಿ. ಪಕ್ಷದ ಒಬ್ಬ ಸದಸ್ಯರು ಸಹ ಅವರನ್ನು ನೋಡುವುದಕ್ಕೆ ಹೋಗಿಲ್ಲ. ಆಗ ನಾವು ಹೋಗಬೇಕಾಯಿತು.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಈ ರೀತಿ ಕೋಮು ಗಲಭೆ ಆಗುವುದಕ್ಕೆ, ತಪ್ಪು ಮಾಡಿದ್ದನ್ನು, ತಪ್ಪು ಎಂದು ಹೇಳದೇ, ಕೇವಲ ಓಣಿಗಾಗಿ ಅವರಿಗೆ ಬೆಂಬಲ ನೀಡುತ್ತಾ ಬಂದರು. ಅದರ ಪರಿಣಾಮವೇ ಈ ರೀತಿಯ ಅನಾಹುತ ಆಗಿರುತ್ತದೆ.

**ಶ್ರೀಮತಿ ಭಾರತಿಶೆಟ್ಟಿ:-** ಮಾನ್ಯ ಸಭಾಪತಿಯವರೇ, ತಪ್ಪು ದಾರಿಗೆ ಹೋಗಲಕ್ಕೆ ಇವರೇ ಕಾರಣರು.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ(ಸಭಾನಾಯಕರು):-** ಮಾನ್ಯ ಸಭಾಪತಿಯವರೇ, ಆಗ ಯಾರು ಪೋಲೀಸರು? ಕಳೆದ ಮೂರು ವರ್ಷಗಳ ಹಿಂದೆ ಪೋಲೀಸ್ ಇಲಾಖೆ ಸೃಷ್ಟಿಯಾಯಿತೇ? ಇವರು ಯಾವ ಪೋಲೀಸರನ್ನು ಅಲ್ಲಿ ನಿಯುಕ್ತಿ ಮಾಡಿದ್ದರು, ಅದೇ ಪೋಲೀಸರನ್ನು ಇವೊತ್ತಿನ ದಿವಸ ಅಲ್ಲದ್ದಾರೆ. ಇವರಿಗೆ ಜವಾಬ್ದಾರಿ ಬೇಡವೇ?

**ಶ್ರೀ ನಸೀರ್ ಅಹಮದ್:-** ಮಾನ್ಯ ಸಭಾಪತಿಯವರೇ, ಒಂದು ನಿಮಿಷ ನಾನು ಒಂದು ಸಲಹೆ ಕೊಡುತ್ತೇನೆ.

**ಸಭಾಪತಿಯವರು:-** ಸಾಕು. ದಯಮಾಡಿ ಕುಳಿತುಕೊಳ್ಳಿ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಅವರು ಕಂಪ್ಲೀಟ್ ಮಾಡುತ್ತಾರೆ.

**ಸಭಾಪತಿಯವರು:-** ಯಾವಾಗ ಕಂಪ್ಲೀಟ್ ಮಾಡುತ್ತಾರೆ?

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನೋಡಿ, ಇದನ್ನೇ ನಾನು ಹೇಳುತ್ತಿರುವುದು.

**ಸಭಾಪತಿಯವರು:-** ಒಂದು ನಿಮಿಷ ತಾವು ಕೇಳಿ. ನಿಯಮ ಏನು ಹೇಳುತ್ತದೆ ಎಂದರೆ, ನಿಯಮ 330 ರಡಿಯಲ್ಲಿ ಯಾರು ನೋಟಿಸ್ ನೀಡಿದ್ದಾರೆ, ಅವರಿಗೆ ಅವಕಾಶ ನೀಡಬೇಕೆಂದು ಇದೆ. ಆದರೆ, ನಾನು ಈ ವಿಷಯ ಚರ್ಚೆಯಾಗಲಿ ಎಂದು ಸಾಕಷ್ಟು ಜನರಿಗೆ ಅವಕಾಶ ಕೊಟ್ಟಿದ್ದೇನೆ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನಾನು ಹೇಳುವುದನ್ನು ತಾವು ಸಹ ಹೇಳುತ್ತಿದ್ದೀರಿ. ನಾನು ಹೇಳುವುದೇನೆಂದರೆ, ಎಲ್ಲರನ್ನೂ ಸರಿಸಮಾನವಾಗಿ ನೋಡಿ ಎಂದು ಹೇಳುತ್ತಿದ್ದೇನೆ. ಈಗ ಅವರು ತಮ್ಮ ಮಾತನ್ನು ಪೂರ್ಣಗೊಳಿಸುತ್ತಿದ್ದಾರೆ. ಹಾಗಾಗಿ, ಅವರಿಗೆ ಅವಕಾಶ ನೀಡಿ.

**ಸಭಾಪತಿಯವರು:-** ನಾನು ಸಹ ಮುಕ್ತಾಯ ಮಾಡಿ ಎಂದೇ ಹೇಳುತ್ತಿದ್ದೇನೆ. ಅವರಿಗೆ ನಾನು ಅವಕಾಶ ನೀಡಿಲ್ಲವೇ?

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನೋವು ಆಗುತ್ತಿರುವುದು ಅವರಿಗೆ. ಹಾಗಾಗಿ, ಸರಿಸಮಾನವಾಗಿ ಅವರಿಗೆ ಅವಕಾಶ ನೀಡಿ. ಅದನ್ನೇ ನಾನು ಹೇಳುತ್ತಿರುವುದು.

**ಸಭಾಪತಿಯವರು:-** ನೀವು ಈ ರೀತಿ ಮಾಡಿದರೆ ಹೇಗೆ?

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಸರ್ಕಾರ ಅಂತೂ ನಮಗೆ ಅವಕಾಶ ನೀಡುತ್ತಿಲ್ಲ. ತಾವು ಕೂಡ ನಮಗೆ ಅವಕಾಶ ನೀಡುವುದಿಲ್ಲವೆಂದು ಹೇಳಿ, ನಾವು ಈಗಲೇ ಸಭಾತ್ಯಾಗ ಮಾಡುತ್ತೇವೆ.

**ಸಭಾಪತಿಯವರು:-** ತಾವು ಎಲ್ಲದಕ್ಕೂ ಈ ರೀತಿ ಹೇಳಿದರೆ ಹೇಗೆ?

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ತಾವು ಅವರಿಗೆ ಅವಕಾಶ ನೀಡಿ. ಅವರು ತಮ್ಮ ಮಾತನ್ನು ಮುಕ್ತಾಯ ಮಾಡುತ್ತಾರೆ.

**ಸಭಾಪತಿಯವರು:-** ಆಯಿತು, ಎಷ್ಟು ಹೊತ್ತು ಮಾತನಾಡುತ್ತೀರಿ? ಈಗಾಗಲೇ 5 ರಿಂದ 7 ನಿಮಿಷ ಸಮಯ ಆಗಿದೆ. ಮಾನ್ಯ ನಸೀರ್ ಅಹ್ಮದ್‌ರವರೇ, ಎರಡು ನಿಮಿಷದಲ್ಲ ತಮ್ಮ ಮಾತನ್ನು ಮುಕ್ತಾಯಗೊಳಿಸಿ. ಈ ವಿಚಾರವನ್ನು ತುಂಬಾ ಬೆಳಸಬೇಡಿ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಆಯಿತು ಮಾಡುತ್ತಾರೆ.

(ಗೊಂದಲ)

**ಶ್ರೀ ನಸೀರ್ ಅಹಮದ್:-** ಮಾನ್ಯ ಸಭಾಪತಿಯವರೇ, ತಾವು ಈ ರಾಜ್ಯದಲ್ಲಿ one of the senior most ರಾಜಕಾರಣಿಯಾಗಿದ್ದೀರಿ. ನಾನು ಕೊನೆಯದಾಗಿ ಒಂದು ಸಲಹೆ ಕೊಡುತ್ತೇನೆ.

(ಗೊಂದಲ)

**ಸಭಾಪತಿಯವರು:-** ಮಾನ್ಯ ಅರುಣ್‌ರವರೇ, ನಿಮಗೆ ಏನು ಸ್ವಲ್ಪವಾದರೂ ತಿಳುವಳಿಕೆ ಬೇಡವೇ?

**ಶ್ರೀ ನಸೀರ್ ಅಹಮದ್:-** ಮಾನ್ಯ ಸಭಾಪತಿಯವರೇ, ನೀವು ಈ ರಾಜ್ಯದಲ್ಲಿ one of the senior most politicians ಆಗಿದ್ದೀರಿ. ತಾವು ಸಚಿವರಾಗಿದ್ದೀರಿ, ಸಭಾಪತಿಯಾಗಿದ್ದೀರಿ ಹಾಗೂ ತಮಗೆ ಸುಮಾರು 43 ವರ್ಷಗಳ ಅನುಭವ ಇದೆ. ಅದಕ್ಕಾಗಿ, ದಯಮಾಡಿ ತಾವು ನಮ್ಮನ್ನು ಮತ್ತು ಆಡಳಿತ ಪಕ್ಷದ ಸದಸ್ಯರ ಒಂದು ಸಭೆ ಕರೆಯಿರಿ. ಆ ಸಭೆಯಲ್ಲಿ ಇದಕ್ಕೆ ಒಂದು solution ಹುಡುಕೋಣ. ಯಾವ ರೀತಿ ಈ ಸಮಸ್ಯೆಯನ್ನು ಸುಧಾರಣೆ ಮಾಡುವುದಕ್ಕೆ ಪರಿಹಾರ ಕಂಡುಕೊಳ್ಳೋಣ.

**ಸಭಾಪತಿಯವರು:-** ತಾವು ಒಳ್ಳೆಯ ಸಲಹೆ ಕೊಟ್ಟಿದ್ದೀರಿ.

**ಶ್ರೀ ನಸೀರ್ ಅಹಮದ್:-** ಅದರ ಜೊತೆಗೆ, ಮಾನ್ಯ ವಿರೋಧ ಪಕ್ಷದ ನಾಯಕರಲ್ಲಿ ನಾನು ವಿನಂತಿ ಮಾಡುವುದೇನೆಂದರೆ, ಸರ್ಕಾರದ ಪುಸ್ತಕ ಏನಿದೆ, ಅದನ್ನು ತಮಗೆ ಕಳುಹಿಸಿಕೊಡಬೇಕೆಂದು ವಿನಂತಿಸುತ್ತೇನೆ. ಆ ಪುಸ್ತಕ ಸರ್ಕಾರದ ಪುಸ್ತಕ. 24 ಜನರ ಬಗ್ಗೆ ಅವರು ಏನು ಮಾತನಾಡುತ್ತಾರೆ, ಅದರ ವಿವರ ಶೇಕಡ 100 ರಷ್ಟು ಅದರಲ್ಲಿದೆ.

**ಶ್ರೀ ಪ್ರಕಾಶ್ ಕೆ. ರಾಠೋಡ್ (ವಿರೋಧ ಪಕ್ಷದ ಸಚಿವರು):-** ಮಾನ್ಯ ಸಭಾಪತಿಯವರೇ, ಈ ವಿಷಯದ ಮೇಲೆ ಸಾಕಷ್ಟು ಚರ್ಚೆಯಾಗಿದೆ. ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶ್ರೀ ಸಂಜೀವ್ ಪೂಜಾರಿಯವರ ಕುಟುಂಬದ ಮೇಲೆ, ಅವರು ರಾತ್ರಿ ವೇಳೆಯಲ್ಲಿ ಮಲಗಿ ನಿದ್ರಿಸುತ್ತಿರುವ ವೇಳೆಯಲ್ಲಿ ಅವರ ಮನೆಗೆ ನುಗ್ಗಿ ಗಲಾಟೆ ಆಗಿರುವುದು ಮತ್ತು ಜಲಲ್ ಅವರ ಹತ್ಯೆಯಾಯಿತು, ಅದರ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿ ಮಾನ್ಯ ವಿರೋಧ ಪಕ್ಷದ ನಾಯಕರು ಮತ್ತು ಶ್ರೀ ನಸೀರ್ ಅಹ್ಮದ್‌ರವರು ಸಾಕಷ್ಟು ಮಾತನಾಡಿರುತ್ತಾರೆ. ನಾವು ಯಾವ ರೀತಿಯ ವಾತಾವರಣವನ್ನು ನಮ್ಮ ರಾಜ್ಯದಲ್ಲಿ ಸೃಷ್ಟಿ ಮಾಡುತ್ತಿದ್ದೇವೆ. ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದ ಮಾತನ್ನು ತಡೆದುಕೊಳ್ಳುವ ತಾಳ್ಮೆ ಇಲ್ಲದ ಮಾನ್ಯ ಸಭಾನಾಯಕರು ಎಲ್ಲರಿಗೂ ಮಾರ್ಗದರ್ಶಕರಾಗಿರಬೇಕು. ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಅವರು ಪದೇ ಪದೇ interfere ಆದರೆ ಅಥವಾ ಅವರು ಮಾತನಾಡುವುದಕ್ಕೆ ಅವಕಾಶ ನೀಡದೇ ಇದ್ದರೆ, ಯಾವ ರೀತಿಯ ವಾತಾವರಣವನ್ನು ತಾವು ಈ ಸದನದಲ್ಲಿ ಸೃಷ್ಟಿ ಮಾಡುತ್ತಿದ್ದೀರಿ?

**ಸಭಾಪತಿಯವರು:-** ಆಯಿತು. ತಾವು ವಿಷಯಕ್ಕೆ ಬನ್ನಿ. ಇಲ್ಲವಾದರೆ, ಸಭಾನಾಯಕರು ಮಾತನಾಡುವುದಕ್ಕೆ ಮೇಲೆ ಏಳುತ್ತಾರೆ.

**ಶ್ರೀ ಪ್ರಕಾಶ್ ಕೆ. ರಾಠೋಡ್:-** ಮಾನ್ಯ ಸಭಾಪತಿಯವರೇ, ಇಲ್ಲಿ ಮಾತನಾಡುವಾಗ ಇಷ್ಟು ಗೊಂದಲದ ವಾತಾವರಣ ಇರುವಾಗ, ಈ ರಾಜ್ಯದಲ್ಲಿ ಹೊರಗಡೆ ಏನಾಗುತ್ತದೆ? ಕಳೆದ 4 ವರ್ಷಗಳ ಕಾಲ ಏನು ಇಲ್ಲಿ ಸರ್ಕಾರ ನಡೆಸುತ್ತಿದ್ದಾರೆ, ಚುನಾವಣೆ ಬಂದಾಗ ಮಾತ್ರ, ಈ ಜಿಲ್ಲೆಗಳಲ್ಲಿ ಮಾತ್ರ ಏತಕ್ಕೆ ಕೋಮುಗಲಭೆ ಆಗುತ್ತದೆ, ಏತಕ್ಕೆ ಒಂದು ಸಮಾಜದ ಮೇಲೆ ದೃಷ್ಟಿ ಇಟ್ಟುಕೊಂಡು ಅವರ ಮೇಲೆ ಕೊಲೆ ಮಾಡುವುದು ಅದು ಹಿಂದೂ ಆಗಿರಲಿ ಅಥವಾ ಮುಸಲ್ಮಾನ ಆಗಿರಲಿ ಅಥವಾ ಬೇರೆ ರೀತಿಯ ಕೃತ್ಯಗಳಾಗಲಿ ಏತಕ್ಕೆ ಆಗುತ್ತದೆ? ಇದರ ಹಿಂದೆ ಯಾರಿದ್ದಾರೆ ಅಥವಾ ಯಾವ ಸಂಘಟನೆ ಇದೆ? ಇದನ್ನು ತಡೆಗಟ್ಟುವ ಜವಾಬ್ದಾರಿ ಪೊಲೀಸ್ ಇಲಾಖೆಯದ್ದಲ್ಲವೇ? ಇಷ್ಟೊಂದು ಪ್ರಕರಣಗಳು ಆಗಬೇಕು. ಚುನಾವಣೆ ಇನ್ನು ಕೇವಲ 3 ತಿಂಗಳು ಸಮಯ ಇರುವಾಗ, ಈ ರೀತಿಯ ಘಟನೆಗಳು ಆಗುವುದು ಯಾರ ಉದ್ದೇಶ? ಆಯಿತು, ಒಂದು ವೇಳೆ ಕಾಂಗ್ರೆಸ್ ಪಕ್ಷ ಮಾಡುತ್ತಿದೆಯೇ? ನಮ್ಮ ಮೇಲೆ UAPA (Unlawful Activities (Prevention) Act) ಹಾಕಿ. ಒಂದು ವೇಳೆ ಬೇರೆ ಸಂಘಟನೆ ಈ ರೀತಿಯ ಕೃತ್ಯಗಳನ್ನು ಮಾಡುತ್ತಿದ್ದರೆ, ಅವರ ಮೇಲೆ UAPA ಹಾಕಿ. ಅದನ್ನು ಬಿಟ್ಟು ಕೆಲವು ಕೋಮುಗಳಿಗೆ ಟಾರ್ಗೆಟ್ ಮಾಡಿ, ಕೆಟ್ಟ ವಾತಾವರಣ ಸೃಷ್ಟಿ ಮಾಡಿ, ನಾವು ಏನಾದರೂ ಆ ಬಗ್ಗೆ ಮಾತನಾಡಲು ಬಂದರೆ, ಕಳೆದ 20 ವರ್ಷಗಳ ಹಿಂದೆ ಏನಾಯಿತು, ಆಗ ಯಾರು ಅಧಿಕಾರದಲ್ಲಿ ಇದ್ದರು ಎಂದು ಹೇಳಿದರೆ ಹೇಗೆ ಮಾನ್ಯ ಸಭಾನಾಯಕರೇ? ನಾವು ಇವೊತ್ತಿನ ದಿವಸದ ಪರಿಸ್ಥಿತಿ ನೋಡೋಣ. ನಾವೆಲ್ಲರೂ ಶಾಂತ ರೀತಿಯಿಂದ ಬಾಳಬೇಕು. ಅದನ್ನು ನೋಡೋಣ. ಅದನ್ನು ಬಿಟ್ಟು ತಾವು ಈ ರೀತಿ ಮಾತನಾಡಿದರೆ ಹೇಗೆ?

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಪ್ರಕಾಶ್ ಕೆ. ರಾಠೋಡ್‌ರವರೇ, ಒಂದು ನಿಮಿಷ ಕೇಳಿ.

**ಶ್ರೀ ಪ್ರಕಾಶ್ ಕೆ. ರಾಠೋಡ್:-** ಮಾನ್ಯ ಸಭಾನಾಯಕರೇ ತಾವು ಅನಂತರ ಮಾತನಾಡಿ. ನೋಡಿ, ಆಗಿನಿಂದಲೂ ಏನು ಆಗುತ್ತಿದೆ ಎಂದು ನಾನು ಇದನ್ನೇ ಹೇಳುತ್ತಿರುವುದು.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಪ್ರಕಾಶ್ ಕೆ. ರಾಠೋಡ್‌ರವರೇ, ತಾವು ಹಿರಿಯರಿದ್ದೀರಿ. ಒಂದು ನಿಮಿಷ ನನ್ನ ಮಾತನ್ನು ಕೇಳಿ.

**ಸಭಾಪತಿಯವರು:-** ಮಾನ್ಯ ಸಭಾನಾಯಕರೇ, ಅವರು ಮಾತನಾಡಲಿ ಬಿಡಿ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಪ್ರಕಾಶ್ ಕೆ. ರಾಠೋಡ್‌ರವರೇ, ಒಂದು ನಿಮಿಷ ನಾನು ಮಾತನಾಡುವುದನ್ನು ಕೇಳಿ. ತಾವು ಯಿಲ್ಲೆ ಆದರೆ ಮಾತ್ರ.

**ಶ್ರೀ ಪ್ರಕಾಶ್ ಕೆ. ರಾಠೋಡ್:-** ಮಾನ್ಯ ಸಭಾನಾಯಕರೇ, ತಾವು ತಮ್ಮ ತಾಳ್ಮೆಯನ್ನು ಏತಕ್ಕೆ ಕಳೆದುಕೊಳ್ಳುತ್ತಿದ್ದೀರಿ?

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಪ್ರಕಾಶ್ ಕೆ. ರಾಠೋಡ್‌ರವರೇ, ನಾನು ನನ್ನ ತಾಳ್ಮೆಯನ್ನು ಕಳೆದುಕೊಳ್ಳುತ್ತಿಲ್ಲ.

**ಸಭಾಪತಿಯವರು:-** ಮಾನ್ಯ ಸಭಾನಾಯಕರೇ, ತಾವು ಅದೆಲ್ಲವನ್ನೂ ನೋಟ್ ಮಾಡಿಕೊಂಡು, ತಾವು ಮಾತನಾಡುವಾಗ ಹೇಳಿ. ಈ ರೀತಿ ಮಧ್ಯೆ ಮಾತನಾಡುವುದು ಬೇಡ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ನಾನು ಮಾನ್ಯ ವಿರೋಧ ಪಕ್ಷದ ನಾಯಕರು ಮತ್ತು ವಿರೋಧ ಪಕ್ಷದ ಮುಖ್ಯ ಸಚೀತಕರ ಬಗ್ಗೆ ಅತ್ಯಂತ ಗೌರವದಿಂದ ಮಾತನಾಡುತ್ತೇನೆ.

**ಶ್ರೀ ಪ್ರಕಾಶ್ ಕೆ. ರಾಠೋಡ್:-** ಮಾನ್ಯ ಸಭಾನಾಯಕರೇ, ನಾನು ಅದನ್ನು ಹೇಳುತ್ತಿಲ್ಲ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಒಂದು ನಿಮಿಷ ನಾನು ಹೇಳುತ್ತೇನೆ. ದಯಮಾಡಿ ಕೇಳಿ.

(ಮುಂದು)

(1282) 28.12.2022 6.50 YL-BNS

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಬಿ.ಕೆ.ಹರಿಪ್ರಸಾದ್(ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ತಮಗೆ ಹಕ್ಕು ಇದೆ ಎಂದು ನನಗೆ ಮಾತನಾಡಲು ಬಿಡುವುದಿಲ್ಲ ಎನ್ನುವುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಹಾಗೆಂದು ವಿರೋಧ ಪಕ್ಷದ ಮುಖ್ಯ ಸಚೀತಕರಿಗೂ ಮಾತನಾಡಲು ಬಿಡುವುದಿಲ್ಲವೆಂದರೆ ಹೇಗೆ?

**ಸಭಾಪತಿಯವರು:-** ನಾನು ಅವರಿಗೆ ಮಾತನಾಡಲು ಅವಕಾಶ ನೀಡಿದ್ದೇನೆ ಅಲ್ಲವೇ?

(ಗೊಂದಲ)

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ತಾವು ಅವಕಾಶ ನೀಡಿದ್ದೀರಿ. ಆದರೆ, ಆಡಳಿತ ಪಕ್ಷದವರಿಗೆ ಕುಳಿತುಕೊಳ್ಳಲು ಹೇಳಿ.

(ಗೊಂದಲ)

**ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಸ್ವಲ್ಪ ಅರ್ಧ ಮಾಡಿಕೊಳ್ಳಬೇಕು. ಸಭಾ ಸಂಪ್ರದಾಯವನ್ನು ಕೇಳಿ. ಸಭಾ ಸಂಪ್ರದಾಯದ ಪ್ರಕಾರ ನನಗೆ ತಾಳ್ಮೆಯನ್ನು ಏತಕ್ಕೆ ಕಳೆದುಕೊಳ್ಳುತ್ತೀರಿ ಎಂದು ವಿರೋಧ ಪಕ್ಷದ ನಾಯಕರು ಗೌರವದಿಂದ ಹೇಳುತ್ತಾರೆ. ಅದಕ್ಕೆ ನಾನು ಉತ್ತರ ನೀಡಲು ಎದ್ದು ನಿಂತೆ.

**ಶ್ರೀ ಪ್ರಕಾಶ್ ಕೆ.ರಾಥೋಡ (ವಿರೋಧ ಪಕ್ಷದ ಮುಖ್ಯ ಸಚೀತಕರು):-** ಮಾನ್ಯ ಸಭಾಪತಿಯವರೇ, ಆಮೇಲೆ ಅವರು ಉತ್ತರ ನೀಡಲಿ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಅದಕ್ಕೂ ಕೂಡಾ ಆಕ್ಷೇಪಣೆ ಮಾಡಿದರೆ ಹೇಗೆ? ನಾನು ತಾಳ್ಮೆಯನ್ನು ಕಳೆದುಕೊಂಡಿಲ್ಲ.

**ಸಭಾಪತಿಯವರು:-** ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ ಒಂದು ನಿಮಿಷ ಕುಳಿತುಕೊಳ್ಳಿ. ಮಾನ್ಯ ಸಭಾನಾಯಕರು ಮಾತನಾಡಲಿ

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ನಾನು ತಾಳ್ಮೆಯನ್ನು ಕಳೆದುಕೊಂಡಿಲ್ಲ. ಈ ಅನಾಹುತಕ್ಕೆ ಕಾರಣ ಏನೆಂದು ಹುಡುಕಬೇಕೆಂದು ಮಾನ್ಯ ಸದಸ್ಯರಾದ ನಸೀರ್ ಅಹಮದ್‌ವರು ಹೇಳುತ್ತಾರೆ. ಸಮಸ್ಯೆಗಳು ಆಗಬಾರದೆಂದರೆ, ಅದಕ್ಕೆ ಪರಿಹಾರ ಏನೆಂಬುದು ಅವರ ಮಾತಿನ ಧ್ವನಿಯಿಂದ ಅರ್ಥವಾಗಿದೆ. ನಾನು ಹೇಳುವುದಕ್ಕೆ ಬಯಸುವುದೇನೆಂದರೆ, ನಿರ್ದಾಕ್ಷಿಣ್ಯವಾಗಿ ಹಿಂದೂ, ಮುಸ್ಲಿಂ, ಕ್ರೈಸ್ತ, ಜೈನ, ಪಾರ್ಸಿ ಯಾರು ಬೇಕಾದರೂ ಆಗಿರಲಿ, ಅಂತಹ ಆರೋಪಿಗಳ ಮೇಲೆ ತಕ್ಷಣ ಕ್ರಮಕೈಗೊಂಡರೆ ಅಂತಹ ಘಟನೆಗಳು ನಿಲ್ಲುತ್ತವೆ ಎಂದು ಮಾನ್ಯ ಪ್ರಕಾಶ್ ಕೆ.ರಾಥೋಡ್‌ವರ ಭಾವನೆ ಏನಿದೆ, ಅದಕ್ಕೆ ನನ್ನ ಸಹಮತ ಇದೆ. ಆ ಕಾರಣದಿಂದಾಗಿ ನಾನು ಮಾತನಾಡಿದೆನು. ಈ ಹಿಂದಿನ ಸರ್ಕಾರ ಇಂತಹ 175 ಆರೋಪಿಗಳ ಮೇಲಿನ ಕೇಸ್‌ಗಳನ್ನು ವಾಪಸ್ಸು ತೆಗೆದುಕೊಂಡಿತ್ತು, 1600 ಜನ ಆರೋಪಿತರು ಜೈಲಿನಿಂದ ಹೊರಗೆ ಬಂದು ಸ್ವೇಚ್ಛಾಚಾರವಾಗಿ ಹೊರಗೆ ತಿರುಗಾಡಲು ಶುರು ಮಾಡಿದರು. ಕೊಲೆ, ದರೋಡೆ, ದಂಧೆ ಮಾಡಿದವರೆಲ್ಲಾ ಹೊರಗೆ ಬಂದು ತಿರುಗಾಡುತ್ತಿದ್ದಾರೆ. 175 ಕೇಸ್‌ಗಳನ್ನು ವಾಪಸ್ಸು ತೆಗೆದುಕೊಂಡಿದ್ದು, 1600 ಮಂದಿ ಆರೋಪಿಗಳು ಮುಕ್ತವಾಗಿ ಹೊರಗೆ ಬಂದರು. ಇದರ ಪರಿಣಾಮವನ್ನು ಇವತ್ತು ಅನುಭವಿಸುತ್ತಿದ್ದೇವೆ ಎಂಬುದನ್ನು ಹೇಳುವುದಕ್ಕೆ ಎದ್ದು ನಿಂತೆನು.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನಾನು ಎಷ್ಟು ಮಾತನಾಡಿದೆನು ಅದಕ್ಕೂ ಡಬಲ್ ಅವರು ಮಾತನಾಡಲು ಅವಕಾಶ ನೀಡಿದ್ದೀರಿ, ಅದಕ್ಕೂ ಹೆಚ್ಚು ಮಾತನಾಡಲು ಸಭಾನಾಯಕರಿಗೆ ಅವಕಾಶ ನೀಡಿರುವುದರಿಂದ ನನಗೂ ಮಾತನಾಡಲು ಅವಕಾಶ ನೀಡಿ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಆ ರೀತಿ ಮಾಡಬಾರದಾಗಿತ್ತು ಎಂದು ವಿನಂತಿಸಿಕೊಳ್ಳುತ್ತೇನೆ.

**ಸಭಾಪತಿಯವರು:-** ಸಭಾನಾಯಕರೇ ಒಂದು ನಿಮಿಷ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಸಮಯವನ್ನು ನಿಗದಿ ಮಾಡಿದರೆ, ಅವರಿಗೆ ಸಮಯವನ್ನು ತಾವು ನಿಗದಿ ಮಾಡುವುದಿಲ್ಲವೆ. ನಾನು ಮಧ್ಯೆ ಪ್ರವೇಶ



ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಮಾಡುತ್ತೇನೆ, ನನಗೂ ಅವಕಾಶ ಕೊಡಿ. ಅವರಿಗೆ ಎಷ್ಟು ಸಮಯ ಮಾತನಾಡಲು ನೀಡಿದ್ದೀರಿ, ನಮಗೂ ಅಷ್ಟು ಸಮಯವನ್ನು ಮಾತನಾಡಲು ಕೊಡಿ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ನಾನು ಮಧ್ಯೆ ಪ್ರವೇಶ ಮಾಡಿದ್ದೆನು ಅಷ್ಟೇ?

**ಸಭಾಪತಿಯವರು:-** ಮಧ್ಯೆ ಪ್ರವೇಶ ಮಾಡಬಾರದು.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನಾನು ಸಹ ಮಧ್ಯೆ ಪ್ರವೇಶ ಮಾಡುತ್ತೇನೆ. ನನಗೂ ಅವಕಾಶ ಕೊಡಿ.

**ಸಭಾಪತಿಯವರು:-** ಮಾನ್ಯ ಪ್ರಕಾಶ್ ಕೆ.ರಾಧೋಡ್‌ರವರೇ ತಾವು ಕುಳಿತುಕೊಳ್ಳಿ.

**ಶ್ರೀ ಪಿ.ಆರ್.ರಮೇಶ್:-** ಮಾನ್ಯ ಸಭಾಪತಿಯವರೇ, ಒಂದು ನಿಮಿಷ. ಒಂದು ಸ್ಪಷ್ಟೀಕರಣವನ್ನು ನೀಡಬೇಕಾಗಿದೆ. ಏಕೆಂದರೆ, ಸದನಕ್ಕೆ ತಪ್ಪು ಮಾಹಿತಿ ಹೋಗಬಾರದು.

**ಸಭಾಪತಿಯವರು:-** ಮಾನ್ಯ ಪಿ.ಆರ್.ರಮೇಶ್‌ರವರೇ, ನಾನು ಹೇಳುವುದನ್ನು ಕೇಳಿ.

**ಶ್ರೀ ಪಿ.ಆರ್.ರಮೇಶ್:-** ಮಾನ್ಯ ಸಭಾಪತಿಯವರೇ, 175 ಪ್ರಕರಣ ಎಂದು ಹೇಳಿದರು.

**ಸಭಾಪತಿಯವರು:-** ಮಾನ್ಯ ವಿರೋಧ ಪಕ್ಷದ ನಾಯಕರೇ ಅವರಿಗೆ ಕುಳಿತುಕೊಳ್ಳಲು ಹೇಳಿ.

(ಗೊಂದಲ)

**ಶ್ರೀ ಪಿ.ಆರ್.ರಮೇಶ್:-** ಮಾನ್ಯ ಸಭಾಪತಿಯವರೇ, ಅವರು ತಪ್ಪು ಮಾಹಿತಿ ಕೊಟ್ಟಿದ್ದಾರೆ.

(ಗೊಂದಲ)

**ಸಭಾಪತಿಯವರು:-** ಮಾನ್ಯ ಪಿ.ಆರ್.ರಮೇಶ್‌ರವರೇ ಅವರು ಏನೇ ಮಾಹಿತಿ ನೀಡಲಿ ತಮಗೆ ಏತಕ್ಕೆ ಅದು ಬೇಕು? ನಾನು ನೋಡುತ್ತೇನೆ. ತಾವು ಕುಳಿತುಕೊಳ್ಳಿ.

## (ಗೊಂದಲ)

**ಶ್ರೀ ಪಿ.ಆರ್.ರಮೇಶ್:-** ಮಾನ್ಯ ಸಭಾಪತಿಯವರೇ, ನನಗೂ ಮಾತನಾಡಲು ಅವಕಾಶ ನೀಡಿ.

**ಸಭಾಪತಿಯವರು:-** ತಮಗೆ ಏತಕ್ಕೆ ಮಾತನಾಡಲು ಅವಕಾಶ ನೀಡಬೇಕು? ಅವಕಾಶ ನೀಡುವುದಕ್ಕಾಗುವುದಿಲ್ಲ ಕುಳಿತುಕೊಳ್ಳಿ. ಏನೇನೋ ಮಾತನಾಡುತ್ತೀರಾ? ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರ ತಾವು ಕುಳಿತುಕೊಳ್ಳಿ. ಮಾನ್ಯ ವಿರೋಧ ಪಕ್ಷದ ನಾಯಕರು ಮಾತನಾಡುತ್ತಾರೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, 175 ಕೇಸ್ ಬಗ್ಗೆ ಮಾನ್ಯ ಸಭಾನಾಯಕರು ಏನು ಹೇಳುತ್ತಿದ್ದಾರೆ, ಆ ವಿಚಾರವಾಗಿ ಹೇಳುವುದಾದರೆ ಅವರು ಪ್ರಕರಣವನ್ನೇ ದಾಖಲಿಸುವುದಿಲ್ಲ. ನಾವು ಅಮಾಯಕರ ಮೇಲೆ ಪ್ರಕರಣ ದಾಖಲಿಸಿರುವವರನ್ನು ಬಿಡಿಸುತ್ತೇವೆ. ಆದರೆ, ಅವರು ಪ್ರಕರಣವನ್ನೇ ದಾಖಲಿಸುವುದಿಲ್ಲ ಅಲ್ಲವೇ? ಕಲಂ 107 ಅಡಿ ದಾಖಲಿಸಿ, ತಹಸೀಲ್ದಾರ್ ಆಫೀಸ್‌ನಲ್ಲಿಯೇ ಎಲ್ಲರನ್ನೂ ಬಿಡಿಸುತ್ತಾರೆ ಅಲ್ಲವೇ? ಯಾರು ಯಾವ್ಯಾವ ರೀತಿ ಅಪರಾಧ ಮಾಡಿದ್ದಾರೆ, ಅಂಥವರ ಮೇಲೆ ಆ ಸೆಕ್ಷನ್ ದಾಖಲಿಸಿದರೆ ಮತ್ತೆ ಏತಕ್ಕೆ ಗಲಾಟೆಯಾಗುತ್ತದೆ ಎಂಬುದನ್ನು ನೋಡೋಣ. ಒಬ್ಬ ಸರ್ಕಾರಿ ಅಧಿಕಾರಿ ಮೇಲೆ ಬಾಂಬ್ ಹಾಕಿದಾಗ ಎಫ್.ಐ.ಆರ್. ದಾಖಲಿಸದವರು ನಮಗೆ 1600 ಜನರನ್ನು ಬಿಡಿಸಿದರು ಎಂದು ಹೇಳುವುದಕ್ಕೆ ಬರುತ್ತಾರೆಯೇ?

**ಸಭಾಪತಿಯವರು:-** ಮಾನ್ಯ ವಿರೋಧ ಪಕ್ಷದ ನಾಯಕರೇ, ಮಾನ್ಯ ಸಭಾನಾಯಕರು ಯಾರೇ ಇರಲಿ, ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ ಅಲ್ಲವೇ?

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಆ ರೀತಿ ಮಾಡಲಿ. ಅದನ್ನೇ ನಾನು ಸಹ ಹೇಳುತ್ತಿರುವುದು.

**ಸಭಾಪತಿಯವರು:-** ಸರ್ಕಾರ ಏನೆಂದು ಹೇಳುತ್ತದೆ ಎಂಬುದನ್ನು ತಾವು ಕೇಳಬೇಕು.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಗೃಹ ಸಚಿವರು ಹೇಳಲಿ. ನಾನು ಹೇಳುವುದೇನೆಂದರೆ, ಯಾವುದೇ ಧರ್ಮಕ್ಕೆ ಸೇರಿದವನು ಧರ್ಮದ ಹೆಸರಿನಲ್ಲಿ ಕೊಲೆ ಮಾಡುವ ಹಂತಕ್ಕೆ ಹೋದರೆ, ಅವರ ಮೇಲೆ UAPA (Unlawful Activities (Prevention) Act) ಹಾಕಿ ಎಂದು ಹೇಳಿದ್ದೇವೆ, ಮತ್ತೇನು ಹೇಳಬೇಕು. ಅವರಲ್ಲಿ ಅಷ್ಟೆಲ್ಲಾ ಇದೆ ಅಲ್ಲವೇ, ಗೃಹ ಸಚಿವರು ಸಹ ಈ ಸದನದಲ್ಲಿಯೇ ಇದ್ದಾರೆ. ನಾಳೆ ದಯವಿಟ್ಟು ನಾವು ಎಷ್ಟು ಮಂದಿಯನ್ನು ಜೈಲಿನಿಂದ ಬಿಟ್ಟಿದ್ದೇವೆ, ಅವರು ಎಷ್ಟು ಮಂದಿಯನ್ನು ಬಿಟ್ಟಿದ್ದಾರೆ ಎಂಬುದರ ಬಗ್ಗೆ ಕೂಡಲೇ ಸದನಕ್ಕೆ ವರದಿಯನ್ನು ನೀಡಲಿ. ಆ ನಂತರ ನಾನು ಸಂಪೂರ್ಣವಾಗಿ ಹೇಳುತ್ತೇನೆ. ಅವರು ವರದಿಯನ್ನು ನೀಡಲಿ, ಮತ್ತೇನು ಮಾಡುವುದು ಬೇಡ.

**ಸಭಾಪತಿಯವರು:-** ಆಯಿತು. ತಾವು ಕುಳಿತುಕೊಳ್ಳಿ. ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ ಬೇಗ ತಮ್ಮ ಮಾತನ್ನು ಮಾತನಾಡಿ ಮುಗಿಸಿ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ನಾನು ಈ ಒಂದು ಚರ್ಚೆಯಿಂದ ಸದನದಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಯಾಗಲಿ ಎಂದು ಮಾತನಾಡಿದೆನು. ಮಾನ್ಯ ಸಭಾನಾಯಕರು ಹಿಂದೆ ಆಗಿರುವಂಥ ಎಲ್ಲಾ ಪ್ರಕರಣದ ಬಗ್ಗೆ ಹೇಳುತ್ತಾ ಬಂದರು. ನನಗೆ ಈಗ ಮಾತನಾಡಲು ಅವಕಾಶ ಮಾಡಿಕೊಡಬೇಕು. ಏನೇನು ಪ್ರಕರಣದ ಬಗ್ಗೆ ಹೇಳಿದ್ದಾರೆ, ಅದರ ಬಗ್ಗೆ ನನ್ನ ಹತ್ತಿರ ಇರುವ ಮಾಹಿತಿಯನ್ನು ತಮ್ಮ ಮೂಲಕ ಸದನದ ಗಮನಕ್ಕೆ ತರುತ್ತೇನೆ.

**ಶ್ರೀ ಆರಗ ಜ್ಞಾನೇಂದ್ರ (ಗೃಹ ಸಚಿವರು):-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೀತಕರು ಮಾತನಾಡುವುದು ಸರಿ ಇದೆ. ಎಲ್ಲದಕ್ಕೂ ಚರ್ಚೆ ಮಾಡೋಣ, ಎಲ್ಲದಕ್ಕೂ ಸರ್ಕಾರ ಉತ್ತರ ಕೊಡುತ್ತದೆ. ಆದರೆ, ಇಲ್ಲಿ ನೋಟೀಸ್ ಇರುವುದೇ ಬೇರೆ. ಚರ್ಚೆ ಆಗುತ್ತಿರುವುದೇ ಬೇರೆ ಬೇರೆ ಕಡೆಗೆ ಹೋಗುತ್ತಿದೆ. ಈ ರೀತಿ ಮಾತನಾಡುವುದಕ್ಕೆ ತಾವು ಅವಕಾಶ ಕಲ್ಪಿಸಬಾರದು.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಯಾರು ಮಾತನಾಡಿದ್ದು? ಮಾನ್ಯ ಸಭಾನಾಯಕರು ಎಲ್ಲರ ಹೆಸರನ್ನು ತೆಗೆದುಕೊಂಡು ಮಾತನಾಡುತ್ತಿದ್ದರು, ನಾನು ತೆಗೆದುಕೊಂಡು ಮಾತನಾಡಲಿಲ್ಲ. ಮಾನ್ಯ ಗೃಹ ಸಚಿವರು ಮಾನ್ಯ ಸಭಾನಾಯಕರಿಗೆ ಹೇಳಲಿ.

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು ಎಳೆದುಕೊಂಡು ಹೋದರು.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, 20 ವರ್ಷದ ಹಿಂದಿನ ಘಟನೆ ಬಗ್ಗೆ ಸಭಾನಾಯಕರು ಮತ್ತು ಭಾರತಿ ಶೆಟ್ಟಿಯವರು ಹೇಳುತ್ತಿದ್ದಾರೆ.

**ಸಭಾಪತಿಯವರು:-** ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೆ, ಆ ರೀತಿ ಮಾತನಾಡಬಾರದು. ಅವರು ಹೇಳುವುದನ್ನು ಸ್ವಲ್ಪ ಕೇಳಿ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ನಾವು ಆ ವಿಚಾರವನ್ನು ತೆಗೆದು ಮಾತನಾಡಿದ್ದೇವೆಯೇ?

**ಶ್ರೀ ಆರಗ ಜ್ಞಾನೇಂದ್ರ (ಗೃಹ ಸಚಿವರು):-** ಮಾನ್ಯ ಸಭಾಪತಿಯವರೇ, ಅವರು ಕೇಳುವ ವಿಚಾರಕ್ಕೆ ನಾವು ಉತ್ತರ ನೀಡಬೇಕಲ್ಲವೇ? ಪದೇ ಪದೇ ಮಾನ್ಯ ವಿರೋಧ ಪಕ್ಷದ ನಾಯಕರು ಗೃಹ ಸಚಿವರು ಉತ್ತರ ನೀಡಲಿ ಎಂದು ಹೇಳುತ್ತಿದ್ದು, ನಾನು ಯಾವುದಕ್ಕೆ ಉತ್ತರವನ್ನು ನೀಡಲಿ. ನಾನು ಯಾವುದಕ್ಕೆ prepare ಆಗಿ ಬರಬೇಕು ಹೇಳಿ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಮಾನ್ಯ ಗೃಹ ಸಚಿವರು ಸಹ ಸಮರ್ಥ ಗೃಹ ಸಚಿವರು ಎಂದುಕೊಂಡಿದ್ದೇವೆ. ಅವರು ಉತ್ತರ ನೀಡಿದರೆ ಇಷ್ಟು ತಾಪತ್ರಯವಾಗುತ್ತಿರಲಿಲ್ಲ. ಪದೇ ಪದೇ ಅವರು ಮಾತನಾಡಿದರೆ ನಾವು ಮಾತನಾಡುತ್ತೇವೆ.

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ನೋಟೀಸ್‌ನಲ್ಲಿ ಇಲ್ಲದ ವಿಚಾರದ ಬಗ್ಗೆ ಕೇಳಿದರೆ ನಾನು ಏನೆಂದು ಉತ್ತರ ನೀಡಲಿ. ನೋಟೀಸ್‌ನಲ್ಲಿ ಯಾವ ವಿಚಾರ ಇದೆ ಅಷ್ಟಕ್ಕೆ ಮಾತ್ರ ಉತ್ತರವನ್ನು ಕೇಳಿದರೆ ನಾನು ಹೇಳುತ್ತೇನೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಈ ಪ್ರಶ್ನೆಯನ್ನು ನಾನು ತಂದಿದ್ದು: ಅವರು ನಾನು ಸರ್ಕಾರ, ನಾನು ಸಭಾನಾಯಕ ಎಂದು ಹೇಳಬಹುದು. ಅವರಿಗೆ ತಾವು ಸಮಯವನ್ನು ನೀಡಿದಾಗ ಬೇಕಾದರೆ ಅವರು ಮಾತನಾಡಲಿ, ನನ್ನ ಅಭ್ಯಂತರವೇನಿಲ್ಲ. ನಾನು ಗೃಹ ಸಚಿವರಿಗೆ ಕೇಳುತ್ತಿರುವುದು. ಹಾಗಾದರೆ, ಗೃಹ ಸಚಿವರೇನು ಅಸಮರ್ಥರು ಎಂದರ್ಥವೇ?

**ಸಭಾಪತಿಯವರು:-** ಮಾನ್ಯ ವಿರೋಧ ಪಕ್ಷದ ನಾಯಕರೇ ಹಾಗೂ ಮಾನ್ಯ ಸಭಾನಾಯಕರು, ನಿಮ್ಮಿಬ್ಬರಿಗೆ ಮಾತನಾಡಲು ಸಮಯವನ್ನು ನೀಡಲು ಆಗುವುದಿಲ್ಲ. ನಮ್ಮ ಸದನದ precedent ಇದೆ. ಸದನದಲ್ಲಿ ನೀವು ಎದ್ದು ಮಾತನಾಡುವಾಗ ಹಾಗೂ ಅವರು ಎದ್ದು ಮಾತನಾಡುವಾಗ ಯಾರು ಎದ್ದು ಅಡ್ಡ ಮಾತನಾಡಬಾರದೆಂದು procedure ಇದ್ದು, ಅದಕ್ಕೆ ತಾವೆಲ್ಲರೂ ಗೌರವವನ್ನು ನೀಡಿ, ನಾನು ಹೇಳುವುದನ್ನು ತಿಳಿದುಕೊಳ್ಳಬೇಕು. ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ ತಮ್ಮ ಮಾತನ್ನು ಮುಂದುವರಿಸಿ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಈಗಾಗಲೇ ಸಾಕಷ್ಟು ವಿಷಯದ ಬಗ್ಗೆ ಅವರು ಪ್ರಸ್ತಾಪ ಮಾಡಿದ್ದಾರೆ.

**ಸಭಾಪತಿಯವರು:-** ತಾವು ನೇರವಾಗಿ ವಿಷಯದ ಬಗ್ಗೆ ಮಾತನಾಡಿ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಮಾನ್ಯ ಸಭಾನಾಯಕರು ಮಾತನಾಡುವಾಗ ಸಾಕಷ್ಟು ಆರೋಪ ಮಾಡಿದ್ದಾರೆ. ಸುಮಾರು 20 ವರ್ಷಗಳ ಹಿಂದೆ 175 ಕೇಸ್ ದಾಖಲಿಸಿದ್ದು, 1600 ಮಂದಿಯನ್ನು ಬಿಟ್ಟಿದ್ದಾರೆ ಎಂದೆಲ್ಲಾ ಆರೋಪವನ್ನು ಮಾಡಿದ್ದಾರೆ. ನನಗೂ ಸ್ವಲ್ಪ ಮಾತನಾಡಲು ಅವಕಾಶ ಕಲ್ಪಿಸಬೇಕು. ನನ್ನ ಹತ್ತಿರ ಇರುವ ಮಾಹಿತಿ ಪ್ರಕಾರ ರಾಜ್ಯ ಬಿ.ಜೆ.ಪಿ. ನಾಯಕರು, ಕೇಂದ್ರ ಗೃಹ ಸಚಿವರಿಗೆ ನೀಡಿದ 24 ಹಿಂದೂ ಸಂಘ ಪರಿವಾರದವರ ಕೊಲೆ

ಪ್ರಕರಣಗಳ ಪಟ್ಟಿಯಲ್ಲಿ ಶ್ರೀ ಅಶೋಕ್ ಪೂಜಾರಿ ಎಂಬುವವರ ಹೆಸರನ್ನು ನಮೂದಿಸಿ ಸಲ್ಲಿಸಿರುತ್ತಾರೆ. ಆದರೆ, ವಾಸ್ತವ್ಯದಲ್ಲಿ ಶ್ರೀ ಅಶೋಕ್ ಪೂಜಾರಿ ಎಂಬುವವರು ಜೀವಂತವಾಗಿದ್ದು, ಬದುಕಿರುವವರನ್ನೇ ಮೃತರ ಪಟ್ಟಿಯಲ್ಲಿ ಸೇರಿಸಿ ರಾಜಕೀಯ ಮಾಡುತ್ತಿದ್ದಾರೆ. ಆ ಪಕ್ಷ ಯಾವುದು ಎಂದು ನಾನು ಹೇಳುವುದಿಲ್ಲ. ಇದು ಕೇಂದ್ರದ ಗೃಹ ಸಚಿವರಿಂದ ಬಂದಿರುವಂಥ ವರದಿಯಾಗಿದೆ, ಇಲ್ಲಂದ ಬಂದಿರುವುದಿಲ್ಲ. ಹಾಗೆಯೇ ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳು ನೀಡಿರುವ ತನಿಖಾ ವರದಿ....

**ಸಭಾಪತಿಯವರು:-** ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೆ ನೋಡಿ, ತಾವು ಈಗ,...

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಅದು ಕಾಂಗ್ರೆಸ್ ಪಕ್ಷವು ಮುದ್ರಿಸಿಟ್ಟುಕೊಂಡಿರುವ ಪುಸ್ತಕವಾಗಿದೆ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಹೌದು. ಅದರಲ್ಲಿ ಇದ್ದರೆ ಏನು?

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ದಯವಿಟ್ಟು ಇದೆಲ್ಲವನ್ನೂ ಹೇಳುತ್ತಾ ಹೋದರೆ,...

(ಗೊಂದಲ)

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ನಾವು ಆ ವಿಚಾರವನ್ನು ಎತ್ತಿ ಮಾತನಾಡಿದ್ದೇವೆಯೇ, ಅವರು ಮಾತನಾಡಿದ್ದು.

(ಗೊಂದಲ)

**ಶ್ರೀ ಡಿ.ಎಸ್.ಅರುಣ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಅದು ಸರ್ಕಾರದಿಂದ ಮುದ್ರಿಸಿರುವಂಥ ಪುಸ್ತಕವಾಗಿಲ್ಲ. ಅದು ಕಾಂಗ್ರೆಸ್ ಪುಸ್ತಕವಾಗಿದೆ.

(ಗೊಂದಲ)

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಅವರು ಪ್ರಸ್ತಾಪ ಮಾಡಿ ಮಾತನಾಡುವಾಗ ನಾವು ಸುಮ್ಮನೆ ಇರಬೇಕೇ? ಮಾನ್ಯ ಸಭಾನಾಯಕರು ಮಾತನಾಡಿದ್ದಾರೆ. ನಾನು ಪ್ರಸ್ತಾಪ ಮಾಡಿ ಮಾತನಾಡಲಿಲ್ಲ. ಸಭಾನಾಯಕರು ನಮಗೆ ಉತ್ತರ ನೀಡಲಿಲ್ಲ. ಈಗ ಸುಮ್ಮನೆ ಕುಳಿತುಕೊಳ್ಳಬೇಕೇ?

(ಗೊಂದಲ)

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಪೂರ್ತಿ gist ಅನ್ನು ಪ್ರಿಂಟ್ ಮಾಡಲಿಲ್ಲ. ಅವರಿಗೆ ಬೇಕಾಗಿರುವುದನ್ನು ಮುದ್ರಿಸಿಕೊಂಡಿದ್ದಾರೆ.

(ಗೊಂದಲ)

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಪದೇ ಪದೇ ಗೃಹ ಸಚಿವರು ನನಗೆ ಇಲ್ಲಯೇ ಮಾತನಾಡಲು ಬಿಡುತ್ತಿಲ್ಲ. ಇನ್ನು ಅಲ್ಲ ಬೇರೆಯವರಿಗೆ ಮಾತನಾಡಲು ಹೇಗೆ ಬಿಡುತ್ತಾರೆ?

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಕಾಂಗ್ರೆಸ್‌ನವರು ಮುದ್ರಿಸಿರುವಂಥ ಪುಸ್ತಕವನ್ನು ಓದುವುದಾದರೆ... (ಗೊಂದಲ)

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಬಿ.ಜೆ.ಪಿ. ನಾಯಕರು ನೀವೇ ಪುಸ್ತಕವನ್ನು (ಗೊಂದಲ) ಅವರು ಸಾವಿರಾರು ಕೇಸ್ ಬಗ್ಗೆ ಮಾತನಾಡಿದರು.

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರು particular ಆಗಿ ಯಾವ ವಿಚಾರ ಇದೆ ಅದರ ಮೇಲೆ ಮಾತನಾಡಲಿ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ನಾನು ನಮ್ಮ ಪುಸ್ತಕವನ್ನು ಓದಿದರೆ ಏನಾಗುತ್ತದೆ?

**ಸಭಾಪತಿಯವರು:-** ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೆ, ಒಂದು ನಿಮಿಷ ನಾನು ಹೇಳುವುದನ್ನು ಕೇಳಿ. ತಮಗೆ ಮಾತನಾಡಲು ನಿಗದಿತ ಸಮಯ ಇರುತ್ತದೆ. ಈಗಾಗಲೇ ತಾವು ಮಾತನಾಡಲು ಪ್ರಾರಂಭ ಮಾಡಿ, ಒಂದು ಗಂಟೆ ಆಗಿದೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಗೃಹ ಸಚಿವರೇ, ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇನೋ ನಮ್ಮ ಪುಸ್ತಕವನ್ನು ಓದುತ್ತಾರೆ. ನಮೋ ಬ್ರಿಗೇಡ್ ಅಧ್ಯಕ್ಷರನ್ನೇ ಕೊಲೆ ಮಾಡಿದ್ದಾರೆ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ನಾನು ಎರಡೇ ನಿಮಿಷ ನನ್ನ ಮಾತನ್ನು ಮುಗಿಸುತ್ತೇನೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಅದರ ಮೇಲೆ ಏನಾದರೂ ಕ್ರಮ ತೆಗೆದುಕೊಂಡಿದ್ದಾರೆಯೇ? ಮಾನ್ಯ ಸಭಾನಾಯಕರೇ, ಮಾನ್ಯ ಗೃಹ ಸಚಿವರು ಪಕ್ಕದಲ್ಲಯೇ ಕುಳಿತುಕೊಂಡಿದ್ದಾರೆ, ಅವರಿಗೆ ಕೇಳಿ. ನಮೋ ಬ್ರಿಗೇಡ್ ಅಧ್ಯಕ್ಷರಾದ ಬಾಳಗ ಎಂಬುವರ ಕೊಲೆಯಾಗಿದೆ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಅವರು ಮಾತನಾಡುತ್ತಿರುವಾಗ ನಾನು ಏನು ಮಾಡಬೇಕು?

**ಸಭಾಪತಿಯವರು:-** ಆಯಿತು. ಆ ವಿಚಾರ ಬಿಡಿ. ಬೇಗ ತಮ್ಮ ಮಾತು ಮುಗಿಸಿ. ಆ ಪುಸ್ತಕವನ್ನು ಬಿಟ್ಟು, ಯಾವ ವಿಷಯ ಇದೆ ಅದರ ಬಗ್ಗೆ ಮಾತ್ರ ಮಾತನಾಡಿ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ನಾನು ಹೇಳುವುದು ಇಷ್ಟೇ. ನನ್ನ ಹತ್ತಿರ ಇರುವ ಮಾಹಿತಿಯನ್ನು 1600,...

**ಸಭಾಪತಿಯವರು:-** ಮಾನ್ಯ ಗೃಹ ಸಚಿವರೆ ತಾವು ಉತ್ತರವನ್ನು ನೀಡಿ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ತಾವು ನನ್ನ ರಕ್ಷಣೆಗೆ ಬರಬೇಕು.



**ಸಭಾಪತಿಯವರು:-** ಇದು ಅತೀ ರಕ್ಷಣೆಯಾಯಿತು.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಏನಾಯಿತೆಂದರೆ, ಮಾನ್ಯ ಸಭಾನಾಯಕರು ಅಷ್ಟೊಂದು ಆರೋಪವನ್ನು ನಮ್ಮ ಮೇಲೆ ಮಾಡಿದರು. "ಸುಮಾರು 20 ವರ್ಷಗಳ ಹಿಂದೆ 175 ಕೇಸ್ ದಾಖಲಿಸಿದ್ದು, ನಮ್ಮ ಸರ್ಕಾರವು 1600 ಮಂದಿ ಬಿಟ್ಟಿರಿ, ಇಷ್ಟು ಜನರ ಮೇಲೆ ಕಾಯ್ದೆಯನ್ನು ಹಿಂಪಡೆದಿರಿ" ಎಂದೆಲ್ಲಾ ಹೇಳಿದರು. ಹಾಗಾಗಿ ಅವರು ಸ್ವಲ್ಪ ನಾವು ಹೇಳುವುದನ್ನು ಜೀರ್ಣಿಸಿಕೊಳ್ಳಬೇಕಾಗಿದ್ದು, ಅದಕ್ಕೆ ಅವಕಾಶವನ್ನು ನೀಡಲಿ. ಅವರು ಒಬ್ಬ ಸಭಾನಾಯಕರಾಗಿರುವವರು ಹಾಗೂ ಗೃಹ ಸಚಿವರು ಹೇಳಿದ ಮೇಲೆ ವಿರೋಧ ಪಕ್ಷದಲ್ಲರುವವರಿಗೆ ಮಾತನಾಡಲು ಬಿಡುವುದಿಲ್ಲವೇ?

**ಸಭಾಪತಿಯವರು:-** ಮೊದಲು ತಮ್ಮ ಮಾತನ್ನು ಮುಗಿಸಿ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಅವರು ಕಾಂಗ್ರೆಸ್ ಪುಸ್ತಕವನ್ನಿಟ್ಟುಕೊಂಡು ಮಾತನಾಡುತ್ತಿದ್ದಾರೆ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಹೌದು. ಅದರಲ್ಲಿ ಏನು ತಪ್ಪು ಇದೆ? ವಾಸ್ತವಿಕವಾಗಿದ್ದು, ಸರಿಯೋ, ತಪ್ಪೋ. ಮಾನ್ಯ ಗೃಹ ಸಚಿವರಾಗಿದ್ದು, ಕೇಂದ್ರ ಸಚಿವರು ಕೊಟ್ಟಿರುವ ವರದಿಯನ್ನು ಹಾಗೂ ತಮ್ಮ ವರದಿಯನ್ನು ನಾನು ಓದುತ್ತಿದ್ದೇನೆ.

**ಸಭಾಪತಿಯವರು:-** ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೆ, ಮಾನ್ಯ ಗೃಹ ಸಚಿವರು ಉತ್ತರವನ್ನು ನೀಡುತ್ತಾರೆ ಬಿಡಿ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಅವರ ಸರ್ಕಾರದ ವರದಿಯಾಗಿದ್ದು, ಅದನ್ನು ನಾನು ಹೇಳುತ್ತಿದ್ದೇನೆ.

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಸಭಾಪತಿಯವರೇ, ಅದನ್ನು ಪುಸ್ತಕದಲ್ಲ ಏತಕ್ಕೆ ಮುದ್ರಿಸಿದ್ದಾರೆ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಹೌದು. ನನ್ನ ಹತ್ತಿರ ಪುಸ್ತಕ ಪ್ರಿಂಟ್ ಆಗಿದೆ. ಹೌದು, ನಾವು ಪ್ರಿಂಟ್ ಮಾಡಿದ್ದೇವೆ. ನಮ್ಮ ಕಾಂಗ್ರೆಸ್ ಪಕ್ಷದ ಪುಸ್ತಕವಾಗಿದ್ದು, ಅದರಲ್ಲಿ ಅವರ ಮೇಲೆ ಆರೋಪ ಮಾಡಿರುವುದು ಸತ್ಯ. ಅದರಲ್ಲಿ ತಪ್ಪು ಏನಿದೆ? ಅವರು ಉತ್ತರವನ್ನು ನೀಡಲಿ.

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಯಾವಾಗ ಉತ್ತರವನ್ನು ನೀಡುವುದು. ಅವರು ಕೇಳುತ್ತಿರುವ ಪ್ರಶ್ನೆಗೆ ಯಾವಾಗ ಉತ್ತರ ನೀಡಬೇಕು? ಈಗಲೇ ಓದಿ ಉತ್ತರ ನೀಡಲು ಆಗುತ್ತದೆಯೇ?

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಅದು ನನಗೆ ಏನು ಗೊತ್ತು. ಮಾನ್ಯ ಗೃಹ ಸಚಿವರು ಮಾನ್ಯ ಸಭಾನಾಯಕರು ಸುಮ್ಮನೆ ಇರಲು ಹೇಳಬೇಕಾಗಿತ್ತು.

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಇನ್ನೊಂದು ಬಾರಿ ಅದೇ same ಕಾಂಗ್ರೆಸ್ ಪುಸ್ತಕವನ್ನು ತರಲಿ, ನಾವು ಸಹ ಉತ್ತರ ನೀಡಲು ತಯಾರಾಗಿ ಬರುತ್ತೇವೆ. ಉತ್ತರವನ್ನು ನೀಡುತ್ತೇವೆ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಅವರು ಆರೋಪ ಮಾಡುತ್ತಿರುವಾಗ ನಾವೆಲ್ಲರೂ ಸುಮ್ಮನೆ ಕುಳಿತುಕೊಂಡು ಕೇಳಿಸಿಕೊಳ್ಳಬೇಕೇ?

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಇದು ಸರಿಯಾಗಿಲ್ಲ.

**ಸಭಾಪತಿಯವರು:-** ಆಯಿತು. ಮಾನ್ಯ ಗೃಹ ಸಚಿವರೆ, ತಾವು ಉತ್ತರ ನೀಡಿ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಈ ರೀತಿ ಮಾಡಿದರೆ ಹೇಗೆ?

**ಸಭಾಪತಿಯವರು:-** ತಾವು ಮಾತನಾಡಿದ್ದು ಸಾಕು.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ತಾವು ನನಗೆ ಮಾತನಾಡಲು ಬಿಡುತ್ತಿಲ್ಲ.

**ಸಭಾಪತಿಯವರು:-** ತಮಗೆ ಮಾತನಾಡಲು ಮತ್ತೆ ಅವಕಾಶ ನೀಡುವುದಕ್ಕಾಗುವುದಿಲ್ಲ. ತಾವು ವಿಷಯವನ್ನು ಬಿಟ್ಟು ಎಲ್ಲೆಲ್ಲಯೋ ಮಾತನಾಡಲು ಹೋದರೆ ಹೇಗೆ? ಮತ್ತೆ ಅವಕಾಶ ನೀಡಲು ಆಗುವುದಿಲ್ಲ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಇದು ಸರಿಯಲ್ಲ. I am a signatory. ನಮಗೆ ಏತಕ್ಕೆ ಮಾತನಾಡಲು ಬಿಡುವುದಿಲ್ಲ?

**ಸಭಾಪತಿಯವರು:-** ನಿಮಗೆ ಎಷ್ಟು ಸಮಯಬೇಕು? ತಮಗೆ ಮಾತನಾಡಲು ನಿಗದಿತ ಸಮಯ ಇರುತ್ತದೆ. ಹಾಗೆಯೇ ಮಾತನಾಡುವಾಗ ತಾಳ್ಮೆ ಎಂಬುದು ಇಲ್ಲವೇ?

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಹೌದು. ಮಾನ್ಯ ಸಭಾನಾಯಕರು ಮಾತನಾಡಿದ ಮೇಲೆ ನಮಗೆ ಉತ್ತರ ನೀಡಲು ಬಿಡುವುದಿಲ್ಲವೆಂದರೆ ಹೇಗೆ?

**ಸಭಾಪತಿಯವರು:-** ಇನ್ನು ಎಷ್ಟು ಸಮಯ ಬೇಕು? ಈಗಾಗಲೇ ತಾವು ಮಾತನಾಡಲು ಪ್ರಾರಂಭ ಮಾಡಿ ಒಂದು ಗಂಟೆ ಸಮಯವಾಗಿದೆ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಈ ರೀತಿ ಮಾಡಿದರೆ ಆಗುವುದಿಲ್ಲ. ತಾವು ನನಗೆ ಮಾತನಾಡಲು ಬಿಡುವುದಿಲ್ಲವೆಂದರೆ ಹೇಗೆ? ಇದು ಸರಿಯಾಗಿಲ್ಲ.

**ಸಭಾಪತಿಯವರು:-** ತಮಗೆ ಮಾತನಾಡಲು ಬಿಡುವುದಕ್ಕಾಗುವುದಿಲ್ಲ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ನಾನು ನನ್ನ ಮಾತನ್ನು ಹೇಳಿ ಮುಗಿಸಬೇಕು.

**ಸಭಾಪತಿಯವರು:-** ಆಗುವುದಿಲ್ಲವೆಂದಾದ ಮೇಲೆ ಆಗುವುದಿಲ್ಲ. ಮಾನ್ಯ ಗೃಹ ಸಚಿವರೇ ತಾವು ಉತ್ತರ ನೀಡಿ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ,....

**ಸಭಾಪತಿಯವರು:-** ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ ತಮಗೆ ಎಷ್ಟು ಸಮಯಬೇಕು. ಈ ರೀತಿ ಮಾಡಿದರೆ ನಾನು ಸದನವನ್ನು ಹೇಗೆ ನಡೆಸಬೇಕು. ಬೇರೆಯವರಿಗೂ ಮಾತನಾಡಲು ಅವಕಾಶ ನೀಡುವುದು ಬೇಡವೇ?

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ತಾವು ಬಿಡಬೇಕು ಅಲ್ಲವೇ?

**ಸಭಾಪತಿಯವರು:-** ಬೇರೆಯವರು ಮಾತನಾಡಲು ಇಲ್ಲವೇ? ತಮಗೆ ಮತ್ತೆ ಅವಕಾಶ ನೀಡಲು ಆಗುವುದಿಲ್ಲ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ನನಗೆ ಮಾತನಾಡಲು ಬಿಡಲಿಲ್ಲವೆಂದರೆ, ನಾನು ಬಾವಿಗೆ ಹೋಗಬೇಕಾಗುತ್ತದೆ.

**ಸಭಾಪತಿಯವರು:-** ನೋಡಿ ನಾನು ಹೇಳುತ್ತಿದ್ದೇನೆ ಅಲ್ಲವೇ? ದಯವಿಟ್ಟು ಕುಳಿತುಕೊಳ್ಳಿ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಇದು ಸರಿಯಾಗಿಲ್ಲ. ನನಗೆ ಮಾತನಾಡಲು ಬಿಡುವುದಿಲ್ಲ. ಅವರಿಗೆ ಎಷ್ಟು ಬೇಕಾದರೂ ಮಾತನಾಡಲು ಬಿಡುತ್ತೀರಿ.

**ಸಭಾಪತಿಯವರು:-** ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ ತಾವು ಕುಳಿತುಕೊಳ್ಳುತ್ತೀರೋ, ಇಲ್ಲವೋ?

(ಮುಂದು)

(1283) 28.12.2022/7.00/ಎಸ್‌ಕೆ-ಜಿಆರ್

(ಸಭಾಪತಿಯವರ ಉಪಸ್ಥಿತಿ)

(ಗೊಂದಲ)

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ತಾವು ಹೇಗೆ ಹೇಳುತ್ತೀರಿ.

(ಗೊಂದಲ)

**ಸಭಾಪತಿಯವರು:-** ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ, ಇದೊಂದೇ ವಿಷಯಕ್ಕೆ ಒಂದು ಗಂಟೆ ಐದು ನಿಮಿಷ ಆಯಿತು. ಇನ್ನೂ ಬೇರೆಯ ಸದಸ್ಯರು ಮಾತನಾಡುವವರಿದ್ದಾರೆ. ಮಾನ್ಯ ಸಚಿವರೇ, ನಿಯಮ 330 ರಡಿಯಲ್ಲಿನ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮ ಉತ್ತರವನ್ನು ಹೇಳಿ.

(ಗೊಂದಲ)

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ತಾವು ಮಾಡುತ್ತಿರುವುದು ಸರಿಯಿಲ್ಲ.

(ಗೊಂದಲ)

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಯಾವುದೇ ಕೊಲೆಗಳಾದಾಗ ನಾನು ಅಲ್ಲಿಗೆ ಹೋಗಿ ನೋಡಲಿಲ್ಲವೆಂದು ಮಾನ್ಯ ಸಭಾನಾಯಕರು ನನ್ನ ಮೇಲೆ ಗಂಭೀರವಾದ ಆರೋಪ ಮಾಡಿದರು. ಮುಖ್ಯಮಂತ್ರಿಗಳ ಮಂಡಲ ಅಧ್ಯಕ್ಷರಾದ ಪ್ರವೀಣ್ ಪೂಜಾರಿಯವರ ಕೊಲೆಯಾದಾಗ, ಬಿ.ಜೆ.ಪಿ., ಯವರು ಯಾರೂ ಹೋಗಿರಲಿಲ್ಲವೇ? (ಗೊಂದಲ) ಅಲ್ಲಿಗೆ ಹೋಗಿ ಪರಿಹಾರ ಧನವನ್ನೂ ಕೂಡ ಕೊಟ್ಟು ಬಂದಿದ್ದೀರಿ.

**ಸಭಾಪತಿಯವರು:-** ಮಾನ್ಯ ಸಚಿವರೇ, ತಾವು ಉತ್ತರ ಹೇಳಿ.

(ಗೊಂದಲ)

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ನನಗೆ ಮಾತನಾಡುವುದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ.

(ಗೊಂದಲ)

**ಶ್ರೀ ಆರಗ ಜ್ಞಾನೇಂದ್ರ (ಗೃಹ ಸಚಿವರು):-** ಮಾನ್ಯ ಸಭಾಪತಿಯವರೇ, ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಬಿ.ಕೆ. ಹರಿಪ್ರಸಾದ್ ಮತ್ತು ಮಾನ್ಯ ವಿರೋಧ ಪಕ್ಷದ ಮುಖ್ಯ ಸಚಿವರಾದ ಶ್ರೀ ಪ್ರಕಾಶ್ ಕೆ. ರಾಥೋಡ್ ರವರು ನಿಯಮ 330 ರಡಿಯಲ್ಲಿ ತಂದಂತಹ ಸೂಚನೆಗೆ...

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ...

**ಸಭಾಪತಿಯವರು:-** ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರೇ, ತಮಗೆ ಮಾತನಾಡುವುದಕ್ಕೆ ಅವಕಾಶ ಮಾಡಿ ಕೊಡುವುದಿಲ್ಲ. ತಾವು ಕುಳಿತಕೊಳ್ಳಬೇಕೆಂದು ಹೇಳಿದ್ದೇನೆ. ತಾವು ಕುಳಿತುಕೊಳ್ಳಿ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ನನಗೆ ಮಾತನಾಡುವುದಕ್ಕೆ ತಾವು ಏತಕ್ಕೆ ಅವಕಾಶ ಮಾಡಿಕೊಡುವುದಿಲ್ಲ?

**ಸಭಾಪತಿಯವರು:-** ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರೇ, ತಮಗೆ ಮಾತನಾಡುವುದಕ್ಕೆ ಎಷ್ಟು ಸಮಯ ಕೊಡುತ್ತಾರೆ? ಈಗಾಗಲೇ ತಮಗೆ ಮಾತನಾಡುವುದಕ್ಕೆ ಒಂದು ಗಂಟೆ ಕಾಲ ಅವಕಾಶ ಮಾಡಿಕೊಟ್ಟಿದ್ದೇನೆ. ಬೇರೆಯ ಸದಸ್ಯರು ಮಾತನಾಡುವವರಿದ್ದಾರೆ. ಮಾನ್ಯ ಸಚಿವರೇ, ತಾವು ಉತ್ತರ ಹೇಳಿ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಆಗ ಮಾನ್ಯ ಸಭಾನಾಯಕರು ಮಾತನಾಡಿದರು. ನನಗೆ ಮಾತನಾಡುವುದಕ್ಕೆ ಅವಕಾಶ ಮಾಡಿಕೊಡಲಿಲ್ಲ. ...

(ಈ ಹಂತದಲ್ಲಿ ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರು ಸಭಾಪತಿಯವರ ವಿಲದ ಬಳಿ ಬಂದು ವಾಗ್ವಾದಕ್ಕೆ ತೊಡಗಿದರು)

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರು ನಿಯಮ 59 ರಡಿಯಲ್ಲಿನ ಸೂಚನಾ ಪತ್ರಕ್ಕೆ ಸಹಿ ಮಾಡಿದ್ದು, ಅವರು ತಮ್ಮ ಭಾಷಣವನ್ನು ಮುಗಿಸುತ್ತೇವೆಂದು ಹೇಳಿದ್ದಾರೆ. ಅವರಿಗೆ ಮಾತನಾಡುವುದಕ್ಕೆ ಅವಕಾಶ ಮಾಡಿಕೊಡಿ. ...

**ಸಭಾಪತಿಯವರು:-** ಎಲ್ಲರೂ ಒಂದು ನಿಮಿಷ ಕೇಳಿ. ಬಾಯಿ ಇದೆ ಎಂದು ಏನು ಬೇಕಾದರೂ ಮಾತನಾಡಿದರೆ ನಾನು ಒಪ್ಪುವುದಕ್ಕಾಗುವುದಿಲ್ಲ. ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರು one hour five minutes ಕಾಲ ಮಾತನಾಡಿದ್ದಾರೆ. ಉಳಿದ ಸದಸ್ಯರು ಏನು ಮಾಡಬೇಕು? ನಿಯಮ 330 ರಡಿಯಲ್ಲಿ ಇನ್ನಿತರ ವಿಷಯಗಳಿವೆ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರು ಮಾತನಾಡಲಿ. ಪ್ರತಿ ದಿವಸ ಎಷ್ಟೊಂದು ಜೀವಗಳು ಹೋಗುತ್ತಿವೆ.

**ಸಭಾಪತಿಯವರು:-** ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರು ಎಷ್ಟು ಹೊತ್ತು ಮಾತನಾಡುತ್ತಾರೆ? ನಾನು ಮಾತನಾಡುವುದಕ್ಕೆ ಅವಕಾಶ ಕೊಟ್ಟಾಗ ಮಾತನಾಡಬೇಕು. ಕುಳಿತುಕೊಳ್ಳಿ ಎಂದಾಗ ಕುಳಿತುಕೊಳ್ಳಬೇಕು. ಮಾತನಾಡಿದವರೇ ಮಾತನಾಡುತ್ತಿದ್ದರೆ ಇನ್ನುಳಿದವರು ಏನು ಮಾಡುತ್ತಾರೆ?

(ಗೊಂದಲ)

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ....

(ಗೊಂದಲ)

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಅವರಿಗೆ ಮಾತನಾಡುವುದಕ್ಕೆ ಅವಕಾಶ ಕೊಡಿ. ಅವರು ಎರಡು ನಿಮಿಷದಲ್ಲ ಭಾಷಣ ಮುಗಿಸುತ್ತಾರೆ. ಅವರು signature ಮಾಡಿಕೊಟ್ಟಿದ್ದಾರೆ.

**ಸಭಾಪತಿಯವರು:-** ಬರೀ ಇದೇ ಆಯತಲ್ಲ.

**ಡಾ|| ವೈ.ಎ. ನಾರಾಯಣಸ್ವಾಮಿ (ಸರ್ಕಾರಿ ಮುಖ್ಯ ಸಚಿವರು):-** ಮಾನ್ಯ ಸಭಾಪತಿಯವರೇ, I have got a point of order.

**ಸಭಾಪತಿಯವರು:-** ಮಾನ್ಯ ವಿರೋಧ ಪಕ್ಷದ ನಾಯಕರೇ, ಮಾನ್ಯ ಸದಸ್ಯರು ಎರಡು ನಿಮಿಷದಲ್ಲ ಮಾತನ್ನು ಮುಗಿಸಬೇಕು. ಡಾ. ವೈ.ಎ. ನಾರಾಯಣಸ್ವಾಮಿಯವರೇ, ಒಂದು ನಿಮಿಷ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರು ಒಂದು ನಿಮಿಷದಲ್ಲ ಭಾಷಣ ಮಾಡಿ ಮುಗಿಸುತ್ತಾರೆ.

ಸಭಾಪತಿಯವರು:- ಯಾವುದಕ್ಕಾದರೂ ಒಂದು ಅಮಿಟ್ ಇರಬೇಕು. ಒಂದು ನಿಮಿಷ. ತಮ್ಮ point of order ಬಗ್ಗೆ ಹೇಳಿ.

ಡಾ|| ವೈ.ಎ. ನಾರಾಯಣಸ್ವಾಮಿ (ಸರ್ಕಾರಿ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ, ಸರ್ಕಾರದ ಮುಖ್ಯ ಸಚಿವರು ಮತ್ತು ವಿರೋಧ ಪಕ್ಷದ ಮುಖ್ಯ ಸಚಿವರು ಇವರಿಬ್ಬರೂ ಮಾತನಾಡುವುದಕ್ಕೆ ಮತ್ತು ಪ್ರಶ್ನೆ ಹಾಕುವುದಕ್ಕೆ, ಚರ್ಚೆಯಲ್ಲಿ ಭಾಗವಹಿಸುವುದಕ್ಕೆ ಅವಕಾಶವಿದೆಯೇ ಎಂಬುದಕ್ಕೆ ನನಗೆ clarification ಬೇಕು. ಅವರು ಮಾತನಾಡಿ, ಪ್ರಶ್ನೆ ಕೇಳಿ, ಚರ್ಚೆಯಲ್ಲಿ ಭಾಗವಹಿಸುವುದಾದರೆ, ನನಗೂ ಕೂಡ ಅವಕಾಶ ಮಾಡಿಕೊಡಬೇಕು. ಇದಕ್ಕೆ ತಮ್ಮ ಪೀಠದಿಂದ ಆದೇಶ ಕೊಡಬೇಕೆಂದು ತಮಗೆ ಕೋರಿಕೊಳ್ಳುತ್ತಿದ್ದೇನೆ.

ಶ್ರೀ ಬಿ.ಕೆ. ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):- ಮಾನ್ಯ ಸಭಾಪತಿಯವರೇ, point of order. ನಾವು ನಿಯಮ 59 ರಡಿಯಲ್ಲಿ ನಿಲುವಳಿ ಸೂಚನೆಯನ್ನು ಕೊಟ್ಟಾಗ ಅದಕ್ಕೆ he (Sri Prakash K.Rathod) is also a signatory.

ಡಾ|| ವೈ.ಎ. ನಾರಾಯಣಸ್ವಾಮಿ:- ಮಾನ್ಯ ವಿರೋಧ ಪಕ್ಷದ ನಾಯಕರೇ, ಅದಕ್ಕೆ provision ಇದೆ ಎಂಬುದರ ಬಗ್ಗೆ ಗೊತ್ತಾಗಬೇಕಲ್ಲ.

ಶ್ರೀ ಬಿ.ಕೆ. ಹರಿಪ್ರಸಾದ್:- ಅದಕ್ಕೆ ನೀವು signatory ಆಗಿದ್ದೀರಾ?

ಡಾ|| ವೈ.ಎ. ನಾರಾಯಣಸ್ವಾಮಿ:- ಮಾನ್ಯ ವಿರೋಧ ಪಕ್ಷದ ನಾಯಕರೇ, ನಾನು provision ಬಗ್ಗೆ ಕೇಳುತ್ತಿದ್ದೇನೆ.

ಶ್ರೀ ಬಿ.ಕೆ. ಹರಿಪ್ರಸಾದ್:- ಅದಕ್ಕೆ ಅವಕಾಶ ಇಲ್ಲವಾದರೆ, reject ಮಾಡಿಬಿಡಬೇಕಾಗಿತ್ತು.

ಡಾ|| ವೈ.ಎ. ನಾರಾಯಣಸ್ವಾಮಿ:- ಅವರು signature ಹಾಕಬೇಕೋ ಬೇಡವೋ ಎಂದು ಹೇಳಬೇಕಲ್ಲವೆ?



**ಶ್ರೀ ಬಿ.ಕೆ. ಹರಿಪ್ರಸಾದ್:-** ನಾನು ನನ್ನ ಮಾತನ್ನು ಮುಗಿಸುತ್ತೇನೆ. ಅವರು ಸಹಿ ಮಾಡಿಕೊಟ್ಟರು.

**ಡಾ|| ವೈ.ಎ. ನಾರಾಯಣಸ್ವಾಮಿ:-** ಅದಕ್ಕೋಸ್ಕರ ಅವರನ್ನು ಕೇಳಿದರೆ, ಅವರು ಹೇಳುತ್ತಾರೆ.

**ಸಭಾಪತಿಯವರು:-** ಡಾ. ವೈ.ಎ. ನಾರಾಯಣಸ್ವಾಮಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರ ಮಾತನ್ನು ಒಂದು ನಿಮಿಷ ಕೇಳಿ.

**ಶ್ರೀ ಬಿ.ಕೆ. ಹರಿಪ್ರಸಾದ್:-** ನಿಯಮ 59 ರಡಿಯಲ್ಲಿ Chief Whip ಮಾತನಾಡುವ ಅಧಿಕಾರ ಇಲ್ಲವೆಂದು ಹೇಳಿದರೆ, ನಮ್ಮ ಅರ್ಜಿಯನ್ನು ತಿರಸ್ಕಾರ ಮಾಡಬಹುದಾಗಿತ್ತು. ಅರ್ಜಿಯನ್ನು ಅಂಗೀಕಾರ ಮಾಡಿದ ಮೇಲೆ ಅದರಲ್ಲಿ ಸಹಿ ಮಾಡಿರುವವರಿಗೂ ಮಾತನಾಡುವುದಕ್ಕೆ ಅವಕಾಶ ಮಾಡಿಕೊಡಿ.

(ಈ ಹಂತದಲ್ಲಿ ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರು ತಮ್ಮ ಸ್ಥಾನಕ್ಕೆ ಹಿಂತಿರುಗಿದರು)

**ಸಭಾಪತಿಯವರು:-** ಡಾ. ವೈ.ಎ. ನಾರಾಯಣಸ್ವಾಮಿಯವರೇ, ಇದರ ಬಗ್ಗೆ ನಾನು ಹೇಳುತ್ತೇನೆ. ಸರ್ಕಾರದ ಮುಖ್ಯ ಸಚೀತಕರಿದ್ದಾಗ, ಸರ್ಕಾರದ ಕಡೆ ಇರುತ್ತಾರೆ. ಸರ್ಕಾರವಿದ್ದಾಗ, ನೀವು ಪ್ರಶ್ನೆ ಕೇಳುವುದು ಮಾತನಾಡುವಂತಹ ಅಧಿಕಾರ ಇರುವುದಿಲ್ಲ. ಅವರು ವಿರೋಧ ಪಕ್ಷದಲ್ಲಿದ್ದಾಗ ಅವರಿಗೆ ಅಧಿಕಾರ ಇರುತ್ತದೆ. ಹೀಗಾಗಿ ಅವರು ಮಾತನಾಡಬಹುದು ಮತ್ತು ಸಹಿ ಕೂಡ ಹಾಕಬಹುದು. ತಮಗೆ ಮಾತನಾಡುವುದಕ್ಕೆ ಬರುವುದಿಲ್ಲವಷ್ಟೆ. ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರೇ, ತಮ್ಮ ಮಾತನ್ನು ಎರಡು ನಿಮಿಷದಲ್ಲ ಮುಗಿಸಿ.

**ಶ್ರೀ ಪ್ರಕಾಶ್ ಕೆ. ರಾಥೋಡ್:-** ಮಾನ್ಯ ಸಭಾಪತಿಯವರೇ, ನಾನು ಮೊದಲೇ ಪ್ರಾರಂಭ ಮಾಡಿದಾಗ...

(ಗೊಂದಲ)

**ಶ್ರೀ ಆಯನೂರು ಮಂಜುನಾಥ್ (ಪದವೀಧರರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ,

**ಸಭಾಪತಿಯವರು:-** ಮಾನ್ಯ ಆಯನೂರು ಮಂಜುನಾಥ್‌ರವರೇ, ತಮಗೆ ಮಾತನಾಡಲು ಆಮೇಲೆ ಅವಕಾಶ ಮಾಡಿಕೊಡುತ್ತೇನೆ. ಮೊದಲು ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರು ಮಾತನಾಡಲಿ.

**ಶ್ರೀ ಪ್ರಕಾಶ್ ಕೆ. ರಾಥೋಡ್:-** ಮಾನ್ಯ ಸಭಾಪತಿಯವರೇ, ತಾವು ನನಗೆ ಮಾತನಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರಿ. ನನ್ನ ಬಳಿ ಹತ್ತಾರು ಉದಾಹರಣೆಗಳಿವೆ. ಯಾರು ಯಾರು ...

(ಗೊಂದಲ)

**ಸಭಾಪತಿಯವರು:-** ತಮಗೆ time limit ಇದೆ.

**ಶ್ರೀ ಪ್ರಕಾಶ್ ಕೆ. ರಾಥೋಡ್:-** ಮಾನ್ಯ ಸಭಾಪತಿಯವರೇ, ನಾನು ಹೆಸರನ್ನು ಓದುವುದಿಲ್ಲ. ಈ ತರಹ ಪ್ರಕರಣಗಳ ಬಗ್ಗೆ ಮಾನ್ಯ ಸಭಾನಾಯಕರು ಏನು ಹೇಳಿದ್ದಾರೋ, ಆ ಪ್ರಕರಣಗಳ ಬಗ್ಗೆ ಸಂಪೂರ್ಣವಾದ ವಿವರ ನನ್ನ ಬಳಿ ಇದೆ. ತಾವು ನನಗೆ ಮಾತನಾಡುವುದಕ್ಕೆ ಸಮಯಾವಕಾಶ ಕೊಡುತ್ತಿಲ್ಲ. ಈ ವಿಷಯದ ಕುರಿತಾಗಿ, ತಮಗೂ ಒಂದು ಪುಸ್ತಕವನ್ನು ಕೊಡುತ್ತೇನೆ.

**ಸಭಾಪತಿಯವರು:-** ಆಯಿತು. ಕಳುಹಿಸಿಕೊಡಿ.

**ಶ್ರೀ ಪ್ರಕಾಶ್ ಕೆ. ರಾಥೋಡ್:-** ಮಾನ್ಯ ಸಭಾಪತಿಯವರೇ, ಪುಸ್ತಕದಲ್ಲ ಯಾರು ಇದ್ದಾರೆ ಎಂಬುದರ ಬಗ್ಗೆ ಇದೆ. ನಾನು ಮಾನ್ಯ ಸಭಾಪತಿಯವರಿಗೆ ಹೇಳುವುದೇನೆಂದರೆ, ಅಬ್ಬಲ್ ಜಲೀಲ್ ಹತ್ಯೆ ಪ್ರಕರಣದ ಬಗ್ಗೆ ನಿಯಮ 59 ರಡಿಯಲ್ಲಿ ಕೊಟ್ಟಿದ್ದೇನೆ. ಇದರಲ್ಲಿ U.A.P.A., ಕಾನೂನಿನಡಿಯಲ್ಲಿ ಆರೋಪಿಗಳ ಮೇಲೆ ಕೇಸ್‌ಗಳನ್ನು ದಾಖಲೆ ಮಾಡಬೇಕಾಗಿತ್ತು. ಇದೊಂದು ನನ್ನ ಬೇಡಿಕೆಯಾಗಿದೆ. ಆಮೇಲೆ moral policing ಎಂದು ಏನು ಹೇಳುತ್ತೇವೆ, ಅದರ ಬಗ್ಗೆ ಕೂಲಂಕಷವಾದಂತಹ ಹೇಳಿಕೆ ಸರ್ಕಾರ ಕೊಡಬೇಕು. ಮಾನ್ಯ ನಸೀರ್ ಅಹಮದ್‌ರವರು ಹೇಳಿದ ಹಾಗೆ, ಇದು ಯಾವಾಗ ಪ್ರಾರಂಭವಾಗುತ್ತದೆ ಎಂದರೆ ಇದು ನವೆಂಬರ್, ಡಿಸೆಂಬರ್ ತಿಂಗಳಿಂದ ಪ್ರಾರಂಭವಾಗುತ್ತದೆ. ಚುನಾವಣೆ ಬರುವ ಸಮಯದಲ್ಲ ಈ ತರಹ ಗಲಭೆ ಮಾಡುವುದು. ಹಿಂದೂ-ಮುಸ್ಲಿಂ ಮಧ್ಯೆ ದ್ವೇಷ ಸೃಷ್ಟಿ ಮಾಡುವುದು. ಮತ ತೆಗೆದುಕೊಳ್ಳುವುದು ಮತ್ತೆ ಚುನಾವಣೆಯಾದಾಗ

ಇವೆಲ್ಲವೂ ಶಾಂತಿಯಾಗಿಬಿಡುತ್ತದೆ. ನಾಲ್ಕು ವರ್ಷ ಏನೂ ಆಗುವುದಿಲ್ಲ. ಪ್ರತಿ ಚುನಾವಣೆ ಬರುವಂತಹ ಸಂದರ್ಭದಲ್ಲಿ ಈ ರೀತಿ ಮಾಡುತ್ತಿದ್ದಾರೆ.

**ಶ್ರೀಮತಿ ಭಾರತಿ ಶೆಟ್ಟಿ:-** ಚುನಾವಣೆ ಎಂದರೆ ಯಾವಾಗ?

**ಶ್ರೀ ಪ್ರಕಾಶ್ ಕೆ. ರಾಥೋಡ್:-** ತಾವು ಸುಮ್ಮನಿರಿ ಅಮ್ಮ. ತಾವು ಮಾತನಾಡುವಾಗ, ನಾನೇನಾದರೂ ಮಾತನಾಡಿದ್ದೇನೆಯೇ? ಸುಮ್ಮನೆ ಇರುವುದು ಬಿಟ್ಟು, ಕುಳಿತುಕೊಂಡು ಏನೇನೋ ಹೇಳಿದರೆ, ಆಗಿನಿಂದಲೂ ಮಾತನಾಡುತ್ತಿದ್ದೀರಿ.

**ಸಭಾಪತಿಯವರು:-** ಮಾನ್ಯ ಪ್ರಕಾಶ್ ಕೆ. ರಾಥೋಡ್‌ರವರೇ, ತಾವು ಮಾತನಾಡಿ.

**ಶ್ರೀ ಪ್ರಕಾಶ್ ಕೆ. ರಾಥೋಡ್:-** ಮಾನ್ಯ ಸಭಾಪತಿಯವರೇ, ನಾನು ಇಷ್ಟೆ ಹೇಳುವುದು. ಚುನಾವಣೆ ದೃಷ್ಟಿಯಿಂದ ಬೇಕಂತಲೇ ಬಿ.ಜೆ.ಪಿ. ಪಕ್ಷದಿಂದ ಆಗುತ್ತಿದೆ. ಅವರ ಸಂಘ ಪರಿವಾರ ಮತ್ತು ಅಂಗ ಸಂಸ್ಥೆಗಳಿಂದ ಆಗುತ್ತಿದೆ. ಇದರ ಮೇಲೆ ಕ್ರಮ ತೆಗೆದುಕೊಳ್ಳುವಂತಹ ಧೈರ್ಯ ಮಾನ್ಯ ಗೃಹ ಸಚಿವರಿಗೆ ಇಲ್ಲ. ಏಕೆಂದರೆ, ಅವರು ಕೂಡ ಅವರ ಪಕ್ಷದಲ್ಲೆಯೇ ಇದ್ದಾರೆ. ಇದು ಹೀಗೆಯೇ ಆಗುತ್ತದೆ. ಇನ್ನು ಮುಂದೆಯೂ ಕೂಡ ಆಗುತ್ತದೆ. ಇವತ್ತು ಸದನ ಇಲ್ಲ ನಡೆಯುತ್ತಿದೆಯಾ. ಮತ್ತೆ ಮಾರ್ಚ್‌ವರೆಗೂ ಸದನ ನಡೆಯುತ್ತದೆ. ಇನ್ನೂ ಎಷ್ಟು ಪ್ರಕರಣಗಳು ನಡೆಯುತ್ತವೆ ನೋಡಿ. ಮಾನ್ಯ ನಸೀರ್ ಅಹಮದ್‌ರವರು ಈಗಾಗಲೇ ಹೇಳಿರುವ ಹಾಗೆ, ಇನ್ನೂ ಐದಾರು ಜಿಲ್ಲೆಗಳಲ್ಲಿ ಈ ರೀತಿ ಮತ್ತೆ ಆಗುತ್ತದೆ ಎಂದು ಹೇಳಿದ್ದಾರೆ. ಈ ದೇಶದಲ್ಲಿ ಇಂತಹ ವಾತಾವರಣ ಸೃಷ್ಟಿ ಮಾಡಿ, ದೇಶದಲ್ಲಿ ಶಾಂತಿಯನ್ನು ನಾಶ ಮಾಡುವಂತಹ ಪ್ರಯತ್ನ ಈಗಿನ ಸರ್ಕಾರದಿಂದ ನಡೆಯುತ್ತಿದೆ. ಇದರ ಬಗ್ಗೆ ಅಧಿಕಾರಕ್ಕೋಸ್ಕರ ಇಂತಹ ನೀಚ ಕೆಲಸ ಮಾಡುವವರು ಯಾರಾದರೂ ಇದ್ದರೆ ದಯವಿಟ್ಟು, ಇದು ಬಿಡಬೇಕೆಂದು ನಾನು ತಮ್ಮಲ್ಲಿ ಮನವಿ ಮಾಡುತ್ತೇನೆ.

**ಸಭಾಪತಿಯವರು:-** ಮಾನ್ಯ ಸಚಿವರೇ, ತಮ್ಮ ಉತ್ತರವನ್ನು ಹೇಳಿ.

(ಗೊಂದಲ)

**ಶ್ರೀ ಆರಗ ಜ್ಞಾನೇಂದ್ರ (ಗೃಹ ಸಚಿವರು):-** ಮಾನ್ಯ ಸಭಾಪತಿಯವರೇ,

**ಶ್ರೀ ಆಯನೂರು ಮಂಜುನಾಥ್:-** ಮಾನ್ಯ ಸಭಾಪತಿಯವರೇ,

**ಸಭಾಪತಿಯವರು:-** ಮಾನ್ಯ ಸಚಿವರೇ, ಒಂದು ನಿಮಿಷ. ಮಾನ್ಯ ಆಯನೂರು ಮಂಜುನಾಥ್‌ರವರೇ, ತಾವು ಈಗ ಮಾತನಾಡುತ್ತೀರಾ ಅಥವಾ ಅನಂತರ ಮಾತನಾಡುತ್ತೀರಾ?

**ಶ್ರೀ ಆಯನೂರು ಮಂಜುನಾಥ್ (ಪದವೀಧರರ ಕ್ಷೇತ್ರ):-** ಮಾನ್ಯ ಸಭಾಪತಿಯವರೇ, ಅದರ ಬಗ್ಗೆ ಮಾತನಾಡಬೇಕು ಎನ್ನುವುದಕ್ಕಿಂತ ವಿರೋಧ ಪಕ್ಷದ ನಾಯಕರು ಮಾಡಿರುವ ಪ್ರಸ್ತಾವ ಸರಿ ಇದೆ. ಆದರೆ ಬರಬರುತ್ತಾ, ನಿಯಮ 330 ರಡಿಯಲ್ಲಿ ಬಹಳ ಜನ ಸದಸ್ಯರು ಮಾತನಾಡುವವರಿದ್ದಾರೆ. ಆದರೆ ಇಲ್ಲಿ ವಿಷಯ ಏನು ಕೊಟ್ಟಿದ್ದಾರೆ? ಆದರೆ, ಇಲ್ಲಿ ಚರ್ಚೆ ಮಾಡುತ್ತಿರುವುದು ಏನಿದೆ? ದಕ್ಷಿಣ ಕನ್ನಡ ಜಿಲ್ಲೆಯ law and order ಬಗ್ಗೆ ಕೊಟ್ಟಿರುವಂತಹ ವಿಷಯವಾಗಿದೆ. ಅಲ್ಲಿ ಕುಸಿದು ಹೋಗಿರುವಂತಹ ಘಟನೆಯ ಬಗ್ಗೆ quote ಮಾಡಿ ಮಾತನಾಡಿದರೆ, ಆ ಪ್ರಬುದ್ಧತೆಯನ್ನು ಒಪ್ಪಿಕೊಳ್ಳುತ್ತೇನೆ. ಅದಲ್ಲದೇ, ನಮಗೆ ಗೊತ್ತಿದೆ ಎಂದು ಹೇಳಿ ಏನೇನೋ ಮಾತನಾಡುವುದಾದರೆ, ಈ ಚರ್ಚೆಗೆ ಅರ್ಥವಿರುವುದಿಲ್ಲ. ಒಂದು ಸದುದ್ದೇಶದಿಂದ ಸದನದ ಗಮನ ಸೆಳೆಯುವ ಕೆಲಸವನ್ನು ಅವರು ಮಾಡಿದ್ದಾರೆ. ಅದರ ಬಗ್ಗೆ ಗೌರವಯುತವಾಗಿ ಕೇಳೋಣ. ಅದನ್ನು ಮೀರಿ ಆಡಳಿತ ಪಕ್ಷದವರು ಮಾತನಾಡಲೇ ಅಥವಾ ವಿರೋಧ ಪಕ್ಷದವರ ಕಡೆ ಮಾತನಾಡಲೇ, ತಾವು ಅದಕ್ಕೆ ಒಂದು ನಿಯಂತ್ರಣವನ್ನು ಹಾಕಿ.

**ಸಭಾಪತಿಯವರು:-** ಮಾನ್ಯ ಆಯನೂರು ಮಂಜುನಾಥ್‌ರವರೇ, ನನ್ನ ಮಾತನ್ನು ಅವರು ಕೇಳಬೇಕಲ್ಲವೆ?

**ಶ್ರೀ ಆಯನೂರು ಮಂಜುನಾಥ್:-** ಮಾನ್ಯ ಸಭಾಪತಿಯವರೇ, ನಾವು ಇದೇ ತರಹ ಮೈಮೇಲೆ ಬಿದ್ದು ಮಾತನಾಡಿದರೆ, ಇದು ಯಾವ ಉದ್ದೇಶಕ್ಕೆ ಚರ್ಚೆಯಾಗಿದೆ ಎನ್ನುವುದನ್ನು ಬಿಟ್ಟು ಬೇರೆ ಸಂದೇಶವನ್ನು ನಮಗೆ ಗೊತ್ತಿಲ್ಲದೇ ನಾವೇ ಕಳುಹಿಸುವುದು. ನಿಮಗೆ ಗೊತ್ತಿಲ್ಲದೇ ನೀವೇ ಕಳುಹಿಸಬಹುದು ಅಥವಾ ಅದು ಅವರ ಉದ್ದೇಶವಾಗಿರಬಹುದು. ಇಲ್ಲಿ ಏನೋ ಸಮಾಜದ

ಶಾಂತಿಯನ್ನು ಮಾತನಾಡುತ್ತಾ, ಇನ್ಯಾವುದೋ ಸಂದೇಶವನ್ನು ಕಳುಹಿಸಿ, ಸಮಾಜವನ್ನು ಕೆಡಿಸುವುದು ಬೇಡ. ವಿಷಯಕ್ಕೆ ಸಿಮೀತವಾಗಿ ಮಾತನಾಡಿದರೆ ಮಾತ್ರ ಅವರ ಹಿರಿತನ, ಶಾಸಕತ್ವ, ಪ್ರಬುದ್ಧತೆಗೆ ಒಂದು ಘನತೆ ಗೌರವ ಬರುತ್ತದೆ. ಅದಕ್ಕೆ ಒಂದು limit ನಲ್ಲಿ ಇರಲ ಎಂದು ನಾನು ತಮ್ಮ ಮೂಲಕ ಮನವಿ ಮಾಡುತ್ತೇನೆ.

**ಸಭಾಪತಿಯವರು:-** ಇದನ್ನು ಎಲ್ಲಾ ಸದಸ್ಯರು ತಿಳಿದುಕೊಳ್ಳಬೇಕು. ಮಾನ್ಯ ಸಚಿವರೇ, ಉತ್ತರ ಹೇಳಬಡಿ.

(ಗೊಂದಲ)

**ಶ್ರೀ ಎಸ್. ಅಂಗಾರ (ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು):-** ಮಾನ್ಯ ಸಭಾಪತಿಯವರೇ, ಒಂದು ನಿಮಿಷ.

**ಸಭಾಪತಿಯವರು:-** ಮಾನ್ಯ ಸಚಿವರೇ, ತಾವು ಮಾತನಾಡುವುದು ಬೇಡ. ಈಗ ಮಾನ್ಯ ಗೃಹ ಸಚಿವರು ಉತ್ತರ ಹೇಳುತ್ತಾರೆ.

**ಶ್ರೀ ಎಸ್. ಅಂಗಾರ:-** ಮಾನ್ಯ ಸಭಾಪತಿಯವರೇ, ...

**ಸಭಾಪತಿಯವರು:-** ಮಾನ್ಯ ಸಚಿವರೇ, ತಮಗೆ ಮಾತನಾಡುವುದಕ್ಕೆ ನಾನೀಗ ಅವಕಾಶ ಕೊಡುವುದಿಲ್ಲ. ದಯವಿಟ್ಟು, ಕುಳಿತುಕೊಳ್ಳಿ.

**ಶ್ರೀ ಎಸ್. ಅಂಗಾರ:-** ಮಾನ್ಯ ಸಭಾಪತಿಯವರೇ, ನನ್ನದೇ ಆದ..

**ಸಭಾಪತಿಯವರು:-** ತಾವು ಏನು ಗೃಹ ಮಂತ್ರಿಯಾಗಿದ್ದೀರಾ?

**ಶ್ರೀ ಎಸ್. ಅಂಗಾರ:-** ಮಾನ್ಯ ಸಭಾಪತಿಯವರೇ, ನನ್ನ ಕ್ಷೇತ್ರದಲ್ಲ ಒಳ್ಳೆಯದಾಗಿದೆ.

**ಸಭಾಪತಿಯವರು:-** ಮಾನ್ಯ ಸಚಿವರು ಉತ್ತರ ಹೇಳಿದ ನಂತರ, ತಾವು ಮಾತನಾಡಿ.

**ಶ್ರೀ ಎನ್. ನಾಗರಾಜು:-** ಮಾನ್ಯ ಸಭಾಪತಿಯವರೇ,

## (ಗೊಂದಲ)

**ಸಭಾಪತಿಯವರು:-** ಮಾನ್ಯ ಸದಸ್ಯರೇ, ತಮಗೆ ಮಾತನಾಡುವುದಕ್ಕೆ ಅವಕಾಶ ಕೊಡುವುದಿಲ್ಲವೆಂದರೆ, ಕುಳಿತುಕೊಳ್ಳಬೇಕು. ಈ ಪೀಠದ ಆದೇಶಕ್ಕೆ ಗೌರವ ಇದೆ ಅಲ್ಲವೇ.

**ಶ್ರೀ ಆರಗ ಜ್ಞಾನೇಂದ್ರ (ಗೃಹ ಸಚಿವರು):-** ಮಾನ್ಯ ಸಭಾಪತಿಯವರೇ, ವಿಶೇಷವಾಗಿ ಮಾನ್ಯ ವಿರೋಧ ಪಕ್ಷದ ನಾಯಕರಾದ ಶ್ರೀ ಬಿ.ಕೆ. ಹರಿಪ್ರಸಾದ್ ಮತ್ತು ಮಾನ್ಯ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಶ್ರೀ ಪ್ರಕಾಶ್ ಕೆ. ರಾಥೋಡ್‌ರವರು ತಂದಿರುವಂತಹ ನಿಯಮ 330 ರ ಅಡಿಯಲ್ಲಿ ಸೂಚನೆಯನ್ನು ಮಂಡನೆ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಾಣಿಯೂರಿನಲ್ಲಿ ನೆಲೆಸಿರುವ ಉಪವಲಯ ಅರಣ್ಯಾಧಿಕಾರಿ ಶ್ರೀ ಸಂಜೀವ ಪೂಜಾರಿ ಅವರ ಕುಟುಂಬಕ್ಕೆ ಆಘಾತವಾಗಿರುವ ಬಗ್ಗೆ ನಿಯಮ 330 ರ ಅಡಿಯಲ್ಲಿ ಸೂಚನೆಯನ್ನು ತಂದಿದ್ದಾರೆ. ಅಲ್ಲಿ ಏನಾಗಿದೆ ಎಂಬುದರ ಬಗ್ಗೆ ಉತ್ತರವನ್ನು ಕೊಟ್ಟಿದ್ದೇವೆ.

ಮಾನ್ಯ ಸಭಾಪತಿಯವರೇ, 22ನೇ ತಾರೀಖು ಶ್ರೀ ಸಂಜೀವ ಪೂಜಾರಿ ಎನ್ನುವ ಒಬ್ಬ ಸರ್ಕಾರಿ ನೌಕರ, ಆತ ಅರಣ್ಯ ಇಲಾಖೆಯಲ್ಲಿ Forester ಆಗಿದ್ದು ಈಗ promotion ಆಗಿ ಉಪವಲಯ ಅರಣ್ಯಾಧಿಕಾರಿಯಾಗಿದ್ದಾರೆ. ಆತ ತನ್ನ Facebook ನಲ್ಲಿ ಹಿಂದೂ ಧರ್ಮದ ಬಗ್ಗೆ ಹಿಂದೂ ಧರ್ಮದ ಮಹಿಳೆಯರು ಭಜನೆ ಮಾಡಿದ ಬಗ್ಗೆ ಕೆಟ್ಟದಾಗಿ ಮತ್ತು ನಿಂದನಾತ್ಮಕವಾದ ಸಂದೇಶವನ್ನು ರವಾನೆ ಮಾಡಿದ್ದಾನೆ. ಒಬ್ಬ ಸರ್ಕಾರಿ ನೌಕರನಾಗಿ ಹಿಂದೂ ಧರ್ಮದ ಬಗ್ಗೆ ಅವಹೇಳನ ಮಾಡಿ, ಭಾವನೆಗಳನ್ನು ಕೆರಳುವಂತೆ ಮಾಡಿದ್ದಾನೆಂದು ಸಚಿನ್ ರೈ ಎನ್ನುವವರು ದೂರು ಕೊಟ್ಟಿದ್ದಾರೆ. ಇದರ ಬಗ್ಗೆ ಪ್ರಕರಣ ಕೂಡ ದಾಖಲಾಗಿದೆ.

(ಮುಂದು)

(1284) 28.12.2022, 7.10,TCH-GR

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಆರಗ ಜ್ಞಾನೇಂದ್ರ (ಮುಂದು):-**

ಮಾನ್ಯ ವಿರೋಧ ಪಕ್ಷದ ನಾಯಕರಿಗೆ ತಪ್ಪು ಮಾಹಿತಿ ಇದೆಯೆಂದು ಕಾಣಿಸುತ್ತದೆ. ದಿನಾಂಕ 20ನೇ ತಾರೀಖನಂದು ನನ್ನ ಮನೆಯಲ್ಲಿ 9.45 ಗಂಟೆಗೆ ನಾನು ಮಲಗಿ ನಿದ್ರೆ ಮಾಡಿದಾಗ ಸುಮಾರು 15 ರಿಂದ 20 ಜನ ಬಂದು ಬಾಂಬ್ ಸಿಡಿಸಿ ನನಗೆ ಬೆದರಿಕೆ ಹಾಕಿದರೆಂದು 26ನೇ ತಾರೀಖನಂದು ಕಂಪ್ಲೇಂಟ್ ಕೊಡುತ್ತಾನೆ. ತಾರೀಖು 22 ರಂದು ಆತನ ಮೇಲೆ ಕೇಸ್ ರಿಜಿಸ್ಟರ್ ಆಗಿ ಎಫ್.ಐ.ಆರ್., ದಾಖಲಾಗುತ್ತದೆ. ತಾರೀಖು 20ರಂದು ಘಟನೆ ನಡೆದಿದೆಯೆಂದು 26ನೇ ತಾರೀಖು ಆತ ಕಂಪ್ಲೇಂಟ್ ಕೊಡುತ್ತಾನೆ. ನಾನು ಹೇಳಿದ್ದರ ಮೇರೆಗೆ ಎಫ್.ಐ.ಆರ್., ದಾಖಲಿಸಲಾಗಿದೆ ಎಂದು ಮಾನ್ಯ ವಿರೋಧ ಪಕ್ಷದ ನಾಯಕರು ಹೇಳಿದರು. ಅದು ಆ ರೀತಿ ಅಲ್ಲ. ಆತ ತಡವಾಗಿ 26ನೇ ತಾರೀಖನಂದು ಕಂಪ್ಲೇಂಟ್‌ನ್ನು ಕೊಟ್ಟಿದ್ದಾನೆ. 26ನೇ ತಾರೀಖಿಗೆ ಇದರ ಮೇಲೂ ಕೂಡ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಐ.ಪಿ.ಸಿ., ಯ ಕಲಂ 143, 149, 504, 506, 447 ಮತ್ತು ಸ್ವೋಟಕ ಕಾಯ್ದೆ 1984ರ ಕಲಂ 9 (ಬಿ) ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಯುತ್ತಿದೆ. ಅವರು ಯಾರನ್ನೂ ಬಿಡಲಿಲ್ಲ. ಏಕೆಂದರೆ ಕಂಪ್ಲೇಂಟ್ ಕೊಟ್ಟಿದ್ದೇ ಲೇಟ್. ಅಷ್ಟಕ್ಕೂ ಕೂಡ ಎಫ್.ಎಸ್.ಎಲ್., ತಜ್ಞರು ಕೂಡ ಯಾವ ಬಾಂಬ್ ಸ್ವೋಟ ಆಗಿದೆಯೆಂದು ನೋಡಲು ಆ ಮನೆಯ ಹತ್ತಿರ ಹೋಗಿದ್ದಾರೆ. ಎಫ್.ಎಸ್.ಎಲ್., ಅಧಿಕಾರಿಗಳಿಗೆ ಯಾವುದೇ ಸಾಕ್ಷ್ಯಾಧಾರಗಳು ಅಲ್ಲ ಸಿಗುವುದಿಲ್ಲ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಹಿತಿಗಳನ್ನು ನಾನು ಸದನಕ್ಕೆ ಕೊಡುತ್ತಿದ್ದೇನೆ. ಮಾನ್ಯ ಸಭಾಪತಿಯವರೇ, ಇದರಲ್ಲಿ ಯಾವ ಹಿನ್ನೆಲೆ ಇದೆ, ಏನಿದೆಯೆಂದು ಸಂಪೂರ್ಣವಾಗಿ ತನಿಖೆ ಮಾಡುತ್ತಾರೆ. ಶ್ರೀ ಸಂಜೀವ್ ಪೂಜಾರಿಯವರ ಮನೆಗೆ ಹೋಗಿ ಎಲ್ಲ ಬಾಂಬ್ ಸ್ವೋಟ ಆಗಿದೆ, ಯಾವುದು ಇದೆ, ಯಾವುದಾದರೂ ಸಾಕ್ಷ್ಯಾಧಾರಗಳು ಇದೆಯೇ ಎಂದು ಹುಡುಕಿದರೆ ಅವನು ನಿರುತ್ತರನಾಗುತ್ತಾನೆ. ಇದು ಪರಿಸ್ಥಿತಿಗಳು. ಹಾಗಾಗಿ, ಅದನ್ನು ತುಂಬಾ ದೊಡ್ಡದು ಮಾಡುವುದರಲ್ಲಿ ಅರ್ಥವಿಲ್ಲ. ಹಾಗೆಂದು ಯಾರದೋ ಜೀವಕ್ಕೆ ಆತಂಕ ಇದೆಯೆಂದರೆ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಅದನ್ನು ಎನ್‌ಕ್ವೈರಿ ಮಾಡುತ್ತಿದ್ದಾರೆ. ಸುಳ್ಳು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಪ್ರಕರಣವಾದರೆ ಅದನ್ನೂ ಕೂಡ ಮಾಹಿತಿ ಕೊಡುತ್ತಾರೆ. ಅದು ನಿಜವಾದಲ್ಲಿ ಯಾರು ಅದರ ಹಿಂದೆ ಇದ್ದಾರೋ ಅವರನ್ನು ಬಂಧಿಸುವಂತಹ ಎಲ್ಲಾ ಪ್ರಯತ್ನಗಳು ಕೂಡ ಆಗುತ್ತದೆ. ಸೂರತ್ಕಲ್ ನ ಕಾಟಪಾಳ್ಯದಲ್ಲಿ ಫ್ಯಾನ್ಸಿ ಅಂಗಡಿಯನ್ನಿಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದಂತಹ ಅಬ್ದುಲ್ ಜಲೀಲ್ ಎಂಬುವರಿಗೆ ಅಪರಿಚಿತ ವ್ಯಕ್ತಿಗಳಬ್ಬರು ಮಾರಕಾಯುಧಗಳಿಂದ ಗಾಯಗೊಳಿಸಿದ್ದಾರೆ. ಅಲ್ಲಿ ಸೇರಿದ ಸಾರ್ವಜನಿಕರು ಮಂಗಳೂರು ಮುಕ್ತ ಶ್ರೀನಿವಾಸ್ ಆಸ್ಪತ್ರೆಗೆ ಸೇರಿಸಿದ್ದು, ಗಾಯಗೊಂಡ ಅಬ್ದುಲ್ ಜಲೀಲ್ ರವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಾಕಾರಿಯಾಗದೇ ಮೃತಪಟ್ಟರುತ್ತಾರೆ. ಈ ಘಟನೆಗೆ ಸಂಬಂಧಿಸಿದಂತೆ ಮೃತ ಜಲೀಲ್ ರವರ ಚಿಕ್ಕಪ್ಪ ಅಬ್ದುಲ್ ಖಾದರ್ ಎಂಬವರು ನೀಡಿದ ದೂರಿನಂತೆ ಸೂರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ:109/22 ಕಲಂ 448, 302 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. ಮೃತ ಜಲೀಲ್ ರವರ ಮೃತದೇಹವನ್ನು ಮಂಗಳೂರು ಮುಕ್ತ ಶ್ರೀನಿವಾಸ್ ಆಸ್ಪತ್ರೆಯಿಂದ ಮಂಗಳೂರಿನ ಎ.ಜಿ.ಆಸ್ಪತ್ರೆಗೆ ಸಾಗಿಸಿ ಅಲ್ಲಿ ಮರಣೋತ್ತರ ಶವ ಪರೀಕ್ಷೆಯನ್ನು ನಡೆಸಿ ಮೃತದೇಹವನ್ನು ಮುಂದಿನ ಧಫನ ಕಾರ್ಯಕ್ಕೆ ಮೃತನ ಸಂಬಂಧಿಕರಿಗೆ ಕೊಡಲಾಗಿದೆ. ಪರಿಸ್ಥಿತಿಯ ನಿಯಂತ್ರಣಕ್ಕಾಗಿ ಸೂರತ್ಕಲ್, ಕಾವೂರು, ಪಣಂಬೂರು ಮತ್ತು ಬಜಪ ಠಾಣಾ ಪರಿಸರದಲ್ಲಿ ಕಲಂ 144 ದಂಡ ಪ್ರಕ್ರಿಯೆ ಸಂಖ್ಯೆ ಪ್ರಕಾರ ಬಂದೋಬಸ್ತನ್ನು ಮಾಡಲಾಗಿದೆ. ದಿನಾಂಕ 25.12.2022 ರಿಂದ 27.12.2022 ಅಂದರೆ ಇವತ್ತಿನವರೆಗೆ ನಿಷೇಧಾಜ್ಞೆಯನ್ನು ಜಾರಿಗೊಳಿಸಿರುವುದಲ್ಲದೇ ಮದ್ಯದ ಅಂಗಡಿಗಳನ್ನು ಮುಚ್ಚುವ ಕ್ರಮಕೈಗೊಳ್ಳಲಾಗಿದೆ. ಈ ಸಂಬಂಧವಾಗಿ ಪೊಲೀಸರು ವ್ಯಾಪಕವಾಗಿರತಕ್ಕಂಥ ಬಂದೋಬಸ್ತನ್ನು ಮಾಡಿದ್ದಾರೆ. ಮಾನ್ಯ ಸಭಾಪತಿಯವರೇ, ನನ್ನ ವಿನಂತಿ ಇಷ್ಟೇ. ತಾವೇ ಹೇಳಿ. ಯಾವ ಪ್ರಕರಣದಲ್ಲಿ ಕೇಸ್ ರಿಜಿಸ್ಟರ್ ಮಾಡದೆಯೇ, ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದರೆ ಎಂದು ನಮಗೆ ಮಾಹಿತಿ ಕೊಡಿ. ಆ ರೀತಿ ಕೈಬಿಟ್ಟಿರುವ ಪೊಲೀಸರ ಮೇಲೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಏಕೆಂದರೆ ನೀವು ಹೇಳುವ ರೀತಿಯಲ್ಲಿ ನಮ್ಮ ಸರ್ಕಾರದಲ್ಲಿ ಪೊಲೀಸರವರು ಯಾವುದೇ ಧರ್ಮದ ಆಧಾರದ ಮೇಲೆ ಬಜಪ ಸರ್ಕಾರದಲ್ಲಿ ಕೆಲಸ ಮಾಡುತ್ತಿಲ್ಲ. ಎಲ್ಲಾ ಧರ್ಮದವರಿಗೂ ಕಾನೂನು ಒಂದೇ ಎನ್ನವ ರೀತಿಯಲ್ಲಿ ನಿಷ್ಠೆಯಿಂದ ಕ್ರಮ ಕೈಗೊಂಡಿದ್ದಾರೆ. ಅದು ಈ ಎರಡು ಪ್ರಕರಣಗಳಿರಬಹುದು. ಶ್ರೀ ಪ್ರವೀಣ್ ಪೂಜಾರಿಯ ಹತ್ಯೆ ಇರಬಹುದು, ಎಲ್ಲವೂ ಕೂಡ ಇರಬಹುದು. ಯಾರು culprits ಇದ್ದಾರೆ



ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಂದೋಬಸ್ತ್ ಮಾಡಿದ್ದಾರೆ. ಶ್ರೀ ಪ್ರವೀಣ್ ಪೂಜಾರಿಯ ಹತ್ಯೆಯಲ್ಲಿ ಒಬ್ಬರು ಅಥವಾ ಇಬ್ಬರು ಇನ್ನೂ ಕೈಗೆ ಸಿಗಬೇಕಿದೆ. ತಾವು ಯು.ಎ.ಪಿ.ಎ., ಆಕ್ಟ್ ಬಗ್ಗೆ ಬಹಳ ಹೇಳಿದ್ದೀರಿ. ತಪ್ಪು ಅಭಿಪ್ರಾಯ ಹೋಗಬಾರದು. ಪೊಲೀಸ್‌ನವರಿಗೆ ಯಾವ ಸೆಕ್ಷನ್ ಹಾಕಬೇಕೆಂದು ನಾವು ಆದೇಶ ಕೊಡುವುದಿಲ್ಲ. ನಾವು ಆದೇಶವನ್ನು ಕೊಡುವುದಕ್ಕೂ ಆಗುವುದಿಲ್ಲ. ನೀವು ಹೇಳಿದಂತೆ ಅಥವಾ ನಾನು ಹೇಳಿದಂತೆ ಸೆಕ್ಷನ್‌ಗಳನ್ನು ಹಾಕುತ್ತಾ ಹೋದಲ್ಲಿ ಅದು ಎಂಡ್ ಆಗುವುದೇ ಇಲ್ಲ. ಆದ್ದರಿಂದ ಯು.ಎ.ಪಿ.ಎ., ಆಕ್ಟ್ ಅಡಿಯಲ್ಲಿ ಕೇಸ್ ದಾಖಲು ಮಾಡಬೇಕಾದರೆ ಅನೇಕ ವಿಧಾನಗಳಿವೆ. ಇಂಟರ್‌ನ್ಯಾಷನಲ್ ಯಾವುದಾದರೂ ಸಂಘಟನೆಗಳಿಗೆ ಒಳಪಟ್ಟಿದ್ದರೆ ಅಥವಾ ಅಂತರರಾಷ್ಟ್ರೀಯ ಸಂಘಟನೆಗಳಲ್ಲಿ ಏನಾದರೂ ಇದರಲ್ಲಿ ಇದ್ದಾರೆಂದು ನಿಮಗೆ ಮಾಹಿತಿ ಇದ್ದರೆ ಅದರ ಆಧಾರದ ಮೇಲೆ ಯು.ಎ.ಪಿ.ಎ., ಆಕ್ಟ್ ಹಾಕುತ್ತಾರೆ. ಯಾವುದೋ ಶ್ರೀ ಸಂಜೀವ್ ಪೂಜಾರಿಯವರ ಹತ್ಯೆಗೆ ಮತ್ತು ಜಲಲೋಕವರ ಹತ್ಯೆಯಲ್ಲಿ ಈಗಾಗಲೇ 4 ಜನರನ್ನು ಬಂಧಿಸಲಾಗಿದೆ. ನಿನ್ನೆ ಮಧ್ಯಾಹ್ನದ ವರೆಗೆ 3 ಜನರನ್ನು ಬಂಧಿಸಿದ್ದರು. ನಿನ್ನೆ ಮಧ್ಯಾಹ್ನದ ನಂತರ ಒಬ್ಬರನ್ನು ಬಂಧಿಸಿದ್ದಾರೆ. ಒಟ್ಟು 4 ಜನರು ಅದರಲ್ಲಿ ಮೇಜರ್ ಆಗಿ ಅದರಲ್ಲಿ ಪಾಲ್ಗೊಂಡಿದ್ದಾರೋ ಅವರನ್ನು ಈಗಾಗಲೇ ಅರೆಸ್ಟ್ ಮಾಡಿ ಬಂಧಿಸಿ ಈಗಾಗಲೇ ಕ್ರಮ ತೆಗೆದುಕೊಂಡಿದ್ದಾರೆ. ಅವರು ಎಷ್ಟು ಗಂಭೀರತೆಗೆ ಕ್ರಮ ತೆಗೆದುಕೊಂಡಿದ್ದಾರೆ ನೋಡಿ. ಏಕೆಂದರೆ, ಇದು ಏನೋ ಸರ್ಕಾರ ಮಧ್ಯೆ ಪ್ರವೇಶ ಮಾಡಿ ಮುಸ್ಲಿಂ ನವರಿಗೆ ಒಂದು ಕಾನೂನು ಮತ್ತು ಹಿಂದೂಗಳಿಗೆ ಒಂದು ಕಾನೂನು ಎಂದರೆ ಬಹುಶಃ ಅವರು ಅರೆಸ್ಟ್ ಆಗುತ್ತಿರಲಿಲ್ಲ. ಇವತ್ತು ನನಗೆ ಹತ್ತಿರ ಮಾನ್ಯ ಯು.ಟಿ.ಖಾದರ್ ರವರ ಜೊತೆಯಲ್ಲಿ ಆ ಮಸೀದಿಯ ಮುಖಂಡರುಗಳೆಲ್ಲಾ ಒಂದಷ್ಟು ಜನ ಬಂದಿದ್ದರು. ಬಂದಿದ್ದರು. ನಾವು ಅವರ ಜೊತೆ ಮಾತನಾಡಿದೆವು. ಪೊಲೀಸ್‌ನವರು ಒಳ್ಳೆಯ ಕ್ರಮ ತೆಗೆದುಕೊಂಡಿದ್ದಾರೆಂದು ಹೇಳಿದರು. ನಮಗೆ ಪೊಲೀಸ್‌ನವರ ಮೇಲೆ ಬೇಜಾರು ಇಲ್ಲ. ಇನ್ನು ಮುಂದೆ ಇಂತಹ ಹತ್ಯೆಗಳು ನಡೆಯದಂತೆ ಏನಾದರೂ ಮಾಡಿ ಎಂದು ಹೇಳಿದರು. ನಾನು ಅವರ ಕಳಕಳಿಯನ್ನು ಮೆಚ್ಚಿಕೊಂಡಿದ್ದೇನೆ. ಅದಕ್ಕೆ ಏನಾದರೂ ಮಾಡಬೇಕು, ಎಲ್ಲರೂ ಒಂದೇ ರೀತಿ ಇರುವುದಿಲ್ಲ. ಎಲ್ಲಾ ಧರ್ಮಗಳಲ್ಲಿ ಎಲ್ಲರೂ ಕೆಟ್ಟವರು ಎಂದು ನಾನು ಹೇಳುವುದಕ್ಕೆ ಸಾಧ್ಯವಿಲ್ಲ. ಕೆಲವರು ಕೆಟ್ಟವರು ಇರುತ್ತಾರೆ. ನಾನು ಅಲ್ಲಯೂ ಕೂಡ ಮಾತನಾಡಿದ್ದೇನೆ. ನನ್ನ ಧರ್ಮದಲ್ಲಿ ಯಾರೋ ಒಂದಷ್ಟು ಜನ ಆ ರೀತಿ ಮಾಡಿದರೆ ನಾನು ಅದನ್ನು

ಖಂಡಿಸಬೇಕು. ನನಗೆ ತಾಕತ್ ಬೇಕು. ಮುಸಲ್ಮಾನರ ಧರ್ಮದಲ್ಲೂ ಈ ರೀತಿ ಯಾರಾದೂ ಮಾಡಿದರೆ ಅದನ್ನು ಖಂಡಿಸಬೇಕು. ಅದನ್ನೂ ಯಾರೂ ವೈಭವೀಕರಣ ಮಾಡಬಾರದು. ಅದನ್ನು politicalise ಮಾಡಬಾರದು. ಒಂದು ಗುಂಪಿನಿಂದ ಒಂದಷ್ಟು ಓಟು ಸಿಗುತ್ತದೆ ಹೇಳುವಂಥ ಬರದಲ್ಲ ನಾವು ಈ ರೀತಿ ಹೇಳಿದರೆ ಹೇಗಾಗುತ್ತದೆ? ಮಾನ್ಯ ಸಭಾಪತಿಯವರೇ, ಶಿವಮೊಗ್ಗ ಪ್ರಕರಣದಲ್ಲಿ ಶ್ರೀಹರ್ಷ ಎಂಬುವರ ಹತ್ಯೆಯಾಗುತ್ತದೆ. ಶ್ರೀಹರ್ಷರವರನ್ನು ಕೊಲೆ ಮಾಡಿದ್ದನ್ನು ಬಿಟ್ಟುಬಿಡುತ್ತಾರೆ. ಅವರ ಮೆರವಣಿಗೆಯಲ್ಲಿ ಹೋಗಿದ್ದರ ಬಗ್ಗೆ ಹೇಳುತ್ತಾರೆ. ಅವರ ಶವದ ಮೆರವಣಿಗೆಯಲ್ಲಿ ಸನ್ಮಾನ್ಯ ಕೆ.ಎಸ್.ಈಶ್ವರಪ್ಪನವರು ಮತ್ತೊಬ್ಬರು ಹೋಗಿದ್ದರೆಂದು ಅದನ್ನೇ ದೊಡ್ಡದು ಮಾಡಿದರು. ಅಯ್ಯೋ ದೇವರೆ. ಆ ಯುವಕ ಹತ್ಯೆಯಾಗಿದ್ದಾನೆ. ಸುಮಾರು ಐದಾರು ಜನ ಸೇರಿಕೊಂಡು ಅವನನ್ನು ಹತ್ಯೆ ಮಾಡಿದ್ದಾರೆ. ಅದರ ಬಗ್ಗೆ ಖಂಡಿಸುವಂತಹ ಒಂದು ಮಾತು ಕೂಡ ಆಡುತ್ತಿಲ್ಲ. ಒಂದು ಶಬ್ದ ಕೂಡ ಇಲ್ಲ. ಇದು ಈ ದೇಶದಲ್ಲಿ ರಾಜಕಾರಣ ನಡೆದಿರತಕ್ಕಂಥದ್ದು. ಏಕೆ ಅದನ್ನು ಖಂಡಿಸುವುದಿಲ್ಲ? ಏಕೆ ಇದು ತಪ್ಪು ಎಂದು ಇಲ್ಲ ಹೇಳುವುದಿಲ್ಲ?

**ಶ್ರೀ ಬಿ.ಕೆ.ಹರಿಪ್ರಸಾದ್ (ಮಾನ್ಯ ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ. .

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಶಿವಮೊಗ್ಗದಲ್ಲಿ ಶ್ರೀ ರುದ್ರೇಶ್‌ವರವರ ಹತ್ಯೆ ಹಾಡುಹಗಲೇ ನಡೆಯಿತು. ಆತನನ್ನು ಅಲ್ಲಿ ಹಾಡುಹಗಲೇ ಆತನನ್ನು ಕೊಚ್ಚಿ ಹಾಕಿದರು. ಅಲ್ಲಿ ಯಾರಿದ್ದರು, ಅವೊತ್ತು ಸರ್ಕಾರ ಇತ್ತೇ? ಅದನ್ನು ಯಾರು ಮಾಡಿದ್ದು. ನಾವು ಎಷ್ಟು ಜನ ಅದನ್ನು ಖಂಡಿಸಿದ್ದೇವೆ? ಡಿ.ಜಿ ಹಳ್ಳಿ ಮತ್ತು ಕೆ.ಜಿ., ಹಳ್ಳಿಯಲ್ಲಿ ನಿಮ್ಮ ಪಕ್ಷದ ಒಬ್ಬರು ಮಾನ್ಯ ಶಾಸಕರ ಮನೆ ಮೇಲೆ ಬೆಂಕಿ ಹಚ್ಚಿದರು. ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದರು. ಅವತ್ತು ಪೊಲೀಸ್‌ನವರನ್ನು ಜೀವಂತವಾಗಿ ಸುಡುತ್ತಿದ್ದರು. ನೀವು 400 ಜನರನ್ನು ಏಕೆ ಬಂಧಿಸಿದ್ದೀರಿ ಎಂದು ಇಲ್ಲ ಚರ್ಚೆಯಾಗುತ್ತದೆ. ಪೊಲೀಸ್‌ನವರು ಯಾರನ್ನೂ ಪುಕಸಟ್ಟಿ ಬಂಧಿಸುವುದಿಲ್ಲ. ಪೊಲೀಸ್‌ನವರು ನಾವು ಹೇಳಿದಂತೆ ಬಂಧಿಸುವುದಿಲ್ಲ. ನಿಮ್ಮ ಸರ್ಕಾರದಲ್ಲೂ ಅವರೇ ಇದ್ದರು, ನಿಮ್ಮ ಸರ್ಕಾರದಲ್ಲೂ ಕೂಡ ಅವರೇ ಇದ್ದಾರೆ. ನಾವು ಚೇಂಜ್ ಮಾಡಲಿಲ್ಲ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಪುಗಸಟ್ಟಿ ಎಂದರೆ ಅರ್ಥವಾಗುತ್ತಿಲ್ಲ. . .

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ತಾವು ಸ್ವಲ್ಪ ಕೇಳಿ. ನಾವು ಯಾವ ಪೊಲೀಸ್ ಅಧಿಕಾರಿಗಳನ್ನೂ ಬದಲಾಯಿಸಲಿಲ್ಲ. ಈಗಲೂ ಕೂಡ ಅದೇ ಪೊಲೀಸ್‌ನವರು ಇದ್ದಾರೆ. ಏಕೆಂದರೆ ಅವರು ಧರ್ಮದ ಆಧಾರದ ಮೇಲೆ ಕೆಲಸ ಮಾಡುವುದಿಲ್ಲ. ಅವರು ಸಿ.ಸಿ.,ಐ.ವಿ., ಯನ್ನು ನೋಡುತ್ತಾರೆ. ಯಾರ್ಯಾರೂ ಅದರಲ್ಲಿ ಭಾಗವಹಿಸಿದ್ದರು. ಯಾರ್ಯಾರೂ ಬೆಂಕಿ ಹಚ್ಚಿದ್ದರು. ಯಾರ್ಯಾರೂ ಪೆಟ್ರೋಲ್ ಬಾಂಬ್ ಹಾಕುತ್ತಿದ್ದಾರೆಂದು ನೋಡಿದ್ದಾರೆ. ಅದರ ಆಧಾರದ ಮೇಲೆ ಒಬ್ಬೊಬ್ಬರನ್ನೇ ಹಾಕಿದ್ದಾರೆ; ಅದು ಬಿಟ್ಟು ಅವರನ್ನು ಬಿಡಬೇಕಾಗಿತ್ತೇ? ನಿಮ್ಮದೇ ಊರು ಹುಬ್ಬಳ್ಳಿಯಲ್ಲಿ ಏನಾಯಿತು? ಅದು ಒಂದು ಸಣ್ಣ ಘಟನೆ. ಯಾರೋ ಒಬ್ಬ ಯುವಕ ಒಂದು ವಿಷಯವನ್ನು WhatsApp ನಲ್ಲಿ ಹಾಕಿದ್ದಾನೆ ಎಂದು ಘಟನೆ ನಡೆಯಿತು.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಅದು ಒಂದು ಸಣ್ಣ ಘಟನೆಯೇ?

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಸಣ್ಣದು ಅಲ್ಲ. ದಯವಿಟ್ಟು ಕೇಳಿ. ಆತನನ್ನು ಪೊಲೀಸ್‌ನವರು ಅರ್ಧ ಗಂಟೆಯಲ್ಲಿ ಹಿಡಿದುಕೊಂಡು ಬಂದಿದ್ದಾರೆ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಅವರ ಮೇಲೆ ಯು.ಎ.ಪಿ.ಎ., ಆಕ್ಟ್ ಹಾಕಬೇಕಾಗಿತ್ತು.

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಆತನ ಮೇಲೆ ಯು.ಎ.ಪಿ.ಎ., ಆಕ್ಟ್ ಹೇಗೆ ಹಾಕುತ್ತಾರೆ?

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಮತ್ತೆ ನೀವು ಅದು ಸಣ್ಣ ಒಂದು ಘಟನೆ ಎಂದು ಹೇಳುತ್ತಿದ್ದೀರಿ. ಸುಮಾರು 19 ರಾಷ್ಟ್ರಗಳಲ್ಲಿ ಪ್ರೊಟೆಸ್ಟ್ ಮಾಡಿದರು. ಶ್ರೀ ನೂಪುರ ಶರ್ಮ ಎಂದು ಆ ರೀತಿಯ ಘಟನೆ ಮಾಡಿದ್ದಕ್ಕೆ.

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, 19 ರಾಷ್ಟ್ರಗಳಲ್ಲಿ ಅದಕ್ಕೆ ಪ್ರತಿಭಟನೆ ಮಾಡುವುದಕ್ಕೆ ಆಗುತ್ತದೆ. ಹುಬ್ಬಳ್ಳಿಯಲ್ಲಿ ಗಣಪತಿ ದೇವಸ್ಥಾನವನ್ನು ಪುಡಿ ಮಾಡಿದರಲ್ಲಾ, ಸುಮಾರು ಒಂದೂವರೆ ಸಾವಿರ ಜನ ಬಂದು 20 ಜನ ಪೊಲೀಸರ ವಿರುದ್ಧ ಪೊಲೀಸ್ ತಾಣಿಗೆ ಮುತ್ತಿಗೆ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಹಾಕಿದಾಗ ಅವರು ಆಗ air fire ಮಾಡಿದರು. ಒಂದುವೇಳೆ, ಅವೊತ್ತು ಸ್ವಲ್ಪ ಹೆಚ್ಚು-ಕಡಿಮೆಯಾಗಿದ್ದರೆ ಹೆಣಗಳು ಬೀಳುತ್ತಿದ್ದವು. ಅವತ್ತು 20 ಜನ ಪೊಲೀಸರನ್ನು ಜೀವಂತವಾಗಿ ಸುಡುತ್ತಿದ್ದರು. ಆ ಏರಿಯಾದಲ್ಲಿ ತಾಕತ್ತು ಇದೆ, ನಮ್ಮ ಸಂಖ್ಯೆ ಜಾಸ್ತಿ ಇದೆಯೆಂದು ಎದ್ದು ಬಂದರೆ ಹೇಗೆ? ನಾವು ಅವರಿಗೊಂದು ಮೆಸೇಜ್ ಕೊಡಬೇಕಲ್ಲವೇ?

(ಮುಂದು)

(1285)28.12.2022/7.20/ಎಂ.ಎಂ-ಎಂ.ಡಿ

(ಸಭಾಪತಿಯವರ ಉಪಸ್ಥಿತಿ)

**ಶ್ರೀ ಆರಗ ಜ್ಞಾನೇಂದ್ರ (ಮುಂದು):-**

ನಿಮಗೆ ಧೈರ್ಯ ಇಲ್ಲವೇ? ಅಥವಾ ನಿಮ್ಮ vote bank ಹೋಗಿಬಿಡುತ್ತದೆ ಎಂದು ಬೇಜಾರಾ? ಕೊಲೆ, ಸುಅಗೆಯನ್ನು ಯಾರು ಮಾಡಿದರೂ ತಪ್ಪು ಎಂದು ಹೇಳಿ ನಿಮ್ಮ ಬಾಯಿಯಲ್ಲಿ ಹೇಳುವವರು ಎಲ್ಲಾ ಕಡೆಯಿಂದಲೂ ನಾವು ಖಂಡಿಸೋಣ. ಈ ಸದನದಿಂದ ಒಂದು ಸಂದೇಶ ಹೋಗಬೇಕು. ಎಲ್ಲಾ ಧರ್ಮದಲ್ಲರುವಂತಹ ಈ ಕೆಟ್ಟ ದುಷ್ಟ ವ್ಯಕ್ತಿಗಳು ಅದು ಹಿಂದುಗಳರಲಿ, ಮುಸಲ್ಮಾನರಿರಲಿ ಅವರಿಗೆ message ಹೋಗಬೇಕಾಗುತ್ತದೆ. ಆ ರೀತಿಯಲ್ಲಿ ಇಲ್ಲ ಚರ್ಚೆಗಳಾದರೆ ತುಂಬಾ ಒಳ್ಳೆಯದಾಗುತ್ತದೆ. ಈಗಾಗಲೇ ಅನೇಕ ಸಂಗತಿಗಳನ್ನು ಹೇಳಿದ್ದೇವೆ. Cooker bomb blast ಬಗ್ಗೆ ಹೇಳಿದರು. ಅವರನ್ನು terrorist ಎಂದು ಹೇಗೆ ಹೇಳಿದಿರಿ? ನಮ್ಮ ಮುಖಂಡರೇ ಒಬ್ಬರು ಹೇಳಿದರು. ನಿನ್ನೆಯ ದಿವಸ ಆ ಮನೆಯಲ್ಲಿ ಇದರ ಬಗ್ಗೆ ಚರ್ಚೆಯಾಯಿತು. ನಾನು ಇದನ್ನು ನೆನಪಿಸುವುದಕ್ಕೆ ಹೋಗುವುದಿಲ್ಲ. Intelligence ಎಲ್ಲ ಹೋಯಿತು, ಪೊಲೀಸರು ಏತಕ್ಕೆ ಅವರನ್ನು ಬೆನ್ನತ್ತಲಲ್ಲ? ಎಂದು ತಾವು ಹೇಳುತ್ತೀರಲ್ಲ, ಖಂಡಿತವಾಗಿಯೂ ಹೌದು. ಎಲ್ಲೋ ಒಂದು ಕಡೆ ಅದು ತಪ್ಪಾಗುತ್ತಿದೆ. ನಾವು ಪೊಲೀಸ್ ಅಧಿಕಾರಿಗಳನ್ನು ಎಚ್ಚರಿಸಿದ್ದೇವೆ. ನಾನು ಹೇಳುತ್ತೇನೆ, 2000ನೇ ಇಸವಿಯಲ್ಲಿ ಎಷ್ಟು ಚರ್ಚೆ ಮೇಲೆ bomb blast ಆಯಿತು? ಬಾಂಬ್ ಹಾಕುವುದು, ಅಲ್ಲ ಹಿಂದುಗಳ ಕೈವಾಡವಿರುವಂತಹ pamphlet ಎಸೆಯುವುದು. ಅವತ್ತಿನ ನಮ್ಮ ಗೃಹ ಸಚಿವರು ಒಂದು ಹೇಳಿಕೆಯನ್ನು ಕೊಟ್ಟರು. ಅವರು ಅದು ಆರ್.ಎಸ್.ಎಸ್. ಸಂಘಟನೆಗಳ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಕೈವಾಡ ಎಂದು ಹೇಳುತ್ತಾರೆ. ಅವರು ಒಬ್ಬ ಗೃಹ ಸಚಿವರು, ಜವಾಬ್ದಾರಿ ಇರುವಂತಹ ಹಿರಿಯರು. ಇವತ್ತು ನಿಮ್ಮ ಪಕ್ಷದ ಅಧ್ಯಕ್ಷರಾಗಿದ್ದಾರೆ. ನನಗೆ ಅವರ ಬಗ್ಗೆ ತುಂಬಾ ಗೌರವವಿದೆ. ಅವರು ಆರ್.ಎಸ್.ಎಸ್. ಇದರ ಹಿಂದಿದೆ ಎಂದು ಹೇಳಿಯೇ ಬಿಟ್ಟರು. ಆಮೇಲೆ ಬೆಂಗಳೂರಿನಲ್ಲಿ ಒಂದು ಹಂಪ್ ನಲ್ಲಿ ಹೋಗುವಾಗ, ಟೈಮರ್‌ನ್ನು ಅಳವಡಿಸುವಾಗ ಬ್ಲಾಸ್ಟ್ ಆಯಿತು. ಆಮೇಲೆ ನೋಡಿದರೆ ದೀನ್‌ದಾರ್ ಸಂಘಟನೆ ಹುಬ್ಬಳ್ಳಿಯಲ್ಲಿ ಓಪನ್ ಆಗಿ ಆಫೀಸ್ ಮಾಡಿಕೊಂಡಿತ್ತು. ಅವತ್ತು ನಿಮ್ಮ ಪೊಲೀಸರು ಇರಲಿಲ್ಲವೇ? ಅವತ್ತು Police, Intelligence ಇರಲಿಲ್ಲವೇ?

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಚಿವರೇ, ದೀನ್‌ದಾರ್ ಸಂಘಟನೆ ಎನ್ನುವುದನ್ನು ಪೂರ್ತಿಯಾಗಿ ಹೇಳಿ.

**ಶ್ರೀ ಆರಗ ಜ್ಞಾನೇಂದ್ರ:-** ಅದು ಸಿದ್ದಿಕ್ ಸಂಘಟನೆ. ಅದು ಓಪನ್ ಆಗಿ ಹುಬ್ಬಳ್ಳಿಯಲ್ಲಿ ಕಛೇರಿಯನ್ನು ತೆರೆದಿತ್ತು. ಹಾಗಾದರೆ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ನಾವು ಕೇಳಬಹುದಿಲ್ಲವೇ? ಪೊಲೀಸ್ ಇಲಾಖೆ ಎಲ್ಲದೆ, ಏನು ಮಾಡುತ್ತಿದೆ ಎಂದು ನೀವು ಇದಕ್ಕೆ ಕೇಳಿದಿರಲ್ಲವೇ? ನಮ್ಮ ಸುದೈವ ಏನೆಂದರೆ ಬಾಂಬ್ ಅನ್ನು ಆತ ಎಲ್ಲಾದರೂ ತೆಗೆದುಕೊಂಡು ಹೋಗಿ ಜನವಸತಿ ಪ್ರದೇಶದಲ್ಲಿ ಇಟ್ಟಿದ್ದರೆ ಅಥವಾ ಯಾವುದೋ ಒಂದು ಶಾಲೆಯಲ್ಲಿ ಇಟ್ಟಿದ್ದರೆ ಎಷ್ಟು ಜನರು ಸಾಯುತ್ತಿದ್ದರು? ಇವರು ಹಿಂದು ಅಥವಾ ಇವರು ಮುಸಲ್ಮಾನರು ಎಂದು ಬಾಂಬ್‌ಗೆ ಗೊತ್ತಿದೆಯೇ? ಬಾಂಬ್ ಇಡುವವನಿಗೆ ಗೊತ್ತಿದೆ. ಬಾಂಬ್‌ಗೆ ಗೊತ್ತಿರುವುದಿಲ್ಲ ಎಲ್ಲರೂ ಸಾಯುತ್ತಾರೆ. ಅವತ್ತು ಈ ರೀತಿಯಾಗಿ bomb explode ಆಯಿತು. ಸುದೈವವಶಾತ್ ಎಂದರೆ ಆತ ಬದುಕಿದ. ಮೊದಲು ನನಗೆ ಆತ ಹಿಂದು ಎಂದು ಮಾಹಿತಿ ಬಂದಿತು. ಆತ ಒಬ್ಬ ಹಿಂದು, ಏನೋ ಆಗಿಹೋಗಿದೆ ಎಂದು ಕೆಲವು ಪೊಲೀಸ್ ಅಧಿಕಾರಿಗಳು ನನಗೆ ಫೋನ್ ಮಾಡಿ ಹೇಳಿದರು. ಒಂದು ಗಂಟೆಯ ನಂತರ ನನಗೆ ಫೋನ್ ಬರುತ್ತದೆ. ಆತ ಹಿಂದು ಅಲ್ಲ, ಅವನ ಜೇಜನಲ್ಲದ್ದು ಆಧಾರ್ ಕಾರ್ಡ್ fake, ಅದನ್ನು ಕದ್ದಿದ್ದು ಎಂದು ಹೇಳುತ್ತಾರೆ. ಹುಬ್ಬಳ್ಳಿಯ ಒಬ್ಬ ಮೂಲನಿವಾಸಿಯಾದ, ತುಮಕೂರಿನಲ್ಲಿ ರೈಲ್ವೆ ಗಾರ್ಡ್ ಆಗಿದ್ದಂತಹವನು ಇದನ್ನು ಕದ್ದು ಅದಕ್ಕೆ ತನ್ನ ಫೋಟೋ ಅಂಟಿಸಿಕೊಂಡು ಹಿಂದು ಹೆಸರಿನಲ್ಲಿ ಓಡಾಡುತ್ತಿದ್ದನು. ಆತ ಕೇರಳಕ್ಕೆ ಮತ್ತು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ತಮಿಳುನಾಡಿಗೆ ಹೋಗಿದ್ದಾನೆ. ಇವತ್ತು ಆತನ ವಿಚಾರಣೆ ನಡೆಯುತ್ತಿದೆ. ಆತನನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾರ್ವಜನಿಕರೇ ಸೇರಿಸಿ admit ಮಾಡಿಸಿದ್ದರು. ನಾವು ಸರ್ಕಾರದಿಂದ ಸಾಕಷ್ಟು ಹಣವನ್ನೆಲ್ಲಾ ಖರ್ಚು ಮಾಡಿ ಅವನನ್ನು ಬದುಕಿಸಲು ಎಲ್ಲಾ ವ್ಯವಸ್ಥೆಯನ್ನೂ ಮಾಡಿದ್ದೇವೆ. ಇವತ್ತು ಅವನ ವಿಚಾರಣೆಯಾಗುತ್ತಿದೆ. ಆತ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿದ್ದಾನೆ. ಅವನಿಂದ ಏನೇನು ಮಾಹಿತಿ ಸಿಗುತ್ತದೆ ಎಂಬುದನ್ನು ನೋಡಬೇಕು. UAPA (Unlawful Activities (Prevention)) Act ಏತಕ್ಕೆ ಹಾಕುತ್ತೇವೆ? ಇವರ ಹಿನ್ನೆಲೆಗಳು ಎಲ್ಲೆಲ್ಲೋ ಇರುತ್ತವೆ. ಮೊನ್ನೆ ದಿವಸ ಜಲೀಲ್ ಎಂಬುವವನ ಕೊಲೆ ಮಾಡಿರುವಂತಹವರ ಮೇಲೆ UAPA Act ಅಗತ್ಯವಿಲ್ಲ. ಏಕೆಂದರೆ ಅವರು ಮಂಗಳೂರಿನ ಹೊರಗಡೆ ಇಲ್ಲ. ಯಾವುದೇ ಫಾರಿನ್ ಸಂಘಟನೆಯ ಜೊತೆ ಅವರಿಲ್ಲ ಎಂದು ಆಗಿದೆ. ಆತ terrorist ಎಂದು D.G.P. (Director General of Police) ಯವರು ಹೇಗೆ ಹೇಳಿದರು ಎಂದು ನೀವು ಕೇಳುತ್ತೀರಿ. D.G.P. ಯವರು ಹೇಳದೇ ಇನ್ನಾರು ಹೇಳಬೇಕು? ನಾನು, ನೀವು ಹೇಳುವುದಕ್ಕಾಗುತ್ತದೆಯೇ? ಅವನ ಹಿನ್ನೆಲೆ ಏನು, ಅವನ ಮೇಲೆ ಎಷ್ಟು ಕೇಸ್ ಇವೆ ಎಂಬ ಮಾಹಿತಿಗಳು D.G.P. ಹತ್ತಿರ ಇರುತ್ತದೆ. ಪೊಲೀಸ್‌ನ morality ಹಾಳಾಗುವಾಗ ಅವರು ಹಾಗೆ ಮಾಡಲ್ಲ, ಹೀಗೆ ಮಾಡಲ್ಲ, ಇವರ ಪರವಾಗಿ ಮಾಡಿದರು, UAPA Act ಹಾಕಲ್ಲ ಎಂದು ಹೇಳುತ್ತಾರೆ. ಯಾವುದೇ ಸರ್ಕಾರ ಬಂದರೂ ಇವರೇ ಪೊಲೀಸರು. ಇವರೇ ಅಧಿಕಾರಿಗಳು. ಅವರೇ ಮಾಡಬೇಕು. Morality ಯನ್ನು ಹಾಳು ಮಾಡಿದರು. ಇವತ್ತು ಇಡೀ ದೇಶದಲ್ಲ ನಂ.1 ಸ್ಥಾನದಲ್ಲಿ ಕರ್ನಾಟಕ ಪೊಲೀಸ್ ಇದೆ. ಅದು ತಮಗೂ ಗೊತ್ತಿದೆ. ಅವರ ಶಕ್ತಿಯನ್ನು ಜಾಸ್ತಿ ಮಾಡುವಂತಹ ಎಲ್ಲಾ ಪ್ರಯತ್ನಗಳೂ ನಮ್ಮ ಸರ್ಕಾರದಲ್ಲ ಆಗುತ್ತಿದೆ. ನಿಮ್ಮ ಕಾಲದಲ್ಲಿ FSL (Forensic Science Laboratory) report ಬರಬೇಕಾದರೆ ನಾಲ್ಕು ವರ್ಷ ಬೇಕಾಗಿತ್ತು. FIR ಹಾಕಿ chargesheet ಹಾಕಬೇಕಾದರೆ FSL report ಬರಬೇಕಾಗಿತ್ತು. ಇವತ್ತು ನಾವು 4-5 ತಿಂಗಳೊಳಗೆ FSL report ಬರುವ ಹಾಗೆ ಮಾಡಿದ್ದೇವೆ. FSL ಗಳನ್ನು ಬೇಕಾದಷ್ಟು ತೆರೆದಿದ್ದೇವೆ. ಶಸ್ತ್ರಾಸ್ತ್ರಗಳನ್ನು ಕೊಟ್ಟಿದ್ದೇವೆ. SOCO (Scene of Crime Officer) ಪ್ರಕರಣ ನಡೆದ ತಕ್ಷಣವೇ ಹೋಗಿ ಸಾಕ್ಷ್ಯಾಧಾರಗಳನ್ನು ಸಂಗ್ರಹ ಮಾಡುವುದಕ್ಕಾಗಿಯೇ ವಿಶೇಷವಾದಂತಹ ತರಬೇತಿ ಪಡೆದಂತಹ

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಅಧಿಕಾರಿಗಳನ್ನು ನೇಮಕ ಮಾಡಿದ್ದೇವೆ. ಮುಂದಿನ ಸಲ ತಾಲ್ಲೂಕಿಗೊಬ್ಬ ಅಂತಹ ಅಧಿಕಾರಿ ಇರುತ್ತಾರೆ. 206 ಜನ Scene of Crime Officers ಗಳನ್ನು ನೇಮಕ ಮಾಡಿಕೊಂಡಿದ್ದೇವೆ. ಇಂತಹ ಸಂದರ್ಭದಲ್ಲಿ ಕೇಸ್ ಬದ್ಧ ಹೋಗಬಾರದು. ಅವನು ಯಾವನೇ ಆಗಿರಲಿ ಅವನು ಅತ್ಯಾಚಾರ ಮಾಡಿದವನಾಗಿರಲಿ, ಬಾಂಬ್ ಇಟ್ಟವನಾಗಿರಲಿ ಏನೇ ಇರಲಿ. ಇವತ್ತು ಸಾಕ್ಷ್ಯಧಾರಗಳು technically prove ಆಗಬೇಕು. ಬಾಯಿಮಾತಿನಲ್ಲಿ ಸಾಕ್ಷಿ ಹೇಳುವವರು ಅನೇಕ ಸಲ hostile ಆಗುತ್ತಾರೆ. ಅದು ತಮಗೂ, ನಮಗೂ ಗೊತ್ತಿದೆ. ಆದರೆ technical evidence ಚೆನ್ನಾಗಿರಬೇಕು ಎನ್ನುವ ಕಾರಣಕ್ಕಾಗಿ ನಮ್ಮ ಸರ್ಕಾರ ಇಂತಹದ್ದನ್ನು ಮಾಡಿದೆ. ಅನೇಕ ವರ್ಷದಿಂದ ಯಾರ್ಯಾರೂ ತೀರಿಕೊಂಡರು ಎಂದು ನೀವೇ ನೋಡಿದ್ದೀರಿ. ಈ ದೇಶದಲ್ಲಿ ನಾವು ಇಬ್ಬರು ಪ್ರಧಾನ ಮಂತ್ರಿಗಳನ್ನು ಕಳೆದುಕೊಂಡೆವು. ಪೊಲೀಸ್ ಇತ್ತು, ಅವರಿಗೆ Z-category security ಇತ್ತು. ನಾವು ಶ್ರೀಮತಿ ಇಂದಿರಾಗಾಂಧಿಯವರನ್ನು ರಕ್ಷಣೆ ಮಾಡುವುದಕ್ಕೆ ಆಯಿತೇ? ಶ್ರೀ ರಾಜೀವ್‌ಗಾಂಧಿಯವರನ್ನು ರಕ್ಷಣೆ ಮಾಡುವುದಕ್ಕೆ ಆಯಿತೇ? ಅವರನ್ನು ಕಳೆದುಕೊಂಡೆವಲ್ಲ. ಪೊಲೀಸ್ ಇದೆ, ಅವರಿಗೆ ಬೇಕಾದಷ್ಟು ಭದ್ರತೆ ಇತ್ತು. ಎಲ್ಲಾ ಇದ್ದರೂ ಕೂಡ ಆ ಕೆಲಸ ಆಗಿಹೋಯಿತು. ನಮ್ಮ ಪ್ರಧಾನಿಗಳನ್ನು ಕಳೆದುಕೊಂಡೆವು. ಹಾಗಾಗಿ ಇವತ್ತು ನಾನು ಹೆಚ್ಚಾಗಿ ಹೇಳುವುದಿಲ್ಲ. ಇದನ್ನು ನಾವು ವಿಶೇಷವಾಗಿ ಪರಿಗಣಿಸುತ್ತೇವೆ. ಯಾರನ್ನೂ ಕೂಡ ಬಿಡುವ ಪ್ರಶ್ನೆಯೇ ಇಲ್ಲ. Moral policing ಎಂದು ಏನು ಹೇಳಿದೀರಿ, ಯಾವ ಪ್ರಕರಣದಲ್ಲಿ ಬಿಟ್ಟಿದ್ದಾರೆ ಎಂಬುದನ್ನು ಹೇಳಿ. ಮಂಗಳೂರಿನಲ್ಲಿ ಒಂದೆರಡು ಅಪರಾಧದಲ್ಲಿ suo moto case register ಮಾಡಿದ್ದಾರೆ. ನಾನು ಅದರ ದಾಖಲಾತಿಗಳನ್ನು ತರಲಿಲ್ಲ. ನೀವು ನನ್ನನ್ನು ಅಲ್ಲಿಗೆ ಎಳೆದುಕೊಂಡು ಹೋದೀರಿ. ಅದನ್ನು ತರಬೇಕೆಂದರೆ, ಅದನ್ನು ತಂದು ಹೇಳುತ್ತೇನೆ. Suo moto case register ಮಾಡಿ ಪೊಲೀಸರನ್ನು ನಾವು ತಡೆಯುವುದಕ್ಕೆ ಹೋಗಲಿಲ್ಲ. ಹಾಗಾಗಿ ಧರ್ಮದ ಆಧಾರದ ಮೇಲೆ UAPA Act ಹಾಕುವುದಿಲ್ಲ. ಅಪರಾಧದ ಹಿನ್ನೆಲೆಯ ಆಧಾರದ ಮೇಲೆ UAPA Act ಬರುತ್ತದೆ. ಇದಿಷ್ಟನ್ನು ನಾನು ಹೇಳುತ್ತಿದ್ದೇನೆ. ತಮಗೆ ಇನ್ನಷ್ಟು ಮಾಹಿತಿ ಬೇಕೆಂದರೆ ಯಾವುದೇ ರೀತಿಯ ನೋಟಿಸ್ ಕೊಡಲಿ. ನಾವು ತಯಾರಿದ್ದೇವೆ. ನಮಗೆ ಕಳಂಕ ಇಲ್ಲ. ಏಕೆಂದರೆ ನಾನು ಮುಖ್ಯಮಂತ್ರಿಗಳು ಅಥವಾ ಯಾರೇ ಸಚಿವರೋ, ಸರ್ಕಾರದವರೋ ಅವನನ್ನು

ತಿದ್ದುಪಡಿಯಾಗದ ಪ್ರತಿ/Unedited Copy, ನ್ಯಾಯಾಲಯಗಳಲ್ಲಿ ಅಥವಾ ಪತ್ರಿಕಾ ಪ್ರಕಟಣೆಗಾಗಿ ಉಪಯೋಗಿಸಕೂಡದು

ಬಿಡಿ, ಇವನನ್ನು ಹಿಡಿ; ನಾನು ಹೇಳುವುದೇನೆಂದರೆ, ನೀವು ನೋಟಿಸ್ ಕೊಡಿ, ನಾನು ಮಾಹಿತಿ ಕೊಡುತ್ತೇನೆ. 2017ರಲ್ಲಿ 30,000 ಜನರನ್ನು ರೌಡಿ ಅಸ್ಟ್‌ಗೆ ಸೇರಿಸಿದ್ದಾರೆ. ಅದು ಚುನಾವಣಾ ವರ್ಷ. ಅದರಲ್ಲಿ ಬಹುತೇಕರು ಹಿಂದು ಕಾರ್ಯಕರ್ತರಿದ್ದಾರೆ. ಹಾಗಾದರೆ ಕರ್ನಾಟಕ ರಾಜ್ಯ, ನಿಮ್ಮ ಸರ್ಕಾರ ರೌಡಿ ರಾಜ್ಯವಾಗಿತ್ತೇ? ಯಾವ ಚುನಾವಣೆಗೋಸ್ಕರ ನಾವು ಏನು ಮಾಡಿದ್ದೇವೆ? ನೀವು ಏನು ಮಾಡಿದ್ದೀರಿ? ಟಿಪ್ಪು ಜಯಂತಿಯನ್ನು ಆಚರಿಸಿ ಎಷ್ಟು ಜನರ ಕಗ್ಗೊಲೆಯಾಯಿತು, ರಕ್ತಪಾತವಾಯಿತು? ಅನೇಕ ಸಂಗತಿಗಳನ್ನು ನಾನು ಕೂಡ ಹೇಳಬಲ್ಲೆ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, Divert ಮಾಡುವ ಹಾಗಿದ್ದರೆ ನಾನೂ ಮಾಡುತ್ತೇನೆ.

**ಶ್ರೀ ಆರಗ ಜ್ಞಾನೇಂದ್ರ:-** ನಾನು ಅದನ್ನು ಹೇಳುವುದಕ್ಕೆ ಹೋಗುವುದಿಲ್ಲ.

**ಶ್ರೀ ಬಿ.ಕೆ. ಹರಿಪ್ರಸಾದ್:-** ಗೃಹ ಸಚಿವರು ಮೊದಲು ಹೇಳಿದರು. ನಾನು ಎರಡು ವಿಚಾರಗಳನ್ನು ಕೇಳುವಂತಹದ್ದು . . .

**ಶ್ರೀ ಆರಗ ಜ್ಞಾನೇಂದ್ರ:-** ಸಾಕಷ್ಟು divert ಆಗಿಹೋಗಿದೆ. ನೀವು ಕಾಂಗ್ರೆಸ್ ಪುಸ್ತಕವನ್ನು; ಕಾಂಗ್ರೆಸ್‌ನಿಂದ ಪ್ರಕಟವಾಗಿರುವಂತಹ ಪುಸ್ತಕದ ಮಾಹಿತಿಯಿಲ್ಲ. ನಿಮಗೆ ಪ್ರಾಮಾಣಿಕವಾಗಿ ಮಾಹಿತಿ ಬೇಕೆಂದರೆ;

(ಗೊಂದಲ)

**ಶ್ರೀ ನಸೀರ್ ಅಹ್ಮದ್:-** ರೌಡಿಗಳನ್ನು ಯಾರು ಸೇರಿಸಿದರು?

**ಶ್ರೀ ಆರಗ ಜ್ಞಾನೇಂದ್ರ:-** 2017ನೇ ಇಸವಿಯಲ್ಲಿ . . .

(ಗೊಂದಲ)

**ಶ್ರೀ ನಸೀರ್ ಅಹ್ಮದ್:-** ಅದನ್ನು ನಿಮ್ಮ ಅಧಿಕಾರಿಗಳನ್ನು ಕೇಳಿ.



(ಗೊಂದಲ)

ಶ್ರೀ ಆರಗ ಜ್ಞಾನೇಂದ್ರ:- ಕೇಳಿ ಆಗಿದೆ.

ಶ್ರೀ ನಸೀರ್ ಅಹ್ಮದ್:- ರಾಜಕಾರಣ ಮಾಡುವುದಕ್ಕೆ (ಗೊಂದಲ) ಹಣ ಇದ್ದು ರಾಜಕಾರಣ ಮಾಡುವುದು . . .

(ಗೊಂದಲ)

ಶ್ರೀ ಆರಗ ಜ್ಞಾನೇಂದ್ರ:- ನಾನು ಇಲ್ಲ ಹೇಳಿದರೆ ನೀವೆಲ್ಲಾ ನಾಚಿಕೆಯಿಂದ ತಲೆ ತಗ್ಗಿಸಬೇಕು. ರೌಡಿ ಅಸ್ಟೋಗೆ ಸೇರಿಸಿದ ರೀತಿಯನ್ನು ನಾನಿಲ್ಲ ಹೇಳಿದರೆ ನೀವು ಬಹುಶಃ ಮಾತನಾಡುವುದಿಲ್ಲ.

ಶ್ರೀ ನಸೀರ್ ಅಹ್ಮದ್:- ಇಲ್ಲ ಕೇಶವಕೃಪಾದ agenda ತರುವುದು ಬೇಡ.

(ಗೊಂದಲ)

ಶ್ರೀ ಆರಗ ಜ್ಞಾನೇಂದ್ರ:- ಯಾರು ರೌಡಿ? (ಗೊಂದಲ) ಮರ್ಯಾದಸ್ಥರನ್ನೆಲ್ಲಾ ರೌಡಿ ಅಸ್ಟೋಗೆ ಸೇರಿಸಿಟ್ಟಿದ್ದೀರಿ. ನಿಮಗೆ ನಾಚಿಕೆಯಾಗುವುದಿಲ್ಲವೇ? (ಗೊಂದಲ)

ಶ್ರೀ ನಸೀರ್ ಅಹ್ಮದ್:- ನಿಮಗೆ ನಾಚಿಕೆಯಾಗಬೇಕು. As a Home Minister ಮಾತನಾಡುವ ರೀತಿ ನೋಡಿ (ಗೊಂದಲ)

ಶ್ರೀ ಆರಗ ಜ್ಞಾನೇಂದ್ರ:- ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದು ಮೊದಲನೇ ಕ್ಯಾಬಿನೆಟ್‌ನಲ್ಲ. . .

(ಗೊಂದಲ)

ಶ್ರೀ ಆಯನೂರು ಮಂಜುನಾಥ್:- ಈ ಸಭೆ ರಾಜಕೀಯ ವೇದಿಕೆಯಾಗಿದೆ.

ಶ್ರೀ ಆರಗ ಜ್ಞಾನೇಂದ್ರ:- ಎಷ್ಟು ಜನರ ಕೇಸ್ ಅನ್ನು withdraw ಮಾಡಿದರು? ಅವರೆಲ್ಲಾ ಮುಸಲ್ಮಾನರಲ್ಲದಿರುವವರನ್ನು (ಗೊಂದಲ) ಪಿ.ಎಫ್.ಐ. ಸಂಘಟನೆಯವರು.

**Sri NASEER AHMED:-** As a Home Minister, ನೀವು ಗೃಹ ಸಚಿವರಾಗಿ ಏನೀ suggestion ಕೊಡುತ್ತೀರಾ?

**ಶ್ರೀ ಆರಗ ಜ್ಞಾನೇಂದ್ರ:-** ಪಿ.ಎಫ್.ಐ ಇಷ್ಟು ಬೆಳೆಯುವುದಕ್ಕೆ ನೀವು ಈ ರೀತಿ ಕೇಸ್‌ಗಳನ್ನು withdraw ಮಾಡಿಕೊಂಡಿದ್ದೇ ಕಾರಣ.

(ಮುಂದು)

(1286) 28-12-2022 7-30 KH/MD

(ಸಭಾಪತಿಯವರ ಉಪಸ್ಥಿತಿ)

(ಗೊಂದಲ)

**ಶ್ರೀ ಆರಗ ಜ್ಞಾನೇಂದ್ರ (ಗೃಹ ಸಚಿವರು):-** ಮಾನ್ಯ ಸಭಾಪತಿಯವರೇ, ಪಿಎಫ್‌ಐ ಇಷ್ಟು ಬೆಳೆಯುವುದಕ್ಕೆ ತಾವು ಕೇಸ್ ವಿತ್‌ಡ್ರಾ ಮಾಡಿಕೊಂಡಿರುವುದೇ ಕಾರಣ.

**ಶ್ರೀ ನಸೀರ್ ಅಹಮದ್:-** ಮಾನ್ಯ ಗೃಹ ಸಚಿವರೇ, ಹೌದು. ತಾವು ಮಾಡಲಿಲ್ಲ.

**ಸಭಾಪತಿಯವರು:-** ಮಾನ್ಯ ನಸೀರ್ ಅಹಮದ್‌ರವರೇ, ಕುಳಿತುಕೊಳ್ಳಿ.

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಎರಡು ಸಾವಿರ ಕೇಸ್‌ಗಳನ್ನು ವಿತ್‌ಡ್ರಾ ಮಾಡಿಕೊಂಡಿದ್ದಾರೆ. (ಗೊಂದಲ) ತಮಗೆ ನಾಚಿಕೆಯಾಗಬೇಕು. ತಾವು ಈ ರೀತಿ politics ಮಾಡುತ್ತೀರಿ. ತಮಗೆ ಪ್ರಾಮಾಣಿಕವಾಗಿ politics ಮಾಡುವಂತಹ ಅಭ್ಯಾಸ ಇಲ್ಲ.

**ಶ್ರೀ ಪಿ.ಆರ್.ರಮೇಶ್ (ನಾಮ ನಿರ್ದೇಶನ ಹೊಂದಿದವರು):-** ಮಾನ್ಯ ಸಭಾಪತಿಯವರೇ, .

(ಗೊಂದಲ)

**ಸಭಾಪತಿಯವರು:-** ಮಾನ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರನ್ನು ಬಿಟ್ಟು ಬೇರೆ ಮಾನ್ಯ ಸದಸ್ಯರುಗಳು ಮಾತನಾಡುತ್ತಿರುವುದು ಕಡತಕ್ಕೆ ಹೋಗಬಾರದು.

(ಮಾನ್ಯ ಸಭಾಪತಿಯವರ ಆದೇಶ ಮೇರೆಗೆ ಮಾನ್ಯ ಗೃಹ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ರವರು ಮಾತನಾಡಿದ್ದನ್ನು ಬಿಟ್ಟು ಬೇರೆ ಮಾನ್ಯ ಸದಸ್ಯರುಗಳು ಮಾತನಾಡಿದ್ದನ್ನು ಕಡತದಲ್ಲಿ ದಾಖಲಿಸಿರುವುದಿಲ್ಲ)

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಇದರಿಂದ ಅಶಾಂತಿ ಕದಡುತ್ತಾ ಇದೆ. ಅನೇಕ ಅಲ್ಪಸಂಖ್ಯಾತರು, ಮತೀಯ ಸಂಘಟನೆಗಳವರು ಸೇರಿದ್ದಾರೆ. ಇದಕ್ಕೆ ಯಾರು ಜವಾಬ್ದಾರರು?

**ಸಭಾಪತಿಯವರು:-** ತಾವು ಹೇಳಿದ ಹಾಗೆ ಮಾನ್ಯ ಸಚಿವರು ಉತ್ತರ ಹೇಳುತ್ತಿದ್ದಾರೆ. ಅವರು ಉತ್ತರ ಹೇಳಬಾರದೇ?

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಹಾಗಾಗಿ ತಾವು ಕೊಟ್ಟಂತಹ ಅವಕಾಶಕ್ಕೆ ಧನ್ಯವಾದಗಳು. ಇನ್ನು ಯಾವುದೇ ನೋಟಿಸ್ ಕೊಡಲಿ. ನಾನು ಸಾಬೀತು ಮಾಡುವುದಕ್ಕೆ ತಯಾರಿದ್ದೇನೆ.

**ಸಭಾಪತಿಯವರು:-** ಮಾನ್ಯ ಗೃಹ ಸಚಿವರೇ, ಆಯಿತು. ಸ್ಪಷ್ಟೀಕರಣ ಕೊಟ್ಟಿದ್ದಾರೆ.

**ಶ್ರೀ ಬಿ.ಕೆ.ಹರಿಪ್ರಸಾದ್ (ವಿರೋಧ ಪಕ್ಷದ ನಾಯಕರು):-** ಮಾನ್ಯ ಸಭಾಪತಿಯವರೇ, ಕರ್ನಾಟಕ ರಾಜ್ಯದಲ್ಲಿ ಹದಗೆಟ್ಟಿರುವ ಶಾಂತಿ ಸುವ್ಯವಸ್ಥೆಯ ಬಗ್ಗೆ ಮಾತನಾಡುವುದಕ್ಕೆ ಪ್ರಯತ್ನ ಮಾಡುತ್ತೇನೆ. ಸರ್ಕಾರದ ಗಮನವನ್ನು ಸೆಳೆದು ಅವರು ಏನಾದರೂ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಮಾನ್ಯ ಗೃಹ ಸಚಿವರಿಂದ ಉತ್ತರ ಬೇಕು ಎಂದು ನಾನು ಹೇಳಿದ್ದೇನೆ. ಅವರು ನೋಡಿದರೆ ಯಾವುದೋ ಭಾರತೀಯ ಜನತಾ ಪಕ್ಷದ ನಾಯಕರ ರೀತಿಯಲ್ಲಿ ಮಾತನಾಡಿದ್ದಾರೆ. ಅವರು ಮಾನ್ಯ ಗೃಹ ಸಚಿವರ ರೀತಿಯಲ್ಲಿ ಮಾತನಾಡಿಲ್ಲ. ಅವರು ಕೊಲೆಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ನಮ್ಮ ಹತ್ತಿರ ಹೇಳುತ್ತಿದ್ದಾರೆ. ಕೊಲೆ ಎಲ್ಲಂದ ಆಯಿತು, ಈ ದೇಶದಲ್ಲಿ ಮಹಾತ್ಮ ಗಾಂಧಿಯನ್ನು ಯಾವ ಮುಸ್ಲಿಂ ಕೊಲೆ ಮಾಡಲಿಲ್ಲ. ಯಾರು ಸ್ವಾಮಿ ಕೊಲೆ ಮಾಡಿದ್ದು. ಅಲ್ಲಂದ

ಶುರುವಾಯಿತು. ಮೊಟ್ಟಮೊದಲ ಉಗ್ರವಾದಿ ಅವನು. ನಾಥೂರಾಮ್ ಗುಡ್ಡೆ ಮೊಟ್ಟ ಮೊದಲನೆಯ terrorist ಅವನು.

(ಗೊಂದಲ)

ಶ್ರೀ ಆರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಬಂದ್ರನ್ ವಾಲ ನನ್ನು ಬೆಳೆಸಿದ್ದೆ ಅವರು. ಮಾನ್ಯ ಇಂದಿರಾ ಗಾಂಧಿಯವರನ್ನು ನಾವು ಕಳೆದುಕೊಂಡೆವು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಚಿವರೇ, ಕುಳಿತುಕೊಳ್ಳಿ.

(ಗೊಂದಲ)

ಶ್ರೀ ನಸೀರ್ ಅಹಮದ್:- ಮಾನ್ಯ ಸಭಾಪತಿಯವರೇ, ಗಡಿಪಾರು ಆಗಿರುವವರನ್ನು ಗೃಹ ಮಂತ್ರಿಯಾಗಿ ಮಾಡಿಕೊಂಡಿದ್ದಾರೆ. ನಿಮಗೆ ನಾಚಿಕೆಯಾಗುವುದಿಲ್ಲವೇ?

ಶ್ರೀ ಮುನಿರಾಜು ಗೌಡ ಪಿ.ಎಂ (ವಿಧಾನ ಸಭೆಯಿಂದ ಚುನಾಯಿತರಾದವರು):- ಮಾನ್ಯ ಸಭಾಪತಿಯವರೇ, ಮಾನ್ಯ ರಾಜೀವ್ ಗಾಂಧಿ ಕೊಂದವರನ್ನು ಸಭ್ಯರು ಎಂದು ಹೇಳುತ್ತಿದ್ದೀರಾ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಮಾನ್ಯ ಗೃಹ ಮಂತ್ರಿಗಳು ಮಾತನಾಡುವಾಗ ನಾನು ಏನು ಮಾತನಾಡಲಿಲ್ಲ. ಅವರು ಹೇಳುವುದನೆಲ್ಲಾ ಕೇಳಿದ್ದೇನೆ. ನಾವು ಹೇಳುವುದನ್ನು ಕೇಳುವುದಕ್ಕೆ ಅವರಿಗೆ ಅಷ್ಟು patience ಇಲ್ಲ. ಅವರು ಗೃಹ ಮಂತ್ರಿಯಾಗಿ XXX ಆಗಿದ್ದಾರೆ.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಆ ರೀತಿ ಎಲ್ಲಾ ಹೇಳಬೇಡಿ.

(ಗೊಂದಲ)

XXX ಮಾನ್ಯ ಸಭಾಪತಿಯವರ ಅಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ಶ್ರೀ ಮುನಿರಾಜು ಗೌಡ ಪಿ.ಎಂ:- ಮಾನ್ಯ ವಿರೋಧ ಪಕ್ಷದ ನಾಯಕರೇ ತಾವು XXX ತಮಗೆ ಯೋಗ್ಯತೆ ಇಲ್ಲ. ತಮಗೆ ನಾಚಿಕೆಯಾಗಬೇಕು. ತಾವು ವಿರೋಧ ಪಕ್ಷದ ನಾಯಕರಾಗಲಕ್ಕೆ XXX. ಒಂದು ರಾಜ್ಯದ ಗೃಹ ಸಚಿವರನ್ನು ಯಾವ ರೀತಿ ಮಾತನಾಡಿಸಬೇಕೆಂದು ತಮಗೆ ಗೊತ್ತಿಲ್ಲವೇ?

(ಗೊಂದಲ)

ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):- ಮಾನ್ಯ ಸಭಾಪತಿಯವರೇ, ಇವರ ಹುದ್ದೆಯ ಘನತೆ ಏನು?

(ಗೊಂದಲ)

ಸಭಾಪತಿಯವರು:- ಎಲ್ಲರೂ ಕುಳಿತುಕೊಳ್ಳಿ.

ಶ್ರೀ ಆರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ನನ್ನ ವಿನಂತಿ ಇಷ್ಟೇ. ಅವರು ಹೇಳುವುದಕ್ಕೆ ಹೇಳುತ್ತಿದ್ದೇನೆ. XXX ಎಂದು ಹೇಳುತ್ತಿದ್ದಾರೆ. ಅವರು ಹಿರಿಯರು. ಬಹಳ ವರ್ಷ ರಾಜಕೀಯದಲ್ಲಿದ್ದಂತಹವರು. ಹಾಗಾಗಿ, ಅವರ ಮಾತುಗಳು ಅವರಿಗೆ ಶೋಭೆ ತರುವುದಿಲ್ಲ. (ಗೊಂದಲ) ನಾನು ಕುಲವನ್ನು ಹೇಳುತ್ತದೆಯಂತೆ. ಆ ರೀತಿಯಲ್ಲಿ ಇವತ್ತು ಮಾನ್ಯ ವಿರೋಧ ಪಕ್ಷದ ನಾಯಕರು ಮಾತನಾಡಿದ್ದಾರೆ. ಅವರ certificate ನನಗೆ ಬೇಡ.

(ಗೊಂದಲ)

ಶ್ರೀ ಮುನಿರಾಜು ಗೌಡ ಪಿ.ಎಂ:- ಮಾನ್ಯ ಗೃಹ ಮಂತ್ರಿಗಳೇ ದಯವಿಟ್ಟು, ತಾವು ಅವರ ಮಾತನ್ನು ಒಪ್ಪಿಕೊಳ್ಳಬಾರದು. ತಾವು ಏಕೆ ಅವರ ಮಾತನ್ನು ಒಪ್ಪಿಕೊಳ್ಳುತ್ತೀರಾ.

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ

ಶ್ರೀ ಆರಗ ಜ್ಞಾನೇಂದ್ರ:- ಮಾನ್ಯ ಸಭಾಪತಿಯವರೇ, ಸಾರ್ವಜನಿಕರ certificate, ಇಲ್ಲಿ ಇದ್ದಂತಹವರು ನಾನು ಏನು ಮಾಡುತ್ತೇನೆ ಎಂದು certificate ಕೊಡಲಿ. ಅವರ certificate ನನಗೆ ಬೇಡ.

ಸಭಾಪತಿಯವರು:- ಮಾನ್ಯ ಗೃಹ ಸಚಿವರೇ, ಸರಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾಲಗೆ ಕುಲ ಹೇಳುತ್ತದೋ, ಇವರು ಕುಲ ಹೇಳುತ್ತಾರೋ. Clarification ಗೆ ಅವಕಾಶ ಕೊಡಿ.

ಸಭಾಪತಿಯವರು:- ಮಾನ್ಯ ಸದಸ್ಯರೇ, ನಾನು ಇಲ್ಲಿಗೆ ಇದನ್ನು ಮುಕ್ತಾಯ ಮಾಡುತ್ತೇನೆ. ನಾನು clarification ಗೆ ಅವಕಾಶ ಕೊಡುವುದಿಲ್ಲ. ಸಾಕು ಕುಳಿತುಕೊಳ್ಳಿ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ತಾವು clarification ಗೆ ಅವಕಾಶ ಕೊಡಬೇಕು.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಎಷ್ಟು ಹೊತ್ತು ಕೊಡಬೇಕು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ತಾವು ಎಲ್ಲ ಅವಕಾಶ ಕೊಟ್ಟಿದ್ದೀರಾ.

(ಗೊಂದಲ)

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಈಗಾಗಲೇ 1 ಗಂಟೆ ಆಯಿತು. ಕುಳಿತುಕೊಳ್ಳಿ. ಇನ್ನು ಎಷ್ಟು ಹೊತ್ತು ಕೊಡುತ್ತಾರೆ. (ಗೊಂದಲ) ಸದನದಲ್ಲಿ ಬೇರೆ ಸದಸ್ಯರುಗಳು ಇದ್ದಾರೋ, ಇಲ್ಲವೋ?

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾವು ಮಾತೇ ಆಡಿಲ್ಲ.

ಡಾ|| ವೈ.ಎ.ನಾರಾಯಣಸ್ವಾಮಿ (ಸರ್ಕಾರದ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ, ಈಗಾಗಲೇ 1 1/2 ಗಂಟೆ ಆಯಿತು.

ಶ್ರೀ ಪ್ರಕಾಶ್ ಕೆ.ರಾಥೋಡ್ (ವಿರೋಧ ಪಕ್ಷದ ಮುಖ್ಯ ಸಚಿವರು):- ಮಾನ್ಯ ಸಭಾಪತಿಯವರೇ, ನಮ್ಮ ವಿರೋಧ ಪಕ್ಷದ ನಾಯಕರು ಮಾತನಾಡುತ್ತಾರೆ.

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ.ರಾಥೋಡ್ ರವರೇ, ಕುಳಿತುಕೊಳ್ಳಿ. ಏಕೆ ಈ ರೀತಿ ಕೇಳುತ್ತೀರಿ?

(ಗೊಂದಲ)

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಮಾನ್ಯ ಗೃಹ ಸಚಿವರು ಮಾತನಾಡಿದರು.

ಸಭಾಪತಿಯವರು:- ಮಾನ್ಯ ಪ್ರಕಾಶ್ ಕೆ.ರಾಥೋಡ್ ರವರೇ, ಅವರು ಮಾತನಾಡುವುದಕ್ಕೆ ಅಧಿಕಾರ ಇದೆ ಮಾತನಾಡುತ್ತಾರೆ. ಅದಕ್ಕೆ ತಾವು ಏಕೆ ಮಾತನಾಡುತ್ತೀರಿ?

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಮಾನ್ಯ ವಿರೋಧ ಪಕ್ಷದ ನಾಯಕರಿಗೂ ಮಾತನಾಡುವುದಕ್ಕೆ ಅಧಿಕಾರ ಇದೆ.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ತಾವು ಮಾತನಾಡಿ.

ಶ್ರೀ ಪ್ರಕಾಶ್ ಕೆ.ರಾಥೋಡ್:- ಮಾನ್ಯ ಸಭಾಪತಿಯವರೇ, ಅವರಿಗೆ ತಾಳ್ಮೆಯಿಂದ ಕೇಳುವುದಕ್ಕೆ ಹೇಳಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, . . .

ಶ್ರೀ ಎಸ್.ವಿ.ಸಂಕನೂರ (ಪದವೀಧರರ ಕ್ಷೇತ್ರ):- ಮಾನ್ಯ ಸಭಾಪತಿಯವರೇ, XXX ಎಂಬ ಪದವನ್ನು ಕಡತದಿಂದ ತೆಗೆಸಿ.

(ಗೊಂದಲ)

ಸಭಾಪತಿಯವರು:- ಮಾನ್ಯ ಸದಸ್ಯರೇ, ಕುಳಿತುಕೊಳ್ಳಿ. ನಾನು ಹೇಳುತ್ತೇನೆ.

ಶ್ರೀ ಮುನಿರಾಜು ಗೌಡ ಪಿ.ಎಂ:- ಮಾನ್ಯ ಸಭಾಪತಿಯವರೇ, XXX ಎಂಬ ಪದವನ್ನು ಕಡತದಿಂದ ತೆಗೆಸಿ.

ಶ್ರೀ ಎಸ್.ವಿ.ಸಂಕನೂರ:- ಮಾನ್ಯ ಸಭಾಪತಿಯವರೇ, ಅವರು ಅತ್ಯಂತ ಸಮರ್ಥವಾದ ಗೃಹ ಮಂತ್ರಿಗಳಾಗಿದ್ದಾರೆ. ಆ ಪದವನ್ನು ಕಡತದಿಂದ ತೆಗೆಸಿ.

(ಗೊಂದಲ)

ಸಭಾಪತಿಯವರು:- ಮಾನ್ಯ ಸದಸ್ಯರುಗಳೇ, ಅದನ್ನು ನಾನು ಪರಿಶೀಲಿಸುತ್ತೇನೆ. ಕುಳಿತುಕೊಳ್ಳಿ. ನಾನು technical ನ್ನು ನೋಡುತ್ತೇನೆ.

ಶ್ರೀ ಡಿ.ಎಸ್.ಅರುಣ್ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ):- ಮಾನ್ಯ ಸಭಾಪತಿಯವರೇ, XXX ಎಂಬ ಪದವನ್ನು ವಾಪಸ್ಸು ತೆಗೆದುಕೊಳ್ಳುವುದಕ್ಕೆ ಹೇಳಿ.

ಸಭಾಪತಿಯವರು:- ಮಾನ್ಯ ಸದಸ್ಯರುಗಳೇ, ನಾನು technical ಆಗಿ ನೋಡುತ್ತೇನೆ. ನೋಡಿ ಸರಿ ಇಲ್ಲದಿದ್ದರೆ, ಆ ಪದವನ್ನು ಕಡತದಿಂದ ತೆಗೆಯುತ್ತೇನೆ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, . . .

XXX ಮಾನ್ಯ ಸಭಾಪತಿಯವರ ಆಜ್ಞಾನುಸಾರ ಕಡತದಿಂದ ತೆಗೆಯಲಾಗಿದೆ



ಸಭಾಪತಿಯವರು:- ಮಾನ್ಯ ಸದಸ್ಯರುಗಳೇ ತಾವು ಎಷ್ಟು ಮಾತನಾಡುತ್ತೀರಿ. ತಮ್ಮ ಬಾಯಿ ತಮ್ಮದಿದೆಯೋ ಯಾರದು ಇದೆಯೋ.

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಸ್ವಲ್ಪ ಅಲ್ಪಯೂ ಹೇಳಿ ಸ್ವಾಮಿ. ಆ ಕಡೆಯವರಿಗೂ ಹೇಳಿ. ನಮಗೆ ಏಕೆ ಹೇಳುತ್ತೀರಾ.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಎಲ್ಲರಿಗೂ ಹೇಳುತ್ತಿದ್ದೇನೆ. ಇದು ಸದನವೇ. ಹಿರಿಯರ ಮನೆ ಇದು.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಆ ಕಡೆಯವರಿಗೆ ಹೇಳಿ. ಮಾತು ಕಡಿಮೆ ಮಾಡಿ. ಸರಿಯಾಗಿ ಮಾತನಾಡಿ ಎಂದು ಹೇಳಿ.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಆಯಿತು. ತಾವು ಮಾತನಾಡಿ.

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ಅವರು ಗೃಹ ಮಂತ್ರಿಗಳ ರೀತಿಯಲ್ಲಿ ಮಾತನಾಡುತ್ತಾರೆ ಎಂದರೆ ಯಾವುದೋ ಶಾಖೆಯ ಪ್ರಚಾರಕರ ರೀತಿಯಲ್ಲಿ ಮಾತನಾಡಿದರೆ ನಾವು ಕೇಳಿಸಿಕೊಂಡು ಇರಬೇಕೇ.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ಈಗ ತಾವು ಹೇಳಲಿಲ್ಲವೇ?

(ಗೊಂದಲ)

ಶ್ರೀ ಬಿ.ಕೆ.ಹರಿಪ್ರಸಾದ್:- ಮಾನ್ಯ ಸಭಾಪತಿಯವರೇ, ನಾನು ಹೇಳುತ್ತೇನೆ ಕೇಳಿ. ಮಹಾತ್ಮ ಗಾಂಧಿಯವರ ಕೊಲೆಯನ್ನು ಯಾರೋ ಮುಸ್ಲಿಂ ಮಾಡಲಿಲ್ಲ.

ಸಭಾಪತಿಯವರು:- ಮಾನ್ಯ ವಿರೋಧ ಪಕ್ಷದ ನಾಯಕರೇ, ತಾವು ಈ ವಿಷಯವನ್ನು ಬಿಟ್ಟು ಚರ್ಚೆಯ ವಿಷಯಕ್ಕೆ ಬನ್ನಿ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಬಂದೆ. ಅವರು ಹೇಳಿದ್ದು.

**ಸಭಾಪತಿಯವರು:-** ಮಾನ್ಯ ವಿರೋಧ ಪಕ್ಷದ ನಾಯಕರೇ, ಇದನ್ನು ಬಡಿ. ಈಗ ವಿಷಯಕ್ಕೆ ಬನ್ನಿ. ಅದನ್ನು ಬಿಟ್ಟು ಬನ್ನಿ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಅವರು ಹೇಳಿರುವುದಕ್ಕೆ ನಾನು ಸ್ಪಷ್ಟೀಕರಣವನ್ನು ಕೇಳುತ್ತಿದ್ದೇನೆ.

**ಸಭಾಪತಿಯವರು:-** ಮಾನ್ಯ ವಿರೋಧ ಪಕ್ಷದ ನಾಯಕರೇ, ತಾವು ವಿಷಯಕ್ಕೆ ಬನ್ನಿ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಇದು ಅವರ subject. ಅವರೇ ಮಾನ್ಯ ಇಂದಿರಾ ಗಾಂಧಿ ಮತ್ತು ಮಾನ್ಯ ರಾಜೀವ್ ಗಾಂಧಿಯವರ ಕೊಲೆಯಾಗಿದೆ ಎಂದು ಹೇಳಿದ್ದು. ಮಾನ್ಯ ಇಂದಿರಾ ಗಾಂಧಿಯವರನ್ನು ಯಾವ ಮುಸ್ಲಿಂ ಕೊಲೆ ಮಾಡಲಿಲ್ಲ. ಮಾನ್ಯ ರಾಜೀವ್ ಗಾಂಧಿಯವರನ್ನು ಕೂಡ ಯಾವ ಮುಸ್ಲಿಂ ಕೊಲೆ ಮಾಡಲಿಲ್ಲ. (ಗೊಂದಲ) ಆದ್ದರಿಂದ, ಕೊಲೆ, ಕೊಲೆನೇ. ನಾನು ಯಾರಾದರೂ ಒಬ್ಬರನ್ನು ಕೊಲೆ ಮಾಡಿದರೆ, ನನ್ನನ್ನು ಬಿಟ್ಟು ಬೇರೆಯವನಿಗೆ ಕೇಸ್ ಬುಕ್ ಮಾಡಿ ಎಂದು ಹೇಳಲಿಲ್ಲ. ಅವರು ಯಾರೇ ಆಗಲಿ. ಧರ್ಮದ ಹೆಸರಿನಲ್ಲಿ ಕೋಮುವಾದಿಗಳು ಕೊಲೆ ಮಾಡಿದರೆ ಯಾವುದೇ ಧರ್ಮಕ್ಕೆ ಸೇರಿದರೂ ಅವರ ಮೇಲೆ UAPA (Unlawful Activities (Prevention) Act ಹಾಕಬೇಕು ಎಂದು ಹೇಳಿದ್ದೇನೆ. ಇವರು ಯಾವುದೋ ಬೇರೆ ರಾಜ್ಯದಲ್ಲ, ಬೇರೆ ರಾಜ್ಯದಲ್ಲ ಅವರಿಗೆ ಸಂಬಂಧ ಇಲ್ಲ. ಅದಕ್ಕೆ UAPA Act ಹಾಕುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಹುಬ್ಬಳ್ಳಿಯಲ್ಲಿ 1 ಗಂಟೆಯಲ್ಲಿ 140 ಜನಕ್ಕೆ foreign contact ಇರುತ್ತದೆಯೇ, ಕೆ.ಜಿ.ಹಳ್ಳಿ, ಡಿ.ಜಿ.ಹಳ್ಳಿಯಲ್ಲಿ 400 ಜನಕ್ಕೆ foreign contact ಇರುತ್ತದೆಯೇ? ನಾನು ಹೇಳುತ್ತೇನೆ ಕೇಳಿ ಇಲ್ಲ ಸಮರ್ಥನೆ ಯಾರು ಮಾಡುತ್ತಿಲ್ಲ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ನಾವು ಮಾತನಾಡುವವರೆಗೂ ಅವರು ಕೇಳಲಿ. ಅವರು ಮಾತನಾಡುವುದನ್ನು ನಾವು ಕೇಳಿದ್ದೇವೆ. ನಾವು ಮಾತನಾಡುವುದನ್ನು ಅವರು ಕೇಳಲಿ. ಅದಲ್ಲದೇ ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್‌ಗಳು ಸಿಡಿಯುತ್ತದೆ. ಅಲ್ಲಿಬಿಟ್ಟು ನನ್ನನ್ನು

arrest ಮಾಡುತ್ತಾರೆ. ಅವನನ್ನು ಅರೆಸ್ಟ್ ಮಾಡಿ ಅವನಿಗೆ ತಲೆ ಸರಿಯಿಲ್ಲ ಬಿಟ್ಟುಬಿಟ್ಟಿದ್ದೇವೆ ಎಂದು ಹೇಳಿದರು. ಇದಕ್ಕೆ UAPA Act ಇಲ್ಲವೇ? ಇವರು ಯಾರಿಗೆ ಹೇಳುತ್ತಿದ್ದಾರೆ. ಗೃಹ ಸಚಿವರು ಗೃಹ ಸಚಿವರಾಗಿ ಮಾತನಾಡಬೇಕು. ಯಾವುದೋ ಪಕ್ಷದ ಮುಖಂಡನಾಗಿ ಮಾತನಾಡುವುದಕ್ಕೆ ಆಗುವುದಿಲ್ಲ. ಅದಲ್ಲದೇ, ನಮ್ಮ ಸುಳ್ಳು ವಿಚಾರ ಬಂದಿತು. ಸುಳ್ಳು ವಿಚಾರದಲ್ಲ ಅವರು ಎಫ್‌ಐಆರ್ ಮಾಡಿದ್ದೇ 26. ಎಫ್‌ಐಆರ್ ಮಾಡಲಕ್ಕೆ ಪೊಲೀಸ್‌ನವರು ದೂರನ್ನು ತೆಗೆದುಕೊಳ್ಳುತ್ತಿರಲಿಲ್ಲ.

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, . . .

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಗೃಹ ಸಚಿವರೇ, ಒಂದು ನಿಮಿಷ. ನಾನು ಹೇಳುವುದನ್ನು ಕೇಳಿ ನಂತರ ಉತ್ತರ ಕೊಡಿ.

**ಸಭಾಪತಿಯವರು:-** ಮಾನ್ಯ ಗೃಹ ಸಚಿವರೇ, ಅವರು ಮಾತನಾಡಲಿ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಪೊಲೀಸ್‌ನವರು ಎಫ್‌ಐಆರ್ ಅನ್ನು ತೆಗೆದುಕೊಳ್ಳುತ್ತಿರಲಿಲ್ಲ. ನಾನು ದಿನ ಹೋಗಿ ದಬಾಯಿಸಿದ್ದಕ್ಕೆ ಕೇವಲ 26 ತೆಗೆದುಕೊಂಡರು. ದೂರನ್ನು ಕೊಟ್ಟ ಮೇಲೆ ದೂರನ್ನು ಬದಲಾವಣೆ ಮಾಡಿ ವಾಪಸ್ಸು ತೆಗೆದುಕೊಳ್ಳಿ ಎಂದು ಅಲ್ಲಿ ಇರುವ ಸಬ್ ಇನ್‌ಸ್‌ಪೆಕ್ಟರ್ ಮೇಲೆ ಧಮಕಿ ಹಾಕುತ್ತಾರೆ. ಈ ರೀತಿಯಲ್ಲಿ ತಮ್ಮ ಇಲಾಖೆಯವರು ಕೆಲಸ ಮಾಡಿದರೆ, ಒಂದೇ ಒಂದು ವರ್ಗಕ್ಕೆ ಏನು ಸಂದೇಶ ಕೊಡುತ್ತಿದ್ದೀರಾ. ನೀವು ಏನು ಮಾಡಿದರೆ ನಾವು ಇದ್ದೇವೆ ಎಂದು ಸಂದೇಶ ಕೊಡುತ್ತಿದ್ದೀರಾ. ಅದಲ್ಲದೇ, ತಾವು ಒಂದು ವರ್ಷದಲ್ಲ 30 ಸಾವಿರ ಜನರ ಮೇಲೆ ರೌಡಿಗಳ ಕೇಸ್ ಕಾಂಗ್ರೆಸ್ ಪಕ್ಷ ಬುಕ್ ಮಾಡಿಬಿಟ್ಟಿತ್ತು ಎಂದು ಹೇಳಿದ್ದೀರಿ. ಇಂತಹ ಗಲಭೆಗಳು ಮಾಡುವವರು ಸಾಚಾರೇ. ಈಗ ರೌಡಿ ಮೋರ್ಚಾನೇ ಓಪನ್ ಮಾಡಿಬಿಟ್ಟಿದ್ದೀರಿ. ಯಾವ ಯಾವ ರೌಡಿಗಳನ್ನು ಸೇರಿಸಿಕೊಂಡಿದ್ದೀರಿ ಎಂದು defend ಮಾಡುತ್ತಾರೆಯಲ್ಲವೇ, ಅದನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆಯಲ್ಲವೇ ಈ ಪಕ್ಷದವರಿಗೆ, ಈ ಸರ್ಕಾರಕ್ಕೆ ನಾಜಿಕೆಯಾಗಬೇಕು. Noted ರೌಡಿಗಳ list ನಲ್ಲಿ ಇದೆ.

(ಗೊಂದಲ)

**ಶ್ರೀ ಕೋಟ ಶ್ರೀನಿವಾಸ ಪೂಜಾರಿ (ಸಭಾನಾಯಕರು):-** ಮಾನ್ಯ ಸಭಾಪತಿಯವರೇ, ಅವರಲ್ಲಿ ಭಯೋತ್ಪಾದಕ ಮೋರ್ಚಾ ಇದೆ. ನಮ್ಮಲ್ಲಿ ರೌಡಿ ಮೋರ್ಚಾ ಎಂದು ಹೇಳುತ್ತಾರೆ. ಅವರಲ್ಲಿ ಭಯೋತ್ಪಾದಕ ಮೋರ್ಚಾ ಇದೆ.

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಅವರಿಗೆ ಕೇಳುವುದಕ್ಕೆ ತಾಳ್ಮೆ ಇಲ್ಲವೇ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಪ್ರಖ್ಯಾತ್ ಠಾಕೂರ್ ಕರ್ನಲ್ ಪುರೋಹಿತ್ ಯಾರು ಭಾರತೀಯರು ಅಲ್ಲವೇ? ಯಾರು ಸ್ವಾಮಿ ಅವರು?

**ಸಭಾಪತಿಯವರು:-** ಮಾನ್ಯ ವಿರೋಧ ಪಕ್ಷದ ನಾಯಕರೇ, ಒಂದು ನಿಮಿಷ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಇಂದ್ರೇಶ್ ಭಯೋತ್ಪಾದಕ ಅಲ್ಲವೇ? ಅವರ ಮೇಲೆ ಕೇಸ್ ಆಗಿಲ್ಲವೇ, ಅವರೇನೂ ಭಯೋತ್ಪಾದಕರಲ್ಲದೇ ಶಾಂತಿ ಪ್ರಿಯರೇ.

**ಸಭಾಪತಿಯವರು:-** ಮಾನ್ಯ ವಿರೋಧ ಪಕ್ಷದ ನಾಯಕರೇ, ಒಂದು ನಿಮಿಷ ನಾನು ಹೇಳುವುದನ್ನು ಕೇಳಿ. ಇದರ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ನಾನು ಇಲ್ಲಿಗೆ ಮುಕ್ತಾಯ ಮಾಡುತ್ತೇನೆ. ಕುಳಿತುಕೊಳ್ಳಿ.

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, . . .

**ಸಭಾಪತಿಯವರು:-** ಮಾನ್ಯ ಗೃಹ ಸಚಿವರೇ ಸಾಕು.

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಆ ಪದ ಕಡತಕ್ಕೆ ಹೋಗಿಬಿಟ್ಟಿದೆ. ಇದನ್ನು ಸರಿಮಾಡುವ ದೃಷ್ಟಿಯಿಂದ ಕಡತ . . .

**ಸಭಾಪತಿಯವರು:-** ಈಗಾಗಲೇ 1 ಗಂಟೆ 40 ನಿಮಿಷ ಆಯಿತು.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ತಾವು ಅವರಿಗೆ ಅವಕಾಶ ಕೊಟ್ಟರೆ, ನನಗೂ ಅವಕಾಶ ಕೊಡಿ. ನನಗೆ ಪೂರ್ತಿಯಾಗಿ clarification ಮಾಡುವುದಕ್ಕೆ ಬಿಡಿ. ಅವರು ಮಾತನಾಡುವ ಆಗಿದ್ದರೆ ನಾನು ಪೂರ್ತಿ ಹೇಳುವುದಕ್ಕೆ ಬಿಡಿ.

**ಸಭಾಪತಿಯವರು:-** ಮಾನ್ಯ ವಿರೋಧ ಪಕ್ಷದ ನಾಯಕರೇ, ತಾವು ಎಷ್ಟೊಂದು ಮಾತನಾಡುತ್ತೀರಿ.

**ಶ್ರೀ ಬಿ.ಕೆ.ಹರಿಪ್ರಸಾದ್:-** ಮಾನ್ಯ ಸಭಾಪತಿಯವರೇ, ಅವರು ಉತ್ತರ ಕೊಡಲಿಲ್ಲವಲ್ಲ.

**ಸಭಾಪತಿಯವರು:-** ಮಾನ್ಯ ಗೃಹ ಸಚಿವರು ಉತ್ತರವನ್ನು ಕೊಟ್ಟು ಆಗಿದೆ.

(ಗೊಂದಲ)

**ಶ್ರೀ ಪ್ರಕಾಶ್ ಕೆ.ರಾಥೋಡ್:-** ಮಾನ್ಯ ಸಭಾಪತಿಯವರೇ, ಯಾರೋ ಒಬ್ಬರು ಕಳಂಕಿತರು ಮಾತನಾಡಿದ ಹಾಗೆ ಮಾತನಾಡಿದ್ದಾರೆ.

**ಸಭಾಪತಿಯವರು:-** ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ, ತಮಗೆ ಬುದ್ಧಿ ಇದೆಯೇ?

**ಶ್ರೀ ಕೋಟ ಶ್ರೀನಿವಾಸ ಪೂಜಾರಿ:-** ಮಾನ್ಯ ಪ್ರಕಾಶ್ ಕೆ.ರಾಥೋಡ್‌ರವರೇ, ತಾವು ಏನು ಮಾತನಾಡುತ್ತಿದ್ದೀರಿ? ಒಬ್ಬ ಮುಖ್ಯ ಸಚಿವನಾಗಿ ತಮಗೆ ಜವಾಬ್ದಾರಿ ಇಲ್ಲವೇ?

(ಗೊಂದಲ)

**ಶ್ರೀ ಆರಗ ಜ್ಞಾನೇಂದ್ರ:-** ಮಾನ್ಯ ಸಭಾಪತಿಯವರೇ, ಇವರಿಗೆ ಸತ್ಯ ಹೇಳದರೆ ಇವರಿಗೆ ಏನೇನೋ ಆಗಿ ಬಿಡುತ್ತದೆ.

(ಗೊಂದಲ)

**ಸಭಾಪತಿಯವರು:-** ಇವರು ಮಾತನಾಡುವುದು ಯಾವುದೂ ಕಡತಕ್ಕೆ ಹೋಗಬಾರದು.

(ಈ ಹಂತದಲ್ಲಿ ಮಾನ್ಯ ಸಭಾಪತಿಯವರ ಆದೇಶದಂತೆ ಮಾನ್ಯ ಸದಸ್ಯರು  
ಮಾತನಾಡಿರುವುದನ್ನು ದಾಖಲಿಸಿರುವುದಿಲ್ಲ)

ಸಭಾಪತಿಯವರು:- ಇವತ್ತಿನ ಸಭೆಯನ್ನು ನಾಳೆ ಬೆಳಿಗ್ಗೆ 10-30 ಗಂಟೆಯವರೆಗೆ  
ಮುಂದೂಡುತ್ತಿದ್ದೇನೆ.

(ಸದನವು ರಾತ್ರಿ 7 ಗಂಟೆ 39 ನಿಮಿಷಕ್ಕೆ ಮುಕ್ತಾಯಗೊಂಡು ಪುನಃ ದಿನಾಂಕ 29ನೇ  
ಡಿಸೆಂಬರ್ ಮಾಹೆ 2022 ರ ಗುರುವಾರದಂದು ಬೆಳಿಗ್ಗೆ 10-30 ಗಂಟೆಗೆ ಸೇರಲು ನಿಶ್ಚಯಿಸಿತು)

<><><>